

ಭಾರತದ ಲೆಕ್ಕ ನಿಯಂತ್ರಕರು ಮತ್ತು
ಮಹಾಲೆಕ್ಕಪರಿಶೋಧಕರ ವರದಿ

ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು

31 ಮಾರ್ಚ್ 2015ಕ್ಕೆ ಕೊನೆಗೊಂಡ ವರ್ಷ

ಕರ್ನಾಟಕ ಸರ್ಕಾರ

ಪರಿವಿಡಿ

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಮುನ್ನುಡಿ		ix
ಕಾರ್ಯನಿರ್ವಹಣಾ ಸಾರಾಂಶ		xi
ಅಧ್ಯಾಯ-I		
ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು		
ಪೀಠಿಕೆ	1.1	02
2014-15ರಲ್ಲಿನ ವಿತ್ತ ವ್ಯವಹಾರಗಳ ಸಾರಾಂಶ	1.1.1	02
ವಿತ್ತೀಯ ಸ್ಥಿತಿಯ ಸಮೀಕ್ಷೆ	1.1.2	03
ಪ್ರಮುಖ ವಿತ್ತೀಯ ವ್ಯತ್ಯಯಗಳು	1.1.3	06
ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳು 2014-15	1.1.4	07
ಮಹಿಳಾ ಉದ್ದೇಶಿತ ಆಯವ್ಯಯ	1.1.5	09
2014-15ನೇ ಸಾಲಿನ ಆಯವ್ಯಯದ ಪ್ರಮುಖ ಕಾರ್ಯನೀತಿಯ ಉಪಕ್ರಮಣಗಳು	1.1.6	11
ರಾಜ್ಯದ ಸಂಪನ್ಮೂಲಗಳು	1.2	12
ವಾರ್ಷಿಕ ಹಣಕಾಸಿನ ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು	1.2.1	12
ರಾಜಸ್ವ ಸ್ವೀಕೃತಿಗಳು	1.3	16
ರಾಜ್ಯದ ಸ್ವಂತ ಸಂಪನ್ಮೂಲಗಳು	1.3.1	18
ತೆರಿಗೆ ಆದಾಯ	1.3.1.1	18
ತೆರಿಗೆಯೇತರ ಆದಾಯ	1.3.1.2	20
ಕೇಂದ್ರ ಸರ್ಕಾರದಿಂದ ಸಹಾಯಾನುದಾನ	1.3.2	23
ಕೇಂದ್ರ ತೆರಿಗೆ ವರ್ಗಾವಣೆಗಳು	1.3.3	24
XIIIನೇ ಹಣಕಾಸು ಆಯೋಗದ ಅನುದಾನಗಳ ಉತ್ತಮ ಬಳಕೆ	1.3.4	24
ಬಿಟ್ಟುಕೊಡಲ್ಪಟ್ಟ ಆದಾಯಗಳು	1.3.5	31
ಬಂಡವಾಳ ಸ್ವೀಕೃತಿಗಳು	1.4	32
ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು	1.5	32
ಸಂಪನ್ಮೂಲಗಳ ಅನ್ವಯ	1.6	33
ವೆಚ್ಚದ ವೃದ್ಧಿ ಮತ್ತು ಸಂಯೋಜನೆ	1.6.1	33
ರಾಜಸ್ವ ವೆಚ್ಚ	1.6.2	35
ಬಡ್ಡಿ ವೆಚ್ಚಗಳು	1.6.3	35
ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಹಣಕಾಸು ಸಹಾಯ	1.6.4	41
ವೆಚ್ಚದ ಗುಣಮಟ್ಟ	1.7	42
ಸಾರ್ವಜನಿಕ ವೆಚ್ಚದ ಪರ್ಯಾಪ್ತತೆ	1.7.1	42
ವೆಚ್ಚದ ದಕ್ಷತೆ	1.7.2	43
ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ಆರ್ಥಿಕ ವಿಶ್ಲೇಷಣೆ	1.8	45

ಪರಿವಿಡಿ

	ಕಂಡಿಕೆ ಸಂಖ್ಯೆ	ಮುಖ್ಯ ಸಂಖ್ಯೆ
ಅಪೂರ್ಣ ಕಾಮಗಾರಿಗಳು	1.8.1	45
ಹೂಡಿಕೆಗಳು ಮತ್ತು ಪ್ರತಿಫಲಗಳು	1.8.2	46
ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಯೋಜನೆಗಳಲ್ಲಿ ಹೂಡಿಕೆಗಳು	1.8.3	48
ಇಲಾಖಾ ಉದ್ದಿಮೆಗಳು	1.8.4	49
ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು	1.8.5	50
ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ	1.8.6	51
ಆಸ್ತಿಗಳು ಮತ್ತು ಜವಾಬ್ದಾರಿಗಳು	1.9	52
ಆಸ್ತಿಗಳು ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ	1.9.1	52
ವಿತ್ತೀಯ ಜವಾಬ್ದಾರಿಗಳು	1.9.2	54
ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರ ನಿಬಂಧನೆಗಳ ಅನುಪಾಲನೆ	1.9.3	56
ಆಯವ್ಯಯದ ಹೊರಗಿನ ಸಾಲಗಳು	1.9.4	72
ಮೀಸಲು ನಿಧಿಯ ವ್ಯವಹಾರಗಳು	1.9.5	74
ಸಾಂದರ್ಭಿಕ ಜವಾಬ್ದಾರಿಗಳು	1.9.6	75
ಖಾತರಿಗಳ ಸ್ಥಿತಿ	1.9.6.1	75
ಋಣ ನಿರ್ವಹಣೆ	1.10	76
ಋಣ ಚಿತ್ರಣ	1.10.1	76
ಋಣ ಸಹಿಷ್ಣುತೆ	1.10.2	76
ಋಣ ಸ್ಥಿರತೆ	1.10.3	77
ವೃದ್ಧಿತ ಋಣೇತರ ಸ್ವೀಕೃತಿಗಳ ಪರ್ಯಾಪ್ತತೆ	1.10.4	78
ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ	1.10.5	78
ವಿತ್ತೀಯ ಅಸಮತೆಗಳು	1.11	78
ವಿತ್ತೀಯ ಕೊರತೆಯ ಸಂಯೋಜನೆ ಮತ್ತು ಅದರ ಪೂರೈಕೆಯ ವಿಧಾನ	1.11.1	80
ಹೆಚ್ಚಳ/ಕೊರತೆಗಳ ಗುಣಮಟ್ಟ	1.11.2	82
ಅನುಸರಣೆ	1.12	82
ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು	1.13	83
ಅಧ್ಯಾಯ-II		
ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ		
ಪೀಠಿಕೆ	2.1	87
ಧನವಿನಿಯೋಗ ಲೆಕ್ಕಗಳ ಸಾರಾಂಶ	2.2	87
2014-15ರ ಆಯವ್ಯಯ ಅಂದಾಜುಗಳ ಮತ್ತು ಪೂರಕ ಅಂದಾಜುಗಳ ಪರಿಶೀಲನೆ	2.3	89
ಆಯವ್ಯಯದಲ್ಲಿನ ದೋಷಗಳು	2.3.1	89
ಪ್ರಭೃತ ಮತ್ತು ಪುರಸ್ಕೃತಗಳ ಆಯವ್ಯಯದ ನಡುವೆ ತಪ್ಪು ವರ್ಗೀಕರಣ	2.3.1.1	89
ಅನುದಾನಗಳಲ್ಲಿ ದೋಷಪೂರಿತ ಅವಕಾಶಗಳು	2.3.1.2	89
ವರ್ಗೀಕರಣದಲ್ಲಿನ ದೋಷಗಳು	2.3.1.3	90
ಉದ್ದೇಶ ಶೀರ್ಷಿಕೆಯಡಿ ತಪ್ಪು ವರ್ಗೀಕರಣ	2.3.1.4	90
ಸಾಲವನ್ನು ಸಾಮ್ಯ ಶೇರನ್ನಾಗಿ (ಈಕ್ವಿಟಿ) ಪರಿವರ್ತಿಸುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನುದಾನವನ್ನು ಅನುಚಿತವಾಗಿ ಅನ್ವಯಿಸಿದ ಕಾರಣದಿಂದ	2.3.1.5	91

ಪರಿವಿಡಿ

	ಕಂಡಿಕೆ ಸಂಖ್ಯೆ	ಮಟ ಸಂಖ್ಯೆ
ಆಯವ್ಯಯದಲ್ಲಿನ ದೋಷಗಳು - ಮೆ. ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ. ಲಿಮಿಟೆಡ್)		
ನಿಧಿ ಲೆಕ್ಕಗಳಡಿಯ ವ್ಯವಹಾರಗಳು	2.4	92
ಬಹು ಉದ್ದೇಶ ಶೀರ್ಷಿಕೆ 059- ಇತರೆ ವೆಚ್ಚಗಳಡಿ ಅವಕಾಶ ಕಲ್ಪಿಸುವಲ್ಲಿ - ಆಯವ್ಯಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು	2.5	92
ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ	2.6	93
ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು	2.6.1	93
ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು	2.6.2	97
ವೆಚ್ಚದ ಹೆಚ್ಚಳ	2.6.3	97
ವೆಚ್ಚದಲ್ಲಿನ ಸತತ ಹೆಚ್ಚಳ	2.6.4	98
ಆಯವ್ಯಯ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ	2.6.5	99
ಹೊಸಸೇವೆ/ಹೊಸಸೇವಾ ಸಾಧನ	2.6.6	99
ಅನಗತ್ಯ ಪೂರಕ ಅವಕಾಶಗಳು	2.6.7	101
ಅಧಿಕವಾದ ಪೂರಕ ಅವಕಾಶಗಳು	2.6.8	101
ಅಪರ್ಯಾಪ್ತ ಪೂರಕ ಅವಕಾಶಗಳು	2.6.9	101
ಮೊತ್ತಗಳ ಅನುಚಿತ ಪುನರ್ವಿನಿಯೋಗಗಳು	2.6.10	101
ದೋಷಪೂರ್ಣ ಪುನರ್ವಿನಿಯೋಗಗಳು	2.6.11	102
ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡದಿರುವುದು	2.6.12	102
ಗಣನಾರ್ಹ ಅಧ್ಯರ್ಪಣೆಗಳು	2.6.13	103
ಸಾದಿಲ್ವಾರು ನಿಧಿ	2.7	103
ಆಯ್ದ ಅನುದಾನಗಳ ಸಮೀಕ್ಷೆಯ ಅಂಶಗಳು	2.8	104
ಅನುದಾನ ಸಂಖ್ಯೆ 17 ಶಿಕ್ಷಣ	2.8.1	104
ಅನುದಾನ ಸಂಖ್ಯೆ 21 - ಜಲಸಂಪನ್ಮೂಲಗಳು	2.8.2	108
ಸಾರ್ವಜನಿಕ ಹಣವನ್ನು ಬ್ಯಾಂಕುಗಳಲ್ಲಿ ತೊಡಗಿಸಿರುವುದು - ಸಮಾಜ ಕಲ್ಯಾಣ ಇಲಾಖೆ	2.9	114
ಕುಟುಂಬ ಪಿಂಚಣಿಯ ಹೆಚ್ಚುವರಿ ಪಾವತಿ	2.10	117
ಸಮಾಪನ	2.11	118
ಅಧ್ಯಾಯ-III - ಆರ್ಥಿಕ ನಿರೂಪಣೆ		
ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ		
ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ	3.1	123
ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ	3.2	123
ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳನ್ನು ಮಂಡಿಸುವಿಕೆಯ ಸ್ಥಿತಿ	3.3	124

ಪರಿವಿಡಿ

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಇಲಾಖಾ ವಾಣಿಜ್ಯ ಉದ್ದಿಮೆಗಳು	3.4	124
ನಷ್ಟಗಳು, ದುರುಪಯೋಗಗಳು ಇತ್ಯಾದಿ	3.5	125
ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು	3.6	125
ಸಂಕ್ಷಿಪ್ತ ಸಾದಿಲ್ದಾರು ಬಿಲ್ಲುಗಳು	3.7	125
ವೈಯಕ್ತಿಕ ಠೇವಣಿ ಲೆಕ್ಕಗಳು	3.8	126
ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಇಟ್ಟಿರುವ ಮೊತ್ತಗಳು	3.8.1	127
ವೈಯಕ್ತಿಕ ಠೇವಣಿ ಲೆಕ್ಕಗಳ ಹೊಂದಾಣಿಕೆ	3.8.2	127
ವೈಯಕ್ತಿಕ ಠೇವಣಿಯನ್ನು ತಪ್ಪಾಗಿ ಮುಕ್ತಾಯಗೊಳಿಸಿರುವುದು	3.8.3	129
ವೆಚ್ಚಗಳ ಮತ್ತು ಸ್ವೀಕೃತಿಗಳ ಹೊಂದಾಣಿಕೆ	3.9	129
ಲೆಕ್ಕಪತ್ರಗಳ ಮೇಲಿನ ವ್ಯಾಖ್ಯಾನಗಳು	3.10	129
ಮೆ. ರೈಲು ಮೂಲ ಸೌಕರ್ಯ ಆಭಿವೃದ್ಧಿ ನಿಗಮ(ಕರ್ನಾಟಕ) ನಿಯಮಿತ (ಕೆ-ರೈಡ್)ಕ್ಕಾಗಿ ಶೇರು ಬಂಡವಾಳಕ್ಕಾಗಿ ಸ್ವೀಕರಿಸಿದ ಶೇರು ಅರ್ಜಿಯ ಹಣವನ್ನು ಹಿಂತಿರುಗಿಸುವಿಕೆ	3.10.1	129
ಆಸ್ತಿ ರಚನೆಗಾಗಿ ಸರ್ಕಾರವು ಬಳಸಿದ ಸಾಲದ ಹಣವು ಹಣಕಾಸು ನಿಯಮಗಳ ವಿರುದ್ಧವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಲುಗಡೆಯಾಗಿತ್ತು	3.10.2	130
ಗೌಪ್ಯ ಸೇವೆಗಳಿಗೆ ಸಂಬಂಧಿಸಿದ ವೆಚ್ಚವನ್ನು ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನದೊಂದಿಗೆ ವಿಲೀನಗೊಳಿಸುವುದು	3.10.3	130
ರಾಜ್ಯ ಸರ್ಕಾರವು ತೆಗೆದುಕೊಂಡ ಬಾಹ್ಯ ಸಾಲಗಳಿಗೆ ಸಂಬಂಧಿಸಿದಂತೆ ದೋಷಪೂರಿತ ಆಯವ್ಯಯ	3.10.4	131
ಪರಿಹಾರ ವೆಚ್ಚಕ್ಕೆ ನಿಗದಿಪಡಿಸಿದ ಉದ್ದೇಶ ಶೀರ್ಷಿಕೆಯಡಿ ಅಂಗೀಕರಿಸಲಾಗದ ವ್ಯವಹಾರಗಳನ್ನು ಲೆಕ್ಕಹಾಕಿರುವಿಕೆ	3.10.5	132
ಲೆಕ್ಕಗಳಲ್ಲಿನ ಪಾರದರ್ಶಕತೆ	3.11	132
ಮೆ.ಮೈಸೂರ್ ವಿದ್ಯುತ್ ಕೈಗಾರಿಕೆ ನಿಯಮಿತ (ಎಮ್.ಇ.ಐ.ಎಲ್. ಲಿಮಿಟೆಡ್) ನಲ್ಲಿ ಬಾಕಿ ಉಳಿದ ಬಡ್ಡಿಯನ್ನು ಸಾಮ್ಯ ಶೇರನ್ನಾಗಿ ಪರಿವರ್ತಿಸುವ ಪ್ರಕರಣದಲ್ಲಿ ತಪ್ಪಾದ ಬಡ್ಡಿ ದರದ ಅನ್ವಯ	3.11.1	132
ಲೆಕ್ಕದಲ್ಲಿನ ಪಾರದರ್ಶಕತೆ ನಗರ ಸ್ಥಳೀಯ ಸಂಸ್ಥೆಗಳು	3.11.2	133
ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು	3.12	133
ಸಮಾಪನ	3.13	136
ಶಿಫಾರಸ್ಸುಗಳು	3.14	137

ಪರಿವಿಡಿ

ಅನುಬಂಧಗಳ ಪಟ್ಟಿ	ವಿಷಯ	ಪುಟ ಸಂಖ್ಯೆ
1.1	ರಾಜ್ಯ ಚಿತ್ರಣ	141
1.2	ಸರ್ಕಾರಿ ಲೆಕ್ಕಗಳ ಸ್ವರೂಪ	143
1.3	ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ	144
1.4	ಆಯವ್ಯಯ ಭರವಸೆಗಳು ಮತ್ತು ಅವುಗಳ ಮೇಲಿನ ಲೆಕ್ಕ ಸಂಶೋಧನಾ ವಿಶ್ಲೇಷಣೆ	148
1.5	ರಾಜ್ಯ ಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು ಬಳಕೆದಾರರ ಶುಲ್ಕ ಸಂಗ್ರಹಿಸಿದ ವಿವರ	149
1.6	ರಾಜಸ್ವ ಸ್ವೀಕೃತಿ ಸಂಗ್ರಹಿಸಿದ ವಿವರ	152
1.7	2010-15 ರಲ್ಲಿ ಪರಿಷ್ಕಾ ತನಿಖೆ ಮಾಡಿದ ಯುಎಲ್‌ಬಿಗಳ ಸಹಾಯಾನುದಾನದ ಬಳಕೆ	153
1.8	ಪರೋಕ್ಷ ಸಹಾಯಧನಗಳು	154
1.9	ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ	155
1.10	ಪ್ರಧಾನ ಮಹಾಲೇಖಾಪಾಲರ ಕಚೇರಿಯಲ್ಲಿ ನಿರ್ವಹಿಸಲ್ಪಟ್ಟಿರುವ ಸವಿವರ ಸಾಲ ಲೆಕ್ಕಗಳು	156
1.11	31 ಮಾರ್ಚ್ 2015ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ	157
1.12	ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿರುವ ಅಸಮಂಜಸ ವಿವರಗಳ ಪಟ್ಟಿ	159
1.13	ಮಧ್ಯಮಾವಧಿ ವಿತ್ತೀಯ ಯೋಜನೆಯು ಬಹಿರಂಗಪಡಿಸಿದ ಸರಕಾರೀ ಭೂಮಿಯ ವಿವರಣಾ ಪಟ್ಟಿ	160
1.14	ಎಸ್ ಡಿ ಎಲ್ ಬಿಲ್ಲುಗಳನ್ನು 91 ದಿನದ ಟ್ರೆಶರೀ ಬಿಲ್ಲುಗಳಲ್ಲಿ ಹೂಡಿದ್ದರಿಂದ ಆದ ಹೆಚ್ಚುವರಿ ಬಡ್ಡಿಯ ಭಾದ್ಯತಾ ಪಟ್ಟಿ	161
1.15	ಅವಕಾಶಗಳಲ್ಲಿ ಯೋಜನಾ ಖರ್ಚಿನಲ್ಲಿ ತೋರಿಸಿದ ಅವಕಾಶಗಳ ಶೇಕಡಾ ಪಟ್ಟಿ	162
2.1	ಆಯವ್ಯಯದಲ್ಲಿ ಅವಕಾಶ ಕಲ್ಪಿಸದೆ ಕಾರ್ಯಕಾರಿ ಆದೇಶಗಳ ಮುಖಾಂತರ ಬಿಡುಗಡೆ ಮಾಡಲಾದ ಹೆಚ್ಚುವರಿ ಅವಕಾಶಗಳು	163
2.2	ಆಯವ್ಯಯದಲ್ಲಿನ ತಪ್ಪುಗಳು	164
2.3	₹ 25 ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು	165
2.4	ಪ್ರಧಾನ ಶೀರ್ಷಿಕೆಗಳಲ್ಲಿನ ₹ 25 ಕೋಟಿಗೂ ಮೀರಿದ ಅಧಿಕ ವೆಚ್ಚಗಳ ಪ್ರಕರಣಗಳು	169
2.5	ಹೊಸ ಸೇವೆಗಳ/ಸೇವಾ ಸಾಧನಗಳ ಪ್ರಕರಣಗಳು	170
2.6	ಅನಗತ್ಯವಾದ ಪೂರಕ ಅಂದಾಜುಗಳು	171
2.7	ಅಧಿಕವಾದ ಪೂರಕ ಅನುದಾನಗಳು (ಆಯ್ಕೆಯಾದ ಎಲ್ಲಾ ಅನುದಾನಗಳು ₹ ಒಂದು ಕೋಟಿಗೂ ಮೀರಿ)	173
2.8	ಸಾಕಷ್ಟಿಲ್ಲದ ಪೂರಕ ಅನುದಾನಗಳು	175

ಪರಿವಿಡಿ

ಅನುಬಂಧಗಳ ಪಟ್ಟಿ	ವಿಷಯ	ಪುಟ ಸಂಖ್ಯೆ
2.9	ನಿಧಿಗಳ ವಿವೇಚನಾರಹಿತ ಪುನರ್ವಿನ್ಯೋಗ	176
2.10	ದೋಷಪೂರಿತ ಪುನರ್ವಿನ್ಯೋಗ ಆದೇಶಗಳು	178
2.11	ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನ್ಯೋಗಗಳು	181
2.12	ಬಳಕೆಯಾಗದೆ ಉಳಿದ ಅವಕಾಶಗಳು ಭಾಗಶಃ ಅಧ್ಯರ್ಪಣೆ	183
2.13	ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ₹ ಐದು ಕೋಟಿಗೂ ಮೀರಿದ ಅವಕಾಶ	186
2.14	ಪ್ರಸಕ್ತ ವರ್ಷದಲ್ಲಿ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು	187
2.15 (ಎ)	ವೆಚ್ಚದ ಒತ್ತಡ - ಶಿಕ್ಷಣ	189
2.15 (ಬಿ)	ವೆಚ್ಚದ ಒತ್ತಡ - ಜಲಸಂಪನ್ಮೂಲ	190
2.16	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ/ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿ/ಅನುಷ್ಠಾನಾಧಿಕಾರಿಗಳ ವಿವರ	191
2.17	ಬ್ಯಾಂಕ್ ಖಾತೆಗಳಲ್ಲಿನ ಉಳಿಕೆ ಹಣದ ವಿವರಗಳು	192
2.18	ಬ್ಯಾಂಕ್ ಖಾತೆಯಲ್ಲಿ ಉಳಿದ ಹಣಕ್ಕೆ ಬಂದ ಬಡ್ಡಿಯನ್ನು ಸರ್ಕಾರಕ್ಕೆ ಜಮೆ ಮಾಡಿರುವುದು	194
2.19	ಬಳಕೆಯಾಗದೆ ಉಳಿದ ಶಿಲ್ಕುಗಳು ದಿನಾಂಕ 31.3.2015	195
2.20	ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ವಿವರ	196
2.21	ಕುಟುಂಬ ಪಿಂಚಣಿಯ ಅಧಿಕ ಪಾವತಿ	197
2.22	ಕುಟುಂಬ ಪಿಂಚಣಿಯ ಮುಂದುವರೆದ ಅಧಿಕ ಪಾವತಿ	198
3.1	ಪ್ರಧಾನ ಶೀರ್ಷಿಕೆವಾರು-ಇಲಾಖಾವಾರು-ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳ ವಿವರಗಳು	199
3.2	ಸರ್ಕಾರದಿಂದ ಗಣನೀಯವಾಗಿ ಹಣ ಸಹಾಯ ಪಡೆದ ಸಂಸ್ಥೆಗಳಿಂದ ಮಾಹಿತಿ ಬಾರದಿರುವುದು	200
3.3	ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ	201
3.4	ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ ಉದ್ಯಮಗಳ ಪ್ರಪತ್ತ ಲೆಕ್ಕಗಳ ವಿವರಗಳು	202
3.5	ಹಣ ದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿವರಗಳು	204
3.6	ಕಳವು/ದುರುಪಯೋಗ ಪ್ರಕರಣಗಳ ಇಲಾಖಾವಾರು ವಿವರಗಳು	205
3.7	ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸದಿರುವ ಇಲಾಖಾವಾರು ವಿವರಗಳು	206
3.8	ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ/ಶಿಲ್ಕುಗಳು	210
	ಪಾರಿಭಾಷಿಕ ಪದಗಳು	211

ಮುನ್ನುಡಿ

1. ಈ ವರದಿಯನ್ನು ಸಂವಿಧಾನದ ಅನುಚ್ಛೇದ 151ರ ಅನ್ವಯ ರಾಜ್ಯಪಾಲರಿಗೆ ಕರ್ನಾಟಕ ವಿಧಾನಮಂಡಲದಲ್ಲಿ ಸಲ್ಲಿಸಲು ತಯಾರಿಸಲಾಗಿದೆ.
2. ಈ ವರದಿಯ ಅಧ್ಯಾಯ-I ಮತ್ತು II ಕ್ರಮವಾಗಿ, ರಾಜ್ಯ ಸರ್ಕಾರದ 31 ಮಾರ್ಚ್ 2015ಕ್ಕೆ ಅಂತ್ಯಗೊಂಡ ವರ್ಷದ ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳ ಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಹೊಂದಿವೆ. ಅಗತ್ಯವಿದ್ದ ಕಡೆ ರಾಜ್ಯ ಸರ್ಕಾರದಿಂದಲೂ ಮಾಹಿತಿಯನ್ನು ಪಡೆಯಲಾಗಿದೆ.
3. 'ಆರ್ಥಿಕ ನಿರೂಪಣೆ'ಗೆ ಸಂಬಂಧಿಸಿದ ಅಧ್ಯಾಯ-III, 2014-15ನೇ ವರ್ಷದಲ್ಲಿ ರಾಜ್ಯ ಸರ್ಕಾರದ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಸ್ಥೂಲ ಸಮೀಕ್ಷೆಯೊಂದಿಗೆ ಅನುಪಾಲನೆಯ ಸ್ಥಿತಿಯನ್ನು ನಿರೂಪಿಸುತ್ತದೆ.
4. 31.3.2010ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಹಣಕಾಸಿನ ವ್ಯವಹಾರಗಳ ವರದಿಗೆ, ಸಾರ್ವಜನಿಕ ಲೆಕ್ಕ ಸಮಿತಿಯ ಶಿಫಾರಸ್ಸಿನ ಮೇಲೆ (ಹದಿಮೂರನೇ ವರದಿ - ಡಿಸೆಂಬರ್ 2011) ಸರ್ಕಾರವು ತೆಗೆದುಕೊಂಡ ಕ್ರಮದ ವರದಿಯ ಮೇಲಿನ ಸಾರ್ವಜನಿಕ ಲೆಕ್ಕ ಸಮಿತಿಯ ಶಿಫಾರಸ್ಸುಗಳನ್ನು (ಐದನೇ ವರದಿ - ಜುಲೈ 2015) ಗಣನೆಗೆ ತೆಗೆದುಕೊಂಡು ವರದಿಯನ್ನು ತಯಾರಿಸಲಾಗಿದೆ.
5. ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯ ಮತ್ತು ವಿವಿಧ ಇಲಾಖೆಗಳ ವಹಿವಾಟುಗಳ ಲೆಕ್ಕಪರಿಶೋಧನಾ ಫಲಿತಾಂಶಗಳ, ಸರ್ಕಾರದ ಕಂಪನಿಗಳ, ಶಾಸನಬದ್ಧ ನಿಗಮಗಳ, ಮಂಡಳಿಗಳ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಭಿಪ್ರಾಯಗಳು ಮತ್ತು ರಾಜಸ್ವ ಸ್ವೀಕೃತಿಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಂಶಗಳನ್ನು ಒಳಗೊಂಡ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗಿದೆ.
6. ಈ ಭಾಷಾಂತರಿಸಿದ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ, ಆಂಗ್ಲ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸಬೇಕು.

ಕಾರ್ಯನಿರ್ವಹಣಾ ಸಾರಾಂಶ

ಹಿನ್ನೆಲೆ

ಕರ್ನಾಟಕದಲ್ಲಿ ಹನ್ನೊಂದನೆ ಹಣಕಾಸು ಆಯೋಗವು ರೂಪಿಸಿದ ಸ್ಥೂಲ ಪ್ರಮಿತಿಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವು 2000-2005ರ ಅವಧಿಯ ಮೊದಲ ಮಧ್ಯಂತರ ವಿತ್ತೀಯ ಯೋಜನೆ (ಎಂಟಿಎಫ್‌ಪಿ) ರೂಪಿಸುವುದರ ಮೂಲಕ ಹಣಕಾಸು ಸುಧಾರಣೆ ಮತ್ತು ಕ್ರೋಢೀಕರಣಗಳನ್ನು ಮುಂಚೂಣಿಗೆ ತರಲಾಯಿತು. ಮಧ್ಯಂತರ ವಿತ್ತೀಯ ಯೋಜನೆಯು ನಿರಂತರ ವಾರ್ಷಿಕ ದಾಖಲೆಯಾಗುವುದಲ್ಲದೆ, ಮಧ್ಯಂತರ ವಿತ್ತೀಯ ಯೋಜನೆಗಳಲ್ಲಿ ನಿಗದಿಪಡಿಸಿದ ವಿತ್ತೀಯ ಗುರಿಗಳು ಮತ್ತು ಕಾರ್ಯನೀತಿಗಳು ವಾರ್ಷಿಕ ಆಯವ್ಯಯ ತಯಾರಿಕೆಗೆ ಮತ್ತು ಯೋಜನೆಗಳ ಪುನರ್ವ್ಯವಸ್ಥೆಗೆ ಪೂರಕವಾಗುತ್ತವೆ. ಕರ್ನಾಟಕವು ಮಧ್ಯಂತರ ವಿತ್ತೀಯ ಯೋಜನೆಗೆ ಶಾಸನಬದ್ಧ ಆಧಾರವನ್ನು ಒದಗಿಸಲು ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ (ಸೆಪ್ಟೆಂಬರ್ 2002). ಈ ಕಾಯಿದೆಯು ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆಯಲ್ಲಿ ಇಳಿಕೆ, ಹಣಕಾಸು ನೀತಿಯ ಪರಿಣಾಮಕಾರಿ ಜಾರಿಯಲ್ಲಿನ ಅಡಚಣೆಗಳ ನಿವಾರಣೆ, ಮತ್ತು ಸಾಲ, ಋಣ ಮತ್ತು ಕೊರತೆಗಳಲ್ಲಿ ಮಿತಿ ಸಾಧನೆಯ ಮೂಲಕ ವಿವೇಚನಾಯುಕ್ತ ಋಣ ನಿರ್ವಹಣೆ, ಮಧ್ಯಂತರ ವಿತ್ತೀಯ ಚೌಕಟ್ಟಿನ ಮೂಲಕ ಹಣಕಾಸು ನಿರ್ವಹಣೆಯಲ್ಲಿ ಅಧಿಕ ಪಾರದರ್ಶಕತ್ವವನ್ನು ಸಾಧಿಸಿ ವಿತ್ತೀಯ ಸ್ಥಿರತೆ ಮತ್ತು ಸಮರ್ಥತೆಗಳನ್ನು ಖಚಿತ ಪಡಿಸುವ, ಸಾಮಾಜಿಕ ಹಾಗೂ ಭೌತಿಕ ಮತ್ತು ಮಾನವ ಸಂಪನ್ಮೂಲಗಳ ವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ವರದಿ

ರಾಜ್ಯ ಸರ್ಕಾರದ ಮಾರ್ಚ್ 2015ರ ಅಂತ್ಯದ ಪರಿಶೋಧಿತ ಲೆಕ್ಕಪತ್ರಗಳನ್ನು ಆಧರಿಸಿ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಗಳ ವಿಶ್ಲೇಷಣಾತ್ಮಕ ಸಮೀಕ್ಷೆಯನ್ನು ಈ ವರದಿಯು ನೀಡುತ್ತದೆ. ರಾಜ್ಯದ ಹಣಕಾಸಿನ ನಿರ್ವಹಣೆಯನ್ನು ವಿತ್ತೀಯ ಜವಾಬ್ದಾರಿ ಕಾಯಿದೆ, ಆಯವ್ಯಯ ದಾಖಲೆಗಳು, ಹದಿಮೂರನೇ ಹಣಕಾಸು ಆಯೋಗದ ವರದಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಪಡೆದುಕೊಂಡ ಹಣಕಾಸು ದತ್ತಾಂಶಗಳನ್ನು ಆಧರಿಸಿ ಅಳೆಯಲಾಗಿದೆ. ಈ ವರದಿಯು ಮೂರು ಅಧ್ಯಾಯಗಳನ್ನು ಹೊಂದಿದೆ.

ಅಧ್ಯಾಯ-I ಈ ಅಧ್ಯಾಯವು ರಾಜ್ಯ ಸರ್ಕಾರದ ಹಣಕಾಸು ಲೆಕ್ಕಗಳ ಪರಿಶೋಧನೆಯನ್ನು ಆಧರಿಸಿದ್ದು, 31 ಮಾರ್ಚ್ 2015ರಲ್ಲಿದ್ದಂತೆ ಕರ್ನಾಟಕ ರಾಜ್ಯಸರ್ಕಾರದ ವಿತ್ತ ಸ್ಥಿತಿಗಳನ್ನು ಮಾಪನ ಮಾಡುತ್ತದೆ. ಜೊತೆಗೆ ಈ ವರದಿಯು, ಬದ್ಧವೆಚ್ಚಗಳ ಪ್ರವೃತ್ತಿ, ಸಾಲವಿಧಾನಗಳ ವಿತ್ತೀಯ ಪ್ರಮಿತಿಗಳ ಮೇಲೆ ಪರಿಣಾಮ ಬೀರುವ ಕೆಲವು ಲೆಕ್ಕಗಳ ಹೊಂದಾಣಿಕೆಗಳ ಒಳನೋಟವನ್ನು ನೀಡುತ್ತವೆ. ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ, 2002ರ ಅನುವುಗಳ ಪಾಲನೆಯ ಬಗೆಗಿನ ಸಮೀಕ್ಷೆಯೊಂದನ್ನು ಸೇರಿಸಲಾಗಿದೆ.

ಅಧ್ಯಾಯ-II ಈ ಅಧ್ಯಾಯವು ಧನವಿನಿಯೋಗ ಲೆಕ್ಕಗಳನ್ನು ಆಧರಿಸಿದ್ದು, ಧನವಿನಿಯೋಗ ವಿವರಗಳನ್ನು ಮತ್ತು ಸೇವೆಗಳನ್ನು ಒದಗಿಸುವ ಇಲಾಖೆಗಳು ಹಂಚಿಕೆಯಾದ ಸಂಪನ್ಮೂಲಗಳನ್ನು ಹೇಗೆ ನಿರ್ವಹಿಸಿವೆ ಎಂಬ ವಿವರಗಳನ್ನು ನೀಡುತ್ತದೆ. ವ್ಯವಹಾರಗಳ ಪಾರದರ್ಶಕತೆಯನ್ನು ಬಾಧಿಸುವ ಆಯವ್ಯಯದ ಅಂಶಗಳನ್ನೂ ಸಹ ಈ ಅಧ್ಯಾಯದಲ್ಲಿ ಸೇರಿಸಲಾಗಿದೆ. ಇದು ಸಮಾಜ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿ ಬರುವ ಕೆಲವು ನಿಗಮ/ಕಛೇರಿಗಳಿಂದ ವಿತ್ತೀಯ ವಿವೇಚನಾ ನಿಬಂಧನೆಗಳಿಗೆ ವಿರುದ್ಧವಾಗಿ ಸರ್ಕಾರದ ಲೆಕ್ಕಗಳ ಹೊರಗೆ ಹಣದ ನಿಲುಗಡೆ ಮಾಡಿರುವುದನ್ನು ಸಹ ಒಳಗೊಂಡಿದೆ.

ಅಧ್ಯಾಯ-III ಈ ಅಧ್ಯಾಯವು ಕರ್ನಾಟಕ ಸರ್ಕಾರದ ವಿವಿಧ ವರದಿ ಸಲ್ಲಿಕಾ ಅಗತ್ಯಗಳು ಮತ್ತು ಹಣಕಾಸು ನಿಯಮಗಳ ಪಾಲನೆಯ ವಿವರಗಳನ್ನು ನೀಡುತ್ತದೆ.

ಈ ವರದಿಯು, ಲೆಕ್ಕಪರಿಶೋಧನಾ ಅವಿಷ್ಕಾರಗಳ ಸಮರ್ಥನೆಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹೆಚ್ಚುವರಿ ದತ್ತಾಂಶಗಳ ಅನುಬಂಧಗಳನ್ನೂ ಸಹ ಒಳಗೊಂಡಿದೆ.

ಲೆಕ್ಕಪರಿಶೋಧನೆಯ ಆವಿಷ್ಕಾರಗಳು ಮತ್ತು ಶಿಫಾರಸ್ಸುಗಳು

ಆರ್ಥಿಕ ಸ್ಥಿತಿ

2010-15ರಲ್ಲಿ ರಾಜ್ಯ ಸರ್ಕಾರವು ರಾಜಸ್ವ ಹೆಚ್ಚಳವನ್ನು ಮುಂದುವರಿಸಿದೆ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ವಿತ್ತೀಯ ಕೊರತೆಯನ್ನು ವಿತ್ತೀಯ ಜವಾಬ್ದಾರಿ ಕಾಯಿದೆಯಡಿ ಕಾಲಕಾಲಕ್ಕೆ ತಿದ್ದುಪಡಿಯಾದ ಮಿತಿಯ ಒಳಗಡೆ ನಿರ್ವಹಿಸಿದೆ. 2014-15ರಲ್ಲಿ ರಾಜ್ಯವು ₹528 ಕೋಟಿಗಳ ರಾಜಸ್ವ ಹೆಚ್ಚಳವನ್ನು ಹೊಂದಿದ್ದು ಇದು ಹಿಂದಿನ ವರ್ಷಕ್ಕಿಂತ ₹175 ಕೋಟಿಗಳಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಲ್ಲಿ ಮೂಲ ಆಯವ್ಯಯ ಅಂದಾಜುಗಳಲ್ಲಿ ಸಾಮಾನ್ಯ ರಾಜಸ್ವದಿಂದ ಕ್ರೋಡೀಕೃತ ಋಣ ಪರಿಹಾರ ನಿಧಿಗೆ ವರ್ಗಾವಣೆ ಮಾಡಲು ₹500 ಕೋಟಿಗಳ ಅವಕಾಶವನ್ನು ಮಾಡಲಾಗಿದ್ದರೂ, ಪರಿಷ್ಕೃತ ಅಂದಾಜುಗಳಲ್ಲಿ ₹250 ಕೋಟಿಗಳಿಗೆ ಇಳಿಸಲಾಗಿತ್ತು. ಆದಾಗ್ಯೂ 2014-15ರಲ್ಲೂ ಸಹ ಹೂಡಿಕೆ ಮಾಡಿರಲಿಲ್ಲ. ರಾಜ್ಯದ ಸಂಚಿತ ನಿಧಿಯಡಿ ಹೊಂದಾಣಿಕೆ ನಮೂದಿನ ಮೂಲಕ ₹500 ಕೋಟಿಗಳ ಬಂಡವಾಳ ವೆಚ್ಚದ ಸಂಕೋಚನ, ಲೆಕ್ಕದ ಕಾರ್ಯನೀತಿಗಳಿಗೆ ವಿರುದ್ಧವಾಗಿ ರಾಜಸ್ವ ವೆಚ್ಚ (₹151.44 ಕೋಟಿ) ಮತ್ತು ಕರ್ನಾಟಕ ರೇಷ್ಮೆಗೂಡು ಮತ್ತು ರೇಷ್ಮೆನೂಲು ಅಭಿವೃದ್ಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಗೆ ₹15.52 ಕೋಟಿಗಳನ್ನು (ನಿವ್ವಳ) ಹೊಂದಾಣಿಕೆ ಮಾಡದಿರುವುದು ರಾಜಸ್ವ ಹೆಚ್ಚಳ ಸಾಧನೆಗೆ ಮತ್ತು ವಿತ್ತೀಯ ಸೂಚಕಗಳನ್ನೂ ವಿತ್ತೀಯ ಜವಾಬ್ದಾರಿ ಕಾಯಿದೆಯ ಅನ್ವಯ ನಿರ್ವಹಿಸಿರುವುದರ ಮೇಲೆ ಪ್ರಭಾವ ಬೀರಿದೆ. ರಾಜಸ್ವ ವೆಚ್ಚಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡ 16ರಷ್ಟು ಹೆಚ್ಚಳ ಉಂಟಾಗಿದ್ದರೆ ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರವು ಸಹ ಶೇಕಡ 16ರಷ್ಟಿದೆ.

ವಿತ್ತೀಯ ಕೊರತೆಯು ಈ ವರ್ಷದಲ್ಲಿ ₹19,576 ಕೋಟಿಗಳಿದ್ದು ಕಳೆದ ವರ್ಷಕ್ಕಿಂತ ₹2,484 ಕೋಟಿಯಷ್ಟು ಹೆಚ್ಚಾಗಿದೆ. ಈ ವರ್ಷ ಪ್ರಾಥಮಿಕ ಕೊರತೆಯು ₹9,772 ಕೋಟಿಗಳಿದ್ದು ಕಳೆದ ಸಾಲಿಗಿಂತ ₹707 ಕೋಟಿಗಳಷ್ಟು ಅಧಿಕವಾಗಿದೆ.

ವೃದ್ಧಿತ ಋಣೇತರ ಸ್ವೀಕೃತಿಯು ₹14,497 ಕೋಟಿಗಳಿದ್ದು ಇದು ವೃದ್ಧಿತ ಪ್ರಾಥಮಿಕ ವೆಚ್ಚ ₹15,204 ಕೋಟಿಗಿಂತ ಕಡಿಮೆಯಿದ್ದು ವೃದ್ಧಿತ ಬಡ್ಡಿಯ (₹1,777 ಕೋಟಿಗಳು) ಹೊರೆಯನ್ನು ಭರಿಸಲು ಅಶಕ್ತವಾಗಿದೆ.

ರಾಜ್ಯದ ಸ್ವಂತ ಸಂಪನ್ಮೂಲಗಳು

2013-14 ಹೊರತುಪಡಿಸಿ, 2010-11ರಿಂದ ಏರು ಮುಖದಲ್ಲಿರುವ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ರಾಜ್ಯದ ತೆರಿಗೆ ಆದಾಯದ ಅನುಪಾತವು 2010-11ರಲ್ಲಿನ 9.40 ಶತಾಂಶದಿಂದ ಈ ವರ್ಷದಲ್ಲಿ 10.20 ಶತಾಂಶಕ್ಕೆ ಹೆಚ್ಚಿದೆ. ಅದು ₹ 1,215 ಕೋಟಿಗಳಷ್ಟು ಪುಸ್ತಕ ಹೊಂದಾಣಿಕೆಯನ್ನು ಒಳಗೊಂಡಿದ್ದು, ಪ್ರಸಕ್ತ ವರ್ಷದಲ್ಲಿ ರಾಜಸ್ವ ಸ್ವೀಕೃತಿಗಳನ್ನು ನೈಜವಲ್ಲದ ರೀತಿಯಲ್ಲಿ ಹೆಚ್ಚಿಸಿದೆ.

ರಾಜಸ್ವ ಸ್ವೀಕೃತಿಗಳಿಗೆ ತೆರಿಗೆಯೇತರ ಆದಾಯದ ಅನುಪಾತವು 2010-11ರಲ್ಲಿದ್ದ, ಶೇಕಡ 5.77ರಿಂದ ಈ ವರ್ಷ ಶೇಕಡ 4.50ಕ್ಕೆ ಇಳಿದಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (₹6,85,207 ಕೋಟಿಗಳು) ತೆರಿಗೆಯೇತರ ಆದಾಯದ ಅನುಪಾತವು (2014-15ರಲ್ಲಿ ಶೇಕಡಾ 0.68) ನಗಣ್ಯವಾಗಿದ್ದು, ಮುಂಬರುವ ವರ್ಷಗಳಲ್ಲಿ ವೆಚ್ಚ ಸುಧಾರಣಾ ಸಮಿತಿಯು ಶಿಫಾರಸ್ಸು ಮಾಡಿದಂತೆ ಬಳಕೆದಾರರ ಕರದ ಪರಿಷ್ಕರಣೆಯ ಮೂಲಕ ತೆರಿಗೆಯೇತರ ಆದಾಯವನ್ನು ಹೆಚ್ಚಿಸುವ ಅಗತ್ಯವಿದೆ. ಬಳಕೆದಾರರ ಶುಲ್ಕಗಳನ್ನು ಸರ್ಕಾರಕ್ಕೆ ಜಮೆ ಮಾಡದಿದ್ದರೆ ಅದು ಶಾಸನಸಭೆಯ ಪರಿಶೀಲನೆಯನ್ನು ತಪ್ಪಿಸಿಕೊಳ್ಳುತ್ತದೆ. ಆದ್ದರಿಂದ ಅಂತಹ ಮೊತ್ತಗಳ ಜಮೆ/ಬಿಡುಗಡೆಗಾಗಿ ಆದಾಯ/ವೆಚ್ಚಗಳ ಜಾಡನ್ನು ಗುರುತಿಸಲು ಮತ್ತು ಆ ವಿಭಾಗದಲ್ಲಿ ಸಂಗ್ರಹವಾದ ಮೊತ್ತವು ಅದೇ ವಿಭಾಗದ ಅಭಿವೃದ್ಧಿಗೆ ಹರಿದು ಬಂದಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಒಂದು ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದೆ.

ಹದಿಮೂರನೇ ಹಣಕಾಸು ಆಯೋಗದ ಅನುದಾನಗಳ ಬಳಕೆ

ಭಾರತ ಸರ್ಕಾರದ ಮಾರ್ಗಸೂಚಿಗಳು/ಅಗತ್ಯತೆಗಳಿಗೆ ಬದ್ಧವಾಗಿಲ್ಲದ ಹಾಗೂ ರಾಜ್ಯ ಸರ್ಕಾರದ ಬದಲಿ ಪ್ರಸ್ತಾವನೆಗಳನ್ನು ಭಾರತ ಸರ್ಕಾರವು ಒಪ್ಪದಿದ್ದ ಕಾರಣ, ರಾಜ್ಯ ಸರ್ಕಾರವು 'ಫಲಿತಗಳನ್ನು ಸುಧಾರಿಸಲು ಅನುದಾನಗಳು' ಎಂಬ ಶೀರ್ಷಿಕೆಯಡಿ ₹279 ಕೋಟಿಗಳ ಅನುದಾನವನ್ನು ಪಡೆದುಕೊಳ್ಳಲಾಗಲಿಲ್ಲ. ಮುಂದುವರೆದು, ಯೋಜನೆಗಳ ಅನುಷ್ಠಾನದಲ್ಲಿನ ವಿಫಲತೆ ಮತ್ತು ಮೊದಲನೇ ಕಂತಿನಡಿ ಬಿಡುಗಡೆಯಾದ ಹಣದ ಬಳಕೆಯಾಗದಿದ್ದುದು ಮುಂದಿನ ಅನುದಾನಗಳು ಹಂಚಿಕೆಯಾಗದಿದ್ದುದರಲ್ಲಿ ಪರಿಣಮಿಸಿತು.

ರಾಜಸ್ವ ವೆಚ್ಚ

ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗದಡಿ ವೆಚ್ಚವು ಹಿಂದಿನ ವರ್ಷಕ್ಕಿಂತ ಶೇಕಡ 21 ಮತ್ತು ಶೇಕಡ 13ರಷ್ಟು ವೃದ್ಧಿಯಾಗಿದ್ದರೆ ಅದು ಸಾಮಾನ್ಯ ಸೇವೆಗಳಡಿ ಶೇಕಡ 13ರಷ್ಟು ವೃದ್ಧಿಯಾಗಿತ್ತು. ಒಟ್ಟು ರಾಜಸ್ವ ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು 2013-14ರಲ್ಲಿದ್ದ ₹26,970 ಕೋಟಿಗಳಿಂದ 2014-15ರಲ್ಲಿ ₹33,831 ಕೋಟಿಗಳಿಗೆ ಹೆಚ್ಚಿದೆ. ಶೇಕಡ 84ರಷ್ಟು ರಾಜಸ್ವ ವೆಚ್ಚವು ಸಂಬಳ, ನಿವೃತ್ತಿ ವೇತನ, ಬಡ್ಡಿ ಪಾವತಿ ಮತ್ತು ಸಹಾಯಧನಗಳು, ಆಡಳಿತ ವೆಚ್ಚ, ಸಹಾಯಾನುದಾನ ಮತ್ತು ಆರ್ಥಿಕ ಬೆಂಬಲ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಗಳ ಬದ್ಧ ವೆಚ್ಚಕ್ಕೆ ವಿನಿಯೋಗವಾಗಿದೆ. ಬದ್ಧ ವೆಚ್ಚಗಳು ಬದ್ಧವಲ್ಲದ ವೆಚ್ಚಗಳ ರಾಜಸ್ವ ಸ್ವೀಕೃತಿಗಳ ಶೇಕಡ 97ರಷ್ಟಿದೆ. ನೇರ ಸಹಾಯಧನವು 2013-14ರಲ್ಲಿ ₹13,323 ಕೋಟಿಯಿದ್ದು, 2014-15ರಲ್ಲಿ ₹11,153 ಕೋಟಿಗೆ ಇಳಿದಿದೆ. ಅವ್ಯಕ್ತ ಸಹಾಯಧನವು 2013-14ರಲ್ಲಿ ₹1,690 ಕೋಟಿಗಳಿದ್ದು ಈ ವರ್ಷ ₹2,973 ಕೋಟಿಗೆ ಏರಿತು. ಹನ್ನೆರಡನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ, ಪಾರದರ್ಶಕತೆ ತರಲು ಪರೋಕ್ಷ ಸಹಾಯಧನಗಳ ವೆಚ್ಚಗಳನ್ನು ಹಣಕಾಸು ಲೆಕ್ಕಗಳಲ್ಲಿ ಸೇರಿಸಬೇಕಾಗಿದೆ. ಆದರೆ ಇದನ್ನು ಪಾಲಿಸಲಾಗಿಲ್ಲ.

ವೆಚ್ಚದ ಗುಣಮಟ್ಟ

ಪ್ರಸಕ್ತ ವರ್ಷದಲ್ಲಿ ಬಂಡವಾಳ ವೆಚ್ಚದ ಪಾಲು ಒಟ್ಟು ವೆಚ್ಚದ ಶೇಕಡ 16ರಷ್ಟಿದ್ದು, ಇದು ಕಳೆದ ವರ್ಷದಲ್ಲಿ ಶೇಕಡ 17ರಷ್ಟಿತ್ತು. 2014-15ರ ಅಂತ್ಯದಲ್ಲಿದ್ದಂತೆ ಅಪೂರ್ಣ ಕಾಮಗಾರಿಗಳಲ್ಲಿ ₹1,144 ಕೋಟಿಗಳನ್ನು ತೊಡಗಿಸಿದ್ದು ಈ ಮೊತ್ತವು ನಿರ್ಬಂಧಿತವಾಗಿದೆ. ಮಾರ್ಚ್ 2015ರ ಅಂತ್ಯಕ್ಕೆ ಕಂಪೆನಿಗಳಲ್ಲಿ/ನಿಗಮಗಳಲ್ಲಿ ಹೂಡಿರುವ ₹61,727 ಕೋಟಿಗಳಿಂದ ಬಂದ ಪ್ರತಿಫಲವು ನಗಣ್ಯವಾಗಿದೆ (₹74.84 ಕೋಟಿಗಳು). ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪೆನಿಗಳು/ನಿಗಮಗಳಲ್ಲಿ ಹೂಡಿರುವ ₹25,007 ಕೋಟಿಗಳನ್ನು (ಶೇಕಡ 41) ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರವು ₹2,666 ಕೋಟಿಗಳನ್ನು ಸತತವಾಗಿ ನಷ್ಟದಲ್ಲಿರುವ ಕಂಪೆನಿಗಳಲ್ಲಿ/ನಿಗಮಗಳಲ್ಲಿ ಹೂಡಿದ್ದು ಈ ಕಂಪೆನಿಗಳ ಸಂಚಿತ ನಷ್ಟವು ₹205 ಕೋಟಿಗಳಷ್ಟು ಏರಿತು.

ನಿಧಿಗಳು ಮತ್ತು ಇತರ ಜವಾಬ್ದಾರಿಗಳು

ವ್ಯವಹಾರವು ಸರ್ಕಾರದ ಲೆಕ್ಕ ಪುಸ್ತಕಗಳಲ್ಲಿ ಹಾದು ಹೋಗಿಲ್ಲವಾದ್ದರಿಂದ 2012-13ನೇ ವರ್ಷದಲ್ಲಿ ಮಾಡಿದ್ದ ₹1,000 ಕೋಟಿಗಳ ಹೂಡಿಕೆಯ ಮೇಲೆ ಸಂಚಯವಾದ ₹136.14 ಕೋಟಿಗಳಷ್ಟು ಬಡ್ಡಿಯು ರಾಜ್ಯ ಸರ್ಕಾರದ ಆಸ್ತಿಯ ಭಾಗವಾಗಿರಲಿಲ್ಲ. ಕರ್ನಾಟಕ ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು ಅಭಿವೃದ್ಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಯ ವ್ಯವಹಾರವನ್ನು (₹15.52 ಕೋಟಿ) ಪ್ರಸಕ್ತ ವರ್ಷದಲ್ಲಿ ಮಾಡಲಾಗಿರಲಿಲ್ಲ. ಕರ್ನಾಟಕ ಅರಣ್ಯ ನಿಧಿಗೆ ತಕ್ಕ ವೆಚ್ಚಗಳನ್ನು (₹244.04 ಕೋಟಿ) ವರ್ಗಾವಣೆ ಮಾಡದಿದ್ದು, ಕರ್ನಾಟಕ ವಿತ್ತೀಯ ನಿರ್ವಹಣಾ ನಿಧಿಗೆ ₹640 ಕೋಟಿಗಳ ವರ್ಗಾವಣೆಯು ರಾಜಸ್ವ ವೆಚ್ಚವನ್ನು ಸಂಕುಚಿಸಿತು/ಹೆಚ್ಚಾಗಿ ಹೇಳಿತು. ಖಾತರಿ ವಿಮೋಚನಾ ನಿಧಿಯನ್ನು ಪುನಶ್ಚೇತನಗೊಳಿಸಲಿಲ್ಲ.

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪಾಲನೆ

ನಗದಲ್ಲದ ವ್ಯವಹಾರಗಳಿಗೆ ಸಂಬಂಧಿಸಿದ ಲೆಕ್ಕಹೊಂದಾಣಿಕೆಗಳು, ತೆರಿಗೆ ಬಾಕಿಗಳ ಮನ್ನಾ ಮುಂತಾದವುಗಳು ವಿತ್ತೀಯ ಕೊರತೆ ಮತ್ತು ರಾಜಸ್ವ ಹೆಚ್ಚಳದಂತಹ ವಿತ್ತೀಯ ಸೂಚಿಗಳನ್ನು ನಿಗದಿತ ಮಿತಿಯೊಳಗಿರುವಂತೆ ತೋರಿಸುವ ಪರಿಣಾಮವನ್ನು ಹೊಂದಿತ್ತು. ವೆಚ್ಚವನ್ನು ಉಬ್ಬಿದ ಸ್ತರದಲ್ಲಿರುವಂತೆ ಪ್ರದರ್ಶಿಸಲು ಲೆಕ್ಕ ಹೊಂದಾಣಿಕೆಗಳನ್ನು ಮಾಡದಿರುವುದನ್ನು ತಡೆಯಬೇಕು. ಲೆಕ್ಕದ ನಿಯಮಗಳಿಗೆ ಬದ್ಧರಾಗಿರುವ ಸಾಮಾನ್ಯ ಲೆಕ್ಕ ವ್ಯವಹಾರಗಳಿಂದ ವೆಚ್ಚ/ಸ್ವೀಕೃತಿಗಳು ಹರಿದು ಬರಬೇಕೆ ವಿನಃ ವ್ಯವಹಾರಗಳನ್ನು ಸಮರ್ಥಿಸಲು ಹಸ್ತಕ್ಷೇಪ ಮಾಡುವುದರಿಂದ.

ಋಣ ಸಹಿಷ್ಣುತೆ

ಮುಕ್ತ ಮಾರುಕಟ್ಟೆ ಸಾಲಗಳು ಶೇಕಡ 63ರಷ್ಟು ಏಳು ವರ್ಷಗಳ ಗಡುವಿನ ಮರುಪಾವತಿಯ ಅವಧಿಯಲ್ಲಿದೆ. ರಾಜ್ಯ ಸರ್ಕಾರವು ತನ್ನ ಸಾಲಗಳನ್ನು ವಿವೇಚನಾ ಯುಕ್ತವಾಗಿ ಮುಂದಿನ ಪೀಳಿಗೆಯ ಮೇಲೆ ಹೆಚ್ಚಿನ ಭಾರ ಉಂಟಾಗದಂತೆ ರೂಪಿಸಬೇಕಾಗಿದೆ. ಸಾಲ ಪಡೆಯುವುದನ್ನು ಲಭ್ಯತೆಯ ಆಧಾರದ ಮೇಲಲ್ಲದೆ ಅಗತ್ಯತೆಯ ಆಧಾರದ ಮೇಲೆ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ/ಲೇವಣಿ ಲೆಕ್ಕಗಳಲ್ಲಿ ಮೊತ್ತಗಳನ್ನು ನಿಲುಗಡೆಗೊಳಿಸುವುದು ಅಸಮರ್ಪಕ ನಗದು ನಿರ್ವಹಣೆಯನ್ನು ಸೂಚಿಸುವುದರಿಂದ ಅದನ್ನು ತಪ್ಪಿಸಬೇಕಾಗಿದೆ.

ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

2014-15ರಲ್ಲಿ ₹1,53,936 ಕೋಟಿಗಳ ಒಟ್ಟು ಆಯವ್ಯಯ ಅವಕಾಶದಲ್ಲಿ ₹1,31,365 ಕೋಟಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. ಇದು ₹22,571 ಕೋಟಿಗಳಷ್ಟು ಮೊತ್ತವು (ಶೇಕಡ 15) ಬಳಕೆಯಾಗದೆ ಉಳಿದಿರುವುದರಲ್ಲಿ ಫಲಿತವಾಗಿದೆ. ರಾಜಸ್ವ ಮತ್ತು ಬಂಡವಾಳ ವಿಭಾಗಗಳಡಿಯ ವೆಚ್ಚವು ಮೂಲ ಆಯವ್ಯಯಕ್ಕಿಂತಲೂ ಕಡಿಮೆಯಾಗಿದ್ದುದರಿಂದ, ಕೇಂದ್ರ ಸರ್ಕಾರದಲ್ಲಿ ರೂಢಿಯಿರುವಂತೆ - ಹೆಚ್ಚುವರಿ ಅವಕಾಶಗಳಿಗೆ ಕಾರಣಗಳನ್ನು ವಿಷದೀಕರಿಸುವ, ವಿವರಣೆಯ ಜ್ಞಾಪನವೊಂದನ್ನು ಹೊರತರುವ ಮೂಲಕ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವನ್ನಾಗಿಸಬೇಕು. 2014-15ರಲ್ಲಿ ಅನುದಾನ ಸಂಖ್ಯೆ 8 ಮತ್ತು 10ರ ಅಡಿಯಲ್ಲಿ ಉಂಟಾದ ₹189 ಕೋಟಿ ಮತ್ತು ₹0.06 ಕೋಟಿಗಳ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚವು ಸಂವಿಧಾನದ 205ನೇ ಪರಿಚ್ಛೇದದ ಅನ್ವಯ ಸಕ್ರಮಿಕರಣಗೊಳ್ಳಬೇಕಾಗಿದೆ. 11 ಪ್ರಕರಣಗಳಲ್ಲಿನ ₹150.79 ಕೋಟಿಗಳ ಒಟ್ಟು ವೆಚ್ಚವನ್ನು ಹೊಸ ಸೇವೆ/ಹೊಸ ಸೇವಾ ಸಾಧನ ಎಂದು ಪರಿಗಣಿಸಬೇಕಾಗಿದ್ದು ಇದನ್ನು ವಿಧಾನ ಮಂಡಲದ ಅನುಮೋದನೆಯಿಲ್ಲದೆ ವೆಚ್ಚವನ್ನು ಮಾಡಲಾಗಿದೆ. 25 ಪ್ರಕರಣಗಳಲ್ಲಿ ಪಡೆದ ₹687.73 ಕೋಟಿಗಳ ಪೂರಕ ಅಂದಾಜುಗಳು ಅನಗತ್ಯವಾಗಿದ್ದು, 35 ಪ್ರಕರಣಗಳಲ್ಲಿ ಮೊತ್ತಗಳ ಪುನರ್ವಿನಿಯೋಗವು ವಿವೇಚನಾರಹಿತವಾಗಿದ್ದು, ಇದು ಅವಕಾಶವು ಬಳಕೆಯಾಗದೇ ಉಳಿದಿತ್ತು ಅಥವಾ ಅವಕಾಶಕ್ಕಿಂತಲೂ ಹೆಚ್ಚಿನ ವೆಚ್ಚವಾಗಿತ್ತು. 15 ಅನುದಾನಗಳಲ್ಲಿ ₹3,313 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಂದು ಅಧ್ಯರ್ಪಣೆ ಮಾಡಲಾಗಿತ್ತು. ಸಾದಿಲ್ವಾರು ನಿಧಿಯಲ್ಲಿನ ವಹಿವಾಟುಗಳು ಆ ನಿಧಿಯ ನಿಯಮಗಳನ್ನು ಅನುಸರಿಸಿರಲಿಲ್ಲದಿದ್ದು, ಒಂದು ಪ್ರಕರಣದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಹಣ ಬಿಡುಗಡೆಯಾಗಿದ್ದು ಮತ್ತೊಂದರಲ್ಲಿ ಬಿಡುಗಡೆಯನ್ನು ವಿಧಿಸಿದ ನಿಯಮಗಳನ್ನು ಮಾರ್ಪಡಿಸುವ ಮೂಲಕ ಮಾಡಲಾಗಿತ್ತು.

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮದಲ್ಲಿ ಹೇಳಿರುವಂತೆ ಪ್ರಸಕ್ತ ವರ್ಷದ ಆಯವ್ಯಯ ಗುರಿಗಳಿಗೆ ಸಂಬಂಧಿಸಿದಂತೆ ಪೂರಕ ಅನುದಾನಗಳ ಪರಿಣಾಮವನ್ನು ಪೂರ್ತಿಯಾಗಿ ನಿವಾರಿಸಲು ವೆಚ್ಚಗಳ ಕಡಿತ/ರಾಜಸ್ವದ ಶೇಕರಣೆಯನ್ನು ಸೂಚಿಸುವ ಪಟ್ಟಿಯೊಂದನ್ನು ಪ್ರದರ್ಶಿಸುವಲ್ಲಿ ವಿಫಲವಾದ್ದರಿಂದ ಪೂರಕ ಅನುದಾನಗಳನ್ನು ವಿತ್ತೀಯವಾಗಿ ತಟಸ್ಥವಾಗಿದ್ದವೆಂದು ನಿರ್ಧರಣೆ ಮಾಡಲಾಗಲಿಲ್ಲ.

ಸಮಾಜ ಕಲ್ಯಾಣ ಇಲಾಖೆಯಲ್ಲಿ, ಕಲ್ಯಾಣ ಯೋಜನೆಗಳಿಗಾಗಿ ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ ಬಿಡುಗಡೆಯಾದ ನಿಧಿಗಳು ಉಳಿತಾಯ/ನಿಶ್ಚಿತ ಠೇವಣಿಗಳಲ್ಲಿ (₹2,188 ಕೋಟಿ) ಠೇವಣಿಯಾಗಿದ್ದವು ಮತ್ತು ಈ ನಿಧಿಗಳು ದೀರ್ಘ ಅವಧಿಗೆ ವೆಚ್ಚವಾಗದೆ ಉಳಿದಿದ್ದು ವಿವೇಚನಾಯುಕ್ತ ವಿತ್ತೀಯ ನಿರ್ವಹಣಾ ಪದ್ಧತಿಗೆ ವಿರುದ್ಧವಾಗಿದ್ದವು.

ಅನೇಕ ಅನುದಾನಗಳಲ್ಲಿ ಭಾರಿ ಪ್ರಮಾಣದ ಅವಕಾಶಗಳು ಬಳಕೆಯಾಗದೆ ಉಳಿದಿರುವುದು ಕಂಡುಬಂದಿದ್ದು, ಅವಕಾಶಗಳು ಬಳಕೆಯಾಗದೆ ಉಳಿದಿರುವುದನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕಾಗಿದೆ. ಸತತವಾಗಿ ಭಾರಿ ಪ್ರಮಾಣದ ಆಯವ್ಯಯ ಅವಕಾಶಗಳು ಬಳಕೆಯಾಗದಿರುವುದು, ಅಧಿಕ ವೆಚ್ಚವಾಗಿರುವುದು ಕಂಡು ಬಂದಿರುವುದರಿಂದ, ಆಯವ್ಯಯ ಕಸರತ್ತು ಹೆಚ್ಚು ವಾಸ್ತವಿಕವಾಗಿರಬೇಕಾಗಿದ್ದು, ಸತತ ಉಳಿಕೆಗಳು, ಅಧಿಕವೆಚ್ಚವನ್ನು ತಪ್ಪಿಸಬೇಕಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳ ಬಿಡುಗಡೆ ಮತ್ತು ಲೆಕ್ಕವಿಧಾನದಲ್ಲಿ ತಪ್ಪಾದ ಆಯವ್ಯಯ ಮಾರ್ಗಗಳನ್ನು ಅನುಸರಿಸಿರುವುದರಿಂದ ಆಯವ್ಯಯ/ವೆಚ್ಚಗಳು ನ್ಯೂನತೆಗೊಳಗಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವಿಭಾಗದ ಆಯವ್ಯಯ/ವೆಚ್ಚಗಳನ್ನು ಹೊಂದಿಸಲು ನಿಖರವಾದ ಶೀರ್ಷಿಕೆಗಳನ್ನು ತೆರೆಯಬೇಕಾಗಿದ್ದು, ಇವು ಬಿಡುಗಡೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳು ಎಂದು ಮಾತ್ರ ಸೂಚಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ (ವೆಚ್ಚ ವರ್ಗೀಕರಣವು ರಾಜ್ಯ ಆಯವ್ಯಯದಲ್ಲಿ ಸೇರಿಕೊಳ್ಳುವ ಸಾಧ್ಯತೆಯನ್ನು ತಪ್ಪಿಸಲು) ಹಂಚಿಕೆಯ ಆಯವ್ಯಯ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ.

ಆರ್ಥಿಕ ನಿರೂಪಣೆ

ಶಾಸಕಾಂಗದ ಹಣಕಾಸು ನಿಯಂತ್ರಣದ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದೆ ಮತ್ತು ದೊಡ್ಡ ಪ್ರಮಾಣದ ಮೊತ್ತಗಳನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿಸಿಕೊಳ್ಳಲಾಗಿದೆ. ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆಯಾಗದಿರುವುದು ಕ್ರಮವಾಗಿ ಒಟ್ಟು ವೆಚ್ಚದ ಶೇಕಡ 39.55ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ 1.25ರಷ್ಟಿದೆ. ಕೆಲವು ಋಣ, ಠೇವಣಿ ಮತ್ತು ಇರಸಾಲು ಶೀರ್ಷಿಕೆಗಳಲ್ಲಿ ವ್ಯತಿರಿಕ್ತ ಶಿಲ್ಪುಗಳಿದ್ದು ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.

ಅಧ್ಯಾಯ - I

ರಾಜ್ಯ ಸರ್ಕಾರದ
ಹಣಕಾಸಿನ ವ್ಯವಹಾರಗಳು

ರಾಜ್ಯದ ಚಿತ್ರಣ

ಕರ್ನಾಟಕವು ಭೌಗೋಳಿಕ ವಿಸ್ತೀರ್ಣದಲ್ಲಿ ಭಾರತದ ಎಂಟನೆ ಅತಿದೊಡ್ಡ ರಾಜ್ಯವಾಗಿದ್ದು (1,91,791 ಚ.ಕಿ.ಮೀ) ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನದಲ್ಲಿದೆ. ಅನುಬಂಧ 1.1ರಲ್ಲಿ ತೋರಿಸಿರುವಂತೆ ರಾಜ್ಯದ ಜನಸಂಖ್ಯೆಯು 2001ರಲ್ಲಿದ್ದ 5.28 ಕೋಟಿಯಿಂದ 2011ರಲ್ಲಿ 6.11 ಕೋಟಿಗೆ ಏರಿ ದಶಕದಲ್ಲಿ ಶೇಕಡ 16ರಷ್ಟು ಹೆಚ್ಚಳವನ್ನು ದಾಖಲಿಸಿದೆ. 2011-12ರಲ್ಲಿ ಬಡತನ ರೇಖೆಯ ಕೆಳಗಿರುವ ಜನಸಂಖ್ಯೆಯು ಭಾರತದ ಸರಾಸರಿ 30 ಶತಾಂಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಇದು 21.90ರಷ್ಟಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು 2014-15ರಲ್ಲಿ ಪ್ರಸಕ್ತ ಬೆಲೆಗಳಲ್ಲಿ ₹6,85,207 ಕೋಟಿಗಳಷ್ಟಿದೆ. ರಾಜ್ಯದ ಸಾಕ್ಷರತೆಯ ದರವು 2001ರಲ್ಲಿದ್ದ ಶೇಕಡ 66.64ರಿಂದ ಶೇಕಡ 75.36ಕ್ಕೆ 2011ರಲ್ಲಿ ಹೆಚ್ಚಿದೆ. ರಾಜ್ಯದ ತಲಾದಾಯವು ₹1,14,056ಗಳಷ್ಟಿದ್ದು, ರಾಜ್ಯದ ಸರಾಸರಿಯು ₹95,122ರಷ್ಟಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ದತ್ತಾಂಶಗಳನ್ನು ಅನುಬಂಧ 1.1ರಲ್ಲಿ ನೀಡಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಒಒಉ)

ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಜ್ಯದ ಒಳಗೆ ಉತ್ಪಾದಿಸಲಾಗಿರುವ ಹಾಗೂ ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿರುವ ಅಂತಿಮ ಸರಕುಗಳ ಮತ್ತು ಸೇವೆಗಳ ಮೌಲ್ಯವಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವೃದ್ಧಿಯು ರಾಜ್ಯದ ಜನತೆಯ ಜೀವನ ಮಟ್ಟವನ್ನು ಸೂಚಿಸುವುದರಿಂದ ಅದು ರಾಜ್ಯದ ಆರ್ಥಿಕ ಸ್ಥಿತಿಯ ಪ್ರಮುಖ ಸೂಚಕವಾಗಿದೆ. ಪ್ರಸಕ್ತ ದರಗಳಲ್ಲಿ ಭಾರತದ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿನ ವೃದ್ಧಿಯ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕ 1.1ರಲ್ಲಿ ತೋರಿಸಲಾಗಿದೆ:

ಕೋಷ್ಟಕ 1.1: ಪ್ರಸಕ್ತ ದರಗಳಲ್ಲಿ ಭಾರತದ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವಾರ್ಷಿಕ ವೃದ್ಧಿಯ ದರ

ವರ್ಷ	2010-11	2011-12	2012-13 (ತ್ವಅಂ)	2013-14 (ಮುಂ.ಅಂ)	2014-15 (ಪ್ರ)
ಭಾರತದ ಒಟ್ಟು ಆಂತರಿಕ ಉತ್ಪನ್ನ (ಕೋಟಿ ರೂಪಾಯಿಗಳಲ್ಲಿ)	72,48,860	83,91,691	93,88,876	104,72,807	115,09,810*
ಒಟ್ಟು ಆಂತರಿಕ ಉತ್ಪನ್ನದ ವೃದ್ಧಿದರ (ಶೇಕಡವಾರು)	18.66	15.77	11.88	11.54	-
ರಾಒಒಉ (ಕೋಟಿ ರೂಪಾಯಿಗಳಲ್ಲಿ)	4,10,703	4,55,212	5,22,673	6,14,607	6,85,207
ರಾಒಒಉದ ವೃದ್ಧಿಯದರ (ಶೇಕಡವಾರು)	21.67	10.84	14.82	17.59	11.49

ಮೂಲ: ಎಸ್ ಪಿ ಐ ಸಚಿವಾಲಯ, ದಿ: 30 ಜುಲೈ 2015, 2015-19ರ ಮಧ್ಯಂತರ ವಿತ್ತೀಯ ಯೋಜನೆ ಮತ್ತು ಆರ್ಥಿಕ ಸಮೀಕ್ಷೆ.

*ಒಟ್ಟು ಆಂತರಿಕ ಉತ್ಪನ್ನವು ಗೋವಾ, ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಚಂಡಿಘರ್ ರಾಜ್ಯಗಳ ರಾಒಒಉಗಳನ್ನು ಒಳಗೊಂಡಿಲ್ಲ.

ತ್ವಅಂ: ತ್ವರಿತ ಅಂದಾಜುಗಳು, ಮುಂಅಂ: ಮುಂಗಡ ಅಂದಾಜುಗಳು, ಪ್ರ:ಪ್ರಕ್ಷೇಪಣೆ.

¹ ಒಟ್ಟು ಆಂತರಿಕ ಉತ್ಪನ್ನವು ಗೋವಾ, ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಚಂಡಿಘರ್ ರಾಜ್ಯಗಳ ರಾಒಒಉಗಳನ್ನು ಒಳಗೊಂಡಿಲ್ಲ.

2012-15ನೇ ವರ್ಷಗಳಲ್ಲಿ ಪ್ರಸಕ್ತ ದರಗಳಲ್ಲಿ ಕರ್ನಾಟಕದ ರಾಜ್ಯಸರ್ಕಾರದ ವೃದ್ಧಿಯ ದರವು ರಾಷ್ಟ್ರೀಯ ಸರಾಸರಿ ದರಕ್ಕಿಂತ ಹೆಚ್ಚಾಗಿದೆ.

1.1 ಪೀಠಿಕೆ

ಈ ಅಧ್ಯಾಯವು ಕರ್ನಾಟಕ ರಾಜ್ಯ ಸರ್ಕಾರದ 2014-15ರಲ್ಲಿನ ಹಣಕಾಸಿನ ವ್ಯವಹಾರಗಳ ಯಥಾದೃಷ್ಟಿಯ ಸ್ಥೂಲ ಚಿತ್ರಣವನ್ನು ಒದಗಿಸುತ್ತದೆ. ಅದು, ಕಳೆದ ಐದು ವರ್ಷಗಳಲ್ಲಿನ ಒಟ್ಟಾರೆ ಪ್ರವೃತ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದಿನ ವರ್ಷಕ್ಕೆ ಹೋಲಿಸಿದಂತೆ ಹಣಕಾಸಿನ ಸೂಚಕಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆಯು ಹಣಕಾಸು ಲೆಕ್ಕಗಳು ಹಾಗೂ ರಾಜ್ಯಸರ್ಕಾರದಿಂದ ಪಡೆದ ಮಾಹಿತಿಗಳನ್ನು ಆಧರಿಸಿದೆ. ಸರ್ಕಾರದ ಲೆಕ್ಕಗಳ ರಚನೆ ಹಾಗೂ ಹಣಕಾಸು ಲೆಕ್ಕಗಳ ವಿನ್ಯಾಸವನ್ನು ಅನುಬಂಧ 1.2ರಲ್ಲಿ ವಿವರಿಸಲಾಗಿದೆ.

1.1.1 2014-15ರಲ್ಲಿನ ವಿತ್ತ ವ್ಯವಹಾರಗಳ ಸಾರಾಂಶ

ಕೋಷ್ಟಕ 1.2 ಮತ್ತು ಅನುಬಂಧ 1.3ರಲ್ಲಿ ರಾಜ್ಯ ಸರ್ಕಾರದ ಪ್ರಸಕ್ತ ವರ್ಷದ (2014-15) ವಿತ್ತ ವ್ಯವಹಾರಗಳ ಸಂಕ್ಷಿಪ್ತ ಸಾರಾಂಶವನ್ನು ಹಿಂದಿನ ವರ್ಷಕ್ಕೆ (2013-14) ಹೋಲಿಸಿದಂತೆ ನೀಡಲಾಗಿದ್ದು, ಅನುಬಂಧ 1.5ರಲ್ಲಿ ಸ್ವೀಕೃತಿಗಳ ಮತ್ತು ಬಟವಾಡೆಗಳ ವಿವರಗಳೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿನ ಒಟ್ಟಾರೆ ವಿತ್ತೀಯ ಸ್ಥಿತಿಯನ್ನು ಸೂಚಿಸಲಾಗಿದೆ.

ಕೋಷ್ಟಕ 1.2: 2014-15 ರಲ್ಲಿ ವಿತ್ತ ವ್ಯವಹಾರಗಳ ಸಾರಾಂಶ

(ಕೋಟಿ ರೂಪಾಯಿಗಳಲ್ಲಿ)

ಸ್ವೀಕೃತಿಗಳು	2013-14		2014-15		ಬಟವಾಡೆಗಳು		
	2013-14	2014-15	2013-14	2014-15	ಒಟ್ಟು	ಯೋಜನೇತರ	ಯೋಜನೆ
ಭಾಗ-ಎ ರಾಜಸ್ವ							
ರಾಜಸ್ವ ಸ್ವೀಕೃತಿಗಳು	89,542.53	1,04,142.15	ರಾಜಸ್ವ ವೆಚ್ಚ	89,189.57	69,783.10	33,831.19	1,03,614.29
ತೆರಿಗೆ ಆದಾಯ	62,603.53	70,180.21*	ಸಾಮಾನ್ಯ ಸೇವೆಗಳು	24,954.41	28,024.39	240.88	28,265.27
ತೆರಿಗೆಯೇತರ ರಾಜಸ್ವ	4,031.90	4,688.24	ಸಾಮಾಜಿಕ ಸೇವೆಗಳು	32,621.89	19,204.97	20,161.28	39,366.25
ಕೇಂದ್ರ ತೆರಿಗೆಗಳು/ಸಂಕಗಳಲ್ಲಿನ ಪಾಲು	13,808.28	14,654.25	ಆರ್ಥಿಕ ಸೇವೆಗಳು	26,592.83	18,748.23	11,223.08	29,971.31
ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು ಮತ್ತು ವಂತಿಗಳ	9,098.82	14,619.45	ಸಹಾಯಾನುದಾನಗಳು ಮತ್ತು ವಂತಿಗಳು	5,020.44	3,805.51	2,205.95	6,011.46
ಭಾಗ-ಬಿ: ಬಂಡವಾಳ ಮತ್ತು ಇತರೆ							
ಇತರ ಬಂಡವಾಳ ಸ್ವೀಕೃತಿಗಳು	87.94	10.14	ಬಂಡವಾಳ ವೆಚ್ಚ	16,946.86	277.35	19,344.95	19,622.30
			ಸಾಮಾನ್ಯ ಸೇವೆಗಳು	500.74	29.85	588.61	618.46
			ಸಾಮಾಜಿಕ ಸೇವೆಗಳು	3,052.68	98.11	4,082.78	4,180.89
			ಆರ್ಥಿಕ ಸೇವೆಗಳು	13,393.44	149.39	14,673.56	14,822.95
ಸಾಲಗಳ ಮತ್ತು ಮುಂಗಡಗಳ ವಸೂಲಿಗಳು	109.28	83.82	ಸಾಲಗಳ ಮತ್ತು ಮುಂಗಡಗಳ ಬಟವಾಡೆ	695.43	12.04	564.11	576.15
ಸಾರ್ವಜನಿಕ ಉಣ್ಣೆ ಸ್ವೀಕೃತಿಗಳು*	17,286.81	21,874.63	ಸಾರ್ವಜನಿಕ ಉಣ್ಣೆ ಮರುಪಾವತಿ**	3,816.84	4,812.23	--	4,812.23
ಸಾದಿಲ್ದಾರು ನಿಧಿ	--	--	ಸಾದಿಲ್ದಾರು ನಿಧಿ	--	--	--	--
ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು	1,21,842.37#	1,40,229.39	ಸಾರ್ವಜನಿಕ ಲೆಕ್ಕ ಬಟವಾಡೆಗಳು	1,12,971.74	--	--	1,29,573.99
ಪ್ರಾರಂಭಿಕ ತಿಲ್ಕು	10,511.24	15,759.73	ಅಂತಿಮ ನಗದು ತಿಲ್ಕು	15,759.73			23,900.90
ಒಟ್ಟು	2,39,380.17	2,82,099.86	ಒಟ್ಟು	2,39,380.17			2,82,099.86

ಆಕರ: ಹಣಕಾಸು ಲೆಕ್ಕಗಳು 2014-15.

* ತೆರಿಗೆ ರಾಜಸ್ವವು ಮೆ. ಹಿಂದೂಸ್ತಾನ್ ಲಿಮಿಟೆಡ್‌ನಿಂದ (₹1,211.67 ಕೋಟಿ), ಪಾತ್ರೇಗಳ ಮಾರಾಟಗಾರರಿಂದ (₹3.05 ಕೋಟಿ) ಮತ್ತು ಅಡಿಕೆ ಮಾರಾಟಗಾರರಿಂದ (₹0.35 ಕೋಟಿ) ಬಾಕಿ ಇದ್ದ ತೆರಿಗೆ ಮತ್ತು ಬಡ್ಡಿಗಳ ಮನ್ನಾ ಒಟ್ಟು ₹1,215.07 ಕೋಟಿಗಳನ್ನು ಒಳಗೊಂಡಿದೆ.

** ಆರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವ್ಯವಹಾರಗಳನ್ನು ಹೊರತುಪಡಿಸಿ.

ಅನುಬಂಧ 1.11(**)ರಲ್ಲಿನ ಅಡಿ ಬರಹವನ್ನು ನೋಡಿ.

ಹಿಂದಿನ ಸಾಲಿಗೆ ಹೋಲಿಸಿದಲ್ಲಿ 2014-15ರಲ್ಲಿನ ಗಮನಾರ್ಹ ಬದಲಾವಣೆಗಳು ಈ ಕೆಳಗಿನಂತಿವೆ:

- ರಾಜಸ್ವ ಸ್ವೀಕೃತಿಗಳು ₹14,599.62 ಕೋಟಿಗಳಷ್ಟು (ಶೇಕಡ 16) ಹೆಚ್ಚಾಗಿದೆ. ಇದು ಸ್ವಂತ ತೆರಿಗೆ ಆದಾಯ (₹7,576.68 ಕೋಟಿ), ಭಾರತ ಸರ್ಕಾರದಿಂದ ಸಹಾಯಾನುದಾನಗಳು ಮತ್ತು ವಂತಿಗೆಗಳು (₹5,520.63 ಕೋಟಿ) ಕೇಂದ್ರ ತೆರಿಗೆ/ಸುಂಕಗಳಲ್ಲಿನ ರಾಜ್ಯದ ಪಾಲು (₹845.97 ಕೋಟಿ) ಗಳಲ್ಲಿನ ಮತ್ತು ತೆರಿಗೆಯೇತರ ಆದಾಯ (₹656.34 ಕೋಟಿ) ಗಳಲ್ಲಿನ ಹೆಚ್ಚಳದಿಂದ ಉಂಟಾಗಿದೆ. 2014-15ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು 2011-15ರ ಮಧ್ಯಮಾವಧಿಯ ವಿತ್ತಯೋಜನೆಯಲ್ಲಿ ಪ್ರಕ್ಷೇಪಿಸಿದ್ದಕ್ಕಿಂತ ₹2,849.15 ಕೋಟಿಗಳಷ್ಟು ಅಧಿಕವಾಗಿವೆ.
- ರಾಜಸ್ವ ವೆಚ್ಚವು ₹14,424.72 ಕೋಟಿಗಳಷ್ಟು (ಶೇಕಡ 16) ಹೆಚ್ಚಾಗಿದೆ. ಹೆಚ್ಚಳವು ಸಾಮಾಜಿಕ ಸೇವೆಗಳ ವಿಭಾಗದಲ್ಲಿ (₹6,744.36 ಕೋಟಿ) ಆರ್ಥಿಕ ಸೇವೆಗಳ ವಿಭಾಗದಲ್ಲಿ (₹3,378.48 ಕೋಟಿ) ಸಾಮಾಜಿಕ ಸೇವೆಗಳ ವಿಭಾಗದಲ್ಲಿ (₹3,310.86 ಕೋಟಿ) ಮತ್ತು ಸಹಾಯಾನುದಾನಗಳು ಮತ್ತು ವಂತಿಗೆಗಳಲ್ಲಿ (₹991.02 ಕೋಟಿ) ಉಂಟಾಗಿದೆ. ಇದು ಮಧ್ಯಮಾವಧಿ ವಿತ್ತಯೋಜನೆಯ (2011-15) ಪ್ರಕ್ಷೇಪಣೆಗಿಂತ ₹6,984.29 ಕೋಟಿಗಳಷ್ಟು ಹೆಚ್ಚಾಗಿದೆ.
- ಬಂಡವಾಳ ವೆಚ್ಚವು ₹2,675.44 ಕೋಟಿಗಳಷ್ಟು (ಶೇಕಡ 16) ಹೆಚ್ಚಾಗಿದೆ. ಹೆಚ್ಚಳವು ಆರ್ಥಿಕ ಸೇವೆಗಳ ವಿಭಾಗದಲ್ಲಿ (₹1,429.51 ಕೋಟಿ), ಸಾಮಾಜಿಕ ಸೇವೆಗಳ ವಿಭಾಗದಲ್ಲಿ (₹1,128.21 ಕೋಟಿ) ಮತ್ತು ಸಾಮಾನ್ಯ ಸೇವೆಗಳ ವಿಭಾಗ (₹117.72 ಕೋಟಿ) ಗಳಲ್ಲಾಗಿದೆ.
- ಸಾಲ ಮತ್ತು ಮುಂಗಡಗಳ ವಸೂಲಾತಿಯಲ್ಲಿ ₹25.46 ಕೋಟಿ (ಶೇಕಡ 23) ಮತ್ತು ಸಾಲ ಮತ್ತು ಮುಂಗಡಗಳ ವಿತರಣೆಯಲ್ಲಿ ₹119.28 ಕೋಟಿ (ಶೇಕಡ 17) ಗಳಷ್ಟು ಕಡಿಮೆಯಾಗಿದೆ.
- ಸಾರ್ವಜನಿಕ ಋಣ ಸ್ವೀಕೃತಿಗಳು (ಅರ್ಥೋಪಾಯ ಮುಂಗಡಗಳನ್ನು ಹೊರತುಪಡಿಸಿ) ₹4,587.82 ಕೋಟಿಯಷ್ಟು ಹೆಚ್ಚಾಗಿದ್ದು (ಶೇಕಡ 27), ಮರುಪಾವತಿಯು ₹995.39 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 26).
- ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು ಹಾಗೂ ಬಟವಾಡೆಗಳು ಕ್ರಮವಾಗಿ ₹18,387.02 ಕೋಟಿ (ಶೇಕಡ 15) ಮತ್ತು ₹16,602.25 ಕೋಟಿ (ಶೇಕಡ 15) ಗಳಷ್ಟು ಹೆಚ್ಚಳಗೊಂಡಿದ್ದವು.
- ರಾಜ್ಯಸರ್ಕಾರದ ನಗದು ಶಿಲ್ಕು ಹಿಂದಿನ ವರ್ಷಕ್ಕಿಂತ ₹8,141.17 ಕೋಟಿಗಳಷ್ಟು (ಶೇಕಡ 52) ಹೆಚ್ಚಾಗಿತ್ತು.

1.1.2 ವಿತ್ತೀಯ ಸ್ಥಿತಿಯ ಸಮೀಕ್ಷೆ

ಹನ್ನೊಂದನೇ ಹಣಕಾಸು ಆಯೋಗವು ನಿಗದಿಪಡಿಸಿದ್ದ ವಿತ್ತೀಯ ತಿದ್ದುಪಡಿ ಪಥದ ಸ್ಥೂಲ ಪ್ರಮಿತಿಗಳ ಆಧಾರದ ಮೇರೆಗೆ ಕರ್ನಾಟಕದಲ್ಲಿ, ರಾಜ್ಯ ಸರ್ಕಾರವು ಮೊದಲ ಮಧ್ಯಮಾವಧಿಯ ವಿತ್ತೀಯ ಯೋಜನೆಯನ್ನು 2000-05 ಅವಧಿಗೆ ನಿರೂಪಿಸಿರುವುದರೊಂದಿಗೆ ವಿತ್ತೀಯ ಸುಧಾರಣೆಗಳು ಹಾಗೂ ಕ್ರೋಢೀಕರಣಗಳನ್ನು ಮುಂಚೂಣಿಗೆ ತಂದಿದ್ದಲ್ಲದೆ ಕಾಯಿದೆಯ ಮೂಲಕ ಜಾರಿಗೆ ತಂದಿತು (ಸೆಪ್ಟೆಂಬರ್ 2002). ವಿತ್ತೀಯ ಜವಾಬ್ದಾರಿ ಅಧಿನಿಯಮವು 1 ಏಪ್ರಿಲ್ 2003ರಿಂದ ಕಾರ್ಯಗತವಾಗಿ ಇದು ಮಧ್ಯಮಾವಧಿಯ ವಿತ್ತೀಯ ಯೋಜನೆಗೆ ಶಾಸನಬದ್ಧ ಬೆಂಬಲವನ್ನು ಒದಗಿಸಿತು.

ರಾಜ್ಯ ಸರ್ಕಾರವು ವಿತ್ತೀಯ ಜವಾಬ್ದಾರಿ ಅಧಿನಿಯಮದ ಜಾರಿಯಾದಾಗಿನಿಂದ ವಿತ್ತೀಯ ಕ್ರೋಢೀಕರಣ ಪಥದಲ್ಲಿದೆ ಮತ್ತು ಖಾತರಿಗಳನ್ನು 'ಕರ್ನಾಟಕ ಸರ್ಕಾರ ಖಾತರಿಗಳ ಮೇಲಿನ ಪರಿಮಿತಿ ಅಧಿನಿಯಮ, 1999'ರಲ್ಲಿ ನಿಗದಿಪಡಿಸಿದ ಮಿತಿಯೊಳಗೆ ನಿರ್ವಹಿಸಿದೆ. ಸರ್ಕಾರವು 2004-05ರಿಂದಲೂ ರಾಜಸ್ವ ಹೆಚ್ಚಳವನ್ನು ದಾಖಲಿಸಿಕೊಂಡು ಬಂದಿದೆ. ವಿತ್ತೀಯ ಕೊರತೆಯು ಅಧಿನಿಯಮದಲ್ಲಿ ನಿಗದಿಪಡಿಸಿರುವಂತೆ ರಾಜ್ಯದ ಶೇಕಡ ಮೂರರ ಮಿತಿಯಲ್ಲಿದೆ. ಆದರೆ, 2008-09 ಹಾಗೂ 2009-10ರಲ್ಲಿ, ಭಾರತ ಸರ್ಕಾರದ ನಿರ್ದೇಶನದಂತೆ, ರಾಜ್ಯವು ವಿತ್ತೀಯ ಕ್ರೋಢೀಕರಣ ಪಥದಿಂದ ವಿಮುಖವಾಗಿ ಆರ್ಥಿಕ ವಿಲಂಬನವನ್ನು ನಿಭಾಯಿಸುವುದಕ್ಕಾಗಿ ಅಧಿನಿಯಮವನ್ನು ತಿದ್ದುಪಡಿ ಮಾಡಿ ಸಾರ್ವಜನಿಕ ವೆಚ್ಚಕ್ಕಾಗಿ

ಹೆಚ್ಚಿನ ಸಾಲಗಳನ್ನು ಪಡೆಯಿತು. XIIIನೇ ಹಣಕಾಸು ಆಯೋಗವು ರಾಜ್ಯ ಸರ್ಕಾರಕ್ಕೆ ಮಧ್ಯಮಾವಧಿ ವಿತ್ತೀಯ ತಿದ್ದುಪಡಿಗಾಗಿ ಮಾರ್ಗಸೂಚಿಯನ್ನು ನೀಡಿ 2010-15ರ ಅವಧಿಗೆ ವಿತ್ತೀಯ ಕೊರತೆ ಮತ್ತು ಬಾಕಿ ಇರುವ ಋಣಗಳು ರಾಜ್ಯದ ಆಯವ್ಯಯದ ಶತಾಂಶವಾಗಿ ಹೊಸ ಮಿತಿಗಳನ್ನು ವಿಧಿಸಿದೆ.

XIIIನೇ ಹಣಕಾಸು ಆಯೋಗದ ಶಿಫಾರಸ್ಸುಗಳಂತೆ, ರಾಜ್ಯ ಸರ್ಕಾರವು ವಿತ್ತೀಯ ಜವಾಬ್ದಾರಿ ಅಧಿನಿಯಮಕ್ಕೆ ತಿದ್ದುಪಡಿ ತರುವುದರೊಂದಿಗೆ (ಮೇ 2011), ಈ ಕೆಳಗಿನ ವಿತ್ತೀಯ ಗುರಿಗಳನ್ನು ನಿಗದಿಪಡಿಸಿತು:

- ಬಾಕಿ ಇರುವ ಋಣಗಳು (ಆಯವ್ಯಯದ ಹೊರಗಿನ ಸಾಲಗಳೂ ಒಳಗೊಂಡಂತೆ) ಕ್ರಮೇಣ ಇಳಿಮುಖಗೊಂಡು 2014-15ರ ಅಂತ್ಯಕ್ಕೆ, ಆ ವರ್ಷದ ಅಂದಾಜು ರಾಜ್ಯದ ಆಯವ್ಯಯದ ಶೇಕಡ 25.20ಗಳಷ್ಟು ಇರುವಂತೆ ಖಚಿತಪಡಿಸಿಕೊಳ್ಳುವುದು.
- 2014-15ರಲ್ಲಿ ವಿತ್ತೀಯ ಕೊರತೆಯು ರಾಜ್ಯದ ಆಯವ್ಯಯದ ಶೇಕಡ ಮೂರರಷ್ಟನ್ನು ಮೀರದಂತಿರಬೇಕು.
- ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯನ್ನು ರಚಿಸುವುದು ಮತ್ತು ಸದರಿ ಸಮಿತಿಯು ರಾಜ್ಯದ ಆರ್ಥಿಕ ಮತ್ತು ಋಣಗಳ ಸ್ಥಿತಿಗಳನ್ನು ಸಮೀಕ್ಷಿಸಲು ವರ್ಷಕ್ಕೆರಡು ಬಾರಿಯಾದರೂ ಸೇರುವುದು.

ಫೆಬ್ರವರಿ 2014ರಲ್ಲಿ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ಪರಿಚ್ಛೇದ 2(ಜಿ) ಅಡಿಯಲ್ಲಿ ಸೂಚಿಸಿರುವ ಸಾರ್ವಜನಿಕ ವಿಭಾಗದ ಉದ್ಯಮಗಳು ಮತ್ತು ವಿಶೇಷ ಉದ್ದೇಶ ಸಾಧನಗಳು ಮತ್ತು ಇತರ ಸಮಾನ ಸಾಧನಗಳು ಮಾಡುವ ಸಾಲಗಳ ಅಸಲು ಮತ್ತು ಬಡ್ಡಿಗಳ ಒಟ್ಟು ಜವಾಬ್ದಾರಿಗಳ ವ್ಯಾಪ್ತಿಯನ್ನು ರಾಜ್ಯದ ಆಯವ್ಯಯದ ಮೂಲಕವೇ ಭರಿಸುವಂತೆ ಹಿಗ್ಗಿಸಲಾಯಿತು.

2014-15ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (₹6,85,207 ಕೋಟಿ) ಬಾಕಿ ಇರುವ ಋಣ (ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ) ಮತ್ತು ವಿತ್ತೀಯ ಕೊರತೆಯ ಅನುಪಾತವು ಕ್ರಮವಾಗಿ ಶೇಕಡ 23.98 ಮತ್ತು ಶೇಕಡ 2.8ಗಳಷ್ಟಿದ್ದು, ಇವು ನಿಗದಿತ ಮಿತಿಯೊಳಗೆ ಇದ್ದವು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯನ್ನು ಜುಲೈ 2011ರಲ್ಲಿ ರಚಿಸಲಾಯಿತು. ಸದರಿ ಸಮಿತಿಯು ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆಯ ಪ್ರಮಿತಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು 2014-15ನೇ ಸಾಲಿಗೆ ಅಳವಡಿಸಿಕೊಳ್ಳಬೇಕಾದ ಕೆಳಕಂಡ ನಿವಾರಣ ಕ್ರಮಗಳನ್ನು ಶಿಫಾರಸ್ಸು ಮಾಡಿದೆ.

- ಉತ್ಪಾದನಾ ಆಸ್ತಿಗಳನ್ನು ನಿರ್ಮಿಸುವ ಸಲುವಾಗಿ, ಬಂಡವಾಳ ವೆಚ್ಚಗಳ ಮೇಲೆ ಗಮನವಿಟ್ಟು ವೆಚ್ಚದ ಬದ್ಧತೆಗಳನ್ನು ಮರು ಮೌಲ್ಯಮಾಪನ ಮಾಡಿ ಆದ್ಯತೀಕರಣಗೊಳಿಸುವುದು.
- ಪ್ರಸಕ್ತ ಸಹಾಯಧನಗಳನ್ನು ಅವುಗಳ ಪರಿಣಾಮಕಾರಿತ್ವದ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ನಿರ್ಧರಿಸಿ ಯೋಗ್ಯವಲ್ಲದ ಸಹಾಯಧನಗಳನ್ನು ಹಂತಹಂತವಾಗಿ ಕಡಿಮೆಗೊಳಿಸುವ ಮೂಲಕ ವೆಚ್ಚವನ್ನು ಸಹಿಷ್ಣುಸ್ವರದಲಿಡುವುದು.
- ಉತ್ತಮ ಜಾರಿ ಮತ್ತು ನಿರಂತರ ಪರಿವೀಕ್ಷಣೆ ಮತ್ತು ತೆರಿಗೆ ಸಂಗ್ರಹದ ಉಸ್ತುವಾರಿಯ ಜೊತೆಗೆ ತೆರಿಗೆಯೇತರ ಆದಾಯವನ್ನು ಉತ್ತಮಗೊಳಿಸಲು ಇಲಾಖೆಗಳ ಅನುಸರಣೆಯನ್ನು ಉತ್ತಮಗೊಳಿಸುವುದು
- ಹಾಲಿಯಿರುವ ಸಂಸ್ಥೆಗಳನ್ನು ಕ್ರೋಢೀಕರಿಸುವತ್ತ ಗಮನವಿರಿಸುವುದು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸುವುದು.
- ಹೊಸ ಕಾರ್ಯಕ್ರಮಗಳು ಮತ್ತು ಬಹುವಾರ್ಷಿಕ ಅನುಷ್ಠಾನದ ಕಾಮಗಾರಿಗಳಿಗೆ ಅನುಮೋದನೆ ನೀಡುವ ವರ್ಷದಲ್ಲಿನ ವೆಚ್ಚ ಮಾತ್ರವಲ್ಲದೆ, ಒಟ್ಟು ವೆಚ್ಚದ ಆರ್ಥಿಕ ಸಹಿಷ್ಣುತೆಯನ್ನು ಆಧರಿಸಿ ಅನುಮೋದನೆ ನೀಡುವುದು. ಆರ್ಥಿಕ ಸಹಿಷ್ಣುತೆಯನ್ನು ಯೋಜನೆಗಳ ಅನುಮೋದನೆಯೊಡನೆ

ಸಂಪರ್ಕಿಸದಿದ್ದಲ್ಲಿ, ನಿಧಿಯಾಧಾರವಿಲ್ಲದ ಅಧಿಕ ವೆಚ್ಚಗಳ ಬದ್ಧತೆಯ ಮೂಲಕ ಆರ್ಥಿಕ ಒತ್ತಡಕ್ಕೆ ಎಡೆ ಮಾಡಿಕೊಡುತ್ತದೆ.

- ಫಲಾನುಭವಿಗಳಿಗೆ ಸುಧಾರಿತ ಸೇವೆಗಳ ನೀಡಿಕೆಯನ್ನು ಖಚಿತಪಡಿಸಿಕೊಳ್ಳಲು ಲಭ್ಯವಿರುವ ಆರ್ಥಿಕ, ತಾಂತ್ರಿಕ ಮತ್ತು ಮಾನವಸಂಪನ್ಮೂಲಗಳ ಯಥಾವತ್ ಬಳಕೆಯ ಮೂಲಕ ಸುಧಾರಣೆಗಳನ್ನು ಸಾಧಿಸಲು ಆಡಳಿತಾತ್ಮಕ ಇಲಾಖೆಗಳು ತಮ್ಮ ಪ್ರಸಕ್ತ ಯೋಜನೆಗಳ ಮೌಲ್ಯಮಾಪನ ಕೈಗೊಳ್ಳಬೇಕು.

ಪ್ರಸಕ್ತ ವರ್ಷದ ಕೆಲವು ಮೇಲ್ಮರದ ವ್ಯವಹಾರಗಳನ್ನು ಪರಿಶೀಲಿಸಿದಾಗ ರಾಜಸ್ವ ಲೆಕ್ಕದಲ್ಲಿನ ಹೆಚ್ಚಳ, ವಿತ್ತೀಯ ಕೊರತೆ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಜವಾಬ್ದಾರಿಗಳು ಗಣನೀಯವಾಗಿ ಇಳಿದಿವೆಯೆಂದು ಗಮನಿಸಲಾಯಿತು. ಇದನ್ನು ವಿತ್ತೀಯ ನಿರ್ವಹಣೆಗಿಂತಲೂ ಕೆಲವು ಲೆಕ್ಕ ಹೊಂದಾಣಿಕೆಗಳ ಮೂಲಕ ಸಾಧಿಸಲಾಗಿದೆ. ಈ ವ್ಯವಹಾರಗಳ ವಿವರಗಳನ್ನು ಕಂಡಿಕೆ 1.9.3.6ರಲ್ಲಿ ವಿವರಿಸಲಾಗಿದೆ. ಅಂತಹ ಕೆಲವು ಹೊಂದಾಣಿಕೆಗಳನ್ನು ಸ್ಥೂಲವಾಗಿ ಕೆಳಗೆ ಚರ್ಚಿಸಲಾಗಿದೆ.

- ಸಾರ್ವಜನಿಕ ಲೆಕ್ಕದಡಿ ನಿರ್ವಹಿಸಲಾಗುವ ಕರ್ನಾಟಕ ವಿತ್ತೀಯ ನಿರ್ವಹಣಾ ನಿಧಿಗೆ ಸಂಚಿತ ನಿಧಿಯಿಂದ ವರ್ಗಾವಣೆಯ ಮೂಲಕ ₹640 ಕೋಟಿಯ ವೆಚ್ಚ ಸೂಚಿಸಲಾಯಿತು. ಇದು ಸಾಲಗಳನ್ನು ಸಮರ್ಥಿಸಿಕೊಳ್ಳಲು ರಾಜಸ್ವ ವೆಚ್ಚವನ್ನು ಕೃತಕವಾಗಿ ಏರಿಸಿ, ರಾಜಸ್ವ ಹೆಚ್ಚಳವನ್ನು ಕುಗ್ಗಿಸಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿದಂತಾಗಿದೆ. ಸಮರ್ಪಕವಾದ ಹೂಡಿಕೆ ನೀತಿಯ ಕುಗ್ಗಿಸಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿತು. ಸಮರ್ಪಕವಾದ ಹೂಡಿಕೆ ನೀತಿಯ ಅಭಾವದಿಂದ ಹೂಡಿಕೆ ಮಾಡದಿದ್ದರಿಂದ ಸಾರ್ವಜನಿಕ ಲೆಕ್ಕಗಳಲ್ಲಿನ ಸಂಚಿತ ಋಣವೂ ಸಹ ಆ ಮಟ್ಟಿಗೆ ಏರಿಕೆಯಾಯಿತು.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ ಮುಂದಿನ ವರ್ಷಗಳಲ್ಲಿ ಹಣಕಾಸಿನ ಕೊರತೆಯುಂಟಾದಾಗ ಅದನ್ನು ಭರಿಸಲು ಯಾವುದೇ ವರ್ಷದಲ್ಲಿ ಅವಕಾಶ ಇದ್ದಾಗ ಅನುವು ಮಾಡಿಕೊಳ್ಳುವುದು ನಿಧಿಯ ಉದ್ದೇಶವಾಗಿರುವುದರಿಂದ ಅದನ್ನು ಈ ರೀತಿಯಲ್ಲಿ ಅರ್ಥೈಸುವುದು ಸೂಕ್ತವಲ್ಲ ಎಂದು ಹೇಳಿದೆ.

ನಿಧಿಗೆ ವರ್ಗಾವಣೆಯ ಮೂಲಕ ಮೊತ್ತವನ್ನು ಹೊಂದಾಣಿಕೆ ಮಾಡಿರುವುದು ವಾಸ್ತವಾಂಶವಾಗಿದ್ದು, ಇದರಿಂದಾಗಿ ರಾಜಸ್ವ ಹೆಚ್ಚಳದಲ್ಲಿನ ಕುಸಿತ ಮತ್ತು ವಿತ್ತೀಯ ಕೊರತೆಯಲ್ಲಿನ ಹೆಚ್ಚಳ ಹಾಗೂ ಸಾರ್ವಜನಿಕ ಲೆಕ್ಕದಲ್ಲಿ ಏರಿಕೆಯಾಗಿರುವುದರಿಂದ ಆರ್ಥಿಕ ಇಲಾಖೆಯ ಉತ್ತರವು ಸಮರ್ಥನೀಯವಲ್ಲ.

- ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಸಲಹೆಯಂತೆ ರಾಜ್ಯ ಸರ್ಕಾರ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬೆಂಗಳೂರು ಸಂಸ್ಥೆಯ ನಡುವೆ ಆದ ಇತ್ಯರ್ಥ ಪ್ರಸ್ತಾವನೆಯಂತೆ ಕರ್ನಾಟಕ ಸರ್ಕಾರವು ತನ್ನ ಮಾರ್ಚ್ 2015ರ ಆದೇಶದಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಎಚ್‌ಎಎಲ್ ಸಂಸ್ಥೆಯಿಂದ 1994-95 ರಿಂದ 2010-11ರವರೆಗೆ ಅವಧಿಗೆ ಬಾಕಿ ಇದ್ದ ಮೌಲ್ಯವರ್ಧಿತ ತೆರಿಗೆ ಮತ್ತು ಅದರ ಮೇಲಿನ ದಂಡವನ್ನು ಪಾವತಿ ಮಾಡಲು ಅನುಕೂಲವಾಗುವಂತೆ ₹1,211.67 ಕೋಟಿಗಳ ಮೊತ್ತದ ಸಹಾಯಾನುದಾನವನ್ನು ಮಂಜೂರು ಮಾಡಿದೆ. ಅದರಂತೆ ಲೆಕ್ಕಗಳಲ್ಲಿ ಇತ್ಯರ್ಥ ಪ್ರಸ್ತಾವವನ್ನು ಅನುಷ್ಠಾನಗೊಳಿಸಲು ಪ್ರಧಾನ ಶೀರ್ಷಿಕೆ 2040-ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆಗೆ ಖರ್ಚು ಹಾಕಿ ಪ್ರಧಾನ ಶೀರ್ಷಿಕೆ - 0040 ಕೇಂದ್ರ ಮಾರಾಟ ತೆರಿಗೆಗೆ ಜಮೆ ಮಾಡಿದ ಹೊಂದಾಣಿಕೆ ನಮೂದನ್ನು ಮಾಡಲಾಯಿತು. ಈ ರೀತಿ ಆದಾಯ ಗುರಿಯನ್ನು ವಾಸ್ತವ ಸ್ವೀಕೃತಿಯಿಲ್ಲದೆ ಹೊಂದಾಣಿಕೆಯ ಮೂಲಕ ಸಾಧಿಸಿದಂತಾಗಿದೆ.

ಆರ್ಥಿಕ ಇಲಾಖೆಯು ಈ ವಿಧಾನವನ್ನು ಅನುಸರಿಸಲು ಕಾರಣಗಳನ್ನು ನೀಡಿದೆ. ಆದರೆ ವಾಸ್ತವ ಸಂದಾಯವಿಲ್ಲದೆ ಹೊಂದಾಣಿಕೆಯ ಮೂಲಕ ಆದಾಯದ ಗುರಿಯನ್ನು ಸಾಧಿಸಿರುವುದು ನಿಜಸ್ಥಿತಿಯಾಗಿದೆ ಮತ್ತು ಈ ರೀತಿಯ ಲೆಕ್ಕ

ಹೊಂದಾಣಿಕೆಗಳು ಆರ್ಥಿಕ ನಿಯಮಗಳಿಗೆ ವಿರುದ್ಧವಾಗಿದ್ದು ಇದನ್ನು 2013-14ರ ರಾಜ್ಯದ ಹಣಕಾಸಿನ ವ್ಯವಹಾರಗಳ ಮೇಲಿನ ವರದಿಯಲ್ಲೂ ಟೀಕೆ ಮಾಡಲಾಗಿದೆ.

- ಈ ವರ್ಷದಲ್ಲಿ ವಿದ್ಯುಚ್ಛಕ್ತಿ ಯೋಜನೆಗಳ ಮೇಲೆ ಮಾಡಿದ್ದ ₹500 ಕೋಟಿಗಳ ಬಂಡವಾಳ ವೆಚ್ಚವನ್ನು ಹಿಂಪಡೆದು ಈ ವೆಚ್ಚವನ್ನು ಸಾರ್ವಜನಿಕ ಲೆಕ್ಕದ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಿಂದ ಖರ್ಚು ಮಾಡಿದಂತೆ ತೋರಿಸಲಾಗಿದೆ. ಇದರಿಂದ ಆ ಮಟ್ಟಿಗೆ ಬಂಡವಾಳ ವೆಚ್ಚವನ್ನು ಕುಗ್ಗಿಸಿದಂತಾಗಿದೆ. ಸಾರ್ವಜನಿಕ ಲೆಕ್ಕದಲ್ಲಿನ ಸಂಚಿತ ಜವಾಬ್ದಾರಿಯೂ ಸಹ ಆ ಮಟ್ಟಿಗೆ ಕಡಿಮೆಯಾಯಿತು. ನಿಧಿಯಡಿ ಯಾವುದೇ ಹೂಡಿಕೆಗಳು ಆಗಿಲ್ಲ.
- ಪ್ರಸಕ್ತ ವರ್ಷದಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ XIIIನೇ ಹಣಕಾಸು ಆಯೋಗದಡಿಯ ಅನುದಾನವಾಗಿ, ಭಾರತ ಸರ್ಕಾರವು ಲೆಕ್ಕಶೀರ್ಷಿಕೆ 2202-111 ಸರ್ವಶಿಕ್ಷಣ ಅಭಿಯಾನದಡಿ ₹157 ಕೋಟಿಗಳನ್ನು ಬಿಡುಗಡೆ ಮಾಡಿತು. ಈ ಹಣವನ್ನು ಬಳಸಲಾಗಲಿಲ್ಲವಾದರೂ ಲೆಕ್ಕಗಳಲ್ಲಿ ವೆಚ್ಚದ ಕಡಿತವೆಂದು (₹149.72 ಕೋಟಿಗಳು) ಹೊಂದಾಣಿಕೆ ಮಾಡಿದ್ದರಿಂದ, ಆ ಮಟ್ಟಿಗೆ ವೆಚ್ಚವು ಸಂಕುಚಿತಗೊಳ್ಳುವಲ್ಲಿ ಪರಿಣಮಿಸಿತು.

ಹಿಂದಿನ ವರ್ಷಗಳಲ್ಲಿ ಸೊಸೈಟಿಗೆ ಬಿಡುಗಡೆ ಮಾಡಿದ ಮೊತ್ತವು ರಾಜ್ಯನಿಧಿಯಿಂದ ಆಯವ್ಯಯದ ಮೂಲಕ ಆಗಿತ್ತಾದ್ದರಿಂದ ಆರ್ಥಿಕ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಪ್ರಸಕ್ತ ಪ್ರಕರಣದಲ್ಲಿ ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖಜಾನೆ ವ್ಯವಹಾರಗಳ ಮೂಲಕ ಖರ್ಚು ಮಾಡಲಾಗಿದೆಯೆಂದು ತೋರಿಸಲಾಗಿದೆ. ಆದರೆ ಹಣವನ್ನು ಸೊಸೈಟಿಗೆ ಬಿಡುಗಡೆ ಮಾಡದಿರುವುದು ವಾಸ್ತವಾಂಶವಾಗಿದ್ದು ಹೆಚ್ಚುವರಿ ಪಾವತಿಯ ಲೆಕ್ಕ ಪರಿಗಣನೆಯು ಈ ವರ್ಷದ ಕಾರ್ಯಕ್ರಮ ಶೀರ್ಷಿಕೆಯಡಿ ವಿಲೀನಗೊಂಡಿದ್ದು ರಾಜಸ್ವ ಲೆಕ್ಕದಡಿ ವೆಚ್ಚವನ್ನು ಕಡಿಮೆ ತೋರಿಸಿದಂತಾಗಿದೆ.

- ರಾಜ್ಯ ಸರ್ಕಾರದ ಆದೇಶದ ಮೇರೆಗೆ (ಏಪ್ರಿಲ್ 2012) ಜಿಲ್ಲಾ ಖಜಾನಾಧಿಕಾರಿಗಳು, ಬೆಂಗಳೂರು (ನಗರ), ಸಹಾಯಕ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯಗಳು ಮತ್ತು ಆಸ್ತಿ-ಖುಣ ನಿರ್ವಹಣಾ ಇಲಾಖೆಯವರ ವೈಯಕ್ತಿಕ ಠೇವಣಿ ಖಾತೆಯನ್ನು ಲೆಕ್ಕಶೀರ್ಷಿಕೆ 8443ರ ಅಡಿ ತೀರುವಳಿ ಮಾಡಿ, ಬಳಕೆಯಾಗದೇ ಉಳಿದ ₹1.72 ಕೋಟಿಗಳನ್ನು ಲೆಕ್ಕಶೀರ್ಷಿಕೆ 2047-00-911ರ ಅಡಿ ಅಧಿಕ ಪಾವತಿಯ ಹಿಂಪಡೆತವೆಂದು ಪುಸ್ತಕ ಹೊಂದಾಣಿಕೆ ಮಾಡುವ ಮೂಲಕ ಸಂಚಿತ ನಿಧಿಗೆ ಜಮೆ ಮಾಡಿದರು (ನವೆಂಬರ್ 2014). ಇದು ಕಾರ್ಮಿಕ ಪ್ರಧಾನ ಲೆಕ್ಕಶೀರ್ಷಿಕೆಯಡಿ ಕಡಿಮೆ ವೆಚ್ಚವನ್ನು ತೋರಿಸಿದಂತಾಯಿತು. ಇದರ ವಿವರಗಳನ್ನು ಕಂಡಿಕೆ 3.8.3ರಲ್ಲಿ ಚರ್ಚಿಸಿದೆ.

1.1.3 ಪ್ರಮುಖ ವಿತ್ತೀಯ ವ್ಯತ್ಯಯಗಳು

XIIIನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ವಯ ಮತ್ತು ವಿತ್ತೀಯ ಸುಧಾರಣಾ ಅಧಿನಿಯಮದ ಗುರಿಯಂತೆ ಆಯವ್ಯಯದಲ್ಲಿ ಒದಗಿಸಿದ ಪ್ರಮುಖ ವಿತ್ತೀಯ ವ್ಯತ್ಯಯಗಳನ್ನು ಕೆಳಗಿನ ಕೋಷ್ಟಕ 1.3ರಲ್ಲಿ ನೀಡಲಾಗಿದೆ.

ಕೋಷ್ಟಕ 1.3: ಪ್ರಮುಖ ವಿತ್ತೀಯ ವ್ಯತ್ಯಯಗಳು


ವಿತ್ತೀಯ ವ್ಯತ್ಯಯಗಳು	2014-15			
	ರಾಜ್ಯಕ್ಕೆ XIIIನೇ ಹಣಕಾಸು ಆಯೋಗದ ಗುರಿಗಳು	ವಿತ್ತೀಯ ಸುಧಾರಣಾ ಅಧಿನಿಯಮದಲ್ಲಿ ನಿಗದಿಪಡಿಸಿದ ಗುರಿಗಳು	ಆಯವ್ಯಯದ ಲ್ಲಿ ಸೂಚಿಸಿದ ಗುರಿಗಳು	ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿನ ಪ್ರಕ್ಷೇಪಗಳು 2011-15
ವಿತ್ತೀಯ ಕೊರತೆ (-)/ ಹೆಚ್ಚಳ (+) (ಕೋಟಿಗಳಲ್ಲಿ)	ಸೂಚಿತ ಅವಧಿಯಲ್ಲಿ ರಾಜಸ್ವ ಲೆಕ್ಕದಲ್ಲಿ ಹೆಚ್ಚಳವನ್ನು ನಿರ್ವಹಿಸಬೇಕು	--	281.28	4,663
ವಿತ್ತೀಯ ಕೊರತೆ/ರಾಜ್ಯಆಂಟಿ	3.00	3.00	2.92	2.84
ರಾಜ್ಯಆಂಟಿ ಸರ್ಕಾರದ ಒಟ್ಟು ಬಾಕಿ ಇರುವ ಋಣದ ಅನುಪಾತ (ಶೇಕಡ)	25.20	25.20	23.01	23.18

ಪ್ರಸಕ್ತ ವರ್ಷದಲ್ಲಿ ರಾಜಸ್ವ ಲೆಕ್ಕದಲ್ಲಿ ಹೆಚ್ಚಳವಿದ್ದಿತು. ವಿತ್ತೀಯ ಕೊರತೆಯು ರಾಜ್ಯಆಂಟಿ ಶೇಕಡ 2.86ರಷ್ಟಿತ್ತು ಮತ್ತು ಸಾಲ-ರಾಜ್ಯಆಂಟಿ ಅನುಪಾತವು ಶೇಕಡ 23.98ರಷ್ಟಿದ್ದು, ಅಧಿನಿಯಮದಡಿ ವಿಧಿಸಿದ್ದ ಮಿತಿಯೊಳಗಿದ್ದಿತು.

1.1.4 ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳು 2014-15

ರಾಜ್ಯ ಸರ್ಕಾರವು ಮಂಡಿಸುವ ಆಯವ್ಯಯವು ನಿರ್ದಿಷ್ಟ ವಿತ್ತ ವರ್ಷದ ಆದಾಯ ಮತ್ತು ವೆಚ್ಚಗಳ ಅಂದಾಜುಗಳನ್ನು ನಿರೂಪಿಸುತ್ತದೆ. ವಿತ್ತೀಯ ಕಾರ್ಯನೀತಿ ಮತ್ತು ಸಮಗ್ರ ಆರ್ಥಿಕ ನಿರ್ವಹಣೆಯ ದೃಷ್ಟಿಯಲ್ಲಿ, ಆದಾಯ ಮತ್ತು ವೆಚ್ಚಗಳ ಅಂದಾಜುಗಳ ಖಚಿತತೆಯ ಪ್ರಾಮುಖ್ಯತೆಯನ್ನು ಒಟ್ಟಾರೆ ಆರ್ಥಿಕ ನಿರ್ವಹಣೆಗೆ, ವಿತ್ತೀಯ ಕಾರ್ಯಸೂಚಿಗಳ ಪರಿಣಾಮಕಾರಿ ಅನುಷ್ಠಾನದ ಸಂದರ್ಭದಲ್ಲಿ ಬಹುಮಟ್ಟಿಗೆ ಅಂಗೀಕರಿಸಲಾಗಿದೆ. ಆಯವ್ಯಯದ ಅಂದಾಜುಗಳಿಂದ ಆದಂತಹ ಮಾರ್ಗಪಲ್ಲಟಗಳು ಉದ್ದೇಶಿತ ವಿತ್ತೀಯ ಗುರಿಗಳನ್ನು ಸಾಧಿಸಲಾಗದಿರುವುದನ್ನು ಮತ್ತು ವಿತ್ತೀಯ ಭರವಸೆಗಳು ಈಡೇರದಿರುವುದನ್ನು ಸೂಚಿಸುತ್ತವೆ. ಇವು ಸರ್ಕಾರದ ನಿಯಂತ್ರಣದಲ್ಲಿರುವ ಮತ್ತು ನಿಯಂತ್ರಣ ಮೀರಿದ ಕೆಲವು ಅಂಶಗಳಿಂದ ಉಂಟಾಗುತ್ತವೆ.

ನಕ್ಷೆ 1.1. 2014-15ರಲ್ಲಿ ಕೆಲವು ಪ್ರಮುಖ ವಿತ್ತೀಯ ಪ್ರಮಿತಿಗಳ ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳನ್ನು ತೋರಿಸುತ್ತದೆ.



ಆಕರ: ವಾರ್ಷಿಕ ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ ಮತ್ತು ಹಣಕಾಸು ಲೆಕ್ಕಗಳು

ಹಲವಾರು ವರ್ಷಗಳಿಂದ ಆದಾಯ ಮತ್ತು ವೆಚ್ಚಗಳ ಆಯವ್ಯಯದ ಫಲಿತಗಳು ಗಮನಾರ್ಹವಾಗಿ ಉತ್ತಮಗೊಂಡಿದೆ. ಆದರೆ ಪೂರಕ ಅಂದಾಜುಗಳ ಮೂಲಕ ಮಾಡಲಾದ ಗಣನೀಯ ಹೊಂದಾಣಿಕೆಗಳಿಂದಾಗಿ ಸಾಕಷ್ಟು ಸಂಯೋಜನಾ ವ್ಯತ್ಯಯಗಳು ಮತ್ತು ದೊಡ್ಡಪ್ರಮಾಣದ ಉಳಿತಾಯಗಳು ಕಂಡುಬಂದಿವೆ.

ಆಯವ್ಯಯ ಅಂದಾಜುಗಳು ₹1,11,039 ಕೋಟಿಗಳ ರಾಜಸ್ವ ಸ್ವೀಕೃತಿಗಳನ್ನು ಅಂದಾಜು ಮಾಡಿತ್ತು. ಇದಕ್ಕೆ ಪ್ರತಿಯಾಗಿ ವಾಸ್ತವ ಸಂಗ್ರಹವು ₹1,04,142 ಕೋಟಿಗಳಾಗಿದ್ದು, ₹6,897 ಕೋಟಿಗಳಷ್ಟು ಕಡಿಮೆಯಿದ್ದಿತು (ಶೇಕಡ ಆರು), ಈ ಕೊರತೆಯು ಮುಖ್ಯವಾಗಿ ಸಹಾಯಾನುದಾನಗಳು ಮತ್ತು ವಂತಿಗೆ (₹5,516 ಕೋಟಿಗಳು), ಮತ್ತು ಕೇಂದ್ರ ತೆರಿಗೆ ವರ್ಗಾವಣೆ (₹1,906 ಕೋಟಿಗಳು), ರಾಜ್ಯದ ಸ್ವಂತ ತೆರಿಗೆಯಲ್ಲಿ (₹310 ಕೋಟಿಗಳು), ಮತ್ತು ತೆರಿಗೆಯೇತರ ಆದಾಯಗಳಲ್ಲಿ (₹215 ಕೋಟಿಗಳು) ಉಂಟಾದ ಹೆಚ್ಚಳದಿಂದ ಉತ್ತರವಾಗಿದೆ.

ರಾಜಸ್ವ ವೆಚ್ಚವು ₹1,10,757 ಕೋಟಿಗಳು ಎಂದು ಪ್ರಕ್ಷೇಪಿಸಿದ್ದು, ವಾಸ್ತವ ವೆಚ್ಚವು ₹1,03,614 ಕೋಟಿಗಳಾಗಿದ್ದು ವೆಚ್ಚದಲ್ಲಿನ ಇಳಿಕೆಯು ₹7,143 ಕೋಟಿಗಳಷ್ಟಿತ್ತು (ಶೇಕಡ ಆರು) ವಾಸ್ತವ ವೆಚ್ಚದಲ್ಲಿನ ಇಳಿಕೆಯು ಎಲ್ಲಾ ವಿಭಾಗಗಳಲ್ಲೂ ಕಂಡು ಬಂದಿದ್ದು, ಸಾಮಾಜಿಕ ಸೇವೆಗಳಲ್ಲಿ (₹3,113 ಕೋಟಿಗಳು), ಆರ್ಥಿಕ ಸೇವೆಗಳಲ್ಲಿ (₹2,427 ಕೋಟಿಗಳು), ಸಾಮಾನ್ಯ ಸೇವೆಗಳಲ್ಲಿ (₹943 ಕೋಟಿಗಳು) ಮತ್ತು ಸಹಾಯಾನುದಾನ ಮತ್ತು ವಂತಿಗೆಗಳಲ್ಲಿ (₹660 ಕೋಟಿಗಳು) ಇಳಿಕೆಯಾಗಿದೆ. ಉಳಿದ ವಿವರಗಳು ಈ ವರದಿಯ ಅಧ್ಯಾಯ-IIರಲ್ಲಿ ಲಭ್ಯವಿದೆ.

ಬಡ್ಡಿ ಪಾವತಿಗಳನ್ನು ಪ್ರಧಾನ ಲೆಕ್ಕಶೀರ್ಷಿಕೆ - 2049 ಬಡ್ಡಿ ಪಾವತಿಗಳಡಿ ₹9,700 ಕೋಟಿಗಳು ಎಂದು ಅಂದಾಜಿಸಲಾಗಿತ್ತು (ಆಯವ್ಯಯ ಹೊರಗಿನ ಸಾಲಗಳನ್ನು ಬಿಟ್ಟು) ವಾಸ್ತವ ವೆಚ್ಚವು ₹9,404 ಕೋಟಿಗಳು (ಆಯವ್ಯಯದ ಹೊರಗಿನ ಸಾಲ ₹400 ಕೋಟಿಗಳು ಹೊರತು) ಆಗಿದೆ. ವಿತ್ತೀಯ ಜವಾಬ್ದಾರಿ ಕಾಯಿದೆ 2002ರನ್ವಯ ಆಯಾ ಸೇವಾ ಶೀರ್ಷಿಕೆಗಳಡಿ ದಾಖಲಿಸಲಾದ ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿಯನ್ನು ಸಹ ರಾಜ್ಯದ ಬಡ್ಡಿ ಜವಾಬ್ದಾರಿ ಎಂದು ಪರಿಗಣಿಸಬೇಕಾಗಿದೆ.

ರಾಜಸ್ವ ಸ್ವೀಕೃತಿಗಳ ಪ್ರಧಾನ ಆಕರವು ರಾಜ್ಯದ ಸ್ವಂತ ತೆರಿಗೆ ಆದಾಯವಾಗಿದ್ದು ಇದು ಶೇಕಡ 67ರಷ್ಟಿತ್ತು. 2014-15ರಲ್ಲಿ ತೆರಿಗೆಯೇತರ ಆದಾಯವೂ ಸೇರಿದಂತೆ ರಾಜ್ಯದ ಸ್ವಂತ ಸಂಪನ್ಮೂಲಗಳು ಸುಮಾರು ಶೇಕಡ 72ರಷ್ಟಿತ್ತು. ನಾಲ್ಕು ಪ್ರಮುಖ ತೆರಿಗೆ ಆದಾಯ ಶೀರ್ಷಿಕೆಗಳು ಮತ್ತು ಎರಡು ತೆರಿಗೆಯೇತರ ಆದಾಯ ಶೀರ್ಷಿಕೆಗಳ ಆಯವ್ಯಯ ಅಂದಾಜುಗಳ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಕಾರಣಗಳೊಂದಿಗೆ ಕೋಷ್ಟಕ 1.4ರಲ್ಲಿ ನೀಡಲಾಗಿದೆ.

ಕೋಷ್ಟಕ 1.4: ಆಯವ್ಯಯ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ

(ಕೋಟಿ ರೂಪಾಯಿಗಳಲ್ಲಿ)

ಆದಾಯದ ಮೂಲ	ಆಯವ್ಯಯ ಅಂದಾಜು	ವಾಸ್ತವ	ಹೆಚ್ಚಳ (+) ಇಳಿಕೆ(-)	ಮಧ್ಯಮಾವಧಿ ವಿತ್ತೀಯ ಯೋಜನೆ 2015-19ರಂತೆ ವ್ಯತ್ಯಾಸಕ್ಕೆ ಕಾರಣಗಳು
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆಗಳು	37,250	38,286	(+) 1,036	ಕಳೆದ ಕೆಲವು ವರ್ಷಗಳಿಂದ ತೆರಿಗೆ ಆದಾಯದಲ್ಲಿನ ಉತ್ತಮ ಬೆಳವಣಿಗೆಗೆ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪಕ ಗಣಕೀಕರಣಗಳ ತೆರಿಗೆದಾರರ ಧನಾತ್ಮಕ ಪ್ರತಿಕ್ರಿಯೆ ಮೂಲ ಕಾರಣವಾಗಿ ಭಾವಿಸಬಹುದು. ಎಲ್ಲಾ ಮಾರಾಟಗಾರರು ತಮ್ಮ ಸಲ್ಲಿಕೆಗಳನ್ನು ತಾಕ್ಷಣಿಕವಾಗಿ ಸಲ್ಲಿಸುತ್ತಿದ್ದು, ರಾಜಸ್ವದ ಶೇಕಡ 80ರಷ್ಟು ವಿದ್ಯುನ್ಮಾನ ರೀತಿಯಲ್ಲಿ ಜಮೆಯಾಗುತ್ತದೆ. ಇಲಾಖೆಯ ಹೆಚ್ಚಿನ ಸೇವೆಗಳು ಗಣಕಜಾಲದ ಮೂಲಕ ತೆರಿಗೆದಾರರ ಮನೆಯ ಬಾಗಿಲಿಗೆ ತಲುಪುವಂತಾಗಿರುವುದರಿಂದ ತೆರಿಗೆಯ ಅನುಸರಣಾಕ್ರಮವು ಬಹಳ ಉತ್ತಮವಾಗಿದೆ.
ರಾಜ್ಯ ಅಬಕಾರಿ	14,430	13,801	(-) 629	ಬಟ್ಟಾರ್ ಸಂಗ್ರಹದಲ್ಲಿನ ಇಳಿಕೆಯು/ಪ್ರಮುಖವಾಗಿ ನಿರೀಕ್ಷಿಸಿದ್ದ ಅಧಿಕ ಸಂಗ್ರಹಣೆಗಿಂತ ಕಡಿಮೆಯಾದುದು.
ಮುದ್ರಾಂಕ ಮತ್ತು ನೋಂದಣಿ	7,450	7,026	(-) 424	ತೆರಿಗೆಗಳ ಬೆಳವಣಿಗೆಯ ನಿಧಾನಗತಿಗೆ ಇಲಾಖೆಯ ತಾಕ್ಷಣಿಕ ನೋಂದಣಿ ತಂತ್ರಾಂಶ 'ಕಾವೇರಿ'ಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯೊಂದಿಗೆ ಸಂಯೋಜಿಸಿದ್ದರಿಂದ, ಕೃಷಿಯೇತರ ಬಳಕೆಗಾಗಿ ಬದಲಾವಣೆಯಾಗದೆ ರೆವೆನ್ಯೂ ನಿವೇಶನಗಳ ಕಾನೂನುಬಾಹಿರ ನೋಂದಣಿಗೆ ಅವಕಾಶವಿಲ್ಲದಿರುವುದು ಕಾರಣವಾಗಿದೆ.
ಮೋಟಾರು ವಾಹನಗಳ ಮೇಲಿನ ತೆರಿಗೆ	4,350	4,541	(+) 191	ತೆರಿಗೆ ಮತ್ತು ಶುಲ್ಕದ ಸಂಗ್ರಹಣೆ, ಚಾಲನಾ ಸನ್ನದು ನೀಡಿಕೆ, ವಾಹನಗಳ ನೋಂದಣಿ, ಪರವಾನಗಿಗಳ ನೀಡಿಕೆ ಎಲ್ಲವೂ ಗಣಕೀಕರಣಗೊಂಡಿದೆ.
ಭಾರಿ ಮತ್ತು ಸಣ್ಣ ಖನಿಜಗಳ ಮೇಲಿನ ರಾಜಧನ	1,510	1,888	(+) 378	ಗಣಿಗಳ ಕಾರ್ಯಾಚರಣೆಗೆ ಅನುಮತಿಸಿರುವುದು ಸಂಗ್ರಹಗಳನ್ನು ಹೆಚ್ಚಿಸಿವೆ.
ಬಡ್ಡಿ ಸ್ವೀಕೃತಿಗಳು	450	875	(+) 425	ಹೆಚ್ಚಿನ ನಗದು ಶಿಲ್ಪಿನ ಹೂಡಿಕೆಯಿಂದ ಬಂದ ಬಡ್ಡಿಯನ್ನು ಭಾರತ ಸರ್ಕಾರದ 91 ದಿನಗಳ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡುವ ವಿವೇಚನಾಯುಕ್ತ ವಿತ್ತೀಯ ನಿರ್ವಹಣೆಯಿಂದ ಹೆಚ್ಚಿನ ಆದಾಯ ದೊರೆತಿದೆ.

ಆಕರ: ಆಯವ್ಯಯ ದಾಖಲೆಗಳು 2014-15.

1.1.5 ಮಹಿಳಾ ಉದ್ದೇಶಿತ ಆಯವ್ಯಯ

ರಾಜ್ಯದ ಮಹಿಳಾ ಉದ್ದೇಶಿತ ಆಯವ್ಯಯವು ಸಮಗ್ರ ಆಯವ್ಯಯದೊಳಗೆ ಮಹಿಳೆಯರಿಗಾಗಿ ಪೂರ್ಣವಾದ ಅಥವಾ ಭಾಗಶಃ ಸೌಲಭ್ಯ ದೊರಕಿಸಿಕೊಡಲು ರೂಪಿಸಿದ ಕಾರ್ಯಕ್ರಮಗಳ ವೆಚ್ಚದ ಪ್ರಸ್ತಾವನೆಯನ್ನು ಸೂಚಿಸುತ್ತದೆ. ರಾಜ್ಯ ಸರ್ಕಾರವು ಮಹಿಳಾ ಉದ್ದೇಶಿತ ಆಯವ್ಯಯ ಕೋಶವನ್ನು ಸ್ಥಾಪಿಸಿದ್ದು (ಜನವರಿ 2007), 2007-08ರಿಂದ ಮಹಿಳಾ ಉದ್ದೇಶಿತ ಆಯವ್ಯಯವನ್ನು ಪ್ರಾರಂಭಿಸಿತು. ಮಹಿಳಾ ಉದ್ದೇಶಿತ ಆಯವ್ಯಯದಲ್ಲಿನ ವರ್ಷವಾರು ಹಂಚಿಕೆಗಳನ್ನು ಕೋಷ್ಟಕ 1.5ರಲ್ಲಿ ನೀಡಲಾಗಿದೆ.

ಕೋಷ್ಟಕ 1.5: 2010-15ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಹಂಚಿಕೆಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ವರ್ಗವಾರು ಆಯವ್ಯಯ			ವರ್ಗವಾರು ವೆಚ್ಚ			ಬೇಡಿಕೆಗಳ ವ್ಯಾಪ್ತಿ
	ವರ್ಗ ಎ*	ವರ್ಗ ಬಿ^	ಒಟ್ಟು	ವರ್ಗ ಎ*	ವರ್ಗ ಬಿ^	ಒಟ್ಟು	
2010-11	870.70	25,417.95	26,288.65	924.30	25,700.05	26,624.35	27
2011-12	854.54	30,228.05	31,082.59	1,454.15	34,923.16	36,377.31	27
2012-13	1,509.36	44,647.43	46,156.79	2,643.91	41,026.57	43,670.48	27
2013-14	1,915.30	55,032.21	56,947.51	2,541.78	47,679.24	50,221.02	28
2014-15	3,684.91	66,615.81	70,300.72	3,777.35	65,155.94	68,933.29	28

* ಹಂಚಿಕೆಯ ಶೇಕಡ 100ರಷ್ಟನ್ನು ಮಹಿಳೆಯರ ಸೌಲಭ್ಯಕ್ಕಾಗಿ ರೂಪಿಸಲಾಗಿರುವ ಯೋಜನೆಗಳಿಗೆ ಆಯವ್ಯಯ.

^ ಕನಿಷ್ಠ ಶೇಕಡ 30ರಷ್ಟು ಮಹಿಳೆಯರ ಸೌಲಭ್ಯಕ್ಕಾಗಿ ರೂಪಿಸಲಾಗಿರುವ ಯೋಜನೆಗಳಿಗೆ ಆಯವ್ಯಯ ಹಂಚಿಕೆಗಳು 2014-15 ಅಂಕಿಗಳು ಪರಿಷ್ಕೃತ ಅಂದಾಜುಗಳ ಅಂಕಿಗಳಾಗಿವೆ ಮತ್ತು ವಾಸ್ತವ ಅಂಕಿಗಳಲ್ಲ.

2014-15ರಲ್ಲಿ 'ಎ' ಮತ್ತು 'ಬಿ' ವರ್ಗಗಳ ಅಡಿಯಲ್ಲಿ 857 ಯೋಜನೆಗಳಿದ್ದು, ಇದರಲ್ಲಿ 59 ಯೋಜನೆಗಳು 'ಎ' ವರ್ಗದಲ್ಲಿ ಮತ್ತು 798 ಯೋಜನೆಗಳು 'ಬಿ' ವರ್ಗದಲ್ಲಿದ್ದವು. ಮಹಿಳಾ ಉದ್ದೇಶಿತ ದಾಖಲೆಯು ಯೋಜನೆಗಳ ಉದ್ದೇಶವನ್ನು ಸೂಚಿಸುವ ಸಂಕ್ಷಿಪ್ತ ವಿವರಣಾ ಟಿಪ್ಪಣಿಯನ್ನು ಸಹಾ ನೀಡುತ್ತದೆ.

ಲೆಕ್ಕಗಳು ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ತೋರಿಸಲಾಗಿರುವ ವರ್ಗ 'ಎ'ಗೆ ಸಂಬಂಧಿಸಿದ ನಾಲ್ಕು ಯೋಜನೆಗಳ ವೆಚ್ಚಗಳನ್ನು ಹೋಲಿಸಿದಾಗ, ಕೋಷ್ಟಕ 1.6ರಲ್ಲಿ ತೋರಿಸಿದಂತೆ 2010-11ರಿಂದ 2013-14ರ ವರ್ಷಗಳ ಅಂಕಿಗಳಲ್ಲಿ ವ್ಯತ್ಯಯವಿದ್ದುದನ್ನು ಗಮನಿಸಲಾಯಿತು.

ಕೋಷ್ಟಕ 1.6: 'ಎ' ವರ್ಗದಡಿ 2010-15ರಲ್ಲಿ ಆಯ್ದ ಯೋಜನೆಗಳ ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ಯೋಜನೆಯ ಹೆಸರು	ಯೋಜನೆಯ ಪ್ರಮುಖ ಅಂಶಗಳು	ವೆಚ್ಚ	2010-11	2011-12	2012-13	2013-14	2014-15
ಭಾಗ್ಯಲಕ್ಷ್ಮಿ	ಹೆಣ್ಣು ಮಗುವಿನ ಹೆಸರಿನಲ್ಲಿ ನಿಶ್ಚಿತ ಮೊಬಲಗನ್ನು ರೇವಣಿ ಇಡಲಾಗುವುದು ಮತ್ತು 18 ವರ್ಷಗಳು ತುಂಬಿದ ಬಳಿಕ ಬಡ್ಡಿಯೊಂದಿಗೆ ಹಣವನ್ನು ಪಾವತಿಸಲಾಗುವುದು	ಆರ್ಥಿಕ ಸಮೀಕ್ಷೆ	521.98	485.90	755.39	359.47	125.69*
		ಲೆಕ್ಕದಲ್ಲಿನ ಅಂಕಿಗಳು	557.64	486.09	755.39	371.58	339.87
ಉದ್ಯೋಗಿ	ಬ್ಯಾಂಕುಗಳಿಂದ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾಅಭಿವೃದ್ಧಿ ನಿಗಮದಿಂದ ಸಹಾಯಧನಗಳ ಮೂಲಕ ಆದಾಯ ಜನಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು	ಆರ್ಥಿಕ ಸಮೀಕ್ಷೆ	8.21	12.69	9.41	6.37	2.95*
		ಲೆಕ್ಕದಲ್ಲಿನ ಅಂಕಿಗಳು	7.00	15.00	8.35	7.01	10.30
ಸಾಂತ್ವನ-ಮಹಿಳೆಯರನ್ನು ಸಾಂಸಾರಿಕ ಶೋಷಣೆಯಿಂದ ರಕ್ಷಿಸುವ ಯೋಜನೆ	ಅತ್ಯಾಚಾರ, ಸಾಂಸಾರಿಕ ಶೋಷಣೆ, ವರದಕ್ಷಿಣೆ ಲೈಂಗಿಕ ಕಿರುಕುಳ ಮುಂತಾದ ಶೋಷಿತ ಮಹಿಳೆಯರ ಪುನರ್ವ್ಯವಸ್ಥೆ	ಆರ್ಥಿಕ ಸಮೀಕ್ಷೆ	5.92	4.42	4.69	4.43	3.50*
		ಲೆಕ್ಕದಲ್ಲಿನ ಅಂಕಿಗಳು	3.48	2.45	3.97	5.01	4.95
ದೇವದಾಸಿಯರಿಗೆ ಪಿಂಚಣಿ	45 ವರ್ಷಗಳು ಮೇಲ್ಪಟ್ಟ ವಯಸ್ಸಿನ ದೇವದಾಸಿಯರಿಗೆ ಆಗಸ್ಟ್ 2013ರವರೆಗೆ ಮಾಹೆಯಾನ ₹400 ಮತ್ತು ಸೆಪ್ಟೆಂಬರ್ 2013ರಿಂದ ₹500 ಕೊಡಲಾಗುವುದು	ಆರ್ಥಿಕ ಸಮೀಕ್ಷೆ	7.00	7.00	11.65	10.13	4.13*
		ಲೆಕ್ಕದಲ್ಲಿನ ಅಂಕಿಗಳು	6.95	6.75	9.53	10.13	16.88

*ಡಿಸೆಂಬರ್ 2014ರವರೆಗೆ.

ಮೇಲೆ ತಿಳಿಸಿದ ಎರಡೂ ದಾಖಲೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದರಿಂದ ಮತ್ತು ಅನೇಕ ಬಳಕೆದಾರರು ಬಳಸುವುದರಿಂದ, ಹಣವನ್ನು ಮರುಹೊಂದಾಣಿಕೆ ಮಾಡಿ ವರದಿ ಮಾಡುವ ವೇಳೆಯಲ್ಲಿ ನಿಖರವಾದ ಸಮಾನವಾದ ಮೊತ್ತವನ್ನು ಬಿಂಬಿಸಬಹುದಾಗಿದೆ.

1.1.6 2014-15ನೇ ಸಾಲಿನ ಆಯವ್ಯಯದ ಪ್ರಮುಖ ಕಾರ್ಯನೀತಿ ಉಪಕ್ರಮಣಗಳು

2014-15ರಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳಲ್ಲಿ ಅನುಷ್ಠಾನಕ್ಕೆ ಪ್ರಸ್ತಾಪಿಸಿದ ಕೆಲವು ಯೋಜನೆಗಳನ್ನು ಮತ್ತು ಅಂತಹ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ಕೋಷ್ಟಕ 1.7ರಲ್ಲಿ ಮತ್ತು ಅನುಬಂಧ 1.4ರಲ್ಲಿ ನೀಡಲಾಗಿದೆ.

ಕೋಷ್ಟಕ 1.7: ಆಯವ್ಯಯ ಭರವಸೆಗಳು ಮತ್ತು ಅವುಗಳ ಮೇಲಿನ ಲೆಕ್ಕ ಸಂಶೋಧನಾ ವಿಶ್ಲೇಷಣೆ

ಆಯವ್ಯಯ ಭರವಸೆ	ಕ್ರಮತೆಗೆದುಕೊಂಡ ವರದಿಯಂತೆ ತೆಗೆದುಕೊಂಡ ಕ್ರಮ	ಲೆಕ್ಕಪರಿಶೋಧನಾ ವಿಶ್ಲೇಷಣೆ
ಜಾನುವಾರು ರೋಗಗಳ ನಿಯಂತ್ರಣಕ್ಕಾಗಿ ರಾಜ್ಯದ ಗಡಿ ಭಾಗಗಳಲ್ಲಿ 44 ಚಿಕ್‌ಪೋಸ್ಟ್-ನಿಗಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ₹2.50 ಕೋಟಿ ಅನುದಾನ ನಿಗದಿಪಡಿಸಲಾಗಿದೆ.	ನವಂಬರ್ 2014ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.	ಚಿಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿಲ್ಲ. ಆದಾಗ್ಯೂ, ಇತರ ಇಲಾಖೆಗಳು ಈಗಾಗಲೇ ಸ್ಥಾಪಿಸಿರುವ ಚಿಕ್‌ಪೋಸ್ಟ್‌ಗಳಲ್ಲಿ 14 ತಾತ್ಕಾಲಿಕ ಸೋಂಕು ರೋಗ ತಡೆಯಲು ಸಂಪರ್ಕ ನಿಷೇಧಿಸುವ ಕ್ವಾರಂಟೈನ್ ಕ್ಯಾಂಪುಗಳನ್ನು ಸ್ಥಾಪಿಸಲು ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆಗೆ ₹75 ಲಕ್ಷ ರೂಗಳನ್ನು ಬಿಡುಗಡೆಗೊಳಿಸಲಾಗಿದೆ.
ರಾಜ್ಯದಲ್ಲಿನ ಪಶುವೈದ್ಯಕೀಯ ಕೊರತೆ ನೀಗಿಸಲು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 250 ಪಶುವೈದ್ಯಕೀಯ ಪದವೀಧರರನ್ನು ನೇರವಾಗಿ ಹಾಗೂ 250 ನಿವೃತ್ತ ಪಶುವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.	ಪಶುವೈದ್ಯಕೀಯ ಪದವೀಧರರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಹಮತಿ ನೀಡಿದ್ದು, ವಿಶೇಷ ನೇಮಕಾತಿ ನಿಯಮಗಳಡಿ ಭರ್ತಿ ಮಾಡಲು ಕರಡು ನಿಯಮಾವಳಿಗಳನ್ನು ರಚಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಯಿಂದ ಪರಿಶೀಲಿಸಲ್ಪಟ್ಟಿದ್ದು, ಕರಡು ನಿಯಮಾವಳಿಗಳನ್ನು ವೃಂದ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಆಡಳಿತ ಇಲಾಖೆಯಲ್ಲಿ ಕ್ರಮ ವಹಿಸಲಾಗುತ್ತಿದೆ.	ಯಾವುದೇ ಪಶುವೈದ್ಯಕೀಯ ನೇಮಕಾತಿ ನಡೆಯಲಿಲ್ಲ.
ಸಂಕಷ್ಟದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಒಂದಾವರ್ತಿ ಪ್ರೋತ್ಸಾಹಧನವನ್ನು ನೀಡಲು ₹15 ಕೋಟಿಗಳನ್ನು ಒದಗಿಸಲಾಗುವುದು.	ಸದರಿ ಯೋಜನೆಗೆ ಯೋಜನಾ ಇಲಾಖೆ ಮತ್ತು ಆರ್ಥಿಕ ಇಲಾಖೆಗಳು ಸಹಮತಿ ನೀಡಿದ್ದು, ಆಡಳಿತಾತ್ಮಕ ಅನುಮೋದನೆ ನೀಡಲು ಕ್ರಮ ವಹಿಸಲಾಗುತ್ತಿದೆ.	ಕರ್ನಾಟಕ ಕುರಿ ಮತ್ತು ಉಣ್ಣೆ ಉತ್ಪಾದಕರ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಕೇವಲ ₹5 ಕೋಟಿಗಳನ್ನು ಮಾರ್ಚ್ 2015ರಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಪ್ರೋತ್ಸಾಹಧನ ಬಟವಾಡೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿಲ್ಲ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆಡಳಿತಾತ್ಮಕ ವೆಚ್ಚಕ್ಕಾಗಿ ಸಂಗ್ರಹಿಸಲಾಗುವ ಹಾಲಿನ ಪ್ರತಿ ಲೀಟರ್‌ಗೆ 20 ಪೈಸೆಯಂತೆ ಪ್ರೋತ್ಸಾಹಧನವನ್ನು ನೀಡಲಾಗುವುದು.	ಸದರಿ ಯೋಜನೆಗೆ ಯೋಜನಾ ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಸಹಮತಿ ದೊರೆತಿದ್ದು ಕ್ರಮ ವಹಿಸಲಾಗುತ್ತಿದೆ.	ಆದೇಶಗಳನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಜಾರಿ ಮಾಡಲಾಯಿತು. (26.3.2015). ಪೂರಕ ಆಯವ್ಯಯವು ರಾಜ್ಯಪಾಲರಿಂದ 30.3.2015ರಂದು ಅಂಗೀಕೃತಗೊಂಡಿದ್ದು, ಹಣ ಸೆಳೆಯಲು ಯಾವುದೇ ಅವಕಾಶ ನೀಡಲಿಲ್ಲ.
ಆಹಾರ ಪದಾರ್ಥಗಳನ್ನು ಆಮದು ಮಾಡುವ ಸಂಬಂಧ ಯೂರೋಪಿಯನ್ ಯೂನಿಯನ್ ವಿಧಿಸಿರುವ ಮಾನದಂಡದ ಮಟ್ಟಕ್ಕೆ ತರಲು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ನೆರವಿನೊಂದಿಗೆ ರಾಜ್ಯದಲ್ಲಿರುವ 8 ಮೀನುಗಾರಿಕೆ ಬಂದರು ಮತ್ತು 20 ಮೀನು ಇಳಿದಾಣ ಕೇಂದ್ರಗಳ ಶುಚಿತ್ವವನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.	ಪ್ರಸ್ತಾವನೆಯು ಆಡಳಿತ ಇಲಾಖೆಯ ಪರಿಶೀಲನೆಯಲ್ಲಿದೆ	ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು ಹಿಂದಿನ ಶೇಕಡ 100ರಷ್ಟು ಸಹಾಯವನ್ನು ಶೇಕಡ 40ಕ್ಕೆ ಮಿತಿಗೊಳಿಸಿದ್ದರಿಂದ ಯೋಜನೆಯು ಅನುಷ್ಠಾನಗೊಳ್ಳಲಿಲ್ಲ.
ಉತ್ತರಕನ್ನಡ ಜಿಲ್ಲೆ ಭಟ್ಟಳ ತಾಲ್ಲೂಕಿನ	ಆಡಳಿತ ಇಲಾಖೆಯಲ್ಲಿ ಪ್ರಸ್ತಾವನೆ	₹10 ಕೋಟಿಗೆ ಅಂದಾಜನ್ನು

ಆಯವ್ಯಯ ಭರವಸೆ	ಕ್ರಮತೆಗೆದುಕೊಂಡ ವರದಿಯಂತೆ ತೆಗೆದುಕೊಂಡ ಕ್ರಮ	ಲೆಕ್ಕಪರಿಶೋಧನಾ ವಿಶ್ಲೇಷಣೆ
ತೆಂಗಿನಗುಂಡಿ ಮೀನುಗಾರಿಕೆ ಇಳಿದಾಣ ಕೇಂದ್ರದಲ್ಲಿ ಚಿಟ್ಟಿ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.	ಪರಿಶೀಲನೆಯಲ್ಲಿದೆ	ಸಲ್ಲಿಸಲಾಗಿದ್ದರೂ, ಸರ್ಕಾರವು ಯೋಜನೆಯನ್ನು ಇನ್ನೂ ಅನುಮೋದಿಸಬೇಕಿದೆ.
ಮತ್ಸ್ಯಶ್ರಯ ಯೋಜನೆಯಡಿಯಲ್ಲಿ ನಿರ್ವಹಿಸಿದ ಮೀನುಗಾರರಿಗೆ 3,000 ಮನೆಗಳನ್ನು ನಿರ್ಮಿಸಲಾಗುವುದು	ಸೆಪ್ಟೆಂಬರ್ 2014ರಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.	ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ₹373.39 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, 3,000 ಮನೆಗಳ ನಿರ್ಮಾಣಕ್ಕೆ ಬದಲಾಗಿ, ಕೇವಲ 131 ಫಲಾನುಭವಿಗಳನ್ನು ಮಾರ್ಚ್ 2015ರವರೆಗೆ ಗುರುತಿಸಲಾಗಿದ್ದು, ಹಣವು ಬಳಕೆಯಾಗದೇ ಉಳಿಯಿತು. ಇದು 2014-15ರಲ್ಲಿ ರಾಜಸ್ವ ವೆಚ್ಚವನ್ನು ಅಧಿಕವಾಗಿ ತೋರಿಸುವಲ್ಲಿ ಪರಿಣಮಿಸಿತು.
ಖಾದಿ ಗ್ರಾಮೋದ್ಯೋಗ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ವಿನ್ಯಾಸಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿಬಿಎಸ್) ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕ ಗಂಟು ತೀರುವಳಿ ಯೋಜನೆಯನ್ನು (ಓಟಿಎಸ್) ಚಾರಿ ಮಾಡಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯಿಂದ 21,180 ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಇದಕ್ಕೆ 2014-15ನೇ ಸಾಲಿನಲ್ಲಿ ₹26.15 ಕೋಟಿಗಳ ಅನುದಾನವನ್ನು ಮೀಸಲಿಡಲಾಗಿದೆ.	ಈ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಸಿಐ 18ಎಸ್‌ಎಲ್‌ಎ 2014 (ಪಿ 1) ದಿನಾಂಕ 09-7-2014ರಂದು ಹೊರಡಿಸಲಾಗಿದೆ.	ಖಾದಿ ಗ್ರಾಮ ಮತ್ತು ಉದ್ಯಮ ಮಂಡಳಿ (ಕೆಐಎಬಿ) ಯು 1957ರಿಂದ 1994 ರವರೆಗೆ ಯೋಜನಾಧಾರಿತ ಧನಸಹಾಯ ಯೋಜನೆಯಡಿ 21,180 ಖಾದಿ ಘಟಕಗಳಿಗೆ ಸಾಲ ನೀಡಿದ್ದು, ಅವುಗಳಲ್ಲಿ ಅನೇಕ ಘಟಕಗಳು ನಿಷ್ಕ್ರಿಯವಾಗಿದೆ. ಬಿಡುಗಡೆಯಾದ ₹13 ಕೋಟಿಗಳಲ್ಲಿ ಕೇವಲ 2,453 ಘಟಕಗಳು ಪಿಬಿಎಸ್ ನಡಿ ಓಟಿಎಸ್ ಯೋಜನೆಯನ್ನು ಬಳಸಿಕೊಳ್ಳಲಾಗಿದ್ದು, ₹6 ಕೋಟಿಗಳು ಬಳಕೆಯಾಗಿವೆ. ಉಳಿದ ₹7 ಕೋಟಿಗಳನ್ನು ಬ್ಯಾಂಕುಗಳ ಒಕ್ಕೂಟ ಸಾಲ ನಿಧಿ ಯೋಜನೆಯಡಿ ಓಟಿಎಸ್‌ಗಾಗಿ ಬಳಸಲು ಮಾರ್ಗಾಂತರ ಮಾಡಲಾಯಿತು.
ಫಂಡ್ ಆಫ್ ಫಂಡ್ ಯೋಜನೆಯಡಿ ₹10 ಕೋಟಿಗಳ ಆಪತ್ ಬಂಡವಾಳ ನಿಧಿ ಸಹಾಯವನ್ನು ಒದಗಿಸುವ ಮೂಲಕ ಹೊಸ ಉದ್ದಿಮೆ ಸ್ಥಾಪಿಸಲು ಆಸಕ್ತರಾದ ಸಂಭಾವ್ಯ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗುವುದು.	ಪ್ರಸ್ತಾವನೆಯು ಆಡಳಿತ ಇಲಾಖೆಯ ಪರಿಶೀಲನೆಯಲ್ಲಿದೆ	ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ ಯೋಜನೆಯ ಅನುಷ್ಠಾನವು ಕಠಿಣವಾಗಿದ್ದುದರಿಂದ ಯೋಜನೆಯನ್ನು ಕೈಬಿಡಲಾಯಿತು.
ಉದ್ದಿಮೆದಾರರು, ಪ್ರವಾಸಿಗರು, ಇತರರಿಗೆ ಪರಿಸರ ಸ್ನೇಹಿ ತೆಂಗಿನ ನಾರಿನ ಉತ್ಪನ್ನಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಾತ್ಯಕ್ಷಿಕೆ ಅನುಭವವನ್ನು ಒಂದೇ ಪ್ರದೇಶದಲ್ಲಿ ಒದಗಿಸಲು ತೆಂಗಿನ ನಾರಿನ ಚಿಕ್ಕಾಂಜಿ ಪಾರ್ಕ್‌ನ್ನು ₹2 ಕೋಟಿ ಅನುದಾನದಲ್ಲಿ ವಿಜ್ಞಾನಗುಡ್ಡ, ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದೆ.	ಈ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಸಿಐ74 ಸಿಎಸ್‌ಸಿ 2014 ದಿನಾಂಕ 9-6-2014ರಲ್ಲಿ ತಾತ್ಕಿಕ ಅನುಮೋದನೆ ನೀಡಲಾಗಿದೆ.	ಕರ್ನಾಟಕ ರಾಜ್ಯ ನಾರು ಅಭಿವೃದ್ಧಿ ನಿಗಮ ನಿಯಮಿತಕ್ಕೆ ಒಂದು ಕೋಟಿ ಬಿಡುಗಡೆಗೆ ವರ್ಷದ ಅಂತ್ಯದಲ್ಲಿ (30.3.2015) ಆದೇಶ ಜಾರಿ ಮಾಡಲಾಗಿದ್ದು, ಹಣ ಸೆಳೆಯಲು ಅವಕಾಶವಿರಲಿಲ್ಲ.
ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ₹10 ಲಕ್ಷಗಳ ಮೊತ್ತದವರೆಗೆ ಬಂಡವಾಳ ಹೂಡಿ, 1,000 ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಮಾಡಿ, ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಉತ್ತೇಜಿಸಲು ಚಾಲ್ತಿಯಲ್ಲಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಹಣಕಾಸು ಸಂಸ್ಥೆಗಳ ಸಂಯೋಜನೆ ಮಾಡಿ ಕ್ರಮ ಕೈಗೊಳ್ಳಲಾಗುವುದು.	ಈ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಸಿಐ73 ಸಿಎಸ್‌ಸಿ 2014 ದಿನಾಂಕ 26-12-2014ನ್ನು ಹೊರಡಿಸಲಾಗಿದೆ.	ಯೋಜನೆಯಡಿ 1,000 ಸೂಕ್ಷ್ಮ ಕೈಗಾರಿಕೆಗಳ ಸ್ಥಾಪನೆಗಾಗಿ, ₹11.40 ಕೋಟಿಗಳನ್ನು ಸಹಾಯಧನವಾಗಿ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಿಗೆ ಬಿಡುಗಡೆಯಾಗಿದ್ದು, ಕೇವಲ ₹1.71 ಕೋಟಿಗಳು ಬಳಕೆಯಾಗಿದ್ದು, 94 ಸೂಕ್ಷ್ಮ ಕೈಗಾರಿಕೆಗಳು ಸ್ಥಾಪಿತವಾಗಿವೆ.


1.2 ರಾಜ್ಯದ ಸಂಪನ್ಮೂಲಗಳು

1.2.1 ವಾರ್ಷಿಕ ಹಣಕಾಸಿನ ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು


ರಾಜಸ್ವ ಮತ್ತು ಬಂಡವಾಳಗಳು ಸ್ವೀಕೃತಿಗಳ ಎರಡು ಹರಿವುಗಳಾಗಿದ್ದು, ರಾಜ್ಯಸರ್ಕಾರದ ಸಂಪನ್ಮೂಲಗಳ ಆಕರವಾಗಿವೆ. ರಾಜಸ್ವ ಸ್ವೀಕೃತಿಗಳು ತೆರಿಗೆ ಆದಾಯಗಳು, ತೆರಿಗೆಯೇತರ ಆದಾಯಗಳು, ಕೇಂದ್ರ ಸುಂಕ

ತೆರಿಗೆಗಳಲ್ಲಿನ ರಾಜ್ಯದ ಪಾಲು ಮತ್ತು ಭಾರತ ಸರ್ಕಾರದಿಂದ ನೀಡುವ ಸಹಾಯಾನುದಾನ ಮತ್ತು ವಂತಿಗಳನ್ನು ಹೊಂದಿದೆ. ಬಂಡವಾಳ ಸ್ವೀಕೃತಿಯು ಹೂಡಿಕೆಗಳ ಹಿಂಪಡೆತ, ಆಸ್ತಿಗಳ ಮಾರಾಟ, ಸಾಲ ಮತ್ತು ಮುಂಗಡಗಳ ವಸೂಲಿ, ಆಂತರಿಕ ಮೂಲಗಳಿಂದ (ಮಾರುಕಟ್ಟೆ ಸಾಲಗಳು, ಹಣಕಾಸು ಸಂಸ್ಥೆ/ವಾಣಿಜ್ಯ ಬ್ಯಾಂಕುಗಳಿಂದ ಸಾಲಗಳು, ಕೇಂದ್ರ ಸರ್ಕಾರದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ, ಭಾರತೀಯ ರಿಜರ್ವ್ ಬ್ಯಾಂಕಿನಿಂದ ಸಾಲ) ಋಣ ಸ್ವೀಕೃತಿಗಳು ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮುಂಗಡಗಳು ಮುಂತಾದ ಇತರ ಬಂಡವಾಳ ಸ್ವೀಕೃತಿಗಳನ್ನು ಹೊಂದಿದೆ. ಜೊತೆಗೆ ಸಾರ್ವಜನಿಕ ಲೆಕ್ಕದಲ್ಲಿನ ನಿವ್ವಳ ಸ್ವೀಕೃತಿಗಳನ್ನೂ ಸಹ ಸರ್ಕಾರವು ತನ್ನ ಕೊರತೆಗಳನ್ನು ತುಂಬಿಕೊಳ್ಳಲು ಬಳಸಿಕೊಳ್ಳುತ್ತದೆ. ಮುಂದುವರಿದು, ನಕ್ಷೆ 1.2ರಲ್ಲಿ ಪ್ರಸಕ್ತ ವರ್ಷದಲ್ಲಿ ರಾಜ್ಯದ ಸಂಪನ್ಮೂಲಗಳ ಸಂಯೋಜನೆಯನ್ನು ತೋರಿಸಲಾಗಿದೆ.

ನಕ್ಷೆ 1.2: ಸಂಪನ್ಮೂಲಗಳ ಅಂಗಗಳು ಮತ್ತು ಉಪ-ಅಂಗಗಳು




ನಕ್ಷೆ 1.3ರಲ್ಲಿ 2010-15ರ ಅವಧಿಯಲ್ಲಿ ಸ್ವೀಕೃತಿಗಳ ವಿವಿಧ ಅಂಗಗಳ ಪ್ರವೃತ್ತಿಯನ್ನು ಮತ್ತು ನಕ್ಷೆ 1.4ರಲ್ಲಿ 2014-15ನೇ ಸಾಲಿನಲ್ಲಿ ರಾಜ್ಯದ ಸಂಪನ್ಮೂಲಗಳ ಅಂಗಗಳ ಸಂಯೋಜನೆಯನ್ನು ನೀಡಲಾಗಿದೆ.



#ಸಾದಿಲ್ವಾರು ನಿಧಿ ಸ್ವೀಕೃತಿಗಳನ್ನು ಹೊರತುಪಡಿಸಿ.

ಒಟ್ಟಾರೆ ಸ್ವೀಕೃತಿಗಳು (ಸಾದಿಲ್ವಾರು ನಿಧಿ ಸ್ವೀಕೃತಿಗಳನ್ನು ಹೊರತುಪಡಿಸಿ) 2010-11ರಲ್ಲಿದ್ದ ₹69,841 ಕೋಟಿಯಿಂದ 2014-15ರಲ್ಲಿ ₹1,36,765 ಕೋಟಿಗೆ ಏರಿತು, ಹೆಚ್ಚಳವು ಶೇಕಡ 96ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಸ್ವೀಕೃತಿಗಳು ₹20,869 ಕೋಟಿಯಷ್ಟು ಹೆಚ್ಚಳಗೊಂಡಿತ್ತು (ಶೇಕಡ 18).



ಆಕರ: ಹಣಕಾಸು ಲೆಕ್ಕಗಳು

2014-15ರಲ್ಲಿ ಒಟ್ಟಾರೆ ಸ್ವೀಕೃತಿಗಳಲ್ಲಿ ರಾಜಸ್ವ ಸ್ವೀಕೃತಿಯ ಪಾಲು ಶೇಕಡ 76ರಷ್ಟಿದ್ದು, ಮುಂದಿನ ವಿವರಗಳನ್ನು ಕಂಡಿಕೆ 1.3ರಲ್ಲಿ ಒದಗಿಸಲಾಗಿದೆ.

ಬಂಡವಾಳ ಸ್ವೀಕೃತಿಗಳು 2010-11ರಲ್ಲಿನ ₹6,947 ಕೋಟಿಯಿಂದ 2014-15ರಲ್ಲಿ ₹21,968 ಕೋಟಿಗೆ ಏರಿ ಶೇಕಡ 216ರಷ್ಟು ಹೆಚ್ಚಳವಾಗಿದೆ. 2014-15ರಲ್ಲಿ ಬಂಡವಾಳ ಸ್ವೀಕೃತಿಗಳು ಒಟ್ಟು ಸ್ವೀಕೃತಿಗಳ ಶೇಕಡ 16ರಷ್ಟಿದ್ದವು. ಬಂಡವಾಳ ಸ್ವೀಕೃತಿಗಳ ಪ್ರಮುಖ ಅಂಗವಾಗಿರುವ ಋಣ ಸ್ವೀಕೃತಿಗಳು ಪ್ರಸಕ್ತ ಸಾಲಿನಲ್ಲಿ ₹4,587 ಕೋಟಿಯಷ್ಟು ಹೆಚ್ಚಳಗೊಂಡವು. ಆಂತರಿಕ ಋಣ ಮತ್ತು ಭಾರತ ಸರ್ಕಾರದಿಂದ ಸಾಲಗಳು ಹಾಗೂ ಮುಂಗಡಗಳು, ಋಣ ಸ್ವೀಕೃತಿಗಳ ಎರಡು ಅಂಗಗಳಾಗಿದ್ದು ಒಟ್ಟಾರೆ ಋಣ ಸ್ವೀಕೃತಿಗಳಲ್ಲಿ (₹21,874 ಕೋಟಿ) ಅವುಗಳ ಪಾಲು ಕ್ರಮವಾಗಿ ಶೇಕಡ 94 ಹಾಗೂ ಶೇಕಡ ಆರು ಆಗಿದ್ದಿತು. 2014-15ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಆಂತರಿಕ ಋಣ ಸ್ವೀಕೃತಿಗಳಲ್ಲಿ ಶೇಕಡ 27ರಷ್ಟು ಹೆಚ್ಚಳವಿದ್ದರೆ ಸಾಲಗಳು ಮತ್ತು ಮುಂಗಡಗಳಲ್ಲಿ ಶೇಕಡ 18ರಷ್ಟು ಹೆಚ್ಚಳವಿದ್ದಿತು.

ಋಣ ಸ್ವೀಕೃತಿಗಳಲ್ಲದೇ ಬಂಡವಾಳ ಸ್ವೀಕೃತಿಗಳು, ಸಾಲಗಳು ಮತ್ತು ಮುಂಗಡಗಳ ವಸೂಲಾತಿ ಹಾಗೂ ಭೂಮಿ ಮಾರಾಟಗಳ ಮೂಲಕದ ಸ್ವೀಕೃತಿಗಳನ್ನು (ಇತರೆ ಬಂಡವಾಳ ಸ್ವೀಕೃತಿಗಳು ಮತ್ತು ಸಹಕಾರಿ

ಸಂಘಗಳು/ಬ್ಯಾಂಕುಗಳಲ್ಲಿನ ಬಂಡವಾಳ ಹೂಡಿಕೆಯ ಹಿಂಪಡೆತ) ಒಳಗೊಂಡಿದೆ. 2014-15ರಲ್ಲಿ ಋಣೇತರ ಬಂಡವಾಳ ಸ್ವೀಕೃತಿಗಳು ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡ 52 ರಷ್ಟು ಕಡಿಮೆ ವೃದ್ಧಿಯನ್ನು ತೋರಿಸಿದ್ದವು.

ಸಾರ್ವಜನಿಕ ಹಣಕ್ಕೆ ಸರ್ಕಾರವು ಬ್ಯಾಂಕರ್/ಟ್ರಸ್ಟಿಯಾಗಿ ಕಾರ್ಯನಿರ್ವಹಿಸುವಂತಹ ಸ್ವೀಕೃತಿಗಳನ್ನು ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು ಉಲ್ಲೇಖಿಸುತ್ತದೆ. 2010-15ರ ಅವಧಿಯಲ್ಲಿ ಒಟ್ಟು ಸ್ವೀಕೃತಿಗಳಿಗೆ ಅದು ಸರಾಸರಿ ಶೇಕಡ ಏಳರಷ್ಟಿತ್ತು. ನಿವ್ವಳ ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು 2010-11ರಲ್ಲಿ ₹4,688 ಕೋಟಿ ಇದ್ದುದು 2014-15ರಲ್ಲಿ ₹10,655 ಕೋಟಿಗೆ ಏರಿತು.


1.3 ರಾಜಸ್ವ ಸ್ವೀಕೃತಿಗಳು

ಕರ್ನಾಟಕ ಸರ್ಕಾರದ ವಿತ್ತಪರಿಷ್ಕೃತಿಯು ಬಹುಪಾಲು ರಾಜಸ್ವದೇಯಿಯಿಂದ ಪ್ರಭಾವಿತವಾಗಿದ್ದು, ರಾಜಸ್ವ ಸ್ವೀಕೃತಿಗಳು 2010-11ರಲ್ಲಿದ್ದ ₹58,206 ಕೋಟಿಯಿಂದ ₹1,04,142 ಕೋಟಿಯಾಗಿ 2014-15ರಲ್ಲಿ ನಿರತವಾದ ಏರಿಕೆಯನ್ನು ತೋರಿಸಿದೆ. ಈ ಅವಧಿಯಲ್ಲಿ ಸರಾಸರಿಯಾಗಿ ಶೇಕಡಾ 73 ರಷ್ಟು ಆದಾಯವು ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಬಂದಿದೆ. ಉಳಿದ ಭಾಗ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು ಮತ್ತು ಸಹಾಯಾನುದಾನ ಮತ್ತು ವಂತಿಗಳ ರೂಪದಲ್ಲಿ ಕೇಂದ್ರ ಸರ್ಕಾರದಿಂದ ವರ್ಗಾವಣೆಯಾಗಿದೆ.

ತೆರಿಗೆಯ ವಿನ್ಯಾಸದ ಪುನರ್ವ್ಯವಸ್ಥೆ ಮತ್ತು ಸರಳೀಕರಣದ ಜೊತೆಗೆ ತೆರಿಗೆ ಸಲ್ಲಿಕೆಗಳ ಮೂಲಕ ಕ್ರಿಯೆಯನ್ನು ಸುಲಭಗೊಳಿಸಿರುವುದು, ವಿದ್ಯುನ್ಮಾನ ತೆರಿಗೆ ಪಾವತಿ ಮತ್ತು ಎಲ್ಲಿ ಬೇಕಾದರೂ ನೋಂದಣಿಯಂತಹವುಗಳಿಂದ ವಿವಿಧ ತೆರಿಗೆಗಳ ಸಂಪನ್ಮೂಲ ಸಂಗ್ರಹವು ಪ್ರಭಾವಶಾಲಿಯಾಗಿ ತೆರಿಗೆ ವಸೂಲಿಯಲ್ಲಿ ನಿರತವಾಗಿ ಉತ್ತಮ ಕಾರ್ಯವನ್ನು ಖಚಿತಪಡಿಸಿದೆ. ತೆರಿಗೆ ಆದಾಯವು ಸುಸಂಗತವಾಗಿ ಏರುತ್ತಿದ್ದರೂ ಕರ್ನಾಟಕ ಸರ್ಕಾರವು ತೆರಿಗೆಯೇತರ ಆದಾಯ ಸಂಗ್ರಹವನ್ನು ಉತ್ತಮ ಪಡಿಸಿಲ್ಲವಾದ್ದರಿಂದ ಅದು 2010-15ರ ಅವಧಿಯಲ್ಲಿ ಶೇಕಡಾ 5ರಿಂದ 6ರ ನಡುವೆಯೇ ಇದೆ. ರಾಜ್ಯದ ಎಫ್‌ಆರ್‌ಬಿಎಂ ಸಮಿತಿಯು ಈ ಅಂಶವನ್ನು ಗುರುತಿಸಿ ಇಲಾಖೆಗಳು ತಮ್ಮ ತೆರಿಗೆಯೇತರ ಆದಾಯವನ್ನು ನಿಯತಕಾಲಿಕವಾಗಿ ಶುಲ್ಕಗಳು ಮತ್ತು ಬಳಕೆದಾರರ ಶುಲ್ಕಗಳ ಪರಿಷ್ಕರಣೆಯ ಮೂಲಕ ಸುಧಾರಿಸಲು ಸಲಹೆ ನೀಡಿದೆ.

ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ-14 ಸರ್ಕಾರದ ರಾಜಸ್ವ ಸ್ವೀಕೃತಿಗಳ ವಿವರಗಳನ್ನು ನೀಡುತ್ತದೆ. 2010-15ರ ಅವಧಿಯಲ್ಲಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಯನ್ನು ಹಾಗೂ ಸಂಯೋಜನೆಯನ್ನು ಅನುಬಂಧ 1.5ರಲ್ಲಿ ನೀಡಲಾಗಿದೆ ಹಾಗೂ ನಕ್ಷೆ 1.5ರಲ್ಲಿ ತೋರಿಸಲಾಗಿದೆ.

ನಕ್ಷೆ 1.5 : ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಗಳು



ಆಕರ: ಹಣಕಾಸು ಲೆಕ್ಕಗಳು.

ಪ್ರಸಕ್ತ ವರ್ಷದಲ್ಲಿ ಭಾರತ ಸರ್ಕಾರದಿಂದ ಬಂದ ಸಹಾಯಾನುದಾನಗಳು ಮತ್ತು ವಂತಿಗಳಲ್ಲಿನ ಏರಿಕೆಯು ಮುಖ್ಯವಾಗಿ ವರ್ಗಾವಣೆಗಳನ್ನು ಅನುಷ್ಠಾನಾಧಿಕಾರಿಗಳಿಗೆ ನೇರವಾಗಿ ಬಿಡುಗಡೆ ಮಾಡುವ ಬದಲು ರಾಜ್ಯ ಸಂಚಿತ ನಿಧಿಯ ಮೂಲಕ ಬಂದಿರುವುದರಿಂದ ಉಂಟಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಯನ್ನು ಕೋಷ್ಟಕ 1.8ರಲ್ಲಿ ನೀಡಲಾಗಿದೆ.

ಕೋಷ್ಟಕ 1.8: ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿ

	2010-11	2011-12	2012-13	2013-14	2014-15
ರಾಜಸ್ವ ಸ್ವೀಕೃತಿಗಳು (ಕೋಟಿ ರೂಪಾಯಿಗಳಲ್ಲಿ)	58,206	69,806	78,176	89,542	1,04,142
ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರ (ಶೇಕಡಾವಾರು)	18.4	19.9	12.0	14.5	16.3
ರಾಜ್ಯದ ಸ್ವಂತ ತೆರಿಗೆಗಳ ವೃದ್ಧಿಯ ದರ (ಶೇಕಡಾವಾರು)	25.8	20.8	15.7	16.5	12.1
ಸ್ವಂತ ತೆರಿಗೆ/ ರಾಜ್ಯದ ಸ್ವಂತ ತೆರಿಗೆ (ಶೇಕಡಾವಾರು)	9.4	10.2	10.3	10.2	10.2
ಫಲವನತೆಯ ಅನುಪಾತಗಳು ²					
ರಾಜಸ್ವ ಸ್ವೀಕೃತಿಗಳು/ರಾಜ್ಯದ ಸ್ವಂತ ತೆರಿಗೆ (ಶೇಕಡಾವಾರು)	14.17	15.33	14.96	14.57	15.2
ರಾಜ್ಯದ ಸ್ವಂತ ತೆರಿಗೆ ಸಂಬಂಧಿಸಿದಂತೆ ಆದಾಯ ಫಲವನತೆ	0.8	1.8	0.8	0.8	1.4
ರಾಜ್ಯದ ಸ್ವಂತ ತೆರಿಗೆ ಸಂಬಂಧಿಸಿದಂತೆ ರಾಜ್ಯದ ಸ್ವಂತ ತೆರಿಗೆಯ ಫಲವನತೆ	1.2	1.9	1.1	0.9	1.1
ರಾಜ್ಯದ ಸ್ವಂತ ತೆರಿಗೆ ಸಂಬಂಧಿಸಿದಂತೆ ರಾಜ್ಯದ ಫಲವನತೆ	0.7	1.0	0.8	0.9	1.3
ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಕೋಟಿ ರೂಪಾಯಿಗಳಲ್ಲಿ)	4,10,703	4,55,212	5,22,673	6,14,607	6,85,207
ರಾಜ್ಯದ ಸ್ವಂತ ತೆರಿಗೆ ಸಂಬಂಧಿಸಿದಂತೆ ಬೆಳವಣಿಗೆಯ ದರ	21.67	10.84	14.82	17.59	11.49

ಆಕರ: ಹಣಕಾಸು ಲೆಕ್ಕಗಳು. ರಾಜ್ಯದ ಸ್ವಂತ ತೆರಿಗೆ: ಎಂಟಿಎಫ್‌ಪಿ 2015-19.

2014-15ರ ಆರ್ಥಿಕ ಸಮೀಕ್ಷೆಯು, ತೆರಿಗೆಯೇತರ ರಾಜಸ್ವ ಸ್ವೀಕೃತಿಯು ರಾಜ್ಯವು ಎದುರಿಸುತ್ತಿರುವ ಪ್ರಮುಖವಾದ ಸವಾಲಾಗಿದೆ ಹಾಗೂ ಬಳಕೆದಾರರ ಶುಲ್ಕವನ್ನು ಅತ್ಯುತ್ತಮವಾಗಿ ವಸೂಲಿಸಲು

² ಫಲವನತೆಯ ಅನುಪಾತವು ಮೂಲ ಅಸ್ಥಿತ್ವದ ಬದಲಾವಣೆಗೆ ಸಂಬಂಧಿಸಿದಂತೆ ವಿತ್ತೀಯ ವ್ಯತ್ಯಯದ ಸ್ಥಿತಿಗುಪ್ತವನ್ನು ಅಥವಾ ಪ್ರತಿಕ್ರಿಯೆ ನೀಡುವ ಮಟ್ಟವನ್ನು ಸೂಚಿಸುತ್ತದೆ. ಉದಾಹರಣೆಗೆ ರಾಜ್ಯದ ಫಲವನತೆಯು 0.4 ರಲ್ಲಿದೆ ಎಂದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಶೇಕಡ 0.4 ದಿಂದ ಹೆಚ್ಚಾದಲ್ಲಿ ರಾಜ್ಯದ ಸ್ವೀಕೃತಿಗಳು ಶೇಕಡ 0.4 ಅಂಕಗಳಷ್ಟು ಹೆಚ್ಚುತ್ತವೆ ಎಂಬುದನ್ನು ಸೂಚಿಸುತ್ತದೆ.

ಕ್ರಮಕ್ಕೆಗೊಳ್ಳುವ ಅವಶ್ಯಕತೆಯಿದೆಯೆಂದು ಒಪ್ಪಿಕೊಂಡಿದೆ. ತೆರಿಗೆಯೇತರ ರಾಜಸ್ವ ಸ್ವೀಕೃತಿಯ ಹಾಗೂ ಒಟ್ಟು ಸ್ವೀಕೃತಿಗಳ ಅನುಪಾತವು ಕಳೆದ ವರ್ಷಗಳಲ್ಲಿ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಅನೇಕ ಇಲಾಖೆಗಳಲ್ಲಿ ಬಳಕೆದಾರರ ಶುಲ್ಕ, ದಂಡ ಮತ್ತಿತರ ತೆರಿಗೆಯೇತರ ಸ್ವೀಕೃತಿಗಳನ್ನು ಬಹಳ ವರ್ಷಗಳಿಂದ ಪರಿಷ್ಕರಿಸಲಾಗಿಲ್ಲ. ವೆಚ್ಚ ಸುಧಾರಣಾ ಸಮಿತಿಯೂ ಸಹ ಬಳಕೆದಾರರ ಅನುಭೋಗದ ಬೆಲೆಯಿಂದ ರಾಜಸ್ವ ಹೆಚ್ಚಳವನ್ನು ಶಿಫಾರಸ್ಸು ಮಾಡಿದೆ.

1.3.1 ರಾಜ್ಯದ ಸ್ವಂತ ಸಂಪನ್ಮೂಲಗಳು

ರಾಜ್ಯದ ತೆರಿಗೆ ಆದಾಯವು 2014-15ರಲ್ಲಿ ಮಧ್ಯಮಾವಧಿ ವಿತ್ತೀಯ ಯೋಜನೆಗಳ ಪ್ರಕ್ಷೇಪಣೆಗಿಂತ ₹1,473 ಕೋಟಿಯಷ್ಟು ಹಾಗೂ ಆಯವ್ಯಯ ಅಂದಾಜುಗಳಿಗಿಂತ ₹310 ಕೋಟಿಯಷ್ಟು ಅಧಿಕವಾಗಿತ್ತು. ತೆರಿಗೆಯೇತರ ಆದಾಯವು ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜಿಗಿಂತಲೂ ಕಡಿಮೆಯಿತ್ತು (₹1,075 ಕೋಟಿ). ಆದರೆ, ಇದು ಆಯವ್ಯಯ ಅಂದಾಜುಗಳಿಗಿಂತ ₹215 ಕೋಟಿಗಳಷ್ಟು ಹೆಚ್ಚಳವನ್ನು ಕಂಡಿತ್ತು. ವಿವರಗಳನ್ನು ಕೋಷ್ಟಕ 1.9ರಲ್ಲಿ ನೀಡಲಾಗಿದೆ.

ಕೋಷ್ಟಕ 1.9: ತೆರಿಗೆ ಹಾಗೂ ತೆರಿಗೆಯೇತರ ಆದಾಯಗಳ ಪ್ರಕ್ಷೇಪಣೆಗಳು

(ಕೋಟಿ ರೂಪಾಯಿಗಳಲ್ಲಿ)

	ಆಯವ್ಯಯ ಅಂದಾಜುಗಳು	ಮಧ್ಯಮಾವಧಿ ವಿತ್ತೀಯ ಯೋಜನೆ ಅಂದಾಜು	ವಾಸ್ತವಿಕ
ತೆರಿಗೆ ಆದಾಯ	69,870	68,707	70,180
ತೆರಿಗೆಯೇತರ ಆದಾಯ	4,473	5,763	4,688

1.3.1.1 ತೆರಿಗೆ ಆದಾಯ

ರಾಜ್ಯದ ತೆರಿಗೆ ಆದಾಯದಲ್ಲಿ ಮಾರಾಟಗಳು, ವಾಣಿಜ್ಯ ಇತ್ಯಾದಿಗಳ ಮೇಲಿನ ತೆರಿಗೆಗಳು ಪ್ರಮುಖ ಮೂಲಗಳಾಗಿದ್ದು, ಈ ವರ್ಷದ ರಾಜ್ಯದ ತೆರಿಗೆ ಆದಾಯದಲ್ಲಿ ಇದರ ಪಾಲು ಶೇಕಡ 55ರಷ್ಟಿದ್ದರೆ, ರಾಜ್ಯ ಅಬಕಾರಿ (ಶೇಕಡ 20), ಮುದ್ರಾಂಕ ಮತ್ತು ನೋಂದಣಿ ಶುಲ್ಕ (ಶೇಕಡ 10) ಹಾಗೂ ವಾಹನಗಳ ಮೇಲಿನ ತೆರಿಗೆಗಳು (ಶೇಕಡ ಆರು) ನಂತರದ ಸ್ಥಾನದಲ್ಲಿದ್ದವು. 2010-15ರ ಅವಧಿಯಲ್ಲಿ ತೆರಿಗೆ ಆದಾಯದ ಪ್ರಮುಖ ಅಂಗಗಳ ಪ್ರವೃತ್ತಿಯನ್ನು ಕೋಷ್ಟಕ 1.10 ಮತ್ತು ನಕ್ಷೆ 1.6ರಲ್ಲಿ ತೋರಿಸಲಾಗಿದೆ.


ಕೋಷ್ಟಕ 1.10: ತೆರಿಗೆ ಹಾಗೂ ತೆರಿಗೆಯೇತರ ಆದಾಯಗಳ ಪ್ರಕ್ಷೇಪಣೆಗಳು

(ಕೋಟಿ ರೂಪಾಯಿಗಳಲ್ಲಿ ಮತ್ತು ಶೇಕಡಾವಾರು ವೃದ್ಧಿದರ)

ರಾಜಸ್ವ ಶೀರ್ಷಿಕೆ	2010-11	2011-12	2012-13	2013-14	2014-15
ಮಾರಾಟಗಳು, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ	20,235	25,020	28,414	33,719	38,286
ವೃದ್ಧಿಯ ದರ	27.80	23.65	13.57	18.67	13.54
ರಾಜ್ಯ ಅಬಕಾರಿ	8,285	9,776	11,070	12,828	13,801
ವೃದ್ಧಿಯ ದರ	19.28	18.00	13.24	15.88	7.58
ಮುದ್ರಾಂಕಗಳು ಮತ್ತು ನೋಂದಣಿ ಶುಲ್ಕಗಳು	3,531	4,623	5,225	6,189	7,026
ವೃದ್ಧಿಯ ದರ	34.36	30.93	13.02	18.45	13.52
ವಾಹನಗಳ ಮೇಲಿನ ತೆರಿಗೆ	2,550	2,957	3,830	3,911	4,541
ವೃದ್ಧಿಯ ದರ	29.97	15.96	29.52	2.11	16.11
ಭೂ ಕಂದಾಯ	177	215	205	199	186
ವೃದ್ಧಿಯ ದರ	36.06	20.79	(-)4.65	(-)2.93	(-)6.53
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	1,526	1,690	2,181	2,626	3,038
ವೃದ್ಧಿಯ ದರ	18.20	10.75	29.05	20.40	15.69

ರಾಜಸ್ವ ಶೀರ್ಷಿಕೆ	2010-11	2011-12	2012-13	2013-14	2014-15
ಇತರ ತೆರಿಗೆಗಳು ³	2,169	2,195	2,829	3,131	3,302
ವೃದ್ಧಿಯ ದರ	21.11	1.2	28.88	10.68	5.46
ಒಟ್ಟು	38,473	46,476	53,754	62,603	70,180

ಆಕರ: ಆಯಾವರ್ಷದ ಹಣಕಾಸು ಅಂಶಗಳು



2010-15ರ ಅವಧಿಯಲ್ಲಿ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ವೃದ್ಧಿಯದರವು ಶೇಕಡ 27.80 ಮತ್ತು 13.54ರ ನಡುವೆ ಇದ್ದಿತು. ಪ್ರಸಕ್ತ ವರ್ಷದಲ್ಲಿ ವೃದ್ಧಿದರವು ಶೇಕಡ 14ರಷ್ಟು ಹೆಚ್ಚಾಗಿದೆ. ವೃದ್ಧಿ ದರದಲ್ಲಿನ ಮಂದಗತಿಯು ಮುಖ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ಮತ್ತು ಹೆಚ್ಚುವರಿ ಸಂಪನ್ಮೂಲ ಸಂಗ್ರಹಣೆಯ ಅಭಾವದಿಂದ ಉಂಟಾಗಿತ್ತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ₹1,211.67 ಕೋಟಿಗಳನ್ನು ಸಹಾಯಾನುದಾನವೆಂದು ನೀಡಿ ಸಮಾನ ಮೊಬಲಗನ್ನು ತೆರಿಗೆ ಆದಾಯವೆಂದು ಪರಿಗಣಿಸಿದ್ದರಿಂದ ಸಂಗ್ರಹಣೆಯು ಗುರಿಗಿಂತ ಅಧಿಕವಾಗಿತ್ತು.

ರಾಜ್ಯ ಅಬಕಾರಿಯು 2010-11ರಿಂದ ಸ್ಥಿರವಾದ ಏರಿಕೆಯನ್ನು ತೋರಿಸಿದೆ. ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಎರಡನೇ ಅತಿ ದೊಡ್ಡ ಕೊಡುಗೆ ನೀಡಿರುವ ರಾಜ್ಯ ಅಬಕಾರಿ ಇಲಾಖೆಯು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದರಿಂದ ಉತ್ತಮ ಅನುಪಾಲನೆಯು ಸಾಧ್ಯವಾಗಿದೆ. ಈ ಕ್ರಮಗಳ ಫಲವಾಗಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯದ ಮಾರಾಟದಿಂದ ಆದಾಯದಲ್ಲಿ ಗಣನೀಯ ಪ್ರಮಾಣದ ವೃದ್ಧಿಯಾಗಿದೆ. 2010-15ರಲ್ಲಿ ವೃದ್ಧಿಯ ದರವು ಶೇಕಡ 7.58ರಿಂದ 19.28ರ ನಡುವೆ ಇದ್ದಿತು.

ವಾಹನಗಳ ಮೇಲಿನ ತೆರಿಗೆಯು ಸ್ವಂತ ತೆರಿಗೆ ಆದಾಯದ ಗಣನಾರ್ಹ ಕೊಡುಗೆಯ ಭಾಗವಾಗಿದೆ. ಸಾರಿಗೆ ಇಲಾಖೆಯಲ್ಲಿನ ಗಣಕೀಕರಣವು ಶುಲ್ಕ ಮತ್ತು ತೆರಿಗೆಗಳ ಸುಧಾರಿತ ಸಂಗ್ರಹಣೆಗೆ ಕಾರಣವಾಗಿದೆ. ಈ ಶೀರ್ಷಿಕೆಯಡಿ ವೃದ್ಧಿದರವು 2013-14ರಲ್ಲಿ ಶೇಕಡ 2.11ರಷ್ಟಿದ್ದು, ಪ್ರಸಕ್ತ ವರ್ಷದಲ್ಲಿ ಶೇಕಡ 16.11ರಷ್ಟು ಹೆಚ್ಚಳವಾಗಿದೆ.

ಸಂಗ್ರಹಣಾ ವೆಚ್ಚ

2012-15ರ ಅವಧಿಯಲ್ಲಿ ವಾಹನಗಳ ಮೇಲಿನ ತೆರಿಗೆ, ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮತ್ತು ರಾಜ್ಯ ಅಬಕಾರಿ ಮೇಲಿನ ತೆರಿಗೆಯ ಒಟ್ಟು ಸಂಗ್ರಹಣೆ, ಸಂಗ್ರಹಣೆಗಾಗಿ ಮಾಡಿದ ವೆಚ್ಚ ಮತ್ತು ಸಂಗ್ರಹಣೆಯ ಮೊತ್ತಕ್ಕೆ ಸಂಗ್ರಹಣಾ ವೆಚ್ಚದ

³ ಇತರ ತೆರಿಗೆಗಳು ಕೃಷಿ ಭೂಮಿಯನ್ನು ಹೊರತುಪಡಿಸಿ ಸ್ಥಿರ ಆಸ್ತಿಗಳ ಮೇಲಿನ ತೆರಿಗೆಗಳು, ವಿದ್ಯುಚ್ಛಕ್ತಿ ಮೇಲಿನ ಸುಂಕ ಮತ್ತು ಕೃಷಿ ಆದಾಯಗಳನ್ನು ಒಳಗೊಂಡಿದೆ.

ಶೇಕಡಾವಾರುಗಳನ್ನು, ಆಯಾ ವರ್ಷಗಳಿಗೆ ಹಿಂದಿನ ವರ್ಷದ ಅಖಿಲ ಭಾರತ ಸರಾಸರಿ ಸಂಗ್ರಹಣಾ ವೆಚ್ಚವನ್ನು ಕೋಷ್ಟಕ 1.11ರಲ್ಲಿ ನೀಡಲಾಗಿದೆ.

ಕೋಷ್ಟಕ 1.11: ಸಂಗ್ರಹಣಾ ವೆಚ್ಚಗಳು

ಸ್ವೀಕೃತಿ	ವರ್ಷ	ಒಟ್ಟು ಸಂಗ್ರಹಣೆ	ಸಂಗ್ರಹಣೆಯ ಮೇಲಿನ ವೆಚ್ಚ@	ಒಟ್ಟು ಸಂಗ್ರಹಣೆಗೆ ಹೋಲಿಸಿದಲ್ಲಿ ಶೇಕಡಾವಾರು ಸಂಗ್ರಹಣಾ ವೆಚ್ಚ	ಹಿಂದಿನ ವರ್ಷದಲ್ಲಿ ಅಖಿಲ ಭಾರತ ಸರಾಸರಿ ಶೇಕಡಾವಾರು
		(ಕೋಟಿ ರೂಪಾಯಿಗಳಲ್ಲಿ)			
ಮೋಟಾರು ವಾಹನಗಳು	2012-13	3,832.78	98.48	2.57	2.96
	2013-14	3,913.64	90.88	2.32	4.17
	2014-15	4,544.17	82.52	1.82	-
ಮಾರಾಟಗಳು, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ	2012-13	29,848.75	248.14	0.83	0.83
	2013-14	35,096.71	1,238.94	3.53	0.73
	2014-15	39,694.76	1,464.43*	3.69	-
ಮುದ್ರಾಂಕ ಸುಂಕ ಮತ್ತು ನೋಂದಣಿ	2012-13	5,288.12	94.07	1.78	1.89
	2013-14	6,240.21	86.92	1.39	3.25
	2014-15	7,063.35	68.28	0.96	-
ರಾಜ್ಯಅಬಕಾರಿ	2012-13	11,074.38	106.29	0.96	1.89
	2013-14	12,833.71	110.57	0.86	2.96
	2014-15	13,805.75	130.11	0.94	-

@ ಈ ಅಂಕಣದಲ್ಲಿರುವ ಅಂಕಗಳು ಹಿಂದಿನ ವರ್ಷಗಳ ವರದಿಯಲ್ಲಿ ಸೂಚಿಸಿರುವುದಕ್ಕಿಂತ ಭಿನ್ನವಾಗಿವೆ. ಹಿಂದಿನ ವರದಿಗಳಲ್ಲಿ ಸಂಗ್ರಹಣಾ ವೆಚ್ಚವನ್ನು ಲೆಕ್ಕಹಾಕಲು ಒಳತೀರ್ಪಿಕೆ 101-ಸಂಗ್ರಹಣಾ ವೆಚ್ಚದಡಿ ತೋರಿಸಿದ ವೆಚ್ಚವನ್ನು ಮಾತ್ರ ತೆಗೆದುಕೊಳ್ಳಲಾಗಿತ್ತು. ಆದರೆ ಈ ವರ್ಷ 001-ನಿರ್ದೇಶನ ಮತ್ತು ಅಡಳಿತದಡಿ ಲೆಕ್ಕ ಮಾಡಿದ ವೆಚ್ಚವನ್ನು ಸಹ ಪರಿಗಣಿಸಿ ಸಂಗ್ರಹಣಾ ವೆಚ್ಚವನ್ನು ಲೆಕ್ಕಮಾಡಿದೆ.

* ಸಂಗ್ರಹಣೆಯ ಮೇಲಿನ ವೆಚ್ಚವು ಸಂಗ್ರಹಣಾ ವೆಚ್ಚದಡಿ ಎಚ್‌ಎಎಲ್‌ಗೆ ಸಂಬಂಧಿಸಿದಂತೆ ಮಾಡಿದ ₹1,211.67 ಕೋಟಿಗಳ ಸಹಾಯಾನುದಾನದ ಮೊತ್ತವನ್ನು ಒಳಗೊಂಡಿದೆ.

2012-14ರಲ್ಲಿ ಒಟ್ಟು ಸಂಗ್ರಹಣಾ ಮೊತ್ತಕ್ಕೆ ಹೋಲಿಸಿದಲ್ಲಿ ಶೇಕಡಾವಾರು ಸಂಗ್ರಹಣಾ ವೆಚ್ಚವು ಅಖಿಲ ಭಾರತ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆ ಪ್ರಮಾಣದಲ್ಲಿದೆ.

1.3.1.2 ತೆರಿಗೆಯೇತರ ಆದಾಯ

ತೆರಿಗೆಯೇತರ ಆದಾಯವನ್ನು (ಶುಲ್ಕ, ಬಳಕೆದಾರರ ಕರ, ಬಡ್ಡಿ ಸ್ವೀಕೃತಿಗಳು, ಇತ್ಯಾದಿ) ಸಾಮಾನ್ಯವಾಗಿ ಶಾಸನಬದ್ಧವಲ್ಲದ ಅಧ್ಯಾದೇಶಗಳ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಆ ಸ್ವೀಕೃತಿಗಳನ್ನು ಯಾವ ಪೌರರಿಂದ ಸಂಗ್ರಹಿಸಲಾಯಿತೋ ಅವರಿಗೆ ಪ್ರತಿಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತೆರಿಗೆಯೇತರ ಸ್ವೀಕೃತಿಗಳ ಮೂಲಗಳು ಬಾಕಿ ಇರುವ ಮುಂಗಡಗಳ ಮೇಲಿನ ಬಡ್ಡಿ ಸ್ವೀಕೃತಿಗಳು, ಈಕ್ವಿಟಿ ಹೂಡಿಕೆಗಳ ಮೇಲಿನ ಡಿವಿಡೆಂಡುಗಳು ಮತ್ತು ಲಾಭಾಂಶಗಳು, ಖನಿಜಗಳು, ಅರಣ್ಯ ಮತ್ತು ವನ್ಯಜೀವಿ ಅಥವಾ ಇಂತಹ ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಕೊಡಬೇಕಾದ ರಾಜಧನ ಶುಲ್ಕಗಳು ಮತ್ತು ಸರ್ಕಾರದ ಯಂತ್ರವು ಒದಗಿಸುವ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಿಗೆ ಬಳಕೆದಾರರು ನೀಡಬೇಕಾದ ಬೆಲೆಗಳು ಮುಂತಾದ ವಿತ್ತೀಯ ಸೇವೆಗಳನ್ನು ಒಳಗೊಂಡಿರುತ್ತವೆ.

ಕೆಲವು ಮುಖ್ಯವಾದ ಲೆಕ್ಕಶೀರ್ಷಿಕೆಗಳಡಿಯ ತೆರಿಗೆಯೇತರ ಆದಾಯದ ಸಂಗ್ರಹಣೆಯ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕ 1.12 ರಲ್ಲಿ ನೀಡಲಾಗಿದೆ.

ಕೋಷ್ಟಕ 1.12: ತೆರಿಗೆಯೇತರ ಆದಾಯದ ಸಂಗ್ರಹಣೆಯಲ್ಲಿನ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)

ಆದಾಯ ಶೀರ್ಷಿಕೆ	2010-11	2011-12	2012-13	2013-14	2014-15	ಹಿಂದಿನ ವರ್ಷಕ್ಕಿಂತ ಹೆಚ್ಚು/ಕಡಿಮೆ (ಶೇಕಡ)
ಬಡ್ಡಿ ಸ್ವೀಕೃತಿಗಳು	575.07	434.23	778.55	693.17	874.74	26.19
ಡಿವಿಡೆಂಡುಗಳು ಮತ್ತು ಲಾಭಾಂಶ	43.44	60.56	56.29	55.49	74.84	34.87
ಇತರೆ ತೆರಿಗೆಯೇತರ ಸ್ವೀಕೃತಿಗಳು	2,739.77	3,592.07	3,131.26	3,283.24	3,738.66 ⁴	13.87
ಒಟ್ಟು	3,358.28	4,086.86	3,966.10	4,031.90	4,688.24	16.28

ತಪ್ಪಾಗಿ ಲೆಕ್ಕಹಾಕಿರುವಿಕೆ

ಪ್ರಧಾನ ಲೆಕ್ಕಶೀರ್ಷಿಕೆ ಮತ್ತು ಒಳಶೀರ್ಷಿಕೆಗಳ ಪಟ್ಟಿಯನುಸಾರ ಅಧಿಕ ಪಾವತಿಯಾದ ಅಧಿಕ ವರ್ಷದಲ್ಲೇ ನಗದು ರೂಪದಲ್ಲಾಗಲೀ ಅಥವಾ ಬಿಲ್ಲಿನಲ್ಲಿ ಕಡಿಮೆ ಸೆಳೆಯುವ ಮೂಲಕವಾಗಲೀ ಅಧಿಕ ಪಾವತಿಯಾದ ಹಣದ ವಸೂಲಾತಿಯಾದರೆ ಅಂತಹವುಗಳನ್ನು ಸಂಬಂಧಿತ ಸೇವಾ ಲೆಕ್ಕಶೀರ್ಷಿಕೆಯಡಿ ವೆಚ್ಚದ ಕಡಿತವೆಂದು ದಾಖಲಿಸಬೇಕು. ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಅಧಿಕ ಪಾವತಿಯ ವಸೂಲಾತಿಗಳನ್ನು ಧನವಿನಿಯೋಗ ಲೆಕ್ಕಗಳಲ್ಲಿನ ಕಾರ್ಯಪ್ರಧಾನ/ಉಪಪ್ರಧಾನ ಲೆಕ್ಕಶೀರ್ಷಿಕೆಗಳ ಒಟ್ಟು ವೆಚ್ಚಗಳ ಮೇಲೆ ಪ್ರಭಾವ ಬೀರದಂತೆ ಸಂಬಂಧಿತ ಪ್ರಧಾನ/ಉಪಪ್ರಧಾನ ಲೆಕ್ಕಶೀರ್ಷಿಕೆಯಡಿ ಪ್ರತ್ಯೇಕ ಒಳಶೀರ್ಷಿಕೆ 'ಕಳೆಯುವುದು- ಅಧಿಕಪಾವತಿಗಳ ವಸೂಲಾತಿ'ಯಡಿ ದಾಖಲಿಸಬೇಕು. 2014-15ರ ಸಾಲಿನಲ್ಲಿ, ವಾಸ್ತವವಾಗಿ ಅಧಿಕಪಾವತಿಯ ವಸೂಲಿಯಾಗಿದ್ದ ₹2 ಕೋಟಿಯನ್ನು ಪ್ರಧಾನ ಲೆಕ್ಕಶೀರ್ಷಿಕೆ 0055 ಪೋಲೀಸ್-800 ಇತರೆ ಸ್ವೀಕೃತಿಗಳಡಿ ತಪ್ಪಾಗಿ ಸ್ವೀಕೃತಿಯೆಂದು ಲೆಕ್ಕಹಾಕಲಾಗಿತ್ತು. ಈ ವ್ಯವಹಾರವನ್ನು ತೆರಿಗೆಯೇತರ ಸ್ವೀಕೃತಿಯೆಂದು ಪರಿಗಣಿಸಿದ್ದು, ತಪ್ಪಾಗಿದ್ದು ಅದು ತೆರಿಗೆಯೇತರ ಆದಾಯವನ್ನು ಕೃತಕವಾಗಿ ಹೆಚ್ಚಿಸಿದೆ. ಅದನ್ನು ವೆಚ್ಚದ ಪ್ರಧಾನ ಲೆಕ್ಕಶೀರ್ಷಿಕೆ 2055-ಪೋಲೀಸ್, 911-ಅಡಿ ಅಧಿಕ ಪಾವತಿಗಳ ವಸೂಲಾತಿಯೆಂದು ದಾಖಲಿಸಬೇಕಿತ್ತು.

ಬಡ್ಡಿ ಸ್ವೀಕೃತಿಗಳು, ಡಿವಿಡೆಂಡುಗಳು ಮತ್ತು ಲಾಭಾಂಶಗಳು

ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿ ಸ್ವೀಕೃತಿಯ ಜೊತೆಗೆ ಮತ್ತೊಂದು ಪ್ರಮುಖವಾದ ಬಡ್ಡಿ ಉತ್ಪನ್ನದ ಮೂಲವು ರಾಜ್ಯದ ಹೆಚ್ಚುವರಿ ನಗದು ಶಿಲ್ಕುಗಳ ಹೂಡಿಕೆಯಿಂದ ಬಂದದ್ದಾಗಿದೆ. ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮಾವಳಿಯಂತೆ ರಾಜ್ಯ ಸರ್ಕಾರವು ನಿರ್ವಹಿಸುವ ನಗದು ಉಳಿಕೆಯನ್ನು 14 ದಿನಗಳ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗುವುದು. ಆದರೆ, ಈ ಹೂಡಿಕೆಗಳ ಮೇಲಿನ ಸರಾಸರಿ ಬಡ್ಡಿದರವು ಶೇಕಡ ಐದರಿಂದ ಆರರಷ್ಟಿರುತ್ತದೆ. ನಗದು ನಿರ್ವಹಣೆಯನ್ನು ಉತ್ತಮಗೊಳಿಸಲು ರಾಜ್ಯಸರ್ಕಾರವು ಹೆಚ್ಚುವರಿ ನಗದನ್ನು (ತಕ್ಷಣದ ಅಗತ್ಯಕ್ಕಿಂತ ಹೆಚ್ಚಿನ) 91 ದಿನಗಳ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಆಯವ್ಯಯದಲ್ಲಿ ಅಂದಾಜು ಮಾಡಲಾಗಿದ್ದ ₹450 ಕೋಟಿಗೆ ಪ್ರತಿಯಾಗಿ ಸಂಗ್ರಹವಾದ ಆದಾಯವು ₹747.24 ಕೋಟಿಗಳಾಗಿದ್ದು, ಇದರಲ್ಲಿ 14 ದಿನದ ಟ್ರೆಜರಿ ಬಿಲ್ಲುಗಳಿಂದ ₹286.62 ಕೋಟಿಗಳು ಸಂಗ್ರಹವಾಗಿದ್ದರೆ, 91 ದಿನಗಳ ಟ್ರೆಜರಿ ಬಿಲ್ಲುಗಳು ₹460.62 ಕೋಟಿಗಳನ್ನು ಗಳಿಸಿದೆ.

ಅದೇ ರೀತಿ ಸರ್ಕಾರವು ತನ್ನ ಕಂಪೆನಿ/ನಿಗಮಗಳಿಗೆ ನೀಡಿದ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿ ಸಂಗ್ರಹಣೆಯು ₹126.71 ಕೋಟಿಗಳಷ್ಟಿದ್ದು, ಇದು ವರ್ಷದ ಕೊನೆಯಲ್ಲಿ ಉಳಿದಿರುವ ಸಾಲಗಳ ಬಾಕಿಯ ಶೇಕಡ 1.0ರಷ್ಟಿತ್ತು. ಸ್ವೀಕೃತಿಗಳು ಇಲಾಖಾವತಿಯ ವಾಣಿಜ್ಯ ಉದ್ದಿಮೆಯ ಬಂಡವಾಳ ವೆಚ್ಚದ ಮೇಲಿನ ₹0.81 ಕೋಟಿ ಮೊತ್ತವನ್ನೂ ಒಳಗೊಂಡಿದ್ದು ಇದು ಪುಸ್ತಕ ವರ್ಗಾವಣೆಯ ಮೂಲಕ ಆಗಿದೆ.

⁴ 055-ಪೋಲೀಸ್‌ನಲ್ಲಿ ₹2 ಕೋಟಿಗಳ ಸ್ವೀಕೃತಿಯನ್ನು ಒಳಗೊಂಡಿದೆ.

ಪ್ರಸಕ್ತ ವರ್ಷದಲ್ಲಿ ಕಂಪನಿಗಳು ಹೂಡಿಕೆಯ ಮೇಲಿನ ಪ್ರತಿಫಲಗಳನ್ನು ಡಿವಿಡೆಂಡ್ ರೂಪದಲ್ಲಿ ಪ್ರಕಟಿಸಿ ಸರ್ಕಾರಿ ಲೆಕ್ಕಕ್ಕೆ ಜಮಾ ಮಾಡಿದ ಮೊತ್ತವು ₹74.84 ಕೋಟಿಗಳಷ್ಟಿತ್ತು. ಸರ್ಕಾರದ ಹೂಡಿಕೆಯ ಪ್ರಮಾಣವನ್ನು (₹61,727 ಕೋಟಿಗಳು) ಪರಿಗಣಿಸಿದಾಗ ಪ್ರತಿಫಲವು ನಗಣ್ಯವಾದ ಶೇಕಡ 0.12ರಷ್ಟಿತ್ತು.

ಇತರ ತೆರಿಗೆಯೇತರ ಸ್ವೀಕೃತಿಗಳು

ಇತರ ತೆರಿಗೆಯೇತರ ಆದಾಯವು ಭಾರಿ ಹಾಗೂ ಸಣ್ಣ ಖನಿಜಗಳ ಮೇಲಿನ ರಾಯಧನವನ್ನು ಒಳಗೊಂಡಿದೆ. ಗಣಿ ಮತ್ತು ಭೂಗರ್ಭ ಇಲಾಖೆಯ ಪ್ರಧಾನ ಆದಾಯ ಖನಿಜಗಳ ಮೇಲಿನ ರಾಯಧನವಾಗಿದೆ. ಕೆಲವು ಗಣಿಗಳಲ್ಲಿ ಖನನವನ್ನೂ ಮತ್ತು ಕಬ್ಬಿಣ ಖನಿಜದ ರಫ್ತು ಮಾಡುವುದರ ಮೇಲೆ ನಿಷೇಧ ಹೇರಿದುದರ ಫಲವಾಗಿ ರಾಜ್ಯದಲ್ಲಿ ಅಕ್ರಮಗಣಿಗಾರಿಕೆಯನ್ನು ತಡೆಗಟ್ಟಿದರೂ, ಮತ್ತೊಂದೆಡೆ ಇದು ಆದಾಯ ಸಂಗ್ರಹಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಗಣಿ ಕಾರ್ಯಾರಂಭಕ್ಕೆ ಅನುಮತಿ ನೀಡುವ ಪ್ರಕ್ರಿಯೆಯು ಪ್ರಾರಂಭವಾಗಿದ್ದರಿಂದ ಆಯವ್ಯಯ ಸಂಗ್ರಹಣಾ ಅಂದಾಜುಗಳ ಪ್ರಕಾರ ₹1,510 ಕೋಟಿಗಳಿಗಿಂತಲೂ ವಾಸ್ತವ ಸಂಗ್ರಹವು ₹1,888 ಕೋಟಿಗಳಾಗಿತ್ತು.

ರಾಜಸ್ವ ಸ್ವೀಕೃತಿಗಳನ್ನು ಸಂಚಿತ ನಿಧಿಗೆ ಜಮಾ ಮಾಡಿಲ್ಲದಿರುವುದು - ₹20.46ಕೋಟಿ

ಭಾರತ ಸಂವಿಧಾನದ ಅನುಚ್ಛೇದ 266(1)ರ ಅನ್ವಯ ರಾಜ್ಯಸರ್ಕಾರವು ಸ್ವೀಕರಿಸಿದ ಎಲ್ಲಾ ಆದಾಯಗಳು ಟ್ರೆಜರಿ ಬಿಲ್ಲುಗಳ ನೀಡಿಕೆಯ ಮೂಲಕ ಸರ್ಕಾರ ನೀಡಿದ ಎಲ್ಲಾ ಸಾಲಗಳು, ಸಾಲಗಳು ಅಥವಾ ಅರ್ಥೋಪಾಯ ಮುಂಗಡಗಳು ಮತ್ತು ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳ ಮರುಪಾವತಿಯು 'ರಾಜ್ಯದ ಸಂಚಿತ ನಿಧಿ' ಎಂದು ಕರೆಯಲ್ಪಡುವ ಒಂದು ಸಂಚಿತನಿಧಿಯಾಗಿ ರೂಪುಗೊಳ್ಳುತ್ತದೆ. ರಾಜ್ಯದ ಸಂಚಿತ ನಿಧಿಯಿಂದ ಕಾನೂನು ಮತ್ತು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿರುವ ಉದ್ದೇಶ ಮತ್ತು ರೀತಿಯನ್ನು ಹೊರತುಪಡಿಸಿ ಹಣವನ್ನು ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ.

ಲಾಲ್ ಬಾಗ್ ತೋಟದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 'ಗಾಜಿನ ಮನೆ ಶತಮಾನೋತ್ಸವ ನಿಧಿ' ಯನ್ನು ಸ್ಥಾಪಿಸಲು ಮಾರ್ಚ್ 1990ಯಲ್ಲಿ ಮಂಜೂರಾತಿ ನೀಡಲಾಗಿತ್ತು. ಈ ನಿಧಿಯ ನಿರ್ವಹಣೆ ಮತ್ತು ವರ್ಷಾವರ್ಷ ಈ ನಿಧಿಯ ಮೂಲ ಧನವನ್ನು ವೃದ್ಧಿಗೊಳಿಸಿ ಅದರಿಂದ ಬರುವ ಆದಾಯವು ಅಭಿವೃದ್ಧಿ ಕಾರ್ಯಗಳಿಗೆ ಸಾಕಾದಷ್ಟು ಸಂಪನ್ಮೂಲ ಗಳಿಕೆಯನ್ನು ಒಂದು ಟ್ರಸ್ಟ್ ಮೂಲಕ ಮಾಡಬೇಕಾಗಿತ್ತು. ಈ ಟ್ರಸ್ಟಿನ ಹೆಸರನ್ನು ಸರ್ಕಾರದ ಆದೇಶ ದಿನಾಂಕ 15.02.1996ರಂತೆ 'ಬೆಂಗಳೂರು ಗಾರ್ಡನ್ ಟ್ರಸ್ಟ್' ಎಂದು ಬದಲಾಯಿಸಿ ಲಾಲ್ ಬಾಗ್ ತೋಟದ ಜೊತೆಗೆ ಕಬ್ಬನ್ ಪಾರ್ಕ್ ಮತ್ತು ಎಲ್ ಆರ್ ಡಿ ಇ ಪಾರ್ಕ್‌ನ್ನು ಈ ಟ್ರಸ್ಟಿನ ವ್ಯಾಪ್ತಿಗೆ ಸೇರಿಸಲಾಯಿತು. ನಂತರದಲ್ಲಿ ಟ್ರಸ್ಟಿನ ಹೆಸರನ್ನು 'ಸುವರ್ಣ ಕರ್ನಾಟಕ ಉದ್ಯಾನವನಗಳ ಪ್ರತಿಷ್ಠಾನ' ಎಂದು ಮರು ನಾಮಕರಣ ಮಾಡಿ (ನವೆಂಬರ್ 2006) ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಪಾರ್ಕ್ ಮತ್ತು ಉದ್ಯಾನವನಗಳನ್ನು ಇದರ ವ್ಯಾಪ್ತಿಗೆ ತರಲಾಯಿತು. ಊಟಿ ಗಾರ್ಡನ್ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಉದ್ಯಾನವನ ಮತ್ತು ತೋಟಗಳ ನಿರ್ವಹಣೆ ಮತ್ತು ಸಂರಕ್ಷಣೆ ಹಾಗೂ ದೇಣಿಗೆ, ದಾನ, ಪ್ರಾಯೋಜನೆ, ವಂತಿಗೆ ಪ್ರವೇಶ ಶುಲ್ಕ ಮುಂತಾದವುಗಳ ಮೂಲಕ ಸಂಪನ್ಮೂಲ ಸಂಗ್ರಹಣೆ, ಯೋಜನೆಗಳ ಆಯೋಜನೆ, ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮತ್ತು ಇತರ ಸಂಸ್ಥೆಗಳಿಂದ ನಿಧಿ ಸಂಗ್ರಹಣೆ ಮುಂತಾದವುಗಳು ಈ ಟ್ರಸ್ಟ್ ಪ್ರಮುಖ ಉದ್ದೇಶಗಳಾಗಿವೆ.

2011-12ರಿಂದ 2014-15ರ ಅವಧಿಯಲ್ಲಿ ಟ್ರಸ್ಟ್ ನಿರ್ವಹಿಸಿರುವ ಲೆಕ್ಕಪತ್ರಗಳ ತಪಾಸಣೆಯಲ್ಲಿ, ಟ್ರಸ್ಟ್ ಪ್ರವೇಶ ಶುಲ್ಕ, ವಸತಿ ಗೃಹ ಬಾಡಿಗೆ, ಟೆಂಡರು ಆದಾಯ ಮುಂತಾದವುಗಳ ಮೂಲಕ ₹20.46 ಕೋಟಿಗಳ ಸಂಗ್ರಹಣೆ ಮಾಡಿದ್ದು (ಅನುಬಂಧ 1.6) ಅದನ್ನು ಸರ್ಕಾರಿ ಆದೇಶದಂತೆ ಉದ್ಯಾನಗಳ ಮತ್ತು ಪಾರ್ಕ್‌ಗಳ ನಿರ್ವಹಣೆಗೆ ಮತ್ತು ಅಭಿವೃದ್ಧಿಗೆ ಬಳಕೆಮಾಡಿದೆ. ಇದು ಭಾರತ ಸಂವಿಧಾನದ ಅನುಚ್ಛೇದ 266(1) ದ ಅವಕಾಶಕ್ಕೆ ವಿರುದ್ಧವಾಗಿದೆ. ಸರ್ಕಾರದ ಹಣವನ್ನು ಸಂಚಿತ ನಿಧಿಗೆ ಜಮಾ ಮಾಡಿರುವುದು ರಾಜಸ್ವ ಸ್ವೀಕೃತಿಗಳು, ತೆರಿಗೆಯೇತರ ಸ್ವೀಕೃತಿಗಳು, ಮುಂತಾದ ವಿತ್ತೀಯ ಪ್ರಮಿತಿಗಳನ್ನು ಮತ್ತು ಆಯಾ ವರ್ಷಗಳ ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆಯಂತಹ ವಿತ್ತೀಯ ಸೂಚಕಗಳನ್ನು ಕಡಿಮೆ ಹೇಳಿದಂತಾಗಿದೆ. ರಾಜಸ್ವ ಸ್ವೀಕೃತಿಗಳನ್ನು ಸಂಚಿತ ನಿಧಿಗೆ ಜಮೆ ಮಾಡದಿದ್ದರೆ ಅದು ಶಾಸಕಾಂಗದ ಪರಿಶೀಲನೆಯಿಂದ ತಪ್ಪಿಹೋಗುತ್ತದೆ. ಆದ್ದರಿಂದ ಅಂತಹ ಮೊತ್ತಗಳ ಜಮೆ/ಬಿಡುಗಡೆಗೆ ಮತ್ತು ಆದಾಯ/ವೆಚ್ಚಗಳನ್ನು ಗುರುತಿಸಲು ಹಾಗೂ ಈ ವಿಭಾಗದಲ್ಲಿ ಸಂಗ್ರಹವಾದ ಮೊತ್ತವು ಅದೇ ವಿಭಾಗದ

ಅಭಿವೃದ್ಧಿಗೆ ಬಳಕೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ವ್ಯವಸ್ಥೆಯನ್ನು ರೂಪುಗೊಳಿಸುವ ಅಗತ್ಯವಿದೆ.

ಟ್ರಸ್ಟಿನ ರಚನೆಯ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟವು ತೆಗೆದುಕೊಂಡಿದ್ದು, ಸಂಪನ್ಮೂಲ ಸಂಗ್ರಹಣೆಯನ್ನು ಮೂಲಧನವಾಗಿ ಠೇವಣಿ ಮಾಡಿ ಆ ಹಣವನ್ನು ಉದ್ಯಾನವನಗಳ ತೋಟಗಳ ಅಭಿವೃದ್ಧಿಗಾಗಿ ಬಳಸಬೇಕೆಂಬುದು ಟ್ರಸ್ಟಿನ ಷರತ್ತುಗಳಲ್ಲಿ ಒಂದಾಗಿದೆ. ಈ ಲೆಕ್ಕಗಳನ್ನು ಚಾರ್ಟರ್ಡ್ ಅಕೌಂಟೆಂಟ್ ಪರಿಶೋಧನೆ ಮಾಡುತ್ತಾರೆ. ಇನ್ನು ಮುಂದೆ ಟ್ರಸ್ಟಿನ ಲೆಕ್ಕ ಪತ್ರಗಳ ತಪಾಸಣೆಯನ್ನು ಪ್ರಧಾನ ಮಹಾಲೇಖಪಾಲರು ನಡೆಸಲು ಆದೇಶವನ್ನು ಹೊರಡಿಸಲಾಗುವುದು ಎಂದು ಆರ್ಥಿಕ ಇಲಾಖೆಯು ಹೇಳಿದೆ.

ಸಂವಿಧಾನದ ಅನುಚ್ಛೇದ 266(1)ರಲ್ಲಿ ನಿಗದಿಸಿರುವಂತೆ ರಾಜಸ್ವ ಸ್ವೀಕೃತಿಗಳನ್ನು ಸಂಚಿತ ನಿಧಿಗೆ ಜಮಾ ಮಾಡದಿರುವುದು ಮತ್ತು ಶಾಸನ ಸಭೆಯು ಅನುಮೋದನೆ ನೀಡುವಾಗ ಇದು ಅವರ ಪರಿಶೀಲನೆಯನ್ನು ತಪ್ಪಿಸಿಕೊಳ್ಳುವುದರಿಂದ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಲ್ಲದೆ, ಇದು ತೆರಿಗೆಯೇತರ ಆದಾಯ, ಮತ್ತು ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆ ಮುಂತಾದ ಪ್ರಮಿತಿಗಳ ಮೇಲೆ ಪ್ರಭಾವ ಬೀರುತ್ತದೆ.

1.3.2 ಕೇಂದ್ರ ಸರ್ಕಾರದಿಂದ ಸಹಾಯಾನುದಾನ

ಕೋಷ್ಟಕ 1.13ರಲ್ಲಿ ತೋರಿಸಿರುವಂತೆ ಭಾರತ ಸರ್ಕಾರದಿಂದ ಸಹಾಯಾನುದಾನಗಳು ಮತ್ತು ವಂತಿಗಳೆ 2010-11ರಲ್ಲಿ ₹6,869 ಕೋಟಿ ಇದ್ದು 2014-15ರಲ್ಲಿ ₹14,619 ಕೋಟಿಗಳಿಗೆ ಏರಿಕೆಯಾಗಿದ್ದಿತು. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ₹5,521 ಕೋಟಿಗಳಷ್ಟು ಹೆಚ್ಚಾಗಿದೆ. ಇದು ರಾಜ್ಯ ಯೋಜನೆಗಳಿಗೆ ಅನುದಾನ (₹5,756 ಕೋಟಿ) ಮತ್ತು ಯೋಜನೇತರ ಅನುದಾನಗಳು (₹495 ಕೋಟಿ) ಗಳಲ್ಲಿ ಉಂಟಾದ ಹೆಚ್ಚಳದಿಂದಾಗಿದ್ದು, ಕೇಂದ್ರ ಯೋಜನೆಗಳಿಗೆ ಅನುದಾನಗಳು (₹33 ಕೋಟಿ) ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ (₹697 ಕೋಟಿ) ಗಳಲ್ಲಿನ ಕಡಿಮೆ ಸ್ವೀಕೃತಿಯಿಂದ ಉತ್ತರವಾಗಿದೆ.

2013-14ರವರೆಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕೇಂದ್ರದ ಪಾಲನ್ನು, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ರಾಜ್ಯ ಆಯವ್ಯಯದ ಹೊರಗೆ ಬಿಡುಗಡೆ ಮಾಡಲಾಗುತ್ತಿತ್ತು. 2014-15ರಿಂದ ಬಿ.ಕೆ.ಚತುರ್ವೇದಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಭಾರತ ಸರ್ಕಾರವು ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳನ್ನು 17 ಮುಂಚೂಣಿ ಕೇಂದ್ರ ಪುರಸ್ಕೃತ ಯೋಜನೆ ಮತ್ತು 49 ಇತರ ಕೇಂದ್ರ ಪುರಸ್ಕೃತ ಯೋಜನೆಗಳಾಗಿ ವಿಲೀನಗೊಳಿಸಿತು ಮತ್ತು ಅಂತಹ ಯೋಜನೆಗಳಿಗೆ ಕೇಂದ್ರದ ಪಾಲನ್ನು ರಾಜ್ಯ ಆಯವ್ಯಯದ ಮೂಲಕವೇ ರವಾನಿಸಲಾಗುತ್ತಿದೆ. ಹಾಗಾಗಿ 2014-15ರಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕಡೆಗಿನ ₹6,748 ಕೋಟಿಗಳೂ ಸಹ ರಾಜ್ಯದ ಆದಾಯ ಮೂಲವಾಗಿ ಲಭ್ಯವಾಯಿತು.

ಕೋಷ್ಟಕ 1.13: ಭಾರತ ಸರ್ಕಾರದಿಂದ ಸಹಾಯಾನುದಾನಗಳು

(ಕೋಟಿ ರೂಪಾಯಿಗಳಲ್ಲಿ)

ವಿವರ	2010-11	2011-12	2012-13	2013-14	2014-15
ಯೋಜನೇತರ ಅನುದಾನಗಳು	2,256.86	2,129.42	2,455.43	3,139.79	3,634.58
ರಾಜ್ಯ ಯೋಜನೆಗೆ ಅನುದಾನಗಳು	2,838.81	3,626.00	2,908.74	3,341.15	9,096.87
ಕೇಂದ್ರ ಯೋಜನೆಗಳಿಗೆ ಅನುದಾನಗಳು	144.43	76.14	124.59	191.70	158.52
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನಗಳು	1,628.41	2,336.85	2,320.66	2,426.18	1,729.48
ವಿಶೇಷ ಯೋಜನೆಗಳಿಗೆ ಅನುದಾನಗಳು	---	---	---	---	---
ಒಟ್ಟು	6,868.51	8,168.41	7,809.42	9,098.82	14,619.45
ಹಿಂದಿನ ವರ್ಷಕ್ಕಿಂತ ಶೇಕಡಾವಾರು ಹೆಚ್ಚಳ	(-) 12.87	18.93	(-) 4.39	16.51	60.67
ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಒಟ್ಟು ಅನುದಾನಗಳು	11.80	11.70	10.00	10.16	14.04

ಆಕರ: ಹಣಕಾಸು ಲೆಕ್ಕಗಳು

1.3.3 ಕೇಂದ್ರ ತೆರಿಗೆ ವರ್ಗಾವಣೆಗಳು

XIIIನೇ ಹಣಕಾಸು ಆಯೋಗವು ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲನ್ನು ಹನ್ನೆರಡನೆಯ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಶೇಕಡಾ 30.50ರಿಂದ ಶೇಕಡಾ 32ಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಕೇಂದ್ರ ತೆರಿಗೆಯ ನಿವ್ವಳ ಹುಟ್ಟುವಳಿಯಲ್ಲಿ (ಸೇವಾ ತೆರಿಗೆ ಹೊರತುಪಡಿಸಿ) ಮತ್ತು ಸೇವಾ ತೆರಿಗೆಯ ನಿವ್ವಳ ಹುಟ್ಟುವಳಿಯಲ್ಲಿ ರಾಜ್ಯದ ಪಾಲನ್ನು ಕ್ರಮವಾಗಿ 4.33 ಮತ್ತು 4.40ರಷ್ಟು ನಿಗದಿಪಡಿಸಲಾಗಿದೆ. 2014-15ರಲ್ಲಿ ಸ್ವೀಕರಿಸಲಾದ ಕೇಂದ್ರ ತೆರಿಗೆಗಳ ಪಾಲು ₹14,654 ಕೋಟಿಯಷ್ಟಿದ್ದು ಹಿಂದಿನ ಸಾಲಿಗೆ ಹೋಲಿಸಿದಲ್ಲಿ ₹846 ಕೋಟಿಗಳ ಹೆಚ್ಚಳವು ಪ್ರಮುಖವಾಗಿ, ಕಾರ್ಪೋರೇಷನ್ ತೆರಿಗೆಯನ್ನು ಹೊರತುಪಡಿಸಿ ಆದಾಯ ತೆರಿಗೆ (₹596 ಕೋಟಿ), ಕಾರ್ಪೋರೇಷನ್ ತೆರಿಗೆ (₹473 ಕೋಟಿ), ಸೀಮಾಸುಂಕ (₹117 ಕೋಟಿ), ಮತ್ತು ಸಂಪತ್ತು ತೆರಿಗೆ (₹1 ಕೋಟಿ) ಗಳ ಏರಿಕೆಯಿಂದಾಗಿದ್ದು, ಕೇಂದ್ರ ಅಬಕಾರಿ ಸುಂಕ (₹253 ಕೋಟಿ) ಮತ್ತು ಸೇವಾ ತೆರಿಗೆ (₹89 ಕೋಟಿ) ಯಲ್ಲಿ ಕಡಿಮೆಯಾಗಿ ಉತ್ತಾರವಾಗಿದೆ.

1.3.4. XIIIನೇ ಹಣಕಾಸು ಆಯೋಗದ ಅನುದಾನಗಳ ಉತ್ತಮ ಬಳಕೆ

1.3.4.1. ಪೀಠಿಕೆ:

2010-11ರಿಂದ 2014-15 (ಅವಾರ್ಡ್ ಅವಧಿ) ರ ನಡುವೆ ಕೇಂದ್ರ ರಾಜ್ಯ ವಿತ್ತೀಯ ಸಂಬಂಧಗಳಿಗೆ ಸೇರಿದ ನಿರ್ದಿಷ್ಟ ಅಂಶಗಳ ಮೇಲೆ ಶಿಫಾರಸ್ಸು ನೀಡಲು ಭಾರತ ಸಂವಿಧಾನದ ಅನುಚ್ಛೇದ 280ರಡಿ ರಾಷ್ಟ್ರಪತಿಗಳು 13 ನವಂಬರ್ 2007ರಂದು XIIIನೇ ಹಣಕಾಸು ಆಯೋಗವನ್ನು ರಚಿಸಿದರು. ಉಲ್ಲೇಖಿತ ನಿಬಂಧನೆಗಳನುಸಾರ, ಆಯೋಗವು ಸಾಂವಿಧಾನಿಕವಾಗಿ ವಿಧಿಸಿದ ಮೂರು ಕಾರ್ಯಗಳನ್ನು ಹೊಂದಿತ್ತು. ಅವು ವಿಭಜನೀಯ ಕೇಂದ್ರ ತೆರಿಗೆ/ಸುಂಕಗಳ ಒಟ್ಟು ನಿಧಿಯಿಂದ ಆದಾಯದ ನಿವ್ವಳ ಹುಟ್ಟುವಳಿಯ ವಿತರಣೆ, ಅವಶ್ಯಕತೆಯಿರುವ ರಾಜ್ಯಗಳಿಗೆ ಸಹಾಯಾನುದಾನ ಮತ್ತು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲು ರಾಜ್ಯಗಳ ಸಂಪನ್ಮೂಲಗಳನ್ನು ಹೆಚ್ಚಿಸುವ ವಿಧಾನಗಳು.

ಹಣಕಾಸು ಆಯೋಗದ ಅನುದಾನಗಳಿಗೆ ಸಂಬಂಧಿಸಿದ ದಾಖಲೆಗಳ ಲೆಕ್ಕ ಪರಿಶೋಧನೆಯನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ, ಗೃಹ, ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗಣತಿ, ಯೋಜನೆ ಮತ್ತು ಇತ್ಯರ್ಥ, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಅರಣ್ಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಮತ್ತು ಇ-ಆಡಳಿತ ಎಂಬ ಹದಿಮೂರು ಇಲಾಖೆಗಳಲ್ಲಿ ನಡೆಸಲಾಯಿತು.

ಆಯೋಗವು ಶಿಫಾರಸ್ಸು ಮಾಡಿದ ಅನುದಾನಗಳು, ಭಾರತ ಸರ್ಕಾರದಿಂದ ಬಿಡುಗಡೆಗೊಳಿಸಿದ ಹಾಗೂ ರಾಜ್ಯಸರ್ಕಾರವು ತನ್ನ ಅನುಷ್ಠಾನ ಸಂಸ್ಥೆಗಳಿಗೆ ಆಯವ್ಯಯದ ಮೂಲಕ ವಿತರಿಸಿದ ಹಣ ಮತ್ತು 2010-15ರ ನಡುವೆ ಬಿಡುಗಡೆಯಾದ ಹಣಗಳಿಗೆದುರಾಗಿ ಬಳಕೆದಾರ ಸಂಸ್ಥೆಗಳಿಂದ ಬಳಸಲಾದ ಹಣದ ವಿವರಗಳನ್ನು ಕೋಷ್ಟಕ 1.14 ಮತ್ತು ಕೋಷ್ಟಕ 1.15ರಲ್ಲಿ ಈ ಕೆಳಗೆ ಕೊಡಲಾಗಿದೆ. ಮಾರ್ಚ್ 2015ರಲ್ಲಿದ್ದಂತೆ ಕರ್ನಾಟಕ ಸರ್ಕಾರವು ಶಿಫಾರಸ್ಸು ಮಾಡಲಾದ ₹11,601.33 ಕೋಟಿಗಳಿಗೆ ಬದಲಾಗಿ, ₹11,518.35 ಕೋಟಿಗಳಷ್ಟು ಒಟ್ಟು ಆರ್ಥಿಕ ಅನುದಾನವನ್ನು ಸ್ವೀಕರಿಸಿತ್ತು (ಎಲ್ಲಾ ಅನುದಾನಗಳೂ ಸೇರಿ).

ಕೋಷ್ಟಕ 1.14: 2010-15ರ ನಡುವೆ ಶಿಫಾರಸ್ಸು ಮಾಡಿದ ಅನುದಾನ ವರ್ಗಾವಣೆ ಮತ್ತು ವಾಸ್ತವ ಬಿಡುಗಡೆ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವರ್ಗಾವಣೆಗಳು	2010-15ರಲ್ಲಿ ಹಣಕಾಸು ಆಯೋಗದ ಶಿಫಾರಸ್ಸುಗಳಂತೆ ಬಿಡುಗಡೆ ಮೊತ್ತ	ವಾಸ್ತವ ಬಿಡುಗಡೆಗಳು	ಸಂಬಂಧಿಸಿದ ರಾಜಸ್ವ ಲೆಕ್ಕಶೀರ್ಷಿಕೆಯಡಿ ಆದ ವೆಚ್ಚ	ಬಳಕೆಯಾಗದ ಮೊತ್ತ
1	(ಎ) ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಅನುದಾನ	2,945.21	2,984.29	4,302.85	218.20
	(ಬಿ) ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯನಿರ್ವಹಣಾ ಅನುದಾನ	1,559.31	1,536.76		
	(ಸಿ) ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳು	1,302.48	1,319.76	2,164.50	-
	(ಡಿ) ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯನಿರ್ವಹಣಾ ಅನುದಾನ	689.57	693.62		
2	ವಿಪತ್ತು ಪರಿಹಾರ				
	(ಎ) ವಿಪತ್ತು ಪರಿಹಾರ ನಿಧಿ	667.07	667.07	667.03	-
	(ಬಿ) ಸಾಮರ್ಥ್ಯ ನಿರ್ಮಾಣ	20.00	20.00	18.05	1.95
3	ನಿರ್ಣಯ ಅನುದಾನಗಳ ಸುಧಾರಣೆ				
	(ಎ) ನ್ಯಾಯ ಒದಗಿಸುವಲ್ಲಿ ಸುಧಾರಣೆ	269.75	135.75	126.44	9.31
	(ಬಿ) ಯು.ಐ.ಡಿ ವಿತರಣೆಗಾಗಿ ಪ್ರೋತ್ಸಾಹಕ ಧನ	138.90	13.89	13.89	-
	(ಸಿ) ಅಂಕಿ ಅಂಶಗಳ ವ್ಯವಸ್ಥೆಯ ಸುಧಾರಣೆ	29.00	23.20	22.76	0.44
	(ಡಿ) ಸಿಬ್ಬಂದಿ ಮತ್ತು ನಿವೃತ್ತಿ ವೇತನ ದತ್ತಸಂಚಯ	10.00	10.00	7.50	2.50
	(ಇ) ಜಿಲ್ಲಾ ನಾವಿನ್ಯ ನಿಧಿ	29.00	14.50	21.90	-
4	ಪರಿಸರ ನಾವಿನ್ಯ ನಿಧಿ				
	(ಎ) ಅರಣ್ಯ	221.04	221.04	219.83	1.21
	(ಬಿ) ಜಲ ವಿಭಾಗ ನಿರ್ವಹಣೆ	128.00	0.00	0.00	-
5	ಪ್ರಾಥಮಿಕ ಶಿಕ್ಷಣ	667.00	667.00	667.00	-
6	ರಸ್ತೆಗಳು ಮತ್ತು ಸೇತುವೆಗಳು	1,625.00	1,625.00	1,508.14	116.86
7	ಭೂ ಹತ್ಯಾ ಪ್ರಮಾಣವನ್ನು ಇಳಿಸಲು ಹೆಚ್ಚುವರಿ ಪ್ರೋತ್ಸಾಹಕ ಧನ	0.00	219.14	0.00	219.14
8	ವಿದ್ಯುತ್ ಜಾಲಕ್ಕೆ ಹೊಂದಿಕೊಂಡಂತಹ ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹ ಧನ	0.00	436.69	0.00	436.69
	ಒಟ್ಟು	10,301.33	10,587.71	9,739.89	1,006.30

ಕೋಷ್ಟಕ 1.15: 2011-15ರ ನಡುವೆ ರಾಜ್ಯದ ನಿರ್ದಿಷ್ಟ ಅನುದಾನಗಳ ಸ್ವೀಕೃತಿ ಮತ್ತು ಬಳಕೆಯ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಯೋಜನೆಯ ಶೀರ್ಷಿಕೆ	XIIIನೇ ಹಣಕಾಸು ಆಯೋಗ ನಿಗದಿಪಡಿಸಿರುವ ಮೊತ್ತ	ವಾಸ್ತವ ಸ್ವೀಕೃತಿ	ಸಂಬಂಧಿತ ಲೆಕ್ಕಶೀರ್ಷಿಕೆಗಳಡಿ ಆದ ವೆಚ್ಚ	ಬಿಡುಗಡೆಗೆ ಹೋಲಿಸಿದಾಗ ಆದ ಕಡಿಮೆ ವೆಚ್ಚ
ಕೆರೆಗಳ ಮತ್ತು ಪಾರಂಪರಿಕ ಸಂಸ್ಥೆಗಳ ಪುನರ್‌ನಿರ್ಮಾಣ	350.00	262.50	166.23	96.27
ಕುಡಿಯುವ ನೀರು	300.00	270.00	225.00	45.00
ಬೆಂಗಳೂರಿನಲ್ಲಿ ಮೂಲಸೌಕರ್ಯ	400.00	170.00	150.00	20.00
ಪರಂಪರೆ	100.00	100.00	74.89	25.11
ಪೊಲೀಸ್ ತರಬೇತಿ	150.00	128.14	128.14	-
ಒಟ್ಟು	1,300.00	930.64	744.26	186.38

1.3.4.2 ಬಿಡುಗಡೆಯಾಗದ/ಕಡಿಮೆ ಬಿಡುಗಡೆಯಾದ ಅನುದಾನಗಳು ಮತ್ತು ಬಳಕೆ

ಈ ಕೆಳಕಂಡ ನಿದರ್ಶನಗಳಲ್ಲಿ ಹಣಕಾಸು ಆಯೋಗದ ಶಿಫಾರಸ್ಸಿಗಿಂತಲೂ ಸರ್ಕಾರವು ಕಡಿಮೆ ಅನುದಾನವನ್ನು ಪಡೆದಿತ್ತು ಮತ್ತು ಈ ಕೆಳಕಂಡ ಕಾರಣಗಳಿಂದ ಅನುದಾನ ಬಳಕೆಯಲ್ಲೂ ಕಡಿಮೆಯಾಗಿತ್ತು.

1.3.4.3 ಭಾರತ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲದಿರುವುದು

- 2011-15ಕ್ಕೆ ಪರಿಸರ ಸಂಬಂಧಿತ ನಿಧಿಯಡಿಯಲ್ಲಿ ಜಲವಿಭಾಗ ನಿರ್ವಹಣೆಗೆ ಹಣಕಾಸು ಆಯೋಗವು ₹128 ಕೋಟಿ ಅನುದಾನವನ್ನು ಶಿಫಾರಸ್ಸು ಮಾಡಿತ್ತು. ಇದು ಜಲ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸುವ ಮತ್ತು ನಿರ್ಧರಣೆ ಮಾಡಿದ ಬಳಕೆದಾರರ ಶುಲ್ಕದ ರಾಜ್ಯದ ನಿರ್ದಿಷ್ಟ ವಸೂಲಾತಿಯ ಷರತ್ತನ್ನೊಳಗೊಂಡಿತ್ತು.
- ಹಣಕಾಸು ಆಯೋಗದ ಅನುದಾನ ಬಳಕೆಯನ್ನು ಮೇಲ್ವಿಚಾರಿಸಲು ಸ್ಥಾಪಿಸಲಾಗಿದ್ದ ಉನ್ನತ ಮಟ್ಟದ ಮೇಲ್ವಿಚಾರಕ ಸಮಿತಿಯು (ಎಚ್‌ಎಲ್‌ಎಮ್‌ಸಿ) ಯು, ಜಲ ಸಂಪನ್ಮೂಲ ಇಲಾಖೆಯ ಯಾವುದೇ ಪ್ರತಿನಿಧಿಯು ಸಭೆಯಲ್ಲಿ ಹಾಜರಿರಲಿಲ್ಲವಾದ್ದರಿಂದ ಅನುದಾನವು ಸ್ವೀಕೃತಿಯಾಗಿಲ್ಲದ್ದನ್ನು ಚರ್ಚಿಸಲಾಗಲಿಲ್ಲವೆಂದು ಲೆಕ್ಕಪರಿಶೋಧನೆಯು ಗಮನಿಸಿತು.

1.3.4.4. ಫಲಿತಗಳನ್ನು ಉತ್ತಮಗೊಳಿಸುವ ಅನುದಾನಗಳು

- **ನ್ಯಾಯದಾನದ ಸುಧಾರಣೆ:** ಮುಂಜಾನೆ/ಸಂಜೆಯ ನ್ಯಾಯಾಲಯಗಳಿಂದ ತ್ವರಿತ ಗತಿಯ ನ್ಯಾಯಾಲಯಗಳಿಗೆ ಬದಲಾವಣೆ ಹೊಂದುವ ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ಭಾರತ ಸರ್ಕಾರವು ಅನುಮೋದಿಸಲಿಲ್ಲವಾದ ಕಾರಣ ನ್ಯಾಯದಾನದ ಸುಧಾರಣೆಯಡಿ ಕೊರತೆಯಾಗಿತ್ತು (₹134 ಕೋಟಿ). ₹135.76 ಕೋಟಿಗಳಲ್ಲಿ ಕೇವಲ ₹126.44 ಕೋಟಿಗಳಷ್ಟು ವೆಚ್ಚವಾಗಿದ್ದು, ವೆಚ್ಚದಲ್ಲಿ ₹9.31 ಕೋಟಿಗಳಷ್ಟು (ಶೇಕಡಾ 7) ಕೊರತೆಯಾಗಿತ್ತು.
- ಮುಂದುವರೆದು, ಮಾರ್ಚ್ 2015ರ ಅಂತ್ಯದವರೆಗೆ 30 ಜಿಲ್ಲೆಗಳಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ (ಎಡಿಆರ್) ಕೇಂದ್ರಗಳ ನಿರ್ಮಾಣಕ್ಕೆ ₹30 ಕೋಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಎಡಿಆರ್‌ನ ನಿರ್ಮಾಣವು ಹತ್ತು ಜಿಲ್ಲೆಗಳಲ್ಲಿ ಪೂರ್ಣಗೊಂಡಿದ್ದು, ಎಂಟು ಜಿಲ್ಲೆಗಳಲ್ಲಿ ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನುಳಿದ ನಿರ್ಮಾಣವು ಪ್ರಾರಂಭವಾಗಲಾರದ 12 ಜಿಲ್ಲೆಗಳಲ್ಲಿ ಕೇವಲ ಮೂರು ಜಿಲ್ಲೆಗಳು ಹಣವನ್ನು ಸರ್ಕಾರಕ್ಕೆ ಜಮೆ ಮಾಡಿದ್ದು, ಉಳಿದ ಒಂಭತ್ತು ಜಿಲ್ಲೆಗಳು ಹಣವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದವು.

- **ಏಕರೂಪ ಗುರುತಿನ ಚೀಟಿ ವಿತರಣೆಗೆ ಪ್ರೋತ್ಸಾಹಕ ಅನುದಾನ:** ಅವಾರ್ಡ್ ಅವಧಿಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ವಿಫಲವಾದುದರಿಂದ ಏಕರೂಪ ಗುರುತಿನ ಚೀಟಿ ವಿತರಣೆಗೆ ದೊರಕುವ ಪ್ರೋತ್ಸಾಹಕ ಅನುದಾನದಲ್ಲಿ ಕಡಿಮೆ ಸಾಧನೆಯಾಯಿತು (₹125 ಕೋಟಿಗಳು).
- **ಜಿಲ್ಲಾ ನಾವೀನ್ಯ ನಿಧಿ:** 2011-12ರಲ್ಲಿ ಬಿಡುಗಡೆಯಾದ ಮೊದಲನೇ ಕಂತನ್ನು ಬಳಸುವಲ್ಲಿ ವಿಫಲವಾದುದರಿಂದ ಜಿಲ್ಲಾ ನಾವೀನ್ಯ ನಿಧಿಯಲ್ಲಿ ಕಡಿಮೆ ಸಾಧನೆಯಾಯಿತು (₹14.50 ಕೋಟಿಗಳು).
- **ನೌಕರರ ಪಿಂಚಣಿ ದತ್ತಸಂಚಯ:** ನೌಕರರ ಮತ್ತು ಪಿಂಚಣಿದಾರರ ದತ್ತಸಂಚಯವನ್ನು ಸ್ಥಾಪಿಸಲು ರಾಜ್ಯಕ್ಕೆ ₹10.00 ಕೋಟಿಗಳ ಅನುದಾನ ನೀಡಲಾಗಿತ್ತು. ದತ್ತಸಂಚಯವನ್ನು ನೌಕರರಿಗೆ ಇತರ (ಸಾಮಾನ್ಯ ಭವಿಷ್ಯ ನಿಧಿ, ವಿಮೆ ಮತ್ತು ಆರೋಗ್ಯ ಸವಲತ್ತುಗಳನ್ನು ಸೇರಿದಂತೆ) ಆರ್ಥಿಕ ಸವಲತ್ತುಗಳು ನಿರ್ದಿಷ್ಟ ವಂತಿಗೆ ಪಿಂಚಣಿಯ ಪಾವತಿ ಮತ್ತು ಕುಟುಂಬ ಪಿಂಚಣಿಯಂತಹ ತದನಂತರ ದತ್ತಸಂಚಯವನ್ನು ಸ್ಥಾಪಿಸಲು ಬಯಸುವ ರಾಜ್ಯಗಳೆಲ್ಲವೂ ಕಾಮಗಾರಿಯನ್ನು ಪ್ರಾರಂಭಿಸಬೇಕಾದ ಯಾವುದೇ ಪೂರ್ವಷರತ್ತುಗಳಿಲ್ಲದೆ, ₹2.50 ಕೋಟಿಗಳನ್ನು 2010-11ರಲ್ಲಿ ಸೆಳೆಯಬಹುದಿತ್ತು. ರಾಜ್ಯ ಸರ್ಕಾರವು 2010-11ರಲ್ಲಿ ₹2.50 ಕೋಟಿಗಳ ಮೊದಲನೇ ಕಂತನ್ನು ಸ್ವೀಕರಿಸಿತು. ಮಾರ್ಚ್ 2014ರಲ್ಲಿ ಹಣವನ್ನು ಇ-ಆಡಳಿತ ಇಲಾಖೆಗೆ ಬಿಡುಗಡೆಗೊಳಿಸಲಾಯಿತು. ಅನ್ವಯ ತಂತ್ರಾಂಶವು ಅಭಿವೃದ್ಧಿಯಾಗದ ಕಾರಣ ಹಣವು ಇಲಾಖೆಯಲ್ಲೇ ಬಳಕೆಯಾಗದೇ ಉಳಿಯಿತು. ಹಾಗಾಗಿ ಸಂಚಿತನಿಧಿಯಡಿಯಲ್ಲಿ ವೆಚ್ಚವನ್ನು ಮೇಲೆ ಹೇಳಿದಷ್ಟರ ಮಟ್ಟಿಗಾದರೂ ಹೆಚ್ಚಾಗಿ ತೋರಿಸಿದಂತಾಯಿತು. ಅದೇರೀತಿ ಫೆಬ್ರವರಿ 2015ರಲ್ಲಿ ಭಾರತಸರ್ಕಾರದಿಂದ ಬಿಡುಗಡೆಯಾದ ₹7.50 ಕೋಟಿಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಲ್ಲಿಟ್ಟ ₹5.00 ಕೋಟಿಗಳ ಹಣವು ಬಳಕೆಯಾಗದೇ ಉಳಿಯಿತು (ಆಗಸ್ಟ್ 2015).

ದತ್ತ ಸಂಚಯವು ಖಜಾನೆ-II ಗೆ ತಳುಕು ಹಾಕಲಾಗಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ. ಖಜಾನೆ-II ರಡಿ ವೆಚ್ಚವು ದತ್ತ ಸಂಚಯಕ್ಕೆ XIIIನೇ ಹಣಕಾಸು ಆಯೋಗದ ಭಾಗವೂ ಸೇರಿದಂತೆ ರಾಜ್ಯ ಸರ್ಕಾರದ ಭಾಗವಾಗಿ ಭರಿಸಲಾಗಿದೆ. ಆದರೆ ಹಣಕಾಸು ಆಯೋಗದ ಅನುದಾನವನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಗೆ (ಹೆಚ್ ಆರ್ ಎಮ್ ಎಸ್) ಸಂಬಂಧಿಸಿದಂತೆ ವೆಚ್ಚಮಾಡಲಾಗುವುದು ಎಂದು ಹೇಳಿದೆ. 2009-10ರಿಂದ 2014-15ರ ಅವಧಿಗೆ ಇ-ಆಡಳಿತ ಕೇಂದ್ರದ ಹೆಚ್ ಆರ್ ಎಮ್ ಎಸ್ ಯೋಜನೆಯಡಿ ₹7.14 ಕೋಟಿಗಳ ವೆಚ್ಚವನ್ನು ಮಾಡಲಾಗಿದೆ ಎಂದು ಹೇಳಿದೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಬಿಡುಗಡೆಗಳಿಗೆ ಸಂಬಂಧಿಸಿದಂತೆ ವೆಚ್ಚವನ್ನು ತೋರಿಸಲು ನಿರ್ದಿಷ್ಟ ಆಯವ್ಯಯ ಶೀರ್ಷಿಕೆಯನ್ನು ಮಾಡಿರುವುದರಿಂದ ಆರ್ಥಿಕ ಇಲಾಖೆಯ ಉತ್ತರವು ಸಮಂಜಸವಾಗಿಲ್ಲ. ಈ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆಯಾದ ಹಣವು ಬಳಕೆಯಾಗದೆ ಸೊಸೈಟಿಯಲ್ಲಿಯೇ ಉಳಿದಿದೆ. ಹಣಕಾಸು ಇಲಾಖೆಯು ಹಣ ಬಿಡುಗಡೆ ಮಾಡಿ ಇ-ಆಡಳಿತ ಇಲಾಖೆಯು ಅದನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿರುವ ಕ್ರಮವು ಅಯುಕ್ತವಾಗಿರುವುದಲ್ಲದೆ ರಾಜಸ್ವ ವೆಚ್ಚ ಹಾಗೂ ವಿತ್ತೀಯ ಕೊರತೆಯನ್ನು ಅಧಿಕಗೊಳಿಸಿದೆ.

1.3.4.5 ಪ್ರಾಥಮಿಕ ಶಿಕ್ಷಣ

- ಹಣಕಾಸು ಆಯೋಗದ ಶಿಫಾರಸಿನಂತೆ ಪ್ರಾಥಮಿಕ ಶಿಕ್ಷಣದಡಿ ಸದರಿ ವರ್ಷಗಳಲ್ಲಿ ₹157 ಕೋಟಿಗಳ ಮೊತ್ತವನ್ನು ಭಾರತ ಸರ್ಕಾರವು ಯೋಜನಾ ಅನುದಾನವಾಗಿ ಬಿಡುಗಡೆಗೊಳಿಸಿತು. ಈ ಹಣವನ್ನು ಲೆಕ್ಕಶೀರ್ಷಿಕೆ 2202-ಶಿಕ್ಷಣ-01-ಪ್ರಾಥಮಿಕ ಶಿಕ್ಷಣ-115 ಸರ್ವಶಿಕ್ಷ ಅಭಿಯಾನದಡಿ ಬಳಕೆಯಾಗಿರುವಂತೆ ಸರ್ಕಾರಿ ಲೆಕ್ಕದಲ್ಲಿ ತೋರಿಸಲಾಗಿದೆ.
- ಹಾಗೆ ಬಿಡುಗಡೆಯಾದ ಹಣವು ವಾಸ್ತವವಾಗಿ ಬಳಕೆಯಾಗಿರಲಿಲ್ಲ. ಆದರೆ, ಪ್ರಸಕ್ತ ವರ್ಷದಲ್ಲಿ ವೆಚ್ಚದಲ್ಲಿ ಕಡಿಮೆಯಾದಂತೆ ಲೆಕ್ಕ ಹೊಂದಾಣಿಕೆ ಮಾಡಲಾಗಿದ್ದು, ಪ್ರಸಕ್ತ ವರ್ಷದ ರಾಜಸ್ವ ವೆಚ್ಚವನ್ನು ಸಂಕುಚಿತಗೊಳಿಸಿತು ಎಂದು ಲೆಕ್ಕಪರಿಶೋಧನೆಯ ಪರಿಶೀಲನೆಯು ಬಹಿರಂಗಪಡಿಸಿತು.
- ಸೊಸೈಟಿಯು 23.3.2015ರಲ್ಲಿದ್ದಂತೆ, ಮರುಹೊಂದಾಣಿಕೆ ಮಾಡದೇ ಇದ್ದಂತಹ ₹349 ಕೋಟಿ ಬ್ಯಾಂಕಿನ ಶಿಲ್ಕು ಹೊಂದಿದ್ದು, ವರ್ಷಾವಾರು ವೆಚ್ಚದ ವಿವರಗಳನ್ನು ವಿಶ್ಲೇಷಿಸಲಾಗದಿದ್ದು, ಅಂತಹ ಲೆಕ್ಕಹೊಂದಾಣಿಕೆಗೆ ಸಮರ್ಥನೆಯಾಗಿತ್ತು.

- ಆರ್ಥಿಕ ಇಲಾಖೆಯ ಸಹಮತದೊಂದಿಗೆ ಮಾಡಲಾದ ಈ ರೀತಿಯ ಲೆಕ್ಕಹೊಂದಾಣಿಕೆಯು ಅಸಮರ್ಪಕವಾಗಿದ್ದು ಪಾರದರ್ಶಕ ಲೆಕ್ಕನೀತಿಗಳಿಗೆ ವಿರೋಧವಾಗಿತ್ತು.

ಇದಕ್ಕೆ ಸಂಬಂಧಿಸಿದ ವೆಚ್ಚವನ್ನು ಈ ಉದ್ದೇಶಕ್ಕಾಗಿಯೇ ಸ್ಥಾಪಿಸಿರುವ ಸೊಸೈಟಿಯ ಮೂಲಕ ಮಾಡಲಾಗಿದೆ, ಕಾಲಾಂತರದಲ್ಲಿ ರಾಜ್ಯದ ಪಾಲಿನ ಹೆಚ್ಚುವರಿಯ ಬ್ಯಾಂಕಿನ ಶಿಲ್ಕಿನಲ್ಲಿ ಶೇಖರಗೊಂಡಿದ್ದು, ಈ ಅಸಮತೆಯನ್ನು ಸರಿತೂಗಿಸಲು ₹149.72 ಕೋಟಿಗಳ ಮೊತ್ತವನ್ನು XIIIನೇ ಹಣಕಾಸು ಆಯೋಗದ ಅನುದಾನದ ವೆಚ್ಚಕ್ಕೆ ಆಯವ್ಯಯದಲ್ಲಿ ಹೊಂದಾಣಿಸಿ ಮಾಡಲಾಗಿದ್ದು ಇದರಿಂದ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಮೊತ್ತವು ಸಂಪೂರ್ಣವಾಗಿ ಯಾವ ಉದ್ದೇಶಕ್ಕೆ ಬಿಡುಗಡೆಯಾಗಿದೆಯೋ ಅದಕ್ಕೆ ಬಳಸಲಾಗಿದೆ ಎಂದು ಹಣಕಾಸು ಇಲಾಖೆಯು ಉತ್ತರಿಸಿದೆ.

XIIIನೇ ಹಣಕಾಸು ಆಯೋಗದ ಅನುದಾನವು ವೆಚ್ಚಕ್ಕಾಗಿ ಸರ್ವ ಶಿಕ್ಷ ಅಭಿಯಾನ ಸೊಸೈಟಿಗೆ ಬಿಡುಗಡೆಯಾಗಿಲ್ಲವಾದ್ದರಿಂದ ಉತ್ತರವು ಸಮಂಜಸವಾಗಿಲ್ಲ. ಆದರೆ ಈ ವರ್ಷದಲ್ಲಿ ಹೆಚ್ಚುವರಿ ಪಾವತಿಯ ವಸೂಲಿಯೆಂದು ಸಂಚಿತ ನಿಧಿಗೆ ಲೆಕ್ಕ ಹೊಂದಾಣಿಕೆ ಮಾಡಲಾಗಿದೆ. ಈ ಹೊಂದಾಣಿಕೆಯು ಪ್ರಸಕ್ತ ವರ್ಷದಲ್ಲಿ ವೆಚ್ಚಕ್ಕಾಗಿ ಕಾರ್ಯಕ್ರಮ ಶೀರ್ಷಿಕೆಯಡಿ ಬಿಡುಗಡೆಯಾದ ಮೊತ್ತಗಳಲ್ಲಿ ವಿಲೀನವಾಗಿದೆ. ಹೀಗಾಗಿ ಕಾರ್ಯಕ್ರಮ ಶೀರ್ಷಿಕೆಯಡಿಯ ವೆಚ್ಚವು ಕೃತಕವಾಗಿ ಕಡಿಮೆಯಾಗಿ ಬಿಂಬಿತವಾಗಿದೆ.

1.3.4.6 ನಗರ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಸ್ಥಳೀಯ ಸಂಸ್ಥೆಗಳು

- ಹಣಕಾಸು ಆಯೋಗದ ಶಿಫಾರಸ್ಸಿನಂತೆ ಭಾರತ ಸರ್ಕಾರದಿಂದ ಪಂಚಾಯತ್‌ರಾಜ್ ಸಂಸ್ಥೆಗಳೂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಹಣದಲ್ಲಿ ₹218.20 ಕೋಟಿಗಳಷ್ಟು ವೆಚ್ಚದಲ್ಲಿ ಕಡಿಮೆಯಾಯಿತು. 2013-15ರಲ್ಲಿ ಭಾರತಸರ್ಕಾರದಿಂದ ಹಣದ ಬಿಡುಗಡೆಯು ವಿಳಂಬವಾಗಿದ್ದುದರಿಂದ, ರಾಜ್ಯಸರ್ಕಾರವು ಪಂಚಾಯತ್‌ರಾಜ್ ಸಂಸ್ಥೆಗಳಿಗೆ/ನಗರ ಸ್ಥಳೀಯ ಸಂಸ್ಥೆಗಳಿಗೆ ಪುನರ್‌ಬಿಡುಗಡೆ ಮಾಡಲಾಗದ್ದರಿಂದ, ಅನುದಾನವು ಬಳಕೆಯಾಗದಿದ್ದಕ್ಕೆ ಕಾರಣವಾಗಿತ್ತು.

- 2013-14ರಲ್ಲಿ, ₹1,010 ಕೋಟಿ ಅನುದಾನವು ಆರ್ಥಿಕ ವರ್ಷದ ಕೊನೆಯ ಕೆಲಸದ ದಿನದಂದು ಬಿಡುಗಡೆಯಾಯಿತು. ಈ ಅನುದಾನವನ್ನು ಪಂಚಾಯತ್‌ರಾಜ್ ಸಂಸ್ಥೆಗಳಿಗೆ/ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಮಾಡಲು 2014-15ರಲ್ಲಿ ರಾಜ್ಯ ಸರ್ಕಾರವು ಪೂರಕ ಅನುದಾನವನ್ನು ಪಡೆಯಬೇಕಾಯಿತು.

- ಅಂತೆಯೇ 2014-15ರಲ್ಲಿ ಭಾರತ ಸರ್ಕಾರವು ₹632.05 ಕೋಟಿಗಳ ಅನುದಾನವನ್ನು ವರ್ಷದ ಕೊನೆಯ ಕೆಲಸದ ದಿನದಂದು ಬಿಡುಗಡೆ ಮಾಡಿತು. ಈ ಹಣವನ್ನು ಬಿಡುಗಡೆ ಮಾಡುವ ಸಲುವಾಗಿ 2015-16ರ ಮೊದಲನೇ ಪೂರಕ ಅನುದಾನದಲ್ಲಿ (ಜುಲೈ 2015) ₹476.51 ಕೋಟಿಗಳನ್ನು ಒದಗಿಸಲಾಯಿತು. ವರ್ಷದ ಕಟ್ಟಕಡೆಯಲ್ಲಿ ಅನುದಾನ ಸ್ವೀಕೃತಿಯು ವೆಚ್ಚವನ್ನು ಮುಂದೂಡುವಿಕೆಗೆ ಎಡೆ ಮಾಡಿತು ಮತ್ತು ವಿತ್ತೀಯ ಸೂಚಿಗಳನ್ನು ಮೇಲೆ ಹೇಳಿದ ಮಟ್ಟಕ್ಕೆ ಬದಲಿಸುವ ಪರಿಣಾಮ ಮಾಡಿತು.

1.3.4.7 ವಿಪತ್ತು ಪರಿಹಾರ

1.3.4.7.1 ರಾಜ್ಯ ವಿಪತ್ತು ಪರಿಹಾರ ನಿಧಿಗೆ ವಂತಿಗೆ

- ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಸಾರ್ವಜನಿಕ ಲೆಕ್ಕಗಳಲ್ಲಿ ಸ್ಥಾಪಿಸಲಾಯಿತು. ಪ್ರತಿ ವರ್ಷವೂ ಈ ನಿಧಿಗೆ, ಭಾರತ ಸರ್ಕಾರ ಮತ್ತು ರಾಜ್ಯದ ನಡುವೆ 75:25 ಅನುಪಾತದಲ್ಲಿ ವಂತಿಗೆ ನೀಡಲಾಗುವುದು.

- ಅವಾರ್ಡ್ ಅವಧಿಗೆ ಭಾರತ ಸರ್ಕಾರದ ವಂತಿಗೆಯಾದ ₹667.07 ಕೋಟಿಗಳು ಮತ್ತು ರಾಜ್ಯ ಸರ್ಕಾರದ ವಂತಿಗೆ ₹222.34 ಕೋಟಿಗಳನ್ನು ಸಾರ್ವಜನಿಕ ಲೆಕ್ಕಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅದೇ ಅವಧಿಯಲ್ಲಿ ಸಮಾನವಾದ ಹಣವನ್ನು ನಿಧಿಯಿಂದ ವೆಚ್ಚವಾದಂತೆ ತೋರಿಸಲಾಗಿದೆ.

- ಆದಾಗ್ಯೂ, ನಿಧಿಯಿಂದ ತೋರಿಸಲಾದ ವೆಚ್ಚವು ನೈಜ ವೆಚ್ಚವಾಗಿರದೆ, ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಂತರದ ವೆಚ್ಚಗಳನ್ನು ಭರಿಸಲು ಬಿಡುಗಡೆಗೊಳಿಸಿದ ಮೊತ್ತವಾಗಿತ್ತು.

- ವಿಕೋಪಗಳಡಿಯ ವ್ಯವಹಾರಗಳು ಸಾರ್ವಜನಿಕ ಲೆಕ್ಕಗಳಲ್ಲಿ ಠೇವಣಿ ಖಾತೆಗಳಲ್ಲಿ ನಡೆಯುವುದರಿಂದ, ಜಿಲ್ಲಾಧಿಕಾರಿಗಳಲ್ಲಿ ಬಳಕೆಯಾಗದೇ ಉಳಿದ ಮೊತ್ತವನ್ನು ತಿಳಿಯಲಾಗಲಿಲ್ಲ. ಆದ್ದರಿಂದ, ಸಂಪೂರ್ಣ ವೆಚ್ಚವನ್ನು ನಿಧಿಯಡಿಯಲ್ಲಿ ತೋರಿಸುವುದು ಸಮರ್ಪಕವಾಗಿರಲಿಲ್ಲ.

ಆರ್ಥಿಕ ಇಲಾಖೆಯು ಪ್ರಕೃತಿ ವಿಪತ್ತುಗಳ ಸ್ವರೂಪವೇ ಅನಿರೀಕ್ಷಿತ ಲಕ್ಷಣ ಮತ್ತು ತಕ್ಷಣದ ಪ್ರತಿಕ್ರಿಯೆಯು ಅಗತ್ಯವಾಗಿರುತ್ತದೆ ಎಂದು ಉತ್ತರಿಸಿದೆ. ವಿಷಮಪರಿಸ್ಥಿತಿಗಳಲ್ಲಿ ಅಗತ್ಯವಾದ ಹಣದ ಲಭ್ಯತೆ ಇಲ್ಲವೆಂಬ ಕಾರಣವು ಪ್ರತಿಕ್ರಿಯೆಯ ಮೇಲೆ ಪರಿಣಾಮವುಂಟು ಮಾಡಬಾರದು. ಈ ಸಂದರ್ಭಗಳಲ್ಲಿ ಭಾರತ ಸರ್ಕಾರದಿಂದ (ವಿಪತ್ತು ಪರಿಹಾರಕ್ಕೆ ಸಂಬಂಧಿಸಿದ) ಪಡೆದ ಮೊತ್ತಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದ್ದು ಅವರು ಅದನ್ನು ತಮ್ಮ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇಟ್ಟಿರುತ್ತಾರೆ. ಈ ಲೆಕ್ಕಗಳು ಜಿಲ್ಲಾಧಿಕಾರಿಗಳ ನಿರ್ವಹಣೆಯನ್ನು ಆರ್ಥಿಕ ಇಲಾಖೆಯು ನಿಯತವಾಗಿ ಪರಿಶೀಲಿಸುತ್ತದೆ ಎಂದು ಹೇಳಿದೆ.

ವಿಪತ್ತು ಪರಿಹಾರ ನಿಧಿಯ ವ್ಯವಹಾರಗಳನ್ನು ಸಾರ್ವಜನಿಕ ಲೆಕ್ಕದಡಿಯ ಜೆ - ಮೀಸಲು ನಿಧಿಗಳಡಿಯಲ್ಲಿ ದಾಖಲಿಸಲಾಗುತ್ತದೆ ಮತ್ತು ಸ್ವೀಕೃತಿಗಳು ಹಾಗೂ ವೆಚ್ಚಗಳನ್ನು ಆಯಾ ಕಾರ್ಯಕ ಪ್ರಧಾನ ಲೆಕ್ಕಶೀರ್ಷಿಕೆಯಡಿ ಲೆಕ್ಕಹಾಕಲಾಗುತ್ತದೆ. ಮೊತ್ತಗಳು ಸಂಪೂರ್ಣವಾಗಿ ಬಳಕೆಯಾಗಿಲ್ಲವಾದ್ದರಿಂದ, ಜಿಲ್ಲಾಧಿಕಾರಿಗಳ ಬಳಿ ಇನ್ನೂ ಶಿಲ್ಕು ಉಳಿದಿರುವ ಕಾರಣದಿಂದ, ವ್ಯವಹಾರಗಳಲ್ಲಿ ಪಾರದರ್ಶಕತೆಯ ಕೊರತೆಯಾಗಿ ಲೆಕ್ಕಗಳ ಮೇಲೆ ಪರಿಣಾಮ ಬೀರುತ್ತದೆಯಾದ್ದರಿಂದ ಆರ್ಥಿಕ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಲೆಕ್ಕಗಳಲ್ಲಿ ಬಳಕೆಯಾಗದೆ ಉಳಿದಿರುವ ವಿಪತ್ತು ಪರಿಹಾರ ಮೊತ್ತಗಳು ಕಾಣುವಂತೆ ವ್ಯವಸ್ಥಿತವಾಗುವುದರಿಂದ ಸಮಗ್ರ ಗ್ರಹಿಕೆಗೆ ಅವಕಾಶವಾಗುತ್ತದೆ.

1.3.4.7.2 ವಿಪತ್ತು ಪ್ರತಿಕ್ರಿಯೆಗೆ ಸಾಮರ್ಥ್ಯವರ್ಧನೆ

ವಿಪತ್ತು ಪ್ರತಿಕ್ರಿಯೆಗೆ, ಸಂಕೀರ್ಣ ಪರಿಸ್ಥಿತಿಗಳನ್ನು ನಿಭಾಯಿಸಲು ಅಗತ್ಯವಿರುವ ತರಬೇತಿ ಹೊಂದಿದ ಮಾನವ ಬಲವರ್ಧನೆಗೆ, ಆಯೋಗವು ಅವಾರ್ಡ್ ಅವಧಿಗೆ ಐದು ಸಮಾನ ವಾರ್ಷಿಕ ಕಂತುಗಳಲ್ಲಿ ಬಿಡುಗಡೆಯಾಗುವಂತೆ ಒಟ್ಟು ₹20 ಕೋಟಿಗಳ ಅನುದಾನವನ್ನು ಶಿಫಾರಸ್ಸು ಮಾಡಿತು.

ಈ ಉದ್ದೇಶಕ್ಕೆ ಬಿಡುಗಡೆಯಾದ ₹20 ಕೋಟಿಗಳಲ್ಲಿ ₹1.95 ಕೋಟಿಗಳು ಬಳಕೆಯಾಗದೇ ಉಳಿದಿತ್ತೆಂದು ಗಮನಿಸಲಾಯಿತು. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಲಿಲ್ಲ.

1.3.4.8 ವಿದ್ಯುತ್ ಜಾಲಕ್ಕೆ ಹೊಂದಿದಂತಹ ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹಧನ

ರಾಜ್ಯಗಳ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಪ್ರಕಟಿಸಿದ ದತ್ತಾಂಶದ ಆಧಾರದ ಮೇಲೆ ವಿದ್ಯುತ್‌ಜಾಲಕ್ಕೆ ಹೊಂದಿದ ನವೀಕರಿಸಬಹುದಾದ ಇಂಧನದ ಪ್ರೋತ್ಸಾಹಧನಕ್ಕಾಗಿ ₹436.69 ಕೋಟಿ ಹಣವನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಲಾಯಿತು. ಅನುದಾನ ಬಿಡುಗಡೆಯು 2014-15ರ ಕಟ್ಟಕಡೆಯಲ್ಲಾದುದರಿಂದ, ಹಣದ ಬಿಡುಗಡೆಗಾಗಿ, 2015-16ರಲ್ಲಿ ಸಂಬಂಧಿತ ಅನುದಾನದಡಿಯಲ್ಲಿ ಪೂರಕ ಅನುದಾನದ ಮೊದಲನೇ ಕಂತಿನಲ್ಲಿ ಅವಕಾಶ ಮಾಡಲಾಯಿತು.

ರಾಜ್ಯ ನಿರ್ದಿಷ್ಟ ಅನುದಾನಗಳು

- **ಬೆಂಗಳೂರಿನಲ್ಲಿ ಮೂಲಸೌಕರ್ಯ:** ಬೆಂಗಳೂರಿನಲ್ಲಿ ನಿಲುಗಡೆ ಪ್ರದೇಶಗಳು ಮತ್ತು ರಸ್ತೆಗಳು ಕೂಡುವ ಸಂಧಿಗಳನ್ನು ಅಭಿವೃದ್ಧಿಗೊಳಿಸುವಂತಹ ಸಂಚಾರ ನಿರ್ವಹಣೆ ಮೂಲಸೌಕರ್ಯಕ್ಕಾಗಿ XIIIನೇ ಹಣಕಾಸು ಆಯೋಗವು ₹200 ಕೋಟಿಗಳ ಮೊತ್ತವನ್ನು ಶಿಫಾರಸ್ಸು ಮಾಡಿತು. ಮೊದಲನೇ ಕಂತಾದ ₹20 ಕೋಟಿಗಳನ್ನು ಬಿಡುಗಡೆ ಮಾಡಲಾಯಿತು (ಡಿಸೆಂಬರ್ 2011). ಆಡಳಿತಾತ್ಮಕ ಅನುಮೋದನೆಗಾಗಿ ಭಾರತಸರ್ಕಾರಕ್ಕೆ ಯೋಜನಾ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ವಿಳಂಬವಾದ್ದರಿಂದ ಹಣವನ್ನು ಬಳಸಲಾಗಲಿಲ್ಲ. ಅಧ್ಯಕ್ಷರು, ಎಚ್‌ಎಲ್‌ಎಮ್‌ಸಿರವರು, ಸಂಪೂರ್ಣ ಆಯವ್ಯಯ ಹಂಚಿಕೆ ಲಭ್ಯವಿದ್ದರೂ ಸಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಮತ್ತು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ಉತ್ಸಾಹವನ್ನು ತೋರಲಿಲ್ಲವೆಂದು ಹೇಳಿ ಅತ್ಯಪ್ಪಿಯನ್ನು ವ್ಯಕ್ತಪಡಿಸಿದರು (ಮಾರ್ಚ್ 2015). ಇದು ರಾಜ್ಯವು ಅನುದಾನವನ್ನು ಕಳೆದುಕೊಳ್ಳುವಲ್ಲಿ ಪರಿಣಮಿಸಿತು (₹180.00 ಕೋಟಿಗಳು).

- **ಪರಂಪರೆಯ ಸಂರಕ್ಷಣೆ:** ಅವಾರ್ಡ್ ಅವಧಿ 2011-15ರಲ್ಲಿ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗೆ ₹100 ಕೋಟಿಗಳನ್ನು ಒದಗಿಸಲಾಗಿತ್ತು. ಫೆಬ್ರವರಿ ಮತ್ತು ಮಾರ್ಚ್ 2015ರಲ್ಲಿ, 2014-15ರ ಸಾಲಿನ ₹25.00 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಯಿತು. ಈ ರೀತಿಯಲ್ಲಿ ಬಿಡುಗಡೆಯಾದ ಹಣವನ್ನು ಆರ್ಥಿಕ ವರ್ಷದೊಳಗಾಗಿ ಬಳಸಲಾಗಲಿಲ್ಲ. ಬಳಕೆಗಾಗಿ 2015-16ರ ಪೂರಕ ಆಯವ್ಯಯ ಅಂದಾಜುಗಳು (ಜುಲೈ 2015) ಈ ಹಣವನ್ನು ಒಳಗೊಂಡಿದ್ದವು.

1.3.4.9 ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯಲ್ಲಿ ವಿಳಂಬ

- ಭಾರತ ಸರ್ಕಾರದ ನಿರ್ದೇಶನದಂತೆ (ಸೆಪ್ಟೆಂಬರ್ 2010), ರಾಜ್ಯ ಸರ್ಕಾರವು ಕೇಂದ್ರದಿಂದ ಅನುದಾನವು ಸ್ವೀಕೃತಿಯಾದ 5 ದಿನಗಳೊಳಗಾಗಿ ಅನುದಾನವನ್ನು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕು. ವಿಳಂಬವಾದ ಪಕ್ಷದಲ್ಲಿ ರಾಜ್ಯ ಸರ್ಕಾರವು ವಿಳಂಬವಾದ ದಿನಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಬಡ್ಡಿ ದರದಲ್ಲಿ ಬಡ್ಡಿಯನ್ನು ಸೇರಿಸಿ ಕಂತನ್ನು ಬಿಡುಗಡೆ ಮಾಡಬೇಕು.

- 2010-11ರಿಂದ 2013-14ರ ಅವಧಿಯಲ್ಲಿ ಮೂಲ ಅನುದಾನ/ಕಾರ್ಯನಿರ್ವಹಣಾ ಅನುದಾನದ ಬಿಡುಗಡೆಯಲ್ಲಿ ಒಂದರಿಂದ 178 ದಿನಗಳವರೆಗೆ (5ದಿನಗಳ ನಂತರ) ವಿಳಂಬವಾಗಿತ್ತು. ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ₹6.62 ಕೋಟಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ₹4.62 ಕೋಟಿಗಳಷ್ಟು ಬಡ್ಡಿಯನ್ನು ಪಾವತಿಸಿರಲಿಲ್ಲ.

ಆರ್ಥಿಕ ಇಲಾಖೆಯು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಲ್ಲಿ ಆದ ವಿಳಂಬಕ್ಕೆ ಪಾವತಿಸಬೇಕಾದ ಬಡ್ಡಿಗೆ 2015-16ರ ಪೂರಕ ಅಂದಾಜುಗಳಲ್ಲಿ ಅವಕಾಶ ಕಲ್ಪಿಸುವುದಾಗಿ ಹೇಳಿದೆ.

1.3.4.10 ಅನುದಾನಗಳ ಮಾರ್ಗಪಲ್ಲಟ

- XIIIನೇ ಹಣಕಾಸು ಆಯೋಗವು ಈಗಾಗಲೇ ಸೃಷ್ಟಿಸಲಾಗಿರುವ ಬಂಡವಾಳ ಆಸ್ತಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ತಕ್ಷಣದ ಸವಲತ್ತುಗಳನ್ನೊದಗಿಸುವ ಉದ್ದೇಶದಿಂದ ಜಿಲ್ಲಾ ನಾವೀನ್ಯ ನಿಧಿಯಡಿ ಜಿಲ್ಲೆಗೆ ತಲಾ ಒಂದು ಕೋಟಿಯ ಅನುದಾನವನ್ನು ಶಿಫಾರಸ್ಸು ಮಾಡಿತ್ತು. 2010-15ರಲ್ಲಿ ಬಿಡುಗಡೆಯಾದ ₹14.50 ಕೋಟಿಗೆ ಪ್ರತಿಯಾಗಿ ₹3.82 ಕೋಟಿಗಳನ್ನು ದಾವಣಗೆರೆಯಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣ, ಯಾದಗಿರಿಯಲ್ಲಿ ಕಾರು ಖರೀದಿ, ಕಾಂಪೌಂಡ್ ಗೋಡೆ, ಕಾವಲುಗಾರನ ಶೆಡ್, ಕೊಳವೆ ಬಾವಿ, ಹಾಸನದಲ್ಲಿ ಆಡಳಿತಾತ್ಮಕ ಬ್ಲಾಕ್, ಶಿವಮೊಗ್ಗದಲ್ಲಿ ಕಾಗದರಹಿತ ಅಂತರ್ಜಾಲಾಧಾರಿತ ಕಛೇರಿ ವ್ಯವಸ್ಥೆ, ಮಂಗಳೂರಿನ ತಾಲ್ಲೂಕು ಕಛೇರಿಗಳಲ್ಲಿ 'ನಮ್ಮ ಪಡಸಾಲೆ'ಗಳ ನಿರ್ಮಾಣ, ಸಂಯುಕ್ತ/ಹೈಟೆಕ್ ಚೆಕ್‌ಪೋಸ್ಟ್‌ಗಳ ನಿರ್ಮಾಣ, ಕಾರವಾರದಲ್ಲಿ ಗಣಕಯಂತ್ರ ಮತ್ತು ಸಂಬಂಧಿತ ವಸ್ತುಗಳ ಖರೀದಿ ಮತ್ತು ಸ್ಥಳೀಯ ಪ್ರದೇಶ ಜಾಲ, ಯಾದಗಿರಿಯಲ್ಲಿ ಸಾವಯವ ಕೃಷಿಯಂತಹ ಅಂಗೀಕಾರಾರ್ಹವಲ್ಲದ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿತ್ತು.

- ಪಂಚಾಯತ್‌ರಾಜ್ ಸಂಸ್ಥೆಗಳು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ಗೌರವಧನದ ಪಾವತಿಗಾಗಿ XIIIನೇ ಹಣಕಾಸು ಆಯೋಗ ಅನುದಾನದಲ್ಲಿ ₹1.28 ಕೋಟಿಗಳನ್ನು ವೆಚ್ಚ ಮಾಡಿದವು.

- ಪಂಚಾಯತ್‌ರಾಜ್ ಸಂಸ್ಥೆಗಳು ಭೂ ಸ್ವಾಧೀನಕ್ಕಾಗಿ ಪರಿಹಾರ ಧನ ಮತ್ತು ಬಡ್ಡಿ ಪಾವತಿಗೆ XIIIನೇ ಹಣಕಾಸು ಆಯೋಗ ಅನುದಾನದಲ್ಲಿ ₹0.18 ಕೋಟಿಗಳನ್ನು ವೆಚ್ಚ ಮಾಡಿದವು.

- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು XIIIನೇ ಹಣಕಾಸು ಆಯೋಗದ ಅನುದಾನದಲ್ಲಿ ₹44.20 ಕೋಟಿಗಳನ್ನು ಆಯೋಗದಡಿ ಸೇರಿಸಿಲ್ಲದ ಕಾಮಗಾರಿಗಳ ವೇತನ ಮತ್ತು ಮುಂಗಡಗಳ ಪಾವತಿಗೆ ಮಾರ್ಗಪಲ್ಲಟ ಮಾಡಿದ್ದಿತು.

ಹಣಕಾಸು ಇಲಾಖೆಯು ತನ್ನ ಉತ್ತರದಲ್ಲಿ, ಯೋಜನೆಯುಗಳ ಅವಶ್ಯಕತೆ ಮತ್ತು ಅದರಿಂದ ಪ್ರಯೋಜನ ಪಡೆಯುವವರ ಸಂಖ್ಯೆಗಳನ್ನು ಪರಿಗಣಿಸಿ, ಹೆಚ್ ಎಲ್ ಎಂ ಸಿಯ ನೇತೃತ್ವ ಹೊಂದಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಾರ್ವಜನಿಕ ಕೊಡುಗೆಯಲ್ಲಿ ಶೇಕಡ 10ರಷ್ಟು ಯೋಜನಾ ವೆಚ್ಚದ ಯೋಜನೆಗಳನ್ನು ಅನುಮೋದಿಸುತ್ತಾರೆಂದು ಹೇಳಿದೆ.

1.3.4.11 ಅನುದಾನದ ಕಡಿಮೆ ಬಳಕೆ-ನಗರ ಸ್ಥಳೀಯ ಸಂಸ್ಥೆಗಳು

ಪರೀಕ್ಷಾ ತನಿಖೆ ನಡೆಸಲಾದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಅನುಬಂಧ 1.7) 2010-15ರಲ್ಲಿ XIIIನೇ ಹಣಕಾಸು ಆಯೋಗದ ಅನುದಾನದ ಬಳಕೆಯು ಶೇಕಡ 2ರಿಂದ ಶೇಕಡ 100ರಷ್ಟು ಮತ್ತು 31 ಮಾರ್ಚ್ 2015ರಲ್ಲಿದ್ದಂತೆ ₹740.89 ಕೋಟಿಗಳಷ್ಟು ಬಳಕೆಯಾಗದೇ ಉಳಿದಿದ್ದವು.

1.3.4.12 ಪ್ರತ್ಯೇಕ ನಗದು ಪುಸ್ತಕ ಮತ್ತು ಬ್ಯಾಂಕ್ ಖಾತೆಯನ್ನು ನಿರ್ವಹಿಸದಿರುವುದು

ಪರೀಕ್ಷಾ ತನಿಖೆ ನಡೆಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಬೃ.ಬೆಂ.ಮ.ಪಾ ಹೊರತು ಪಡಿಸಿ) ಮಾರ್ಗಸೂಚಿಗಳಲ್ಲಿ ನಿಗದಿ ಪಡಿಸಿರುವಂತೆ, XIIIನೇ ಹಣಕಾಸು ಆಯೋಗದ ಅನುದಾನಕ್ಕೆ ಪ್ರತ್ಯೇಕವಾದ ಬ್ಯಾಂಕ್ ಖಾತೆಯನ್ನು ಮತ್ತು ಪ್ರತ್ಯೇಕ ನಗದು ಪುಸ್ತಕವನ್ನು ನಿರ್ವಹಿಸಿಲ್ಲ.

1.3.5 ಬಿಟ್ಟುಕೊಡಲ್ಪಟ್ಟ ಆದಾಯಗಳು

ವಿತ್ತೀಯ ಜವಾಬ್ದಾರಿ ಅಧಿನಿಯಮದ ಪರಿಚ್ಛೇದ 5(2)(ಸಿ)ಯ ಪ್ರಕಾರ ಮಧ್ಯಮಾವಧಿ ವಿತ್ತೀಯ ಯೋಜನೆ (2015-19) ಯಲ್ಲಿ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ ಮತ್ತು ಪ್ರವೇಶ ತೆರಿಗೆಗಳ ವಿನಾಯಿತಿ ಅಥವಾ ಮುಂದೂಡಿಕೆಗಳ ಮೂಲಕ ತೆರಿಗೆ ವೆಚ್ಚ/ಆದಾಯ ಬಿಟ್ಟುಕೊಡುವಿಕೆಗಳ ವಿವರಗಳನ್ನು ಕೊಡುವ ಹೆಚ್ಚುವರಿ ವಿವರಣಾ ಪಟ್ಟಿಗಳನ್ನು ನೀಡಬೇಕಾಗಿರುತ್ತದೆ. 2013-15ರ ಅವಧಿಯಲ್ಲಿ ಅಂತಹ ವಿನಾಯಿತಿಗಳನ್ನು ಬಿಟ್ಟುಕೊಟ್ಟ ಆದಾಯದ ವಿವರಗಳನ್ನು ಕೋಷ್ಟಕ 1.16ರಲ್ಲಿ ನೀಡಲಾಗಿದೆ.

ಕೋಷ್ಟಕ 1.16: ವಿನಾಯಿತಿಗಳು/ಬಿಟ್ಟುಕೊಟ್ಟ ಆದಾಯಗಳು ವಿವರಗಳು

(₹ಕೋಟಿ ರೂಪಾಯಿಗಳಲ್ಲಿ)

ವಿವರಗಳು	2013-14	2014-15
ವಿನಾಯಿತಿ/ರಿಯಾಯಿತಿಗಳ ಮೊತ್ತ-ಬಡ್ಡಿರಹಿತ ಸಾಲ	131.40	7.93
ಕೇಂದ್ರ ಮಾರಾಟ ತೆರಿಗೆ/ಮೌಲ್ಯವರ್ಧಿತ ತೆರಿಗೆ/ಪ್ರವೇಶ ತೆರಿಗೆಗಳ ವಿನಾಯಿತಿಯ ಮೊತ್ತ	421.55	115.96
ತುಂಬಿಕೊಡುವ/ಸಾಲದ ಮೂಲಕ ತೆರಿಗೆ ಮನ್ನಾ	1,008.74	1,215.09
ಒಟ್ಟು	1,561.69	1,338.98

ಆಕರ: ಮಧ್ಯಮಾವಧಿ ವಿತ್ತೀಯ ಯೋಜನೆ 2015-19.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 13ನೇ ವರದಿಯಲ್ಲಿ (ಡಿಸೆಂಬರ್ 2011) ಆದಾಯದ ಸಂಗ್ರಹಣೆಯ ಮೇಲ್ವಿಚಾರಣೆಗೆ ವ್ಯವಸ್ಥೆಯನ್ನು ಶಿಫಾರಸ್ಸು ಮಾಡುವಾಗ ತೆರಿಗೆ ಸಂಗ್ರಹಣೆಯಲ್ಲಿ ರಿಯಾಯಿತಿಗಳನ್ನು ನೀಡುವ, ಮನ್ನಾ ಮಾಡುವ ಮತ್ತು ವಿನಾಯಿತಿ ನೀಡುವ ರೂಢಿಯನ್ನು ನಿಲ್ಲಿಸಿಬಿಡಲು ಸಲಹೆ ನೀಡಿತು.

ಆರ್ಥಿಕ ಇಲಾಖೆಯು, ಕೆಲವು ವಿಭಾಗಗಳ ಆರ್ಥಿಕ ಸ್ವರೂಪವನ್ನು ಉತ್ತೇಜಿಸುವ ಕಾರ್ಯನೀತಿಯಂತೆ ಮನ್ನಾ/ಕಡಿತ/ವಿನಾಯಿತಿಗಳನ್ನು ನೀಡುವುದು ರಾಜ್ಯವು ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ ಎಂದು ಉತ್ತರಿಸಿದೆ (ಡಿಸೆಂಬರ್ 2013). ರಾಜ್ಯದಲ್ಲಿ ಹೆಚ್ಚಿನ ಉದ್ಯಮಗಳನ್ನು ಆಕರ್ಷಿಸುವ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಇಂತಹ ರಿಯಾಯಿತಿಗಳನ್ನು ಒದಗಿಸಲಾಗಿದೆ. ಇದು ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವುದರೊಂದಿಗೆ ಆರ್ಥಿಕ ಸ್ಥಿತಿಯನ್ನೂ ಉತ್ತಮಪಡಿಸುವತ್ತ ಅನುಕೂಲವನ್ನು ಹೊಂದಿದೆ. ಇದು ಅಂತಿಮವಾಗಿ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿನ ಸುಧಾರಣೆ ಮತ್ತು ರಾಜ್ಯದ ಉದ್ದೇಶಿತ ವೃದ್ಧಿಯ ಮೂಲಕ ಬಿಟ್ಟುಕೊಟ್ಟ ಆದಾಯವನ್ನು ಸರಿತೂಗಿಸುತ್ತದೆ ಎಂದು ಹೇಳಿದೆ.

1.4 ಬಂಡವಾಳ ಸ್ವೀಕೃತಿಗಳು

ರಾಜ್ಯ ಸರ್ಕಾರದ ಬಂಡವಾಳ ಸ್ವೀಕೃತಿಗಳು, ಋಣ ಮತ್ತು ಋಣೇತರ ಸ್ವೀಕೃತಿಗಳನ್ನು ಒಳಗೊಂಡಿದ್ದು, ಇದರ ಸಂಯೋಜನೆಯನ್ನು ಕಂಡಿಕೆ 1.2.1ರಲ್ಲಿ ಚರ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ₹21,874 ಕೋಟಿಗಳ ಸಾರ್ವಜನಿಕ ಋಣ ಸ್ವೀಕೃತಿಯು ₹20,509 ಕೋಟಿಗಳ ಆಂತರಿಕ ಋಣ (ಶೇಕಡ 94) ಮತ್ತು ₹1,365 ಕೋಟಿಗಳಷ್ಟು ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳನ್ನು (ಶೇಕಡ 6) ಒಳಗೊಂಡಿದೆ. ಆಂತರಿಕ ಋಣದಲ್ಲಿ ಮಾರುಕಟ್ಟೆ ಸಾಲಗಳು ಪ್ರಧಾನ ಪಾಲನ್ನು ಹೊಂದಿದ್ದು ಇದು ಶೇಕಡ 90ರಷ್ಟಿದ್ದರೆ, ನಂತರದ ಸ್ಥಾನಗಳು ರಾಸುಲನಿ ಸಾಲ (ಶೇಕಡ 10) ಮತ್ತು ವ್ಯವಹಾರಿಕ ಸಾಲಗಳದ್ದಾಗಿವೆ (ಶೇಕಡ ಮೂರು). ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಯೋಜನಾ ಸಾಲಗಳು ಮಾತ್ರ. 2010-15ರ ಅವಧಿಯಲ್ಲಿ ಬಂಡವಾಳ ಸ್ವೀಕೃತಿಗಳ ಸಂಯೋಜನೆಯಲ್ಲಿನ ಪ್ರವೃತ್ತಿಯನ್ನು ಕೋಷ್ಟಕ 1.17ರಲ್ಲಿ ನೀಡಿದೆ.

ಕೋಷ್ಟಕ 1.17: ಬಂಡವಾಳ ಸ್ವೀಕೃತಿಗಳ ವೃದ್ಧಿ ಮತ್ತು ಸಂಯೋಜನೆಯಲ್ಲಿನ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ ಮತ್ತು ಶೇಕಡಾವಾರು ವೃದ್ಧಿದರ)

ರಾಜ್ಯದ ಬಂಡವಾಳ ಸ್ವೀಕೃತಿಗಳ ಮೂಲಗಳು	2010-11	2011-12	2012-13	2013-14	2014-15
ಬಂಡವಾಳ ಸ್ವೀಕೃತಿಗಳು	6,947	9,688	13,656	17,484	21,968
ಇತರೆ ಬಂಡವಾಳ ಸ್ವೀಕೃತಿಗಳು	72	89	33	88	10
ಸಾಲ ಮತ್ತು ಮುಂಗಡಗಳ ವಸೂಲಿ	161	241	158	109	84
ಸಾರ್ವಜನಿಕ ಋಣ ಸ್ವೀಕೃತಿ	6,714	9,358	13,465	17,287	21,874
ಋಣ ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ	(-15.98)	39.38	43.89	28.38	26.53
ಋಣೇತರ ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ	(-62.72)	41.63	(-42.12)	3.14	(-52.28)
ರಾಜಕೀಯದ ವೃದ್ಧಿಯ ದರ	21.67	10.84	14.82	17.59	11.49
ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ (ಶೇಕಡ)	(-19.37)	39.46	40.96	28.03	25.65

ಒಟ್ಟಾರೆ, 2010-11ಲ್ಲಿ ₹6,947 ಕೋಟಿಗಳಿದ್ದ ಬಂಡವಾಳ ಸ್ವೀಕೃತಿಗಳು 2014-15ರಲ್ಲಿ ₹21,968 ಕೋಟಿಗಳಿಗೆ ಏರಿತು. 2010-15ರ ಅವಧಿಯಲ್ಲಿ ಋಣ ಸ್ವೀಕೃತಿಗಳು, ಬಂಡವಾಳ ಸ್ವೀಕೃತಿಗಳ ಪ್ರಧಾನ ಭಾಗವಾಗಿದ್ದು ಇದು ಶೇಕಡ 97 ಮತ್ತು 99ರ ನಡುವೆ ಇದ್ದಿತು. ಈ ಅವಧಿಯಲ್ಲಿ ಸಾಲ ಮತ್ತು ಮುಂಗಡಗಳ ವಸೂಲಿಯು ಅತ್ಯಲ್ಪವಾಗಿದ್ದು, 2014-15ರ ಅಂತ್ಯಕ್ಕೆ ಬಾಕಿ ಇರುವ ಸಾಲ ಮತ್ತು ಮುಂಗಡಗಳ ಮೊತ್ತದ ವಸೂಲಿಯ ಶೇಕಡ ಒಂದಕ್ಕಿಂತಲೂ ಕಡಿಮೆಯಿತ್ತು. ಇದು ಪುಸ್ತಕ ಹೊಂದಾಣಿಕೆಯ ಮೂಲಕ ವಿದ್ಯುಚ್ಛಕ್ತಿ ಸರಬರಾಜು ಸಂಸ್ಥೆಗಳ ಬಾಕಿ ಇದ್ದ ಸಾಲಗಳನ್ನು ರಾಜಸ್ವ ಲೆಕ್ಕದಲ್ಲಿ ಸಹಾಯ ಧನವಾಗಿ ಪರಿವರ್ತಿಸಿದ ₹16.08 ಕೋಟಿಗಳನ್ನು ಒಳಗೊಂಡಿದೆ.

1.5 ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು

ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ, ಮೀಸಲು ನಿಧಿ, ಠೇವಣಿಗಳು, ಅಮಾನತ್ತು, ಇರಸಾಲುಗಳು ಮುಂತಾದ ಸಂಚಿತ ನಿಧಿಯ ಭಾಗವಲ್ಲದ ಕೆಲವು ವ್ಯವಹಾರಗಳ ಸ್ವೀಕೃತಿ ಮತ್ತು ಬಟವಾಡೆಗಳನ್ನು ಸಂವಿಧಾನದ ಅನುಚ್ಛೇದ 266(2) ರ ಅಡಿ ಸ್ಥಾಪಿಸಲಾದ ಸಾರ್ವಜನಿಕ ಲೆಕ್ಕದಲ್ಲಿ ಇಡಲಾಗುತ್ತದೆ ಮತ್ತು ಇದಕ್ಕೆ ಶಾಸನ ಸಭೆಯ ಅನುಮೋದನೆಯ ಅಗತ್ಯವಿರುವುದಿಲ್ಲ. ಈ ಸಂದರ್ಭಗಳಲ್ಲಿ ಸರ್ಕಾರವು ಸಾರ್ವಜನಿಕ ಹಣದ ಬ್ಯಾಂಕರ್/ಟ್ರಸ್ಟಿಯಾಗಿ ಪಾತ್ರವಹಿಸುತ್ತದೆ. 2010-15ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕದಡಿಯ ನಿವ್ವಳ ವ್ಯವಹಾರಗಳನ್ನು ಕೋಷ್ಟಕ 1.18ರಲ್ಲಿ ನೀಡಲಾಗಿದೆ.

ಕೋಷ್ಟಕ 1.18: ಸಾರ್ವಜನಿಕ ಲೆಕ್ಕದಡಿಯ ನಿವ್ವಳ ವ್ಯವಹಾರಗಳು

(ಕೋಟಿ ರೂಪಾಯಿಗಳಲ್ಲಿ)

ಸಾರ್ವಜನಿಕ ಲೆಕ್ಕದ ವಿಭಾಗಗಳಲ್ಲಿನ ಸಂಪನ್ಮೂಲಗಳು (ನಿವ್ವಳ)	2010-11	2011-12	2012-13	2013-14	2014-15
ಬಿ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತರೆ	1,607	1,398	1,732	2,107	2,156
ಚಿ. ಮೀಸಲು ನಿಧಿಗಳು	1,374	2,761	1,362	1,264	1,547
ಕೆ. ಠೇವಣಿಗಳು ಮತ್ತು ಮುಂಗಡಗಳು	2,037	1,410	2,511	2,840	3,702
ಎಲ್. ಅಮಾನತ್ತು ಮತ್ತು ಇತರೆ	(-)296	2,634	98	2,671	3,282
ಎಂ. ಇರಸಾಲುಗಳು	(-)34	(-)11	(-)32	(-)12	(-)32
ಒಟ್ಟು	4,688	8,192	5,671	8,870	10,655

2010-11ರಲ್ಲಿ ₹4,688 ಕೋಟಿಗಳಷ್ಟಿದ್ದ ಸಾರ್ವಜನಿಕ ಲೆಕ್ಕದಲ್ಲಿನ ನಿವ್ವಳ ಸ್ವೀಕೃತಿಯು 2014-15ರಲ್ಲಿ ₹10,655 ಕೋಟಿಗಳಿಗೆ ಏರಿತು (ಶೇಕಡ 127). ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ, ಮೀಸಲು ನಿಧಿಗಳು ಮತ್ತು ಠೇವಣಿಗಳು ಮತ್ತು ಮುಂಗಡಗಳಡಿಯ ನಿವ್ವಳ ಮೊತ್ತಗಳು ವಿತ್ತೀಯ ಕೊರತೆಯನ್ನು ತುಂಬುವಲ್ಲಿ ಪ್ರಧಾನ ಪಾಲು ಹೊಂದಿವೆ. ಈ ವರ್ಷದಲ್ಲಿ ಅಮಾನತ್ತು ಮತ್ತು ಇತರೆ ವಿಭಾಗದಡಿ ವ್ಯವಹಾರಗಳಲ್ಲಿ ಹೆಚ್ಚಳವಾಗಿದ್ದು, ಇದು ₹3,270 ಕೋಟಿಗಳಷ್ಟು ಮೊತ್ತದ ನಗದೀಕರಿಸಿಲ್ಲದ ಚಿಕ್ಕುಗಳಿಗೆ ಸಂಬಂಧಿಸಿದೆ. ಕಂಡಿಕೆ 1.8.6ರಲ್ಲಿ ಈ ವ್ಯವಹಾರದ ವಿಶ್ಲೇಷಣೆಯನ್ನು ನೀಡಲಾಗಿದೆ.

1.6 ಸಂಪನ್ಮೂಲಗಳ ಅನ್ವಯ

ಪ್ರಧಾನವಾದ ವೆಚ್ಚ ಜವಾಬ್ದಾರಿಗಳು ಸರ್ಕಾರಕ್ಕೆ ವಹಿಸಲ್ಪಟ್ಟಿರುವುದರಿಂದ ರಾಜ್ಯ ಸರ್ಕಾರದ ಮಟ್ಟದಲ್ಲಿ ವೆಚ್ಚದ ಹಂಚಿಕೆಯ ವಿಶ್ಲೇಷಣೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಣಕಾಸು ಹೊಣೆಗಾರಿಕೆಯ ಶಾಸನಗಳ ಚೌಕಟ್ಟಿನೊಳಗೆ ಸಾಲ ಅಥವಾ ಕೊರತೆಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಆಯವ್ಯಯದ ನಿರ್ಬಂಧಗಳಿವೆ. ಅದೇ ವೇಳೆಯಲ್ಲಿ, ರಾಜ್ಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ವಿತ್ತೀಯ ತಿದ್ದುಪಡಿ ಮತ್ತು ಕ್ರೋಢೀಕರಣ ಪ್ರಕ್ರಿಯೆಯು ವೆಚ್ಚದ ಬೆಲೆಯಲ್ಲಿ ಅದರಲ್ಲೂ ಸಾಮಾಜಿಕ ಮತ್ತು ಆರ್ಥಿಕ ವಲಯದ ಅಭಿವೃದ್ಧಿ ಗಮನದ ವೆಚ್ಚದಲ್ಲಿ ಅಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

ವಿವೇಚನಾಯುಕ್ತ ಹಣಕಾಸು ನಿರ್ವಹಣೆಯು ರಾಜಸ್ವ ವೆಚ್ಚಕ್ಕಿಂತಲೂ ಹೆಚ್ಚಿನ ರಾಜಸ್ವ ಸ್ವೀಕೃತಿಗಳನ್ನು ಗಳಿಸಿ ಉಳಿತಾಯವನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು. ರಾಜಸ್ವ ಉಳಿಕೆಯು ಸರ್ಕಾರದ ಉಳಿತಾಯವೆಂದು ಕರೆಯಲ್ಪಟ್ಟು ಇದು ಬಂಡವಾಳ ವೆಚ್ಚವನ್ನು ಭರಿಸಲು ಬಳಕೆಯಾಗುತ್ತದೆ. ಸಾಲವಾಗಿ ಪಡೆದ ಮೊತ್ತಗಳನ್ನು ಆದಾಯ ಉತ್ಪತ್ತಿಮಾಡುವ ಚಟುವಟಿಕೆಗಳಿಗೆ ಅಥವಾ ಪರೋಕ್ಷವಾಗಿ ತೆರಿಗೆ ಅಥವಾ ತೆರಿಗೆಯೇತರ ಆದಾಯವನ್ನು ಸೃಷ್ಟಿಸುವ ಉತ್ಪಾದನೆಗೆ ಬಳಸಿದಲ್ಲಿ ಅವು ಋಣಸೇವೆಗೆ ಮತ್ತು ಸಾಲಗಳ ಮರುಪಾವತಿಗೆ ಬಳಕೆಯಾಗಬಹುದು.

1.6.1. ವೆಚ್ಚದ ವೃದ್ಧಿ ಮತ್ತು ಸಂಯೋಜನೆ

ಒಟ್ಟು ವೆಚ್ಚದ ಮೂಲ ಪ್ರಮಿತಿಗಳು, ವೃದ್ಧಿ ಮತ್ತು ರಾಜ್ಯಆಂಟಿ ಜೊತೆಗೆ ಹೋಲಿಕೆ ಮುಂತಾದವುಗಳನ್ನು ಕೋಷ್ಟಕ 1.19ರಲ್ಲಿ ನೀಡಿದೆ.

ಕೋಷ್ಟಕ 1.19: ಒಟ್ಟು ವೆಚ್ಚ-ಮೂಲ ಪ್ರಮಿತಿಗಳು


(ಕೋಟಿ ರೂಪಾಯಿಗಳಲ್ಲಿ ವೃದ್ಧಿರ ಶೇಕಡ)

	2010-11	2011-12	2012-13	2013-14	2014-15
ಒಟ್ಟು ವೆಚ್ಚ(ಒವೆ)*	69,127	82,436	92,874	1,06,831	1,23,812
ವೃದ್ಧಿರ	14.0	19.2	12.7	15.0	15.9
ರಾಜ್ಯಆಂಟಿ	4,10,703	4,55,212	5,22,673	6,14,607	6,85,207
ವೃದ್ಧಿರ	21.67	10.84	14.82	17.59	11.49
ಒವೆ/ರಾಜ್ಯಆಂಟಿ	16.83	18.11	17.77	17.38	18.07

ರಾಜಸ್ವ ಸ್ವೀಕೃತಿ/ಒವೆ	84.2	84.7	84.2	83.8	84.11
ರಾಜಸ್ವ ವೆಚ್ಚ	54,034	65,115	76,293	89,189	1,03,614
ವೃದ್ಧಿದರ	13.7	20.5	17.2	16.9	16.2
ಬಂಡವಾಳ ವೆಚ್ಚ (ಸಾಲಗಳು ಮತ್ತು ಮುಂಗಡಗಳೂ ಸೇರಿ)	15,093	17,321	16,581	17,642	20,198
ವೃದ್ಧಿಯ ದರ	14.9	14.8	(-)-4.3	6.4	14.5
ಒಟ್ಟು ವೆಚ್ಚದ ಪ್ಲವನತೆ					
ರಾಜಕೀಯ	0.6	1.8	0.9	0.9	1.4
ರಾಜಸ್ವ ಸ್ವೀಕೃತಿಗಳು	0.8	1.0	1.1	1.0	1.0
ರಾಜಸ್ವ ವೆಚ್ಚದ ಪ್ಲವನತೆ					
ರಾಜಕೀಯ	0.6	1.9	1.2	1.0	1.4
ರಾಜಸ್ವ ಸ್ವೀಕೃತಿಗಳು	0.7	1.0	1.4	1.2	1.0

ಆಕರ: ಹಣಕಾಸು ಲೆಕ್ಕಗಳು. *ಒಟ್ಟು ವೆಚ್ಚವು ರಾಜಸ್ವ ವೆಚ್ಚ ಬಂಡವಾಳ ವೆಚ್ಚ (ಸಾಲಗಳು ಮತ್ತು ಮುಂಗಡಗಳೂ ಸೇರಿ) ಗಳನ್ನು ಒಳಗೊಂಡಿದೆ.

ನಕ್ಷೆ 1.7 ಐದು ವರ್ಷಗಳ ಅವಧಿಯಲ್ಲಿ (2010-15) ಒಟ್ಟು ವೆಚ್ಚದ ಪ್ರವೃತ್ತಿಯನ್ನು ಮತ್ತು ರಾಜಸ್ವ ಬಂಡವಾಳ ಮತ್ತು ಸಾಲ ಹಾಗೂ ಮುಂಗಡಗಳಡಿ ಅದರ ಸಂಯೋಜನೆಯನ್ನೂ ತೋರಿಸುತ್ತದೆ.



ಆಕರ: ಹಣಕಾಸು ಲೆಕ್ಕಗಳು.

2010-11ರಲ್ಲಿ ₹69,127 ಕೋಟಿಯಿದ್ದ ಒಟ್ಟು ವೆಚ್ಚವು 2014-15ರಲ್ಲಿ ₹1,23,812 ಕೋಟಿಗೆ ಏರಿ, ಇದು ರಾಜಸ್ವ ವೆಚ್ಚದಲ್ಲಿನ (₹49,580 ಕೋಟಿ), ಬಂಡವಾಳ ವೆಚ್ಚದಲ್ಲಿನ (₹6,267 ಕೋಟಿ) ಏರಿಕೆಯಿಂದ ಮತ್ತು ಸಾಲಗಳು ಮುಂಗಡಗಳ ವಿತರಣೆಗಳಲ್ಲಿನ (₹1,162 ಕೋಟಿ) ಇಳಿಕೆಯಿಂದ ಉತ್ತರಗೊಂಡು ಶೇಕಡಾ 79ರಷ್ಟು ಹೆಚ್ಚಳವಾಗಿದೆ.

2010-15ರ ಅವಧಿಯಲ್ಲಿ, ಒಟ್ಟಾರೆ ವೆಚ್ಚದ ಸರಾಸರಿ 82ರಷ್ಟು ರಾಜಸ್ವ ವೆಚ್ಚವಾಗಿದ್ದಿತು. ಈ ವರ್ಷದಲ್ಲಿ ಇದು ಶೇಕಡ 84ರಷ್ಟಿದೆ. ಬಂಡವಾಳ ವೆಚ್ಚದ ಪಾಲು (ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ) ಇದು ಶೇಕಡ 16ರಷ್ಟಿದೆ.

ವೆಚ್ಚ ಸುಧಾರಣಾ ಸಮಿತಿಯು (ಇಆರ್‌ಸಿ) ತನ್ನ ಮೊದಲ ವರದಿಯಲ್ಲಿ (ಫೆಬ್ರವರಿ 2010) ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸಬೇಕು ಮತ್ತು ವಿವೇಚನಾಯುಕ್ತ ಹಂಚಿಕೆಗಳ ಮೂಲಕ ವಿತ್ತೀಯ ಅನಿಶ್ಚಿತತೆಗಳನ್ನು ತಡೆಯಬೇಕೆಂದು ಶಿಫಾರಸ್ಸು ಮಾಡಿದೆ. ಅದು ಬಂಡವಾಳ ವೆಚ್ಚವನ್ನು (ಋಣ ಸೇವೆಯನ್ನು ಬಿಟ್ಟು) ರಾಜ್ಯದ ಒಟ್ಟು ಅಂತರಿಕ ಉತ್ಪನ್ನದ ಶೇಕಡ ಐದರಷ್ಟಿರುವಂತೆ ನಿರ್ವಹಿಸಬೇಕೆಂದು ಸಹಾ ಶಿಫಾರಸ್ಸು

ಮಾಡಿದೆ. ಬಂಡವಾಳ ವೆಚ್ಚ ಮತ್ತು ರಾಜಕೀಯ ಅನುಪಾತವು 2010-12ರಲ್ಲಿ ಶೇಕಡ 92ರಷ್ಟಿದ್ದು, ಇನ್ನುಳಿದ ಅವಧಿ 2013-15ರಲ್ಲಿ ಶೇಕಡ ಮೂರಕ್ಕೆ ಕುಸಿದಿದೆ.

1.6.2. ರಾಜಸ್ವ ವೆಚ್ಚ

ರಾಜಸ್ವ ವೆಚ್ಚವು ಸರ್ಕಾರದ ದಿನನಿತ್ಯದ ವೆಚ್ಚಗಳನ್ನು, ಕೂಲಿ ಹಾಗೂ ಸಂಬಳ, ಪಿಂಚಣಿಗಳು, ಬಡ್ಡಿಪಾವತಿಗಳು, ಬಂಡವಾಳ ಕಾಮಗಾರಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಳ ವೆಚ್ಚ, ಸಹಾಯಧನಗಳು, ಸ್ಥಳೀಯ ಸಂಸ್ಥೆಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಇತರರಿಗೆ ಮಾಡುವ ವರ್ಗಾವಣೆಗಳನ್ನು ಒಳಗೊಂಡಿದೆ. ವೆಚ್ಚವನ್ನು ಆಡಳಿತ ಸೇವೆಗಳು, ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳು ಎಂದು ವಿವಿಧ ಕಾರ್ಯವರ್ಗಗಳಾಗಿ ವಿಂಗಡಿಸಬಹುದು. ಸಾಮಾಜಿಕ ಹಾಗೂ ಆರ್ಥಿಕ ಸೇವೆಗಳ ಮೇಲಿನ ವೆಚ್ಚವು ಭೌತಿಕ ಮೂಲಸೌಕರ್ಯಗಳ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ್ದು ಇದನ್ನು ಉತ್ಪಾದಕ ವೆಚ್ಚ ಎಂದು, ಸಾಮಾನ್ಯ ಆಡಳಿತ ಮತ್ತು ಋಣ ಸೇವೆಗಳ ಮೇಲಿನ ವೆಚ್ಚವನ್ನು ಅನುತ್ಪಾದಕ ಎಂದು ಪರಿಗಣಿಸಲಾಗುತ್ತದೆ.

ರಾಜಸ್ವ ವೆಚ್ಚವು 2010-11ರಲ್ಲಿ ₹54,034 ಕೋಟಿಗಳಿದ್ದು 2014-15 ರಲ್ಲಿ ₹1,03,614 ಕೋಟಿಗಳಿಗೆ ಏರಿ ಶೇಕಡ 92ರಷ್ಟು ಹೆಚ್ಚಾಗಿದೆ. ರಾಜಸ್ವ ವೆಚ್ಚದ ಪ್ಲವನತೆಯು ಈ ವರ್ಷದಲ್ಲಿ ರಾಜಕೀಯಕ್ಕೆ ಹೋಲಿಸಿದರೆ 1.4ರಷ್ಟು ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 16ರಷ್ಟು ಹೆಚ್ಚಾಗಿದ್ದು, ಇದು ಸಂಬಳವೆಚ್ಚ (₹1,925 ಕೋಟಿ), ಬಡ್ಡಿಪಾವತಿ (₹1,777 ಕೋಟಿ), ಪಿಂಚಣಿ (₹966 ಕೋಟಿ) ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ (₹4,382 ಕೋಟಿ) ಪಾವತಿಯಲ್ಲಿನ ಏರಿಕೆಯಿಂದ ಉಂಟಾಗಿದೆ.

2014-15ರಲ್ಲಿನ ರಾಜಸ್ವ ವೆಚ್ಚವು ಎಚ್‌ಎಎಲ್ ಸಂಸ್ಥೆಗೆ ಅನುದಾನವಾಗಿ ಒದಗಿಸಿದ ಮೊತ್ತ (₹1,211.67 ಕೋಟಿ), ಪಾತ್ರಗಳ ಮಾರಾಟಗಾರರಿಂದ ಬಾಕಿಯಿದ್ದ ತೆರಿಗೆ ಮತ್ತು ಬಡ್ಡಿಯ ಮನ್ನಾ (₹3.05 ಕೋಟಿ), ಅಡಿಕೆ ಮಾರಾಟಗಾರರಿಂದ ಬಾಕಿಯಿದ್ದ ಕೇಂದ್ರ ಮಾರಾಟ ತೆರಿಗೆ ಮತ್ತು ಬಡ್ಡಿಯ ಮನ್ನಾ (₹0.35 ಕೋಟಿ), ವಿದ್ಯುಚ್ಛಕ್ತಿ ಕಂಪನಿಗಳಿಂದ ಬಾಕಿಯಿದ್ದ ವಿದ್ಯುಚ್ಛಕ್ತಿ ತೆರಿಗೆ ಇತ್ಯಾದಿಗಳನ್ನು ಸಹಾಯಧನವಾಗಿ ಪರಿಗಣಿಸಿರುವುದು (₹1,046 ಕೋಟಿ) ಮತ್ತು ರಸ್ತೆ ಸಾರಿಗೆ ನಿಗಮಗಳ ರಸ್ತೆ ತೆರಿಗೆ ಬಾಕಿಗಳನ್ನು ಸಹಾಯಧನವಾಗಿ ಪುಸ್ತಕಹೊಂದಾಣಿಕೆ ಮೂಲಕ ಪರಿಗಣಿಸಿರುವ (₹77.15 ಕೋಟಿ), ಒಟ್ಟು ₹2,338.22 ಕೋಟಿಗಳನ್ನು ಒಳಗೊಂಡಿದೆ.

1.6.3 ಬದ್ಧ ವೆಚ್ಚಗಳು

ಬಹುಪಾಲು ರಾಜಸ್ವ ವೆಚ್ಚಗಳು ಸಂಬಳಗಳು, ಪಿಂಚಣಿ, ಸಹಾಯಧನ ಮುಂತಾದ ಬದ್ಧ ವೆಚ್ಚಗಳ ರೂಪದಲ್ಲಿದ್ದು, ಸಾಮಾಜಿಕ ಮತ್ತು ಆರ್ಥಿಕ ಮೂಲಸೌಲಭ್ಯದ ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮತ್ತು ಈ ದಿಸೆಯಲ್ಲಿ ವೆಚ್ಚದ ನಿಯಂತ್ರಣವನ್ನು ಬಾಧಿಸುತ್ತದೆ. ಕೋಷ್ಟಕ 1.20 ಮತ್ತು ನಕ್ಷೆ 1.8ರಲ್ಲಿ ಈ ಅಂಶಗಳಡಿಯ ವೆಚ್ಚವನ್ನು ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ (2014-18)ರಲ್ಲಿ ಬದ್ಧವೆಚ್ಚವೆಂದು ಪರಿಗಣಿಸಲಾದ ಸಾಮಾಜಿಕ ಭದ್ರತೆಯಡಿಯ ಪಿಂಚಣಿಗಳು, ಸಹಾಯಾನುದಾನ ಮತ್ತಿತರ ಆರ್ಥಿಕ ಸಹಾಯಗಳು, ಆಡಳಿತ ವೆಚ್ಚ, ಸರ್ಕಾರದ ವಿವಿಧ ಯೋಜನೆಗಳಡಿ ಬರುವ ಅಂತರ್ಗತ ಸಹಾಯಧನ, ಸ್ಥಳೀಯ ಸಂಸ್ಥೆ ಮುಂತಾದವುಗಳಿಗೆ ವರ್ಗಾವಣೆ ಮುಂತಾದ ವೆಚ್ಚಗಳ ವಿವರಗಳನ್ನು ತೋರಿಸಲಾಗಿದೆ. 2010-15ರ ಅವಧಿಯಲ್ಲಿ ಈ ಭಾಗಗಳಲ್ಲಿನ ವೆಚ್ಚಗಳ ಸ್ಥಿತಿಯನ್ನು ಕೋಷ್ಟಕ 1.20ರಲ್ಲಿ ನೀಡಲಾಗಿದೆ.

ಕೋಷ್ಟಕ 1.20: ಬದ್ಧ ವೆಚ್ಚಗಳ ಪ್ರವೃತ್ತಿ


(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವಿಷಯಗಳು	2010-11	2011-12	2012-13	2013-14	2014-15	
						ಆಯವ್ಯಯ ಅಂದಾಜು	ವಾಸ್ತವ
1	ವೇತನಗಳು* - ಇದರಲ್ಲಿ	11,948	12,966	16,308	18,027	23,315	19,952
	ಯೋಜನಾತರ ಶೀರ್ಷಿಕೆ	10,593	11,446	8,324	15,211		16,733
	ಯೋಜನಾ ಶೀರ್ಷಿಕೆ**	1,355	1,550	7,984	2,816		3,219
2	ಬಡ್ಡಿ ಪಾವತಿಗಳು	5,641	6,604#	7,454#	8,027#	9,700	9,804#
3	ವಿಶ್ರಾಂತಿ ವೇತನಗಳ ಮೇಲಿನ ವೆಚ್ಚ	4,070	5,436	7,227	9,152	9,350	10,118
4	ಸಾಮಾಜಿಕ ಭದ್ರತೆ ಪಿಂಚಣಿಗಳು	1,944	2,244	1,880	1,870^	2,334	2,322
5	ಸಹಾಯಧನಗಳು-ಇದರಲ್ಲಿ						
	ಅ. ನೇರ	6,303	7,390	10,709	13,323	13,302	11,153
	ಆ. ಪರೋಕ್ಷ	1,048	1,270	1,849	1,690	3,824	2,973
6	ಸಹಾಯಾನುದಾನಗಳು ಮತ್ತು ಆರ್ಥಿಕ ಬೆಂಬಲ	7,468	5,652	6,898	8,471	9,236	9,737
7	ಆಡಳಿತಾತ್ಮಕ ವೆಚ್ಚ	944	1,029	1,358	1,549	2,340	1,708
8	ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ	8,866	12,628	13,445	15,570	21,318	19,952
9	ಒಟ್ಟು ಬದ್ಧ ವೆಚ್ಚಗಳು	48,232	55,249	67,128	77,679	94,719	87,719
10	ರಾಜಸ್ವ ಸ್ವೀಕೃತಿಗಳು	58,206	69,806	78,176	89,542	1,11,038	1,04,142
11	ರಾಸ್ತೀಗಳಲ್ಲಿ ಕೇಂದ್ರದಿಂದ ರಾಜ್ಯದ ನಿರ್ದಿಷ್ಟ ಯೋಜನೆಗಳಿಗೆ ಅನುದಾನ	6,486	7,744	7,342	8,597	19,600	14,102
12	ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳು (10-11)	51,720	62,062	70,834	80,945	91,438	90,040
13	ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಬದ್ಧವೆಚ್ಚಗಳು (9/12)	93	89	95	96	104	97

* ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ಇತರ ಸಂಸ್ಥೆಗಳಿಗೆ ಬಿಡುಗಡೆಗೊಳಿಸಲಾದ ಅನುದಾನಗಳಿಂದ ಪಾವತಿಸಲಾದ ವೇತನಗಳನ್ನು ಒಳಗೊಂಡಿದೆ.
 ** ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿನ ಸಂಬಳಗಳನ್ನು ಒಳಗೊಂಡಿದೆ.
 # ಆಯವ್ಯಯದ ಹೊರಗಿನ ಸಾಲಗಳಿಗೆ ಸಂಬಂಧಿತ ಬಡ್ಡಿ ಪಾವತಿಗಳು ಮತ್ತು 3604 ಅಡಿ ನಗರ ಸ್ಥಳೀಯ ಸಂಸ್ಥೆಗಳಿಗೆ 2011-12ರಲ್ಲಿ ಬಿಡುಗಡೆ ಮಾಡಿದ ₹542 ಕೋಟಿ, 2012-13ರಲ್ಲಿ ಬಿಡುಗಡೆ ಮಾಡಿದ ₹621 ಕೋಟಿ ಮತ್ತು 2013-14ರಲ್ಲಿ ₹190 ಮತ್ತು 2014-15ರಲ್ಲಿ ₹400 ಕೋಟಿಯನ್ನು ಒಳಗೊಂಡಿದೆ.
 ^ ವಿಕಲಾಂಗರಿಗೆ ಪಿಂಚಣಿಗೆ ಸಂಬಂಧಿಸಿದ ಸಾಮಾಜಿಕ ಭದ್ರತೆ ಪಿಂಚಣಿ (₹6.30.16 ಕೋಟಿ)ಯು ಆರ್ಥಿಕ ಸಹಾಯ ಮತ್ತು ಸಹಾಯಾನುದಾನದಲ್ಲಿ ಸೇರಿದೆ.

ಮೇಲಿನ ಕೋಷ್ಟಕದಲ್ಲಿ ತೋರಿಸಿರುವಂತೆ ಬದ್ಧವೆಚ್ಚಕ್ಕೆ ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳ ಅನುಪಾತವು ಏಕ ಪ್ರಕಾರವಾಗಿ ಹೆಚ್ಚುತ್ತಿದೆ. ಬದ್ಧ ರಾಜಸ್ವ ವೆಚ್ಚ ಮತ್ತು ರಾಜಸ್ವ ಸ್ವೀಕೃತಿಗಳ ಹೆಚ್ಚಿನ ಶೇಕಡಾವಾರು, ತನ್ನ ಸಂಪನ್ಮೂಲಗಳನ್ನು ಹೊಸ ಯೋಜನೆಗಳಿಗೆ ಹಂಚಿಕೆ ಮಾಡಲು ರಾಜ್ಯಕ್ಕೆ ನಿಯಮಿತ ಅವಕಾಶವಿದೆ. ಬದ್ಧವೆಚ್ಚವನ್ನು ಮಿತಗೊಳಿಸಲು ವೆಚ್ಚದ ಭಾಗದ ಮಧ್ಯಮಾವಧಿ ತಿದ್ದುಪಡಿಯ ಅಗತ್ಯವಿದೆ.

ನಕ್ಷೆ 1.8: 2010-15ರಲ್ಲಿ ಬದ್ಧ ವೆಚ್ಚಗಳು



ಆಕರ: ಹಣಕಾಸು ಲೆಕ್ಕಗಳು

ಶಿಕ್ಷಣಹಕ್ಕು, ಆಹಾರ ಭದ್ರತೆ ಕಾಯಿದೆ, ಉದ್ಯೋಗ ಭರವಸೆ ಕ್ರಮಗಳು ಮುಂತಾದ ಶಾಸನಬದ್ಧ ಕಾನೂನುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮೇಲಿನ ಬೇಡಿಕೆಗಳು ಹೆಚ್ಚುತ್ತಿವೆ. ಈ ರೀತಿ ಉದ್ಭವಿಸಿರುವ ಆಸಕ್ತಿಗಳು, ಸಾರ್ವಜನಿಕ ಸಂಪನ್ಮೂಲಗಳನ್ನು ಅವುಗಳ ಹಂಚಿಕೆ ಮತ್ತು ತಾಂತ್ರಿಕ ಸಮರ್ಥತೆಯನ್ನು ಮುಟ್ಟುವ ಸಲುವಾಗಿ ಸಮಗ್ರ ಪರಿಶೀಲನೆಯ ಅಗತ್ಯವನ್ನು ಉಂಟು ಮಾಡಿದೆ.

ಸಂಬಳದ ಮೇಲಿನ ವೆಚ್ಚ

ಸಂಬಳದ ಮೇಲಿನ ವೆಚ್ಚವು 2010-11ರಲ್ಲಿ ₹11,948 ಕೋಟಿಗಳಿದ್ದು, 2014-15ರಲ್ಲಿ ₹19,952 ಕೋಟಿಗಳಿಗೆ ಏರಿತು. ಅದು ಕಳೆದ ವರ್ಷಕ್ಕಿಂತ ಶೇಕಡ 11ರಷ್ಟು ವೃದ್ಧಿಯಾಗಿತ್ತು. ಈ ವೆಚ್ಚವು ಪಂಚಾಯತ್‌ರಾಜ್ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದ ಸಂಬಳ ವೆಚ್ಚವನ್ನೂ ಒಳಗೊಂಡಿದೆ (₹11,051 ಕೋಟಿಗಳು). ಹಣಕಾಸು ಲೆಕ್ಕಗಳಲ್ಲಿನ ಸಂಬಳ ವೆಚ್ಚದ ಮಾಹಿತಿಯು ರಾಜ್ಯ ವಲಯಕ್ಕೆ ಮಾತ್ರ ಸಂಬಂಧಿಸಿದೆ. ಜಿಲ್ಲಾ ವಲಯಕ್ಕೆ (ಪಂಚಾಯತ್‌ರಾಜ್ ಸಂಸ್ಥೆಗಳ ನೌಕರರು) ಸಂಬಂಧಿಸಿದಂತೆ ಸಂಬಳಗಳನ್ನು ಆಯಾ ಸಂಸ್ಥೆಗಳಿಗೆ ಸಹಾಯಾನುದಾನಗಳಾಗಿ ಬಿಡುಗಡೆಗೊಳಿಸಲಾಗುವುದು. ಇದರಿಂದಾಗಿ, ಲೆಕ್ಕಗಳಲ್ಲಿ ಸಂಬಳಗಳ ಒಟ್ಟು ವೆಚ್ಚವನ್ನು ತೋರಿಸುವುದಿಲ್ಲ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸಂಬಳ ಅನುದಾನಗಳನ್ನು ಹೊರತುಪಡಿಸಿದ ಒಟ್ಟು ಸಂಬಳ ವೆಚ್ಚವು, ಬಡ್ಡಿ ಪಾವತಿಗಳು ಮತ್ತು ಪಿಂಚಣಿಗಳನ್ನು ಬಿಟ್ಟು ನಿವ್ವಳ ರಾಜಸ್ವ ವೆಚ್ಚದ ಶೇಕಡ 24ರಷ್ಟು. ಇದು ಹನ್ನೆರಡನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ಶೇಕಡ 35ರ ಮಿತಿಯೊಳಗೆ ಇದ್ದಿತು.

ಆರ್ಥಿಕ ಇಲಾಖೆಯು, ಸಂವಿಧಾನದ ಅಗತ್ಯದಂತೆ ಪಂಚಾಯತ್‌ರಾಜ್ ಸಂಸ್ಥೆ/ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳನ್ನು ಒಟ್ಟು ಮೊತ್ತವಾಗಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ ಸಂಬಳ ಮತ್ತು ಸಂಬಳೇತರ ಬಾಬುಗಳ ಯೋಜನಾವಾರು ವೆಚ್ಚ ವಿವರಗಳು ಸಂಪರ್ಕ ಸಂಪುಟಗಳಲ್ಲಿ ಲಭ್ಯವಿದೆ ಮತ್ತು ಈ ಮಾಹಿತಿಯನ್ನು ಪಂಚಾಯತ್‌ರಾಜ್ ಸಂಸ್ಥೆ/ನಗರ ಸ್ಥಳೀಯ ಸಂಸ್ಥೆಗಳ ಲೆಕ್ಕಗಳ ಭಾಗವಾಗಿ ತೋರಿಸಲಾಗುತ್ತಿದೆ ಎಂದು ಉತ್ತರಿಸಿದೆ (ನವಂಬರ್ 2014).

ಸಾರ್ವಜನಿಕ ಲೆಕ್ಕ ಸಮಿತಿಯು ಆರ್ಥಿಕ ಇಲಾಖೆಗೆ ತನ್ನ 5ನೇ ವರದಿಯಲ್ಲಿ ಸಂಬಳದ ವಿವರಗಳನ್ನು ಹೊಂದಿದ ಜಿಲ್ಲಾ ವಲಯದ ದತ್ತಾಂಶವನ್ನು ಹಣಕಾಸು ಲೆಕ್ಕಗಳ ಅನುಬಂಧದಲ್ಲಿ ಬಿಂಬಿಸಲು ಕ್ರೋಢೀಕರಿಸಬೇಕೆಂಬ ತನ್ನ ಮೊದಲಿನ ಶಿಫಾರಸ್ಸನ್ನು ಪುನರುಚ್ಚರಿಸಿತು (ಜುಲೈ 2015).

ಅಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ನೌಕರರ ಸಂಬಳ ವೆಚ್ಚವು ರಾಜ್ಯ ವಿಭಾಗದ (ಸಾಂವಿಧಾನಿಕ ಗಣ್ಯರ) ವೆಚ್ಚದಲ್ಲಿ ಮೇಲು ವ್ಯಾಪಿಸಿದೆ. ಇದನ್ನು ವರದಿಯ ಕಂಡಿಕೆ 2.3.1.3 ಮತ್ತು 3.11.2ರಲ್ಲಿ ಚರ್ಚಿಸಲಾಗಿದೆ.

ಅಲ್ಲದೆ ಬಂಡವಾಳ ಶೀರ್ಷಿಕೆಯಡಿಯೂ ಸಂಬಳಕ್ಕೆ ಸಂಬಂಧಿಸಿದ ವೆಚ್ಚದ ತಪ್ಪು ವರ್ಗೀಕರಣವೂ (₹13.51 ಕೋಟಿ) ಈ ವರ್ಷದಲ್ಲಿ ಕಂಡುಬಂದಿದ್ದು ಇದನ್ನು ಕಂಡಿಕೆ 2.8.2.9ರಲ್ಲಿ ಚರ್ಚಿಸಲಾಗಿದೆ.

ನಿವೃತ್ತಿ ವೇತನ ಪಾವತಿಗಳು

ನಿವೃತ್ತಿ ವೇತನದ ವೆಚ್ಚವು (₹10,118 ಕೋಟಿ) ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಟ್ಟು ಸ್ವೀಕೃತಿಗಳ ಶೇಕಡ 10ರಷ್ಟಾಗಿತ್ತು. ಪ್ರಸಕ್ತ ವರ್ಷದಲ್ಲಿ ನಿವೃತ್ತಿ ವೇತನದ ಮೇಲಿನ ವೆಚ್ಚವು ಮಧ್ಯಮಾವಧಿ ವಿತ್ತೀಯ ಯೋಜನೆಯ (2011-15) ಪ್ರಕ್ಷೇಪಣೆಯನ್ನು ₹1,580 ಕೋಟಿಯಷ್ಟು ಮೀರಿತ್ತು. ಹಿಂದಿನ ವರ್ಷಕ್ಕಿಂತ ₹966 ಕೋಟಿಯ ಹೆಚ್ಚಳವು ನೌಕರರ ನಿವೃತ್ತಿಯಲ್ಲಿನ ಹೆಚ್ಚಳದಿಂದ ಉಂಟಾಗಿತ್ತು.

ಏಪ್ರಿಲ್ 1, 2006ರಂದು ಅಥವಾ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಎಲ್ಲಾ ಉದ್ಯೋಗಿಗಳಿಗೆ ನಿರ್ದಿಷ್ಟ ವಂತಿಗೆ ನಿವೃತ್ತಿ ವೇತನ ಯೋಜನೆಯು ಏಪ್ರಿಲ್ 1, 2010ರಿಂದ ಪೂರ್ಣವಾಗಿ ಜಾರಿಗೊಂಡಿದೆ. ಖಜಾನೆ ನಿರ್ದೇಶನಾಲಯದ ನಿಯಂತ್ರಣದಲ್ಲಿ ಇದಕ್ಕಾಗಿ ಒಂದು ಪ್ರತ್ಯೇಕ ಹೊಸ ನಿವೃತ್ತಿ ವೇತನ ಯೋಜನಾ ಕೋಶವನ್ನು ಸ್ಥಾಪಿಸಲಾಗಿದೆ. ರಾಜ್ಯಸರ್ಕಾರವು ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರವು ವಿನ್ಯಾಸಗೊಳಿಸಿದ ಹೊಸ ಪಿಂಚಣಿ ಯೋಜನೆಯ ಶೈಲಿಯನ್ನು ಅಂಗೀಕರಿಸಿದ್ದು, ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿಯಾಗಿ ರಾಷ್ಟ್ರೀಯ ಭದ್ರತೆಗಳ ಭಂಡಾರ ನಿಯಮಿತವನ್ನು ನೇಮಿಸಿದೆ. ಪಿಂಚಣಿ ನಿಧಿಗಳನ್ನು ನಿರ್ವಹಿಸಲು ಬ್ಯಾಂಕ್ ಆಫ್ ಇಂಡಿಯಾವನ್ನು ಟ್ರಸ್ಟಿ ಬ್ಯಾಂಕ್ ಆಗಿ ಆಯ್ಕೆ ಮಾಡಲಾಗಿದೆ. ಪಿಂಚಣಿ ಮೂಲಧನದ ಹೂಡಿಕೆಯ ಭದ್ರತೆಗೂ ಆದ್ಯತೆ ನೀಡಿದ್ದು ಮೂಲಧನದ ಶೇಕಡ 85ರಷ್ಟನ್ನು ಬಾಂಡುಗಳಲ್ಲಿ ಮತ್ತು ನಿಶ್ಚಿತ ಅವಧಿಯ ಹೂಡಿಕೆಗಳಲ್ಲಿ ಹೂಡುವುದನ್ನು ಕಡ್ಡಾಯಗೊಳಿಸಿದೆ. ನೌಕರರು ತಮ್ಮ ಹಿಂದಿನ ಬಾಕಿಯನ್ನು⁵ ಸಂಬಳ ಕಡಿತವಲ್ಲದೆ ಒಟ್ಟಾಗಿ ಅಥವಾ ಸಂಬಳ ಕಡಿತದ ಮೂಲಕ ಕಂತುಗಳಲ್ಲಿ ನೀಡಲು ಆಯ್ಕೆಯ ಅವಕಾಶವನ್ನು ನೀಡಲಾಗಿದೆ.

ಮಾರ್ಚ್ 31 2015ರ ಅಂತ್ಯಕ್ಕೆ 1,50,021 ನೌಕರರು ಈ ಯೋಜನೆಯಡಿ ನೋಂದಣಿಯಾಗಿದ್ದು ಅವರಿಗೆ ಖಾಯಂ ನಿವೃತ್ತಿ ಖಾತೆ ಸಂಖ್ಯೆಯನ್ನು (ಪಿಆರ್‌ಎಎನ್) ನೀಡಲಾಗಿದೆ. ರಾಜ್ಯಸರ್ಕಾರವು ರಾಜಸ್ವ ಲೆಕ್ಕದ ಮೂಲಕ ₹353.94 ಕೋಟಿ ಮೊತ್ತವನ್ನು ವಂತಿಗೆಯಾಗಿ ನೀಡಿದೆ. ನೌಕರರ ವಂತಿಗೆಯಾಗಿ ₹342.92 ಕೋಟಿ ಮೊತ್ತವನ್ನು ಸಹ ಈ ವರ್ಷದಲ್ಲಿ ಯೋಜನೆಗೆ ಲೆಕ್ಕ ಮಾಡಲಾಗಿದೆ. ಹೊಸ ನಿವೃತ್ತಿ ವೇತನ ಯೋಜನೆಯ ನೌಕರರ ಮತ್ತು ಸರ್ಕಾರದ ವಂತಿಗೆಗಳನ್ನು ಸಾರ್ವಜನಿಕ ಲೆಕ್ಕದಡಿ ನಿಗದಿಪಡಿಸಿದ ಪ್ರಧಾನ ಲೆಕ್ಕ ಶೀರ್ಷಿಕೆ 8342ರಡಿ ಒಳಶೀರ್ಷಿಕೆ 117 - ನಿರ್ದಿಷ್ಟ ವಂತಿಗೆ ನಿವೃತ್ತಿ ವೇತನ ಯೋಜನೆಗೆ ಬದಲಾಗಿ ಒಳಶೀರ್ಷಿಕೆ 120 - ಇತರೆ ಠೇವಣಿಗಳಡಿಯಲ್ಲಿ ಲೆಕ್ಕ ಮಾಡಲಾಗಿದೆ. ವ್ಯವಹಾರಗಳನ್ನು ಸರಿಯಾಗಿ ಗುರುತಿಸಲು ಸರ್ಕಾರವು ಅನುರೂಪವಾದ ಲೆಕ್ಕ ಶೀರ್ಷಿಕೆಗಳನ್ನು ತೆರೆಯುವ ಅಗತ್ಯವಿದೆ.

ನಿಧಿಯ ಶಿಲ್ಕಿನಿಂದ ಒಳಶೀರ್ಷಿಕೆ 120-ಇತರೆ ಠೇವಣಿಗಳಡಿ ಹೊಸ ನಿವೃತ್ತಿ ಯೋಜನೆಗೆ ಸಂಬಂಧಿಸಿದ ಮೂರು ಉಪ ಶೀರ್ಷಿಕೆಗಳಡಿ (ನೌಕರರ, ವಂತಿಗೆ ಮತ್ತು ಬಾಕಿ/ಬಡ್ಡಿ) ₹721.93 ಕೋಟಿಗಳ ಮೊತ್ತವನ್ನು ರಾಷ್ಟ್ರೀಯ ಭದ್ರತೆಗಳ ಭಂಡಾರ ನಿಯಮಿತ/ಟ್ರಸ್ಟಿ ಬ್ಯಾಂಕಿಗೆ ವರ್ಗಾಯಿಸಲಾಯಿತು. ₹5.73 ಕೋಟಿಗಳ ನಿವ್ವಳ ಬಾಕಿ ಉಳಿದಿದೆ. ಈ ವ್ಯತ್ಯಾಸವು ಖಜಾನೆ ನಿರ್ದೇಶಕರ ತಪ್ಪು ವರ್ಗೀಕರಣದಿಂದ ಈ ಪ್ರಮಾದ

⁵ ಸರ್ಕಾರಿ ನೌಕರನು ಸೇವೆಗೆ ಸೇರಿದ ದಿನಾಂಕದಿಂದ ಯೋಜನೆಯ ಅನುಷ್ಠಾನದವರೆಗಿನ ವಂತಿಗೆ.

ಉಂಟಾಗಿದ್ದು ಮರುಹೊಂದಾಣಿಕೆಯ ಅಗತ್ಯವಿದೆ. ಶೇಖರವಾದ ಬಡ್ಡಿ ಹಾಗೂ ವರ್ಗಾವಣೆಯಾಗದ ಮೊತ್ತಗಳು ಸರ್ಕಾರದ ಬಾಕಿ ಋಣಗಳನ್ನು ಸೂಚಿಸುತ್ತದೆ.

ಏಪ್ರಿಲ್ 1 2008ಕ್ಕೆ ಹಿಂದಿನ, ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ಪಾವತಿಯು ರಾಜ್ಯ ಸರ್ಕಾರದ ಬಾಧ್ಯತೆಯಾಗಿದ್ದಿತು. ಏಪ್ರಿಲ್ 2008ರಿಂದ ಈ ಅಧಿಕಾರಿಗಳ ಪಿಂಚಣಿ ಪಾವತಿಯನ್ನು ಕೇಂದ್ರ ಸರ್ಕಾರ ಭರಿಸಬೇಕಾಗಿದ್ದು, ಈ ಪಾವತಿಗಳನ್ನು 8658-ಅಮಾನತ್ತು ಶೀರ್ಷಿಕೆಗೆ ಹಾಕಿ ನಂತರ ಕೇಂದ್ರ ಸರ್ಕಾರದಿಂದ ಆ ಮೊತ್ತದ ಮರುಪಾವತಿಗೆ ಬೇಡಿಕೆಯನ್ನು ಸಲ್ಲಿಸಬೇಕಾಗಿದೆ. ₹4.78 ಕೋಟಿಗಳ ಮೊತ್ತವು ಇತ್ಯರ್ಥವಾಗದೆ ಬಾಕಿ ಉಳಿದಿದ್ದು ರಾಜ್ಯ ಸರ್ಕಾರವು ತನಗೆ ಬರಬೇಕಾದ ಮೊತ್ತವನ್ನು ಇನ್ನೂ ಪಡೆಯಬೇಕಾಗಿದೆ.

ಬಡ್ಡಿ ಪಾವತಿಗಳು

ಬಡ್ಡಿ ಪಾವತಿಗಳು 2010-11ರಲ್ಲಿದ್ದ ₹5,641 ಕೋಟಿಯಿಂದ 2014-15ರಲ್ಲಿ ₹9,804 ಕೋಟಿಗೆ ಏರಿದ್ದು, ₹4,163 ಕೋಟಿಯಷ್ಟು ಹೆಚ್ಚಾಗಿದೆ. 2014-15ರಲ್ಲಿನ ಬಡ್ಡಿ ಪಾವತಿಗಳು, ಆಂತರಿಕ ಸಾಲಗಳ ಮೇಲಿನ ಬಡ್ಡಿ (₹7,024 ಕೋಟಿ), ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ (₹1,665 ಕೋಟಿ), ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲಿನ ಬಡ್ಡಿ (₹715 ಕೋಟಿ) ಹಾಗೂ ಆಯವ್ಯಯದ ಹೊರಗೆ ಮಾಡಲಾದ ಸಾಲಗಳ ಮೇಲಿನ ಬಡ್ಡಿ (₹400 ಕೋಟಿ) ಇವುಗಳನ್ನು ಒಳಗೊಂಡಿವೆ.

ಆಂತರಿಕ ಸಾಲಗಳ ಮೇಲಿನ ಬಡ್ಡಿಯು 2013-14ರಲ್ಲಿದ್ದ, ₹5,598 ಕೋಟಿಯಿಂದ 2014-15ರಲ್ಲಿ ₹7,024 ಕೋಟಿಗೆ ಏರಿ ಶೇಕಡ 25ರಷ್ಟು ಹೆಚ್ಚಾಗಿದೆ. ಇದು ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿಪಾವತಿಯಲ್ಲಿ ಆದ ₹1,458 ಕೋಟಿಗಳ ಹೆಚ್ಚಳ (ಶೇಕಡ 43) ದಿಂದಾಗಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೀಡಿದ ಎನ್‌ಎಸ್‌ಎಸ್‌ಎಫ್ ವಿಶೇಷ ಭದ್ರತೆಗಳ ಮೇಲಿನ ಬಡ್ಡಿಪಾವತಿಯಲ್ಲಿನ ₹35 ಕೋಟಿ (ಶೇಕಡ ಎರಡು) ಗಳ ಇಳಿಕೆಯಿಂದ ಭಾಗಶಃ ಉತ್ತಾರವಾಗಿದೆ. ಇದು XIIIನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2006-07ನೇ ಸಾಲಿನವರೆಗೆ ಒಪ್ಪಂದವಾಗಿದ್ದು 2009-10ನೇ ಸಾಲಿನ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಸಾಲಗಳ ಮೇಲಿದ್ದ ಬಡ್ಡಿಯನ್ನು ಶೇಕಡ 10.5 ಮತ್ತು 9.5ಕ್ಕೆ ಬದಲಾಗಿ ಶೇಕಡ 9ರ ಸಮಾನ ಬಡ್ಡಿದರದಲ್ಲಿ ಪುನರ್ರಚಿಸಿದುದರಿಂದ ಉಂಟಾಗಿದೆ. XIIIನೇ ಹಣಕಾಸು ಆಯೋಗವು ₹110 ಕೋಟಿಗಳ ಬಡ್ಡಿ ಪರಿಹಾರವನ್ನು ಪ್ರಕ್ಷೇಪಿಸಿದ್ದು, ವಾಸ್ತವ ಪರಿಹಾರವು ₹35 ಕೋಟಿಗಳಾಗಿತ್ತು.

ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು, ಇತ್ಯಾದಿಗಳ ಮೇಲಿನ ಬಡ್ಡಿಯು 2013-14ರಲ್ಲಿನ ₹1,485 ಕೋಟಿಯಿಂದ 2014-15ರಲ್ಲಿ ₹1,666 ಕೋಟಿಗೆ ಏರಿದ್ದು, ₹181 ಕೋಟಿಗಳಷ್ಟು (ಶೇಕಡ 12) ಹೆಚ್ಚಾಗಿದೆ. ಇದು ರಾಜ್ಯ ಭವಿಷ್ಯ ನಿಧಿ ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳ ಮೇಲಿನ ಬಡ್ಡಿಯ ದರವು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ಕ್ರಮವಾಗಿ ಶೇಕಡ 11 ಮತ್ತು ಶೇಕಡ 14ರಷ್ಟು ಹೆಚ್ಚಳಗೊಂಡಿದ್ದುದರಿಂದ ಉಂಟಾಗಿದೆ.

ರಾಜಸ್ವ ಸ್ವೀಕೃತಿಗಳಿಗೆ ಬಡ್ಡಿ ಪಾವತಿಯ ಅನುಪಾತವು ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುತ್ತದೆ. ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಟ್ಟಾರೆ ರಾಜಸ್ವ ಸ್ವೀಕೃತಿಗಳಿಗೆ ಹೋಲಿಸಿದಲ್ಲಿ ಬಡ್ಡಿ ಪಾವತಿಗಳ ಅನುಪಾತವು ಶೇಕಡ ಒಂಭತ್ತರಷ್ಟಿದ್ದು, 12ನೇ ಹಣಕಾಸು ಆಯೋಗವು ನಿಗದಿಪಡಿಸಿದ್ದ ಶೇಕಡ 15ರ ಪರಿಮಾಣದ ಒಳಗೆ ಇದ್ದಿತು. 2010-15ರ ಸಾಲಿನಲ್ಲಿ ಅನುಪಾತವು ಶೇಕಡ 9 ಮತ್ತು 10ರ ನಡುವೆ ಇದ್ದಿತು. ಇದು ರಾಜಸ್ವ ಸ್ವೀಕೃತಿಯ ಪ್ಲವನತೆಯ ಕಾರಣದಿಂದಾಗಿತ್ತು.

ಸಹಾಯಧನಗಳು

ಯಾವುದೇ ಪ್ರಜಾಕಲ್ಯಾಣ ರಾಜ್ಯದಲ್ಲಿ ಸಮಾಜದ ಅನಾನುಕೂಲ ಸ್ಥಿತಿಯಲ್ಲಿರುವ ವಿಭಾಗಗಳಿಗೆ ಸಹಾಯಧನ/ಆರ್ಥಿಕ ಸಹಾಯ ನೀಡುವುದು ಅಸಹಜವೇನಲ್ಲ. ಸಹಾಯಧನಗಳನ್ನು ನೇರವಾಗಿ ಮಾತ್ರವಲ್ಲದೆ ಇಳಿಸಿದ ಬೆಲೆಗಳ ಸಾರ್ವಜನಿಕ ಸೇವೆಗಳ ಮೂಲಕ ಪರೋಕ್ಷವಾಗಿಯೂ ನೀಡಲಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಆಯವ್ಯಯದ ಬೆಂಬಲ, ಹೂಡಿಕೆಗಳ ಮೇಲೆ ಅಸಮರ್ಪಕ ಪ್ರತಿಫಲಗಳು ಮತ್ತು

ಸರ್ಕಾರವು ಸಾಮಾಜಿಕ-ಆರ್ಥಿಕ ವಿಭಾಗಗಳಲ್ಲಿ ಒದಗಿಸಿದ್ದಂತಹ ಸೇವೆಗಳಿಂದ ಬಳಕೆದಾರರ ಬೆಲೆಯ ವಸೂಲಾತಿಯಲ್ಲಿನ ಕೊರತೆಗಳು ಪರೋಕ್ಷ ಸಹಾಯಧನಗಳ ವರ್ಗದಲ್ಲಿ ಬರುತ್ತವೆ.

2010-11ರಲ್ಲಿ ₹6,303 ಕೋಟಿಯಿದ್ದ ಸಹಾಯಧನದ ವೆಚ್ಚವು (ರಾಜಸ್ವ ಸ್ವೀಕೃತಿಗಳ ಶೇಕಡ 11) ಈ ವರ್ಷದಲ್ಲಿ ₹11,153 ಕೋಟಿಗಳಿಗೆ ಏರಿದ್ದು, ರಾಜಸ್ವ ಸ್ವೀಕೃತಿಗಳ ಶೇಕಡ 11ರಷ್ಟಿದೆ.

ನೇರ ಸಹಾಯಧನಗಳು

ಮಧ್ಯಮಾವಧಿ ವಿತ್ತೀಯ ಯೋಜನೆ (2013-17)ರಲ್ಲಿ ಸರ್ಕಾರವು ರಾಜ್ಯವು ಎರಡು ಬಗೆಯ ಸಹಾಯಧನಗಳನ್ನು - ನೇರ ಸಹಾಯಧನ ಮತ್ತು ಪರೋಕ್ಷ ಸಹಾಯಧನಗಳಾಗಿ ನೀಡುತ್ತಿದೆಯೆಂದು ಹೇಳಿದೆ. ನೇರ ಸಹಾಯಧನವು ಸಹಾಯಧನದ ರೂಪದ ವೆಚ್ಚವನ್ನು ಅಥವಾ ಸರ್ಕಾರದ ಕೆಲವು ಯೋಜನೆಗಳಿಗೆ ನೀಡುವ ಆರ್ಥಿಕ ಬೆಂಬಲವಾಗಿದೆ. ಈ ಸಹಾಯಧನಗಳು ಒಂದು ಖಾಯಂ ಹೆಚ್ಚುವರಿ ಬೆಂಬಲವಾಗಿ ಈ ವಿಭಾಗಗಳು ಸುಧಾರಣಾಕ್ರಮಗಳನ್ನು ತೆಗೆದುಕೊಳ್ಳುವ ದಿಸೆಯಲ್ಲಿ ಅಡ್ಡಿಯಾಗಬಾರದೆಂಬ ಅಂಶವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. ಮೂರು ಪ್ರಧಾನವಾದ ನೇರ ಸಹಾಯಧನ ವೆಚ್ಚವು ಕೃಷಿ ಪಂಪ್‌ಸೆಟ್‌ಗಳ ಬಳಕೆಗೆ ರೈತರಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲು ನೀಡುವ ಸಹಾಯಧನ, ಆಹಾರ ಸಹಾಯಧನ ಮತ್ತು ಕೃಷಿ ಸಾಲಗಳಿಗೆ ಬಡ್ಡಿ ಸಹಾಯಧನ ಆಗಿವೆ.

ಪ್ರಸಕ್ತ ವರ್ಷದ ರಾಜ್ಯ ಹಣಕಾಸು ಲೆಕ್ಕಗಳು (ಅನುಬಂಧ-II) ₹11,153 ಕೋಟಿಗಳ ನೇರ ಸಹಾಯಧನ ನೀಡಿಕೆಯನ್ನು ತೋರಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ₹2,170 ಕೋಟಿಯಷ್ಟು ಕಡಿಮೆಯಿತ್ತು. ಈ ಇಳಿಕೆಯು ಹೆಚ್ಚಳವು ಶೇಕಡ 16ರಷ್ಟಿತ್ತು. ವಿವರಗಳನ್ನು ಕೆಳಗೆ ನೀಡಲಾಗಿದೆ.

• ವಿದ್ಯುಚ್ಛಕ್ತಿ

ಪ್ರಸಕ್ತ ಸಾಲಿನಲ್ಲಿ, ವಿದ್ಯುಚ್ಛಕ್ತಿ ವಲಯಕ್ಕೆ ನೀಡಲಾದ ಸಹಾಯಧನವು (₹6,700 ಕೋಟಿ) ಒಟ್ಟಾರೆ ಸಹಾಯಧನದ (₹11,153 ಕೋಟಿ) ಶೇಕಡ 60ರಷ್ಟು ಆಗಿದ್ದಿತು. ಅದು, ಗ್ರಾಮೀಣ ವಿದ್ಯುದೀಕರಣದ ಕಾರಣ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳು ಅನುಭವಿಸಿದ ನಷ್ಟವನ್ನು ಸರಿದೂಗಿಸುವುದಕ್ಕಾಗಿ ನೀಡಲಾದ ಮೊತ್ತ (₹6,200 ಕೋಟಿ) ಹಾಗೂ ನಿವೃತ್ತಿ ವೇತನಕ್ಕೆ ನೀಡಲಾದ ವಂತಿಗಳನ್ನು (₹500 ಕೋಟಿ) ಒಳಗೊಂಡಿದೆ. ವಿದ್ಯುಚ್ಛಕ್ತಿ ಸಹಾಯಧನವು ₹1,046 ಕೋಟಿಗಳ ಪ್ರಸಕ್ತ ಹೊಂದಾಣಿಕೆಯನ್ನು ಒಳಗೊಂಡಿದ್ದು ಇದರಲ್ಲಿ ₹954.17 ಕೋಟಿಗಳು ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳು ಸಹಾಯಧನಕ್ಕೆ ಪ್ರತಿಯಾಗಿ ಉಳಿಸಿಕೊಂಡಿದ್ದ ತೆರಿಗೆ ಬಾಕಿಗೆ ಸಂಬಂಧಿಸಿದೆ.

ಆರ್ಥಿಕ ಇಲಾಖೆಯು, ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನಿಯಮಿತವನ್ನು ಆಯವ್ಯಯ ದಾಖಲೆಗಳಲ್ಲಿ ಆಯವ್ಯಯದ ಹೊರಗಿನ ಘಟಕವೆಂದು ತೋರಿಸುವುದಾಗಿ ಹೇಳಿದ್ದರೂ ಹಾಗೆ ಮಾಡಲಿಲ್ಲ ಮತ್ತು ಕೆ.ಪಿ.ಟಿ.ಸಿ.ಎಲ್‌ಗೆ ₹2.09 ಕೋಟಿಗಳ ಮೊತ್ತವನ್ನು ವಿದ್ಯುತ್ ಹಣಕಾಸು ನಿಗಮ ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮಗಳಿಗೆ ನೀಡಬೇಕಿದ್ದ ಋಣ ಸೇವೆ ಜವಾಬ್ದಾರಿಯನ್ನು ತೀರಿಸಲು ನೀಡಿದ್ದನ್ನು ರಾಜಸ್ವ ಲೆಕ್ಕಗಳಡಿ ಗ್ರಹಿಸಿರಲಿಲ್ಲ.

• ಆಹಾರ

ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ಆಹಾರ ಧಾನ್ಯಗಳ ವ್ಯತ್ಯಾಸದ ದರಗಳನ್ನು ಭರಿಸುವುದಕ್ಕಾಗಿ ನೀಡಲಾಗುವ ಆಹಾರ ಸಹಾಯಧನವು 2013-14ರಲ್ಲಿನ ₹3,046 ಕೋಟಿಗಳಿಂದ 2014-15ರಲ್ಲಿ ₹2,533 ಕೋಟಿಗಳಿಗೆ ಇಳಿದಿದೆ.

• ಸಹಕಾರ

ಸಹಕಾರ ವಲಯದಲ್ಲಿನ ಸಹಾಯಧನವು ಪ್ರಧಾನವಾಗಿ ರೈತರಿಗೆ ನೀಡಲಾಗಿದ್ದ ಕಾಲಮೀರಿದ ಸಾಲಗಳನ್ನು (ಅಸಲು ಹಾಗೂ ಬಡ್ಡಿ) ಮನ್ನಾ ಮಾಡಿದ್ದನ್ನು ಪ್ರತಿನಿಧಿಸುತ್ತದೆ. ಆ ರೀತಿ ಮನ್ನಾ ಮಾಡಲಾದ ಸಾಲಗಳು ಮತ್ತು ಬಡ್ಡಿಯು ಒಟ್ಟು ₹5,557 ಕೋಟಿಗಳು, 2009-10 (₹124 ಕೋಟಿ), 2010-11 (₹335 ಕೋಟಿ),

2011-12 (₹447 ಕೋಟಿ), 2012-13 (₹1,323 ಕೋಟಿ) 2013-14 (₹2,704 ಕೋಟಿ) ಮತ್ತು 2014-15 (₹624 ಕೋಟಿ).

ವೈದ್ಯನಾಥನ್ ಸಮಿತಿ ವರದಿಯಂತೆ (ಮಾರ್ಚ್ 2008) ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪುನರುಚ್ಚರಿಸಿರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಸಾಲ ವ್ಯವಸ್ಥೆಯು ಕ್ಷೀಣಿಸುವುದನ್ನು ತಡೆಗಟ್ಟಲು ಸಾಲ ವಸೂಲಾತಿಯನ್ನು ಮತ್ತು ಬಡ್ಡಿಪಾವತಿಯನ್ನು ಮನ್ನಾ ಮಾಡುವ ಪದ್ಧತಿಯನ್ನು ನಿಲ್ಲಿಸಬೇಕಾಗಿದೆ.

• ಸಾರಿಗೆ

2013-14ರಲ್ಲಿ ₹691 ಕೋಟಿಗಳಿದ್ದ ಸಾರಿಗೆ ಸಹಾಯಧನವು 2014-15ರಲ್ಲಿ ₹651 ಕೋಟಿಗೆ ಇಳಿದಿದೆ. ಈ ಸಹಾಯಧನವು ವಿದ್ಯಾರ್ಥಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿಕಲಚೇತನರಿಗೆ ಮುಂತಾದವರಿಗೆ ನೀಡಿದ ಪ್ರಯಾಣದ ರಿಯಾಯಿತಿಗೆ ಸಂಬಂಧಿಸಿದೆ. ಇದು ಸಾರಿಗೆ ನಿಗಮಗಳ ಮೋಟಾರು ವಾಹನ ತೆರಿಗೆ ಬಾಕಿ, ವಿದ್ಯಾರ್ಥಿಗಳಿಗೆ ನೀಡಿದ ರಿಯಾಯಿತಿ ದರದ ಪಾಸುಗಳು ಮತ್ತು ಮಾಜಿ ಶಾಸಕರಿಗೆ ವಿತರಿಸಿದ ಉಚಿತ ಬಸ್‌ಪಾಸುಗಳನ್ನು ಸಹಾಯಧನವನ್ನಾಗಿ ತೋರಿಸಿದ ₹77.15 ಕೋಟಿಗಳ ಪುಸ್ತಕ ಹೊಂದಾಣಿಕೆಯನ್ನು ಒಳಗೊಂಡಿತ್ತು.

ಪರೋಕ್ಷ ಸಹಾಯಧನಗಳು

ಪರೋಕ್ಷ ಸಹಾಯಧನಗಳು, ಇನ್ನಿತರವುಗಳ ಜೊತೆಗೆ ಸರ್ಕಾರವು ಸಾಮಾಜಿಕ ಹಾಗೂ ಆರ್ಥಿಕ ಸರಕುಗಳ/ಸೇವೆಗಳ, ಅನುವುಗಳಲ್ಲಿ ಅದು ಭರಿಸುವ ವೆಚ್ಚಗಳನ್ನು ವಾಪಸ್ಸು ಪಡೆಯಲು ಸಾಧ್ಯವಾಗದಿದ್ದಲ್ಲಿ ಉದ್ಭವಿಸುತ್ತವೆ, ಇವು ಪ್ರಮುಖವಾಗಿ ಖಾಸಗಿ ಸರಕುಗಳ/ಸೇವೆಗಳ ಸ್ವಭಾವದ್ದಾಗಿದ್ದು, ಕೆಲವೊಮ್ಮೆ ವಿಸ್ತರಿಸಿದ ಸೌಲಭ್ಯಗಳಾಗಬಹುದು. ಇದು ಪರೋಕ್ಷವಾಗಿರಬಹುದು, ವಸ್ತು ರೂಪದಲ್ಲಿರಬಹುದು ಅಥವಾ ತೆರಿಗೆ ರಿಯಾಯಿತಿಯ ರೂಪದಲ್ಲಿರಬಹುದು. 2014-15ರಲ್ಲಿ ನೀಡಲಾದ ಕೆಲವು ಪರೋಕ್ಷ ಸಹಾಯಧನಗಳ ವಿವರಗಳನ್ನು ಅನುಬಂಧ 1.8ರಲ್ಲಿ ವಿವರಿಸಲಾಗಿದೆ.

2010-11ರಲ್ಲಿ ₹1,048 ಕೋಟಿಗಳಷ್ಟಿದ್ದ ಪರೋಕ್ಷ ಸಹಾಯಧನವು 2014-15ರಲ್ಲಿ ₹2,973 ಕೋಟಿಗಳಿಗೆ ಏರಿತು. ಇದು ಪ್ರಮುಖವಾಗಿ ಬೀಜ ಸರಬರಾಜಿಗೆ ನೀಡಿದ ಆರ್ಥಿಕ ಸಹಾಯ, ನೇಕಾರರ ಪ್ಯಾಕೇಜ್, ಆಶ್ರಯ ಯೋಜನೆ, ಕಿರು/ಹನಿ ನೀರಾವರಿ, ಕನಿಷ್ಠದರ ಯೋಜನೆ, ದುರ್ಬಲ ವರ್ಗದವರಿಗೆ ವಸತಿ, ಭೂಹೀನರಿಗೆ ಮನೆ ನಿವೇಶನಗಳು ಮುಂತಾದವುಗಳಿಗೆ ನೀಡಿದ ಆರ್ಥಿಕ ಸಹಾಯವನ್ನು ಒಳಗೊಂಡಿದೆ.

1.6.4 ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಹಣಕಾಸು ಸಹಾಯ

2014-15ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಇನ್ನಿತರವುಗಳಿಗೆ ಅನುದಾನಗಳ ರೂಪದಲ್ಲಿ ಒದಗಿಸಲಾದ ಸಹಾಯದ ಪರಿಮಾಣವನ್ನು, ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ಕೋಷ್ಟಕ 1.21ರಲ್ಲಿ ನೀಡಲಾಗಿದೆ.

ಕೋಷ್ಟಕ 1.21: ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ಹಣಕಾಸಿನ ಸಹಾಯ

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ಪಂಚಾಯತ್ ರಾಜ್ ಸಂಸ್ಥೆಗಳು	12,554.65	15,211.83	18,532.58	20,512.71	24,991.27
ನಗರ ಸ್ಥಳೀಯ ಸಂಸ್ಥೆಗಳು*	2,978.49	4,343.96	4,018.42	5,020.43	6,011.45
ಶೈಕ್ಷಣಿಕ ಸಂಸ್ಥೆಗಳು (ಏಶ್ವವಿದ್ಯಾನಿಲಯಗಳೂ ಸೇರಿದಂತೆ)	501.69	630.47	738.69	961.62	1,145.04
ಸಹಕಾರಿ ಸಂಘಗಳು ಹಾಗೂ ಸಹಕಾರಿ ಸಂಸ್ಥೆಗಳು	304.43	357.79	47.04	849.85	818.09
ಇತರ ಸಂಸ್ಥೆಗಳು ಹಾಗೂ ಮಂಡಳಿಗಳು (ಶಾಸನಬದ್ಧ ಮಂಡಳಿಗಳೂ ಸೇರಿ)	2,704.11	3,486.31	3,850.11	5,267.90	5,782.63
ರಾಜಸ್ವ ವೆಚ್ಚಕ್ಕೆ ಹೋಲಿಸಿದಲ್ಲಿ ಶೇಕಡಾವಾರು ಸಹಾಯ	35	37	36	37	37
ಒಟ್ಟು	19,043.37	24,030.36	27,186.84	32,612.51	38,748.48

ಆಕರ: ಹಣಕಾಸು ಲೆಕ್ಕಗಳು.

* ನಗರ ಸ್ಥಳೀಯ ಸಂಸ್ಥೆಗಳಿಗೆ ತೋರಿಸಿರುವ ಅಂಕಿಗಳು ಹಿಂದಿನ ವರದಿಗಳಲ್ಲಿ ತೋರಿಸಿರುವ ಅಂಕಿಗಳಿಗಿಂತ ಒಳತೀರ್ಪಿಕೆ '200-ಇತರ ಪರಿಹಾರಗಳು ಮತ್ತು ಪಂಚಿಗಳಿ' ಇದರಡಿ ವಹಿಸುವಿಕೆಗಳನ್ನು ಸೇರಿಸಿದ್ದರಿಂದ ಭಿನ್ನವಾಗಿದೆ.

ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಮಾಡಲಾದ ಸಹಾಯವು 2010-11ರಲ್ಲಿದ್ದ ₹12,555 ಕೋಟಿಯಿಂದ 2014-15ರಲ್ಲಿ ₹24,991 ಕೋಟಿಗೆ ಏರಿಕೆಯಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಲಾದ ಸಹಾಯವು 2010-11ರಲ್ಲಿನ ₹2,978 ಕೋಟಿಯಿಂದ 2014-15ರಲ್ಲಿ ₹6,011 ಕೋಟಿಗೆ ಏರಿಕೆಯಾಗಿದೆ.

2014-15ರಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಮಾಡಲಾದ ಒಟ್ಟು ಹಂಚಿಕೆಯ ಮೊತ್ತ ₹24,991 ಕೋಟಿಯ ಪೈಕಿ, ₹11,051 ಕೋಟಿ (ಶೇಕಡ 44) ಮೊತ್ತವು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾದ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಗಳಾದ ಶಿಕ್ಷಣ, ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇತ್ಯಾದಿ ಇಲಾಖೆಗಳ ಸಂಬಳಕ್ಕೆ ಸಂಬಂಧಿಸಿದೆ. ಇದು XIIIನೇ ಹಣಕಾಸು ಆಯೋಗವು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ ₹976.48 ಕೋಟಿಯಲ್ಲಿ ರಾಜ್ಯ ಸರ್ಕಾರವು ನಂತರ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ ಅನುದಾನ 2015-16 ರಲ್ಲಿ ₹223.44 ಕೋಟಿಗಳು ಒಳಗೊಂಡಿದೆ. ಕೇಂದ್ರದಿಂದ ಅನುದಾನಗಳು 2014-15ರಲ್ಲಿ ವಿಳಂಬವಾಗಿ ಸ್ವೀಕೃತವಾದ್ದರಿಂದ ಆಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನಗಳು ಕ್ರಮವಾಗಿ ₹991 ಕೋಟಿಗಳಷ್ಟು ಏರಿದೆ ಮತ್ತು ₹32 ಕೋಟಿಗಳಷ್ಟು ಇಳಿದಿದೆ. ಇದು ಶಿಕ್ಷಣ ಸಂಸ್ಥೆಗಳಿಗೆ ₹183 ಕೋಟಿಯಷ್ಟು ಮತ್ತು ಇತರ ಸಂಸ್ಥೆಗಳಿಗೆ ₹515 ಕೋಟಿಯಷ್ಟು ಹೆಚ್ಚಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಸಹಾಯವು ಬಂಡವಾಳ ಆಸ್ತಿಗಳನ್ನು ಸೃಷ್ಟಿಸುವುದಕ್ಕಾದ ₹2,869 ಕೋಟಿ ಮೊತ್ತವನ್ನು ಒಳಗೊಂಡಿದೆ. ಆದರೆ ಬಿಡುಗಡೆಯಾದ ಅನುದಾನಗಳಿಂದ ಸೃಷ್ಟಿಸಲಾದ ಆಸ್ತಿಗಳ ಸ್ವರೂಪ/ವಿವರಗಳು ಲಭ್ಯವಿರುವುದಿಲ್ಲ. ಇದರಲ್ಲಿ XIIIನೇ ಹಣಕಾಸು ಆಯೋಗವು ರಾಜ್ಯಕ್ಕೆ ಬಿಡುಗಡೆ ಮಾಡಿದ (₹560 ಕೋಟಿ) ಮೊತ್ತವು ಸೇರಿದ್ದು, ನಂತರ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಬಿಡುಗಡೆ ಮೊತ್ತ ₹83 ಕೋಟಿಯಿದ್ದು, ಉಳಿದ ಹಣವು 2015-16ರಲ್ಲಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದು ಇದು ಆಯೋಗದಿಂದ ಆರ್ಥಿಕವರ್ಷದ ಕೊನೆಯ ದಿನ ಸ್ವೀಕೃತವಾದುದರಿಂದ ಆಗಿದೆ ಎಂದು ಹೇಳಿದೆ.

ಇತರ ಸಂಸ್ಥೆಗಳಿಗೆ ಮಾಡಲಾದ ಸಹಾಯವು (₹5,783 ಕೋಟಿ) ಇನ್ನಿತರವುಗಳ ಜೊತೆಗೆ ಅಭಿವೃದ್ಧಿ ಪ್ರಾಧಿಕಾರಗಳಿಗೆ (₹510 ಕೋಟಿ), ಸರ್ಕಾರೇತರ ಸಂಸ್ಥೆಗಳಿಗೆ (₹1,703 ಕೋಟಿ) ಹಾಗೂ ಇತರರಿಗೆ (₹3,545 ಕೋಟಿ) ಮತ್ತು ಸಾರ್ವಜನಿಕ ವಲಯ ಉದ್ಯಮಗಳಿಗೆ (₹25 ಕೋಟಿ) ನೀಡಿದ ಸಹಾಯವನ್ನು ಒಳಗೊಂಡಿದೆ.

1.7 ವೆಚ್ಚದ ಗುಣಮಟ್ಟ

ರಾಜ್ಯದಲ್ಲಿನ ಉತ್ತಮ ಸಾಮಾಜಿಕ ಮತ್ತು ಭೌತಿಕ ಮೂಲಭೂತ ಸೌಕರ್ಯಗಳ ಲಭ್ಯತೆಯು ಸಾಮಾನ್ಯವಾಗಿ ಅದರ ವೆಚ್ಚದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ವೆಚ್ಚದ ಗುಣಮಟ್ಟದಲ್ಲಿನ ಸುಧಾರಣೆಯು ಮೂಲತಃ ವೆಚ್ಚದ ಪರ್ಯಾಪ್ತತೆ (ಅಂದರೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಸಾಕಾಗುವಷ್ಟು ಅನುವುಗಳು), ವೆಚ್ಚದ ದಕ್ಷತೆ ಹಾಗೂ ವೆಚ್ಚದ ಪರಿಣಾಮಕಾರಿತ್ವ ಎಂಬ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.

1.7.1 ಸಾರ್ವಜನಿಕ ವೆಚ್ಚದ ಪರ್ಯಾಪ್ತತೆ

ರಾಜ್ಯ ಸರ್ಕಾರಕ್ಕೆ ವಹಿಸಲಾದ ಸಾಮಾಜಿಕ ವಲಯ ಹಾಗೂ ಆರ್ಥಿಕ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ವೆಚ್ಚ ಜವಾಬ್ದಾರಿಗಳು ಬಹುಪಾಲು ರಾಜ್ಯದ ವಿಷಯಗಳಾಗಿವೆ. ಮಾನವ ಅಭಿವೃದ್ಧಿ ಮಟ್ಟಗಳನ್ನು ಹೆಚ್ಚಿಸಲು ರಾಜ್ಯಗಳು ಪ್ರಮುಖ ಸಾಮಾಜಿಕ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯ ಮುಂತಾದವುಗಳ ಮೇಲಿನ ವೆಚ್ಚವನ್ನು ಉನ್ನತ ಮಟ್ಟಕ್ಕೆ ತರಬೇಕಾಗುತ್ತದೆ. ನಿರ್ದಿಷ್ಟ ವೆಚ್ಚ ಶೀರ್ಷಿಕೆಗೆ ನೀಡಿದ ಆದ್ಯತೆಯು ಸಾಮಾನ್ಯ ವರ್ಗದ ರಾಜ್ಯಗಳ ಆ ವರ್ಷದ ಸರಾಸರಿಗಿಂತಲೂ ಕಡಿಮೆಯಿದ್ದರೆ, ಕಡಿಮೆ ವಿತ್ತ ಆದ್ಯತೆಯನ್ನು (ಒಟ್ಟು ವೆಚ್ಚಕ್ಕೆ-ವೆಚ್ಚವರ್ಗದ ಅನುಪಾತ) ಆ ವಿಭಾಗಕ್ಕೆ ಅನ್ವಯಿಸಲಾಗುತ್ತದೆ.

ಕೋಷ್ಟಕ 1.22 ರಾಜ್ಯದ ವೆಚ್ಚ ವರ್ಗಗಳಿಗೆ ನೀಡಿದ ವಿತ್ತೀಯ ಆದ್ಯತೆಯನ್ನು ಅಭಿವೃದ್ಧಿ ವೆಚ್ಚ, ಸಾಮಾಜಿಕ ವೆಚ್ಚ ಮತ್ತು ಬಂಡವಾಳ ವೆಚ್ಚಗಳಿಗೆ ಸಂಬಂಧಿಸಿದಂತೆ, ಸಾಮಾನ್ಯ ವರ್ಗದ ರಾಜ್ಯಗಳಿಗೆ ಹೋಲಿಸಿದಂತೆ 2011-12 ಹಾಗೂ ಪ್ರಸಕ್ತ ವರ್ಷ 2014-15ರ ವಿವರಗಳನ್ನು ನೀಡುತ್ತದೆ.

ಕೋಷ್ಟಕ 1.22: 2011-12 ಮತ್ತು 2014-15ರಲ್ಲಿ ರಾಜ್ಯದ ವಿತ್ತೀಯ ಆದ್ಯತೆ

(ಕೋಟಿ ರೂಪಾಯಿಗಳಲ್ಲಿ)

ರಾಜ್ಯದ ವಿತ್ತೀಯ ಆದ್ಯತೆ	ಒವೆ/ ರಾಜ್ಯಗಳು	ಅವೆ#/ ಒವೆ	ಸಾವವೆ/ ಒವೆ	ಬಂವೆ/ ಒವೆ	ಶಿಕ್ಷಣ/ ಒವೆ	ಆರೋಗ್ಯ/ ಒವೆ
2011-12ರ *ಸಾಮಾನ್ಯ ವರ್ಗ ರಾಜ್ಯಗಳ ಸರಾಸರಿ (ಅನುಪಾತ)	15.98	65.39	36.63	13.23	17.10	4.68
2011-12ರ ಕರ್ನಾಟಕ ರಾಜ್ಯದ ಸರಾಸರಿ (ಅನುಪಾತ)	18.11	73.91	35.68	21.01	15.24	4.02
2014-15ರ *ಸಾಮಾನ್ಯವರ್ಗ ರಾಜ್ಯಗಳ ಸರಾಸರಿ (ಅನುಪಾತ)	16.49	69.12	36.50	14.01	16.23	5.04
2014-15ರ ಕರ್ನಾಟಕ ರಾಜ್ಯದ ಸರಾಸರಿ (ಅನುಪಾತ)	18.10	71.80	35.47	16.31	14.85	4.72

ಒವೆ: ಒಟ್ಟು ವೆಚ್ಚ, ಅವೆ: ಅಭಿವೃದ್ಧಿ ವೆಚ್ಚ, ಸಾವವೆ: ಸಾಮಾಜಿಕ ವಲಯ ವೆಚ್ಚ, ಬಂವೆ: ಬಂಡವಾಳ ವೆಚ್ಚ
 # ಅಭಿವೃದ್ಧಿ ವೆಚ್ಚವು ಅಭಿವೃದ್ಧಿ ರಾಜಸ್ವ ವೆಚ್ಚವನ್ನು, ಅಭಿವೃದ್ಧಿ ಬಂಡವಾಳ ವೆಚ್ಚವನ್ನು ಹಾಗೂ ವಿತರಿಸಲಾದ ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಿದೆ.
 ಆಕರ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಜ್ಯಗಳು) ಮಾಹಿತಿಯನ್ನು ರಾಜ್ಯದ ಆರ್ಥಿಕ ಮತ್ತು ಸಂಖ್ಯಾಶಾಸ್ತ್ರದ ನಿರ್ದೇಶನಾಲಯದಿಂದ ಸಂಗ್ರಹಿಸಲಾಯಿತು.
 *ಅನುಬಂಧ 1.1ರ ಟಿಪ್ಪಣಿಯನ್ನು ಗಮನಿಸಿ.

ತುಲನಾತ್ಮಕ ವಿಶ್ಲೇಷಣೆಯು ಈ ಕೆಳಗಿನವುಗಳನ್ನು ತೋರಿಸಿಕೊಟ್ಟಿತು:

- ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಮತ್ತು ಒಟ್ಟಾರೆ ವೆಚ್ಚಕ್ಕೆ ರಾಜ್ಯದ ವೆಚ್ಚದ ಅನುಪಾತವು 2011-12ಕ್ಕೆ ಹೋಲಿಸಿದರೆ 2014-15ರಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
- ಅಭಿವೃದ್ಧಿ ವೆಚ್ಚವು ರಾಜ್ಯದ ಒಟ್ಟಾರೆ ವೆಚ್ಚಕ್ಕೆ ಅನುಪಾತವಾಗಿ ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿಗಿಂತ ಅಧಿಕವಾಗಿದ್ದಿತು. ಅಭಿವೃದ್ಧಿ ವೆಚ್ಚವು ಆರ್ಥಿಕ ಮತ್ತು ಸಾಮಾಜಿಕ ಸೇವಾ ವಲಯಗಳೆರಡರ ವೆಚ್ಚವನ್ನು ಒಳಗೊಂಡಿದೆ. ಸಾಮಾಜಿಕ ವಲಯ ವೆಚ್ಚವು ರಾಜ್ಯದಲ್ಲಿನ ಒಟ್ಟಾರೆ ವೆಚ್ಚಕ್ಕೆ ಒಂದು ಅನುಪಾತವಾಗಿ 2011-12 ಮತ್ತು 2014-15ರಲ್ಲಿ ಸಾಮಾನ್ಯ ವರ್ಗದ ರಾಜ್ಯಗಳಿಗಿಂತ ಕಡಿಮೆಯಾಗಿತ್ತು. ಕೋಷ್ಟಕ 1.22ರಿಂದ ಗಮನಿಸಿದಂತೆ, ಶಿಕ್ಷಣ ಮತ್ತು ಆರೋಗ್ಯ ವಲಯಗಳೆರಡರ ಅಡಿಯಲ್ಲಿನ ಅನುಪಾತವು 2011-12 ಮತ್ತು 2014-15ರಲ್ಲಿ ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿಗಿಂತ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದುದರಿಂದ, ಈ ಎರಡೂ ವಲಯಕ್ಕೂ ಸಾಕಾದಷ್ಟು ಆದ್ಯತೆಯನ್ನು ನೀಡುವ ಅಗತ್ಯವಿದೆ.
- ಒಟ್ಟಾರೆ ವೆಚ್ಚಕ್ಕೆ ಹೋಲಿಸಿದಲ್ಲಿ ಬಂಡವಾಳ ವೆಚ್ಚದ ಅನುಪಾತವು ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿ ಅನುಪಾತಕ್ಕಿಂತ ಅಧಿಕವಾಗಿದ್ದು 2011-12 ಹಾಗೂ 2014-15ರಲ್ಲಿ ರಾಜ್ಯವು ಬಂಡವಾಳ ವೆಚ್ಚಕ್ಕೆ ಆದ್ಯತೆಯನ್ನು ನೀಡಿದ್ದಿತು.

1.7.2 ವೆಚ್ಚದ ದಕ್ಷತೆ

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅಭಿವೃದ್ಧಿ ಶೀರ್ಷಿಕೆಯ ಮೇಲೆ ಸಾರ್ವಜನಿಕ ವೆಚ್ಚದ ಪ್ರಾಮುಖ್ಯತೆಯ ದೃಷ್ಟಿಯಲ್ಲಿ ರಾಜ್ಯ ಸರ್ಕಾರವು ಸೂಕ್ತ ವೆಚ್ಚ ಪುನರ್ವ್ಯವಸ್ಥೆಯ ಕ್ರಮಗಳನ್ನು ತೆಗೆದುಕೊಂಡು ಅಭಿವೃದ್ಧಿ ವೆಚ್ಚಗಳಿಗೆ⁶ ಒತ್ತುಕೊಡಬೇಕಾಗಿದೆ. ಒಟ್ಟು ವೆಚ್ಚಕ್ಕೆ ಈ ಭಾಗಗಳ ಅನುಪಾತವು ಹೆಚ್ಚಾಗಿದ್ದಷ್ಟೂ, ವೆಚ್ಚದ ಗುಣಮಟ್ಟವು ಉತ್ತಮವಾಗಿರುತ್ತದೆ. ಕೋಷ್ಟಕ 1.23ರಲ್ಲಿ ಹಿಂದಿನ ವರ್ಷಗಳಿಗೆ

⁶ ವೆಚ್ಚ ಮೂಲ ಮಾಹಿತಿಯ ವಿಶ್ಲೇಷಣೆಯನ್ನು ಅಭಿವೃದ್ಧಿಯ ಹಾಗೂ ಅಭಿವೃದ್ಧಿಯಿಲ್ಲದ ವೆಚ್ಚ ಎಂಬುದಾಗಿ ವಿಭಜಿಸಲಾಗಿದೆ. ರಾಜಸ್ವ ಲೆಕ್ಕಗಳು, ಬಂಡವಾಳ ವೆಚ್ಚ ಹಾಗೂ ಸಾಲಗಳು ಮತ್ತು ಮುಂಗಡಗಳು ಇವುಗಳಿಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಸಾಮಾನ್ಯ ಸೇವೆಗಳ ಅಡಿಯಲ್ಲಿ ವರ್ಗೀಕರಿಸಲಾಗುವುದು. ವಿಸ್ತೃತವಾಗಿ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳು ಅಭಿವೃದ್ಧಿಯ ವೆಚ್ಚಗಳ ಭಾಗಗಳಾಗಿರುತ್ತವೆಯಾದಲ್ಲಿ, ಸಾಮಾನ್ಯ ಸೇವೆಗಳನ್ನು ಅಭಿವೃದ್ಧಿಯಿಲ್ಲದ ವೆಚ್ಚ ಎಂಬುದಾಗಿ ಪರಿಗಣಿಸಲಾಗುವುದು

ಹೋಲಿಸಿದಂತೆ 2014-15ರ ಸಾಲಿನ ಒಟ್ಟು ವೆಚ್ಚಕ್ಕೆ ಪ್ರತಿಯಾಗಿ ಅಭಿವೃದ್ಧಿ ವೆಚ್ಚದ ಪ್ರವೃತ್ತಿಯನ್ನು ತೋರಿಸುತ್ತದೆ.

ಕೋಷ್ಟಕ 1.23: ಅಭಿವೃದ್ಧಿ ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ಅಭಿವೃದ್ಧಿ ವೆಚ್ಚ	51,626	60,930	68,067	76,328	88,904
ಒಟ್ಟು ವೆಚ್ಚಕ್ಕೆ ಹೋಲಿಸಿದಲ್ಲಿ ಶೇಕಡಾವಾರು	75	74	73	71	72
ಅಭಿವೃದ್ಧಿ ವೆಚ್ಚದ ಅಂಗಗಳು					
ರಾಜಸ್ವ	37,000 (72)	44,326 (73)	52,094 (76)	59,215 (77)	69,337 (78)
ಬಂಡವಾಳ	12,890 (25)	14,880 (24)	14,889 (22)	16,446 (22)	19,004 (21)
ಸಾಲ ಮತ್ತು ಮುಂಗಡ	1,738 (3)	1,724 (3)	1,084 (2)	667 (1)	563 (1)

ಅಕರ: ಹಣಕಾಸು ಲೆಕ್ಕಗಳು. ಆವರಣದಲ್ಲಿರುವ ಅಂಕಗಳು ಒಟ್ಟು ವೆಚ್ಚದ ಶೇಕಡಾವಾರನ್ನು ತೋರಿಸುತ್ತವೆ.

ಅಭಿವೃದ್ಧಿ ವೆಚ್ಚವು 2010-11ರಲ್ಲಿ ₹51,626 ಕೋಟಿ ಇದ್ದುದು 2014-15ರಲ್ಲಿ ₹88,904 ಕೋಟಿಗೆ ಏರಿತು. ಒಟ್ಟಾರೆ ವೆಚ್ಚಕ್ಕೆ ಶೇಕಡಾವಾರಿನಂತೆ, ಅದು 2010-11ರಲ್ಲಿನ 75 ರಿಂದ 2013-14ರಲ್ಲಿ 71ಕ್ಕೆ ಇಳಿಕೆಯಾಗಿ ತದನಂತರ ಪ್ರಸಕ್ತ ವರ್ಷದಲ್ಲಿ ಶೇಕಡ 72ಕ್ಕೆ ಏರಿಕೆಯಾಯಿತು. 2010-15ರ ಅವಧಿಯಲ್ಲಿ ಸರಾಸರಿಯಾಗಿ ಅಭಿವೃದ್ಧಿ ವೆಚ್ಚದ ಶೇಕಡ 75ರಷ್ಟು ರಾಜಸ್ವ ಲೆಕ್ಕದಡಿಯಿದ್ದರೆ ಉಳಿದ ಭಾಗ ಸಾಲ ಮತ್ತು ಮುಂಗಡಗಳೂ ಸೇರಿದಂತೆ ಬಂಡವಾಳ ವೆಚ್ಚದಡಿ ಉಂಟಾಗಿದೆ.

2014-15ರಲ್ಲಿ ಸಂಬಳ ವೆಚ್ಚ (₹14,561 ಕೋಟಿ) ಮತ್ತು ಸಹಾಯಧನ ವೆಚ್ಚ (₹11,115 ಕೋಟಿ)ಗಳು ಅಭಿವೃದ್ಧಿ ರಾಜಸ್ವ ವೆಚ್ಚದ ಎರಡು ಪ್ರಮುಖ ಅಂಶಗಳಾಗಿದ್ದವು.

ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ

ಸಾಮಾಜಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚವು 2013-14ರಲ್ಲಿದ್ದ ₹3,481 ಕೋಟಿಗಳಿಂದ 2014-15ರಲ್ಲಿ ₹4,551 ಕೋಟಿಗಳಿಗೆ ಏರಿಕೆಯಾಗಿದ್ದು, ಬಂಡವಾಳ ವೆಚ್ಚ ಮತ್ತು ಒಟ್ಟು ವೆಚ್ಚಗಳ ಅನುಪಾತವು 2013-14ರಲ್ಲಿ ಶೇಕಡ 3.25 ರಷ್ಟಿದ್ದು 2014-15ರಲ್ಲಿ ಶೇಕಡ 3.68ಕ್ಕೆ ಏರಿತು.

ಒಟ್ಟು ರಾಜಸ್ವ ವೆಚ್ಚದಲ್ಲಿ ಸಂಬಳದ ಮೇಲಿನ ವೆಚ್ಚದ (ಸಾಮಾಜಿಕ ಸೇವೆಗಳಡಿ) ಪಾಲು 2014-15 ರಲ್ಲಿ ಶೇಕಡ 12 ರಲ್ಲಿಯೇ ಉಳಿದಿದೆ.

ಆರ್ಥಿಕ ಸೇವೆಗಳ ಮೇಲಿನ ವೆಚ್ಚ

ಆರ್ಥಿಕ ವಿಭಾಗದಲ್ಲಿನ ಬಂಡವಾಳ ವೆಚ್ಚವು 2013-14ರಲ್ಲಿದ್ದ ₹13,632 ಕೋಟಿಗಳಿಂದ 2014-15ರಲ್ಲಿ ₹15,016 ಕೋಟಿಗಳಿಗೆ ಏರಿಕೆಯಾಗಿದೆ.

ರಾಜ್ಯ ಸರ್ಕಾರವು ಆರ್ಥಿಕ ಸೇವೆಗಳಲ್ಲಿ ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ, ಸಾರಿಗೆ ಮತ್ತು ಕೈಗಾರಿಕೆ ಮತ್ತು ಖನಿಜಗಳನ್ನು ಆದ್ಯತೆಯ ವಿಭಾಗಗಳಾಗಿ ಗುರುತಿಸಿದೆ. 2014-15ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಂಡವಾಳ ವೆಚ್ಚವು ಕ್ರಮವಾಗಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ, ವಿಶೇಷ ಪ್ರದೇಶ ಕಾರ್ಯಕ್ರಮಗಳು, ಕೈಗಾರಿಕೆ ಮತ್ತು ಖನಿಜಗಳು ಮತ್ತು ಕೃಷಿಯಡಿ ₹1,395 ಕೋಟಿ, ₹188 ಕೋಟಿ, ₹63 ಕೋಟಿ ಮತ್ತು ₹5 ಕೋಟಿಗಳಷ್ಟು ಹೆಚ್ಚಾಗಿದ್ದು, ಇಂಧನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆಯಡಿ ಕ್ರಮವಾಗಿ ₹53 ಕೋಟಿ, ₹44 ಕೋಟಿಯಷ್ಟು ಮತ್ತು ₹152 ಕೋಟಿಗಳಷ್ಟು ಕಡಿಮೆಯಾಗಿದೆ.

ಒಟ್ಟು ರಾಜಸ್ವ ವೆಚ್ಚದಲ್ಲಿ ಸಂಬಳ ವೆಚ್ಚದ ಪಾಲು (ಆರ್ಥಿಕ ಸೇವೆಗಳಡಿ) 2014-15ರಲ್ಲಿ ಶೇಕಡ ಎರಡರಷ್ಟಿತ್ತು.

1.8 ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ಆರ್ಥಿಕ ವಿಶ್ಲೇಷಣೆ

ವಿತ್ತೀಯ ಜವಾಬ್ದಾರಿ ಕಾಯಿದೆ ನಂತರದ ನಿರ್ಬಂಧಗಳನ್ವಯ ರಾಜ್ಯ ಸರ್ಕಾರವು ತನ್ನ ವಿತ್ತ ಕೊರತೆಯನ್ನು (ಸಾಲಗಳನ್ನು) ಕನಿಷ್ಠ ಮಟ್ಟದಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ ತನ್ನ ಬಂಡವಾಳ ವೆಚ್ಚ/ಹೂಡಿಕೆಗಳ (ಸಾಲ ಮತ್ತು ಮುಂಗಡಗಳೂ ಸೇರಿ) ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರವು ಇದನ್ನು ಪರೋಕ್ಷ ಸಹಾಯಧನಗಳ ರೂಪದಲ್ಲಿ ತನ್ನ ಆಯವ್ಯಯದ ಮೂಲಕ ಭರಿಸುವ ಬದಲು ತನ್ನ ಹೂಡಿಕೆಗಳ ಮೇಲಿನ ಪ್ರತಿಫಲಗಳನ್ನು ಮತ್ತು ಕಡವಾಗಿ ಪಡೆದ ಮೊತ್ತಗಳ ಬೆಲೆಯನ್ನು ಗಳಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ತನ್ನ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕವನ್ನು ತುಂಬಲು ಯತ್ನಿಸಬೇಕಾಗಿದೆ. ಈ ವಿಭಾಗವು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ 2014-15ರಲ್ಲಿ ಸರ್ಕಾರವು ಮಾಡಿದ ಹೂಡಿಕೆಗಳ ಮತ್ತಿತರ ಬಂಡವಾಳ ವೆಚ್ಚಗಳ ಸ್ಥೂಲ ಆರ್ಥಿಕ ವಿಶ್ಲೇಷಣೆಯನ್ನು ನೀಡುತ್ತದೆ.

1.8.1 ಅಪೂರ್ಣ ಕಾಮಗಾರಿಗಳು

ದಾವೆ ಮುಂತಾದ ಕಾರಣಗಳೂ ಸೇರಿದಂತೆ ವಿವಿಧ ಕಾರಣಗಳಿಂದ ಅಪೂರ್ಣವಾಗಿ ಉಳಿದ ಕಾಮಗಾರಿಗಳಿಂದ ಅವುಗಳ ಮೇಲಿನ ವೆಚ್ಚವು ನಿರ್ಬಂಧಿತವಾಗಿ ವೆಚ್ಚದ ಗುಣಮಟ್ಟದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಮಾರ್ಚ್ 31, 2015ರಲ್ಲಿದ್ದಂತೆ, ಅಪೂರ್ಣ ಕಾಮಗಾರಿಗಳ ಇಲಾಖಾವಾರು ಮಾಹಿತಿಯನ್ನು ಕೋಷ್ಟಕ 1.24ರಲ್ಲಿ ನೀಡಲಾಗಿದೆ.

ಕೋಷ್ಟಕ 1.24: ಅಪೂರ್ಣ ಕಾಮಗಾರಿಗಳು

(ಕೋಟಿ ರೂಪಾಯಿಗಳಲ್ಲಿ)

ಇಲಾಖೆ	ಅಪೂರ್ಣ ಕಾಮಗಾರಿಗಳು*				ಮಾರ್ಚ್ 2015ರ ಅಂತ್ಯಕ್ಕೆ ಸಂಚಿತ ವೆಚ್ಚ
	ಸಂಖ್ಯೆ	ಆಯವ್ಯಯ ಅಂದಾಜು	ವೆಚ್ಚದ ಅಧಿವ್ಯಾಪನೆ		
			ಸಂಖ್ಯೆ	ಮೊತ್ತ	
ಲೋಕೋಪಯೋಗಿ ಕಾಮಗಾರಿಗಳು					
ಕಟ್ಟಡಗಳು	98	270.68	5	0.60	182.88
ರಸ್ತೆಗಳು ಮತ್ತು ಸೇತುವೆಗಳು	205	980.52	61	16.42	892.02
ನೀರಾವರಿ	59	105.27	3	2.33	69.28
ಒಟ್ಟು	362	1,356.47	69	19.35	1,144.18

ಆಕರ: ಹಣಕಾಸು ಲೆಕ್ಕಗಳು.

* 31 ಮಾರ್ಚ್ 2015ಕ್ಕೆ ಮುಂಚಿತವಾಗಿ ಪೂರ್ಣಗೊಳ್ಳಲು ಉದ್ದೇಶಿಸಿದ್ದ ಯೋಜನೆಗಳನ್ನು ಪರಿಗಣಿಸಲಾಗಿದೆ.

₹1,356.47 ಕೋಟಿಗಳ ಮೂಲ ಅಂದಾಜು ಮೊತ್ತದ 362 ಕಾಮಗಾರಿಗಳು ಮಾರ್ಚ್ 2015 ಅಥವಾ ಅದಕ್ಕಿಂತಲೂ ಮುಂಚಿತವಾಗಿ ಪೂರ್ಣಗೊಳ್ಳಬೇಕಾಗಿದ್ದು, 31 ಮಾರ್ಚ್ 2015ರಲ್ಲಿದ್ದಂತೆ ಇವುಗಳ ಮೇಲಿನ ಸಂಚಿತ ವೆಚ್ಚವು ₹1,144.18 ಕೋಟಿಗಳಷ್ಟಿದೆ. ಇದರಲ್ಲಿ 69 ಪ್ರಕರಣಗಳಲ್ಲಿ ಅಧಿವ್ಯಾಪನ ವೆಚ್ಚವು ₹19.35 ಕೋಟಿಗಳಷ್ಟಿತ್ತು. ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳು ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಆದ ವಿಳಂಬಕ್ಕೆ ಕಾರಣಗಳನ್ನು ನೀಡಿರುವುದಿಲ್ಲ.

ವೆಚ್ಚ ಸುಧಾರಣಾ ಸಮಿತಿಯು ತನ್ನ ವರದಿಯಲ್ಲಿ (2010), ₹10 ಕೋಟಿಗಳಿಗೆ ಮೀರಿದ ಮೂಲ ಸೌಕರ್ಯ ಕಾಮಗಾರಿಗಳು ವಿವರವಾದ ಸಾಮಾಜಿಕ ವೆಚ್ಚ-ಲಾಭ ವಿಶ್ಲೇಷಣೆಗೆ ಒಳಪಡಬೇಕೆಂದು, ಶಿಫಾರಸ್ಸು ಮಾಡಿತ್ತು. ಮುಂದುವರೆದು, ಸಕಾಲಿಕ ತಿದ್ದುಪಡಿಗಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯನಿರ್ಧಾರಣೆಗೆ ಒಳಪಡಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಎಲ್ಲಾ ಬೃಹತ್ ಕಾಮಗಾರಿಗಳಿಗೆ ಹಂತ ಹಂತವಾಗಿ ಹೂಡಿಕೆ ಮೌಲ್ಯ ನಿರ್ಧಾರಣಾ ಪದ್ಧತಿಯನ್ನು ಆರಂಭಿಸಲು ಕೂಡ ಅದು ಪ್ರಸ್ತಾವಿಸಿತ್ತು.

1.8.2 ಹೂಡಿಕೆಗಳು ಮತ್ತು ಪ್ರತಿಫಲಗಳು

ರಾಜ್ಯ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವಂತೆ ಕಂಪನಿ/ನಿಗಮ ಮುಂತಾದವುಗಳಲ್ಲಿನ ಸರ್ಕಾರದ ಷೇರು ಬಂಡವಾಳ ಹೂಡಿಕೆಯು ಲೆಕ್ಕಶೀರ್ಷಿಕೆ 4225-107 ಸಾಲ ಸಹಕಾರಿಗಳಲ್ಲಿನ ಹೂಡಿಕೆಗಳು, 4225-108 ಇತರ ಸಹಕಾರಿಗಳಲ್ಲಿನ ಹೂಡಿಕೆಗಳು, 4405-00-191 ಮೀನುಗಾರರ ಸಹಕಾರಿಗಳು ಮತ್ತು 4851-00-108-01 ವಿದ್ಯುತ್ ಚಾಲಿತ ಮಗ್ಗ ಸಹಕಾರಿ ಸಂಸ್ಥೆಗಳಿಗೆ ಷೇರು ಬಂಡವಾಳ ಸಹಾಯ ಮತ್ತು ವಿವಿಧ ಬಂಡವಾಳ ವೆಚ್ಚ ಶೀರ್ಷಿಕೆಗಳಡಿಯಲ್ಲಿನ ಒಳಶೀರ್ಷಿಕೆ 190 - ಸಾರ್ವಜನಿಕ ವಿಭಾಗ ಮತ್ತು ಇತರ ಉದ್ಯಮಗಳು ಮತ್ತು ವಿವಿಧ ಬಂಡವಾಳ ಶೀರ್ಷಿಕೆಯಡಿ 195 - ಸಹಕಾರಿಗಳಡಿಯ ಹೂಡಿಕೆಗಳ ವೆಚ್ಚವನ್ನು ಒಳಗೊಂಡಿದೆ.

ರೋಗಗ್ರಸ್ತ/ಕೆಲಸ ಮಾಡದ ಸಾರ್ವಜನಿಕ ವಲಯದ ಸಂಸ್ಥೆಗಳು/ಸರ್ಕಾರಿ ನಿರ್ವಹಣಾ ಸಂಸ್ಥೆಗಳು

ಮಾರ್ಚ್ 31 2015ರಲ್ಲಿದ್ದಂತೆ ಸರ್ಕಾರವು ₹61,727 ಕೋಟಿಗಳನ್ನು ಕೆಲಸ ಮಾಡದಿರುವ 17 ಸರ್ಕಾರಿ ಕಂಪನಿಗಳಲ್ಲಿನ ಹೂಡಿಕೆಯು ₹68 ಕೋಟಿಗಳೂ ಸೇರಿದಂತೆ 85 ಸರ್ಕಾರಿ ಕಂಪನಿಗಳು (₹57,455 ಕೋಟಿಗಳು), ಒಂಭತ್ತು ಶಾಸನಬದ್ಧ ನಿಗಮಗಳು (₹2,370 ಕೋಟಿಗಳು), 43 ಕೂಡು ಬಂಡವಾಳ ಕಂಪನಿಗಳು (₹1,562 ಕೋಟಿಗಳು) ಮತ್ತು ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (₹340 ಕೋಟಿಗಳು) ಹೂಡಿದೆ. ಈ ಹೂಡಿಕೆಗಳಿಂದ ಬಂದ ಪ್ರತಿಫಲವು ನಗಣ್ಯವಾಗಿದೆ (ಕೋಷ್ಟಕ 1.25).

ಕೋಷ್ಟಕ 1.25: ಹೂಡಿಕೆಗಳ ಮೇಲಿನ ಪ್ರತಿಫಲ

	2010-11	2011-12	2012-13	2013-14	2014-15
ವರ್ಷಾಂತ್ಯದಲ್ಲಿ ಹೂಡಿಕೆ (ಕೋಟಿ ರೂಪಾಯಿಗಳಲ್ಲಿ)	38,420.70	44,294.86	49,463.80	55,048.00	61,726.92
ಪ್ರತಿಫಲ (ಕೋಟಿ ರೂಪಾಯಿಗಳಲ್ಲಿ)	43.47	60.56	56.29	55.49	74.84
ಪ್ರತಿಫಲ (ಶೇಕಡ)	0.1	0.1	0.1	0.1	0.1
ಸರ್ಕಾರದ ಸಾಲದ ಮೇಲಿನ ಸರಾಸರಿ ಬಡ್ಡಿ (ಶೇಕಡ)	6.3	6.6	6.7	6.2	6.5
ಬಡ್ಡಿದರ ಮತ್ತು ಪ್ರತಿಫಲಗಳ ನಡುವಿನ ವ್ಯತ್ಯಾಸ (ಶೇಕಡ)	6.2	6.5	6.6	6.1	6.4

ಆಕರ: ಹಣಕಾಸು ಲೆಕ್ಕಗಳು.

ರಾಜ್ಯ ಸರ್ಕಾರವು ಈ ಹೂಡಿಕೆಗಳ ಮೇಲಿನ ಪ್ರತಿಫಲವು ನಗಣ್ಯವೆಂಬ ಸತ್ಯಾಂಶವನ್ನು ಒಪ್ಪಿಕೊಂಡಿದ್ದರೂ, ಅದು ದೀರ್ಘಕಾಲೀನ ಬೆಳವಣಿಗೆ ಮತ್ತು ಪ್ರತಿಫಲಾವಧಿಯಿರುವ ಸಾಮಾಜಿಕ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲವೆಂದೂ ಹೇಳಿತು. ಮುಂದುವರೆದು, ಸರ್ಕಾರವು ನಿರ್ದಿಷ್ಟ ಪ್ರತಿಫಲವನ್ನು ಖಚಿತಪಡಿಸಿಕೊಳ್ಳಲು ತನ್ನ ಶ್ರಮವನ್ನು ಮುಂದುವರಿಸಬೇಕೆಂದು ಹೇಳಿತು. ಆದರೆ, ಶಾಸಕಾಂಗದ ಮುಂದೆ ಮಂಡಿಸಲಾಗುವ ಮಧ್ಯಮಾವಧಿ ವಿತ್ತೀಯ ಯೋಜನೆಗಳು ಹೂಡಿಕೆಗಳ ಮೇಲೆ ಸೂಕ್ತ ಪ್ರತಿಫಲ ಪಡೆಯಲು ಯಾವುದೇ ಮಾರ್ಗಸೂಚಿಗಳನ್ನು ಹೊಂದಿರಲಿಲ್ಲ.

ಅಲ್ಲದೆ, ಮಾರ್ಚ್ 2015ರ ಅಂತ್ಯಕ್ಕೆ, ಐದು ಕಂಪನಿಗಳು⁷/ನಿಗಮಗಳಿಗೆ ಸಂಬಂಧಿಸಿದ ₹2,429.95 ಕೋಟಿಗಳ ಹೂಡಿಕೆಗಳು ಸಂಸ್ಥೆಗಳಿಂದ ವಾಸ್ತವವಾಗಿ ಬಳಕೆಯಾಗದೆ ಸಾರ್ವಜನಿಕ ಲೆಕ್ಕದಲ್ಲಿಯೇ ಉಳಿದಿದೆ. ಇದು ಸಾರ್ವಜನಿಕ ಲೆಕ್ಕದಲ್ಲಿ ನಿಧಿಗಳು ನಿರ್ಬಂಧಿತವಾಗಿ ಉಳಿಯುವಲ್ಲಿ ಮತ್ತು ಸಂಚಿತನಿಧಿಯಲ್ಲಿ ವೆಚ್ಚವನ್ನು ಅಧಿಕವಾಗಿ ತೋರಿಸಿ ಸಾಲಗಳನ್ನು ಪಡೆಯಲು ಸಮರ್ಥನೆ ನೀಡುವಂತಾಗುವಲ್ಲಿ ಪರಿಣಮಿಸಿದೆ. ಈ ಮೊತ್ತಗಳನ್ನು ಸಮರ್ಪಕವಾಗಿ ಬಳಸಲು ಶ್ರಮ ವಹಿಸಬೇಕಾಗಿದೆ ಮತ್ತು ಸಂಚಿತನಿಧಿಯಿಂದ ಮತ್ತು ಹಣದ ಬಿಡುಗಡೆಯ ಮೊದಲು ಕಂಪನಿಯಿಂದ ಬರುವ ಹಣದ ಬೇಡಿಕೆಗಳ ಪ್ರಸ್ತಾವನೆಯನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಪ್ರಾರಂಭಿಸಬೇಕಿದೆ.

⁷ ಕೃಷ್ಣ ಭಾಗ್ಯ ಜಲ ನಿಗಮ (₹1,145.43 ಕೋಟಿ), ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (₹223.15 ಕೋಟಿ), ಕರ್ನಾಟಕ ನೀರಾವರಿ ನಿಗಮ (₹1,006.80 ಕೋಟಿ), ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (₹47.44 ಕೋಟಿ), ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮಂಡಳಿ (₹7.13 ಕೋಟಿ).

ಕೆಲವು ಸಂಸ್ಥೆಗಳಿಂದ ಬಳಕೆಯಾಗದೇ ಉಳಿದಿರುವ ಅಗಾಧ ಮೊತ್ತಗಳ ಬಗ್ಗೆ ಆರ್ಥಿಕ ಇಲಾಖೆಯು, ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ ಅವರ ನೇತೃತ್ವದಡಿ ಆಯವ್ಯಯ ಹೊರಗಿನ ಸಾಲಗಳ ಮೇಲ್ವಿಚಾರಣಾ ಸಮಿತಿ (ಓಎಮ್‌ಸಿ)ಯೊಂದನ್ನು ರಚಿಸಲಾಗಿದೆ ಮತ್ತು ಈ ಸಮಿತಿಯು ಮಂಡಳಿಗಳ/ನಿಗಮಗಳ ಹಣಕಾಸಿನ ಸಮಗ್ರ ಒಳಿತಿಗಾಗಿ ಅಗತ್ಯವಿರುವ ಕ್ರಮಗಳ ಬಗ್ಗೆ ಸಲಹೆ ನೀಡಲು ಹಾಲಿಯಿರುವ ಸಾಲಗಳ ಮತ್ತು ಬಾಂಡುಗಳ ಸ್ಥಿತಿಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆಯೆಂದು ಉತ್ತರಿಸಿದೆ. ಅಸಲು ಮತ್ತು ಬಡ್ಡಿಗಳ ಮರುಪಾವತಿಗಳಿಗೆ ಹಣವನ್ನು ಬಿಡುಗಡೆ ಮಾಡುವ ಮೊದಲು ಹಿಂದಿನ ವರ್ಷದ ಅಸಲು ಮತ್ತು ಬಡ್ಡಿಗಳ ಮರುಪಾವತಿಯ ಹಣ ಬಳಕೆಯನ್ನು ಸಹ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದೂ ಸಹ ಆರ್ಥಿಕ ಇಲಾಖೆಯು ಹೇಳಿದೆ.

ಮಾರ್ಚ್ 2015ರ ಅಂತ್ಯಕ್ಕೆ ಒಟ್ಟು ₹61,727 ಕೋಟಿಗಳ ಒಟ್ಟು ಹೂಡಿಕೆಯಲ್ಲಿ, ₹59,351 ಕೋಟಿಗಳ (ಶೇಕಡ 96) ಹೂಡಿಕೆಯನ್ನು 60 ಸರ್ಕಾರಿ ಕಂಪೆನಿಗಳು ಮತ್ತು ನೀರಾವರಿ ವಿಭಾಗ (₹36,779 ಕೋಟಿಗಳು), ಸಾರಿಗೆ ವಿಭಾಗ (₹5,068 ಕೋಟಿ) ಮೂಲ ಸೌಕರ್ಯ ವಿಭಾಗ (₹3,195 ಕೋಟಿ) ವಿದ್ಯುಚ್ಛಕ್ತಿ ವಿಭಾಗ (₹8,808 ಕೋಟಿ), ಕೈಗಾರಿಕಾ ವಿಭಾಗ (₹698 ಕೋಟಿ), ವಸತಿ ವಿಭಾಗ (₹1,578 ಕೋಟಿ), ಹಣಕಾಸು ವಿಭಾಗ (₹2,526 ಕೋಟಿ), ನಿರ್ಮಾಣ ವಿಭಾಗ (₹2 ಕೋಟಿ) ಮತ್ತು ಸಾಮಾಜಿಕ ವಿಭಾಗ (₹697 ಕೋಟಿಗಳು)ಗಳ ಶಾಸನಬದ್ಧ ನಿಗಮಗಳಲ್ಲಿ ಮಾಡಲಾಗಿದೆ.

ಹೂಡಿಕೆಯು ಸತತ ನಷ್ಟದಲ್ಲಿರುವ ಈ ಕೆಳಗಿನ ಕಂಪೆನಿಗಳ/ನಿಗಮಗಳಲ್ಲಿ ₹25,007 ಕೋಟಿಗಳನ್ನು (ಶೇಕಡ 41) ಒಳಗೊಂಡಿದ್ದು, ಇವುಗಳಲ್ಲಿ ಹೂಡಿಕೆಯು ಗಣನೀಯ ಪ್ರಮಾಣದಲ್ಲಿದೆ (ಕೋಷ್ಟಕ 1.26).

ಕೋಷ್ಟಕ 1.26: ಸತತವಾಗಿ ನಷ್ಟದಲ್ಲಿರುವ ಕಂಪೆನಿಗಳು/ನಿಗಮಗಳಲ್ಲಿನ ಹೂಡಿಕೆಗಳು

(ಕೋಟಿ ರೂಪಾಯಿಗಳಲ್ಲಿ)

ಕಂಪೆನಿ/ನಿಗಮ	2014-15ರವರೆಗಿನ ಹೂಡಿಕೆ	ಸಂಚಿತ ನಷ್ಟ	ಇಲ್ಲಿಯವರೆಗೆ ಸಂಚಿತ ನಷ್ಟ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ	266.85	509.08	2013-14
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ	183.43	417.62	2013-14
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು	362.80	31.04	2011-12
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ	223.40	58.33	2011-12
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ	23,745.34	375.31	2013-14
ಮೈಸೂರು ಸಕ್ಕರೆ ಕಂಪೆನಿ ನಿಯಮಿತ, ಬೆಂಗಳೂರು	225.27	289.42	2012-13
ಒಟ್ಟು	25,007.09	1,680.80	

ಆಕರ: ಹಣಕಾಸು ಲೆಕ್ಕಗಳು.

ಪ್ರಸಕ್ತ ವರ್ಷದಲ್ಲಿ ಈ ಕಂಪೆನಿಗಳಲ್ಲಿ ಸರ್ಕಾರವು ₹2,666 ಕೋಟಿಗಳನ್ನು ಹೂಡಿದ್ದು ಸಂಚಿತ ನಷ್ಟವು ₹205 ಕೋಟಿಗಳಷ್ಟು ಏರಿಕೆ.

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತವು ಸರ್ಕಾರದ ಪೂರ್ಣ ಸ್ವಾಮ್ಯದ ಕಂಪೆನಿಯಾಗಿ ಕಂಪೆನಿ ಕಾಯಿದೆ 1956ರ ಅಡಿ 1994ರಲ್ಲಿ ಸ್ಥಾಪನೆಯಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ, ಕೃಷ್ಣಾ ನದಿ ಜಲಾನಯನ ಪ್ರದೇಶಗಳ ಮತ್ತು ಸರ್ಕಾರವು ಕಾಲಕಾಲಕ್ಕೆ ಹಂಚಿಕೆ ಮಾಡುವ ಇತರ ಯೋಜನೆಗಳ ಕಾಮಗಾರಿಗಳ ಕಾರ್ಯ ನಿರ್ವಹಣೆಯನ್ನು ಮಾಡುತ್ತಿದೆ. 2013-14ರ ಅಂತ್ಯಕ್ಕೆ ಕಂಪೆನಿಯ ಸಂಚಿತ ನಷ್ಟವು ₹375 ಕೋಟಿಗಳಷ್ಟಿದೆ.

ಹೂಡಿಕೆ ಲೆಕ್ಕದಡಿ, ಸಾಲಗಳನ್ನು ಷೇರು ಬಂಡವಾಳವಾಗಿ ಪರಿವರ್ತಿಸುವುದು, ಬಡ್ಡಿ ಬಾಕಿಗಳನ್ನು ಷೇರು ಬಂಡವಾಳವಾಗಿ ಪರಿವರ್ತಿಸುವುದು ಮತ್ತು ಸರ್ಕಾರದ ಹೂಡಿಕೆಗಳನ್ನು ಕಂಪೆನಿಗಳ ಲೆಕ್ಕಪುಸ್ತಕಗಳಿಗೆ ಹೊಂದಾಣಿಕೆ ಮಾಡಿರುವಂತಹ ಕೆಲವು ನಗದಲ್ಲದ ವ್ಯವಹಾರಗಳು ಸೇರಿವೆ. ಅವುಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

1. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಡೆಯಿಂದ ಬಾಕಿಯಿದ್ದ ₹5 ಕೋಟಿ ಸಾಲವನ್ನು ಷೇರು ಬಂಡವಾಳವಾಗಿ ಪರಿವರ್ತಿಸುವ ಮೂಲಕ ಕಂಪನಿಯ ಬಂಡವಾಳ ಮೂಲವನ್ನು ವರ್ಧಿಸಲಾಗಿದೆ.
2. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಿಂದ ಬಾಕಿಯಿದ್ದ ₹0.15 ಕೋಟಿ ಮೊತ್ತವನ್ನು ಷೇರು ಬಂಡವಾಳವಾಗಿ ಪರಿವರ್ತಿಸಲಾಯಿತು.
3. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ 1998-2002ರ ನಡುವೆ ಮಂಜೂರಾಗಿದ್ದ ಸಾಲಗಳ ಮೇಲಿನ ₹22.92 ಕೋಟಿಗಳ ಬಡ್ಡಿ ಬಾಕಿಯನ್ನು ಕಂಪನಿಯ ಷೇರು ಬಂಡವಾಳವಾಗಿ ಪರಿವರ್ತಿಸಲಾಯಿತು.
4. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಿಂದ ಬಾಕಿಯಿದ್ದ, ₹6.26 ಕೋಟಿಗಳನ್ನು ಷೇರು ಬಂಡವಾಳವಾಗಿ ಪರಿವರ್ತಿಸಲಾಯಿತು.
5. ಸರ್ಕಾರ ಮತ್ತು ವಿಜಯನಗರ ಉಕ್ಕು ನಿಯಮಿತದ ನಡುವಿನ ಹೂಡಿಕೆಯಲ್ಲಿನ ವ್ಯತ್ಯಾಸದ ಮೊತ್ತವಾದ ₹6.03 ಕೋಟಿಗಳನ್ನು ಇತರ ಬಂಡವಾಳ ಸ್ವೀಕೃತಿಗಳಿಗೆ ಜಮೆ ಮಾಡಿದ ಹೊಂದಾಣಿಕೆ ನಮೂದನ್ನು ಮಾಡುವ ಮೂಲಕ ಸರ್ಕಾರಿ ಹೂಡಿಕೆಯೆಂದು ಪರಿಗಣಿಸಲಾಗಿತ್ತು.

ಈ ಕೆಳಗಿನ ವ್ಯವಹಾರಗಳಿಂದ ಹೂಡಿಕೆ ಲೆಕ್ಕಗಳನ್ನು ವಿದ್ಯುಕ್ತವಾಗಿ ಕಡಿಮೆಗೊಳಿಸಲಾಯಿತು.

1. ಸರ್ಕಾರದಿಂದ 'ನಿರ್ದಿಷ್ಟ ನಷ್ಟ'ವೆಂದು ಘೋಷಿಸಿದ್ದರಿಂದ, 'ನ್ಯಾಷನಲ್ ಟೆಕ್ನೊಲೊಜಿ ಲಿಮಿಟೆಡ್' ನ ಅಂಗಸಂಸ್ಥೆಯಾದ ಮಹಬೂಬ್ ಶಾಹಿ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್' ನಲ್ಲಿನ ಹೂಡಿಕೆಯನ್ನು ₹0.94 ಕೋಟಿಗಳಷ್ಟು ವಿದ್ಯುಕ್ತವಾಗಿ ಕಡಿಮೆಗೊಳಿಸಿ ಅದನ್ನು 'ಸರ್ಕಾರಿ ಲೆಕ್ಕ'ಗಳಡಿ ಶಿಲ್ಕನ್ನು ಕಡಿಮೆಗೊಳಿಸುವ ಮೂಲಕ ಹೊಂದಾಣಿಕೆ ಮಾಡಲಾಯಿತು.
2. 1977-78ರಿಂದ 1984-85ರ ಅವಧಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಿಂದ ಸ್ವೀಕೃತವಾದ ಖರೀದಿ ಬೆಲೆಯ ಹೊಂದಾಣಿಕೆಯಾಗಿ 'ರೆಂಕೋ'ನಲ್ಲಿನ ಹೂಡಿಕೆಯನ್ನು ₹1.02 ಕೋಟಿಗಳಷ್ಟು ವಿದ್ಯುಕ್ತವಾಗಿ ಕಡಿಮೆಗೊಳಿಸಲಾಯಿತು.
3. ಸಹಕಾರಿ ಸಂಸ್ಥೆಗಳಲ್ಲಿನ ಷೇರು ಬಂಡವಾಳದ ಸರ್ಕಾರಿ ಹೂಡಿಕೆಗಳು ಕೊನೆಗೊಂಡು, ಅದರ ಸ್ವೀಕೃತಿಗಳನ್ನು 2014-15 ರಲ್ಲಿ ಇತರ ಬಂಡವಾಳ ಸ್ವೀಕೃತಿಗಳಡಿ ಲೆಕ್ಕ ಹಾಕಿದ್ದರಿಂದ 4425-ಸಹಕಾರದ ಮೇಲಿನ ಬಂಡವಾಳ ಅಂದಾಜುಗಳ ಒಟ್ಟು ಬಂಡವಾಳ ವೆಚ್ಚಗಳನ್ನು ₹2.79 ಕೋಟಿಗಳಷ್ಟು ವಿದ್ಯುಕ್ತವಾಗಿ ಕಡಿಮೆಗೊಳಿಸಲಾಯಿತು.

2014-15ರಲ್ಲಿ ಸರ್ಕಾರವು ₹6,675.73 ಕೋಟಿಗಳನ್ನು ಶಾಸನಬದ್ಧ ನಿಗಮಗಳಲ್ಲಿ (₹119.43 ಕೋಟಿ) ಸರ್ಕಾರಿ ಕಂಪೆನಿಗಳಲ್ಲಿ (ಕಾರ್ಯನಿರತ ಮತ್ತು ಕಾರ್ಯನಿರತವಲ್ಲದ) (₹6,555.65 ಕೋಟಿ) ಮತ್ತು ಸಹಕಾರಿ ಸಂಸ್ಥೆಗಳಲ್ಲಿ (₹0.65 ಕೋಟಿ) ಹೂಡಿದೆ.

ಸರ್ಕಾರದ ಹೂಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಾರ್ವಜನಿಕ ಕ್ಷೇತ್ರ ಉದ್ಯಮಗಳ ನಿರ್ವಹಣೆಯ ಪರಿಶೀಲನೆಯ ಸಮಯದಲ್ಲಿ, XIIIನೇ ಹಣಕಾಸು ಆಯೋಗವು, ಕಾರ್ಯನಿರತವಾಗಿರದ ಕಂಪೆನಿಗಳನ್ನು ಮುಚ್ಚಲು ಮಾರ್ಚ್ 2011ರೊಳಗಾಗಿ ರಾಜ್ಯಸರ್ಕಾರವು ಪ್ರಧಾನ ಮಹಾಲೇಖಾಪಾಲ(ಲೆಕ್ಕ ಪರಿಶೋಧನೆ)ರೊಂದಿಗೆ ಸಮಾಲೋಚಿಸಿ, ಮಾರ್ಗ ನಕ್ಷೆಯೊಂದನ್ನು ತಯಾರಿಸಬೇಕೆಂದು ಶಿಫಾರಸ್ಸು ಮಾಡಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ನೀರಿಕ್ಷಿಸಲಾಗಿದೆ.

1.8.3 ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಯೋಜನೆಗಳಲ್ಲಿ ಹೂಡಿಕೆಗಳು

ಯೋಜನೆಗಳಿಗೆ ಹಣ ಒದಗಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯ ಆಸರೆಯನ್ನು ಅದು ಸಾರ್ವಜನಿಕ ಅಗತ್ಯಗಳಿಗೆ ಅಮೂಲ್ಯವಾದ ವಿತ್ತೀಯ ಅವಕಾಶವನ್ನು, ಅಂತಹ ಅವಕಾಶಗಳು ಲಭ್ಯವಿಲ್ಲದ ಕ್ಷೇತ್ರಗಳಲ್ಲಿ ಒದಗಿಸುವುದರಿಂದ ಅಂತಹ ಮಾದರಿಯನ್ನು ಅನುಸರಿಸುವುದನ್ನು

ಉತ್ತೇಜಿಸಲಾಗುತ್ತಿದೆ. ಪಿಪಿಪಿ ಯೋಜನೆಯು ಸಾರಿಗೆ, ಕೃಷಿ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ನಗರ ಹಾಗೂ ಮುನಿಸಿಪಲ್ ಮೂಲ ಸೌಕರ್ಯ ಮತ್ತು ಇಂಧನ ವಿಭಾಗಗಳಲ್ಲಿದೆ. ರಾಜ್ಯದಲ್ಲಿ ವಾಯು ರೈಲು ಹಾಗೂ ಕಡಲ ತಡಿಯ ಸಂಪರ್ಕ ಅಭಿವೃದ್ಧಿ ಮತ್ತು ಪಿಪಿಪಿಯ ಮೂಲಕ ಸಾರ್ವಜನಿಕ ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಲಾಗಿದೆ.

ಸಿದ್ಧತೆಯಹಾದಿಯಲ್ಲಿರುವ ಪಿಪಿಪಿ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯನಿರ್ವಹಣೆಯ ಸಾರಾಂಶವನ್ನು ಕೋಷ್ಟಕ 1.27ರಲ್ಲಿ ನೀಡಿದೆ.

ಕೋಷ್ಟಕ 1.27: ರಾಜ್ಯದಲ್ಲಿನ ಪಿಪಿಪಿ ಯೋಜನೆಗಳ ವಿಭಾಗ ಮತ್ತು ಹಂತವಾರು ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ವಿಭಾಗ	ಪೂರ್ಣಗೊಂಡಿರುವುದು		ಅನುಷ್ಠಾನ/ ನಿರ್ಮಾಣದಲ್ಲಿರುವುದು		ಯೋಜನೆಯ ಸಿದ್ಧತೆಯ ಹಂತದಲ್ಲಿರುವುದು		ಒಟ್ಟು ಮೊತ್ತ	
	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ
ಕೃಷಿ ಮೂಲ ಸೌಕರ್ಯ	-	-	1	105.90	1	0	2	105.90
ಶಿಕ್ಷಣ	-	-	-	-	5	1,450.00	5	1,450.00
ಇಂಧನ	-	-	-	-	1	460.00	1	460.00
ಆರೋಗ್ಯ ರಕ್ಷಣೆ	1	40.80	-	-	-	-	1	40.80
ಕೈಗಾರಿಕಾ ಮೂಲ ಸೌಕರ್ಯ	-	-	-	-	3	168.00	3	168.00
ರಸ್ತೆಗಳು ಮತ್ತು ಸೇತುವೆಗಳು	7	1,139.65	6	1,892.67	8	13,031.49	21	16,063.81
ಪ್ರವಾಸೋದ್ಯಮ	1	32.00	1	108.00	24	369.98	26	509.98
ಸಾರಿಗೆ ಮತ್ತು ಸಾಗಣೆ ರಸ್ತೆ ಮತ್ತು ಸೇತುವೆಗಳ ಹೊರತು	2	2,763.29	3	60.82	10	828.82	15	3,652.93
ನಗರ ಮತ್ತು ಪುರಸಭಾ ಮೂಲ ಸೌಕರ್ಯ	7	276.50	2	51.00	25	1,369.97	34	1,697.47
ಒಟ್ಟು	18	4,252.24	13	2,218.39	77	17,678.26	108	24,148.89

ಆಕರ: ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ.

ಮೇಲಿನ ಕೋಷ್ಟಕದಲ್ಲಿ ಕಂಡುಬಂದಂತೆ ₹4,252 ಕೋಟಿಗಳ ಮೊತ್ತದ 18 ಯೋಜನೆಗಳು ಪೂರ್ಣಗೊಂಡಿದ್ದು ₹2,218 ಕೋಟಿಗಳ ಮೊತ್ತದ 13 ಯೋಜನೆಗಳು ಅನುಷ್ಠಾನದಲ್ಲಿದ್ದು ₹17,678 ಕೋಟಿಗಳ ಮೊತ್ತದ 77 ಯೋಜನೆಗಳು ಯೋಜನಾ ಸಿದ್ಧತೆಯ ಹಂತದಲ್ಲಿವೆ.

1.8.4 ಇಲಾಖಾ ಉದ್ದಿಮೆಗಳು

ಕೆಲವು ಸರ್ಕಾರಿ ಇಲಾಖೆಗಳ 19 ಉದ್ದಿಮೆಗಳು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಆರು ಉದ್ದಿಮೆಗಳು ಇತ್ತೀಚೆಗೆ ನೀಡಿದ ಲೆಕ್ಕಗಳ ಪ್ರಕಾರ ಅವುಗಳಲ್ಲಿ ರಾಜ್ಯ ಸರ್ಕಾರದ ಹೂಡಿಕೆಯು ₹10.47 ಕೋಟಿಗಳಷ್ಟಿದೆ. ಈ ಉದ್ದಿಮೆಗಳ ಒಟ್ಟು ನಷ್ಟವು ₹6.94 ಕೋಟಿಗಳಷ್ಟಿದೆ. ವಿವರಗಳನ್ನು ಅನುಬಂಧ 1.9ರಲ್ಲಿ ನೀಡಲಾಗಿದೆ.

ಈ ಉದ್ದಿಮೆಗಳು ಸತತವಾಗಿ ಮುಂದುವರೆದ ನಷ್ಟದಲ್ಲಿರುವ ಕಾರಣದಿಂದ ಸರ್ಕಾರವು ಅವುಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಅವುಗಳ ನಷ್ಟವನ್ನು ಅಲ್ಪಾವಧಿಯಲ್ಲಿ ಅಳಿಸಿ ಅವುಗಳನ್ನು ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಸ್ವಸಮರ್ಥವಾಗುವಂತೆ ಮಾಡಬೇಕಾಗಿದೆ.

ರಾಜ್ಯ ಸರ್ಕಾರವು, ಈ ಮೇಲೆ ಹೇಳಿದ ಉದ್ದಿಮೆಗಳ ಕಾರ್ಯವೈಖರಿಯ ಸಮೀಕ್ಷೆಯನ್ನು ನಡೆಸಲು ಇಲಾಖೆಗಳಿಗೆ ತಿಳಿಸಿ ಫಲಗಳನ್ನು ಆರ್ಥಿಕ ಇಲಾಖೆ ಮತ್ತು ಸಾರ್ವಜನಿಕ ಲೆಕ್ಕ ಸಮಿತಿಗೆ ತಿಳಿಸುವಂತೆ ಹೇಳಿರುವುದಾಗಿ ಉತ್ತರಿಸಿದೆ (ಡಿಸೆಂಬರ್ 2013). ಸಮೀಕ್ಷೆಯ ಫಲಿತಾಂಶವು ಇನ್ನೂ ತಿಳಿದಿಲ್ಲ.

1.8.5. ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು

ಕಂಪೆನಿಗಳು, ನಿಗಮಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಹೂಡಿಕೆಯೊಂದಿಗೆ ಸರ್ಕಾರ ಅನೇಕ ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡವನ್ನು ನೀಡುತ್ತದೆ. ಕೋಷ್ಟಕ 1.28ರಲ್ಲಿ, 31 ಮಾರ್ಚ್ 2015ರ ಅಂತ್ಯಕ್ಕೆ ಕಳೆದ ಐದು ವರ್ಷಗಳಲ್ಲಿ ಬಾಕಿ ಇರುವ ಸಾಲ ಮತ್ತು ಮುಂಗಡಗಳ ಸ್ಥಿತಿಯನ್ನು ಮತ್ತು ಬಡ್ಡಿ ಸ್ವೀಕೃತಿಗಳಿಗೆ ಸಂವಾದಿಯಾಗಿ ಬಡ್ಡಿ ಪಾವತಿಗಳನ್ನು ನೀಡಲಾಗಿದೆ.

ಕೋಷ್ಟಕ 1.28: ರಾಜ್ಯ ಸರ್ಕಾರ ನೀಡಿದ ಸಾಲಗಳ ಮೇಲೆ ಸ್ವೀಕೃತಿಯಾದ ಸರಾಸರಿ ಬಡ್ಡಿ

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ಆರಂಭಿಕ ಶಿಲ್ಕು	8,047	9,623	11,198	12,142	12,724*
ಪ್ರಸಕ್ತ ವರ್ಷದಲ್ಲಿ ನೀಡಿದ ಮುಂಗಡ	1,737	1,816	1,102	695	576
ಪ್ರಸಕ್ತ ವರ್ಷದ ಮರುಪಾವತಿ	161	241	158	109	84
ಅಂತಿಮ ಶಿಲ್ಕು	9,623	11,198	12,142	12,729	13,216
ನಿವ್ವಳ ಸೇರ್ಪಡೆ	1,576	1,575	944	586	492
ಬಡ್ಡಿ ಸ್ವೀಕೃತಿಗಳು	180	52	247	235	127
ಬಾಕಿ ಇರುವ ಸಾಲ ಮತ್ತು ಮುಂಗಡಗಳಿಗೆ ಬಡ್ಡಿ ಸ್ವೀಕೃತಿಯ ಶತಾಂಶ	2.2	0.5	2.2	1.9	1.0
ರಾಜ್ಯ ಸರ್ಕಾರದ ಬಾಕಿ ಇರುವ ವಿತ್ತ ಜವಾಬ್ದಾರಿಗಳಿಗೆ ಬಡ್ಡಿ ಪಾವತಿಯ ಶತಾಂಶ	6.0	6.3	6.2	5.8	6.0
ಬಡ್ಡಿ ಪಾವತಿ ಮತ್ತು ಬಡ್ಡಿ ಸ್ವೀಕೃತಿಗಳ ವ್ಯತ್ಯಾಸ ಶತಾಂಶ	-3.8	-5.8	-4.0	-3.9	-5.0

ಆಕರ: ಹಣಕಾಸು ಲೆಕ್ಕಗಳು.

*ಎಮ್‌ಎಸ್‌ಐಎಲ್‌ನಿಂದ ಬಾಕಿ ಇದ್ದ ₹ ಕೋಟಿ ಸಾಲವನ್ನು ಷೇರು ಬಂಡವಾಳಕ್ಕೆ ಪರಿವರ್ತಿಸಿದ್ದರಿಂದ ವ್ಯತ್ಯಾಸವಾಗಿದೆ.

ಮಾರ್ಚ್ 2015ರ ಅಂತ್ಯಕ್ಕೆ ಬಾಕಿ ಇರುವ ಸಾಲಗಳ ಮೊತ್ತವು ₹13,216 ಕೋಟಿಯಷ್ಟಿತ್ತು. 2010-15ರ ಅವಧಿಯಲ್ಲಿ ಸರ್ಕಾರದ ಸಾಲಗಳ ಮೇಲಿನ ಬಡ್ಡಿಯ ಹರಹು ಋಣಾತ್ಮಕವಾಗಿದ್ದು, ಇದು ರಾಜ್ಯ ಸರ್ಕಾರ ಪಡೆದ ಸಾಲಗಳು, ಸಾಲಗಳ ನೀಡಿಕೆಗಿಂತ ದುಬಾರಿಯಾಗಿರುವುದನ್ನು ಸೂಚಿಸುತ್ತದೆ.

2014-15ರಲ್ಲಿ ನೀಡಿದ ಸಾಲಗಳ ಮೊತ್ತವು ₹576 ಕೋಟಿ. ಈ ವರ್ಷದಲ್ಲಿ ಸಾಲಗಳ ಮರುಪಾವತಿಯ ಮೊತ್ತವು ₹84 ಕೋಟಿ.

ಪ್ರಧಾನ ಮಹಾಲೇಖಪಾಲರು (ಎ ಅಂಡ್ ಇ) ಅವರ ಕಛೇರಿಯಲ್ಲಿ ನಿರ್ವಹಿಸಲಾಗಿರುವ ಸಾಲ ಮರುಪಾವತಿಗಳ ವಿವರವಾದ ಲೆಕ್ಕಗಳು, ಮಾರ್ಚ್ 2015ರ ಅಂತ್ಯಕ್ಕೆ 21 ಸಂಸ್ಥೆಗಳಿಂದ ₹5,596 ಕೋಟಿಗಳು (ಅಸಲು: ₹3,488 ಕೋಟಿಗಳು ಮತ್ತು ಬಡ್ಡಿ: ₹2,108 ಕೋಟಿ) ಅವಧಿ ಮೀರಿದ ಸಾಲವಾಗಿ ಉಳಿದಿರುವುದನ್ನು ಸೂಚಿಸುತ್ತದೆ (ಅನುಬಂಧ 1.10).

ವರ್ಷದಲ್ಲಿನ ವ್ಯವಹಾರವು ಪುಸ್ತಕ ಹೊಂದಾಣಿಕೆಯ ಮೂಲಕ ಹೊಂದಾಣಿಕೆ ಮಾಡಲಾದ ಮೈಸೂರು ಪೇಪರ್ ಮಿಲ್ಸ್‌ನ ಕಾರ್ಯಕಾರಿ ಬಂಡವಾಳವನ್ನು ಸಾಲವಾಗಿ ಪರಿವರ್ತಿಸಿದ ₹29.84 ಕೋಟಿಗಳನ್ನು ಒಳಗೊಂಡಿದೆ. ಕರ್ನಾಟಕ ಪ್ರೌಢಶಿಕ್ಷಣ ಪರಿಷತ್ತು ಮಂಡಳಿಯ ₹0.55 ಕೋಟಿಯನ್ನು ಸರ್ಕಾರಕ್ಕೆ ನಷ್ಟವೆಂದು ಪರಿಗಣಿಸಿ ಮನ್ನಾ ಮಾಡಿ ಶಿಲ್ಕನ್ನು ಕೈಬಿಟ್ಟು ವ್ಯವಹಾರವನ್ನು ಒಳಗೊಂಡಿದೆ.

ಸಾಲಗಳ ವಿವರವಾದ ಲೆಕ್ಕಗಳನ್ನು ನಿರ್ವಹಿಸುವ ರಾಜ್ಯದ 842 ಸಂಸ್ಥೆಗಳ ಇಲಾಖಾ ಮುಖ್ಯಸ್ಥರು/ಪ್ರಧಾನ ನಿಯಂತ್ರಣಾಧಿಕಾರಿಗಳಲ್ಲಿ ಕೇವಲ 29 ಅಧಿಕಾರಿಗಳು ಮಾತ್ರ ಅಗತ್ಯವಾದ ಮಾಹಿತಿಯನ್ನು ಮಹಾಲೇಖಪಾಲರಿಗೆ ಒದಗಿಸಿರುವುದರಿಂದ ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ-7ರಲ್ಲಿ ನೀಡಿರುವ ಅವಧಿ ಮೀರಿದ ಅಸಲು ಮತ್ತು ಬಡ್ಡಿಗಳ ಮಾಹಿತಿಯು ಅಪೂರ್ಣವಾಗಿದೆ. ಭಾರತೀಯ ಲೆಕ್ಕವಿಧಾನ ಪ್ರಮಾಣಕ-3 (ಐಜಿಎಎಸ್)ರ ಅನ್ವಯ ಪ್ರತಿ ಸಾಲವನ್ನು ನಿಯಂತ್ರಿಸುವ ನಿರ್ದಿಷ್ಟ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸದೆ ಮಂಜೂರು ಮಾಡಲಾದ ಸಾಲಗಳ ವಿವರಗಳನ್ನು

ಪ್ರಕಟಿಸುವುದು ಅಗತ್ಯವಾಗಿದೆ. 2014-15ರಲ್ಲಿ ರಾಜ್ಯಸರ್ಕಾರವು ಮಂಜೂರು ಮಾಡಿದ ₹576.14 ಕೋಟಿಗಳ ಮೊತ್ತದ 162 ಸಾಲ ಪ್ರಕರಣಗಳಲ್ಲಿ ₹263.69 ಕೋಟಿಗಳ 50 ಸಾಲಗಳನ್ನು ಯಾವುದೇ ನಿರ್ದಿಷ್ಟ ನಿಬಂಧನೆ ಮತ್ತು ಷರತ್ತುಗಳನ್ನು ವಿಧಿಸದೆ ಮಂಜೂರು ಮಾಡಲಾಗಿದೆ. ಇದರ ವಿವರಗಳು ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ-18ಕ್ಕೆ ನೀಡಿರುವ ಹೆಚ್ಚುವರಿ ಪ್ರಕಟಗಳಲ್ಲಿ ಲಭ್ಯವಿದೆ.

ಆರ್ಥಿಕ ಇಲಾಖೆಯು ಸಾಲ ಮೊತ್ತಗಳನ್ನು ಬಿಡುಗಡೆ ಮಾಡುವ ಸರ್ಕಾರಿ ಆದೇಶಗಳಲ್ಲಿ ಆರ್ಥಿಕ ಇಲಾಖೆ ನವಂಬರ್ 2013ರಲ್ಲಿ ಜಾರಿ ಮಾಡಿರುವ ಸಾಮಾನ್ಯ ಸಾಲಗಳ ಸರ್ಕಾರಿ ಆದೇಶಗಳಲ್ಲಿನ ಸೂಚನೆಗಳು ನಿರೂಪಿತವಾಗಿರುವುದನ್ನು ನಿಖರವಾಗಿ ಪರಿಶೀಲಿಸಲು ಖಜಾನೆ ಇಲಾಖೆಗೆ ನಿರ್ದೇಶನ ನೀಡುವುದಾಗಿ ಉತ್ತರಿಸಿದೆ (ನವಂಬರ್ 2014). ಸೂಚನೆಗಳನ್ನು ನೀಡಿದ ನಂತರವೂ ಅನುಪಾಲನೆಯು ಸಮರ್ಪಕವಾಗಿಲ್ಲದಿರುವುದನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ.

1.8.6. ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ

ಪ್ರಸ್ತುತ ವರ್ಷದಲ್ಲಿನ ರಾಜ್ಯಸರ್ಕಾರದ ನಗದು ಶಿಲ್ಕುಗಳು ಮತ್ತು ಅವುಗಳಿಂದ ಮಾಡಿದ ಹೂಡಿಕೆಗಳ ವಿವರಗಳನ್ನು ಕೋಷ್ಟಕ 1.29ರಲ್ಲಿ ತೋರಿಸಲಾಗಿದೆ.

ಕೋಷ್ಟಕ 1.29: ನಗದು ಶಿಲ್ಕುಗಳು ಮತ್ತು ಅವುಗಳ ಹೂಡಿಕೆಗಳು

	(ಕೋಟಿ ರೂಪಾಯಿಗಳಲ್ಲಿ)	
	ಆರಂಭಿಕ ಶಿಲ್ಕು 01-04-2014 ರಲ್ಲಿದ್ದಂತೆ	ಅಂತಿಮ ಶಿಲ್ಕು 31-03-2015 ರಲ್ಲಿದ್ದಂತೆ
ಅ) ಸಾಮಾನ್ಯ ನಗದು ಶಿಲ್ಕು		
ಖಜಾನೆಗಳಲ್ಲಿನ ನಗದು	-	-
ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿನ ಠೇವಣಿ	86.21	4.84
ಇತರ ಬ್ಯಾಂಕುಗಳಲ್ಲಿನ ಠೇವಣಿ	-	-
ರವಾನೆಯಲ್ಲಿರುವ ಇರಸಾಲುಗಳು-ಸ್ಥಳೀಯ	0.01	0.01
ಒಟ್ಟು	86.22	4.85
ನಗದು ಶಿಲ್ಕು ಹೂಡಿಕೆ ಲೆಕ್ಕದಲ್ಲಿನ ಹೂಡಿಕೆಗಳು	10,973.07	17,962.31
ಒಟ್ಟು (ಅ)	11,059.29	17,967.16
ಆ) ಇತರೆ ನಗದು ಶಿಲ್ಕುಗಳು ಮತ್ತು ಹೂಡಿಕೆಗಳು		
ಇಲಾಖಾ ಅಧಿಕಾರಿಗಳ ಬಳಿ ಇರುವ ನಗದು (ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು)	2.09	2.09
ಸಾದಿಲ್ವಾರು ವೆಚ್ಚಗಳಿಗಾಗಿ ಇಲಾಖಾ ಅಧಿಕಾರಿಗಳ ಬಳಿ ಇರುವ ಖಾಯಂ ಮುಂಗಡಗಳು	1.66	1.69
ಮೀಸಲಿಟ್ಟ ನಿಧಿಗಳ ಹೂಡಿಕೆಗಳು	4,696.69@	5,929.96
ಒಟ್ಟು (ಆ)	4,700.44	5,933.74
ಒಟ್ಟು ಮೊತ್ತ (ಅ+ಆ)	15,759.73	23,900.90

ಆಕರ: ಹಣಕಾಸು ಲೆಕ್ಕಗಳು.

@ಸಾರ್ವಜನಿಕ ಲೆಕ್ಕಗಳಡಿಯ ಹೂಡಿಕೆಯನ್ನು ಬಿಂಬಿಸಿರುವ ಕಾರಣ ಹಿಂದಿನ ವರ್ಷದ ಅಂತಿಮ ಶಿಲ್ಕಿಗಿಂತ ₹1,129.52 ಕೋಟಿಗಳ ವ್ಯತ್ಯಾಸವಿದೆ.

ಸರ್ಕಾರದಿಂದ ಬರಬೇಕಾದ ಕ್ಲೈಮುಗಳನ್ನು ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸುವ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಸಂಚಿತ ನಿಧಿಗೆ ಖರ್ಚು ಹಾಕಿ ಕ್ಲೈಮುದಾರರಿಗೆ ಚೆಕ್ ಮೂಲಕ ಪಾವತಿ ಮಾಡಲಾಗುತ್ತದೆ. ಇಲ್ಲಿಗೆ ಕ್ಲೈಮುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹೊಣೆ ಮುಗಿಯುತ್ತದೆ. ಪ್ರತಿ ಚೆಕ್‌ನ ಮೊತ್ತವನ್ನೂ ಪ್ರಧಾನ ಲೆಕ್ಕಶೀರ್ಷಿಕೆ 8670-ಚೆಕ್‌ಗಳು ಮತ್ತು ಬಿಲ್ಲುಗಳಿಗೆ ಜಮಾ ತೋರಿಸಿ, ಆ ಚೆಕ್‌ಗಳು ಏಜೆನ್ಸಿ ಬ್ಯಾಂಕುಗಳಲ್ಲಿ ನಗದೀಕರಣವಾದ ನಂತರ ಈ ಜಮಾವನ್ನು ಕಳೆಯಲಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯಲ್ಲಿನ ಜಮೆಗಳಲ್ಲಿ ಶಿಲ್ಕು ಉಳಿದಿದ್ದರೆ, ಅದು ನಗದೀಕರಣವಾಗದೆ ಉಳಿದ ಚೆಕ್‌ಗಳ ಮೊತ್ತವಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇದ 75(1)ರ ಅನ್ವಯ ಖಜಾನಾಧಿಕಾರಿಗಳು ನಮೂದಿಸಿದ ದಿನಾಂಕದಿಂದ 12 ತಿಂಗಳು ಮೀರಿ ನಗದೀಕರಿಸದೆ ಉಳಿದ ಚೆಕ್‌ಗಳ ಮೊತ್ತಕ್ಕೆ ಪ್ರತಿ ವರ್ಷ ಮೇ 15ರಂದು, ತಿದ್ದುಪಡಿ ದಾಖಲೆಯನ್ನು ತಯಾರಿಸಿ ಮಹಾಲೇಖಪಾಲರಿಗೆ ಕಳುಹಿಸಿಕೊಡಬೇಕು. ಈ ಸೂಚನೆಗಳನ್ನು ಖಜಾನೆ ಅಧಿಕಾರಿಗಳು ಅನುಪಾಲನೆ ಮಾಡದಿರುವುದರಿಂದ

ಪ್ರಧಾನ ಶೀರ್ಷಿಕೆ 8670ರಡಿ ಉಳಿದಿದ್ದ ಜಮೆ ಶಿಲ್ಕು 2013-14ರಲ್ಲಿದ್ದ ₹9,488 ಕೋಟಿಗಳಿಂದ ಪ್ರಸಕ್ತ ವರ್ಷದಲ್ಲಿ ₹12,758 ಕೋಟಿಗಳಿಗೆ ಏರಿದ್ದು, ಇದು ಜನವರಿ 2015ರಿಂದ ಮಾರ್ಚ್ 2015ರವರೆಗೆ ನೀಡಿದ ನಗದೀಕರಣವಾಗದ ಚೆಕ್ಯುಗಳನ್ನು ಒಳಗೊಂಡಿದೆ.

ಏಪ್ರಿಲ್ ಮತ್ತು ಮೇ 2015 ತಿಂಗಳ ಮಾಸಿಕ ಸಿವಿಲ್ ಲೆಕ್ಕಗಳಿಂದ ಕಂಡಂತೆ ಆ ಎರಡು ತಿಂಗಳಲ್ಲಿ ಜಾರಿ ಮಾಡಿದ ಚೆಕ್ಯುಗಳಿಗಿಂತ ನಗದೀಕರಣಗೊಂಡ ಚೆಕ್ಯುಗಳು ₹10,551 ಕೋಟಿಗಳಷ್ಟು ಹೆಚ್ಚಾಗಿದ್ದವು. ಆದ್ದರಿಂದ, 31-3-2015ರಲ್ಲಿದ್ದಂತೆ ನಗದಾಗದೇ ಉಳಿದಿದ್ದ ₹12,758 ಕೋಟಿಗಳ ಚೆಕ್ಯುಗಳು 30-06-2015ಕ್ಕೆ ₹2,207 ಕೋಟಿಗಳಾಗುತ್ತವೆ.

ಆರ್ಥಿಕ ಇಲಾಖೆಯು ಏಪ್ರಿಲ್ ಮತ್ತು ಮೇ 2015ರ ಮಾಸಿಕ ಸಿವಿಲ್ ಲೆಕ್ಕಗಳಲ್ಲಿ ಕಂಡುಬಂದಂತೆ, ಈ ಎರಡು ತಿಂಗಳಿನಲ್ಲಿ ನಗದೀಕರಣಗೊಂಡ ಚೆಕ್ಯುಗಳ ಸಂಖ್ಯೆಯು ಈ ಎರಡು ತಿಂಗಳಿನಲ್ಲಿ ನೀಡಿದ ಚೆಕ್ಯುಗಳಿಗಿಂತ ₹10,551 ಕೋಟಿಯಷ್ಟು ಹೆಚ್ಚಾಗಿದೆ. ಇದರಿಂದ 31.03.2015ರಲ್ಲಿದ್ದಂತೆ ನಗದೀಕರಣವಾಗದ ಉಳಿದ ಚೆಕ್ಯುಗಳ ಮೊತ್ತ ₹12,758 ಕೋಟಿಗಳಲ್ಲಿ 30.06.2015ಕ್ಕೆ ₹2,207 ಕೋಟಿಗಳಷ್ಟಾಗುತ್ತದೆ ಎಂದು ಉತ್ತರಿಸಿದೆ.

ಲೆಕ್ಕ ಪರಿಶೋಧನೆಯು 2014-15ರಲ್ಲಿ ಲೆಕ್ಕಗಳಲ್ಲಿನ ನಿವ್ವಳ ಜಮಾ ₹3,270 ಕೋಟಿಗಳಷ್ಟಿರುವುದನ್ನು ಗಮನಿಸಿದೆ. ದತ್ತಾಂಶವನ್ನು ಪರಿಶೀಲಿಸಿ ಇವುಗಳನ್ನು ತೀರುವಳಿ ಮಾಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.

ವರ್ಷದ ಅಂತ್ಯಕ್ಕೆ ರಾಜ್ಯದ ನಗದು ಶಿಲ್ಕು ₹23,900.90 ಕೋಟಿಗಳಷ್ಟಿದ್ದು, ಕಳೆದ ವರ್ಷಕ್ಕಿಂತಲೂ ನಗದು ಶಿಲ್ಕಿನಲ್ಲಿ ಶೇಕಡ 52ರಷ್ಟು ಹೆಚ್ಚಳವಾಗಿದೆ. ಈ ಅಧಿಕ ನಗದಿಗೆ ಕಾರಣವು ಭಾರತ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅನುದಾನದ ರೂಪದಲ್ಲಿ ವಿಳಂಬವಾಗಿ ಬಿಡುಗಡೆಯಾದ ₹840 ಕೋಟಿಗಳಾಗಿದ್ದವು.

ಅಧಿಕ ನಗದು ಶಿಲ್ಕಿಗೆ 2014-15ರಲ್ಲಿ ಪಡೆದ ₹18,500 ಕೋಟಿಗಳ ಮೊತ್ತದ ಮಾರುಕಟ್ಟೆ ಸಾಲಗಳು ಮುಖ್ಯ ಕಾರಣವಾಗಿದೆ. ಮುಂದುವರೆದು ವರ್ಷಾಂತ್ಯಕ್ಕೆ ರಿಜರ್ವ್ ಬ್ಯಾಂಕಿನ ನಗದು ಶಿಲ್ಕು ಹೂಡಿಕೆ ಲೆಕ್ಕದಲ್ಲಿನ ಹೂಡಿಕೆಗಳಲ್ಲಿ ₹6,989 ಕೋಟಿಗಳಷ್ಟು ಏರಿಕೆಯಾಗಿದೆ.

ಅಧಿಕ ನಗದು ಶಿಲ್ಕನ್ನು ಭಾಗಶಃ ಸರಾಸರಿ ವಾರ್ಷಿಕ ಶೇಕಡ 4.9ರ ಬಡ್ಡಿದರದ ಭಾರತೀಯ ರಿಸರ್ವ್ ಬ್ಯಾಂಕಿನ 14 ದಿನಗಳ ತಾತ್ಕಾಲಿಕ ಟ್ರೆಜರಿ ಬಿಲ್ಲುಗಳಲ್ಲಿ ಮತ್ತು ಭಾಗಶಃ ಸರಾಸರಿ ವಾರ್ಷಿಕ ಶೇಕಡ 8.4ರ ಬಡ್ಡಿದರದ ಭಾರತೀಯ ರಿಸರ್ವ್ ಬ್ಯಾಂಕಿನ 91 ದಿನಗಳ ತಾತ್ಕಾಲಿಕ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗಿತ್ತು ಪ್ರತಿಯಾಗಿ ವಾರ್ಷಿಕ ಸರಾಸರಿ ಶೇಕಡ 8.5ರ ಬಡ್ಡಿದರದಲ್ಲಿ ಸಾಲಗಳನ್ನು ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 91 ದಿನಗಳ ಟ್ರೆಜರಿ ಬಿಲ್ಲಿನಲ್ಲಿ ಹೂಡಿಕೆಯಿಂದ ಸ್ವೀಕೃತವಾದ ಬಡ್ಡಿಯು ₹460.62 ಕೋಟಿಗಳಷ್ಟಿತ್ತು.

ಸಂಚಿತ ಋಣ ಪರಿಹಾರ ನಿಧಿಯಲ್ಲಿನ ಹೂಡಿಕೆಯ ಮೇಲಿನ ಬಡ್ಡಿಯ ಮೊತ್ತ ₹136 ಕೋಟಿಗಳು ಸರ್ಕಾರದ ಲೆಕ್ಕಗಳ ಭಾಗವಾಗಿರಲಿಲ್ಲ.

1.9 ಆಸ್ತಿಗಳು ಮತ್ತು ಜವಾಬ್ದಾರಿಗಳು

1.9.1 ಆಸ್ತಿಗಳ ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ

ಚಾಲ್ತಿಯಲ್ಲಿರುವ ಸರ್ಕಾರದ ಲೆಕ್ಕ ವಿಧಾನದಲ್ಲಿ ಸರ್ಕಾರವು ಹೊಂದಿರುವ ಜಮೀನು ಮತ್ತು ಕಟ್ಟಡಗಳು ಮುಂತಾದ ಸ್ಥಿರ ಆಸ್ತಿಗಳ ಸಮಗ್ರ ಲೆಕ್ಕವನ್ನು ಮಾಡಿರುವುದಿಲ್ಲ. ಆದರೂ, ಸರ್ಕಾರದ ಲೆಕ್ಕಗಳಲ್ಲಿ ಸರ್ಕಾರದ ಹಣಕಾಸಿನ ಜವಾಬ್ದಾರಿಗಳು ಮತ್ತು ಮಾಡಿದ ವೆಚ್ಚದಿಂದ ನಿರ್ಮಿಸಲಾದ ಆಸ್ತಿಗಳ ಲೆಕ್ಕಗಳನ್ನು ತೋರಿಸಲಾಗಿದೆ. ಮಾರ್ಚ್ 31 2015ರಂದು, ಮಾರ್ಚ್ 31 2014ಕ್ಕೆ ಹೋಲಿಸಿದಂತೆ, ಅಂತಹ ಜವಾಬ್ದಾರಿಗಳ ಮತ್ತು ಆಸ್ತಿಗಳ ಘೋಷ್ವಾರೆಯನ್ನು ಅನುಬಂಧ 1.11ರಲ್ಲಿ ನೀಡಲಾಗಿದೆ.

ಕರ್ನಾಟಕ ವಿತ್ತ ಜವಾಬ್ದಾರಿಗಳ ಕಾಯಿದೆ, 2002ರಲ್ಲಿ ಹೇಳಿರುವಂತೆ ಒಟ್ಟು ಜವಾಬ್ದಾರಿಗಳು ಅಂದರೆ ರಾಜ್ಯದ ಸಂಚಿತ ನಿಧಿಯಲ್ಲಿನ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಜವಾಬ್ದಾರಿಗಳು ಆಗಿರುತ್ತದೆ. ಈ

ಕಾಯಿದೆಯ ಅನುಚ್ಛೇದ 2(g)ಗೆ ಫೆಬ್ರವರಿ 2014ರಲ್ಲಿ ತಂದಿರುವ ತಿದ್ದುಪಡಿಯಂತೆ ರಾಜ್ಯದ ಒಟ್ಟು ಜವಾಬ್ದಾರಿಗಳ ವ್ಯಾಪ್ತಿಯು ಸಾರ್ವಜನಿಕ ಉದ್ದಿಮೆಗಳು ಮತ್ತು ವಿಶೇಷ ಉದ್ದೇಶ ಸಾಧನಗಳು ಮತ್ತು ಇತರ ಸಮಾನ ಸಾಧನಗಳ ಸಾಲಗಳನ್ನೂ ಒಳಗೊಂಡು, ಈ ಸಾಲಗಳ ಅಸಲು ಮತ್ತು/ಅಥವಾ ಬಡ್ಡಿಗಳ ತೀರುವಳಿಯು ರಾಜ್ಯಸರ್ಕಾರದ ಆಯವ್ಯಯ ಅವಕಾಶದ ಮೂಲಕ ಮಾಡಲಾಗಿದೆ.

ಆಂತರಿಕ ಋಣವು ಮಾರುಕಟ್ಟೆ ಸಾಲಗಳು, ರಿಸರ್ವ್ ಬ್ಯಾಂಕಿಗೆ ನೀಡಿದ ವಿಶೇಷ ಭದ್ರತೆಗಳು ಮತ್ತು/ಇತರ ಸಮಾಲೋಚಿತ ಸಾಲಗಳನ್ನು ಒಳಗೊಂಡಿದೆ. ಸಾರ್ವಜನಿಕ ಲೆಕ್ಕಗಳ ಜವಾಬ್ದಾರಿಗಳು, ಸಣ್ಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿ, ಮೀಸಲು ನಿಧಿಗಳು ಮತ್ತು ಇತರ ಠೇವಣಿಗಳನ್ನು ಒಳಗೊಂಡಿದೆ. ಆದರೆ, ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ರಾಜ್ಯದ ಜವಾಬ್ದಾರಿಗಳು ರಾಜ್ಯದ ನಿವೃತ್ತ/ ನಿವೃತ್ತಿಯಾಗಲಿರುವ ಸರ್ಕಾರಿ ನೌಕರರಿಗೆ ನೀಡಬೇಕಾದ ನಿವೃತ್ತಿವೇತನ, ಇತರ ನಿವೃತ್ತಿ ಸೌಲಭ್ಯಗಳು/ ಖಾತರಿಗಳು/ಸರ್ಕಾರ ನೀಡಿದ ಭರವಸೆ ಪತ್ರಗಳು, ಆಯವ್ಯಯ ಹೊರಗಿನ ಸಾಲಗಳು ಎಂದು ಕರೆಯಲ್ಪಡುವ ವಿಶೇಷ ಉದ್ದೇಶ ಸಾಧನಗಳ ಮೂಲಕ ಪಡೆದ ಸಾಲಗಳನ್ನು ಒಳಗೊಂಡಿಲ್ಲ.

ಆಸ್ತಿಗಳು, ಸಂಚಿತ ನಿಧಿಯಲ್ಲಿನ ಆಸ್ತಿಗಳು ಮತ್ತು ನಗದನ್ನು ಒಳಗೊಂಡಿದೆ. ಸಂಚಿತ ನಿಧಿಯಲ್ಲಿನ ಆಸ್ತಿಗಳು ಸ್ಥಿರ ಆಸ್ತಿಗಳ ಮೇಲಿನ ಬಂಡವಾಳ ವೆಚ್ಚ-ಕಂಪೆನಿಗಳು ಮತ್ತು ನಿಗಮಗಳ ಷೇರುಗಳಲ್ಲಿನ ಮೇಲಿನ ಹೂಡಿಕೆ ಮತ್ತು ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಿದ್ದು ಸಾಲಗಳು ಮತ್ತು ಮುಂಗಡಗಳು ವಿದ್ಯುಚ್ಛಕ್ತಿ ಯೋಜನೆಗಳಿಗೆ ನೀಡಿದ ಸಾಲಗಳು ಮತ್ತು ಇತರ ಅಭಿವೃದ್ಧಿ ಸಾಲಗಳನ್ನು ಒಳಗೊಂಡಿದೆ.

ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಯೋಜನೆಯ ವೃದ್ಧಿಯ ದರವನ್ನು ಕೋಷ್ಟಕ 1.30ರಲ್ಲಿ ಸಂಕ್ಷಿಪ್ತ ರೂಪದಲ್ಲಿ ನೀಡಲಾಗಿದೆ.

ಕೋಷ್ಟಕ 1.30: ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಕ್ಷಿಪ್ತ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

	ಜವಾಬ್ದಾರಿಗಳು			ಆಸ್ತಿಗಳು			
	2013-14	2014-15	(ಶೇಕಡ)		2013-14	2014-15	(ಶೇಕಡ)
ಸಂಚಿತ ನಿಧಿ	88,522	1,05,585	19	ಸಂಚಿತ ನಿಧಿ	1,49,146	1,69,258	13
ಅ. ಆಂತರಿಕ ಋಣ	76,428	92,904	22	ಬಂಡವಾಳ ವೆಚ್ಚ	1,36,422	1,56,042	14
ಆ. ಕೇಂದ್ರ ಸರ್ಕಾರದ ಸಾಲಗಳು ಮತ್ತು ಮುಂಗಡಗಳು	12,094	12,681	5	ಸಾಲಗಳು ಮತ್ತು ಮುಂಗಡಗಳು	12,724	13,216	4
ಆಯವ್ಯಯದ ಹೊರಗಿನ ಸಾಲಗಳು	2,943	5,727	95	ನಗದು	15,760	23,901	52
ಸಾರ್ವಜನಿಕ ಲೆಕ್ಕ	46,796	52,967	13				
ಅ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ	18,021	20,176	12				
ಆ.ಮೀಸಲು ನಿಧಿಗಳು	12,318	12,632	3				
ಇ.ಠೇವಣಿಗಳು	16,457	20,159	22				

ಆಕರ: ಹಣಕಾಸು ಲೆಕ್ಕಗಳು

* ಜವಾಬ್ದಾರಿಗಳು ನಿವ್ವಳ ಆಧಾರಿತವಾಗಿವೆ. ಇವು ಮೀಸಲಿಟ್ಟ ನಿಧಿಗಳಿಂದ ಮಾಡಿದ ₹4,697 ಕೋಟಿ (2013-14) ಮತ್ತು ₹5,929.96 ಕೋಟಿ (2014-15) ಹೂಡಿಕೆಗಳನ್ನು ಒಳಗೊಂಡಿಲ್ಲ.

ಆಸ್ತಿಗಳ ವೃದ್ಧಿಯ ದರವು 2013-14ರಲ್ಲಿ ಹಾಗೂ 2014-15ರಲ್ಲಿ ಶೇಕಡ 13ರಲ್ಲಿದ್ದು, ಆಯವ್ಯಯದ ಹೊರಗಿನ ಸಾಲವನ್ನು ಸೇರಿದಂತೆ ಜವಾಬ್ದಾರಿಗಳ ವೃದ್ಧಿಯ ದರವು 2013-14ರಲ್ಲಿ ಶೇಕಡ 16ರಷ್ಟಿದ್ದು, 2014-15ರಲ್ಲಿ ಶೇಕಡ 19ಕ್ಕೆ ಏರಿತು.

ಹಣಕಾಸು ಲೆಕ್ಕಗಳು, ಎಲ್‌ಐಸಿ, ಜಿಐಸಿ, ನಬಾರ್ಡ್, ಎನ್‌ಸಿಡಿಎಸ್ ಮುಂತಾದವುಗಳ ಲೆಕ್ಕಗಳಲ್ಲಿದ್ದ ₹555.03 ಕೋಟಿಗಳ ವ್ಯತ್ಯಾಸವನ್ನು ಪರಿಗಣಿಸಿದ ನಂತರ 2014-15ರ ಅಂತ್ಯಕ್ಕೆ ಬಾಕಿಯಿದ್ದ ₹92,904 ಕೋಟಿಗಳನ್ನು ಆಂತರಿಕ ಋಣವೆಂದು ತೋರಿಸಿದೆ. ಮುಂದುವರೆದು, ಭಾರತೀಯ ರಿಸರ್ವ್ ಬ್ಯಾಂಕು, ಮಾರ್ಚ್ 31 2015ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಬಾಕಿ ಶಿಲ್ಕುಗಳ ತನ್ನ ತ್ರೈಮಾಸಿಕ ವಿವರಣಾ ಪಟ್ಟಿಯಲ್ಲಿ ಬಡ್ಡಿರಹಿತ ಮಾರುಕಟ್ಟೆ ಸಾಲಗಳ ಆಖ್ಯೆರು ಶಿಲ್ಕನ್ನು ₹0.15 ಕೋಟಿಗಳೆಂದು ತೋರಿಸಿದೆ.

ಆದರೆ, ಹಣಕಾಸು ಲೆಕ್ಕಗಳು, ₹0.71 ಕೋಟಿಗಳ ಮೊತ್ತವನ್ನು ತೋರಿಸಿದ್ದು ಇದು ಸಾಲಶಿಲ್ಕುಗಳ (ಬಂಡವಾಳ ಲೆಕ್ಕ) ಹೊಂದಾಣಿಕೆಯ ಅಗತ್ಯವನ್ನು ಸೂಚಿಸುತ್ತದೆ. ಅಲ್ಲದೆ, ರಾಜ್ಯದ ಹಣಕಾಸು ಲೆಕ್ಕಗಳಲ್ಲಿ ಕಾಣಿಸಿರುವ ಕೆಲವು ಸಾಲ ಶಿಲ್ಕುಗಳು ರಿಜರ್ವ್ ಬ್ಯಾಂಕ್ ಪುಸ್ತಕಗಳಲ್ಲಿ ಸೂಚಿಸಿಲ್ಲ (ಮೂರು ಪ್ರಕರಣಗಳು). ಏಳು ಪ್ರಕರಣಗಳಲ್ಲಿ ಶಿಲ್ಕುಗಳಲ್ಲಿ ವ್ಯತ್ಯಾಸವಿದ್ದು ಹೊಂದಾಣಿಕೆ ಆಗಬೇಕಾಗಿದೆ. ಆರು ಪ್ರಕರಣಗಳಲ್ಲಿ ಮಹಾಲೇಖಪಾಲರ (ಎ ಮತ್ತು ಇ) ಲೆಕ್ಕಪುಸ್ತಕಗಳಲ್ಲಿನ ಶಿಲ್ಕು ರಿಜರ್ವ್ ಬ್ಯಾಂಕಿನೊಂದಿಗೆ ಹೊಂದಾಣಿಕೆ ಆಗಿವೆ. ಅಲ್ಲದೆ, ರಿಜರ್ವ್ ಬ್ಯಾಂಕ್ ಹೇಳಿರುವಂತೆ ಒಳಶೀರ್ಷಿಕೆ 106 ಅಡಿ ಲೆಕ್ಕಹಾಕಲಾದ ಪರಿಹಾರ ಬಾಂಡುಗಳಿಗೆ ಸಂಬಂಧಿಸಿದಂತೆ ₹0.40 ಕೋಟಿಗಳ ಶಿಲ್ಕು ಮೊತ್ತವು ಇನ್ನೂ ತೀರಿಕೆಯಾಗದೆ ಉಳಿದಿದೆ. ಆದರೆ ಹಣಕಾಸು ಲೆಕ್ಕಗಳಲ್ಲಿ ಈ ಸಾಲಗಳು ಪ್ರತಿಬಿಂಬಿತವಾಗಿಲ್ಲ. 2014-15ರ ಅಂತ್ಯಕ್ಕೆ ಭಾರತ ಸರ್ಕಾರದಿಂದ ಪಡೆದ ಸಾಲಗಳ ಬಾಕಿ ಮೊತ್ತವು ₹12,681 ಕೋಟಿಗಳಷ್ಟಿದೆ.

XIIIನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಮುಂದುವರೆದ ಭಾಗವಾಗಿ ಭಾರತ ಸರ್ಕಾರದ ಹಣಕಾಸು ಸಚಿವಾಲಯವು ದಿನಾಂಕ 29ನೇ ಫೆಬ್ರವರಿ 2012ರ ಆದೇಶಗಳ ಸರಣಿಯಲ್ಲಿ ರಾಜ್ಯಸರ್ಕಾರಗಳಿಗೆ ವಿವಿಧ ಸಚಿವಾಲಯಗಳು ನೀಡಿದ್ದು (ಸಚಿವಾಲಯ ದಾಖಲೆಗಳ ಪ್ರಕಾರ ಬಾಕಿ ಇರುವ ಮೊತ್ತಗಳಿಗೆ ಮಿತಿಗೊಳಿಸಿ) 31ನೇ ಮಾರ್ಚ್ 2010ರಂದು ಬಾಕಿ ಇದ್ದ (ಹಣಕಾಸು ಸಚಿವಾಲಯ ತಾನೇ ನೀಡಿದ ಸಾಲಗಳನ್ನು ಬಿಟ್ಟು) ಕೇಂದ್ರ ಯೋಜನೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದ ಸಾಲಗಳನ್ನು ಮನ್ನಾ ಮಾಡಿದೆ. ಹಣಕಾಸು ಸಚಿವಾಲಯವು ಆದೇಶದ ಜಾರಿಯ ದಿನಾಂಕದಿಂದ ರಾಜ್ಯ ಸರ್ಕಾರ ಮಾಡಿರುವ ಅಸಲು ಮತ್ತು ಬಡ್ಡಿಗಳ ಹೆಚ್ಚುವರಿ ಪಾವತಿಗಳನ್ನು ಆರ್ಥಿಕ ಇಲಾಖೆಗೆ ಬಾಕಿ ಇರುವ ಮುಂದಿನ ಮರುಪಾವತಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದಂತೆ ಈ ಹೆಚ್ಚುವರಿ ಮರುಪಾವತಿಯು ₹68.66 ಕೋಟಿಗಳಿದ್ದು, ಇದರಲ್ಲಿ ಹಣಕಾಸು ಸಚಿವಾಲಯವು ₹17.32 ಕೋಟಿಗಳನ್ನು ಹೊಂದಾಣಿಕೆ ಮಾಡಿದೆ (ಜೂನ್ 2013). ರಾಜ್ಯ ಸರ್ಕಾರವು ಹಣಕಾಸು ಸಚಿವಾಲಯಕ್ಕೆ ಮಾರ್ಚ್ 2013ರ ಅಂತ್ಯಕ್ಕೆ ಪಾವತಿಸಬೇಕಾಗಿದ್ದ ₹17.32 ಕೋಟಿ (ಜೂನ್ 2013) ಮತ್ತು ಮಾರ್ಚ್ 2014ರ ಅಂತ್ಯಕ್ಕೆ ಪಾವತಿಸಬೇಕಿದ್ದ ₹5.48 ಕೋಟಿಗಳನ್ನು (ಮೇ 2014) ಹೊಂದಾಣಿಕೆ ಮಾಡಿದೆ. ಹೊಂದಾಣಿಕೆ ಮಾಡಲು ಬಾಕಿ ಇರುವ ಮೊತ್ತವು ₹45.87 ಕೋಟಿಗಳಿದ್ದು (ಅಸಲು ₹23.66 ಕೋಟಿ ಮತ್ತು ಬಡ್ಡಿ ₹22.21 ಕೋಟಿ) ಇದು ರಾಜ್ಯ ಸರ್ಕಾರದ ಪುಸ್ತಕಗಳಲ್ಲಿ ₹23.66 ಕೋಟಿಗಳ (ನಿವ್ವಳ ಕಳೆ) ವ್ಯತಿರಿಕ್ತ ಶಿಲ್ಕನ್ನು ಹಣಕಾಸು ಸಚಿವಾಲಯದ ಹೊರತು ಉಳಿದ ಸಚಿವಾಲಯಗಳಿಗೆ ಸಂಬಂಧಿಸಿದಂತೆ ತೋರಿಸಿದೆ.

ರಾಜ್ಯ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ಆಸ್ತಿಗಳು (ವಿವರಣಾ ಪಟ್ಟಿ-1 : ಮೀಸಲಿಟ್ಟ ನಿಧಿಗಳಿಂದ ಹೂಡಿಕೆ ₹5,929.96 ಕೋಟಿ) ಕನಿಷ್ಠ ₹136.14 ಕೋಟಿಗಳ ಮಟ್ಟಿಗೆ ಕಡಿಮೆಯಾಗಿ ತೋರಿಸಿದೆ. ಇದು ಋಣ ಪರಿಹಾರ ನಿಧಿಯ ಹೂಡಿಕೆಯ ಮೇಲಿನ ಬಡ್ಡಿ ಸಂಬಂಧಿಸಿದ್ದು (2012-13) ಸರ್ಕಾರದ ಪುಸ್ತಕಗಳಲ್ಲಿ ಇದರ ಉಲ್ಲೇಖವಿಲ್ಲ.


1.9.2 ವಿತ್ತೀಯ ಜವಾಬ್ದಾರಿಗಳು

ರಾಜ್ಯಸರ್ಕಾರದ ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳ ಪ್ರವೃತ್ತಿಯನ್ನು ಅನುಬಂಧ 1.5ರಲ್ಲಿ ನೀಡಿದೆ. 2010-15 ವರ್ಷಗಳ ಪರಸ್ಪರ ವಿತ್ತೀಯ ಜವಾಬ್ದಾರಿಗಳ ಸಂಯೋಜನೆಯನ್ನು ನಕ್ಷೆ 1.9ರಲ್ಲಿ ತೋರಿಸಿದೆ. ರಾಜ್ಯದ ವಿತ್ತೀಯ ಜವಾಬ್ದಾರಿಗಳು, ಅವುಗಳ ವೃದ್ಧಿಯದರ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ರಾಜ್ಯಉತ್ಪಾದನೆ) ಈ ಜವಾಬ್ದಾರಿಗಳ ಅನುಪಾತ, ರಾಜ್ಯದ ಸ್ವೀಕೃತಿಗಳು ಮತ್ತು ಸ್ವಂತ ಸಂಪನ್ಮೂಲಗಳು ಅಲ್ಲದೆ ಈ ಪ್ರಮಿತಿಗಳಿಗೆ ಸಂಬಂಧಿಸಿದಂತೆ ವಿತ್ತೀಯ ಜವಾಬ್ದಾರಿಗಳ ಪ್ಲವನತೆಯನ್ನು ಕೋಷ್ಟಕ 1.31ರಲ್ಲಿ ತೋರಿಸಿದೆ.

ಕೋಷ್ಟಕ 1.31: ಆರ್ಥಿಕ ಜವಾಬ್ದಾರಿಗಳು-ಮೂಲ ಪ್ರಮಿತಿಗಳು

	2010-11	2011-12	2012-13	2013-14	2014-15
ವಿತ್ತೀಯ ಜವಾಬ್ದಾರಿಗಳು (ಕೋಟಿ ರೂಪಾಯಿಗಳಲ್ಲಿ)	94,003	1,04,933	1,19,273	1,38,261	1,64,279
ವೃದ್ಧಿಯ ದರ (ಶೇಕಡ)	9.0	11.6	13.7	15.9	18.8
ವಿತ್ತೀಯ ಜವಾಬ್ದಾರಿಗಳ ಅನುಪಾತ					
ರಾಜ್ಯಸಂಪನ್ಮೂಲಕ್ಕೆ	0.23	0.23	0.23	0.22	0.24
ರಾಜಸ್ವ ಸ್ವೀಕೃತಿಗಳಿಗೆ	1.62	1.50	1.53	1.54	1.58
ಸ್ವಂತ ಸಂಪನ್ಮೂಲಗಳಿಗೆ	2.25	2.08	2.07	2.07	2.19
ವಿತ್ತೀಯ ಜವಾಬ್ದಾರಿಗಳ ಪ್ಲವನತೆ					
ರಾಜ್ಯಸಂಪನ್ಮೂಲಕ್ಕೆ (ಅನುಪಾತ)	0.42	1.07	0.92	0.90	1.64
ರಾಜಸ್ವ ಸ್ವೀಕೃತಿಗಳಿಗೆ	0.49	0.58	1.14	1.10	1.15
ಸ್ವಂತ ಸಂಪನ್ಮೂಲಗಳಿಗೆ	0.39	0.56	0.96	1.03	1.52

ಆಕರ: ಹಣಕಾಸು ಲೆಕ್ಕಗಳು



ಆಕರ: ಹಣಕಾಸು ಲೆಕ್ಕಗಳು.

ರಾಜ್ಯ ಸರ್ಕಾರದ ವಿತ್ತೀಯ ಜವಾಬ್ದಾರಿಗಳು 2010-11ರಲ್ಲಿದ್ದ ₹94,003 ಕೋಟಿಗಳಿಂದ 2014-15ರಲ್ಲಿ ₹1,64,279 ಕೋಟಿಗಳಿಗೆ ಏರಿ ಶೇಕಡ 75ರಷ್ಟು ಏರಿಕೆಯನ್ನು ಕಂಡಿದ್ದು, ಇದು ಸಂಚಿತನಿಧಿ

ಜವಾಬ್ದಾರಿಗಳು (₹1,05,585 ಕೋಟಿ) ಮತ್ತು ಸಾರ್ವಜನಿಕ ಲೆಕ್ಕಗಳ ಜವಾಬ್ದಾರಿ (₹52,967 ಕೋಟಿ)ಗಳನ್ನು ಮತ್ತು ಆಯವ್ಯಯದ ಹೊರಗಿನ ಸಾಲಗಳನ್ನು (₹5,727 ಕೋಟಿ) ಒಳಗೊಂಡಿದೆ. 2013-14 ಮತ್ತು 2014-15ರಲ್ಲಿ ಹೆಚ್ಚಿನ ಸಾಲ ಪಡೆದಿದ್ದರಿಂದ ವಿತ್ತೀಯ ಜವಾಬ್ದಾರಿಗಳ ವೃದ್ಧಿಯ ದರವು ಕ್ರಮವಾಗಿ ಶೇಕಡ 16 ಮತ್ತು ಶೇಕಡ 19ರಷ್ಟು ಇತ್ತು. ಅಲ್ಲದೆ, 2014-15ರಲ್ಲಿ ರಾಜ್ಯಸಭೆಯ ವಿತ್ತೀಯ ಜವಾಬ್ದಾರಿಗಳ ಅನುಪಾತವು ಶೇಕಡ 23.98ರಲ್ಲಿ ಉಳಿದಿದ್ದು, ರಾಜ್ಯ ಸ್ವೀಕೃತಿಗಳಿಗೆ ವಿತ್ತೀಯ ಜವಾಬ್ದಾರಿಯ ಪ್ಲವನತೆಯು 2013-14 ಮತ್ತು 2014-15ರಲ್ಲಿ ಕ್ರಮವಾಗಿ 1.1 ಮತ್ತು 1.2ರಷ್ಟಿತ್ತು. ಜೊತೆಗೆ, ಸ್ವಂತ ಸಂಪನ್ಮೂಲಗಳಿಗೆ ವಿತ್ತೀಯ ಜವಾಬ್ದಾರಿಗಳ ಪ್ಲವನತೆಯ ಅನುಪಾತವು 2010-11ರಲ್ಲಿನ 0.4ರಿಂದ 2014-15ರಲ್ಲಿ 1.5ಕ್ಕೆ ಕ್ರಮೇಣವಾಗಿ ಏರಿತು.

1.9.3 ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರ ನಿಬಂಧನೆಗಳ ಅನುಪಾಲನೆ

1.9.3.1 ಪೀಠಿಕೆ

ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರ ನಿಬಂಧನೆಗಳ ಅನುಪಾಲನೆಯ ಬಗ್ಗೆ ಅಧ್ಯಯನವೊಂದನ್ನು ಮಾರ್ಚ್-ಜುಲೈ 2015ರಲ್ಲಿ ಲೆಕ್ಕಪರಿಶೋಧನೆಯು ಕೈಗೊಂಡಿತು. ಅಧ್ಯಯನ ಉದ್ದೇಶವು

- (i) ಮಧ್ಯಮಾವಧಿ ವಿತ್ತೀಯ ಯೋಜನೆಯು ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರಲ್ಲಿ ವಿಧಿಸಿರುವಂತೆ ತಯಾರಿಸಲ್ಪಟ್ಟಿದೆಯೇ;
- (ii) ವಿತ್ತೀಯ ನಿರ್ವಹಣಾ ಸಿದ್ಧಾಂತಗಳನ್ನು ಪಾಲಿಸಲಾಗಿದೆಯೇ;
- (iii) ವಿತ್ತೀಯ ಪಾರದರ್ಶಕತೆಗಾಗಿ ಕೈಗೊಂಡ ಕ್ರಮಗಳು ಸಾಕಷ್ಟಿದ್ದವೇ;
- (iv) ಮಧ್ಯಮಾವಧಿ ತಿದ್ದುಪಡಿಗೆ ಪರಿಣಾಮಕಾರಿಯಾದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವಿದೆಯೇ; ಇವುಗಳನ್ನು ಪರಿಶೀಲಿಸುವುದಾಗಿತ್ತು.

2010-11ರಿಂದ 2014-15ರ ಅವಧಿಯ ವ್ಯವಹಾರಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಅಧ್ಯಯನದಲ್ಲಿ ಗಮನಿಸಿದ ಅಂಶಗಳನ್ನು ಈ ಕೆಳಗಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ.

1.9.3.2 ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ, 2002

ವಿತ್ತೀಯ ಸ್ಥಿರತೆ ಮತ್ತು ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಹೆಚ್ಚಳವನ್ನು ವಿಧಿಸುವ ಮೂಲಕ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ ಮತ್ತು ಮಾನವ ಅಭಿವೃದ್ಧಿ ಸುಧಾರಣಾ ವ್ಯಾಪ್ತಿಯನ್ನು ಹೆಚ್ಚಿಸಲು, ವಿತ್ತೀಯ ಕೊರತೆಯನ್ನು ತಗ್ಗಿಸಲು, ಸಾಲಗಳ, ಋಣ ಮತ್ತು ಕೊರತೆಗಳನ್ನು ಮಿತಿಗೊಳಿಸಿ ವಿವೇಚನಾಯುಕ್ತ ಋಣ ನಿರ್ವಹಣೆಯ ಮೂಲಕ ವಿತ್ತೀಯ ಕಾರ್ಯನೀತಿಯ ಪರಿಣಾಮಕಾರಿ ನಿರ್ವಹಣೆ, ರಾಜ್ಯ ಸರ್ಕಾರದ ವಿತ್ತೀಯ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಸಾಧಿಸಲು ಮತ್ತು ಮಧ್ಯಮಾವಧಿ ವಿತ್ತೀಯ ಚೌಕಟ್ಟೊಂದನ್ನು ಬಳಸಲು ರಾಜ್ಯಸರ್ಕಾರದ ಜವಾಬ್ದಾರಿಗೆ ಅನುವು ಮಾಡಲು ರಾಜ್ಯಸರ್ಕಾರವು 'ಕರ್ನಾಟಕ ವಿತ್ತೀಯ ಜವಾಬ್ದಾರಿ' ಅಧಿನಿಯಮ-2002ನ್ನು ಆಗಸ್ಟ್ 2002ರಲ್ಲಿ ಶಾಸಕಾಂಗದಲ್ಲಿ ಜಾರಿ ಮಾಡಿತು. ಅಧಿನಿಯಮವು 1ನೇ ಏಪ್ರಿಲ್ 2003ರಿಂದ ಜಾರಿಯಾಗಿದ್ದು, ಕಾಲಕಾಲಕ್ಕೆ, ಕೇಂದ್ರ ಸರ್ಕಾರ ಮತ್ತು ಹಣಕಾಸು ಆಯೋಗದ ನಿರ್ದೇಶನದ ಆಧಾರದ ಮೇಲೆ ತಿದ್ದುಪಡಿ ಮಾಡಲಾಗಿದೆ.

ಅಧಿನಿಯಮವು ರಾಜ್ಯಸರ್ಕಾರಕ್ಕೆ ಈ ಕೆಳಕಂಡ ವಿತ್ತೀಯ ಗುರಿಗಳನ್ನು ವಿಧಿಸಿತ್ತು.

- 2005-06 ಆರ್ಥಿಕ ವರ್ಷದ ಅಂತ್ಯದೊಳಗೆ ರಾಜ್ಯ ಕೊರತೆಯನ್ನು ಅಳಿಸಿ ಹಾಕುವುದು.
- ಆರ್ಥಿಕ ವರ್ಷ 2005-06ರ ಅಂತ್ಯದೊಳಗೆ ವಿತ್ತೀಯ ಕೊರತೆಯನ್ನು ಅಂದಾಜಿಸಿದ ಒರಾಆಂಘದ ಶೇಕಡ ಮೂರಕ್ಕಿಂತ ಕಡಿಮೆಗೊಳಿಸುವುದು.

- 13 ಆರ್ಥಿಕ ವರ್ಷದೊಳಗೆ ಅಂದರೆ ಆರ್ಥಿಕ ವರ್ಷ 2014-15ರ ಅಂತ್ಯದೊಳಗೆ ಒಟ್ಟು ಜವಾಬ್ದಾರಿಗಳನ್ನು ಒರಾಆಂಉದ ಶೇಕಡ 25ರೊಳಗೆ ಮಿತಗೊಳಿಸುವುದು.
- ಬಾಕಿ ಇರುವ ಖಾತರಿಗಳನ್ನು ಕನಾಟಕ ಸರ್ಕಾರಿ ಖಾತರಿಗಳ ಮೇಲಿನ ಮಿತಿ ಕಾಯಿದೆ, 1999ರಡಿ ವಿಧಿಸಿದ ಮಿತಿಯೊಳಗೆ ನಿರ್ವಹಿಸುವುದು.

ಕರ್ನಾಟಕವು ವಿತ್ತೀಯ ಕ್ರೋಢೀಕರಣದ ಪಥದಲ್ಲಿತ್ತು, 2004-05ರಿಂದ ರಾಜಸ್ವ ಹೆಚ್ಚಳವನ್ನು ದಾಖಲಿಸಿಕೊಂಡು ಬಂದಿದೆ ಮತ್ತು ಕಾಲಕಾಲಕ್ಕೆ ತಿದ್ದುಪಡಿಯಾದ ಅಧಿನಿಯಮದಲ್ಲಿ ನಿಗದಿಪಡಿಸಿರುವಂತೆ ರಾಜ್ಯರಾಜ್ಯದ ಮಿತಿಯೊಳಗಿದೆ. 2010-15ರ ಅವಧಿಯಲ್ಲಿ ವಿತ್ತೀಯ ಕೊರತೆ ಮತ್ತು ಬಾಕಿ ಇರುವ ಖುಣಗಳ ರಾಜ್ಯರಾಜ್ಯದ ಶತಾಂಶದ ಬಗ್ಗೆ ರಾಜ್ಯಸರ್ಕಾರದ ಕಾರ್ಯಪಾಲನೆಯನ್ನು ಕೆಳಗಿನ ಕೋಷ್ಟಕ 1.32 ಸೂಚಿಸುತ್ತದೆ.

ಕೋಷ್ಟಕ 1.32: ರಾಜ್ಯರಾಜ್ಯದ ಶತಾಂಶವಾಗಿ ವಿತ್ತೀಯ ಕೊರತೆ ಮತ್ತು ಒಟ್ಟು ಬಾಕಿ ಇರುವ ಖುಣಗಳು

ವರ್ಷ	ರಾಜ್ಯರಾಜ್ಯ (ಕೋಟಿಗಳು) ರಾಜ್ಯವು ಆಯಾ ವರ್ಷದ ಮಧ್ಯಮಾವಧಿ ವಿತ್ತೀಯ ಯೋಜನೆಗೆ ಪರಿಗಣಿಸಿದಂತೆ	ನೈಜವಾಗಿ ಬಾಕಿ ಇರುವ ಒಟ್ಟು ಖುಣಗಳು ಮತ್ತು ರಾಜ್ಯರಾಜ್ಯದ ಶತಾಂಶ	ವಿತ್ತೀಯ ಅಧಿನಿಯಮ (ತಿದ್ದುಪಡಿಗಳೂ ಸೇರಿದಂತೆ)ದಲ್ಲಿ ವಿಧಿಸಿದ ಖುಣಗಳು ರಾಜ್ಯರಾಜ್ಯದ ಶತಾಂಶ	ನೈಜ ವಿತ್ತೀಯ ಕೊರತೆ ಮತ್ತು ರಾಜ್ಯರಾಜ್ಯದ ಶತಾಂಶ	ವಿತ್ತೀಯ ಅಧಿನಿಯಮ (ತಿದ್ದುಪಡಿಗಳೂ ಸೇರಿದಂತೆ)ದಲ್ಲಿ ವಿಧಿಸಿದ ವಿತ್ತೀಯ ಕೊರತೆಯ ರಾಜ್ಯರಾಜ್ಯದ ಶತಾಂಶ
2010-11	3,80,871	91,943(24.14)	26.2	10,688(2.81)	3.44
2011-12	4,34,270	1,03,030(23.72)	26.0	12,470(2.87)	3.00
2012-13	5,22,650	1,16,767(22.34)	25.7	14,507(2.78)	3.00
2013-14	6,01,633	1,35,318(22.49)	25.4	17,092(2.84)	3.00
2014-15	6,85,207	1,64,279(23.98)	25.2	19,576(2.86)	3.00

ಆಕರ: ಹಣಕಾಸು ಲೆಕ್ಕಗಳು ಮತ್ತು ರಾಜ್ಯರಾಜ್ಯದ ಅಂಕಿಗಳು ಸಂಬಂಧಪಟ್ಟ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಕೊಟ್ಟಿರುವಂತೆ *2010-11ರಿಂದ 2013-14ರಲ್ಲಿನ ಖುಣದ ಅಂಕಿಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳು ಸೇರಿರುವುದಿಲ್ಲ.

ಪ್ರತಿ ವರ್ಷಾಂತ್ಯದಲ್ಲಿ ಬಾಕಿ ಇರುವ ಖುಣಗಳನ್ನು ಲೆಕ್ಕ ಹಾಕುವಾಗ ಸಂಚಿತನಿಧಿ ಹಾಗೂ ಸಾರ್ವಜನಿಕ ಲೆಕ್ಕಗಳಡಿ ಇರುವ ಜವಾಬ್ದಾರಿಗಳನ್ನು ಮಾತ್ರ ಪರಿಗಣಿಸಲಾಗಿದೆ. ಆದಾಗ್ಯೂ, ಫೆಬ್ರವರಿ 2014ರಲ್ಲಿ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ಪರಿಚ್ಛೇದ 2(ಒ) ಅಡಿಯಲ್ಲಿ ಸೂಚಿಸಿರುವ ಸಾರ್ವಜನಿಕ ವಿಭಾಗದ ಉದ್ದಿಮೆಗಳು ಮತ್ತು ವಿಶೇಷ ಉದ್ದೇಶ ಸಾಧನಗಳು ಮತ್ತು ಇತರ ಸಮಾನ ಸಾಧನಗಳು ಮಾಡುವ ಸಾಲಗಳ ಅಸಲು ಮತ್ತು ಬಡ್ಡಿಗಳ ಒಟ್ಟು ಜವಾಬ್ದಾರಿಗಳ ವ್ಯಾಪ್ತಿಯನ್ನು ರಾಜ್ಯದ ಆಯವ್ಯಯದ ಮೂಲಕವೇ ಭರಿಸುವಂತೆ ಹಿಗ್ಗಿಸಲಾಯಿತು. ಅಂತೆಯೇ 31 ಮಾರ್ಚ್ 2015ರಲ್ಲಿ ಸಾರ್ವಜನಿಕ ಉದ್ದಿಮೆಗಳು/ನಗದುಗಳಲ್ಲಿ ಬಾಕಿ ಇರುವ ₹5,726 ಕೋಟಿಗಳ ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ ರಾ ಒ ಆಂ ಉತ್ಪನ್ನಕ್ಕೆ ಬಾಕಿ ಇರುವ ಖುಣಗಳ ಅನುಪಾತವು 23.98ರಷ್ಟಿದ್ದು, ನಿಗದಿತ ಮಿತಿಯೊಳಗಿದ್ದಿತು.

1.9.3.3 ವಿತ್ತೀಯ ನಿರ್ವಹಣಾ ತತ್ವಗಳು

ಅಧಿನಿಯಮದ ಪರಿಚ್ಛೇದ 4(1) ರಂತೆ, ರಾಜ್ಯವು ವಿತ್ತೀಯ ನಿರ್ವಹಣಾ ತತ್ವಗಳಿಂದ ಸ್ಥೂಲವಾಗಿ ಮಾರ್ಗದರ್ಶನ ಪಡೆಯುತ್ತದೆ. ಮುಖ್ಯವಾದ ವಿತ್ತೀಯ ನಿರ್ವಹಣಾ ತತ್ವಗಳು ಈ ಕೆಳಗಿನಂತಿವೆ.

- ಸರ್ಕಾರದ ಖುಣಗಳನ್ನು ವಿವೇಚನಾಯುಕ್ತ ಸ್ತರದಲ್ಲಿ ನಿರ್ವಹಿಸುವುದು.
- ಖಾತರಿಗಳು ಮತ್ತು ಸಾಂದರ್ಭಿಕ ಜವಾಬ್ದಾರಿಗಳನ್ನು ವಿವೇಚನೆಯಿಂದ ನಿರ್ವಹಿಸುವುದು.

- ಸರ್ಕಾರದ ಕಾರ್ಯನೀತಿ ಆಧಾರಿತ ನಿರ್ಧಾರಗಳು ಮುಂದಿನ ಪೀಳಿಗೆಯ ಮೇಲೆ ಆಗುವ ಆರ್ಥಿಕ ಪರಿಣಾಮಗಳ ಬಗ್ಗೆ ಗಮನವಿರಿಸುವುದನ್ನು ಖಚಿತಪಡಿಸಿಕೊಳ್ಳುವುದು.
- ವೆಚ್ಚ ವಸೂಲಿ ಮತ್ತು ಔಚಿತ್ಯದ ಬಗ್ಗೆ ಗಮನವಿರಿಸಿ ತೆರಿಗೆಯೇತರ ರಾಜಸ್ವ ನೀತಿಗಳನ್ನು ಅನುಸರಿಸುವುದು.
- ಸಾಲಗಳು ಉತ್ಪಾದಕತೆಯುಳ್ಳ ಕಾರಣಗಳಿಗೆ ಮತ್ತು ಬಂಡವಾಳ ಆಸ್ತಿಗಳ ಶೇಖರಣೆಗೆ ಬಳಕೆಯಾಗಿದೆ ಹಾಗೂ ಪ್ರಸಕ್ತ ವೆಚ್ಚಗಳಿಗೆ ಬಳಕೆಯಾಗಿಲ್ಲವೆಂದು ಖಚಿತಪಡಿಸಿಕೊಳ್ಳುವುದು.
- ವಿಶೇಷ ಪ್ರೋತ್ಸಾಹ/ವಿನಾಯಿತಿ/ರಿಯಾಯಿತಿಗಳನ್ನು ಕನಿಷ್ಠಗೊಳಿಸುವ ಮೂಲಕ ತೆರಿಗೆ ವ್ಯವಸ್ಥೆಯ ದೃಢತೆಯನ್ನು ನಿರ್ವಹಿಸುವುದು.
- ಬಂಡವಾಳ ರಚನೆ ಮತ್ತು ಉತ್ಪಾದಕತೆಯುಳ್ಳ ವೆಚ್ಚವನ್ನು ಭರಿಸಲು ರಾಜಸ್ವ ಹೆಚ್ಚಳವನ್ನು ಸಾಧಿಸಬೇಕು.
- ಆರ್ಥಿಕ ಕಾರ್ಯನೀತಿ ಮತ್ತು ಸಾರ್ವಜನಿಕ ಹಣಕಾಸುಗಳ ಸ್ಥಿತಿಗತಿಗಳನ್ನು ಸಾರ್ವಜನಿಕರು ಪರಿಶೀಲಿಸಲು ಅನುವು ಮೂಡುವಂತೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸುವುದು.
- ಸಾರ್ವಜನಿಕ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳನ್ನು ನಡೆಸುವ ಬಗೆಗಿನ ವಿತ್ತೀಯ ಅಪಾಯಗಳನ್ನು ಕನಿಷ್ಠಗೊಳಿಸುವುದು.
- ಸಾಮಾನ್ಯ ಆರ್ಥಿಕ ದೃಷ್ಟಿಕೋನ ಮತ್ತು ರಾಜಸ್ವ ನಿರೀಕ್ಷೆಯ ಬಗ್ಗೆ ಗಮನವಿರುವ ಅತ್ಯಂತ ಕಡಿಮೆ ಮಾರ್ಗಪಲ್ಲಟವಾಗಬಹುದಾದ ನೈಜ ಮತ್ತು ವಸ್ತುನಿಷ್ಠ ಆಯವ್ಯಯವನ್ನು ರೂಪಿಸುವುದು.
- ಪ್ರಸಕ್ತ ಜವಾಬ್ದಾರಿಗಳನ್ನು ಸಕಾಲಿಕವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು.

ವಿತ್ತೀಯ ನಿರ್ವಹಣಾ ತತ್ವಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವೆಚ್ಚ ಸುಧಾರಣಾ ಆಯೋಗ ಮತ್ತು ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯ ಶಿಫಾರಸ್ಸುಗಳನ್ನು ಪರಿಗಣಿಸಲಾಗಿದೆಯೆಂದು ರಾಜ್ಯಸರ್ಕಾರವು ತನ್ನ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ ಹೇಳಿದೆ. ವಿತ್ತೀಯ ನಿರ್ವಹಣಾ ತತ್ವಗಳ ಅನುಪಾಲನೆಯನ್ನು ಈ ಕೆಳಗೆ ಚರ್ಚಿಸಲಾಗಿದೆ.

1.9.3.4 ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ ಅಸಮಂಜಸವಾದ ಮಾಹಿತಿ ನೀಡಿಕೆ

ಕನಾಟಕ ವಿತ್ತೀಯ ಅಧಿನಿಯಮ 2002, (2011ರಲ್ಲಿ ತಿದ್ದುಪಡಿಯಾದಂತೆ), ಪರಿಚ್ಛೇದ 5(2) (c)ರ ಪ್ರಕಾರ ಆಯವ್ಯಯದ ಮಂಡನೆಯ ಸಮಯದಲ್ಲಿ ಬಂಡವಾಳ ವೆಚ್ಚದ ರಾಜಸ್ವ ಪರಿಣಾಮಗಳು ಮತ್ತವುಗಳಿಗೆ ಸಂಬಂಧಿಸಿದ ಜವಾಬ್ದಾರಿಗಳು, ಭೌತಿಕ ಮತ್ತು ಆರ್ಥಿಕ ಆಸ್ತಿಗಳ ವಿವರಗಳನ್ನು ರಾಜ್ಯಸರ್ಕಾರವು ವಿಶದಪಡಿಸಬೇಕು. ಈ ಪಟ್ಟಿಗಳನ್ನು ರಾಜ್ಯಸರ್ಕಾರವು ಮಧ್ಯಮಾವಧಿ ವಿತ್ತೀಯ ಯೋಜನೆ 2012-16ರಿಂದ ಸೇರಿಸಲಾಗಿದೆ.

ಆದಾಗ್ಯೂ, ನಾಲ್ಕು ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ (2012-16ರಿಂದ 2015-19) ಮೂಲಸೌಕರ್ಯದ ವಿವರಗಳು ಅಸಮಂಜಸವಾಗಿದ್ದವು. ವಿವಿಧ ಇಲಾಖೆಗಳ ಆಸ್ತಿಗಳ ಅಂತಿಮ ಶಿಲ್ಕುಗಳು ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ತೋರಿಸಿದ ಅಂಕಿಗಳಿಗೂ ಮುಂದಿನ ಮಧ್ಯಮಾವಧಿ ವಿತ್ತೀಯ ಯೋಜನೆಯೊಂದರಲ್ಲಿ ತೋರಿಸಿದ ಪ್ರಾರಂಭಿಕ ಶಿಲ್ಕಿಗೂ ತಾಳೆಯಿರಲಿಲ್ಲ. 2012-16 ಮತ್ತು 2015-19ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ತೋರಿಸಿದ ಸರ್ಕಾರಿ ಜಮೀನಿನ ಅಳತೆಯು

ವ್ಯತ್ಯಾಸವಾಗಿದ್ದು ವಿಧಾನ ಮಂಡಲಕ್ಕೆ ತಪ್ಪಾದ ಮಾಹಿತಿ ನೀಡುವಲ್ಲಿ ಪರಿಣಮಿಸಿತು. ವಿವರಗಳನ್ನು ಅನುಬಂಧ 1.12 ಮತ್ತು 1.13 ರಲ್ಲಿ ನೀಡಲಾಗಿದೆ.

ಹಣಕಾಸು ಇಲಾಖೆಯು ಮಾಹಿತಿಯಲ್ಲಿನ ಲೋಪಗಳನ್ನು ಒಪ್ಪಿಕೊಳ್ಳುತ್ತಾ, ಇಲಾಖೆಗಳಿಂದ ಮಾಹಿತಿಯನ್ನು ಪಡೆಯುವ ಪ್ರಯತ್ನ ನಡೆದಿದೆ ಮತ್ತು ಕಾಲಕ್ರಮೇಣ ಮಾಹಿತಿಯನ್ನು ಒದಗಿಸಲಾಗುವುದು ಎಂದು ಹೇಳಿದೆ (ಅಕ್ಟೋಬರ್ 2015).

1.9.3.5. ಸರ್ಕಾರಿ ಋಣಗಳನ್ನು ವಿವೇಚನಾಯುಕ್ತ ಸ್ವರದಲ್ಲಿ ನಿರ್ವಹಿಸುವುದು

ಸರ್ಕಾರದ ಒಟ್ಟು ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು, ಸಂಚಿತ ನಿಧಿಯಡಿ, ಆಂತರಿಕ ಋಣ, ಕೇಂದ್ರ ಸರ್ಕಾರದ ಸಾಲಗಳು ಮತ್ತು ಮುಂಗಡಗಳು ಸಾರ್ವಜನಿಕ ಲೆಕ್ಕಗಳಡಿ ಸಣ್ಣ ಉಳಿತಾಯ, ಭವಿಷ್ಯ ನಿಧಿ, ಮೀಸಲು ನಿಧಿ, ಠೇವಣಿಗಳು, ವಿಶೇಷ ಸಾಧನಗಳಿಂದ ಬಂದ ಸಾಲಗಳು ಮತ್ತು ಮೀಸಲಿಟ್ಟ ನಿಧಿಗಳ ಹೊಡಿಕೆಯನ್ನು ಹೊರತುಪಡಿಸಿ, ಒಳಗೊಳ್ಳುತ್ತದೆ. ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು ಕೋಷ್ಟಕ 1.33ರಲ್ಲಿ ತೋರಿಸಿದಂತೆ 2011-12ರಲ್ಲಿ ₹16,863 ರಷ್ಟಿದ್ದ ತಲಾ ಸಾಲವು 2014-15ರಲ್ಲಿ ₹26,887ಕ್ಕೆ ಹೆಚ್ಚಿಸುವ ಪರಿಣಾಮವನ್ನು ಹೊಂದಿದ್ದವು.

ಕೋಷ್ಟಕ 1.33: ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು ಮತ್ತು ತಲಾ ಸಾಲ

ವರ್ಷ	ಬಾಕಿ ಇರುವ ವಿತ್ತೀಯ ಜವಾಬ್ದಾರಿ (ವರ್ಷಾಂತಕ್ಕೆ ಕೋಟಿಗಳಲ್ಲಿ)	ತಲಾ ಸಾಲ (ರೂಪಾಯಿಗಳಲ್ಲಿ)	
		ಜನಸಂಖ್ಯೆ (ಕೋಟಿಗಳಲ್ಲಿ)	
2010-11	91,943	5.29	17,381
2011-12	1,03,030	6.11	16,863
2012-13	1,16,767	6.11	19,111
2013-14	1,35,318	6.11	22,147
2014-15	1,64,279	6.11	26,887

ಆಕರ: ಸಂಬಂಧಿತ ಹಣಕಾಸು ಲೆಕ್ಕಗಳು.

2014-15ರ ವಿತ್ತೀಯ ಜವಾಬ್ದಾರಿಗಳ ಸಂಯೋಜನೆಯು ಸಂಚಿತ ನಿಧಿಯ ಜವಾಬ್ದಾರಿಗಳು ಶೇಕಡ 64, ಸಾರ್ವಜನಿಕ ಲೆಕ್ಕ ಜವಾಬ್ದಾರಿಗಳು ಶೇಕಡ 32 ಮತ್ತು ವಿಶೇಷ ಸಾಧನಗಳಿಂದ ಪಡೆದ ಸಾಲಗಳು ಶೇಕಡ ನಾಲ್ಕರಷ್ಟಿದ್ದವು. ವಿತ್ತೀಯ ಕೊರತೆಯನ್ನು ತುಂಬಲು, ರಾಜ್ಯ ಸರ್ಕಾರವು ಮಾರುಕಟ್ಟೆ ಸಾಲಗಳು, ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳು, ಹಣಕಾಸು ಸಂಸ್ಥೆಗಳಿಂದ ಸಾಲಗಳು, ಕೇಂದ್ರ ಸರ್ಕಾರದ ಸಾಲಗಳು, ಸಣ್ಣ ಉಳಿತಾಯ, ಭವಿಷ್ಯನಿಧಿ, ಠೇವಣಿಗಳು ಮತ್ತು ಮುಂಗಡಗಳು, ಮೀಸಲು ನಿಧಿಗಳು ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಮುಕ್ತ ಮಾರುಕಟ್ಟೆ ಸಾಲಗಳನ್ನು ಕರ್ನಾಟಕ ರಾಜ್ಯ ಅಭಿವೃದ್ಧಿ ಸಾಲಗಳು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸರ್ಕಾರಿ ಭದ್ರತೆಗಳ ಮಾರಾಟದ ಮೂಲಕ ಪಡೆಯಲಾಗುತ್ತದೆ. 2010-15ರಲ್ಲಿ ಈ ಸಾಲಗಳ ಮೇಲಿನ ಬಡ್ಡಿಯು ಶೇಕಡ 5.6ರಿಂದ ಶೇಕಡ 9.65ರ ನಡುವೆ ಇತ್ತು.

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮದಡಿ ವಿಧಿಸಿರುವ ಮಿತಿಗಳಿಗೆ ಬದ್ಧವಾಗಿರಲು ಸರ್ಕಾರವು ವಿತ್ತೀಯ ಕೊರತೆಯ ಮೇಲೆ ಪ್ರಭಾವ ಬೀರುವ ಕೆಲವು ವ್ಯವಹಾರಗಳನ್ನು ನಡೆಸಿತು. ಅವುಗಳನ್ನು ವಿವರವಾಗಿ ಕೆಳಗೆ ಚರ್ಚಿಸಲಾಗಿದೆ.

1.9.3.6 ಮೀಸಲು ನಿಧಿ ವ್ಯವಹಾರಗಳು

ಮೀಸಲು ನಿಧಿಗಳಿಗೆ ಪೂರ್ವವಿಧಿತವಾದ ಒಳಹರಿವುಗಳನ್ನು ತುಂಬಲಾಗುತ್ತದೆ ಮತ್ತು ಒಳಹರಿವಿಗೆ ಸಮಾನವಾಗಿ ನಿಧಿಯಿಂದ ವೆಚ್ಚವನ್ನು ಯೋಜಿಸಲಾಗುತ್ತದೆ. ನಂತರ ವರ್ಷಾಂತಕ್ಕೆ ಲೆಕ್ಕದ ಹೊಂದಾಣಿಕೆಗಳನ್ನು ಪೂರ್ಣಗೊಳಿಸಲು ಸ್ವೀಕೃತಿ ಮತ್ತು ವೆಚ್ಚಗಳೆರಡನ್ನೂ ಸಂಚಿತ ನಿಧಿಯಿಂದ ಸಾರ್ವಜನಿಕ ಲೆಕ್ಕಗಳಿಗೆ ವರ್ಗಾಯಿಸಲಾಗುತ್ತದೆ. ಸಂಬಂಧಿತ ವೆಚ್ಚಗಳನ್ನು ವರ್ಗಾಯಿಸದಿರುವುದು/ಸ್ವೀಕೃತಿಗಳಿಗೆ ಸಮಾನವಾಗಿ ವೆಚ್ಚವನ್ನು ಯೋಜಿಸದಿರುವುದು ಸಂಚಿತ ನಿಧಿಯಿಂದ ರಾಜಸ್ವ ವೆಚ್ಚವನ್ನು ಕೃತಕವಾಗಿ ಏರಿಸುತ್ತದೆ ಮತ್ತು ರಾಜಸ್ವ ಹೆಚ್ಚಳ ಮತ್ತು ವಿತ್ತೀಯ ಕೊರತೆಯಂತಹ ವಿತ್ತೀಯ ಸೂಚಿಗಳನ್ನು ಬಾಧಿಸುತ್ತದೆ. ಇದು, ವಿತ್ತೀಯ ಚೌಕಟ್ಟಿನ ಅನುಪಾಲನೆಯ ಮೇಲೆ ಪ್ರಭಾವ ಬೀರುತ್ತದೆ.

ಕೆಲವು ಪ್ರಮುಖ ನಿಧಿಗಳ ಹೊಂದಾಣಿಕೆಗಳ ಪ್ರಕರಣಗಳನ್ನು ಈ ಕೆಳಗೆ ಚರ್ಚಿಸಲಾಗಿದೆ:

ಕನಾಟಕ ಅರಣ್ಯ ಅಭಿವೃದ್ಧಿ ನಿಧಿ

ಅರಣ್ಯ ಅಭಿವೃದ್ಧಿ ತೆರಿಗೆ ಮತ್ತು ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸುವ ಬದಲಿಗೆ ಪರಿಹಾರ ನೆಡುತೋಪುಗಳನ್ನು ಬೆಳೆಸಲು ವಸೂಲು ಮಾಡಿದ ಹಣವನ್ನು ಸರ್ಕಾರದ ಆದಾಯವಾಗಿ ಜಮಾ ಮಾಡುವುದರೊಂದಿಗೆ ಸಮನಾದ ಮೊತ್ತವನ್ನು ಅರಣ್ಯ ಅಭಿವೃದ್ಧಿ ನಿಧಿಗೆ ಸಂಗ್ರಹಿಸಿದ ಆದಾಯ ಮತ್ತು ಸಾರ್ವಜನಿಕ ಲೆಕ್ಕಗಳಡಿ ನಿರ್ವಹಿಸಲಾಗುವ ನಿಧಿಗೆ ವರ್ಗಾಯಿಸಲಾಗುತ್ತಿದೆ.

2010-11ರಿಂದ 2014-15ರ ಸಾಲಗಳಲ್ಲಿ ಕನಾಟಕ ಅರಣ್ಯ ಅಭಿವೃದ್ಧಿ ನಿಧಿಯಡಿಯ ವ್ಯವಹಾರಗಳನ್ನು ಕೆಳಗಿನ ಕೋಷ್ಟಕ 1.34ರಲ್ಲಿ ನೀಡಲಾಗಿದೆ.

ಕೋಷ್ಟಕ 1.34: ಕನಾಟಕ ಅರಣ್ಯ ಅಭಿವೃದ್ಧಿ ನಿಧಿಯಡಿಯ ವ್ಯವಹಾರಗಳು

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ನಿಧಿಗೆ ವರ್ಗಾವಣೆಯಾದ ಸ್ವೀಕೃತಿಗಳು	557.28	238.59	916.21	785.77	647.06
ನಿಧಿಗೆ ವರ್ಗಾವಣೆಯಾದ ವೆಚ್ಚ	48.97	99.46	187.50	247.70	403.03
ಸಮಾನವಾದ ವೆಚ್ಚವನ್ನು ಯೋಜಿಸದಿದ್ದರಿಂದಾದ ಅಧಿಕವಾಗಿ ಹೇಳಲಾದ ರಾಜಸ್ವ ವೆಚ್ಚ	508.31	139.13	728.71	538.07	244.03

ಆಕರ: ಸಂಬಂಧಿತ ವರ್ಷಗಳ ಹಣಕಾಸು ಲೆಕ್ಕಗಳು.

2010-15ರ ಅವಧಿಯಲ್ಲಿ ರಾಜಸ್ವ ವೆಚ್ಚದ ಲೆಕ್ಕಶೀರ್ಷಿಕೆಯನ್ನು ಬಳಸಿ ₹3,145 ಕೋಟಿಗಳನ್ನು ನಿಧಿಗೆ ಜಮಾ ಮಾಡಲಾಗಿತ್ತು. ಅರಣ್ಯ ಸಂರಕ್ಷಣಾ ಕಾರ್ಯಚಟುವಟಿಕೆಗಳ ವೆಚ್ಚವಾದ ₹987 ಕೋಟಿಗಳನ್ನು ನಿಧಿಗೆ ವರ್ಗಾಯಿಸಲಾಗಿತ್ತು. ಕೊರತೆಯಾದ ₹2,158 ಕೋಟಿಗಳ ಕಡಿಮೆ ವೆಚ್ಚವು ಮೇಲೆ ಹೇಳಿದ 5 ವರ್ಷಗಳಲ್ಲಿ ವಿತ್ತೀಯ ಕೊರತೆಯನ್ನು ಹೆಚ್ಚು ಮಾಡಿತು. ಈ ರೀತಿಯ ಲೆಕ್ಕ ಹೊಂದಾಣಿಕೆಯು ಸಾರ್ವಜನಿಕ ಲೆಕ್ಕಗಳಡಿ ಜವಾಬ್ದಾರಿಗಳು ಹೆಚ್ಚುವ ಪರಿಣಾಮವನ್ನು ಹೊಂದಿತ್ತು.

ನಿಧಿಯ ಲೆಕ್ಕದಲ್ಲಿ ಸ್ವೀಕೃತಿ ಮತ್ತು ವೆಚ್ಚಗಳ ನಡುವಿನ ವ್ಯತ್ಯಾಸವು ಸಾರ್ವಜನಿಕ ಲೆಕ್ಕಗಳಡಿ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆಂಬುದನ್ನು ಒಪ್ಪಿಕೊಳ್ಳುತ್ತಾ, ಆರ್ಥಿಕ ಇಲಾಖೆಯು ನಿಧಿಯಡಿ ಭರಿಸಬಹುದಾದ ವೆಚ್ಚಗಳ ವ್ಯಾಪ್ತಿಯನ್ನು ಹಿಗ್ಗಿಸುವ ಸಲುವಾಗಿ ಕನಾಟಕ ಅರಣ್ಯ ಕಾಯಿದೆ, 1963ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಯೋಜಿಸುತ್ತಲಿದೆಯೆಂದು ಹೇಳಿತು. ಇದರಿಂದ ನಿಧಿಯಿಂದ ಹೆಚ್ಚಿನ ವೆಚ್ಚವನ್ನು ಭರಿಸುವಂತಾಗುತ್ತದೆ ಮತ್ತು ಸ್ವೀಕೃತಿ ಮತ್ತು ವೆಚ್ಚಗಳ ನಡುವೆ ಅಗತ್ಯವಿರುವ ಸಮಾನತೆಯುಂಟಾಗುತ್ತದೆ.

ಮೂಲ ಸೌಕರ್ಯ ಪ್ರಾರಂಭ ನಿಧಿ, ಬಿಎಮ್‌ಆರ್‌ಸಿಎಲ್ ನಿಧಿ ಮತ್ತು ಸಿಎಂಆರ್‌ಆರ್‌ಡಿ ನಿಧಿ

ಅಬಕಾರಿ ಸನ್ನದು ಶುಲ್ಕ, ಮೋಟಾರು ವಾಹನ ತೆರಿಗೆ ಮತ್ತು ನ್ಯಾಯಿಕೇತರ ಮುದ್ರಾಂಕ ಶುಲ್ಕದ ಮೇಲೆ ಸಂಗ್ರಹಿಸಲಾದ ಮೂಲ ಸೌಕರ್ಯ ಉಪಕರವನ್ನು ಮೂಲಸೌಕರ್ಯ ಪ್ರಾರಂಭ ನಿಧಿ (ಐಐಎಫ್), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಮ್‌ಆರ್‌ಸಿಎಲ್) ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ (ಸಿಎಮ್‌ಆರ್‌ಆರ್‌ಡಿಎಫ್)ಗೆ ಕ್ರಮವಾಗಿ ಶೇಕಡ 57, 28 ಮತ್ತು 15ರ ಅನುಪಾತದಲ್ಲಿ ಹಂಚಿಕೆ ಮಾಡಬೇಕಿತ್ತು. 2005ರಲ್ಲಿ ಏಕರೂಪ ಮೌಲ್ಯವರ್ಧಿತ ತೆರಿಗೆಯನ್ನು ಪ್ರಾರಂಭಿಸಿದ್ದರಿಂದ ಮೂಲ ಸೌಕರ್ಯ ಉಪಕರ ವಿಧಿಸುವುದನ್ನು ಬಿಡಬೇಕಾಯಿತು ಮತ್ತು ರಾಜ್ಯದ ಸಾಮಾನ್ಯ ಮೀಸಲುಗಳಿಂದ ನಿಧಿಗೆ ಸಹಾಯ ಮಾಡಲು ಸರ್ಕಾರವು ನಿರ್ಧರಿಸಿತು. ರಸ್ತೆ ಕಾಮಗಾರಿಗಳು ಮತ್ತು ಅವುಗಳ ನಿರ್ವಹಣೆಗಳಿಗೆ, ಕೇಂದ್ರ ರಸ್ತೆ ನಿಧಿ, ಹಣಕಾಸು ಆಯೋಗ ಅನುದಾನಗಳು ಮತ್ತು ಆಯವ್ಯಯ ಹಂಚಿಕೆಗಳಿಂದ ಧನಸಹಾಯ ಮಾಡುತ್ತಿದ್ದುದರಿಂದ, 2010-11ರ ಅವಧಿಯಲ್ಲಿ ಸರ್ಕಾರವು ಐಐಎಫ್ ಮತ್ತು ಬಿಎಮ್‌ಆರ್‌ಸಿಎಲ್ ನಿಧಿಗಳನ್ನು 50:50ರ ಅನುಪಾತದಲ್ಲಿ ಅಧಿಕಗೊಳಿಸಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿ ₹2,000 ಕೋಟಿ ಅವಕಾಶ ಮಾಡಿದ್ದರೂ ಸಹ ₹650 ಕೋಟಿಗಳನ್ನು ಮಾತ್ರ ಬಿಎಮ್‌ಆರ್‌ಸಿಎಲ್ ನಿಧಿಗೆ ವರ್ಗಾಯಿಸಲು ಮಂಜೂರಾತಿ ನೀಡಲಾಯಿತು (ಮಾರ್ಚ್ 2011).

2011-12ರಲ್ಲಿ ಸಂಗ್ರಹಿಸಿದ ಮೂಲಸೌಕರ್ಯ ಉಪಕರ ₹609.28 ಕೋಟಿ ಮತ್ತು ಸಾಮಾನ್ಯ ರಾಜಸ್ವಗಳಾದ ₹2,100 ಕೋಟಿಗಳನ್ನು ನಿಧಿಗೆ ವರ್ಗಾಯಿಸಲಾಯಿತು. ಆದರೆ, ಒಟ್ಟು ₹1,610.66 ವೆಚ್ಚದಲ್ಲಿ ಕೇವಲ ₹584.80 ಕೋಟಿಗಳನ್ನು ಮಾತ್ರ ಹೊಂದಾಣಿಕೆ ಮಾಡಲಾಯಿತು. ಇದರಿಂದ ರಾಜಸ್ವ ವೆಚ್ಚವನ್ನು ಹೆಚ್ಚಿಸಿದಂತಾಗಿ, ರಾಜಸ್ವ ಹೆಚ್ಚಳವನ್ನು ಕಡಿಮೆಯಾಗಿಸಿದ್ದಲ್ಲದೆ, ವಿತ್ತೀಯ ಕೊರತೆಯನ್ನು ಅಧಿಕಗೊಳಿಸಿ ಸಾಲಗಳಿಗೆ ಸಮರ್ಥನೆ ನೀಡಿದಂತಾಯಿತು.

ಇದಕ್ಕೆ ಉತ್ತರವಾಗಿ ಆರ್ಥಿಕ ಇಲಾಖೆಯು, 2010-11 ಮತ್ತು 2011-12ರಲ್ಲಿ ಹಣದ ಹೊರೆಯಿರಬಹುದಾದ ಮುಂದಿನ ವರ್ಷಗಳಿಗಾಗಿ ಬೆಂಗಳೂರು ಮೆಟ್ರೋಗೆ ಸರ್ಕಾರದ ವಂತಿಗೆಯಾಗಿ ಭರಿಸಲು ಸಾಮಾನ್ಯ ಆದಾಯಗಳಿಂದ ನಿಧಿಗೆ ವಂತಿಗೆ ನೀಡಲಾಗಿದೆ ಎಂದು ಹೇಳಿದೆ.

ಈ ಲೆಕ್ಕ ಹೊಂದಾಣಿಕೆಗಳು ಹೂಡಿಕೆ ವ್ಯವಹಾರಗಳಾಗಿ ಫಲಪ್ರದವಾಗುವುದಿಲ್ಲವಾದ್ದರಿಂದ, ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಹಣಕಾಸು ಇಲಾಖೆಯು ಈಗ ಸಂಚಿತ ನಿಧಿಯ ವೆಚ್ಚವನ್ನು ನಿಧಿ ಲೆಕ್ಕಕ್ಕೆ ವರ್ಗಾಯಿಸುವುದರ ಮೂಲಕ ಜವಾಬ್ದಾರಿಗಳನ್ನು ತೀರಿಸಿಕೊಳ್ಳಲು ಮುಂದಾಗಿದೆ. 2013-15ರಲ್ಲಿ ₹1,000 ಕೋಟಿಗಳ ಮೊತ್ತವನ್ನು ನಿಧಿ ಶೀರ್ಷಿಕೆಗೆ ಖರ್ಚು ಹಾಕಲಾಗಿದೆ.

ಕರ್ನಾಟಕ ವಿತ್ತೀಯ ನಿರ್ವಹಣಾ ನಿಧಿ

ವರ್ಷವೊಂದರಲ್ಲಿ ಬರಬಹುದಾದ ಜವಾಬ್ದಾರಿಗಳನ್ನು ನಿರ್ವಹಿಸಲು ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರ ಪರಿಚ್ಛೇದ 4(q) ರಲ್ಲಿ ವಿಧಿಸಿರುವಂತೆ 2006-07ರಲ್ಲಿ ವಿತ್ತೀಯ ನಿರ್ವಹಣಾ ನಿಧಿಯನ್ನು ರಾಜ್ಯದ ಸಾಮಾನ್ಯ ರಾಜಸ್ವಗಳಿಂದ ರಚಿಸಲಾಯಿತು. ವಿತ್ತೀಯ ನಿರ್ವಹಣಾ ತತ್ವಗಳ ಉದ್ದೇಶಕ್ಕಾಗಿ ಸರ್ಕಾರದ ಸಾಮಾನ್ಯ ಆದಾಯಗಳಲ್ಲಿನ ಹೆಚ್ಚಳದಿಂದ ಈ ನಿಧಿಯನ್ನು ರಚಿಸಲಾಗಿದೆ.

2010-11ರಿಂದ 2011-12ರಲ್ಲಿ ಕರ್ನಾಟಕ ವಿತ್ತೀಯ ನಿರ್ವಹಣಾ ನಿಧಿಗೆ ವರ್ಗಾಯಿಸಲಾದ ಮೊತ್ತವು ₹200 ಕೋಟಿಗಳಾಗಿದ್ದವು. 2010-11ರಲ್ಲಿ ಖಾತರಿ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ಸಂಬಂಧದಲ್ಲಿ ₹24.84 ಕೋಟಿಗಳನ್ನು ನಿಧಿಗೆ ಖರ್ಚು ಹಾಕಲಾಗಿತ್ತು ಮತ್ತು 2012-13ರಲ್ಲಿ ₹1,000 ಕೋಟಿಗಳ ಋಣವನ್ನು ಕಡಿಮೆಗೊಳಿಸಲು ಹಂಚಿಕೆಯಾಗಿ ನಿಧಿಗೆ ವೆಚ್ಚ ಹಾಕಲಾಯಿತು. ಈ ಲೆಕ್ಕ ಹೊಂದಾಣಿಕೆಯ ಬಗ್ಗೆ ಮಾರ್ಚ್ 2013ರ ಅಂತ್ಯದ ರಾಜ್ಯದ ಹಣಕಾಸು ವ್ಯವಹಾರಗಳ ಮೇಲಿನ ವರದಿಯಲ್ಲಿ ವ್ಯಾಖ್ಯಾನಿಸಲಾಗಿತ್ತು.

ಆರ್ಥಿಕ ಇಲಾಖೆಯು (ಜನವರಿ 2015) ಇದಕ್ಕೆ ಉತ್ತರವಾಗಿ, 2010-11 ಮತ್ತು 2011-12ರಲ್ಲಿ ಕ್ರಮವಾಗಿ ₹150 ಕೋಟಿ ಮತ್ತು ₹50 ಕೋಟಿಗಳನ್ನು ಮುಂದಿನ ವರ್ಷಗಳಲ್ಲಿನ ಆರ್ಥಿಕ ಒತ್ತಡವನ್ನು ಭರಿಸಲು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದೆ.

ನಿಧಿಯ ನಿರ್ವಹಣೆಯ ನಿಯಮಗಳನ್ನು ಇನ್ನೂ ರೂಪಿಸಿಲ್ಲವಾದ್ದರಿಂದ ಮತ್ತು ಈ ವರ್ಷಗಳಲ್ಲಿ ವರ್ಗಾವಣೆಯನ್ನು ಸಾಮಾನ್ಯ ನಗದು ಶಿಲ್ಕಿನೊಡನೆ ವಿಲೀನಗೊಳಿಸಲಾಗಿದ್ದು ವಾಸ್ತವ ಹೂಡಿಕೆ ಇಲ್ಲದಿರುವುದರಿಂದ ಹಣಕಾಸು ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಈ ವ್ಯವಹಾರವು ಸಾರ್ವಜನಿಕ ಲೆಕ್ಕದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಿರುವುದಲ್ಲದೆ, ಸಂಚಿತ ನಿಧಿಯಡಿ ಹೆಚ್ಚಿನ ವೆಚ್ಚವನ್ನು ತೋರಿಸುತ್ತದೆ.

ಕ್ರೋಢೀಕೃತ ಋಣ ಪರಿಹಾರ ನಿಧಿ

ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯತಂಡವು, ರಾಜ್ಯವು ತನ್ನ ಜವಾಬ್ದಾರಿಗಳ ಕನಿಷ್ಠ ಮೂರರಿಂದ ಐದರಷ್ಟು ಮೊತ್ತವನ್ನು ಕ್ರೋಢೀಕೃತ ಋಣ ಪರಿಹಾರ ನಿಧಿಯನ್ನು ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತು. ಅದರಂತೆಯೇ ಸಾರ್ವಜನಿಕ ಲೆಕ್ಕಗಳಡಿ ಕ್ರೋಢೀಕೃತ ಋಣ ಪರಿಹಾರ ನಿಧಿಯ ಸ್ಥಾಪನೆ ಮತ್ತು ಆಡಳಿತಕ್ಕಾಗಿ ಅಧಿಸೂಚನೆಗಳನ್ನು (ಜನವರಿ 2013 ಮತ್ತು ಫೆಬ್ರವರಿ 2013) ಜಾರಿ ಮಾಡಿತು. ಅದರಲ್ಲಿ ಹಣಕಾಸು ವರ್ಷ 2012-13ರಿಂದ ಪ್ರಾರಂಭಿಸಿ ಹಿಂದಿನ ವರ್ಷದ ಕೊನೆಯಲ್ಲಿ ಬಾಕಿ ಇರುವ ಜವಾಬ್ದಾರಿಗಳ ಕನಿಷ್ಠ ಶೇಕಡ 0.5ರಷ್ಟು ಸಾಧಾರಣ ವಂತಿಗೆಯನ್ನು ಸರ್ಕಾರವು ನೀಡಬೇಕೆಂದು ಹೇಳಲಾಯಿತು. 2011-12ರಲ್ಲಿ ಒಟ್ಟು ಬಾಕಿ ಇರುವ ಜವಾಬ್ದಾರಿಗಳು ₹1,00,000 ಕೋಟಿಗಳನ್ನು ಮೀರಿತ್ತು. ನಿಧಿಯಡಿ 2012-13ರಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 2048-ಋಣಗಳ ಕಡಿತ/ತಡೆಗಾಗಿ ಧನ

ವಿನಿಯೋಗದ ಮೂಲಕ ₹1,000 ಕೋಟಿಗಳ ಮೊತ್ತವನ್ನು ಜಮೆ ಮಾಡಲಾಯಿತು. ಆದರೆ ಒಳಶೀರ್ಷಿಕೆ 902ರನ್ನು ಕಾರ್ಯಗತಗೊಳಿಸಿ ₹1,057 ಕೋಟಿ ಜಮಾ ಶಿಲ್ಕನ್ನು ಹೊಂದಿದ ವಿತ್ತೀಯ ನಿರ್ವಹಣಾ ನಿಧಿಗೆ ವೆಚ್ಚದ ನಮೂದು ಮಾಡುವ ಮೂಲಕ ಪೂರ್ತಿ ವ್ಯವಹಾರವನ್ನು ರಾಜಸ್ವ ತಟಸ್ಥವನ್ನಾಗಿಸಿತು. ವಿತ್ತೀಯ ನಿರ್ವಹಣಾ ನಿಧಿಯಡಿಯ ಹೊಂದಾಣಿಕೆಯು, ನಿಯಮಗಳನ್ನು ರೂಪಿಸಿಲ್ಲದ ಕಾರಣ ಸಮರ್ಪಕವಾಗಿರಲಿಲ್ಲ. ಮುಂದುವರೆದು, 2013-14ರಲ್ಲಿ ಒಟ್ಟು ಜವಾಬ್ದಾರಿಗಳಾದ ₹1,16,767 ಕೋಟಿಗಳಲ್ಲಿ ಶೇಕಡ 0.5ರಷ್ಟು (₹584 ಕೋಟಿ) ಅವಕಾಶವನ್ನು ಆಯವ್ಯಯದಲ್ಲಿ ಕಲ್ಪಿಸಿರಲಿಲ್ಲ. ಇದು ಸಂಚಿತ ನಿಧಿಯಲ್ಲಿ ವೆಚ್ಚ ಸಂಕುಚಿತಗೊಳ್ಳುವ ಪರಿಣಾಮವನ್ನು ಹೊಂದಿತ್ತು ಮತ್ತು 2014-15ರಲ್ಲಿ ಆಯವ್ಯಯದಲ್ಲಿ ₹500 ಕೋಟಿಗಳನ್ನು ಕ್ರೋಢೀಕೃತ ಋಣ ಪರಿಹಾರ ನಿಧಿಯ ವರ್ಗಾವಣೆಗೆ ಅವಕಾಶ ಕಲ್ಪಿಸಿದ್ದರೂ, ಪೂರಕ ಅನುದಾನಗಳಲ್ಲಿ ₹250 ಕೋಟಿಗಳಿಗೆ ಇಳಿಸಲಾಯಿತು. ಆದಾಗ್ಯೂ, 2014-15ರಲ್ಲಿ ಯಾವುದೇ ಹೂಡಿಕೆ ಮಾಡಲಿಲ್ಲ ಮತ್ತು ನಿಧಿಗೆ ಹೊಂದಾಣಿಕೆಯನ್ನು ಮಾಡದಿದ್ದುಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಲಿಲ್ಲ.

ಕ್ರೋಢೀಕೃತ ಋಣ ಪರಿಹಾರ ನಿಧಿಯನ್ನು ವಿತ್ತೀಯ ನಿರ್ವಹಣಾ ನಿಧಿಯ ಸ್ಥಾಪನೆಗಿದ್ದ ಉದ್ದೇಶದೊಂದಿಗೆ ರಚಿಸಲಾಗಿತ್ತೆಂದು ಆರ್ಥಿಕ ಇಲಾಖೆಯು ಉತ್ತರ ನೀಡಿತು. ಕ್ರೋಢೀಕೃತ ಋಣ ಪರಿಹಾರ ನಿಧಿಯು ನೈಜವಾದ ಮೀಸಲು ನಿಧಿಯಾಗಿದ್ದು, ಸರ್ಕಾರಿ ಹಣದ ಹೊರಗೆ ಹೂಡಿಕೆಯನ್ನು ಹೊಂದಿದ್ದು, ಆ ಸಂಬಂಧ ಮಾಡಲಾದ ವೆಚ್ಚವನ್ನು ವಿತ್ತೀಯ ನಿರ್ವಹಣಾ ವೆಚ್ಚದಿಂದ ಮಾಡಿರುವಂತೆ ತೋರಿಸಲಾಗಿದೆ ಎಂದು ಹೇಳಿದೆ. ಒಂದೇ ಕಾರಣಕ್ಕಾಗಿ ಎರಡು ನಿಧಿಗಳ ಸ್ಥಾಪನೆಯು ಅವಶ್ಯಕತೆಯಿಲ್ಲದ್ದರಿಂದ ಉತ್ತರವನ್ನು ಒಪ್ಪಲಾಗುವುದಿಲ್ಲ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಸಹ ತನ್ನ 5ನೇ ವರದಿಯಲ್ಲಿ (ಜುಲೈ 2015) ಹಿಂದಿನ ವರ್ಷದ ಒಟ್ಟು ಜವಾಬ್ದಾರಿಯ ಶೇಕಡ 0.5ರಷ್ಟನ್ನು ಕ್ರೋಢೀಕೃತ ಋಣ ಪರಿಹಾರ ನಿಧಿಗೆ ವಂತಿಗೆ ನೀಡಬೇಕೆಂದು ಶಿಫಾರಸ್ಸು ಮಾಡಿದೆ.

ಕರ್ನಾಟಕ ರೇಷ್ಮೆಗೂಡು ಮತ್ತು ರೇಷ್ಮೆನೂಲು ಅಭಿವೃದ್ಧಿ ಮತ್ತು ಬೆಲೆ ಸ್ಥಿರೀಕರಣ ನಿಧಿ

2012-13 ಮತ್ತು 2013-14ರಲ್ಲಿ ಸಂಗ್ರಹವಾದ ಮಾರುಕಟ್ಟೆ ಶುಲ್ಕ ಮತ್ತು ಸನ್ನದು ಶುಲ್ಕವು ಕ್ರಮವಾಗಿ ₹26.63 ಕೋಟಿ ಮತ್ತು ₹35.90 ಕೋಟಿಗಳು ಹಾಗೂ ರೇಷ್ಮೆ ಕೃಷಿ ಅಭಿವೃದ್ಧಿಯ ಮೇಲಿನ ವೆಚ್ಚವು ₹7.40 ಕೋಟಿ ಮತ್ತು ₹13.22 ಕೋಟಿಗಳಷ್ಟಿದ್ದವು. ಈ ಸ್ವೀಕೃತಿ ಹಾಗೂ ವೆಚ್ಚಗಳ ಬಾಬಿಗಳನ್ನು ಆಯವ್ಯಯದ ಅವಕಾಶವಿಲ್ಲದಿದ್ದರಿಂದ ನಿಧಿಯ ಲೆಕ್ಕದಲ್ಲಿ ದಾಖಲು ಮಾಡಿಲ್ಲ. ಆದಾಗ್ಯೂ, 2012-15ರಲ್ಲಿನ ಸ್ವೀಕೃತಿಗಳನ್ನು (₹97.11 ಕೋಟಿ) ಮತ್ತು 2012-14ರ ವೆಚ್ಚಗಳನ್ನು (₹20.62 ಕೋಟಿ), 2014-15ರಲ್ಲಿನ ನಿಧಿಗೆ ವರ್ಗಾವಣೆ ಮಾಡಲಾಗಿದ್ದು, ಆಯಾ ವರ್ಷದ ವಿತ್ತೀಯ ಸೂಚಕಗಳನ್ನು ಬಾಧಿಸಿದೆ.

1.9.3.7. ಮುಕ್ತ ಮಾರುಕಟ್ಟೆ ಸಾಲಗಳು

ಕರ್ನಾಟಕ ಸರ್ಕಾರವು 2013-14 ಮತ್ತು 2014-15ರಲ್ಲಿ ಕ್ರಮವಾಗಿ ₹14,997.30 ಕೋಟಿಗಳು ಮತ್ತು ₹18,500 ಕೋಟಿಗಳ ಕರ್ನಾಟಕ ರಾಜ್ಯ ಅಭಿವೃದ್ಧಿ ಸಾಲಗಳನ್ನು ಪಡೆಯಿತು. ಸಾಲ ಮಾಡಬೇಕಾದ ಮೊತ್ತವನ್ನು ನಿರ್ಧರಿಸುವಾಗ ಬಳಸಿದ ಒಳಹರಿವು ಮತ್ತು ಹೊರಹರಿವುಗಳು ಹಿಂದಿನ ವರ್ಷದ ಅದೇ ತಿಂಗಳುಗಳಲ್ಲಿ ಅಥವಾ ಆಯಾ ವರ್ಷದ ಸ್ವೀಕೃತಿಗಳು/ವೆಚ್ಚದ ಪ್ರವೃತ್ತಿಯನ್ನು ಆಧರಿಸಿರಲಿಲ್ಲ. ಪ್ರಧಾನ ಮಹಾ ಲೇಖಾಪಾಲರು (ಎ ಮತ್ತು ಇ)ರ ಮಾಸಿಕ ಸಿವಿಲ್ ಲೆಕ್ಕಗಳು/ಮಾಸಿಕ ವೆಚ್ಚದ ವರದಿಯಲ್ಲಿ ತೋರಿಸಲಾದ ಮಾಸಿಕ ವೆಚ್ಚ ಪ್ರವೃತ್ತಿಯನ್ನು ಪರಿಗಣಿಸಿದ್ದರೆ ಸಾಲದ ಮೊತ್ತದ ನಿರ್ಧರಣೆಯು ಹೆಚ್ಚು ನಿಖರವಾಗಿರಬಹುದಿತ್ತು.

XIIIನೇ ಹಣಕಾಸು ಆಯೋಗವು, ವಿತ್ತೀಯ ಕೊರತೆಯ ಕಡಿತದಿಂದ ರಾಜ್ಯಗಳು ಅವಶ್ಯವಾಗಿ ಲಭ್ಯತೆಗಿಂತ ಅವಶ್ಯಕತೆಯ ಆಧಾರದ ಮೇಲೆ ಸಾಲ ಮಾಡುವ ಅಭ್ಯಾಸವನ್ನು ಅನುಸರಿಸಬೇಕೆಂದು ಶಿಫಾರಸ್ಸು ಮಾಡಿತು. ದೊಡ್ಡ ಮೊತ್ತದ ನಗದು ಶಿಲ್ಕನ್ನು ಹೊಂದಿನ ರಾಜ್ಯಗಳು ಹೊಸ ಸಾಲಗಳನ್ನು ಮಾಡುವ ಮೊದಲು ಲಭ್ಯವಿರುವ ನಗದು ಶಿಲ್ಕನ್ನು ಬಳಸಲು ಸೂಕ್ತ ಶ್ರಮ ವಹಿಸಬೇಕು. ಆದಾಗ್ಯೂ, ಸರ್ಕಾರವು ಅವಶ್ಯಕತೆಯಾಧಾರಿತ ವಿಶ್ಲೇಷಣೆಗಿಂತ ವಿತ್ತೀಯ ಅವಕಾಶವನ್ನು ಬಳಸಿಕೊಳ್ಳಲು ಸಾಲಗಳನ್ನು ಮಾಡಿತು. ವಿವರಗಳು ಈ ಕೆಳಕಂಡಂತಿವೆ.

- 1) 2013-14ರಲ್ಲಿ ಸಾಲಮಾಡಿದ ಎಂಟು ಸಂದರ್ಭಗಳಲ್ಲಿ ಎರಡು ಸಂದರ್ಭಗಳಲ್ಲಿ ಹೊರತುಪಡಿಸಿ (ಸೆಪ್ಟೆಂಬರ್ 2013 ಮತ್ತು ಫೆಬ್ರವರಿ 2014), ರಾಜ್ಯವು ₹1,000 ಕೋಟಿಗಳಿಗಿಂತ ಹೆಚ್ಚು ನಗದು ಶಿಲ್ಕನ್ನು ಹೊಂದಿದ್ದರಿಂದ, ಸಾಲವನ್ನು ಕಡಿಮೆಗೊಳಿಸಬಹುದಿತ್ತು. 2014-15ರಲ್ಲಿ, ಪರಿಸ್ಥಿತಿಯು ಸಮಾನವಾಗಿತ್ತು.
- 2) ಮುಂದುವರೆದು, ಸಾಲ ಮಾಡಿದ 10 ದಿನಗಳೊಳಗಾಗಿ ಹಣವನ್ನು 91 ದಿನಗಳ ಟ್ರಿಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡುವ ಅಭ್ಯಾಸವನ್ನು ಸರ್ಕಾರವು ಹೊಂದಿತ್ತು. ಸಾಲ ಮಾಡಿದ ತಕ್ಷಣವೇ 91 ದಿನಗಳ ಟ್ರಿಜರಿ ಬಿಲ್ಲಿನಲ್ಲಿ ಹೂಡಿಕೆ ಮಾಡಿದ್ದು, ಆ ಹಣದ ಅವಶ್ಯಕತೆಯು ತಕ್ಷಣದಲ್ಲಿದ್ದರಿಂದಲಲ್ಲವೆಂಬುದನ್ನು ಸೂಚಿಸುತ್ತದೆ. 91 ದಿನಗಳ ಟ್ರಿಜರಿ ಬಿಲ್ಲಿನ ಹೂಡಿಕೆಯಿಂದ ಬರುವ ಪ್ರತಿಫಲವು ರಾಜ್ಯ ಅಭಿವೃದ್ಧಿ ಸಾಲಗಳ ಮೇಲೆ ಪಾವತಿಸಬೇಕಾದ ಬಡ್ಡಿಗಿಂತ ಕಡಿಮೆಯಿದ್ದರಿಂದ ರಾಜ್ಯದ ಬೊಕ್ಕಸದ ಮೇಲೆ ಹೆಚ್ಚಿನ ಭಾರವಾಯಿತು. ಪ್ರಕರಣಗಳ ಪರಿಷ್ಕಾ ತನಿಖೆಯು ₹19.42 ಕೋಟಿಗಳ ಹೆಚ್ಚುವರಿ ಬಡ್ಡಿಯ ಜವಾಬ್ದಾರಿಯನ್ನು ತೋರಿಸಿತು (ಅನುಬಂಧ 1.14).

ಸಾಲ ಮಾಡಬೇಕಾದ ಮೊತ್ತದ ನಿರ್ಧಾರಣೆಗೆ ಬಳಸಿದ ಕಾರ್ಯವಿಧಾನ ಮತ್ತು ಕಡಿಮೆ ದರದ ಬಡ್ಡಿಗೇ ಅದರ ಹೂಡಿಕೆಯು ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002ರ ಸರ್ಕಾರಿ ಖರ್ಚುಗಳನ್ನು ವಿವೇಚನಾಯುಕ್ತ ಸ್ತರದಲ್ಲಿ ನಿರ್ವಹಿಸಬೇಕೆಂಬ ವಿತ್ತೀಯ ನಿರ್ವಹಣಾ ತತ್ವಕ್ಕೆ ಅನುಗುಣವಾಗಿರಲಿಲ್ಲ.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ, ರಾಜ್ಯದ ಸಾಲ ಪಡೆಯುವ ಕ್ರಿಯೆಯು ಸಂವಿಧಾನದ ಅನುಚ್ಛೇದ 293(3)ದಲ್ಲಿನ ಅವಕಾಶದಂತೆ ಇದ್ದು, ಪ್ರತಿ ರಾಜ್ಯವು ಮುಕ್ತ ಮಾರುಕಟ್ಟೆಯಿಂದಾಗಲಿ ಅಥವಾ ಸಮಾಲೋಚಿತ ಸಾಲಗಳನ್ನು ಪಡೆಯುವ ಮುನ್ನ ಭಾರತ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ ಮತ್ತು ಹರಾಜು ದಿನಾಂಕಗಳನ್ನು ನಿಗದಿ ಮಾಡಲು ರಿಸರ್ವ್ ಬ್ಯಾಂಕ್ ಹೊರಡಿಸುವ ಪೂರ್ವ ಸೂಚಕ ವೇಳಾಪಟ್ಟಿಯ ಪ್ರಭಾವವು ಸಾಲ ಮಾಡಲು ಕಾಲಾವಧಿಯನ್ನು ನಿರ್ಣಯಿಸುತ್ತದೆ. ಆದ್ದರಿಂದ, ರಾಜ್ಯ ಸರ್ಕಾರವು 2015-16ರಲ್ಲಿ ಮಾರುಕಟ್ಟೆ ಸಾಲಗಳನ್ನು ಪಡೆಯುವಾಗ ಮೂರನೇ ತ್ರೈಮಾಸಿಕದ ನಂತರ ಮುಕ್ತ ಮಾರುಕಟ್ಟೆ ಸಾಲಗಳನ್ನು ಪಡೆಯುವಲ್ಲಿ ದಕ್ಷತೆಯನ್ನು ಸಾಧಿಸಿದೆ ಎಂದು ಹೇಳಿದೆ.

1.9.3.8. ಹೂಡಿಕೆ ಲೆಕ್ಕಗಳು/ನಿಗಮಗಳು/ಕಾರ್ಪೊರೇಷನ್‌ಗಳಲ್ಲಿ ನಿಧಿಗಳ ನಿಲಂಬನ

ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜಿಎನ್‌ಎಲ್), ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್) ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ)ಗಳಂತಹ ಸರ್ಕಾರದಿಂದ ಹಣ ಪಡೆಯುವ ಸಂಸ್ಥೆಗಳು, ವಿವಿಧ ನಿಗಮಗಳು, ಪ್ರಧಾನ ಸಿವಿಲ್, ನೀರಾವರಿ ಮತ್ತು ಮೂಲಸೌಕರ್ಯಗಳ ಕಾಮಗಾರಿಗಳ ಅನುಷ್ಠಾನವನ್ನು ನಿರ್ವಹಿಸುತ್ತವೆ (ಸರ್ಕಾರವು ಸಹಭಾದ್ಯಸ್ಥವಾಗಿ ನಿಲ್ಲುವ ಆಯವ್ಯಯದ ಹೊರಗಿನ ಸಾಲಗಳಲ್ಲದೆ). 2010-11ರಿಂದ 2014-15ರೊಳಗೆ ಮೇಲಿನ ನಿಗಮಗಳಿಗೆ ಹೂಡಿಕೆ ಲೆಕ್ಕಗಳಡಿ ಬಿಡುಗಡೆಯಾದ ನಿಧಿಗಳನ್ನು ಕೋಷ್ಟಕ 1.35ರಲ್ಲಿ ನೀಡಲಾಗಿದೆ.

ಕೋಷ್ಟಕ 1.35: ನಿಗಮಗಳಿಗೆ ಬಿಡುಗಡೆಯಾದ ನಿಧಿಗಳು

(ಕೋಟಿರೂಪಾಯಿಗಳಲ್ಲಿ)

ವರ್ಷ		ಕೆಬಿಜಿಎನ್‌ಎಲ್	ಕೆಎನ್‌ಎನ್‌ಎಲ್	ಕೆಯುಐಡಿಎಫ್‌ಸಿ
2010-11	ಬಿಡುಗಡೆ	838.16	1,527.79	532.17
	ವೆಚ್ಚ	838.15	1,602.79	357.54
	ಶಿಲ್ಕು	131.28	30.33	457.97
2011-12	ಬಿಡುಗಡೆ	1,013.98	2,422.11	739.86
	ವೆಚ್ಚ	1,016.48	2,450.44	835.29
	ಶಿಲ್ಕು	128.78	2.32	362.54
2012-13	ಬಿಡುಗಡೆ	839.35	2,360.85	578.95
	ವೆಚ್ಚ	839.35	2,346.30	736.75
	ಶಿಲ್ಕು	128.78	16.87	204.74
2013-14	ಬಿಡುಗಡೆ	1,720.39	2,643.53	974.08
	ವೆಚ್ಚ	1,200.66	2,353.43	754.15

ವರ್ಷ		ಕಬಿಜೆಎನ್‌ಎಲ್	ಕೆಎನ್‌ಎನ್‌ಎಲ್	ಕೆಯುಐಡಿಎಫ್‌ಸಿ
	ಶಿಲ್ಪ	648.51	306.97	424.67
2014-15	ಬಿಡುಗಡೆ	2,943.01	3,163.97	673.28
	ವೆಚ್ಚ	2,446.09	2,464.14	874.80
	ಶಿಲ್ಪ	1,145.43	1,006.80	223.15

ಆಕರ: ಪ್ರಧಾನ ಪಹಾಲೇಖಾಲಯ(ಎ ಮತ್ತು ಇ)ರವರು ನಿರ್ವಹಿಸಿದ ಡಿಡಿಆರ್ ಲೆಕ್ಕಪುಸ್ತಕ

ಕೋಷ್ಟಕ 1.36ರಲ್ಲಿ ಅನುದಾನಗಳನ್ನು ಅಗತ್ಯತೆಗಿಂತ ಹೆಚ್ಚಾಗಿ ಬಿಡುಗಡೆ ಮಾಡಿದ/ಕಾರ್ಯಗತಗೊಳಿಸಿದ ಕಾಮಗಾರಿಗಳ ವಿವರಗಳನ್ನು ತೋರಿಸಲಾಗಿದೆ.

ಕೋಷ್ಟಕ 1.36: ಅಗತ್ಯತೆಗಿಂತ/ಕಾಮಗಾರಿಗಳಿಗಿಂತ ಹೆಚ್ಚಿನ ಅನುದಾನಗಳ ಬಿಡುಗಡೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಕಬಿಜೆಎನ್‌ಎಲ್	ಕೆಎನ್‌ಎನ್‌ಎಲ್	ಕೆಯುಐಡಿಎಫ್‌ಸಿ	ಒಟ್ಟು
2010-11	-	-	174.63	174.63
2012-13	-	14.55	-	14.55
2013-14	519.73	290.10	219.93	1,029.76
2014-15	496.92	699.83	-	1,196.75

ನಿಗಮ/ಕಾರ್ಪೊರೇಷನ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಅದನ್ನು ಬೆಳೆಸದಿರುವುದರಿಂದ ಹಣವನ್ನು ನಿಲುಗಡೆ ಮಾಡಿದಂತಾಗಿ ಅದರಿಂದ ಸಂಚಿತ ನಿಧಿಯ ಮೇಲೆ ಬಂಡವಾಳ ವೆಚ್ಚವನ್ನು ಅಧಿಕಗೊಳಿಸಿ ಸಂಬಂಧಿತ ವರ್ಷಗಳಲ್ಲಿ ರಾಜಸ್ವ ಹೆಚ್ಚಳ ಮತ್ತು ವಿತ್ತೀಯ ಕೊರತೆಯನ್ನು ಬಾಧಿಸುತ್ತದೆ.

ಮೀಸಲು ನಿಧಿಗಳ ವ್ಯವಹಾರಗಳು, ಅವಶ್ಯಕತೆಗಿಂತ ಲಭ್ಯತೆಯ ಮೇಲೆ ಮುಕ್ತ ಮಾರುಕಟ್ಟೆ ಸಾಲಗಳನ್ನು ಪಡೆಯುವುದು ಮತ್ತು ಸಾಲವಾಗಿ ಪಡೆದ ಹಣಗಳನ್ನು ನಿಗಮಗಳಲ್ಲಿ ನಿಲುಗಡೆ ಮಾಡಿ ಅವುಗಳ ನೈಜ ಬಳಕೆಯನ್ನು ಮೇಲ್ವಿಚಾರಣೆ ಮಾಡದಿರುವುದು, ಸರ್ಕಾರಿ ಋಣಗಳನ್ನು ವಿವೇಚನಾಯುಕ್ತ ಸ್ತರದಲ್ಲಿ ನಿರ್ವಹಿಸಲಾಗಿಲ್ಲವೆಂದು ಸೂಚಿಸುತ್ತದೆ.

ಸಂಬಂಧಿತ ಆಡಳಿತಾತ್ಮಕ ಇಲಾಖೆಗಳಿಂದ ಮಾಹಿತಿಯನ್ನು ಪಡೆಯಲಾಗುತ್ತದೆ ಮತ್ತು ಕಾಲಕ್ರಮೇಣದಲ್ಲಿ ಕಳಿಸಲಾಗುತ್ತೆಂದು ಸರ್ಕಾರವು ಉತ್ತರಿಸಿತು.

1.9.3.9. ಖಾತರಿಗಳು ಮತ್ತಿತರ ಸಾಂದರ್ಭಿಕ ಜವಾಬ್ದಾರಿಗಳ ವಿವೇಚನಾಯುಕ್ತ ನಿರ್ವಹಣೆ

ಕೇಂದ್ರ ಸರ್ಕಾರವು ಸೆಪ್ಟೆಂಬರ್ 2010ರಲ್ಲಿ ಖಾತರಿಗಳ ಅನುಮೋದನೆಯ ಕಾರ್ಯವಿಧಾನವನ್ನು ಸರಳಗೊಳಿಸಿ ಸುಧಾರಿಸಲು ನಿರ್ಣಯವನ್ನು ಕೈಗೊಂಡಿತು. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರಲ್ಲಿ, ಖಾತರಿಗಳು ಸಾಂದರ್ಭಿಕ ಜವಾಬ್ದಾರಿಗಳನ್ನು ಹೆಚ್ಚಿಸುವುದರಿಂದ ಅವುಗಳನ್ನು ಸಾಲದ ಪ್ರಸ್ತಾವನೆಗಳನ್ನು ಪರಿಶೀಲಿಸುವ ಮಾದರಿಯಲ್ಲಿಯೇ ಪರಿಶೀಲಿಸಬೇಕು ಎಂದು ಹೇಳಲಾಯಿತು. ಆರ್ಥಿಕ ಇಲಾಖೆಯು ಭಾರತ ಸರ್ಕಾರದ ಕಾರ್ಯನೀತಿಯನ್ನು ಪರಿಶೀಲಿಸಿ ರಾಜ್ಯದ ನಿರ್ದಿಷ್ಟ ಖಾತರಿ ಕಾರ್ಯನೀತಿಯನ್ನು ರೂಢಿಸುವುದಾಗಿ ಹೇಳಿದೆ (ಡಿಸೆಂಬರ್ 2013).

ಆರ್ಥಿಕ ಇಲಾಖೆಯು (ಅಕ್ಟೋಬರ್ 2015) ಸಂಬಂಧಿತ ಸರ್ಕಾರಿ ಆದೇಶಗಳನ್ನು, ಅಧಿಸೂಚನೆಗಳನ್ನು ಮತ್ತು ಖಾತರಿ ಪತ್ರಗಳನ್ನು ಆಯಾ ವೆಚ್ಚ ವಿಭಾಗಗಳಿಂದ ಆಸ್ತಿ ಜವಾಬ್ದಾರಿ ಉಸ್ತುವಾರಿ ಇಲಾಖೆಗೆ ಮತ್ತು ಹೂಡಿಕೆ ವಿಭಾಗಗಳಿಗೆ ರವಾನಿಸಲು ವೆಚ್ಚ ವಿಭಾಗಗಳಿಗೆ ಆದೇಶವನ್ನು ನೀಡಲಾಗಿದೆಯೆಂದು ಹೇಳಿತು.

ಆದಾಗ್ಯೂ, ಕೇಂದ್ರಸರ್ಕಾರದ ರೀತಿಯಲ್ಲೇ ನಿರ್ದಿಷ್ಟ ಕಾರ್ಯನೀತಿಯನ್ನು ರೂಪಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲವೆಂಬುದನ್ನು ಗಮನಿಸಲಾಯಿತು.

1.9.3.10. ತೆರಿಗೆಯೇತರ ಆದಾಯಗಳ ಮೇಲಿನ ಕಾರ್ಯನೀತಿ

ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಅಧಿನಿಯಮ 2002, ಪರಿಚ್ಛೇದ 4 (1) (h)ರ ಅನ್ವಯ ರಾಜ್ಯ ಸರ್ಕಾರವು ವೆಚ್ಚದ ವಸೂಲಿ ಮತ್ತು ಔಚಿತ್ಯದ ಬಗ್ಗೆ ಗಮನವಿರಿಸಿ ತೆರಿಗೆಯೇತರ ಆದಾಯಗಳ ಕಾರ್ಯನೀತಿಯನ್ನು ಅನುಸರಿಸುವುದು.

ಆರ್ಥಿಕ ಇಲಾಖೆಯು ತನ್ನ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ ರಾಜ್ಯದ ಹಣಕಾಸಿನ ನಿರ್ವಹಣೆಯು ವಿತ್ತೀಯ ನಿರ್ವಹಣಾ ಪರಿಶೀಲನಾ ವರದಿಯ ಶಿಫಾರಸ್ಸುಗಳಿಂದ ಸ್ಥೂಲವಾಗಿ ಮಾರ್ಗದರ್ಶನವನ್ನು ಪಡೆಯುತ್ತದೆಂದು ಹೇಳಿದೆ. ಈ ಶಿಫಾರಸ್ಸುಗಳು ಇನ್ನುಳಿದವುಗಳೊಂದಿಗೆ ತೆರಿಗೆಯೇತರ ರಾಜಸ್ವವನ್ನು ಹೆಚ್ಚಿಸುವುದರನ್ನೂ ಸಹ ಹೇಳಿರುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನೆಗಳು ತೆರಿಗೆಯೇತರ ಆದಾಯವನ್ನು ಹೆಚ್ಚಿಸುವುದನ್ನು ಒಂದು ಪ್ರಮುಖ ಸವಾಲೆಂದು ಪರಿಗಣಿಸುತ್ತದೆ. ಆದಾಗ್ಯೂ ಒಟ್ಟು ರಾಜಸ್ವ ಸ್ವೀಕೃತಿಗಳಿಗೆ ತೆರಿಗೆಯೇತರ ಆದಾಯ ಅನುಪಾತವು ಕೋಷ್ಟಕ 1.37ರಲ್ಲಿ ತೋರಿಸಿದಂತೆ ಒಂದೇಸಮನೆ ಇಳಿಕೆಯಾಗುತ್ತಿರುವುದನ್ನು ಗಮನಿಸಬಹುದು.

ಕೋಷ್ಟಕ 1.37: ಒಟ್ಟು ರಾಜಸ್ವ ಸ್ವೀಕೃತಿಗಳಿಗೆ ತೆರಿಗೆಯೇತರ ಆದಾಯದ ಶೇಕಡಾವಾರು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ತೆರಿಗೆಯೇತರ ರಾಜಸ್ವ (1)	ಒಟ್ಟು ರಾಜಸ್ವ ಸ್ವೀಕೃತಿಗಳು (2)	ಶೇಕಡಾವಾರು (2ರಲ್ಲಿ 1ರ)
2010-11	3,358	58,206	6
2011-12	4,087	69,806	6
2012-13	3,966	78,176	5
2013-14	4,032	89,542	5
2014-15	4,688	1,04,142	5

ಆಕರ: ಹಣಕಾಸು ಲೆಕ್ಕಗಳು

ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ತನ್ನ ಸಭೆಗಳಲ್ಲಿ, ಇಲಾಖೆಗಳು ಬಳಕೆದಾರರ ಶುಲ್ಕ ಮತ್ತಿತರ ಶುಲ್ಕಗಳನ್ನು ನಿಯತವಾಗಿ ಪರಿಷ್ಕರಿಸಿ ತಮ್ಮ ತೆರಿಗೆಯೇತರ ರಾಜಸ್ವವನ್ನು ಸುಧಾರಿಸಿಕೊಳ್ಳುವಂತೆ ಇಲಾಖೆಗಳನ್ನು ಮುಂಬರಿಸಬೇಕೆಂದೂ ಸಹ ಸಲಹೆ ನೀಡಿದೆ. ಆದಾಗ್ಯೂ ಈ ದಿಸೆಯಲ್ಲಿ ಯಾವುದೇ ನಿರ್ದಿಷ್ಟ ಶ್ರಮ ವಹಿಸಿರಲಿಲ್ಲ.

ಇದಕ್ಕೆ ಉತ್ತರವಾಗಿ ಆರ್ಥಿಕ ಇಲಾಖೆಯು, ಗಣಿಗಾರಿಕೆಯ ಪ್ರಾರಂಭ ಮತ್ತು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶನಾಲಯದಿಂದ ಪರವಾನಿಗೆಗಳ ಸರಳೀಕರಣದಿಂದ ಗಣಿಗಾರಿಕೆಯ ಮೇಲಿನ ರಾಜಧನದ ಸಂಗ್ರಹವು ಏರಿಕೆಯಾಗುವ ಸಂಭವವಿತ್ತು. ಕೆಲವು ಇಲಾಖೆಗಳಿಂದ ಬಳಕೆದಾರರ ಶುಲ್ಕವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವುದರ ಬಗ್ಗೆ, ಇಲಾಖಾ ಸ್ವೀಕೃತಿ/ಬಳಕೆದಾರ ಶುಲ್ಕವನ್ನು ಸಂಚಿತ ನಿಧಿಯ ಮೂಲಕ ರವಾನಿಸಿದೇ ಅವುಗಳನ್ನು ವೆಚ್ಚಗಳಿಗೆ ಬಳಸುವ ಪ್ರಸ್ತಾವನೆಯನ್ನು ಅಂಗೀಕರಿಸದಿರುವಂತೆ ಸುತ್ತೋಲೆಯನ್ನು ಜನವರಿ 2004ರಲ್ಲಿ ಜಾರಿಗೊಳಿಸಲಾಗಿದೆಯೆಂದು ಹೇಳಿತ್ತು.

1.9.3.11 ಬಂಡವಾಳ ರಚನೆ ಮತ್ತು ಉತ್ಪಾದಕತೆಯ ವೆಚ್ಚದಲ್ಲಿ ಬಳಸಲು ರಾಜಸ್ವ ಹೆಚ್ಚಳವನ್ನು ವೃದ್ಧಿಸುವುದು

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ 4(1) (j)ಯು ಸರ್ಕಾರವು ಬಂಡವಾಳ ರಚನೆ ಮತ್ತು ಉತ್ಪಾದಕತೆಯ ವೆಚ್ಚದಲ್ಲಿ ಬಳಸಲು ರಾಜಸ್ವ ಹೆಚ್ಚಳವನ್ನು ವೃದ್ಧಿಸುವುದನ್ನು ಸೂಚಿಸಿದೆ. 2010-11ರಿಂದ 2014-15ರ ಸಾಲುಗಳ ರಾಜಸ್ವ ಹೆಚ್ಚಳವನ್ನು ಕೋಷ್ಟಕ 1.38ರಲ್ಲಿ ನೀಡಲಾಗಿದೆ.

ಕೋಷ್ಟಕ 1.38: ರಾಜಸ್ವ ಹೆಚ್ಚಳ ಮತ್ತು ಬಂಡವಾಳ ವೆಚ್ಚಕ್ಕೆ ಹಣಕಾಸಿನ ವಿವರ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ರಾಜಸ್ವ ಹೆಚ್ಚಳ	ಬಂಡವಾಳ ವೆಚ್ಚಕ್ಕೆ ಹಣವನ್ನು ಒದಗಿಸಿದ್ದು			ರಾಜ್ಯ ಆಂಶಕ್ಕೆ ಬಂಡವಾಳ ವೆಚ್ಚದ ಶೇಕಡಾವಾರು
		ಬಂಡವಾಳ ವೆಚ್ಚ	ರಾಜ್ಯ ಆಂಶ	ರಾಜಸ್ವ ಹೆಚ್ಚಳದಿಂದ ಹಣಕಾಸು ಬಂಡವಾಳ ಅನುಪಾತ (ಶೇಕಡಾವಾರು)	
2010-11	4,172	15,093	3,80,871	27.64	4.0
2011-12	4,521	17,321	4,34,270	26.10	4.0
2012-13	1,883	16,581	5,22,650	11.36	3.2
2013-14	353	17,642	6,01,633	2.00	2.9
2014-15	528	20,198	6,85,207	2.61	2.9

ರಾಜಸ್ವ ಹೆಚ್ಚಳದಿಂದ ಭರಿಸಿದ ಬಂಡವಾಳ ವೆಚ್ಚವು 2010-11ರಲ್ಲಿದ್ದ ಶೇಕಡ 27.64ರಿಂದ 2014-15ರಲ್ಲಿ ಶೇಕಡ 2.61ಕ್ಕೆ ಇಳಿಕೆಯಾಯಿತು. ರಾಜ್ಯದ ಒಟ್ಟು ಬಂಡವಾಳ ವೆಚ್ಚದ ಶೇಕಡ ಅನುಪಾತವು 2010-11ರಲ್ಲಿ 4.0 ಇದ್ದದ್ದು 2014-15ರಲ್ಲಿ 2.9 ಆಗಿ ಇಳಿಮುಖ ತೋರಿತು.

ಕರ್ನಾಟಕ ರಾಜ್ಯವು ಅತಿ ಹೆಚ್ಚಿನ ತೆರಿಗೆ/ರಾಜ್ಯದ ಅನುಪಾತವನ್ನು ಹೊಂದಿರುವ ರಾಜ್ಯವಾದ್ದರಿಂದ ರಾಜ್ಯದ ಸ್ವಂತ ತೆರಿಗೆ ಆದಾಯವನ್ನು ಹೆಚ್ಚಿಸಲು ಕೆಲವು ಮಿತಿಗಳಿದ್ದವು. ರಾಜ್ಯವು ತನ್ನ ಯೋಜನೇತರ ರಾಜಸ್ವ ವೆಚ್ಚವನ್ನು ಮಿತಿಗೊಳಿಸಲು ಕ್ರಮ ಕೈಗೊಂಡಿದ್ದರೂ ಸಹ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಯೋಜನಾ ವೆಚ್ಚವನ್ನು ಹೆಚ್ಚಿಸಲು ನಿರಂತರ ಬೇಡಿಕೆಯಿರುವುದರಿಂದ ರಾಜಸ್ವ ಹೆಚ್ಚಳವು ಸ್ವಲ್ಪ ಮಟ್ಟಿಗಿತ್ತು. ರಾಜ್ಯವು ಕರ್ನಾಟಕ ವಿತ್ತೀಯ ಜವಾಬ್ದಾರಿಗಳ ಕಾಯಿದೆ 2002ಯಲ್ಲಿ ವಿಧಿಸಿರುವಂತೆ ರಾಜಸ್ವ ಹೆಚ್ಚಳವನ್ನು ನಿರ್ವಹಿಸುತ್ತಿದೆ ಎಂದು ಆರ್ಥಿಕ ಇಲಾಖೆಯು ಉತ್ತರಿಸಿದೆ.

ವಿತ್ತೀಯ ಸೂಚಕಗಳು ಲೆಕ್ಕ ತತ್ವಗಳನ್ನು ಅನುಸರಿಸಿ ಬರುವಿಲ್ಲವಾದ್ದರಿಂದ ಆರ್ಥಿಕ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ.

1.9.3.12. ಆರ್ಥಿಕ ಕಾರ್ಯನೀತಿ ಮತ್ತು ಸಾರ್ವಜನಿಕ ಹಣಕಾಸುಗಳ ಸ್ಥಿತಿಗತಿಗಳನ್ನು ಸಾರ್ವಜನಿಕರು ಪರಿಶೀಲಿಸಲು ಅನುವು ಮಾಡುವಂತೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸುವುದು

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ 4(1) (l)ರ ಅನ್ವಯ ಸರ್ಕಾರವು ಆರ್ಥಿಕ ಕಾರ್ಯನೀತಿ ಮತ್ತು ಸಾರ್ವಜನಿಕ ಹಣಕಾಸುಗಳ ಸ್ಥಿತಿಗತಿಗಳನ್ನು ಸಾರ್ವಜನಿಕರು ಪರಿಶೀಲಿಸಲು ಅನುವು ಮಾಡುವಂತೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ವಿಧಿಸಿದೆ.

ವಿತ್ತೀಯ ಕಾರ್ಯನೀತಿ ಮತ್ತು ಸಾರ್ವಜನಿಕ ಹಣಕಾಸಿನ ಸ್ಥಿತಿಗತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಪ್ರಕಟಗೊಳಿಸಿರಲಿಲ್ಲ ಮತ್ತು ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸುವ ಯಾವುದೇ ವ್ಯವಸ್ಥೆಯಿರಲಿಲ್ಲವೆಂದು ಲೆಕ್ಕಪರಿಶೋಧನೆಯು ಗಮನಿಸಿತು.

ಆರ್ಥಿಕ ಇಲಾಖೆಯು “ಸ್ವೀಕೃತಿ ಮತ್ತು ವೆಚ್ಚದ ಪಕ್ಷಿನೋಟ”ವನ್ನು ಕ್ರಮಬದ್ಧವಾಗಿ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತಿದ್ದು ಸಾರ್ವಜನಿಕ ಅಭಿಪ್ರಾಯವನ್ನು ಕೇಳುವ ಅವಶ್ಯಕತೆಯಿಲ್ಲವೆಂದು ಉತ್ತರಿಸಿತು.

1.9.3.13. ಸಾರ್ವಜನಿಕ ವಿಭಾಗ ಉದ್ಯಮಗಳನ್ನು ನಡೆಸುವಲ್ಲಿನ ವಿತ್ತೀಯ ಅಪಾಯಗಳನ್ನು ಮಿತಗೊಳಿಸುವುದು

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ 4(1) (n) ಸಾರ್ವಜನಿಕ ಉದ್ಯಮಗಳನ್ನು ನಡೆಸುವಲ್ಲಿನ ವಿತ್ತೀಯ ಅಪಾಯಗಳನ್ನು ಮಿತಗೊಳಿಸುವುದನ್ನು ವಿಧಿಸುತ್ತದೆ. ರಾಜ್ಯವು ಮಾಲೀಕತ್ವ ಹೊಂದಿದ, ನಿರ್ವಹಿಸುವ ಮತ್ತು ನಿಯಂತ್ರಿಸುವ ವಿವಿಧ ಸಾರ್ವಜನಿಕ ಉದ್ಯಮಗಳಲ್ಲಿ ರಾಜ್ಯವು ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಈ ಶಾಸನಬದ್ಧ ನಿಗಮಗಳು ವಿಧಾನಸಭೆಯ ವಿಶೇಷ ಅಧಿನಿಯಮಗಳಿಂದ ಅಸ್ತಿತ್ವ ಪಡೆದಿರುವ ಸಾರ್ವಜನಿಕ ಸಂಸ್ಥೆಗಳಾಗಿವೆ. ಕರ್ನಾಟಕ ಸರ್ಕಾರದ ವಿವಿಧ ಸಾರ್ವಜನಿಕ ವಲಯ ಉದ್ಯಮಗಳು, ಷೇರು ಬಂಡವಾಳ ಹೂಡಿಕೆ, ಸಾಮಾನ್ಯ ಹೂಡಿಕೆ, ಸಾಲಗಳು, ಅನುದಾನಗಳು, ಸಹಾಯಧನಗಳು, ಖಾತರಿಗಳ ನೀಡಿಕೆ, ಸಾಲಗಳ ಮನ್ನಾ, ಬಂಡವಾಳವಾಗಿ ಪರಿವರ್ತಿತವಾದ ಸಾಲಗಳ ಮತ್ತು ಬಡ್ಡಿ ಮನ್ನಾದಂತಹವುಗಳಿಂದ ರಾಜ್ಯ ಆಯವ್ಯಯದ ಬೆಂಬಲ ಹೊಂದಿದೆ. ವಿವಿಧ ವಲಯಗಳಲ್ಲಿ ಸರ್ಕಾರದ ಹೂಡಿಕೆಯ ಉದ್ದೇಶವು, ಸಾಮಾಜಿಕ ಮೂಲಸೌಲಭ್ಯದ ಅಭಿವೃದ್ಧಿ, ಸಂಬಂಧಿತ ವಲಯಗಳ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸರ್ಕಾರದ ಸಾರ್ವಜನಿಕ ವಲಯ ಉದ್ಯಮಗಳ ವಿವಿಧ ವಲಯಗಳಲ್ಲಿ ಕೃಷಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು, ಹಣಕಾಸು, ಮೂಲಸೌಲಭ್ಯ ತಯಾರಿಕೆ ಇಂಧನ, ಸೇವೆಗಳು ಮತ್ತು ಇತರೆ ವಲಯಗಳು ಸೇರಿವೆ.

(ಎ) ಹೂಡಿಕೆಗಳ ಮೇಲಿನ ನಗಣ್ಯ ಪ್ರತಿಫಲ:

ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ತನ್ನ ಸಭೆಯಲ್ಲಿ (ಡಿಸೆಂಬರ್ 2011) ಹೂಡುವಳಿ ವೆಚ್ಚಕ್ಕೆ ಸಂಬಂಧಪಟ್ಟಂತೆ ಶುಲ್ಕ ಮತ್ತು ಬಳಕೆದಾರರ ಶುಲ್ಕಗಳನ್ನು ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಸ್ವಯಂಚಾಲಿತ ಪರಿಷ್ಕರಣೆಯಾಗುವಂತೆ ವ್ಯವಸ್ಥೆಯೊಂದನ್ನು ಜಾರಿ ಮಾಡಬೇಕೆಂದು, ಮತ್ತದರಿಂದ

ನಿಗಮಗಳು ಮತ್ತು ಮಂಡಳಿಗಳು ಸ್ವಸಾಮರ್ಥ್ಯವನ್ನು ಹೊಂದಿ ತಮ್ಮೆಲ್ಲ ಚಟುವಟಿಕೆಗಳಿಗೆ ರಾಜ್ಯದ ಆಯವ್ಯಯವನ್ನು ಅವಲಂಬಿಸಬೇಕಿಲ್ಲವೆಂದು ಹೇಳಿತು.

2010-11ರ ಅಂತ್ಯದಲ್ಲಿ ₹38,421 ಕೋಟಿಗಳಷ್ಟಿದ್ದ ಸರ್ಕಾರಿ ಹೂಡಿಕೆಯು 2014-15ರ ಅಂತ್ಯಕ್ಕೆ ₹61,727 ಕೋಟಿಗಳಷ್ಟಾಯಿತು. ಈ ಅವಧಿಯಲ್ಲಿ ಹೂಡಿಕೆಯ ಮೇಲಿನ ಪ್ರತಿಫಲವು ಶೇಕಡ 0.1.ರಲ್ಲೇ ಉಳಿಯಿತು.

(ಬಿ) ಸಾರ್ವಜನಿಕ ವಲಯ ಉದ್ದಿಮೆಗಳಿಂದ ಲಾಭಾಂಶದ ಘೋಷಣೆ:

ಕರ್ನಾಟಕ ಸರ್ಕಾರವು, ಸಾರ್ವಜನಿಕ ವಲಯ ಉದ್ದಿಮೆಗಳಲ್ಲಿನ ಹೂಡಿಕೆಗಳಿಂದ ಯುಕ್ತವಾದ ಪ್ರತಿಫಲವನ್ನು ಖಚಿತಪಡಿಸಿಕೊಳ್ಳಲು ಸುತ್ತೋಲೆಯ ಸೂಚಿಯನ್ನು ಹೊರಡಿಸಿತ್ತು (ಮೇ 2003). ಅದರಂತೆ ಸರ್ಕಾರವು ಹೊಂದಿರುವ ಷೇರು ಬಂಡವಾಳದ ಕನಿಷ್ಠ ಶೇಕಡ 20ರಷ್ಟು ಅಥವಾ ತೆರಿಗೆಯ ನಂತರದ ಲಾಭದ ಶೇಕಡ 20ರಷ್ಟು ಅಥವಾ ಬಂಡವಾಳವು ಕಡಿಮೆಯಿರುವ ಸಂಸ್ಥೆಗಳಲ್ಲಿ, ಸಂಸ್ಥೆಯ ಮೀಸಲಿನ ಸ್ಥಿತಿಯನ್ನಾಧರಿಸಿ ಬೋನಸ್ ಷೇರುಗಳನ್ನು ನೀಡುವ ಮೂಲಕ ಲಾಭಾಂಶವನ್ನು ಘೋಷಿಸಬೇಕಾಗಿದೆ. ಈ ನಿರ್ದೇಶನವನ್ನು ಮಂಡಳಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕರಂತಹ ಸರ್ಕಾರದಿಂದ ನಾಮನಿರ್ದೇಶನಗೊಂಡ ಅಧಿಕಾರಿಗಳು ಕಡ್ಡಾಯವಾಗಿ ಜಾರಿ ಮಾಡಿಸಬೇಕು. ಆದಾಗ್ಯೂ, ಲಾಭ ಗಳಿಸಿದ ಸಾರ್ವಜನಿಕ ವಲಯ ಉದ್ದಿಮೆಗಳು ಯಾವುದೇ ಲಾಭಾಂಶವನ್ನು ಘೋಷಿಸಲಿಲ್ಲ ಅಥವಾ ಅತ್ಯಂತ ಕಡಿಮೆ ಲಾಭಾಂಶವನ್ನು ನೀಡಿದ್ದವು.

ಲಾಭ ಗಳಿಸುತ್ತಿರುವ ಸಾರ್ವಜನಿಕ ವಲಯ ಉದ್ದಿಮೆಗಳಿಂದ ಲಾಭಾಂಶವನ್ನು ಜಮೆ ಮಾಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಮತ್ತು ಲಾಭಾಂಶದ ಜಮೆಯ ಅಂತಿಮ ಸ್ಥಿತಿಯನ್ನು ಸಕಾಲದಲ್ಲಿ ತಿಳಿಸಲಾಗುವುದೆಂದು ಆರ್ಥಿಕ ಇಲಾಖೆಯು ಹೇಳಿದೆ.

1.9.3.14 ಕನಿಷ್ಠ ಮಾರ್ಗಪಲ್ಲಟದ ವಾಸ್ತವಿಕ ಮತ್ತು ವಸ್ತುನಿಷ್ಠ ಆಯವ್ಯಯದ ರಚನೆ

ವಿತ್ತೀಯ ಕಾರ್ಯಕಾರಿ 2012-13ರ ಮಧ್ಯಮಾವಧಿ ಸಮೀಕ್ಷೆಯ ಸಮಯದಲ್ಲಿ ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ಬೃಹತ್ ಮೊತ್ತದ ವೆಚ್ಚಬದ್ಧತೆಗಳನ್ನು ಪೂರಕ ಅನುದಾನಗಳಲ್ಲಿ ತಪ್ಪಿಸಲು ಮತ್ತು ಮಿತಿಗೊಳಿಸಲು ನಿರ್ಧರಿಸಿತು. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರಲ್ಲಿ ಇದೇ ವಿಷಯವನ್ನು ಸೇರಿಸಲಾಗಿದೆ. 2014-18ರ ಮಧ್ಯಮಾವಧಿ ವಿತ್ತೀಯ ಯೋಜನೆಯು ವರ್ಷದ ಮಧ್ಯದಲ್ಲಿ ಪೂರಕ ಅನುದಾನದ ರೂಪದಲ್ಲಿ ಹೆಚ್ಚುವರಿ ಯೋಜನಾ ಬದ್ಧತೆಗಳು ಆ ಘಟ್ಟದಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ಹೊಂದಿಸಲು ಕಠಿಣವಾಗುತ್ತದೆ ಮತ್ತು ಇತರ ವಿಭಾಗಗಳಲ್ಲಿನ ಹಂಚಿಕೆಗಳನ್ನು ಒಟ್ಟಾರೆ ಕಡಿಮೆಗೊಳಿಸುತ್ತದೆ ಎಂದು ಹೇಳಿದೆ. ಅದನ್ನು ಒಂದು ಪ್ರಮುಖ ಸವಾಲಾಗಿ ಪರಿಗಣಿಸಿದೆ. ಮಧ್ಯಮಾವಧಿ ವಿತ್ತೀಯ ಯೋಜನೆ 2015-19ರನ್ವಯ, ಪೂರಕ ಅನುದಾನಗಳ ಅವಶ್ಯಕತೆಯನ್ನು ಕಡಿಮೆಗೊಳಿಸಲು, ಆಡಳಿತಾತ್ಮಕ ಇಲಾಖೆಗಳು ಮುಂಬರುವ ವರ್ಷದ ವೆಚ್ಚದ ಅಗತ್ಯತೆಗಳನ್ನು ಆಯವ್ಯಯ ತಯಾರಿಕೆಯ ಸಮಯದಲ್ಲಿಯೇ ನಿಖರವಾಗಿ ಅಂದಾಜಿಸಬೇಕೆಂದು ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ನಿರ್ಧರಿಸಿತು ಮತ್ತು ಇದು ಆಯವ್ಯಯ ಅಂದಾಜುಗಳ ಸಮಗ್ರತೆಗೆ ಸಹಾಯವಾಗುತ್ತದೆ.

ಆದಾಗ್ಯೂ, 2012-13ರಿಂದ ಆಯವ್ಯಯ ಅಂದಾಜುಗಳು ಮತ್ತು ಪೂರಕ ಅಂದಾಜುಗಳಿಂದ ಮೂಲ ಅಂದಾಜುಗಳಿಗೆ ಪೂರಕ ಅನುದಾನದಲ್ಲಿ ಮಾಡಿದ ಅಂದಾಜುಗಳ ಶೇಕಡಾವಾರು ಇಳಿಕೆ ಗತಿಯಲ್ಲಿದ್ದರೂ, ಪೂರಕ ಅಂದಾಜುಗಳಲ್ಲಿ ಯೋಜನಾ ವೆಚ್ಚವು ಪೂರಕ ಅಂದಾಜುಗಳ ಒಟ್ಟು ಅವಕಾಶದ ಶೇಕಡ 55ರಿಂದ 72ರ ನಡುವೆ ಇತ್ತು (ಅನುಬಂಧ 1.15). ಇದು ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ಶಿಫಾರಸ್ಸಿಗೆ ವಿರುದ್ಧವಾಗಿತ್ತು.

ಆರ್ಥಿಕ ಇಲಾಖೆಯು ಪೂರಕ ಅನುದಾನಗಳ ಗಾತ್ರವನ್ನು ಕಡಿಮೆ ಮಾಡಲು ಶ್ರಮ ವಹಿಸಲಾಗುತ್ತಿದೆಯೆಂದು ಉತ್ತರಿಸಿತು.

1.9.3.15. ಪ್ರಸಕ್ತ ಜವಾಬ್ದಾರಿಗಳನ್ನು ಸಕಾಲದಲ್ಲಿ ನಿರ್ವಹಿಸುವುದು

ಪರಿಚ್ಛೇದ 4(1) (q) ರ ಮೂಲಕ ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮವು 2002 ಪ್ರಸಕ್ತ ಜವಾಬ್ದಾರಿಗಳನ್ನು ಕಾಲಕ್ಕೆ ಸರಿಯಾಗಿ ನಿರ್ವಹಿಸಬೇಕೆಂದು ಕಲ್ಪಿಸಿದೆ. 2011-12ರಿಂದ 2014-15ರ ಅವಧಿಯಲ್ಲಿನ ಪೂರಕ ಅವಕಾಶಗಳು ಹಿಂದಿನ ವರ್ಷ/ವರ್ಷಗಳಿಗೆ ಸಂಬಂಧಿಸಿದ ಕಾಮಗಾರಿಗಳ ಬಾಕಿ ಬಿಲ್ಲುಗಳು, ಬಾಕಿ ಸಾಲಗಳು, ನಿರ್ಮಾಣ ಕಾಮಗಾರಿಗಳು ಕಬ್ಬು ಬೆಳೆಗಾರರ ಪ್ರೋತ್ಸಾಹಧನದ ಬಾಕಿಗಳು

ಮುಂತಾದವುಗಳಿಗೆ ಅಂದಾಜನ್ನು ಹೊಂದಿದ್ದವು. ಮೇಲೆ ಹೇಳಲಾದ ವೆಚ್ಚದ ಬಾಬುಗಳಿಗೆ ಅವಕಾಶ ಒದಗಿಸಿದ ಪೂರಕ ಅಂದಾಜುಗಳ ವರ್ಷಾವಾರು ವಿವರಗಳನ್ನು ಕೋಷ್ಟಕ 1.39ರಲ್ಲಿ ತೋರಿಸಲಾಗಿದೆ.

ಕೋಷ್ಟಕ 1.39: ವರ್ಷಾವಾರು ಪೂರಕ ಅವಕಾಶಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕ ಅನುದಾನಗಳಲ್ಲಿ ಮಾಡಿದ ಒಟ್ಟು ಅವಕಾಶಗಳು(I+II+III)	ಹಿಂದಿನ ವರ್ಷಗಳಿಗೆ ಸೇರಿದ ವೆಚ್ಚಗಳ ಬಾಬುಗಳು	ಒಟ್ಟು ಪೂರಕ ಅಂದಾಜುಗಳಿಗೆ ಶೇಕಡಾವಾರು
	1	2	1 ಮತ್ತು 2ರ ಶತಾಂಶ
2012-13	18,690.18	1,079.21	5.77
2013-14	12,198.48	1,399.21	11.47
2014-15	12,336.76	2,379.16	19.29

ಒಟ್ಟು ಪೂರಕ ಅನುದಾನಗಳಲ್ಲಿ ಹಿಂದಿನ ವರ್ಷಗಳ ವೆಚ್ಚಗಳಿಗೆ ಮಾಡಿದ ಅವಕಾಶಗಳ ಶೇಕಡಾವಾರು ಏರುಗತಿಯಲ್ಲಿದ್ದು, 2012-13ರಲ್ಲಿ ಶೇಕಡ 5.77ರಷ್ಟಿದ್ದದ್ದು 2014-15ರಲ್ಲಿ ಶೇಕಡ 19.29ಕ್ಕೆ ಏರಿತು. ಇದು ಪ್ರಸಕ್ತ ಹಣಕಾಸಿನ ವರ್ಷದ ಜವಾಬ್ದಾರಿಯನ್ನು ಮುಂದಿನ ವರ್ಷಗಳಿಗೆ ಮುಂದೂಡುವ ಪರಿಣಾಮವನ್ನು ಹೊಂದಿದೆ. ಅದಲ್ಲದೆ, 2014-15ರಲ್ಲಿ ಅವಕಾಶ ಮಾಡಿದ ಕೆಲವು ವೆಚ್ಚಗಳ ಬಾಬುಗಳಿಗೆ 2013-14ರಲ್ಲಿ ಬಳಕೆಯಾಗದ ಅವಕಾಶಗಳಿದ್ದವೆಂದು ಗಮನಿಸಲಾಯಿತು. ಆ ರೀತಿಯ ಪ್ರಸಕ್ತ ಜವಾಬ್ದಾರಿಯ ಮುಂದೂಡುವಿಕೆಯು ವೆಚ್ಚಗಳು ಸಂಕುಚಿತವಾಗುವುದರಲ್ಲಿ ಪರಿಣಾಮಿಸಿ ಆ ವರ್ಷಗಳ ವಿತ್ತೀಯ ಕೊರತೆಯ ಮೇಲೆ ಪ್ರಭಾವ ಬೀರಿದೆ. ಪ್ರಸಕ್ತ ಜವಾಬ್ದಾರಿಗಳನ್ನು ಸಕಾಲದಲ್ಲಿ ನಿರ್ವಹಿಸುತ್ತಿಲ್ಲವೆಂದು ವಿಶ್ವಬ್ಯಾಂಕ್ ಸಹ ಅಭಿಪ್ರಾಯ ಪಟ್ಟಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಬಿಲ್ಲುಗಳು ಸಂಚಯಗೊಂಡು ಬಾಕಿಯಾಗಿ ಮುಂದಿನ ವರ್ಷದ ಅನಿವಾರ್ಯ ಪಾವತಿಗಳಾಗುತ್ತವೆಂದು ಸರ್ಕಾರವು ಉತ್ತರಿಸಿತು. ಒಂದು ಬೇಡಿಕೆಯಲ್ಲಿನ ಬಾಕಿಗಳನ್ನು ತೀರುವಳಿ ಮಾಡಲು ಮತ್ತೊಂದು ಬೇಡಿಕೆಯಲ್ಲಿನ ಉಳಿತಾಯಗಳನ್ನು ಪುನರ್ವಿನಿಯೋಗ ಮಾಡಲು ಅವಕಾಶವಿಲ್ಲದುದರಿಂದ ವರ್ಷದಲ್ಲಿ ಬಳಕೆಯಾಗದೇ ಉಳಿದ ಅವಕಾಶವನ್ನು ಪ್ರಸಕ್ತ ಜವಾಬ್ದಾರಿಗಳನ್ನು ನಿರ್ವಹಿಸಲು ಬಳಸಲಾಗುವುದಿಲ್ಲ. ಹಾಗಾಗಿ, ಅದನ್ನು ವೆಚ್ಚದ ಸಂಕುಚಿತತೆಯೆಂದು ಪರಿಗಣಿಸಲಾಗುವುದಿಲ್ಲ. ಫೆಬ್ರವರಿ ಮತ್ತು ಮಾರ್ಚ್‌ಗಿಂತ ಹಿಂದಿನ ಅವಧಿಯ ಬಾಕಿ ಬಿಲ್ಲುಗಳನ್ನೂ ಸಹ ಮುಂದಿನ ವರ್ಷದಲ್ಲಿ ತೀರುವಳಿ ಮಾಡಿದ್ದರಿಂದ ಉತ್ತರವು ಒಪ್ಪಲರ್ಹವಲ್ಲ.

1.9.3.16 ಅಧಿನಿಯಮದಲ್ಲಿ ವಿಧಿಸಿರುವ ವಿತ್ತೀಯ ಪ್ರಮಿತಿಗಳ ಪಾಲನೆ

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002 ಪರಿಚ್ಛೇದ (4)ರಡಿಯ ಉಪಪರಿಚ್ಛೇದ (3)ರ ಅನ್ವಯ ರಾಜ್ಯಸರ್ಕಾರವು (ಅ) ಹಣಕಾಸು ವರ್ಷ ಏಪ್ರಿಲ್ 1, 2002ರಿಂದ ಪ್ರಾರಂಭವಾಗಿ 31 ಮಾರ್ಚ್ 2006ರ ಅವಧಿಯ ನಾಲ್ಕು ಹಣಕಾಸು ವರ್ಷಗಳಲ್ಲಿ ರಾಜಸ್ವ ಕೊರತೆಯನ್ನು ಶೂನ್ಯಕ್ಕಿಳಿಸುವುದು. (ಬಿ) 'ಅ'ನಲ್ಲಿ ನಿಗದಿಪಡಿಸಿರುವ ಗುರಿಯನ್ನು ಸಾಧಿಸಲು 1ನೇ ಏಪ್ರಿಲ್ 2002ರಿಂದ ಪ್ರಾರಂಭವಾಗಿ ನಾಲ್ಕು ವರ್ಷಗಳ ಅವಧಿಯ ಪ್ರತಿ ಹಣಕಾಸು ವರ್ಷದಲ್ಲಿ ರಾಜಸ್ವ ಕೊರತೆ ರಾಜ್ಯಸರ್ಕಾರದ ಶೇಕಡಾವಾರನ್ನು ಕಡಿಮೆಗೊಳಿಸುವುದು. (ಇ) ಏಪ್ರಿಲ್ 1, 2002ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಿಂದ ನಾಲ್ಕು ವರ್ಷಗಳ ಅಂದರೆ ಮಾರ್ಚ್ 31, 2006ಕ್ಕೆ ಕೊನೆಗೊಳ್ಳುವ ವರ್ಷದೊಳಗೆ ವಿತ್ತೀಯ ಕೊರತೆಯನ್ನು ಅಂದಾಜಿಸಿದ ರಾಜ್ಯಸರ್ಕಾರದ ಶೇಕಡ ಮೂರಕ್ಕೆ ಮೀರದಂತೆ ಕಡಿಮೆಗೊಳಿಸುವುದು. (ಈ) 1ನೇ ಏಪ್ರಿಲ್ 2002ರಿಂದ ಪ್ರಾರಂಭವಾಗಿ ನಾಲ್ಕು ವರ್ಷಗಳ ಅವಧಿಯ ಪ್ರತಿ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ರಾಜ್ಯಸರ್ಕಾರದ ಶೇಕಡಾವಾರನ್ನು ಕಡಿಮೆಗೊಳಿಸುವುದು. ರಾಜ್ಯ ಸರ್ಕಾರವು 2010-15ರ ಅವಧಿಯಲ್ಲಿ ರಾಜಸ್ವ ಹೆಚ್ಚಳವನ್ನು ನಿರ್ವಹಿಸಿರುವುದರಿಂದ ಸಾಲಗಳನ್ನು ಬಂಡವಾಳ ರಚನೆಗೆ ಬಳಸಲಾಗಿದೆ ಎಂದು ಸೂಚಿಸುತ್ತದೆ. ಆದರೆ, ರಾಜಸ್ವ ಲೆಕ್ಕದಲ್ಲಿನ ಹೆಚ್ಚಳವು ಪುಸ್ತಕ ಹೊಂದಾಣಿಕೆಗಳಿಂದ ಆಗಿದ್ದು, ವಿವರಗಳನ್ನು ಕೋಷ್ಟಕ 1.40ನಲ್ಲಿ ನೀಡಲಾಗಿದೆ.

ಕೋಷ್ಟಕ 1.40: ರಾಜಸ್ವ ಸ್ವೀಕೃತಿ ಮತ್ತು ವೆಚ್ಚಗಳನ್ನು ಸಂಕುಚಿಸಿ/ಹೆಚ್ಚಿಸಿರುವುದನ್ನು ತೋರಿಸುವ ಪಟ್ಟಿ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ರಾಜಸ್ವ ವೆಚ್ಚಗಳ ಅಧಿಕ ಹೇಳಿಕೆ (-)/ಸಂಕುಚಿತತೆ(+)	ರಾಜಸ್ವ ಸ್ವೀಕೃತಿಗಳ ಅಧಿಕ ಹೇಳಿಕೆ		
2010-11	ಸಾಮಾನ್ಯ ರಾಜಸ್ವಗಳಿಂದ ಐಐಎಫ್, ಸಿಎಂಆರ್‌ಆರ್‌ಡಿ ಮತ್ತು ಬಿಎಂಆರ್‌ಸಿಎಲ್ ನಿಧಿಗೆ ವರ್ಗಾವಣೆ	(-) 650	ಬಿಇಎಂಎಲ್ ಗೆ ಸಹಾಯಾನುದಾನ	
	ವಿತ್ತೀಯ ನಿರ್ವಹಣಾ ನಿಧಿಯಿಂದ ವರ್ಗಾವಣೆ	(-) 150		
	ಬಿಇಎಂಎಲ್‌ಗೆ ಸಹಾಯಾನುದಾನ	(-) 60.59		
2011-12	ಸಾಮಾನ್ಯ ರಾಜಸ್ವಗಳಿಂದ ಐಐಎಫ್, ಸಿಎಂಆರ್‌ಆರ್‌ಡಿ ಮತ್ತು ಬಿಎಂಆರ್‌ಸಿಎಲ್ ನಿಧಿಗೆ ವರ್ಗಾವಣೆ	(-) 2,100	ಇಟಿಯುಗೆ ಕೇಂದ್ರ ಮಾರಾಟ ತೆರಿಗೆಯ ಮರುಪಾವತಿಗಾಗಿ ಬಿಇಎಂಎಲ್‌ಗೆ ಮತ್ತು ಗೇರುಬೀಜ ಮಾರಾಟಗಾರರ ತೆರಿಗೆ ಬಾಕಿ ಮನ್ನಾ ಮಾಡಲು ಸಹಾಯಾನುದಾನ	
	ವಿತ್ತೀಯ ನಿರ್ವಹಣಾ ನಿಧಿಯಿಂದ ವರ್ಗಾವಣೆ	(-) 50		
	ಇಟಿಯು, ಬಿಎಂಆರ್‌ಸಿ ಎಲ್‌ಗೆ ಕೇಂದ್ರ ಮಾರಾಟ ತೆರಿಗೆಯ ಮರುಪಾವತಿಗಾಗಿ ಬಿಇಎಂಎಲ್‌ಗೆ ಮತ್ತು ಗೇರುಬೀಜ ಮಾರಾಟಗಾರರ ತೆರಿಗೆ ಬಾಕಿ ಮನ್ನಾ ಮಾಡಲು ಸಹಾಯಾನುದಾನ	(-) 93.74		
2012-13	ಕ್ರೋಢೀಕೃತ ಋಣ ಪರಿಹಾರ ನಿಧಿಗೆ ವರ್ಗಾವಣೆ	(+) 1,000	ಗೇರು ಬೀಜ ಅಡಿಕೆ ಮತ್ತು ಅಮೋನಿಯಂ ನೈಟ್ರೇಟ್ ಮಾರಾಟಗಾರರ ತೆರಿಗೆ ಬಾಕಿ ಮನ್ನಾ ಮಾಡಲು ಸಹಾಯಾನುದಾನ	
	ವಿತ್ತೀಯ ನಿರ್ವಹಣಾ ನಿಧಿಯಿಂದ ವರ್ಗಾವಣೆ	(-) 50		
	ಗೇರು ಬೀಜ ಅಡಿಕೆ ಮತ್ತು ಅಮೋನಿಯಂ ನೈಟ್ರೇಟ್ ಮಾರಾಟಗಾರರ ಕೇಂದ್ರ ತೆರಿಗೆ	(-) 14.69		
			ಬೆಲೆ ಸ್ಥಿರೀಕರಣ ನಿಧಿಯ ಮಾರುಕಟ್ಟೆ ಶುಲ್ಕ ಮತ್ತು ಪರವಾನಗಿ	26.63

	ಬೆಲೆ ಸ್ಥಿರೀಕರಣ ನಿಧಿಗೆ ಸಂಬಂಧಿಸಿದ ಚಟುವಟಿಕೆಗಳ ವೆಚ್ಚಗಳನ್ನು ವರ್ಗಾಯಿಸದಿರುವುದು	(-)7.40	ಶುಲ್ಕವನ್ನು ವರ್ಗಾವಣೆ ಮಾಡದಿರುವುದು	
2013-14	ರಾಜಸ್ವ ವೆಚ್ಚದ ಸಂಕುಚಿತತೆ	(+) 906.60	ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಅಮೋನಿಯಂ ನೈಟ್ರೇಟ್ ಮಾರಾಟಗಾರರಿಗೆ ತೆರಿಗೆ ಮನ್ನಾ ಮಾಡಲು ಸಹಾಯಾನುದಾನ	1,008.74
	ಕ್ರೋಢೀಕೃತ ಋಣ ಪರಿಹಾರ ನಿಧಿಗೆ ಹೊಂದಾಣಿಕೆ ಮಾಡದಿರುವುದು	(+) 583.83		
	ಬೆಲೆ ಸ್ಥಿರೀಕರಣ ನಿಧಿಗೆ ಹೊಂದಾಣಿಕೆ ಮಾಡದಿರುವುದು	(+) 22.68		
2014-15	ಲೆಕ್ಕಕ್ಕೆ ವಾಪಸ್ಸು ಮಾಡಲಾದ ವ್ಯವಹಾರಗಳು, ನಿಧಿ/ಲೇವಣಿ ಶೀರ್ಷಿಕೆಗಳಡಿ ವಿಳಂಬವಾದ ಹೊಂದಾಣಿಕೆಗಳಂತಹ ಅಸಮರ್ಪಕ ಹೊಂದಾಣಿಕೆಗಳು	(+) 828.03 (-) 655.52	ಎಚ್‌ಎಲ್, ಪಾತ್ರೆ ಮಾರಾಟಗಾರರು, ಅಡಿಕೆ ಮಾರಾಟಗಾರರು ಮತ್ತು ಜೀವ ವಿಮಾ ನಿಗಮಗಳಿಗೆ ತೆರಿಗೆ ಬಾಕಿ ಮನ್ನಾ ಮಾಡಲು ಸಹಾಯಾನುದಾನ	1,215.09

ಕಾಯಿದೆಯಲ್ಲಿನ ವಿಧಿಗಳನ್ನು ಪಾಲಿಸಿರುವುದು ಮೇಲಿನ ಕೋಷ್ಟಕದಿಂದ ವಿತ್ತೀಯ ಸೂಚಕಗಳು ಲೆಕ್ಕಗಳ ಮುಖಾಂತರ ಹಾದು ಬರುವ ಬದಲಿಗೆ ಲೆಕ್ಕ ಹೊಂದಾಣಿಕೆಗಳ ನಮೂದಿನಿಂದ ಆಗಿರುವುದು ಕಂಡುಬಂದಿದೆ.

ಮೀಸಲು ನಿಧಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ವರ್ಗಾವಣೆ ಮಾಡದಿರುವುದು ರಾಜ್ಯಸರ್ಕಾರ ಕಾರ್ಯಕಾರಿ ನಿರ್ಧಾರವಾಗಿದೆ ಮತ್ತು ಮೀಸಲು ನಿಧಿಗಳನ್ನು ರೂಪಿಸುವ ಚೌಕಟ್ಟಿನೊಳಗೆ ಅವುಗಳ ಬಳಕೆಯು ರಾಜ್ಯಸರ್ಕಾರದ ಪರಿಮಿತಿಯೊಳಗೆ ಇದೆಯೆಂದು ಆರ್ಥಿಕ ಇಲಾಖೆಯು ಉತ್ತರಿಸಿದೆ (ಜನವರಿ 2016).

ಮೇಲ್ವಿಚಾರಣೆ ಮತ್ತು ನಿರ್ಧರಣೆ

1.9.3.17. ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿ

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ (6)ರಡಿಯ ಉಪಚ್ಛೇದ (2)ರನ್ವಯ ರಾಜ್ಯಸರ್ಕಾರವು ಮುಖ್ಯಕಾರ್ಯದರ್ಶಿಗಳ ನೇತೃತ್ವ ಹೊಂದಿರುವ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತಿತರ ಕಾರ್ಯದರ್ಶಿಗಳೊಂದಿಗೆ ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯೊಂದನ್ನು ರಚಿಸಬೇಕು. ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ರಾಜ್ಯದ ವಿತ್ತೀಯ ಮತ್ತು ಋಣ ಪರಿಸ್ಥಿತಿಯನ್ನು ಪರಿಶೀಲಿಸಿ ಅವಶ್ಯವಿರುವ ತಿದ್ದುಪಡಿ ಕಾರ್ಯವನ್ನು ಸೂಚಿಸಲು ವರ್ಷಕ್ಕೆರಡು ಬಾರಿಯಾದರೂ ಸಭೆ ಸೇರಬೇಕು. ಸಮಿತಿಯು 3ನೇ ಡಿಸೆಂಬರ್ 2012ರಂದು ಮೊದಲ ಸಭೆ ನಡೆಸಿತು ಮತ್ತು 2011-12ರಿಂದ 2014-15ರಲ್ಲಿ ವರ್ಷಕ್ಕೆರಡುಬಾರಿ ಸಭೆ ಸೇರಿತು.

1.9.3.18. ಪೂರಕ ಅಂದಾಜುಗಳಿಗಾಗಿ ರಾಜಸ್ವವನ್ನು ಅಧಿಕಗೊಳಿಸುವುದು

ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ (6) ರಡಿಯ ಉಪಚ್ಛೇದ (5) ರ ಅನ್ವಯ, ಒಂದು ಅಥವಾ ಹೆಚ್ಚು ಪೂರಕ ಅಂದಾಜುಗಳನ್ನು ಶಾಸಕಾಂಗದ ಮುಂದೆ ಮಂಡಿಸಿದಾಗಲೆಲ್ಲಾ, ಪ್ರಸಕ್ತ ವರ್ಷದ ಆಯವ್ಯಯದ ಗುರಿಗೆ ಸಂಬಂಧಿಸಿದಂತೆ ಪೂರಕ ಅಂದಾಜುಗಳ ವಿತ್ತೀಯ ಪ್ರಭಾವವನ್ನು ಪೂರ್ತಿಯಾಗಿ ಸಂಭಾಳಿಸಲು, ರಾಜ್ಯ ಸರ್ಕಾರವು ಅನುರೂಪವಾದ ವೆಚ್ಚ ಕಡತದ ಪಟ್ಟಿಯೊಂದನ್ನೂ ಸಹ ಮಂಡಿಸಬೇಕು. 2010-11ರ ಮತ್ತು 2014-15 ನಡುವೆ ಒಂದಕ್ಕಿಂತ ಹೆಚ್ಚು ಪೂರಕ ಅಂದಾಜನ್ನು ಶಾಸಕಾಂಗದ ಮುಂದೆ ಮಂಡಿಸಲಾಯಿತು.

ಆದಾಗ್ಯೂ, ಅನುರೂಪವಾದ ವೆಚ್ಚಕಡತದ ತೋರಿಸುವ ಪಟ್ಟಿಯನ್ನು ಅಂದಾಜುಗಳಿಗೆ ಲಗತ್ತಿಸಿರಲಿಲ್ಲ. ಹಾಗಾಗಿ ಪೂರಕ ಅಂದಾಜುಗಳು ಸಂಪೂರ್ಣವಾಗಿ ರಾಜಸ್ವ ತಟಸ್ಥವಾಗಿರಲಿಲ್ಲ. '.....ರ ನಿವ್ವಳ ಹೊರಹರಿವನ್ನು ತೆರಿಗೆ ಮತ್ತು ತೆರಿಗೆಯೇತರ ರಾಜ್ಯದ ಹೆಚ್ಚಳ/ವೆಚ್ಚದ ಪುನರಾದ್ಯತೀಕರಣದ ಮೂಲಕ ಭರಿಸಲಾಗುತ್ತದೆ' ಎಂಬ ಸಾಮಾನ್ಯ ವಾಕ್ಯವೊಂದನ್ನು ಸೇರಿಸಲಾಗುತ್ತದೆ. ಇದು ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ, 2002ರ ಪಾಲನೆಯಾಗಿಲ್ಲವೆಂಬುದನ್ನು ಸೂಚಿಸುತ್ತದೆ. ವಿಶ್ವ ಬ್ಯಾಂಕ್ ಸಹ "ಕರ್ನಾಟಕ ಸರ್ಕಾರ - ಸಾರ್ವಜನಿಕ ಹಣಕಾಸು ನಿರ್ವಹಣಾ ಸುಧಾರಣೆಗಳ ಕಾರ್ಯಯೋಜನೆ 2014" ರ ಮೇಲಿನ ತನ್ನ ವರದಿಯಲ್ಲಿ ಪೂರಕ ಅಂದಾಜುಗಳು ರಾಜಸ್ವ ತಟಸ್ಥವಾಗಿಲ್ಲವೆಂಬ ಅಭಿಪ್ರಾಯವನ್ನು ತಿಳಿಸಿದೆ.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ, ಕರ್ನಾಟಕ ಆರ್ಥಿಕ ಸುಧಾರಣಾ ಕಾಯಿದೆಯ ಪೂರಕ ಅಂದಾಜುಗಳ ಜೊತೆಗೆ ವಿತ್ತೀಯ ಪರಿಣಾಮವನ್ನು ಸಂಪೂರ್ಣವಾಗಿ ಸರಿತೂಗಿಸಲು ಸಂವಾದಿ ವೆಚ್ಚ ಕಡಿತ ಮತ್ತು/ಅಥವಾ ಆದಾಯ ವರ್ಧನೆಯ ಒಂದು ವಿವರಣಾ ಪಟ್ಟಿಯನ್ನು ಲಗತ್ತಿಸಲು ನಿಯಮಿಸಿದೆ ಎಂದು ಹೇಳಿದ್ದು, ಇದಕ್ಕೆ ಸಂಬಂಧಿಸಿದಂತೆ ಪೂರಕ ಅಂದಾಜುಗಳಿಗೆ ಈಗಾಗಲೇ ವಿವರಣಾಪಟ್ಟಿಯನ್ನು ಸಲ್ಲಿಸಲಾಗಿದೆ ಎಂದೂ ಹೇಳಿದೆ.

1.9.3.19. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರದ ವಿತ್ತೀಯ ಜವಾಬ್ದಾರಿ ಅಧಿನಿಯಮ 2003 - ಅಧಿನಿಯಮಕ್ಕೆ ನಿಯಮಗಳನ್ನು ರೂಪಿಸಿಲ್ಲದಿರುವುದು

ವಿತ್ತೀಯ ಸ್ಥಿರತೆ ಮತ್ತು ಸಹಿಷ್ಣುತೆ, ಸಾಕಷ್ಟು ರಾಜಸ್ವ ಹೆಚ್ಚಳವನ್ನು ಸಾಧಿಸುವ ಮೂಲಕ ಸಾಮಾಜಿಕ ಮತ್ತು ಭೌತಿಕ ಮೂಲಸೌಲಭ್ಯ ಮತ್ತು ಮಾನವ ಅಭಿವೃದ್ಧಿಯನ್ನು ಸುಧಾರಿಸುವ ವ್ಯಾಪ್ತಿಯನ್ನು ಹೆಚ್ಚಿಸಲು, ಕಾರ್ಯಯೋಜನೆಯ ಹೆಚ್ಚಳ, ಪ್ರಜೆಗಳ ಸಹಭಾಗಿತ್ವ ಮತ್ತು ಪಾರದರ್ಶಕತೆ, ವಿತ್ತೀಯ ಕಾರ್ಯನೀತಿಯ ದಕ್ಷ ನಡವಳಿಕೆಗಿಂತ ಅಡೆತಡೆಗಳ ನಿವಾರಣೆಗಾಗಿ ಸ್ಥಳೀಯ ನಿಧಿ ಪ್ರಾಧಿಕಾರಗಳಿಗೆ ಜವಾಬ್ದಾರಿಯನ್ನು ವಿಧಿಸಲು ಕರ್ನಾಟಕ ಸರ್ಕಾರವು 'ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಜವಾಬ್ದಾರಿ ಅಧಿನಿಯಮ-2003' (ಕೆಎಲ್‌ಎಫ್‌ಎಫ್‌ಆರ್‌ಎ)ರನ್ನು ಜಾರಿ ಮಾಡಿತು.

ಮುಂದುವರೆದು, ಅಧಿನಿಯಮವು ಮಧ್ಯಮಾವಧಿ ವಿತ್ತೀಯ ಯೋಜನೆಯ ತಯಾರಿಯನ್ನು ಅಧ್ಯಾದೇಶಿಸಿತು ಮತ್ತು ವಿತ್ತೀಯ ನಿರ್ವಹಣಾ ತತ್ವಗಳು, ಲೆಕ್ಕಗಳ ತಯಾರಿಕೆ, ಲೆಕ್ಕಪರಿಶೋಧನಾ ಕಾರ್ಯವಿಧಾನಗಳನ್ನು ವಿಧಿಸಿತು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯ ಮೂಲಕ ಸಾರ್ವಜನಿಕರ ಸಹಭಾಗಿತ್ವದ ಕಾರ್ಯಗತಿಯನ್ನು ಒತ್ತಿ ಹೇಳಿತು.

ಅಧಿನಿಯಮವು 2003ರಲ್ಲಿ ಜಾರಿಯಾಗಿದ್ದರೂ ಸಹ ಕಾರ್ಯಗತಗೊಂಡಿರಲಿಲ್ಲ (ಜೂನ್ 2015). ಆದ್ದರಿಂದ ಸ್ಥಳೀಯ ನಿಧಿಗಳನ್ನು ನಿರ್ವಹಿಸುವ ಸಂಸ್ಥೆಗಳು ವಿತ್ತೀಯ ಜವಾಬ್ದಾರಿ ಅಧಿನಿಯಮದ ವ್ಯಾಪ್ತಿಯಲ್ಲಿರಲಿಲ್ಲ. ವಿಶ್ವ ಬ್ಯಾಂಕು ತನ್ನ 'ಕರ್ನಾಟಕ ಸರ್ಕಾರ- ಸಾರ್ವಜನಿಕ ವಿತ್ತೀಯ ನಿರ್ವಹಣಾ ಸುಧಾರಣೆಗಳ ಕಾರ್ಯಯೋಜನೆ 2014'ರ ಮೇಲಿನ ವರದಿಯಲ್ಲಿ, ಸ್ಥಳೀಯ ನಿಧಿ ಪ್ರಾಧಿಕಾರಗಳನ್ನು ವಿತ್ತೀಯ ಜವಾಬ್ದಾರಿ ಅಧಿನಿಯಮದ ವ್ಯಾಪ್ತಿಯಡಿ ತರಲು ಅಧಿನಿಯಮದ ಕಾರ್ಯಗತಗೊಳಿಸುವಿಕೆಯ ಅವಶ್ಯಕತೆಯನ್ನು ಒತ್ತಿ ಹೇಳಿದೆ. ವೆಚ್ಚ ಸುಧಾರಣಾ ಸಮಿತಿಯೂ ಸಹ ತನ್ನ ಶಿಫಾರಸ್ಸಿನಲ್ಲಿ ದಕ್ಷ ಬೆಂಬಲ ವ್ಯವಸ್ಥೆಯೊಂದಿಗೆ ಕೆಎಲ್‌ಎಫ್‌ಎಫ್‌ಆರ್‌ಎ 2003ರ ಸಾಂಸ್ಥಿಕರಣದ ಪ್ರಾಮುಖ್ಯತೆಯನ್ನು ಸೂಚಿಸಿದೆ.

ಮುಂದುವರೆದು, ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ (7) ಅಧಿನಿಯಮದ ವಿಧಿಗಳನ್ನು ಕಾರ್ಯಗತಗೊಳಿಸಲು ನಿಯಮಗಳನ್ನು ರೂಪಿಸುವುದನ್ನು ವಿಧಿಸುತ್ತದೆ. ಅಧಿನಿಯಮವು ಏಪ್ರಿಲ್ 1 2003ರಿಂದಲೇ ಜಾರಿಯಾಗಿದ್ದರೂ, ನಿಯಮಗಳನ್ನು ಇನ್ನೂ ರೂಪಿಸಿರಲಿಲ್ಲ (ಜೂನ್ 2015). ಸರ್ಕಾರವು ಅಧಿನಿಯಮಕ್ಕೆ ನಿಯಮಗಳನ್ನು ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು

ನಗರ ಸ್ಥಳೀಯ ಸಂಸ್ಥೆಗಳೆರಡಕ್ಕೂ ರೂಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಕರಡು ನಿಯಮಗಳನ್ನು ದೃಢೀಕರಿಸಿದ ನಂತರ ಅಧಿನಿಯಮವನ್ನು ಕಾರ್ಯಗತಗೊಳಿಸಲಾಗುವುದೆಂದು ಉತ್ತರಿಸಿತು.

1.9.3.20 ನಿರ್ಣಯ

- ಸರ್ಕಾರವು ಅಧಿನಿಯಮದಲ್ಲಿ ವಿಧಿಸಿರುವ ವಿತ್ತೀಯ ಸೂಚಕಗಳ ಸಾಧನೆಗೆ ನೆರವಾಗುವಂತಹ ತೆರಿಗೆ ಬಾಕಿಗಳ ಮನ್ನಾ ಸಂಸ್ಥೆಗಳಿಗೆ ಸಹಾಯಾನುದಾನ ಮತ್ತು ಪುಸ್ತಕ ಹೊಂದಾಣಿಕೆಗಳಂತಹ ಅನುಕೂಲಕರ ಮಾರ್ಗಗಳನ್ನು ಅನುಸರಿಸಿದೆ.
- ಮುಕ್ತ ಮಾರುಕಟ್ಟೆ ಸಾಲಗಳನ್ನು ಅಗತ್ಯತೆಗಿಂತ ಲಭ್ಯತೆಯ ಆಧಾರದ ಮೇಲೆ ಮಾಡಲಾಯಿತು.
- 2010-15ರ ಅವಧಿಯಲ್ಲಿ ಸರ್ಕಾರಿ ಋಣಗಳು ಮತ್ತು ತಲಾಋಣಗಳು ವರ್ಷದಿಂದ ವರ್ಷಕ್ಕೆ ಏಕರೂಪವಾಗಿ ಹೆಚ್ಚಿತು.
- ಪೂರಕ ಅಂದಾಜುಗಳು, ಸಂಪೂರ್ಣವಾಗಿ ರಾಜಸ್ವ ತಟಸ್ಥವಾಗಲು ಉಳಿತಾಯಗಳ ಬೆಂಬಲವನ್ನು ಹೊಂದಿರಲಿಲ್ಲ.

1.9.3.21. ಶಿಫಾರಸ್ಸುಗಳು

- ಸರ್ಕಾರವು ವಿವಿಧ ಮೀಸಲು ನಿಧಿಗಳಿಂದ ರಾಜಸ್ವಗಳಿಗನುಗುಣವಾಗಿ ವೆಚ್ಚಗಳನ್ನು ಯೋಜಿಸಬೇಕು.
- ಅವಶ್ಯಕವಿರುವ ನಿಧಿಗಳ ವ್ಯವಹಾರಗಳನ್ನು ನಡೆಸದೆ ವೆಚ್ಚದ ಸಂಕುಚಿತತೆಯನ್ನು ಆಶ್ರಯಿಸಬಾರದು. ಇಂತಹ ಹೊಂದಾಣಿಕೆಗಳು ವಿತ್ತೀಯ ಸೂಚಕಗಳ ಮೇಲೆ ಪರಿಣಾಮ ಬೀರುತ್ತವೆ.
- ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ದ ಉಪಬಂಧಗಳನ್ನು ಮತ್ತು ಪಾರದರ್ಶಕತೆಯನ್ನು ಪಾಲಿಸಬೇಕು.

1.9.4. ಆಯವ್ಯಯದ ಹೊರಗಿನ ಸಾಲಗಳು

ಭಾರತದ ಸಂವಿಧಾನದ ಅನುಚ್ಛೇದ 293(1)ರ ಅಡಿಯಲ್ಲಿ ರಾಜ್ಯಸರ್ಕಾರಗಳು ಮಾಡುವ ಸಾಲಗಳನ್ನು ನಿಯಂತ್ರಿಸಲಾಗುತ್ತದೆ. ರಾಜ್ಯ ಸರ್ಕಾರವು ಸರ್ಕಾರಿ ಕಂಪೆನಿಗಳು/ನಿಗಮಗಳು/ಸೊಸೈಟಿಗಳು ಮಾಡಿರುವ ಸಾಲಗಳಿಗೆ ಖಾತರಿ ನೀಡಿವೆ. ಈ ಕಂಪೆನಿಗಳು/ನಿಗಮಗಳು/ಸೊಸೈಟಿಗಳು ರಾಜ್ಯದ ಆಯವ್ಯಯದ ಅಂದಾಜುಗಳ ಹೊರಗೆ ಪ್ರಕ್ಷೇಪಿಸಿರುವ ಅನೇಕ ರಾಜ್ಯ ಯೋಜನೆಗಳ ಅನುಷ್ಠಾನಕ್ಕೆ ಮಾರುಕಟ್ಟೆ/ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಪಡೆದಿವೆ ಮತ್ತು ಈ ಕಾರ್ಯಕ್ರಮಗಳ ಅನುಷ್ಠಾನವನ್ನು ಈ ಕಂಪೆನಿಗಳು/ನಿಗಮಗಳು/ ಸೊಸೈಟಿಗಳು ಆಯವ್ಯಯ ಹೊರಗಿನ ಮೂಲಗಳಿಂದ ಸಂಗ್ರಹಿಸಿದ ಮೊತ್ತಗಳಲ್ಲಿ ಭರಿಸಬೇಕಾಗಿದ್ದರೂ, ವಾಸ್ತವದಲ್ಲಿ ಈ ಸಂಸ್ಥೆಗಳು ಮಾಡಿದ ಸಾಲಗಳು ಅಂತಿಮವಾಗಿ 'ಆಯವ್ಯಯದ ಹೊರಗಿನ ಸಾಲಗಳು' ಎಂದು ಕರೆಯಲ್ಪಡುವ ಜವಾಬ್ದಾರಿಗಳಾಗಿ ಉಳಿದು, ಈ ಕಂಪೆನಿಗಳು/ನಿಗಮಗಳು/ಸೊಸೈಟಿಗಳು ಮಾಡಿದ ಸಾಲಗಳನ್ನು ಬಡ್ಡಿಸಹಿತ ಬಂಡವಾಳ ಲೆಕ್ಕದಡಿ ರಾಜ್ಯಸರ್ಕಾರದ ಆಯವ್ಯಯದ ಮೂಲಕವೇ ಭರಿಸಲಾಗುತ್ತಿದೆ.

2014-15ರಲ್ಲಿ ₹19,622 ಕೋಟಿಗಳ ಬಂಡವಾಳ ವೆಚ್ಚದಲ್ಲಿ ಆಯವ್ಯಯದ ಹೊರಗಿನ ಸಾಲಗಳ ಋಣಸೇವೆಯ ಅಸಲಿಗೆ ಸಂಬಂಧಿಸಿದ ₹298.64 ಕೋಟಿಗಳು ಸೇರಿವೆ. ಆದಾಗ್ಯೂ, ಲೆಕ್ಕಗಳಲ್ಲಿ ₹277.44 ಕೋಟಿಗಳ ಪಾವತಿಗಳನ್ನು ಆಯವ್ಯಯದ ಹೊರಗಿನ ಸಾಲಗಳೆಂದು ತೋರಿಸಲಾಗಿದೆ. ಆಯವ್ಯಯದ ಪಕ್ಷಿ ನೋಟವು ಆಯವ್ಯಯದ ಹೊರಗಿನ ಸಾಲಗಳ ಪರಿಧಿಯೊಳಗೆ ಬರುವ ಕಂಪೆನಿಗಳ/ನಿಗಮಗಳ ಚಿತ್ರಣವನ್ನು ನೀಡುತ್ತದೆ. ಕಾವೇರಿ ನೀರಾವರಿ ನಿಗಮದ ವ್ಯವಹಾರಗಳನ್ನು ಲೆಕ್ಕಗಳಲ್ಲಿ ಸ್ಪಷ್ಟವಾಗಿ ತೋರಿಸಿರಲಿಲ್ಲವೆಂದು ಲೆಕ್ಕಪರಿಶೋಧನೆಯು ಗಮನಿಸಿತು. ಅದರ ಬದಲಾಗಿ, ಈ ಕಂಪೆನಿಯ ಮರುಪಾವತಿಯ ಋಣವನ್ನು ಕೃಷ್ಣ ಭಾಗ್ಯ ಜಲ ನಿಗಮದೊಂದಿಗೆ ಸೇರಿಸಲಾಗಿದ್ದರಿಂದ ಆಯವ್ಯಯದ ದಾಖಲೆಯು ಪಾರದರ್ಶಕವಾಗಿರಲಿಲ್ಲ.

ಕೋಷ್ಟಕ 1.41ರಲ್ಲಿ 2010-15ರ ಅವಧಿಯಲ್ಲಿನ ರಾಜ್ಯಸರ್ಕಾರದ ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿಯನ್ನು ಸೂಚಿಸಿದ್ದು, ಕೋಷ್ಟಕ 1.42ರಲ್ಲಿ 2014-15ರ ಅಂತ್ಯದಲ್ಲಿದ್ದಂತೆ ಸಂಸ್ಥಾವಾರು ಸಾಲಗಳ ಸ್ಥಿತಿಯನ್ನು ಸೂಚಿಸಲಾಗಿದೆ.

ಕೋಷ್ಟಕ 1.41: ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)

ವರ್ಷ	2010-11	2011-12	2012-13	2013-14	2014-15
ಸಂಸ್ಥೆಗಳು ತಿಳಿಸಿರುವಂತೆ ಮೊತ್ತಗಳು*	-	512	18.16	1,914.50	3,081.50

ಆಕರ ಸಂಬಂಧಿತ ಸಂಸ್ಥೆಗಳು ವರದಿ ಮಾಡಿದಂತೆ

*ಅಂಕಿಗಳನ್ನು ಆಯವ್ಯಯ ಪಕ್ಷಿನೋಟದಲ್ಲಿ ಸೂಚಿಸಿದ ಅಂಕಿಗಳೊಡನೆ ಹೊಂದಾಣಿಕೆ ಮಾಡಬೇಕಿದೆ.

ಕೋಷ್ಟಕ 1.42: ಆಯವ್ಯಯದ ಹೊರಗಿನ ಸಾಲಗಳ ಸಂಸ್ಥಾವಾರು ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಕಂಪನಿ/ನಿಗಮ/ಮಂಡಳಿ	ಬಾಕಿಯಿರುವ ಆಯವ್ಯಯದ ಹೊರಗಿನ ಸಾಲಗಳು*	ಪ್ರಸಕ್ತ ವರ್ಷದಲ್ಲಿನ ಸಾಲಗಳು	ಮರುಪಾವತಿ ಪ್ರಸಕ್ತ ಸಾಲಿನಲ್ಲಿ	
			ಅಸಲು	ಬಡ್ಡಿ
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ	1,191.50	1,320.50	---	42.42
ಕರ್ನಾಟಕ ನೀರಾವರಿ ನಿಗಮ ನಿಯಮಿತ	480.00	670.00#	98.84	57.16
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ	192.84	21.00	44.88@	19.45
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ	815.08	670.00	92.75@	94.43
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ	21.83	---	8.10@	2.15
ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ	21.30	---	12.55	0.02
ಕರ್ನಾಟಕ ರಾಜ್ಯ ಹೋಲಿಸ್ ವಸತಿ ನಿಗಮ ಮತ್ತು ಅಭಿವೃದ್ಧಿ ನಿಗಮ ನಿಯಮಿತ	92.88	---	23.17@	11.40
ಕಾವೇರಿ ನೀರಾವರಿ ನಿಗಮ ನಿಯಮಿತ	100.00	400.00	---	13.69
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ	9.27	---	5.45	0.87
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ	16.44	---	10.91@	1.01
ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನಿಯಮಿತ	2.25	---	1.99	0.10
ಒಟ್ಟು	2,943.39	3,081.50	298.64	242.70

^ ಸಂಸ್ಥೆಯು ಆಯವ್ಯಯ ಪಕ್ಷಿನೋಟದಲ್ಲಿ 2014-15 ಕಂಡುಬಂದಿಲ್ಲ.

* ವರ್ಷದ ಆರಂಭದಲ್ಲಿ.

#2013-14ರ ₹170 ಕೋಟಿಗಳ ಸಾಲಗಳನ್ನೂ ಒಳಗೊಂಡಿದೆ.

@ಈ ಸಂಸ್ಥೆಗಳ ಅಂತಿಮ ಶಿಲ್ಕುಗಳಲ್ಲಿ ವ್ಯತ್ಯಾಸಗಳಿದ್ದುದರಿಂದ (2013-14) ಅವುಗಳನ್ನು 2014-15ರ ಅಂತ್ಯಕ್ಕೆ ಸಂಸ್ಥೆಗಳು ತೋರಿಸಿದ ಅಂತಿಮ ಶಿಲ್ಕಿಗೆ ಸರಿದೂಗಿಸಲು ಅಸಲು ಮರುಪಾವತಿಗಳನ್ನು ಹೊಂದಾಣಿಕೆ ಮಾಡಲಾಗಿತ್ತು.

ಪ್ರಸಕ್ತ ವರ್ಷದಲ್ಲಿನ ಸಾಲಗಳಿಗೂ ಮತ್ತು ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ಬಾಕಿಯಿರುವ ಆಯವ್ಯಯದ ಹೊರಗಿನ ಸಾಲಗಳು ನಿಖರವಾಗಿರಲಿಲ್ಲ. ಆರ್ಥಿಕ ಇಲಾಖೆಯು ಮಹಾಲೇಖಪಾಲರು (ಎ ಮತ್ತು ಇ) ರವರಿಗೆ ಸಲ್ಲಿಸಿದ ಮಾಹಿತಿಯಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ₹670 ಕೋಟಿಗಳ ಸಾಲವನ್ನು ಸೇರಿಸಲಾಗಿರಲಿಲ್ಲ. ಈ ವ್ಯವಹಾರವನ್ನು ಬಿಟ್ಟು ಬಾಕಿಯಿರುವ ಋಣಗಳ ಮತ್ತು ರಾಜ್ಯಸರ್ಕಾರದ ಅನುಪಾತವು ಶೇಕಡ 0.10 ರಷ್ಟು ವ್ಯತ್ಯಾಸವಾಗಿತ್ತು. ಆಯವ್ಯಯದ ಹೊರಗಿನ ಸಾಲಗಳನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ ಮಾರ್ಚ್ 2015ರ ಅಂತ್ಯಕ್ಕೆ ತೋರಿಸಿರುವ ಒಟ್ಟು ಜವಾಬ್ದಾರಿಗಳು ₹1,64,279 ಕೋಟಿಗಳಷ್ಟಿತ್ತು. ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ ವಿತ್ತೀಯ ಜವಾಬ್ದಾರಿಗಳು ರಾಜ್ಯಸರ್ಕಾರದ ಅನುಪಾತವು ವರ್ಷಾಂತ್ಯದಲ್ಲಿ ಶೇಕಡ 23.98ರಷ್ಟಾಗುತ್ತದೆ.

ಆರ್ಥಿಕ ಇಲಾಖೆಯು ಆಯವ್ಯಯ ಪಕ್ಷಿನೋಟದಲ್ಲಿ ಕಾಣಿಸಿರುವಂತೆ 2014-15ರ ಆಯವ್ಯಯ ಅಂದಾಜುಗಳು/ಪರಿಷ್ಕೃತ ಅಂದಾಜುಗಳಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ

ಸಂಬಂಧಿಸಿದಂತೆ ಆಯವ್ಯಯದ ಹೊರಗೆ ಯಾವುದೇ ಹೊಸ ಸಾಲಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ. ₹670 ಕೋಟಿಗಳ ಸಾಲವು ಐಇಬಿಆರ್‌ಗೆ ತಪ್ಪಾಗೆ ತೆಗೆದು ಕೊಂಡಿದ್ದು ಅದು ಗಮನಕ್ಕೆ ಬಂದಿದೆ, ಈ ಸಾಲಗಳನ್ನು 2016-17ರ ಪಕ್ಷಿನೋಟ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆಗಳೆರಡರಲ್ಲೂ ಸೇರಿಸಲಾಗುವುದು ಎಂದು ಹೇಳಿದೆ.

ಆರ್ಥಿಕ ಇಲಾಖೆಯ ಈ ಉತ್ತರವು ನಂತರದ ಆಲೋಚನೆಯಾಗಿದ್ದು, ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಾಗ (ನವೆಂಬರ್ 2015) ಈ ಅಂಕಿಗಳನ್ನು ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿಯಲ್ಲಿ ಪಾರದರ್ಶಕತೆಗಾಗಿ ಸೇರಿಸಲು ಸಾಕಷ್ಟು ಸಮಯಾವಕಾಶ ಇದ್ದಿತು.

1.9.5. ಮೀಸಲು ನಿಧಿಯ ವ್ಯವಹಾರಗಳು

ಮೀಸಲುಗಳು ಮತ್ತು ಮೀಸಲು ನಿಧಿಗಳನ್ನು ರಾಜ್ಯಸರ್ಕಾರದ ಲೆಕ್ಕಗಳಲ್ಲಿ 'ಜೆ' ವಿಭಾಗದಡಿ (ಸಾರ್ವಜನಿಕ ಲೆಕ್ಕ) ನಿರ್ದಿಷ್ಟವಾದ ಮತ್ತು ಸ್ಪಷ್ಟವಾಗಿ ವಿವರಿಸಿದ ಉದ್ದೇಶಗಳಿಗಾಗಿ ಸ್ಥಾಪಿಸಲಾಗುತ್ತದೆ. ಈ ನಿಧಿಗಳು ಕೇಂದ್ರದ ಅಥವಾ ರಾಜ್ಯದ ಸಂಚಿತ ನಿಧಿಗಳಿಂದ ಅಥವಾ ಹೊರಗಿನ ಏಜೆನ್ಸಿಗಳ ಅನುದಾನಗಳಿಂದ ಪೂರೈಸಲ್ಪಡುತ್ತವೆ. ವಂತಿಗೆಗಳನ್ನು ಸಂಚಿತನಿಧಿಯಡಿ ವೆಚ್ಚವೆಂದು ಪರಿಗಣಿಸಲಾಗುತ್ತದೆ. ಇವುಗಳು ಸಂಚಿತನಿಧಿಗೆ 'ಖರ್ಚು'ಗಳಾಗಿರುತ್ತವೆ. ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಆರಂಭದಲ್ಲಿ ಸಂಚಿತ ನಿಧಿಯಲ್ಲಿಯೇ ಲೆಕ್ಕ ಮಾಡಿದ್ದು ಇದಕ್ಕೆ ಶಾಸಕಾಂಗದ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ವರ್ಷದ ಕೊನೆಯಲ್ಲಿ ಲೆಕ್ಕಗಳನ್ನು ಮುಕ್ತಾಯಗೊಳಿಸುವಾಗ ಒಟ್ಟು ಆಯವ್ಯಯದ ಪರಿಕಲ್ಪನೆಯಡಿ ಈ ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಸಾರ್ವಜನಿಕ ಲೆಕ್ಕದಡಿಯ ನಿಧಿಯ ಲೆಕ್ಕಕ್ಕೆ ವಜಾ ನಮೂದಿನ ಮೂಲಕ ವರ್ಗಾಯಿಸಲಾಗುವುದು. ಇದು ನಿಧಿಗೆ ಖರ್ಚು ಆಗುತ್ತದೆ. ಅಲ್ಲದೆ, ನಿಧಿಗಳನ್ನು "ಬಡ್ಡಿಹಿತ ನಿಧಿಗಳು" ಮತ್ತು "ಬಡ್ಡಿರಹಿತ ನಿಧಿಗಳು" ಎಂದು ವರ್ಗೀಕರಿಸಬಹುದು. ಮೀಸಲು ನಿಧಿಗಳನ್ನು, ಅವುಗಳನ್ನು ಭರಿಸುವ ಮೂಲಗಳನ್ನು ಆಧರಿಸಿ ಕೆಳಗಿನ ಮೂರು ವರ್ಗಗಳಡಿ ವಿಂಗಡಿಸಲಾಗಿದೆ.

- ಬೇರೊಂದು ಸರ್ಕಾರದ ಅನುದಾನಗಳಿಂದ ಶೇಖರಿಸಿದ ನಿಧಿಗಳು ಮತ್ತು ಕೆಲವು ಬಾರಿ ಸಾರ್ವಜನಿಕರಿಂದ ಪಡೆದ ಸಹಾಯ.
- ನಿರ್ದಿಷ್ಟ ಉದ್ದೇಶಗಳ ವೆಚ್ಚ ಭರಿಸಲು ಮೀಸಲುಗಳನ್ನು ಸಂದರ್ಭಾನುಸಾರ ಒದಗಿಸಲು ಕೇಂದ್ರ/ರಾಜ್ಯಗಳಿಂದ ಭಾರತದ ಸಂಚಿತ ನಿಧಿ ಅಥವಾ ರಾಜ್ಯದ ಸಂಚಿತ ನಿಧಿಯಿಂದ ಹೊರಗೆ ಇರಿಸಿರುವ ಮೊತ್ತಗಳಿಂದ ಶೇಖರಿಸಿದ ನಿಧಿ, ಉದಾಹರಣೆಗೆ: ಸವಕಳಿ ನಿಧಿ.
- ರಾಜ್ಯಸರ್ಕಾರಕ್ಕೆ ಹೊರಗಿನ ಏಜೆನ್ಸಿಗಳು ನೀಡಿದ ವಂತಿಗೆಯಿಂದ ಶೇಖರಿಸಿದ ನಿಧಿ.

ಪ್ರಸಕ್ತ ಹಣಕಾಸು ಲೆಕ್ಕಗಳಲ್ಲಿನ "ಲೆಕ್ಕಗಳಿಗೆ ಟಿಪ್ಪಣಿ"ಗಳ ಪ್ರಕಾರ, 31, ಮಾರ್ಚ್ 2015ರಲ್ಲಿದ್ದಂತೆ ವಿವಿಧ ಮೀಸಲು ನಿಧಿಗಳಡಿ ಒಟ್ಟು ಬಾಕಿಯಿದ್ದ ₹18,562.31 ಕೋಟಿಗಳ ಶಿಲ್ಕಿನಲ್ಲಿ ಕನಾಟಕ ಸರ್ಕಾರವು ₹5,929.96 ಕೋಟಿಗಳನ್ನು ಹೂಡಿಕೆ ಮಾಡಿದೆ (ಶೇಕಡ 31.95). ಪ್ರಧಾನ ಮಹಾಲೇಖಪಾಲರು (ಎ ಮತ್ತು ಇ) ಈ ಕೆಳಗಿನ ಎರಡು ನಿಧಿಗಳನ್ನು ಮುಂದುವರಿಸುವ ಅಗತ್ಯವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರವನ್ನು ಕೋರಿದ್ದಾರೆ (ಜೂನ್ 2011).

- ರಾಜ್ಯದ ನವೀಕರಿಸಬಹುದಾದ ನಿಧಿ - ಇದರಲ್ಲಿ 1999-2000ದಿಂದ ಯಾವುದೇ ವ್ಯವಹಾರಗಳು ಇರುವುದಿಲ್ಲ.
- ಖಾತರಿ ಮೀಸಲು ನಿಧಿ - ಹನ್ನೆರಡನೇ ಆಯೋಗದ ಶಿಫಾರಸಿನಂತೆ ಇದನ್ನು ಖಾತರಿ ವಿಮೋಚನಾ ನಿಧಿಯೆಂದು ಬದಲಿಸಬೇಕಾಗಿದೆ.

ನಿಷ್ಕ್ರಿಯ ಮೀಸಲು ನಿಧಿಗಳು

76 ಮೀಸಲು ನಿಧಿಗಳಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 8115-ಸವಕಳಿ/ನವೀಕರಿಸಬಹುದಾದ ಮೀಸಲು ನಿಧಿಗಳು ₹11.01 ಕೋಟಿಗಳ ಶಿಲ್ಕನ್ನು ಹೊಂದಿದ 20 ನಿಧಿಗಳು ಮತ್ತು ಪ್ರಧಾನ ಲೆಕ್ಕ ಶೀರ್ಷಿಕೆ 8229-ಅಭಿವೃದ್ಧಿ ಮತ್ತು ಕಲ್ಯಾಣ ನಿಧಿಗಳಡಿ ₹35.25 ಕೋಟಿಗಳ ಶಿಲ್ಕನ್ನು ಹೊಂದಿದ 14 ನಿಧಿಗಳನ್ನು ರಾಜ್ಯಸರ್ಕಾರದ ನಿರ್ದೇಶನದ ಮೇರೆಗೆ ಮುಕ್ತಾಯಗೊಳಿಸಲಾಯಿತು. ಇನ್ನುಳಿದವುಗಳಲ್ಲಿ 2014-15ರಲ್ಲಿ ₹12,088.92

ಕೋಟಿಗಳ ಶಿಲ್ಕನ್ನು ಹೊಂದಿದ 22 ನಿಧಿಗಳು ಸಕ್ರಿಯವಾಗಿದ್ದವು ಮತ್ತು ₹543.44 ಕೋಟಿಗಳ ಶಿಲ್ಕನ್ನು ಹೊಂದಿದ 20 ನಿಧಿಗಳು ನಿಷ್ಕ್ರಿಯವಾಗಿ ಉಳಿದಿದ್ದವು.

ಸರ್ಕಾರದ ಜವಾಬ್ದಾರಿಗಳ ಸ್ಥಿತಿಗಳ ಮೇಲೆ ಪ್ರಭಾವ ಬೀರುವ ಕೆಲವು ಪ್ರಮುಖ ಮೀಸಲು ನಿಧಿಗಳ ಕಾಯಾಚರಣೆ, ಅವುಗಳ ಹಣದ ಹರಿವು ಮತ್ತು ವೆಚ್ಚಗಳನ್ನು ಕಂಡಿಕೆ 1.9.3 ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ, 2002ರಲ್ಲಿ ಚರ್ಚಿಸಲಾಗಿದೆ.

1.9.6. ಸಾಂದರ್ಭಿಕ ಜವಾಬ್ದಾರಿಗಳು

1.9.6.1. ಖಾತರಿಗಳ ಸ್ಥಿತಿ

ಸರ್ಕಾರವು ಖಾತರಿ ನೀಡಿದ ಸಾಲಗಾರರು ಸಾಲ ತೀರಿಸದಿದ್ದಲ್ಲಿ ಖಾತರಿಗಳು ರಾಜ್ಯದ ಸಾಂದರ್ಭಿಕ ಜವಾಬ್ದಾರಿಗಳಾಗುತ್ತವೆ. ಹಿಂದಿನ ಐದು ವರ್ಷಗಳ ವಿವರಗಳನ್ನು ಕೋಷ್ಟಕ 1.43ರಲ್ಲಿ ನೀಡಲಾಗಿದೆ.

ಕೋಷ್ಟಕ 1.43: ರಾಜ್ಯ ಸರ್ಕಾರವು ನೀಡಿದ ಖಾತರಿಗಳು

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ಖಾತರಿ ನೀಡಿದ ಗರಿಷ್ಠ ಮೊತ್ತ	19,150	13,262	14,306	16,145	16,869
1ನೇ, ಏಪ್ರಿಲ್ ಗೆ ಬಾಕಿಯಿರುವ ಖಾತರಿ ಮೊತ್ತ (ಬಡ್ಡಿಯು ಸೇರಿ)	6,618	6,515	6,688	7,783	11,033
ಬಾಕಿ ಇರುವ ಖಾತರಿ ನೀಡಿದ ಹಣ ಮತ್ತು ಹಿಂದಿನ ಎರಡನೇ ವರ್ಷದ ಒಟ್ಟು ರಾಜಸ್ವ ಸ್ವೀಕೃತಿಗಳ ಶತಾಂಶ	15	13	11	11	14

ಆಕರ: ಹಣಕಾಸು ಲೆಕ್ಕಗಳು.

ಕರ್ನಾಟಕ ಖಾತರಿಗಳ ಮೇಲಿನ ಮಿತಿ ಕಾಯಿದೆ, 1999 ಯು ಯಾವುದೇ ವರ್ಷದ ಕೊನೆಗೆ ಸರ್ಕಾರವು ನೀಡಿದ ಖಾತರಿ ಬಾಕಿಯು ಹಿಂದಿನ ಎರಡನೇ ವರ್ಷದಲ್ಲಿನ ರಾಜ್ಯ ರಾಜಸ್ವ ಸ್ವೀಕೃತಿಗಳ ಶೇಕಡ 80ರಷ್ಟನ್ನು ಮೀರಬಾರದೆಂಬ ಮಿತಿಯನ್ನು ವಿಧಿಸುತ್ತದೆ, ಪ್ರತಿ ವರ್ಷದ ಏಪ್ರಿಲ್ 1ರಂದು ಬಾಕಿ ಇರುವ ಖಾತರಿಗಳು ನಿಗದಿಪಡಿಸಿದ ಮಿತಿಯ ಒಳಗಿದೆ.

2014-15ರ ಅಂತ್ಯಕ್ಕೆ ಬಾಕಿ ಇದ್ದ ₹11,033 ಕೋಟಿಗಳು (ಅಸಲು+ಬಡ್ಡಿ) ನೀರಾವರಿ (₹4,064 ಕೋಟಿ), ಸಹಕಾರ (₹1,764 ಕೋಟಿ), ಹಣಕಾಸು (₹1,621 ಕೋಟಿ), ಇಂಧನ (₹265 ಕೋಟಿ), ವಸತಿ (₹2,297 ಕೋಟಿ) ಸಾರಿಗೆ (₹170 ಕೋಟಿ), ಮೂಲಸೌಲಭ್ಯ (₹9 ಕೋಟಿ) ಮತ್ತಿತರ ವಲಯಗಳ (₹843 ಕೋಟಿ) ಕೆಳಗೆ ಬರುವ 195 ಸಂಸ್ಥೆಗಳು/ಕಂಪನಿಗಳಿಗೆ ನೀಡಿದ ಖಾತರಿಯನ್ನು ಒಳಗೊಂಡಿದೆ.

ಸರ್ಕಾರವು ವರದಿ ಮಾಡಿದಂತೆ ಅಂದಾಜಿಸಿದ ಒಟ್ಟು ಖಾತರಿ ಶುಲ್ಕ ₹318.68 ಕೋಟಿಗಳ ಬದಲಾಗಿ ಕೇವಲ ₹65.51 ಕೋಟಿಗಳು ಮಾತ್ರ ಪ್ರಸಕ್ತ ವರ್ಷದಲ್ಲಿ ಸ್ವೀಕೃತಿಯಾಗಿತ್ತು. ಈ ರೀತಿ ಸ್ವೀಕರಿಸಿದ ಖಾತರಿ ಶುಲ್ಕವು ವಿದ್ಯುತ್ ಸರಬರಾಜು ಕಂಪನಿಗಳು (₹2.12 ಕೋಟಿ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (₹1.74 ಕೋಟಿ) ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ (₹0.63 ಕೋಟಿ), ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (₹0.75 ಕೋಟಿ), ಕರ್ನಾಟಕ ನೀರಾವರಿ ನಿಗಮ ನಿಯಮಿತ (₹25.82 ಕೋಟಿ)ಗಳು ರಾಜ್ಯ ಸರ್ಕಾರಕ್ಕೆ ಪಾವತಿಮಾಡಬೇಕಿದ್ದ ಖಾತರಿ ಶುಲ್ಕದಡೆಗೆ ನೀಡಿದ ಸಹಾಯಧನ/ಸಹಾಯಾನುದಾನದ ರೀತಿಯಲ್ಲಿ ಪುಸ್ತಕ ಹೊಂದಾಣಿಕೆ ಮಾಡಿದ ಖಾತರಿ ಶುಲ್ಕವನ್ನು ಸಹ ಒಳಗೊಂಡಿತ್ತು. ತತ್ಪರಿಣಾಮವಾಗಿ ಸ್ವೀಕರಿಸಿದ ಖಾತರಿ ಶುಲ್ಕದ ನಿವ್ವಳ ಕೊರತೆಯು ₹284.23 ಕೋಟಿಗಳಷ್ಟಿತ್ತು (ಪುಸ್ತಕ ಹೊಂದಾಣಿಕೆಯ ₹31.06 ಕೋಟಿಗಳನ್ನು ಬಿಟ್ಟು ₹318.68 ಕೋಟಿಗಳಿಂದ ₹34.45 ಕೋಟಿಗಳನ್ನು ಕಳೆದಿರುವುದು)

ಶಾಸಕಾಂಗಗಳ ಮುಂದೆ ಮಂಡಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆ (2014-18 ಮತ್ತು 2015-19)ಗಳಲ್ಲಿ, ಖಾತರಿಗಳು ಸಾಂದರ್ಭಿಕ ಜವಾಬ್ದಾರಿಗಳನ್ನು ಹೆಚ್ಚಿಸುವುದರಿಂದ ಅವುಗಳನ್ನು, ಸಾಲಗಾರನ ಸಾಲ ತೀರಿಸುವ ಸಾಮರ್ಥ್ಯ, ಖಾತರಿಯ ಮೂಲಕ ಒಳಗೊಳ್ಳುವ ಮೊತ್ತ ಮತ್ತು ಅಪಾಯಗಳು, ಸಾಲದ ಷರತ್ತುಗಳು, ಸಾರ್ವಜನಿಕ ಕಾರಣ ಮತ್ತು ಸಮರ್ಥನೆ, ವಿವಿಧ ಬದ್ಧತೆಗಳು, ಬಾಕಿಯಾಗುವ ಸಾಧ್ಯತೆಗಳು ಮತ್ತು ಅಂತಹ ಜವಾಬ್ದಾರಿಗಳ ಬೆಲೆಯಂಥವುಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಸಾಲದ

ಪ್ರಸ್ತಾವನೆಯನ್ನು ಪರಿಶೀಲಿಸುವ ರೀತಿಯಲ್ಲಿಯೇ ಪರಿಶೀಲಿಸಬೇಕು ಎಂದು ಸರ್ಕಾರವು ಹೇಳಿದೆ. ಕಾರ್ಯಶೀಲ ಖಾತರಿ ಮೀಸಲು ನಿಧಿ ಮತ್ತು ಖಾತರಿ ಕಾರ್ಯನೀತಿಯ ಉಪಯುಕ್ತತೆಯು ಸರ್ಕಾರದ ಪರಿಶೀಲನೆಯಲ್ಲಿದೆ.

ಸಾರ್ವಜನಿಕ ಲೆಕ್ಕ ಸಮಿತಿಯೂ ಸಹ ಖಾತರಿ ಮೀಸಲು ನಿಧಿಯನ್ನು ಕಾರ್ಯಶೀಲಗೊಳಿಸಿ ಮುಂದುವರಿಸಲು ಶ್ರಮ ವಹಿಸಬೇಕೆಂದು ಶಿಫಾರಸ್ಸು ಮಾಡಿದೆ.

1.10 ಋಣ ನಿರ್ವಹಣೆ

1.10.1 ಋಣ ಚಿತ್ರಣ

ಸರ್ಕಾರದ ಆದಾಯವು ಎರಡು ರೀತಿಯಲ್ಲಿರುತ್ತದೆ. ರಾಜಸ್ವ ಸ್ವೀಕೃತಿಗಳು ಎಂದು ಕರೆಯಲ್ಪಡುವ ಪ್ರಸಕ್ತ ಆದಾಯಗಳು ತೆರಿಗೆಗಳ ನಿರ್ವಹಣೆ, ಬಳಕೆದಾರರ ಶುಲ್ಕ ಮತ್ತು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳ ಮೂಲಕ ಸಂಗ್ರಹವಾಗುತ್ತದೆ. ಬಂಡವಾಳ ಸ್ವೀಕೃತಿಗಳು, ಸಾಲಗಳು, ಋಣೇತರ ಸ್ವೀಕೃತಿಗಳು ಮತ್ತು ಸಾರ್ವಜನಿಕ ಲೆಕ್ಕಗಳಲ್ಲಿನ ಅಧಿಕೃತವನ್ನು ಒಳಗೊಂಡಿವೆ. ಋಣಗಳನ್ನು ಲೆಕ್ಕ ಹಾಕಲು ಕೆಲವು ಪುಸ್ತಕ ಹೊಂದಾಣಿಕೆಗಳನ್ನು ನಗದು ರೂಪದ ವ್ಯವಹಾರಗಳ ಹಾಗೆಯೇ ಎಂಬಂತೆ ಪರಿಗಣಿಸಲಾಗುತ್ತದೆ. ಇಂತಹ ವ್ಯವಹಾರಗಳು, ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳ ಬಾಕಿ, ವಿದ್ಯಾರ್ಥಿಗಳಿಗೆ/ಹಿರಿಯರಿಗೆ ರಿಯಾಯಿತಿ ಪಾಸುಗಳ ನೀಡಿಕೆ ಮುಂತಾದ ಸಹಾಯಧನದ ರೂಪದಲ್ಲಿದ್ದು, ಇವುಗಳನ್ನು ಒಂದುಕಡೆ ವೆಚ್ಚವೆಂದು, ಮತ್ತೊಂದು ಕಡೆ ಆದಾಯವೆಂದು ಆಯಾ ಸ್ವೀಕೃತಿ ಶೀರ್ಷಿಕೆಗಳಡಿ (ತೆರಿಗೆ/ತೆರಿಗೆಯೇತರ) ತೋರಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಈ ರೀತಿಯ ವ್ಯವಹಾರದ ಮೊತ್ತವು ₹ 2,437 ಕೋಟಿಗಳಷ್ಟಿದೆ. ಈ ವ್ಯವಹಾರಗಳು ವಾಸ್ತವವಾಗಿ ಸ್ವೀಕೃತಿಯಲ್ಲದೆ ತೆರಿಗೆ/ತೆರಿಗೆಯೇತರ ಆದಾಯವನ್ನು ತೋರಿಸಿರುವ ಪರಿಣಾಮವನ್ನು ಉಂಟು ಮಾಡಿದೆ. ಪುಸ್ತಕ ಹೊಂದಾಣಿಕೆಯ ಮೂಲಕ ಲೆಕ್ಕಮಾಡಲಾದ ಮೊತ್ತವು ₹2,280 ಕೋಟಿ (ತೆರಿಗೆ ಆದಾಯ) ಮತ್ತು ₹134 ಕೋಟಿ (ತೆರಿಗೆಯೇತರ ಆದಾಯ) ವಾಗಿದ್ದು ಒಟ್ಟು ರಾಜಸ್ವ ಸ್ವೀಕೃತಿಗಳ ಶೇಕಡ 2.3ರಷ್ಟಿತ್ತು.

ಕೋಷ್ಟಕ 1.44ರಲ್ಲಿ ಸರ್ಕಾರದ ಸಂಚಿತ ನಿಧಿಯಲ್ಲಿ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳ ವಿವರಗಳನ್ನು ತಲಾ ಜವಾಬ್ದಾರಿಗೆ ಹೋಲಿಸಿದಂತೆ ನೀಡಲಾಗಿದೆ.

ಕೋಷ್ಟಕ 1.44: ರಾಜ್ಯದ ಋಣ ಚಿತ್ರಣ

(ಕೋಟಿ ರೂಪಾಯಿಗಳಲ್ಲಿ)

ಸಾಲದ ಮೂಲ	2010-11	2011-12	2012-13	2013-14	2014-15
ಮುಕ್ತ ಮಾರುಕಟ್ಟೆ ಸಾಲಗಳು	24,563	30,770	39,920	53,326	69,419
ಸಮಾಲೋಚಿತ ಸಾಲಗಳು	2,763	2,972	3,425	3,372	3,318
ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಸಾಲಗಳು	21,436	20,591	20,074	19,730	20,167
ಭಾರತ ಸರ್ಕಾರದಿಂದ ಪಡೆದ ಸಾಲಗಳು	10,515	10,982	11,634	12,094	12,681
ಸಾರ್ವಜನಿಕ ಲೆಕ್ಕ ಸಾಲಗಳು	32,666	37,715	41,714	46,796	52,968
ಆಯವ್ಯಯದ ಹೊರಗಿನ ಸಾಲಗಳು	2,060	1,903	2,506	2,943	5,726
ಒಟ್ಟು ವಿತ್ತೀಯ ಜವಾಬ್ದಾರಿಗಳು	94,003	1,04,933	1,19,273	1,38,261	1,64,279
ಜನಸಂಖ್ಯೆ (ಕೋಟಿಗಳಲ್ಲಿ)	5.91	6.11	6.11	6.11	6.11
ತಲಾ ಸಾಲದ ಅನುಪಾತ (ರೂಪಾಯಿಗಳಲ್ಲಿ)	15,906	17,174	19,521	22,629	26,887

ಆಕರ : ಹಣಕಾಸು ಲೆಕ್ಕಗಳು

2010-11ರಲ್ಲಿ ₹15,906ರಷ್ಟಿದ್ದ ತಲಾ ಸಾಲವು 2014-15ರಲ್ಲಿ ₹26,887ಗಳಿಗೆ ಗಣನೀಯವಾಗಿ ಏರಿದ್ದು ಶೇಕಡ 69ರಷ್ಟು ಹೆಚ್ಚಾಗಿದೆ.

1.10.2 ಋಣ ಸಹಿಷ್ಣುತೆ

ರಾಜ್ಯ ಸರ್ಕಾರದ ಋಣ ಮೊತ್ತಗಳ ಪ್ರಮಾಣಗಳಲ್ಲದೆ ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುವ ವಿವಿಧ ಸೂಚಕಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಋಣ ಸಹಿಷ್ಣುತೆಯು ಕಾಲಕಾಲಕ್ಕೆ ಋಣ-ರಾಜ್ಯಉದ ಸ್ಥಿರ ಅನುಪಾತವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ ಮತ್ತು ಅದರ ಋಣ ಸೇವೆಯ ಕಾಳಜಿಯನ್ನು ಮೂರ್ತಗೊಳಿಸುತ್ತದೆ. ಆದ್ದರಿಂದ ಋಣ ಸಹಿಷ್ಣುತೆಯು ಪ್ರಸಕ್ತ

ಅಥವಾ ಬದ್ಧ ಜವಾಬ್ದಾರಿಗಳನ್ನು ಭರಿಸಬೇಕಾದ ಹಣರೂಪದ ಆಸ್ತಿಗಳ ಪರ್ಯಾಪ್ತತೆಯನ್ನು ಮತ್ತು ಹೆಚ್ಚುವರಿ ಸಾಲಗಳು ಮತ್ತು ಅಂತಹ ಸಾಲಗಳಿಂದ ಪಡೆಯುವ ಪ್ರತಿಫಲಗಳ ಹೊಂದಾಣಿಕೆಯನ್ನು ಸೂಚಿಸುತ್ತದೆ. ವಿತ್ತೀಯ ಕೊರತೆಯಲ್ಲಿನ ಹೆಚ್ಚಳವು ಋಣಸೇವೆಯ ಕ್ಷಮತೆಯಲ್ಲಿನ ಹೆಚ್ಚಳಕ್ಕೆ ಸಮಾನವಾಗಿ ಇರಬೇಕೆನ್ನುವುದು ಇದರ ಅರ್ಥ. ಈ ವಿಭಾಗವು ಋಣ ಸ್ಥಿರೀಕರಣ, ಋಣವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ, ಸಾಲಗಳ ಮೂಲಗಳಿಂದ ಪಡೆದ ಮೊತ್ತಗಳ ನಿವ್ವಳ ಲಭ್ಯತೆ, ಬಡ್ಡಿ ಪಾವತಿಗಳ ಹೊರೆ (ಬಡ್ಡಿಪಾವತಿ/ರಾಜಸ್ವ ಸ್ವೀಕೃತಿಗಳ ಅನುಪಾತದ ಮೂಲಕ ಅಳೆಯಲಾಗುತ್ತದೆ) ಮತ್ತು ರಾಜ್ಯಸರ್ಕಾರದ ಭದ್ರತೆಗಳ ಪಕ್ಷತೆಯ ಪರಿಮಾಣಗಳ ಮೂಲಕ ರಾಜ್ಯಸರ್ಕಾರದ ಋಣ ಸಹಿಷ್ಣುತೆಯನ್ನು ನಿರ್ದರಿಸುತ್ತದೆ. ಕೋಷ್ಟಕ 1.45ರಲ್ಲಿ 2010-15ರ ಅವಧಿಯಲ್ಲಿನ ರಾಜ್ಯದ ಋಣ ಸಹಿಷ್ಣುತೆಯನ್ನು ಈ ಸೂಚಕಗಳನ್ವಯ ವಿಶ್ಲೇಷಿಸಲಾಗಿದೆ.

ಕೋಷ್ಟಕ 1.45: ಋಣಸಹಿಷ್ಣುತೆ-ಸೂಚಕಗಳು ಮತ್ತು ಪ್ರವೃತ್ತಿಗಳು

(ಕೋಟಿ ರೂಪಾಯಿಗಳಲ್ಲಿ)

ಋಣ ಸಹಿಷ್ಣುತೆಯ ಸೂಚಕಗಳು	2010-11	2011-12	2012-13	2013-14	2014-15
ಋಣ/ರಾ.ಒ.ಅಂ.ಉದ ಅನುಪಾತ (ಶೇಕಡಾವಾರು)	22.89	23.05	22.82	22.50	23.98
ಸಾಲವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ (ಸಂಪನ್ಮೂಲ ಅಂತರ) (ಕೋಟಿ ₹ ಗಳಲ್ಲಿ)	187	(-)1,612	(-)2,207	(-)2,585	(-)2,484
ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ (ಶೇಕಡಾವಾರು)	9	13	16	18	19
ಬಡ್ಡಿ ಪಾವತಿಯ ಹೊರೆ (ಬಡ್ಡಿಪಾವತಿ/ರಾಜಸ್ವ ಸ್ವೀಕೃತಿ ಅನುಪಾತ)	9.7	9.5	9.5	9.0	9.4
ರಾಜ್ಯದ ಋಣ ಪಕ್ಷತೆಯ ಸ್ವರೂಪ (ವರ್ಷಗಳಲ್ಲಿ) (ಕೋಟಿ ರೂಪಾಯಿಗಳಲ್ಲಿ)					
0-1					0.71(-)
1-3					4,254.49(6)
3-5					13,167.00(19)
5-7					8,000.00(12)
7 ಮತ್ತು ಹೆಚ್ಚಿನ					43,997.30(63)

ಆಕರ: ಹಣಕಾಸು ಲೆಕ್ಕಗಳು

ಅವರಣದಲ್ಲಿರುವ ಅಂಕಗಳು ₹69,419.50 ಕೋಟಿ ಮಾರುಕಟ್ಟೆ ಸಾಲಗಳ ಶತಾಂಶವನ್ನು ಸೂಚಿಸುತ್ತವೆ. ವಿತ್ತೀಯ ಜವಾಬ್ದಾರಿಗಳು ಆಯವ್ಯಯದ ಹೊರಗಿನ ಸಾಲಗಳನ್ನು ಒಳಗೊಂಡಿವೆ.

1.10.3. ಋಣ ಸ್ಥಿರತೆ

ಸರ್ಕಾರವು ಭವಿಷ್ಯದಲ್ಲಿ ಎದುರಾಗುವಂತಹ ಜವಾಬ್ದಾರಿಗಳಿಗೆ ನೆರವು ನೀಡಲು ಸಾಧ್ಯವಾದರೆ ಮತ್ತು ಋಣ-ರಾ.ಒ.ಅಂ.ಉದ ಅನುಪಾತವು ನಿರ್ವಹಿಸಲಾಗದ ಪ್ರಮಾಣಕ್ಕೆ ವೃದ್ಧಿಸದಿದ್ದರೆ ವಿತ್ತೀಯ ಜವಾಬ್ದಾರಿಗಳು ಸಹಿಷ್ಣುವೆಂದು ಪರಿಗಣಿಸಬಹುದಾಗಿದೆ. ಸ್ಥಿರತೆಗೆ ಒಂದು ಅವಶ್ಯಕವಾದ ಸ್ಥಿತಿಯೆಂದರೆ ಡೋಮರನ ಋಣಸ್ಥಿರತೆಯ ಸೂತ್ರ. ಈ ಸೂತ್ರವು ಅರ್ಥವ್ಯವಸ್ಥೆಯ ವೃದ್ಧಿದರವು ಸಾಲಗಳ ಹೊಣೆಯನ್ನು ಮೀರಿದ್ದರೆ, ಪ್ರಾಥಮಿಕ ಶಿಲ್ಕುಗಳು ಧನಾತ್ಮಕ/ಸೊನ್ನೆ/ಅತಿಯಾಗದ ಋಣಾತ್ಮಕವಾಗಿದ್ದ ಪಕ್ಷದಲ್ಲಿ ಋಣ/ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು ಸ್ಥಿರವಾಗಿರುತ್ತದೆ ಎಂದು ಹೇಳುತ್ತದೆ. ಪ್ರಾಥಮಿಕ ರಾಜಸ್ವ ಶಿಲ್ಕು ರಾಜಸ್ವ ಸ್ವೀಕೃತಿಗಳು ಮತ್ತು ಪ್ರಾಥಮಿಕ ರಾಜಸ್ವ ವೆಚ್ಚ ಇವುಗಳ ವ್ಯತ್ಯಾಸವಾಗಿದ್ದು ಪ್ರಸಕ್ತ ರಾಜಸ್ವ ವೆಚ್ಚವನ್ನು ಭರಿಸಿದ ನಂತರ ಉಳಿದಿರುವ ರಾಜಸ್ವ ಸ್ವೀಕೃತಿಯ ಶಿಲ್ಕು, ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿದೆಯೆ ಎಂಬುದನ್ನು ಸೂಚಿಸುತ್ತವೆ. 2010-15ರ ಅವಧಿಯಲ್ಲಿ ಪ್ರಾಥಮಿಕ ರಾಜಸ್ವ ಶಿಲ್ಕು ಧನಾತ್ಮಕವಾಗಿದ್ದು, ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿತ್ತು.

ಸಾಲ ನೀಡಿಕೆಯ ಸರಾಸರಿ ದರ ಮತ್ತು ಸಾಲ ಪಡೆಯುವ ದರದ ಸರಾಸರಿಯ ವ್ಯತ್ಯಾಸವು ಬಡ್ಡಿಯ ಹರಹನ್ನು ಸೂಚಿಸುತ್ತದೆ ಮೊತ್ತದ ಹರಹು, ಋಣ ಭಾರ ಮತ್ತು ಬಡ್ಡಿಯ ಹರಹಿನ ಉತ್ಪತ್ತಿಯಾಗಿದೆ. ಬಡ್ಡಿಯ ಹರಹು, ಮತ್ತು ಮೊತ್ತದ ಹರಹು ರಾ.ಒ.ಅಂ.ಉ.ದ. ವೃದ್ಧಿಯ ದರವು ಬಡ್ಡಿಯ ಪಾವತಿಗಳ ವೃದ್ಧಿಯದರಕ್ಕಿಂತ ಹೆಚ್ಚು ಅಥವಾ ಕಡಿಮೆ ಎನ್ನುವುದನ್ನು ಅವಲಂಬಿಸಿ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ. ಮೊತ್ತದ ಹರಹು ಮತ್ತು ಪ್ರಾಥಮಿಕ ಕೊರತೆಯು ಋಣಾತ್ಮಕವಾಗಿದ್ದರೆ

ಋಣ-ರಾಜಕೀಯ ಅನುಪಾತವು ಹೆಚ್ಚಾಗಿ ಸಾರ್ವಜನಿಕ ಋಣಗಳ ಮಟ್ಟವು ಸಹಿಷ್ಣುವಲ್ಲದಿರುವುದನ್ನು ಸೂಚಿಸುತ್ತದೆ ಮತ್ತು ಮೊತ್ತದ ಹರಹು ಮತ್ತು ಪ್ರಾಥಮಿಕ ಕೊರತೆಯು ಧನಾತ್ಮಕವಾಗಿದ್ದರೆ ಋಣ-ರಾಜಕೀಯ ಅನುಪಾತವು ಕಡಿಮೆಯಿದ್ದು ಇದು ಸಾರ್ವಜನಿಕ ಋಣದ ಮಟ್ಟಗಳು ಸಹಿಷ್ಣುವಾಗಿರುವುದನ್ನು ಸೂಚಿಸುತ್ತದೆ. 2010-15ರಲ್ಲಿ ಬಡ್ಡಿಯ ಹರಹು ಮತ್ತು ಮೊತ್ತದ ಹರಹುಗಳೆರಡು ಧನಾತ್ಮಕವಾಗಿದ್ದವು.

1.10.4 ವೃದ್ಧಿತ ಋಣೇತರ ಸ್ವೀಕೃತಿಗಳ ಪರ್ಯಾಯತೆ

ಋಣ ಸಹಿಷ್ಣುತೆಯ ಮತ್ತೊಂದು ಸೂಚಕವು ಬಡ್ಡಿ ಜವಾಬ್ದಾರಿಯ ಹೆಚ್ಚಳ ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳಗಳನ್ನು ಭರಿಸಲು ರಾಜ್ಯದ ಋಣೇತರ ಸ್ವೀಕೃತಿಗಳ ಹೆಚ್ಚಳವು ಸಾಕಷ್ಟಿರುವುದು. ಬಡ್ಡಿಯ ಹೊರೆಯ ಹೆಚ್ಚಳ ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳವನ್ನು ಋಣೇತರ ಸ್ವೀಕೃತಿಗಳ ಹೆಚ್ಚಳವು ಭರಿಸುವಂತಾದರೆ ಋಣ ಸಹಿಷ್ಣುತೆಗೆ ಅನುಕೂಲವಾಗುತ್ತದೆ. ಋಣಾತ್ಮಕ ಸಂಪನ್ಮೂಲ ಅಂತರವು ಋಣದ ಅಸಹಿಷ್ಣುತೆಯನ್ನು ಸೂಚಿಸಿದರೆ ಧನಾತ್ಮಕ ಸಂಪನ್ಮೂಲಾಂತರವು ಋಣ ಸಹಿಷ್ಣುತೆಯನ್ನು ಸೂಚಿಸುತ್ತದೆ. ಕೋಷ್ಟಕ 1.46ರಲ್ಲಿ ಕಳೆದ ಐದು ವರ್ಷಗಳ ವಿವರಗಳನ್ನು ಸೂಚಿಸಿದೆ.

ಕೋಷ್ಟಕ 1.46: ಋಣೇತರ ಸ್ವೀಕೃತಿಗಳ ಹೆಚ್ಚಳದ ಪರ್ಯಾಯತೆ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ		2010-11	2011-12	2012-13	2013-14	2014-15
1	ಸಾಲವಲ್ಲದ ಸ್ವೀಕೃತಿಗಳ ವೆಚ್ಚ	8,658	11,697	8,231	11,372	14,497
2	ಬಡ್ಡಿಪಾವತಿಗಳ ಹೆಚ್ಚಳ	428	963	850	573	1,777
3	ಪ್ರಾಥಮಿಕ ವೆಚ್ಚದ ಹೆಚ್ಚಳ	8,043	12,346	9,588	13,384	15,204
	ಸಂಪನ್ಮೂಲ ಅಂತರ	187	(-1,612)	(-2,207)	(-2,585)	(-2,484)

2010-11ರಲ್ಲಿ ಧನಾತ್ಮಕವಾಗಿದ್ದ ಸಂಪನ್ಮೂಲಾಂತರವು 2011-15ರಲ್ಲಿ ಅದು ಮತ್ತೆ ಋಣಾತ್ಮಕವಾಯಿತು, ಹಾಗಾಗಲು ರಾಜಸ್ವ ಸ್ವೀಕೃತಿಗಳ ವೃದ್ಧಿಯು, ಒಟ್ಟು ವೆಚ್ಚಗಳ ವೃದ್ಧಿಯಷ್ಟೇ ಇದ್ದದ್ದು ಮುಖ್ಯ ಕಾರಣವಾಗಿತ್ತು. ಅಂದರೆ, ಪ್ರಸಕ್ತ ಬಂಡವಾಳ ವೆಚ್ಚಗಳನ್ನು ಭರಿಸಲು ರಾಜ್ಯವು ಸಾಲಗಳನ್ನು ಅವಲಂಬಿಸಿತ್ತು.

1.10.5 ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ

ಋಣ ಸಹಿಷ್ಣುತೆಯು, ಋಣ ವಿಮೋಚನೆ (ಅಸಲು ಮತ್ತು ಬಡ್ಡಿ ಪಾವತಿಗಳು) ಮತ್ತು ಒಟ್ಟು ಋಣ ಸ್ವೀಕೃತಿಗಳ ಅನುಪಾತವನ್ನು ಮತ್ತು ಸಾಲವಾಗಿ ಪಡೆದ ಲಭ್ಯ ಮೊತ್ತಗಳ ಅನ್ವಯವನ್ನು ಅವಲಂಬಿಸಿರುತ್ತವೆ. ಋಣ ವಿಮೋಚನೆ ಮತ್ತು ಋಣ ಸ್ವೀಕೃತಿಗಳ ಅನುಪಾತವು ಋಣ ಸ್ವೀಕೃತಿಗಳು ಎಷ್ಟರ ಮಟ್ಟಿಗೆ ಋಣ ವಿಮೋಚನೆಗೆ ಬಳಸಲ್ಪಟ್ಟಿದೆ ಮತ್ತು ಬಂಡವಾಳ ವೆಚ್ಚಕ್ಕೆ ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ. ಋಣ ವಿಮೋಚನೆಯ ಅನುಪಾತವು 2014-15ರಲ್ಲಿ ಹಿಂದಿನ ಮೂರು ವರ್ಷಗಳಂತೆಯೇ ಒಂದಕ್ಕಿಂತಲೂ ಕಡಿಮೆಯಾಗಿದ್ದು (0.8), ಇದು ಋಣ ವಿಮೋಚನೆಯು ಋಣ ಸ್ವೀಕೃತಿಗಳಿಗಿಂತಲೂ ಕಡಿಮೆಯಿದ್ದುದರಿಂದ ಉಂಟಾಗಿತ್ತು. ಶೇಕಡ 19ರಷ್ಟು ಋಣ ಸ್ವೀಕೃತಿಗಳು ಅಭಿವೃದ್ಧಿ/ಬಂಡವಾಳ ವೆಚ್ಚಕ್ಕೆ ಲಭ್ಯವಿತ್ತು.

1.11 ವಿತ್ತೀಯ ಅಸಮತೆಗಳು

ಹದಿಮೂರನೇ ವಿತ್ತ ಆಯೋಗದ ಅವಧಿಯಲ್ಲಿ ರಾಜಸ್ವ ಮತ್ತು ವಿತ್ತೀಯ ಕೊರತೆಗಳಿಗೆ ನಿಗದಿಪಡಿಸಿದ ಗುರಿಗಳು ಮತ್ತು ಅವುಗಳ ವಾಸ್ತವ ಮಟ್ಟವನ್ನು ಕೋಷ್ಟಕ 1.47ರಲ್ಲಿ ನೀಡಲಾಗಿದೆ.

ಕೋಷ್ಟಕ 1.47: ವಿತ್ತ ಜವಾಬ್ದಾರಿ ಅಧಿನಿಯಮದಡಿ ಗುರಿಗಳಿಗೆ ಪ್ರತಿಯಾಗಿ ಸಾಧನೆಗಳು

ಅವಧಿ	ರಾಜಸ್ವ ಕೊರತೆ/ ಹೆಚ್ಚಳ		ವಿತ್ತೀಯ ಕೊರತೆ	
	ವಿಸುಆರಂತೆ ಗುರಿಗಳು	ವಾಸ್ತವ	ವಿಸುಆರಂತೆ ಗುರಿಗಳು	ವಾಸ್ತವ
2010-11	ರಾಜಸ್ವ ಹೆಚ್ಚಳ ಮುಂದುವರಿಕೆ	ಗುರಿಯನ್ನು	3.44	2.60
2011-12		ಸಾಧಿಸಿತು	3.00	2.74
2012-13			3.00	2.78
2013-14			3.00	2.78
2014-15			3.00	2.86

ರಾಜ್ಯ ಸರ್ಕಾರವು 2010-15ರಲ್ಲಿ ರಾಜಸ್ವ ಹೆಚ್ಚಳವನ್ನು ನಿರ್ವಹಿಸುವಲ್ಲಿ ಸಫಲವಾಗಿದೆ. ವಿತ್ತ ಸುಧಾರಣಾ ಕಾಯಿದೆಯಲ್ಲಿ ನಿಗದಿಪಡಿಸಿದ್ದಂತೆ ಮಾರ್ಚ್ 2006ರೊಳಗೆ ರಾಜಸ್ವ ಕೊರತೆಯನ್ನು ತೊಡೆದುಹಾಕುವ ಗುರಿಯನ್ನು ರಾಜ್ಯಸರ್ಕಾರವು ಒಂದು ವರ್ಷ ಮುಂಚಿತವಾಗಿಯೇ, 2004-05ರಲ್ಲಿಯೇ ಸಾಧಿಸಿತ್ತು. ತದನಂತರ ರಾಜ್ಯಸರ್ಕಾರವು 2014-15ರವರೆಗೂ ಅಂತರ್‌ವರ್ಷ ವ್ಯತ್ಯಯದೊಂದಿಗೆ ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡು ಬಂದಿದೆ. 2013-14ರಲ್ಲಿ ರಾಜಸ್ವ ಹೆಚ್ಚಳವು ಹಿಂದಿನ ವರ್ಷಕ್ಕಿಂತ ₹1,530 ಕೋಟಿಗಳಷ್ಟು ಕಡಿಮೆಯಾಗಿ ₹353 ಕೋಟಿಗಳಷ್ಟಿತ್ತು. ಆದಾಗ್ಯೂ, ಪ್ರಸಕ್ತ ವರ್ಷದಲ್ಲಿ ಸಾಧಾರಣ ಹೆಚ್ಚಳವಾಗಿದ್ದು ₹528 ಕೋಟಿಗಳಷ್ಟಿತ್ತು.

ರಾಜಸ್ವ ಹೆಚ್ಚಳ

ರಾಜಸ್ವ ಹೆಚ್ಚಳವು, ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚದ ನಡುವಿನ ಅಂತರವನ್ನು ಪ್ರತಿನಿಧಿಸುತ್ತದೆ. ರಾಜಸ್ವ ಹೆಚ್ಚಳವು ಸಾಲಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ರಾಜಸ್ವ ಹೆಚ್ಚಳವು 2010-11ರಲ್ಲಿದ್ದ ₹4,172 ಕೋಟಿಯಿಂದ 2013-14ರಲ್ಲಿ ₹353 ಕೋಟಿಗೆ ತೀವ್ರವಾಗಿ ಇಳಿದು 2014-15ರಲ್ಲಿ ₹175 ಕೋಟಿಗಳ ಸಾಧಾರಣ ಏರಿಕೆಯೊಂದಿಗೆ ₹528 ಕೋಟಿಗಳಾಗಿದೆ. ಇದು ರಾಜಸ್ವ ಲೆಕ್ಕದಲ್ಲಿನ ಬದ್ಧ ವೆಚ್ಚಗಳಾದ ಸಂಬಳ, ಪಿಂಚಣಿ, ಬಡ್ಡಿ, ಸಹಾಯಧನ ಮತ್ತು ವಿತ್ತೀಯ ಅಂತರವನ್ನು ಪ್ರಭಾವಿಸುವ ಮತ್ತು ಭಾರತ ಸರ್ಕಾರದಿಂದ ಅನುದಾನಗಳು ವಿಳಂಬವಾಗಿ ಬಿಡುಗಡೆಯಾಗಿದ್ದು, ಇದು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯ (₹656.21 ಕೋಟಿ) ವೆಚ್ಚವನ್ನು ಮುಂದೂಡುವಲ್ಲಿ ಪರಿಣಮಿಸಿತ್ತು ಮತ್ತು ಸರ್ಕಾರವು ಹೆಚ್ಚಳವನ್ನು ಆಯ್ದುಕೊಳ್ಳುವಲ್ಲಿ ನೆರವು ನೀಡಿತು.

2014-15ರಲ್ಲಿ ರಾಜಸ್ವ ಸ್ವೀಕೃತಿಗಳ ಮತ್ತು ರಾಜಸ್ವ ವೆಚ್ಚದ ವೃದ್ಧಿಯ ದರವು ಒಂದೇ ಇದ್ದು ಶೇಕಡ 16ರಷ್ಟಿತ್ತು. ರಾಜಸ್ವ ಹೆಚ್ಚಳವು ಗಮನೀಯವಾಗಿ ಸುಧಾರಣೆಯಾಗಲಿಲ್ಲ. ರಾಜಸ್ವ ಲೆಕ್ಕದಲ್ಲಿನ ಹೆಚ್ಚಳಕ್ಕೆ ಹೊಣೆಯಾದ ಅಂಶಗಳ ಬಗ್ಗೆ ಕಂಡಿಕೆ 1.1.2ರಲ್ಲಿ ಚರ್ಚಿಸಲಾಗಿದೆ.

ರಾಜ್ಯ ಸರ್ಕಾರವು ಮಧ್ಯಮಾವಧಿ ವಿತ್ತೀಯ ಯೋಜನೆ (2015-19)ರಲ್ಲಿ, ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳಿಗೆ ಬದ್ಧ ರಾಜಸ್ವ ವೆಚ್ಚದ ಅಧಿಕ ಶತಾಂಶವು, ಸಂಪನ್ಮೂಲಗಳನ್ನು ಹಂಚುವಲ್ಲಿ ರಾಜ್ಯಕ್ಕೆ ಸೀಮಿತ ನಮ್ಮತೆಯಿದೆಯೆಂದು ಹೇಳಿದೆ. ಇದರಿಂದ ಅನಗತ್ಯ ಯೋಜನೆಗಳನ್ನು ಬಿಡುವುದು, ಅನಭಿವೃದ್ಧಿ ರಾಜಸ್ವ ವೆಚ್ಚದಲ್ಲಿ ಕಡಿತ ಮತ್ತು ಆದಾಯ ಸಂಗ್ರಹಣೆಯ ಸುವ್ಯವಸ್ಥೆಗಳ ಮೂಲಕ ವೆಚ್ಚ ಸುಧಾರಣೆ ಮಾಡುವುದು ತಕ್ಷಣದ ಅಗತ್ಯವಾಗಿದೆ.

ವಿತ್ತೀಯ ಕೊರತೆ

ವಿತ್ತೀಯ ಕೊರತೆ ಸರ್ಕಾರದ ನಿವ್ವಳ ಜವಾಬ್ದಾರಿಗಳ ಹೆಚ್ಚಳ ಅಥವಾ ಅದರ ಹೆಚ್ಚುವರಿ ಸಾಲಗಳನ್ನು ಸೂಚಿಸುತ್ತದೆ. ಈ ಕೊರತೆಯನ್ನು ಹೆಚ್ಚುವರಿ ಸಾರ್ವಜನಿಕ ಋಣ (ಆಂತರಿಕ ಅಥವಾ ಹೊರಗಿನ) ಅಥವಾ ಸಾರ್ವಜನಿಕ ಲೆಕ್ಕದಿಂದ ಹೆಚ್ಚುವರಿ ನಿಧಿಗಳನ್ನು ಬಳಸುವುದರ ಮೂಲಕ ಪೂರೈಸಬಹುದು. ಪ್ರಮುಖ ಅಂಶಗಳಿಗೆ ಸಂಬಂಧಿಸಿದ ಕೊರತೆಯ ಪ್ರವೃತ್ತಿಗಳೊಂದಿಗೆ ವಿತ್ತೀಯ ಕೊರತೆಯ ಪ್ರವೃತ್ತಿಗಳನ್ನು ಕೋಷ್ಟಕ 1.48ರಲ್ಲಿ ಸೂಚಿಸಿದೆ.

ಕೋಷ್ಟಕ 1.48: ವಿತ್ತೀಯ ಕೊರತೆ ಮತ್ತು ಶೇಖರಣೆ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

ಅವಧಿ	ಋಣವಲ್ಲದ ಸ್ವೀಕೃತಿಗಳು	ಒಟ್ಟು ವೆಚ್ಚ	ವಿತ್ತೀಯ ಕೊರತೆ	ವಿತ್ತೀಯ ಕೊರತೆಯ ಶತಾಂಶವಾಗಿ		
				ರಾಜಕೂಲಿ	ಋಣವಲ್ಲದ ಸ್ವೀಕೃತಿ	ಒಟ್ಟು ವೆಚ್ಚ
2010-11	58,439	69,127	10,688	2.60	18.29	15.46
2011-12	70,136	82,436	12,470	2.74	17.78	15.13
2012-13	78,367	92,874	14,507	2.78	18.51	15.62
2013-14	89,739	1,06,831	17,092	2.78	19.50	16.00
2014-15	1,04,236	1,23,812	19,576	2.86	18.78	15.81

ಆಕರ: ಹಣಕಾಸು ಲೆಕ್ಕಗಳು

2014-15ರಲ್ಲಿ ವಿತ್ತೀಯ ಕೊರತೆಯು ರಾಜಕೂಲಿಯ ಶತಾಂಶವಾಗಿ ಹೆಚ್ಚಾಗಿದ್ದು ಇದು ಪ್ರಮುಖವಾಗಿ ರಾಜಸ್ವ ಲೆಕ್ಕದಡಿಯ ಕೆಲವು ಲೆಕ್ಕಹೊಂದಾಣಿಕೆಗಳ ಮೂಲಕವಾಗಿದೆ.

ಪ್ರಾಥಮಿಕ ಕೊರತೆ

ವಿತ್ತೀಯ ಕೊರತೆ, ಸಾಮಾನ್ಯವಾಗಿ ಹೆಚ್ಚುವರಿ ಮೂಲ ಸಂಪನ್ಮೂಲಗಳ ಅಗತ್ಯವನ್ನು ಪ್ರತಿನಿಧಿಸಿದರೆ, ಅಂತಹ ಸಂಪನ್ಮೂಲಗಳ ಒಂದು ಭಾಗವು ರಾಜಸ್ವ ಲೆಕ್ಕಗಳಲ್ಲಿ ಕೊರತೆಯಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಗಳನ್ನು ಭರಿಸಲು ಅಗತ್ಯವಾಗಿರುತ್ತದೆ. ಬಡ್ಡಿ ಪಾವತಿಗಳು ಹಿಂದಿನ ಜವಾಬ್ದಾರಿಗಳ ವೆಚ್ಚವಾಗಿದ್ದು, ಪ್ರಸಕ್ತ ವೆಚ್ಚವನ್ನು ಅವಲಂಬಿಸಿರುವುದಿಲ್ಲ. ಅಸಮತೋಲನಗಳ ಪ್ರಸ್ತುತ ಸ್ವರೂಪವನ್ನು ಕಾಣಲು, ಈ ಪಾವತಿಗಳನ್ನು ಬೇರ್ಪಡಿಸುವ ಅಗತ್ಯತೆಯಿದ್ದು ಮತ್ತು ಒಟ್ಟು ಅಸಮತೋಲನಗಳಿಂದ ಕಳೆಯಬೇಕಿದೆ. ಕಳೆದ ಐದು ವರ್ಷಗಳ ಪ್ರಾಥಮಿಕ ಕೊರತೆ ಮತ್ತು ಅದರ ಪ್ರಮಿತಿಗಳ ವಿವರಗಳನ್ನು ಕೋಷ್ಟಕ 1.49ರಲ್ಲಿ ನೀಡಲಾಗಿದೆ.

ಕೋಷ್ಟಕ 1.49: ಪ್ರಾಥಮಿಕ ಕೊರತೆ ಮತ್ತು ಅದರ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

ಅವಧಿ	ವಿತ್ತೀಯ ಕೊರತೆ	ಬಡ್ಡಿ ಪಾವತಿಗಳು	ಪ್ರಾಥಮಿಕ ಕೊರತೆ
2010-11	10,688	5,641	5,047
2011-12	12,470	6,604*	5,866
2012-13	14,507	7,454*	7,053
2013-14	17,092	8,027*	9,065
2014-15	19,576	9,804*	9,772

ಆಕರ: ಹಣಕಾಸು ಲೆಕ್ಕಗಳು.

* ಕ್ರಮವಾಗಿ 2011-12, 2012-13, 2013-14 ಮತ್ತು 2014-15 ವರ್ಷಗಳಿಗೆ ಸೇರಿದ ಆಯವ್ಯಯದ ಹೊರಗಿನ ಸಾಲಗಳ ಮೇಲಿನ ₹542 ಕೋಟಿ, ₹621 ಕೋಟಿ, ₹190 ಕೋಟಿಗಳ ಮತ್ತು ₹400 ಕೋಟಿಗಳ ಬಡ್ಡಿ ಪಾವತಿಗಳನ್ನೂಳಗೊಂಡಿದೆ.

2010-15ರ ಅವಧಿಯಲ್ಲಿ ವಿತ್ತೀಯ ಕೊರತೆಯು ಬಡ್ಡಿ ಪಾವತಿಗಳ ಬಹುತೇಕ ಎರಡರಷ್ಟಿತ್ತು. ರಾಜಸ್ವ ವೆಚ್ಚದ ಅಧಿಕ ಭಾಗವಾದ ಬಡ್ಡಿ ವೆಚ್ಚಗಳನ್ನು ಕಡಿತೆಗೊಳಿಸಿದಲ್ಲಿ ರಾಜ್ಯ ಸರ್ಕಾರವು ರಾಜಸ್ವ ಲೆಕ್ಕಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಂಬಳ, ವಿಶ್ರಾಂತಿ ವೇತನ ಹಾಗೂ ಬಡ್ಡಿ ಪಾವತಿಗಳು ಅನುಮಾನಿಸಿರುವುದರಿಂದ ಸ್ಥಿರವಾಗಿ ಹೆಚ್ಚುತ್ತಿರುವ ಸಹಾಯಧನ, ಸ್ಥಳೀಯ ಸಂಸ್ಥೆಗಳಲ್ಲದವುಗಳಿಗೆ ಸಹಾಯಾನುದಾನಗಳ ಮೇಲಿನ ವೆಚ್ಚಗಳ ಕಡೆ ರಾಜ್ಯಸರ್ಕಾರವು ಅತ್ಯಧಿಕ ಗಮನ ನೀಡುವ ಅಗತ್ಯವಿದೆ.

1.11.1 ವಿತ್ತೀಯ ಕೊರತೆಯ ಸಂಯೋಜನೆ ಮತ್ತು ಅದರ ಪೂರೈಕೆಯ ವಿಧಾನ

ವಿತ್ತೀಯ ಕೊರತೆಯನ್ನು ತುಂಬುವ ಹಣಕಾಸಿನ ವಿಧಾನವು ಕೋಷ್ಟಕ 1.50ರಲ್ಲಿ ತೋರಿಸಿರುವಂತೆ ಸಂಯೋಜಿತ ಪಲ್ಲಟಗಳಿಗೆ ಈಡಾಗಿದೆ. ವಿತ್ತೀಯ ಕೊರತೆಯ ವಿಭಜನೆಯು, ರಾಜಸ್ವ ಮತ್ತು ಋಣೇತರ ಸ್ವೀಕೃತಿಗಳನ್ನು ಮೀರಿದ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರವು ಎಷ್ಟರಮಟ್ಟಿಗೆ ವಿವಿಧ ಸಾಲಗಳನ್ನು ಅವಲಂಬಿಸಿತ್ತು ಎಂಬುದನ್ನು ತೋರಿಸುತ್ತದೆ.

ಕೋಷ್ಟಕ 1.50: ವಿತ್ತೀಯ ಕೊರತೆಗಳ ಭಾಗಗಳು ಮತ್ತು ಅವುಗಳ ಪೂರೈಕೆಯ ವಿಧಾನಗಳು

(ಕೋಟಿ ರೂಪಾಯಿಗಳಲ್ಲಿ)

ವಿತ್ತೀಯ ಕೊರತೆಯ ವಿಭಜನೆ	2010-11		2011-12		2012-13		2013-14		2014-15	
	ಮೊತ್ತ	ರಾಜಕೀಯ ಉದ್ದೇಶಗಳಿಗಾಗಿ ವಾರು	ಮೊತ್ತ	ರಾಜಕೀಯ ಉದ್ದೇಶಗಳಿಗಾಗಿ ವಾರು	ಮೊತ್ತ	ರಾಜಕೀಯ ಉದ್ದೇಶಗಳಿಗಾಗಿ ವಾರು	ಮೊತ್ತ	ರಾಜಕೀಯ ಉದ್ದೇಶಗಳಿಗಾಗಿ ವಾರು	ಮೊತ್ತ	ರಾಜಕೀಯ ಉದ್ದೇಶಗಳಿಗಾಗಿ ವಾರು
	(-)	2.60	(-)	2.74	(-)	2.78	(-)	2.78	(-)	2.86
1 ರಾಜಸ್ವ ಹೆಚ್ಚಳ	4,172	1.01	4,521	1.0	1,883	0.36	353	0.06	528	0.07
2 ನಿವ್ವಳ ಬಂಡವಾಳ ವೆಚ್ಚ	13,283	3.23	15,417	3.39	15,446	2.96	16,859	2.74	19,612	2.86
3 ನಿವ್ವಳ ಸಾಲಗಳು ಮತ್ತು ಮುಂಗಡಗಳು	1,577	0.38	1,574	0.35	944	0.18	586	0.10	492	0.07
ವಿತ್ತೀಯ ಕೊರತೆಯನ್ನು ಪೂರೈಸಿದ ವಿಧಾನಗಳು*										
1 ಮಾರುಕಟ್ಟೆ ಸಾಲಗಳು	1,037	0.25	6,207	1.36	9,149	1.75	13,406	2.18	16,093	2.34
2 ಭಾರತ ಸರ್ಕಾರದ ಸಾಲಗಳು	613	0.15	637	0.14	652	0.12	461	0.08	586	0.09
3 ಎನ್‌ಎಸ್‌ಎಸ್‌ಎ ಫೌಂಡೇಷನ್ ನೀಡಿದ ವಿಶೇಷ ಭದ್ರತೆಗಳು	1,838	0.45	(-)	(-)0.19	(-)517	(-)0.09	(-)344	(-)0.05	437	0.06
4 ಹಣಕಾಸು ಸಂಸ್ಥೆಗಳಿಂದ ಸಾಲಗಳು	419	0.10	208	0.05	454	0.09	(-)53	(-)0.01	(-)54	---
5 ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿ	1,607	0.39	1,398	0.31	1,732	0.33	2,107	0.34	2,156	0.31
6 ರೇವಣಿಗಳು ಮತ್ತು ಮುಂಗಡಗಳು	2,037	0.50	1,410	0.31	2,511	0.48	2,840	0.46	3,702	0.54
7 ಅಮಾನತ್ತು ಮತ್ತು ಇತರೆ	(-)296	(-)0.07	2,634	0.58	98	0.02	2,671	0.43	3,282	0.48
8 ಇರಸಾಲುಗಳು	(-)35	(-)0.01	(-)11	---	(-)32	(-)0.01	(-)12	---	(-)32	---
9 ಮೀಸಲು ನಿಧಿಗಳು	1,374	0.33	2,761	0.61	1,362	0.26	135	0.02	1,547	0.23
10 ನಗದು ಶಿಲ್ಕಿನಲ್ಲಿ ಹೆಚ್ಚಳ (-)/ ಇಳಿಕೆ(+)	2,106	0.51	(-)1,942	(-)0.43	(-)902	(-)0.17	(-)4,119	(-)0.67	(-)8,141	(-)1.19
11 ಸಾದಿಲ್ವಾರು ನಿಧಿ ವಹಿವಾಟುಗಳು ನಿವ್ವಳ	(-)12	---	12	---	---	---	---	---	---	---
ಒಟ್ಟು		2.60	12,470	2.74	14,507	2.78	17,092	2.78	19,576	2.86

ಆಕರ: ಹಣಕಾಸು ಲೆಕ್ಕಗಳು.

* ಈ ಎಲ್ಲಾ ಅಂಕಗಳು ಪ್ರಸಕ್ತ ವರ್ಷದ ನಿವ್ವಳ ವಿತರಣೆಗಳು/ಹೊರಹರಿವುಗಳು.

ವಿತ್ತೀಯ ಕೊರತೆಯ ಭಾಗಗಳು, ರಾಜಸ್ವ ಹೆಚ್ಚಳ ಕಳೆಯುವಿಕೆ, ನಿವ್ವಳ ಬಂಡವಾಳ ವೆಚ್ಚ ಮತ್ತು ನಿವ್ವಳ ಸಾಲ ಮತ್ತು ಮುಂಗಡಗಳಾಗಿವೆ. ರಾಜ್ಯವು ರಾಜಸ್ವ ಹೆಚ್ಚಳವನ್ನು 2004-05ರಲ್ಲಿಯೇ ಸಾಧಿಸಿದ್ದ ಕಾರಣ, ರಾಜಸ್ವ ಲೆಕ್ಕದಲ್ಲಿನ ಹೆಚ್ಚಳವನ್ನು ಮಾರುಕಟ್ಟೆ ಸಾಲಗಳು, ಭಾರತ ಸರ್ಕಾರದಿಂದ ಬಂದ ಸಾಲಗಳೂ ಸೇರಿದಂತೆ ಬಂಡವಾಳ ವೆಚ್ಚಕ್ಕೆ ಬಳಸಲಾಗಿತ್ತು. 2010-11, 2011-12 ಮತ್ತು 2012-13ರಲ್ಲಿ ರಾಜಸ್ವ ಹೆಚ್ಚಳದಿಂದ ಕ್ರಮವಾಗಿ ಬಂಡವಾಳ ವೆಚ್ಚದ ಶೇಕಡ 28, 26 ಮತ್ತು 11ರಷ್ಟನ್ನು ಭರಿಸಲಾಗಿತ್ತು. 2013-

14 ಮತ್ತು 2014-15ರಲ್ಲಿ ರಾಜಸ್ವ ಶೇಕಡ 2 ಮತ್ತು ಶೇಕಡ 3ರಷ್ಟು ಬಂಡವಾಳ ಹೆಚ್ಚಳವು ವೆಚ್ಚವನ್ನು ಭರಿಸಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚವನ್ನು ಭರಿಸಿದ ರಾಜಸ್ವ ಹೆಚ್ಚಳದ ಶತಾಂಶವು ಶೇಕಡ 1ರಷ್ಟು ಸಾಧಾರಣ ಏರಿಕೆಯನ್ನು ಕಂಡಿತ್ತು.

2014-15ರಲ್ಲಿ ಮಾರುಕಟ್ಟೆ ಸಾಲಗಳಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ವಿತ್ತೀಯ ಕೊರತೆಯನ್ನು ತುಂಬುವ ಅದರ ಪಾಲು ಶೇಕಡ 82ಕ್ಕೆ ಏರಿತು. ಆದ್ದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಸಣ್ಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿ, ಲೇವಣಿ ಮತ್ತು ಮುಂಗಡಗಳಲ್ಲಿ ಹೆಚ್ಚಾಗಿದ್ದವು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವು ಗಣನೀಯವಾಗಿ ಕಡಿಮೆಯಾಗಿತ್ತು. ಅಮಾನತ್ತು ಮತ್ತು ಇತರ ಶಿಲ್ಕುಗಳಲ್ಲಿ ಏರಿಕೆಯಾಗಿದ್ದು, ಇದು ಪ್ರಮುಖವಾಗಿ ಚೆಕ್ಯುಗಳು ಮತ್ತು ಬಿಲ್ಲುಗಳಿಗೆ ಸಂಬಂಧಿಸಿದ್ದು, ಇವುಗಳ ವ್ಯವಹಾರಗಳ ನಿವ್ವಳವನ್ನು ವಿತ್ತೀಯ ಕೊರತೆಯನ್ನು ಭರಿಸಲು ಕೂಡಿಸಲಾಗಿದೆ. 2014-15ರಲ್ಲಿ ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳಡಿಯಲ್ಲಿ ಸ್ವೀಕೃತಿಗಳಿದ್ದವು.

1.11.2 ಹೆಚ್ಚಳ/ಕೊರತೆಗಳ ಗುಣಮಟ್ಟ

ಕೋಷ್ಟಕ 1.51ರಲ್ಲಿ ಪ್ರಾಥಮಿಕ ಕೊರತೆಯ ಸ್ಥಿತಿಯನ್ನು ಅದರ ಅಂಶಗಳ ವಿಭಜನೆಯೊಂದಿಗೆ ನೀಡಲಾಗಿದೆ.

ಕೋಷ್ಟಕ 1.51: ಪ್ರಾಥಮಿಕ ಕೊರತೆ/ಹೆಚ್ಚಳ-ಅಂಶಗಳ ವಿಭಜನೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಋಣವಲ್ಲದ ಸ್ವೀಕೃತಿಗಳು	ಪ್ರಾಥಮಿಕ ರಾಜಸ್ವ ವೆಚ್ಚ	ಬಂಡವಾಳ ವೆಚ್ಚ	ಸಾಲಗಳು ಮತ್ತು ಮುಂಗಡಗಳು	ಪ್ರಾಥಮಿಕ ವೆಚ್ಚ	ಪ್ರಾಥಮಿಕ ರಾಜಸ್ವ ಕೊರತೆ (-) ಹೆಚ್ಚಳ (+)	ಪ್ರಾಥಮಿಕ ಕೊರತೆ (-) ಹೆಚ್ಚಳ (+)
1	2	3	4	5	6 (3+4+5)	7 (2-3)	8 (2-6)
2010-11	58,439	48,393	13,355	1,738	63,486	10,046	(-)5,047
2011-12	70,136	58,511	15,506	1,815	75,832	11,455	(-)5,866
2012-13	78,367	68,839	15,479	1,102	85,420	9,528	(-)7,053
2013-14	89,739	81,162	16,947	695	98,804	8,577	(-)9,065
2014-15	1,04,236	93,810	19,622	576	1,14,008	10,426	(-)9,772

ಅಕರ: ಹಣಕಾಸು ಲೆಕ್ಕಗಳು

2010-11ರಲ್ಲಿದ್ದ ₹5,047 ಕೋಟಿಗಳಷ್ಟಿದ್ದ ಪ್ರಾಥಮಿಕ ಕೊರತೆಯು 2014-15ರಲ್ಲಿ ₹9,772 ಕೋಟಿಗಳಷ್ಟಾಗಿದೆ. ಪ್ರಸಕ್ತ ವರ್ಷದಲ್ಲಿ ವಿತ್ತೀಯ ಕೊರತೆಗೆ ಬಡ್ಡಿ ಪಾವತಿಯ ಶತಾಂಶವು 50ರಷ್ಟಿತ್ತು.

1.12 ಅನುಸರಣೆ

2009-10ನೇ ವರ್ಷದ ರಾಜ್ಯ ಹಣಕಾಸು ವ್ಯವಹಾರಗಳ ಮೇಲಿನ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷ್ಮಪರಿಶೋಧಕರ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮೇ 2011ರಿಂದ ಆಗಸ್ಟ್ 2011ರ ನಡುವಿನ ಅವಧಿಯಲ್ಲಿ ಚರ್ಚಿಸಿತು. ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಡಿಸೆಂಬರ್ 2011ರಲ್ಲಿ ಶಾಸನಸಭೆಯ ಮುಂದೆ ಮಂಡಿಸಲಾಯಿತು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಂಡ ವರದಿಯನ್ನು ಸೆಪ್ಟೆಂಬರ್ 2014ರಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಮುಂದೆ ಮಂಡಿಸಲಾಗಿದೆ. ಸಾರ್ವಜನಿಕ ಲೆಕ್ಕ ಸಮಿತಿಯು ಸರ್ಕಾರವು ಮಂಡಿಸಿದ ಕ್ರಮ ತೆಗೆದುಕೊಂಡ ವರದಿಯನ್ನು ಐದು ಸಭೆಗಳಲ್ಲಿ ಚರ್ಚಿಸಿ ಕ್ರಮ ತೆಗೆದುಕೊಂಡ ಟಿಪ್ಪಣಿಯ ಮೇಲಿನ ತನ್ನ ವರದಿಯನ್ನು 20-07-2015ರಂದು ಸಲ್ಲಿಸಿತು.

1.13 ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು

ವಿತ್ತೀಯ ಸ್ಥಿತಿ

2010-15ರ ಅವಧಿಯಲ್ಲಿ ರಾಜ್ಯವು ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡಿದ್ದು, ರಾಜ್ಯದ ಉದ್ದೇಶಗಳಿಗೆ ವಿತ್ತೀಯ ಕೊರತೆಯನ್ನು ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆಯಡಿಯಲ್ಲಿ ಸೂಚಿಸಿದ್ದ ಮಿತಿಯ ಒಳಗೆ ನಿರ್ವಹಿಸಿದೆ.

2014-15ರಲ್ಲಿ ರಾಜಸ್ವ ಹೆಚ್ಚಳ ₹528 ಕೋಟಿಗಳಷ್ಟಿದ್ದು ಇದು ಮುಖ್ಯವಾಗಿ ಸರ್ವಶಿಕ್ಷಣ ಅಭಿಯಾನದ (₹149.72 ಕೋಟಿ) ವ್ಯವಹಾರಗಳನ್ನು ರಾಜಸ್ವ ವೆಚ್ಚದಲ್ಲಿ ಕುಗ್ಗಿಸುವಿಕೆಯಿಂದ ಉಂಟಾಗಿದೆ. ಕ್ರೋಡೀಕೃತ ಋಣ ಪರಿಹಾರ ನಿಧಿಗೆ (₹676.59 ಕೋಟಿ) ಹೊಂದಾಣಿಕೆ ಮಾಡುವಲ್ಲಿನ ವಿಫಲತೆಯು ರಾಜ್ಯದ ಲೆಕ್ಕದಲ್ಲಿನ ಹೆಚ್ಚಳಕ್ಕೆ ಪ್ರಮುಖ ಕೊಡುಗೆಯಾಗಿದೆ.

2014-15ರಲ್ಲಿ ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (₹6,85,207 ಕೋಟಿ) ಶೇಕಡ 2.86 ರಷ್ಟಿದ್ದು ಇದು ವಿತ್ತೀಯ ಜವಾಬ್ದಾರಿ ಕಾಯಿದೆ ನಿಗದಿಪಡಿಸಿದ ಮಿತಿಯೊಳಗೆ ಇದ್ದು, ಇದು ಸಂಚಿತ ನಿಧಿಯಡಿ ₹500 ಕೋಟಿಗಳ ಬಂಡವಾಳ ವೆಚ್ಚವನ್ನು ಸಾರ್ವಜನಿಕ ಲೆಕ್ಕದಲ್ಲಿ ಮೂಲ ಸೌಲಭ್ಯ ಉಪಕ್ರಮಣ ನಿಧಿಗೆ ಹೊಂದಾಣಿಕೆ ಮಾಡಿ ಕುಗ್ಗಿಸುವಿಕೆಯಿಂದ ಉಂಟಾಗಿದೆ.

ಶಿಫಾರಸ್ಸು: ವಿತ್ತೀಯ ಮಾನದಂಡಗಳ ನೈಜ ಮತ್ತು ನಿಷ್ಪಕ್ಷಪಾತವಾದ ಚಿತ್ರವನ್ನು ನೀಡಲು ಸಕಾಲಿಕ ಮತ್ತು ಸರಿಯಾದ ಲೆಕ್ಕ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ.

ರಾಜ್ಯದ ಸ್ವಂತ ಸಂಪನ್ಮೂಲಗಳು

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ರಾಜ್ಯದ ತೆರಿಗೆ ಆದಾಯದ ಅನುಪಾತವು 2010-11ರಿಂದ ಏರಿಕೆಯ ಪ್ರವೃತ್ತಿಯನ್ನು ತೋರಿಸಿದ್ದು, 2014-15ರಲ್ಲಿ ಶೇಕಡ 10.20ರಷ್ಟಿದ್ದು ಪೂರ್ಣಮಟ್ಟ ತಲುಪಿದೆ. ಆದರೆ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ತೆರಿಗೆಯೇತರ ಆದಾಯದ ಅನುಪಾತದಲ್ಲಿ ಯಾವುದೇ ಸುಧಾರಣೆ ಕಂಡುಬಾರದೆ ಅದು 2014-15ರಲ್ಲಿಯೂ ಶೇಕಡ ಒಂದಕ್ಕಿಂತ ಕಡಿಮೆಯಿದೆ. ತೋಟಗಾರಿಕೆ ವಿಭಾಗದ ಬಳಕೆದಾರರ ಶುಲ್ಕ ₹20.46 ಕೋಟಿಗಳ ಮೊತ್ತವು ಸಂಚಿತ ನಿಧಿಯ ಸ್ವೀಕೃತಿಯ ಭಾಗವಾಗಿರಲಿಲ್ಲ.

ಶಿಫಾರಸ್ಸುಗಳು: ತೆರಿಗೆಯೇತರ ಮೂಲಗಳಿಂದ ಬರುವ ಆದಾಯ ನೀಡಿದ ಸೇವೆಗಳ ವೆಚ್ಚವನ್ನು ಸಾಕಷ್ಟು ಮಟ್ಟಿಗೆ ಭರಿಸುವಂತಿರಬೇಕು. ಬಳಕೆದಾರರ ಶುಲ್ಕ ರೂಪದಲ್ಲಿ ಸಂಗ್ರಹಿಸುವ ತೆರಿಗೆಯೇತರ ಆದಾಯಗಳು ಸಂಚಿತ ನಿಧಿಯ ಭಾಗವಾಗಬೇಕು ಮತ್ತು ಸ್ವೀಕೃತಿಗಳು ಆಯಾ ವಿಭಾಗದ ವೆಚ್ಚಗಳಿಗೆ ಲಭ್ಯವಾಗುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ರಾಜಸ್ವ ವೆಚ್ಚ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಮಾಜಿಕ ವಲಯದಡಿಯ ವೃದ್ಧಿಯು ಶೇಕಡ 21ರಷ್ಟಿದ್ದು ಒಟ್ಟು ವೆಚ್ಚದಲ್ಲಿ ಸಾಮಾಜಿಕ ಸೇವೆಗಳ ವೆಚ್ಚದ ಪಾಲು ಹಿಂದಿನ ವರ್ಷಕ್ಕಿಂತ ಶೇಕಡ ಎರಡರಷ್ಟು ಏರಿಕೆಯಾಗಿ 2014-15ರಲ್ಲಿ ಇದು ಶೇಕಡ 38ರಷ್ಟಿತ್ತು. ಅಲ್ಲದೆ, ಆರ್ಥಿಕ ಸೇವೆಗಳ ಮೇಲಿನ ವೆಚ್ಚವು 2013-14ರಲ್ಲಿ ಶೇಕಡ 23ರಷ್ಟಿದ್ದು 2014-15ರಲ್ಲಿ ಶೇಕಡ 13ರಷ್ಟು ವೃದ್ಧಿಯಾಗಿದೆ.

ಒಟ್ಟು ರಾಜಸ್ವ ವೆಚ್ಚಕ್ಕೆ ಯೋಜನೆ ರಾಜಸ್ವ ವೆಚ್ಚವು 2013-14ರಲ್ಲಿನ ಶೇಕಡ 30ರಿಂದ 2014-15ರಲ್ಲಿನ ಶೇಕಡ 33ಕ್ಕೆ ಹೆಚ್ಚಿದೆ.

ರಾಜಸ್ವ ವೆಚ್ಚದ ಶೇಕಡ 84ರಷ್ಟು ಭಾಗವು, ಸಂಬಳ, ವಿಶ್ರಾಂತಿ ವೇತನ, ಬಡ್ಡಿ ಪಾವತಿಗಳು, ಸಹಾಯಧನಗಳು, ಸಹಾಯಾನುದಾನಗಳು ಮತ್ತು ಆರ್ಥಿಕ ನೆರವು, ಆಡಳಿತಾತ್ಮಕ ವೆಚ್ಚಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮುಂತಾದ ಬದ್ಧ ವೆಚ್ಚಗಳನ್ನೊಳಗೊಂಡಿತ್ತು. 2014-15ರಲ್ಲಿ ಲೆಕ್ಕಗಳಲ್ಲಿ ತೋರಿಸಿದ ₹11,153 ಕೋಟಿಗಳ ಸಹಾಯಧನವು ನೇರ ಸಹಾಯಧನಗಳಾಗಿದ್ದು, ಅದು ಸುಮಾರು ₹2,973 ಕೋಟಿಗಳ ಪರೋಕ್ಷ ಸಹಾಯಧನವನ್ನು ಒಳಗೊಂಡಿರುವುದಿಲ್ಲ.

ಶಿಫಾರಸ್ಸುಗಳು: ಸಂಬಳ, ಪಿಂಚಣಿ ಮತ್ತು ಬಡ್ಡಿಪಾವತಿಗಳ ಮೇಲಿನ ವೆಚ್ಚವು ಅನುಮಾನಿಸಿರುವುದರಿಂದ, ಸತತವಾಗಿ ಏರುತ್ತಿರುವ ಸಹಾಯಧನಗಳ ಮೇಲಿನ ವೆಚ್ಚ, ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಇತರರಿಗೆ

ನೀಡುತ್ತಿರುವ ಅನುದಾನಗಳ ಕಡೆಗೆ ರಾಜ್ಯ ಸರ್ಕಾರವು ಹೆಚ್ಚಿನ ಗಮನಕೊಡುವ ಅಗತ್ಯವಿದೆ. 2014-15ರಲ್ಲಿ ಆರೋಗ್ಯ ಮತ್ತು ಶಿಕ್ಷಣ ವಿಭಾಗಗಳಲ್ಲಿನ ಅನುಪಾತಗಳು ಸಾಮಾನ್ಯವರ್ಗ ರಾಜ್ಯಗಳ ಸರಾಸರಿಗಿಂತ ಕಡಿಮೆಯಿರುವುದರಿಂದ ಈ ಎರಡೂ ವಿಭಾಗಗಳಿಗೆ ಸಾಕಷ್ಟು ಆದ್ಯತೆಯನ್ನು ನೀಡಬೇಕಾಗಿದೆ. ಲೆಕ್ಕಹೊಂದಾಣಿಕೆಗಳನ್ನು ಆದೇಶಗಳಲ್ಲಿನ ಸೂಚನೆಗಳ ಪ್ರಕಾರ ಮಾಡಬೇಕಾಗಿದೆ ಮತ್ತು ಇವುಗಳಲ್ಲಿನ ವಿಳಂಬವು ವೆಚ್ಚದ ಸ್ವರೂಪವನ್ನು ಏರುಪೇರುಗೊಳಿಸುತ್ತದೆ.

ವೆಚ್ಚದ ಗುಣಮಟ್ಟ

2014-15ರಲ್ಲಿ ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಪಾಲು (ಶೇಕಡ 16) ಹಿಂದಿನ ವರ್ಷಕ್ಕಿಂತ ಶೇಕಡ ಒಂದರಷ್ಟು ಇಳಿಕೆಯಾಯಿತು. ಒಟ್ಟು ವೆಚ್ಚಕ್ಕೆ ಅಭಿವೃದ್ಧಿ ವೆಚ್ಚದ ಶೇಕಡಾವಾರು 2013-14ರಲ್ಲಿದ್ದ ಶೇಕಡ 71ರಿಂದ 2014-15ರಲ್ಲಿ ಶೇಕಡ 72ಕ್ಕೆ ಏರಿಕೆಯಾಯಿತು.

2014-15ರ ಅಂತ್ಯಕ್ಕೆ ₹1,144 ಕೋಟಿಗಳಷ್ಟು ಮೊತ್ತವು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿದ್ದು ಫಲಪ್ರದವಿಲ್ಲದೆ ನಿರ್ಬಂಧಿತವಾಗಿತ್ತು.

31 ಮಾರ್ಚ್ 2015ರ ಅಂತ್ಯಕ್ಕೆ ಕಂಪೆನಿಗಳು/ನಿಗಮಗಳಲ್ಲಿ ತೊಡಗಿಸಿದ್ದ ₹61,727 ಕೋಟಿ ಹೂಡಿಕೆಗಳ ಮೇಲಿನ ಪ್ರತಿಫಲವು ಅತ್ಯಲ್ಪವಾಗಿತ್ತು (₹74.84 ಕೋಟಿ). ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪೆನಿ/ನಿಗಮಗಳಲ್ಲಿ ಹೂಡಿರುವ ₹25,007 ಕೋಟಿ (ಶೇಕಡ 41) ಗಳನ್ನು ಒಳಗೊಂಡಿತ್ತು.

ಶಿಫಾರಸ್ಸುಗಳು: ರಾಜ್ಯಸರ್ಕಾರವು ಅಪೂರ್ಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಮಯ ಮತ್ತು ವೆಚ್ಚ ಹೆಚ್ಚಳಗಳಿಗೆ ಕಾರಣಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.

ರಾಜ್ಯ ಸರ್ಕಾರವು ಅಧಿಕ ನಷ್ಟಗಳನ್ನು ಅನುಭವಿಸುತ್ತಿರುವ ರಾಜ್ಯದ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯವೈಖರಿಯನ್ನು ಸಮೀಕ್ಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ನಿಧಿಗಳು ಮತ್ತು ಜವಾಬ್ದಾರಿಗಳು

ಖಾತರಿ ವಿಮೋಚನಾ ನಿಧಿಯ ಮೂಲ ನಿಧಿಗಳಂತಹ ರಾಜ್ಯದ ಮೀಸಲು ನಿಧಿಗಳು ರಚಿತವಾಗಿರಲಿಲ್ಲ/ಪುನಶ್ಚೇತನಗೊಂಡಿರಲಿಲ್ಲ. ಕ್ರೋಢೀಕೃತ ಋಣಪರಿಹಾರ ನಿಧಿಯ ಸಂಬಂಧಿತ ವ್ಯವಹಾರಗಳನ್ನು ಜಾರಿಗೊಳಿಸಿರಲಿಲ್ಲ ಮತ್ತು ರೇಷ್ಮೆಗೂಡು ಮತ್ತು ರೇಷ್ಮೆನೂಲು ಅಭಿವೃದ್ಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಯ ವ್ಯವಹಾರಗಳನ್ನು ಪ್ರಸಕ್ತ ವರ್ಷದಲ್ಲಿ ಭಾಗಶಃ ಜಾರಿಗೊಳಿಸಲಾಗಿತ್ತು.

ಶಿಫಾರಸ್ಸುಗಳು: ವಿವಿಧ ಮೀಸಲು ನಿಧಿಗಳ ಆಡಳಿತ ಮತ್ತು ಹೂಡಿಕೆ ರೀತಿಗಳ ಸಂಬಂಧದಲ್ಲಿ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಅಲ್ಲದೆ ಯುಕ್ತ ಕಾಲಾವಧಿಯಲ್ಲಿ ಬಾಕಿಗಳನ್ನು ತೀರುವಳಿ ಮಾಡಲು ವೆಚ್ಚವು ಆದಾಯಕ್ಕೆ ಪೂರಕವಾಗಿರಬೇಕು.

ಋಣ ಸಹಿಷ್ಣುತೆ

ಮುಕ್ತ ಮಾರುಕಟ್ಟೆ ಸಾಲಗಳ ಶೇಕಡ 63ರಷ್ಟು ಮುಂದಿನ ಏಳು ವರ್ಷಗಳಲ್ಲಿ ಗಡುವು ಮುಗಿಯುವ ಗುಂಪಿಗೆ ಬರುತ್ತವೆ. 2011-15ರಲ್ಲಿ ಸಂಪನ್ಮೂಲ ಅಂತರವು ಋಣಾತ್ಮಕವಾಗಿದೆ. ಇದು ಮುಖ್ಯವಾಗಿ ರಾಜಸ್ವ ಸ್ವೀಕೃತಿಗಳ ವೃದ್ಧಿಯು ಒಟ್ಟು ವೆಚ್ಚಗಳ ವೃದ್ಧಿಗೆ ಸಮನಾಗಿಯೇ ಇರುವುದರಿಂದ ಉಂಟಾಗಿದೆ. ಇದರ ಅರ್ಥ ರಾಜ್ಯವು ತನ್ನ ಪ್ರಸಕ್ತ ರಾಜಸ್ವ ಮತ್ತು ಬಂಡವಾಳ ವೆಚ್ಚಗಳನ್ನು ಭರಿಸಲು ಸಾಲವಾಗಿ ಪಡೆದ ಮೊತ್ತಗಳ ಮೇಲೆ ಅವಲಂಬಿತವಾಗಬೇಕೆಂದು ತಿಳಿಯುತ್ತದೆ.

ಶಿಫಾರಸ್ಸುಗಳು: ರಾಜ್ಯ ಸರ್ಕಾರವು ತನ್ನ ಸಾಲಗಳನ್ನು ವಿವೇಚನಾಯುಕ್ತವಾಗಿ ಯೋಜಿಸಬೇಕಾಗಿದೆ. ರಾಜ್ಯ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಾಗಲಿ/ಶೇವಣಿ ಲೆಕ್ಕಗಳಲ್ಲಾಗಲಿ ವಿಶೇಷವಾಗಿ ಅಭಿವೃದ್ಧಿಯೋಜನೆಗಳಿಗೆ ಸಂಬಂಧಿಸಿದಂತೆ ಮೊತ್ತಗಳನ್ನು ನಿಲುಗಡೆ ಮಾಡುವುದನ್ನು ತಪ್ಪಿಸಬೇಕು. ಲೆಕ್ಕಹೊಂದಾಣಿಕೆಗಳು, ಅಂತಹ ಹೊಂದಾಣಿಕೆಗಳನ್ನು ಮಾಡಲು ಇರುವ ಕಾರ್ಯನೀತಿಗಳಿಗೆ ಅನುಗುಣವಾಗಿರಬೇಕು.

ಅಧ್ಯಾಯ - II

ಹಣಕಾಸು ನಿರ್ವಹಣೆ ಮತ್ತು ಆಯವ್ಯಯ
ನಿಯಂತ್ರಣ

2.1 ಪೀಠಿಕೆ

2.1.1 ಧನವಿನಿಯೋಗ ಲೆಕ್ಕಗಳು ಸರ್ಕಾರದ ಪ್ರತಿ ಆರ್ಥಿಕ ವರ್ಷದ ಧನವಿನಿಯೋಗ ಅಧಿನಿಯಮಗಳಿಗೆ ಸಹಬಂಧಗೊಳಿಸಿದ ಅನುಸೂಚಿಗಳಲ್ಲಿ ನಿಗದಿಪಡಿಸಲಾದ ವಿವಿಧ ಉದ್ದೇಶಗಳ ಪುರಸ್ಕೃತ ಅನುದಾನ ಮತ್ತು ಪ್ರಭೃತ ವಿನಿಯೋಗಗಳಿಗೆ ಹೋಲಿಸಿದ ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳ ಲೆಕ್ಕಗಳಾಗಿವೆ. ಈ ಲೆಕ್ಕಗಳು ಮೂಲ ಆಯವ್ಯಯ ಅಂದಾಜುಗಳು, ಪೂರಕ ಅನುದಾನಗಳು, ಅಧ್ಯರ್ಪಣೆಗಳು ಮತ್ತು ಪುನರ್ವಿನಿಯೋಗಗಳನ್ನು ಸ್ಪಷ್ಟವಾಗಿ ಪಟ್ಟಿಮಾಡಿ, ಧನವಿನಿಯೋಗ ಕಾಯಿದೆಯಲ್ಲಿ ಅಧಿಕೃತಗೊಳಿಸಿದ ಪುರಸ್ಕೃತ ಮತ್ತು ಪ್ರಭೃತ ಆಯವ್ಯಯ ಬಾಬುಗಳಿಗೆ ಪ್ರತಿಯಾಗಿ ವಿವಿಧ ನಿರ್ದಿಷ್ಟ ಸೇವೆಗಳ ಮೇಲಿನ ವಾಸ್ತವ ಬಂಡವಾಳ ಮತ್ತು ರಾಜಸ್ವ ವೆಚ್ಚಗಳನ್ನು ಸೂಚಿಸುತ್ತವೆ. ಕರ್ನಾಟಕ ಆಯವ್ಯಯ ಕೈಪಿಡಿಯು ಆಯವ್ಯಯ ಅಂದಾಜುಗಳನ್ನು ತಯಾರಿಸಲು ಅನುಸರಿಸಬೇಕಾದ ವಿಧಾನಗಳು, ಅನುದಾನಗಳ ಸಂವಹನದ ಕ್ರಮ ಹಾಗೂ ಅನುದಾನದ ವಿತರಣೆ ವಾಸ್ತವಿಕ ವೆಚ್ಚದ ಪ್ರಗತಿಯ ಗಮನಿಕೆ ಮತ್ತು ಅದರ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ನಂತರದ ಕ್ರಮಗಳನ್ನು ಒಳಗೊಂಡಿದೆ.

2.1.2 ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಕೃಪರಿಶೋಧಕರಿಂದ ನಡೆಸಲ್ಪಡುವ ಧನವಿನಿಯೋಗದ ಲೆಕ್ಕ ಪರಿಶೋಧನೆಯು ವಿವಿಧ ಅನುದಾನಗಳಡಿ ಮಾಡಿದ ವಾಸ್ತವ ವೆಚ್ಚವು ಧನವಿನಿಯೋಗ ಅಧಿನಿಯಮದಡಿ ನೀಡಿದ ಅಧಿಕಾರದೊಳಗೆ ಇದೆಯೇ ಮತ್ತು ಸಂವಿಧಾನದ ಉಪಬಂಧಗಳ ಮತ್ತು ವಿಧಾನಸಭೆಯ ವಿವಿಧ ಶಾಸನಗಳ ಅಡಿಯಲ್ಲಿ ಪ್ರಭೃತಗೊಳಿಸಬೇಕಾದ ವೆಚ್ಚವನ್ನು ಹಾಗೆ ಪ್ರಭೃತಗೊಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಅಲ್ಲದೆ ಹಾಗೆ ಮಾಡಿದ ವೆಚ್ಚವು ಸಂಬಂಧಿಸಿದ ಕಾನೂನು, ನಿಯಮಗಳು, ನಿಬಂಧನೆಗಳು ಮತ್ತು ನಿರ್ದೇಶನಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಸಹ ಖಚಿತಪಡಿಸಿಕೊಳ್ಳುತ್ತದೆ.

2.2 ಧನವಿನಿಯೋಗ ಲೆಕ್ಕಗಳ ಸಾರಾಂಶ

2.2.1 2014-15ನೇ ವರ್ಷದಲ್ಲಿ 29 ಅನುದಾನ/ವಿನಿಯೋಗಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿಯನ್ನು ಕೋಷ್ಟಕ 2.1ರಲ್ಲಿ ನೀಡಿದೆ.

ಕೋಷ್ಟಕ 2.1: ಮೂಲ/ಪೂರಕ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ವೆಚ್ಚದ ಸ್ವರೂಪ		ಮೂಲ ಅನುದಾನ/ವಿನಿಯೋಗ	ಪೂರಕ ಅನುದಾನ/ವಿನಿಯೋಗ	ಒಟ್ಟು	ವಾಸ್ತವ ವೆಚ್ಚ	ಬಳಕೆಯಾಗದ ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಮಾರ್ಚ್ 31ರಂದು ಅಧ್ಯರ್ಪಣೆ ಮಾಡಿದ ಮೊತ್ತ	ಮಾರ್ಚ್ 31ರಂದು ಶೇಕಡವಾರು ಉಳಿಕೆ/ಅಧ್ಯರ್ಪಣೆ
ಪುರಸ್ಕೃತ	1.ರಾಜಸ್ವ	1,01,995.47	7,868.39	1,09,863.86	94,249.75	15,614.11	2,776.04	2,648.99	95
	2.ಬಂಡವಾಳ	20,835.56	3,421.75	24,257.31	20,585.26	3,672.05	1,182.04	1,035.18	88
	3.ಸಾಲಗಳು ಮತ್ತು ಮುಂಗಡಗಳು	1,126.60	146.86	1,273.46	822.35	451.11	76.62	76.62	100
ಒಟ್ಟು ಪುರಸ್ಕೃತ		1,23,957.63	11,437.00	1,35,394.63	1,15,657.36	19,737.27	4,034.70	3,760.79	93
ಪ್ರಭೃತ	4. ರಾಜಸ್ವ	10,881.82	620.12	11,501.94	10,618.24	883.70	45.56	45.56	100
	5. ಸಾರ್ವಜನಿಕ ಋಣ-ಮರುಪಾವತಿ	6,760.44	0	6,760.44	4,812.23	1,948.21	0	0	0
	6. ಬಂಡವಾಳ	0	279.64	279.64	277.44	2.20	0	0	0
ಒಟ್ಟು ಪ್ರಭೃತ		17,642.26	899.76	18,542.02	15,707.91	2,834.11	45.56	45.56	100
ಒಟ್ಟು ಮೊತ್ತ		1,41,599.89	12,336.76	1,53,936.65	1,31,365.27	22,571.38	4,080.26	3,806.35	93

ಆಕರ: ಧನವಿನಿಯೋಗಲೆಕ್ಕಗಳು.

2.2.2 ಪರೀಕ್ಷಾ ತನಿಖೆ ನಡೆಸಿದ ಪ್ರಕರಣಗಳಲ್ಲಿ ಒಟ್ಟು ವೆಚ್ಚವು ಈ ಕೆಳಗೆ ತೋರಿಸಿರುವಷ್ಟರ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ/ ವೆಚ್ಚದ ವಿವರಗಳನ್ನು ನೀಡಲಾಗಿಲ್ಲ:

- ಸಾದಿಲ್ವಾರು ವೆಚ್ಚ ಕೈಪಿಡಿ 1958ರ ಪ್ಯಾರಾ 37(ಬಿ)(3)ರ ಅನ್ವಯ ಬಟವಾಡೆ ಅಧಿಕಾರಿಗಳು 2014-15ರಲ್ಲಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೇಲೆ ಸೆಳೆದ ₹193.69 ಕೋಟಿಗಳಿಗೆ (ಒಟ್ಟು ₹218.12 ಕೋಟಿ ಮತ್ತು ಮಾರ್ಚ್ 2015ರಲ್ಲಿ ಸೆಳೆದ ₹24.43 ಕೋಟಿಗಳ ನಿವ್ವಳ) ಸಂಬಂಧಿಸಿದ ಸವಿವರ ಬಿಲ್ಲುಗಳನ್ನು ಸಲ್ಲಿಸದಿರುವುದರಿಂದ ವೆಚ್ಚದ ಯಥಾರ್ಥತೆಯನ್ನು ದೃಢಪಡಿಸಲಾಗುವುದಿಲ್ಲ. 31 ಮಾರ್ಚ್ 2015ರಲ್ಲಿ ಬಾಕಿ ಇರುವ ಒಟ್ಟು ಬಿಲ್ಲುಗಳ ಸಂಖ್ಯೆ 9,758.
- ಮಾರ್ಚ್ 2015ರಲ್ಲಿ ಮಾಡಿದ ಬಂಡವಾಳ ವೆಚ್ಚವು ₹7,660 ಕೋಟಿಗಳಿದ್ದು, ಇದು 2014-15ರಲ್ಲಿ ಮಾಡಿರುವ ₹20,198 ಕೋಟಿಗಳ ಒಟ್ಟು ವೆಚ್ಚದ ಶೇಕಡ 38ರಷ್ಟಿದೆ. ಕೆಲವು ವ್ಯವಹಾರಗಳ ಪರೀಕ್ಷಾ ತನಿಖೆಯಲ್ಲಿ ಕೆಲವು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಗತ್ಯಕ್ಕಿಂತಲೂ ಹೆಚ್ಚಿನ ಮೊತ್ತಗಳನ್ನು ಸೆಳೆದಿರುವುದು ಮತ್ತು ಬಳಕೆಯಾಗದೆ ಉಳಿದಿರುವುದು ಕಂಡುಬಂದಿದ್ದು ಬಂಡವಾಳ ವೆಚ್ಚವನ್ನು ಅಧಿಕವಾಗಿ ತೋರಿಸಿ, ಹಣದುಬ್ಬರವನ್ನು ಪ್ರತಿಬಿಂಬಿಸಿ, ಸಾಲ ತೆಗೆದುಕೊಳ್ಳುವ ಅವಕಾಶವನ್ನು ಹೆಚ್ಚಿಸಿದಂತಾಗಿದೆ. ಮಾರ್ಚ್ 2015ರಲ್ಲಿ ಸಾರ್ವಜನಿಕ ಲೆಕ್ಕಗಳಲ್ಲಿ ಧನಾತ್ಮಕ ಶಿಲ್ಕುಗಳು ಇರುವ ಸಂಸ್ಥೆಗಳ ವಿವರಗಳನ್ನು ಕೋಷ್ಟಕ 2.2ರಲ್ಲಿ ನೀಡಿದೆ.

ಕೋಷ್ಟಕ 2.2: ಬಾಕಿ ಉಳಿದಿರುವ ಬಂಡವಾಳ ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಸಂಸ್ಥೆಯ ಹೆಸರು	ವರ್ಷಾಂತರದಲ್ಲಿ ನಿವ್ವಳ ಧನಾತ್ಮಕ ಶಿಲ್ಕು	ಷರಾ
1	ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ	1,145.43	ಹಿಂದಿನ ವರ್ಷದ ₹496.92 ಕೋಟಿಗಳ ಉಳಿಕೆಯನ್ನು ಒಳಗೊಂಡಿದೆ.
2	ಕರ್ನಾಟಕ ನೀರಾವರಿ ನಿಗಮ ನಿಯಮಿತ	1,006.80	ಹಿಂದಿನ ವರ್ಷದ ₹699.82 ಕೋಟಿಗಳ ಉಳಿಕೆಯನ್ನು ಒಳಗೊಂಡಿದೆ.

ಆಕರ: ಡಿಡಿಆರ್ ಲೆಡ್ಜರ್.

2.2.3 2014-15ರಲ್ಲಿ ಒಟ್ಟು ವೆಚ್ಚವನ್ನು ಈ ಕೆಳಗಿನಂತೆ ಹೆಚ್ಚುವರಿಯಾಗಿ ತೋರಿಸಲಾಗಿದೆ.

- ಸಂಚಿತ ನಿಧಿಯಿಂದ ₹15.52 ಕೋಟಿಗಳು ಸಾರ್ವಜನಿಕ ಲೆಕ್ಕದಡಿಯಲ್ಲಿ ನಿರ್ವಹಿಸುವ ಕರ್ನಾಟಕ ರೇಷ್ಮೆಗೂಡು ಮತ್ತು ರೇಷ್ಮೆನೂಲು ಅಭಿವೃದ್ಧಿ ಮತ್ತು ದರ ಸ್ಥಿರೀಕರಣ ನಿಧಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಲೆಕ್ಕ ಹೊಂದಾಣಿಕೆ ಆಗದೆ ಉಳಿದಿದ್ದು, ಇದು ಪುಸ್ತಕ ಹೊಂದಾಣಿಕೆಯ ವ್ಯವಹಾರವಾಗಿದೆ.

2.2.4 ಒಟ್ಟು ವೆಚ್ಚವನ್ನು ಈ ಕೆಳಗಿನಂತೆ ಕಡಿಮೆಯಾಗಿ ತೋರಿಸಲಾಗಿದೆ.

- ಕ್ರೋಡೀಕೃತ ಋಣ ಪರಿಹಾರ ನಿಧಿಗೆ ಸರಕಾರದ ಪಾಲಿನ ಕೊಡುಗೆಯು ₹677 ಕೋಟಿಗಳಾಗಿದ್ದು ಆಯವ್ಯಯದಲ್ಲಿ ಕಲ್ಪಿಸಿದ್ದ ₹500 ಕೋಟಿಗಳ ಅವಕಾಶವು ಹೊಂದಾಣಿಕೆಯಾಗದೆ ಉಳಿದಿದೆ (ವಿವರಗಳನ್ನು ಕಂಡಿಕೆ 1.9.3.6ರಲ್ಲಿ ನೀಡಲಾಗಿದೆ).

2.2.5 ಬಳಕೆಯಾಗದೆ ಉಳಿದ ಒಟ್ಟು ₹22,571.38 ಕೋಟಿಗಳ ಮೊತ್ತದ ಅವಕಾಶವು, 29 ಅನುದಾನ/ವಿನಿಯೋಗಗಳಲ್ಲಿನ ರಾಜಸ್ವ ವಿಭಾಗದ ₹22,760.20 ಕೋಟಿಗಳ ಉಳಿಕೆಯಲ್ಲಿ ಅನುದಾನ ಸಂಖ್ಯೆ-8 ಮತ್ತು 10ರಡಿಯ ರಾಜಸ್ವ ಪ್ರಭೃತದ ₹188.82 ಕೋಟಿಯ ಅಧಿಕ ವೆಚ್ಚದ ಉತ್ತಾರದಿಂದ ಉಂಟಾಗಿದೆ.

2.2.6 ಪ್ರಸಕ್ತ ವರ್ಷದಲ್ಲಿ ಆಡಳಿತಾತ್ಮಕ ಇಲಾಖೆಗಳ ಕೋರಿಕೆಯ ಮೇರೆಗೆ, ಆರ್ಥಿಕ ಇಲಾಖೆಯು ಪ್ರಾರಂಭದಲ್ಲಿ ಆಯವ್ಯಯ ಅವಕಾಶವಿಲ್ಲದಿದ್ದರೂ ಸಹ, 112 ಕಾರ್ಯಕಾರಿ ಆದೇಶಗಳ ಮುಖಾಂತರ 25 ಅನುದಾನಗಳ ರಾಜಸ್ವ/ಬಂಡವಾಳ ವಿಭಾಗದಲ್ಲಿ ₹3,022.33 ಕೋಟಿಗಳನ್ನು ಬಿಡುಗಡೆ ಮಾಡಿತು (ಅನುಬಂಧ 2.1). ರಾಜ್ಯ ಶಾಸಕಾಂಗದ ಸಾರ್ವಜನಿಕ ಲೆಕ್ಕ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಹೊಸ ಸೇವೆಗಳು/ಹೊಸ ಸೇವಾ ಸಾಧನಗಳಿಗಿರುವ ಮಾನದಂಡಗಳಡಿ ಇವು ಬರುವುದಿಲ್ಲವಾದ್ದರಿಂದ ಇವುಗಳನ್ನು ವಿಧಾನಸಭೆಯ ಅಂಗೀಕಾರವಿಲ್ಲದಿದ್ದರೂ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಈ ಹೆಚ್ಚುವರಿಯನ್ನು ಒಳಗೊಳ್ಳಲು ಸಂವಿಧಾನದ ಅನುಚ್ಛೇದ 205(1)(ಬಿ)ರಡಿ ಪೂರಕ ಅನುದಾನಗಳಡಿ ಅವಕಾಶ ಕಲ್ಪಿಸಲಾಗಿದೆ.

2.3 2014-15ರ ಆಯವ್ಯಯ ಅಂದಾಜುಗಳ ಮತ್ತು ಪೂರಕ ಅಂದಾಜುಗಳ ಪರಿಶೀಲನೆ

2.3.1 ಆಯವ್ಯಯದಲ್ಲಿನ ದೋಷಗಳು

2.3.1.1 ಪ್ರಭೃತ ಮತ್ತು ಪುರಸ್ಕೃತಗಳ ಆಯವ್ಯಯದ ನಡುವೆ ತಪ್ಪು ವರ್ಗೀಕರಣ

ಆಯವ್ಯಯದ ರಾಜಸ್ವ ವಿಭಾಗದ ಅಡಿಯಲ್ಲಿ ಪ್ರಭೃತ/ಪುರಸ್ಕೃತ ವಿಭಾಗದ ಬದಲಾಗಿ ಪುರಸ್ಕೃತ/ಪ್ರಭೃತ ವಿಭಾಗದಲ್ಲಿ ಅವಕಾಶ ಕಲ್ಪಿಸಿರುವುದನ್ನು ಕೋಷ್ಟಕ 2.3ರಲ್ಲಿ ನೀಡಿದೆ.

ಕೋಷ್ಟಕ 2.3: ದೋಷಪೂರಿತ ವರ್ಗೀಕರಣ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ವರ್ಗೀಕರಣ	ಅವಕಾಶ	ಷರಾ
1	08	2406-01-797-01-261 ಅಂತರ ಲೆಕ್ಕ ಹೊಂದಾಣಿಕೆ	175.00	ಅರಣ್ಯ ಅಭಿವೃದ್ಧಿ ನಿಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ವರ್ಗಾವಣೆಗಾಗಿ ಮಾಡಿದ ಅವಕಾಶವನ್ನು ಪೂರಕ ಅವಕಾಶದಲ್ಲಿ ಪ್ರಭೃತ ವಿಭಾಗದಲ್ಲಿ ಮಾಡುವ ಬದಲು ಪುರಸ್ಕೃತ ವಿಭಾಗದಲ್ಲಿ ಮಾಡಲಾಗಿದೆ.
2	29	2049-01-200-6-05-240 ಖುಣ ಸೇವೆಗಳು	0.10	ಪ್ರಧಾನ ಮತ್ತು ಒಳಶೀರ್ಷಿಕೆಗಳ ಪಟ್ಟಿಯಲ್ಲಿ ಪ್ರಧಾನ ಶೀರ್ಷಿಕೆ 2049ರಡಿ ಇರುವ ಟಿಪ್ಪಣಿ (1)ರ ಸೂಚನೆಗಳಿಗೆ ವಿರುದ್ಧವಾಗಿ, ಪ್ರಧಾನ ಶೀರ್ಷಿಕೆ 2075ರಡಿ ಅವಕಾಶ ಕಲ್ಪಿಸುವ ಬದಲಾಗಿ 2049-ಬಡ್ಡಿ ಪಾವತಿಗಳು ಶೀರ್ಷಿಕೆಯಡಿ ದೋಷಪೂರಿತವಾಗಿ ಮಾಡಲಾಗಿದೆ.

ಆಕರ: ಧನವಿನಿಯೋಗ ಲೆಕ್ಕಗಳು

2.3.1.2 ಅನುದಾನಗಳಲ್ಲಿ ದೋಷಪೂರಿತ ಅವಕಾಶಗಳು

ಆಯವ್ಯಯದಲ್ಲಿನ ದೋಷಗಳ ಮೊತ್ತವು ₹90.72 ಕೋಟಿಗಳಷ್ಟಿದ್ದು (ಅನುಬಂಧ 2.2) ಅದು ಮುಖ್ಯವಾಗಿ ಕೆಳಗಿನ ಕಾರಣಗಳಿಂದ ಉಂಟಾಗಿದೆ.

- ₹78.63 ಕೋಟಿಗಳ ಅವಕಾಶವನ್ನು ಅನುದಾನ ಸಂಖ್ಯೆ 1 - ಕೃಷಿ ಮತ್ತು ತೋಟಗಾರಿಕೆಯ ಬದಲಾಗಿ ಅನುದಾನ ಸಂಖ್ಯೆ 18- ವಾಣಿಜ್ಯ ಮತ್ತು ಕೈಗಾರಿಕೆಯ ಅಡಿಯಲ್ಲಿ ಕರ್ನಾಟಕ ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು ಅಭಿವೃದ್ಧಿ ಮತ್ತು ದರ ಸ್ಥಿರೀಕರಣ ನಿಧಿಗೆ ಸಂಬಂಧಪಟ್ಟ ಲೆಕ್ಕ ಹೊಂದಾಣಿಕೆಗಾಗಿ ಒದಗಿಸಲಾಗಿದೆ. ರೇಷ್ಮೆ ಇಲಾಖೆಗೆ ಸಂಬಂಧಿಸಿದ ಚಟುವಟಿಕೆಯನ್ನು 2011-12ರಲ್ಲಿಯೇ ಅನುದಾನ ಸಂಖ್ಯೆ 1 - ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಸರಿಯಾದ ಅನುದಾನದ ಕೆಳಗೆ ಅವಕಾಶವನ್ನು ಪಡೆಯಬೇಕಾಗಿತ್ತು.

- ಋಣ ಸೇವೆಗಳಡಿ ರಾಜಸ್ವ ಮತ್ತು ಬಂಡವಾಳಗಳ ಪುರಸ್ಕೃತ ವಿಭಾಗಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಸಂಘದ ತರಗತಿ ಕೊಠಡಿಗಳ ಸಲುವಿನ ಹುಡ್ಕೋ ಸಾಲಗಳನ್ನು ಮರುಪಾವತಿ ಮಾಡಲು ದೋಷಪೂರಿತವಾಗಿ ₹8.58 ಕೋಟಿಗಳ ಅವಕಾಶವನ್ನು ಮಾಡಲಾಗಿದ್ದು, ಈ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ಆಯವ್ಯಯದ ಹೊರಗಿನ ಸಾಲ ಬಾಕಿ ಇರುವುದಿಲ್ಲ.
- ಪ್ರಧಾನ ಶೀರ್ಷಿಕೆ 2049 - ಬಡ್ಡಿ ಪಾವತಿ ಅಡಿಯಲ್ಲಿ ವಿಳಂಬವಾದ ಮಾರಾಟ ತೆರಿಗೆ/ವ್ಯಾಟ್‌ನ್ನು ಮರುಪಾವತಿ ಮಾಡಲು ₹2.50 ಕೋಟಿಗಳ ದೋಷಪೂರಿತ ಅವಕಾಶವನ್ನು ಮಾಡಲಾಗಿತ್ತು. ಪ್ರಧಾನ ಶೀರ್ಷಿಕೆ 2049-ಬಡ್ಡಿ ಪಾವತಿಗಳು ರಾಜ್ಯ ಸರ್ಕಾರದ ಅಂಗೀಕೃತ ಋಣದ ಮೇಲಿನ ಬಡ್ಡಿ ಪಾವತಿಗೆ ಸಂಬಂಧಿಸಿದೆ.

2.3.1.3 ವರ್ಗೀಕರಣದಲ್ಲಿನ ದೋಷಗಳು

ನಗರ ಸ್ಥಳೀಯ ಸಂಸ್ಥೆಗಳ ಅನುದಾನಗಳ ಬಿಡುಗಡೆ ಮತ್ತು ವೆಚ್ಚಗಳಿಗೆ ಉದ್ದೇಶ ಶೀರ್ಷಿಕೆಯ ವರ್ಗೀಕರಣದಲ್ಲಿ ತಪ್ಪಾದ ಆಯವ್ಯಯ ಕ್ರಮವನ್ನು ಅನುಸರಿಸಿರುವುದರಿಂದ ಆಯವ್ಯಯ/ವೆಚ್ಚಗಳಿಗೆ ಧಕ್ಕೆಯಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವಿಭಾಗದ ಆಯವ್ಯಯ/ವೆಚ್ಚಗಳನ್ನು ದಾಖಲಿಸಲು ಪ್ರತ್ಯೇಕ ಶೀರ್ಷಿಕೆಗಳನ್ನು ತೆರೆಯಬೇಕಿದ್ದು, ಅವು ಕೇವಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಎಂದು ಮಾತ್ರ ಸೂಚಿಸಬೇಕು. ಪ್ರತ್ಯೇಕ ಆಯವ್ಯಯ ದಾಖಲೆಗಳಲ್ಲಿ ಸುಸ್ಪಷ್ಟವಾಗಿ ತೋರಿಸಬೇಕಾದಂತಹವುಗಳ ವಿವರಗಳನ್ನು ಕೆಳಗಿನ ಕೋಷ್ಟಕ 2.4ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.4:ವರ್ಗೀಕರಣದಲ್ಲಿನ ದೋಷಗಳ ವಿವರಗಳು

ವೆಚ್ಚದ ಬಾಬತ್ತು	ಮೊತ್ತ (ಕೋಟಿ ರೂಪಾಯಿಗಳಲ್ಲಿ)	ಪರಾ
ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳು	11,203.64	ಲೆಕ್ಕಗಳಲ್ಲಿ ತೋರಿಸಿದ ವೆಚ್ಚವುನಗರ ಸ್ಥಳೀಯ ಸಂಸ್ಥೆಗಳಿಗೆ ಪಿಂಚಣಿ ಪಾವತಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹12.47 ಕೋಟಿಗಳು) ಒಳಗೊಂಡಿದ್ದು ಅದು ಸರ್ಕಾರಿ ನೌಕರರಿಗೆ ಪಾವತಿಸುವ ಪಿಂಚಣಿಯ ಸ್ವರೂಪದಲ್ಲಿದ್ದು.
ಸಂಚಿತ ಸಂಬಳಗಳು	644.09	ಈ ಉದ್ದೇಶ ಶೀರ್ಷಿಕೆಯು ಸಾಮಾನ್ಯ ಗಣ್ಯರಿಗೆ ನೀಡುವ ಸಂಬಳವನ್ನು ದಾಖಲಿಸಲು ಉದ್ದೇಶಿತವಾಗಿದ್ದು, ಇದರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಳಕ್ಕಾಗಿ ಮಾಡಿದ ಬಿಡುಗಡೆಯ ಮೊತ್ತವು ಸೇರಿದೆ (₹406.36ಕೋಟಿಗಳು).
ನಿರ್ವಹಣೆ	2,738.79	ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣೆಗೆ ಬಿಡುಗಡೆ ಮಾಡಿದ ಮೊತ್ತವನ್ನು ಒಳಗೊಂಡಿದೆ (₹727.44 ಕೋಟಿ) ಸಂಚಿತ ನಿಧಿಯಲ್ಲಿನ ಈ ವೆಚ್ಚವು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣಾ ವೆಚ್ಚಕ್ಕೆ ಮಾತ್ರ ಸಂಬಂಧಿಸಿದ್ದು ನಿರ್ವಹಣೆಗೆ ಸಂಬಂಧಿಸಿದ್ದಲ್ಲ.
ಸಹಾಯಧನ	11,827.23	ಇದರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಾಯಧನ ಪಾವತಿಗೆ ಬಿಡುಗಡೆ ಮಾಡಿದ ಮೊತ್ತವೂ ಸೇರಿದೆ (₹668.60 ಕೋಟಿಗಳು).

ಆಕರ: ಹಣಕಾಸು ಲೆಕ್ಕಗಳು.

2.3.1.4 ಉದ್ದೇಶ ಶೀರ್ಷಿಕೆಯಡಿ ತಪ್ಪು ವರ್ಗೀಕರಣ

8 ಅಕ್ಟೋಬರ್ 2013ರ ಸರ್ಕಾರದ ಸೂಚನೆಗಳ ಅನುಸಾರ, ವೆಚ್ಚವು ಉದ್ದೇಶ ಶೀರ್ಷಿಕೆಯವರೆಗೆ ಸಮಂಜಸವಾದ ಶೀರ್ಷಿಕೆಯ ಅಡಿಯಲ್ಲಿ ಲೆಕ್ಕ ಮಾಡುವ ಅಗತ್ಯವಿದೆ. ಆದರಿಂದಾಗಿ, ಅನುದಾನ/ವೆಚ್ಚದ ಸ್ವರೂಪದ ವಿಷಯದಲ್ಲಿ ಉದ್ದೇಶ ಶೀರ್ಷಿಕೆಯು ಮಹತ್ವದ್ದೆಂದು ಭಾವಿಸಲಾಗಿದೆ.

2014-15ರಲ್ಲಿ, ಕೋಷ್ಟಕ 2.5ರಲ್ಲಿ ವಿವರಿಸಿದಂತೆ ಕೆಲವು ಪ್ರಕರಣಗಳಲ್ಲಿ ವೆಚ್ಚ/ಅವಕಾಶಗಳಿಗೆ ನಿರ್ದಿಷ್ಟ ಉದ್ದೇಶ ಶೀರ್ಷಿಕೆಗಳಿದ್ದು, ಅವಕಾಶವನ್ನು ಬೇರೆ ಶೀರ್ಷಿಕೆಯಡಿ ಮಾಡಲಾಗಿದ್ದು, ಇದು ಸರ್ಕಾರದ ವೆಚ್ಚದ ಲೆಕ್ಕದ ವ್ಯವಹಾರಗಳ ಸರಿಯಾದ ಮತ್ತು ಸ್ಪಷ್ಟ ಚಿತ್ರಣವನ್ನು ನೀಡದೆ, ಲೆಕ್ಕದ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಿದೆ.

ಕೋಷ್ಟಕ 2.5: ವರ್ಗೀಕರಣದಲ್ಲಿನ ದೋಷಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ ಮತ್ತು ವಿವರಣೆ	ಮೊತ್ತ	ಸರಿಯಾದ ಉದ್ದೇಶ ಶೀರ್ಷಿಕೆ	ಷರಾ
1	15-ಮಾಹಿತಿ ತಂತ್ರಜ್ಞಾನ	3451-00-090-2-05-101-ವೇತನ ಸಹಾಯಾನುದಾನ	25.00	102-ಆಸ್ತಿ ನಿರ್ಮಾಣಕ್ಕೆ ಸಹಾಯಾನುದಾನ	102-ಆಸ್ತಿ ನಿರ್ಮಾಣಕ್ಕೆ ಸಹಾಯಾನುದಾನ ಎಂಬ ಉದ್ದೇಶಿತ ಶೀರ್ಷಿಕೆ ಇದ್ದರೂ ಸಹ ಅನುದಾನ/ವೆಚ್ಚವನ್ನು ಉದ್ದೇಶಿತ ಶೀರ್ಷಿಕೆ 101-ಸಂಬಳಗಳಿಗೆ ಸಹಾಯಾನುದಾನ ಇದರ ಅಡಿಯಲ್ಲಿ ವರ್ಗೀಕರಿಸಲಾಗಿದೆ.
2	10- ಸಮಾಜ ಕಲ್ಯಾಣ	2225-03-277-2-26-101- ಸಹಾಯಾನುದಾನ	6.30	106 - ಸಹಾಯಧನ	2014-15ನೇ ಸಾಲಿನಲ್ಲಿ 'ಶ್ರಮಶಕ್ತಿ' ಯೋಜನೆಯನ್ನು ಜಾರಿಗೊಳಿಸಲು ₹25.21 ಕೋಟಿ (ಶೇ.75ರಷ್ಟು ಸಾಲವಾಗಿ ಮತ್ತು ಶೇ.25ರಷ್ಟು ಸಹಾಯಧನವಾಗಿ) ಅವಕಾಶವನ್ನು 101-ಸಹಾಯಾನುದಾನದಡಿ ಮಾಡಲಾಗಿತ್ತು. ಆದರೆ ಆಯವ್ಯಯದಲ್ಲಿ ಈ ಉದ್ದೇಶಕ್ಕಾಗಿ ಮಾಡಿದ ಅವಕಾಶವು ಅನುದಾನ ಮತ್ತು ಸಹಾಯಧನಗಳ ವಿವರಗಳನ್ನು ಒಳಗೊಂಡಿಲ್ಲವಾದ್ದರಿಂದ, ಪೂರಕ ಅಂದಾಜು-2ರಲ್ಲಿ 101-ಸಹಾಯಾನುದಾನದಿಂದ 106-ಸಹಾಯಧನಕ್ಕೆ ವರ್ಗಾಯಿಸಲು ಸಾಂಕೇತಿಕ ಅವಕಾಶವನ್ನು ಮಾಡಲಾಯಿತು. ವರ್ಷಾಂತ್ಯದಲ್ಲಿ, ಅವಕಾಶ/ವೆಚ್ಚಗಳು ಉದ್ದೇಶ ಶೀರ್ಷಿಕೆ 101- ಸಹಾಯಾನುದಾನದಡಿ ಮಾಡಲ್ಪಟ್ಟಿದೆ.

2.3.1.5 ಸಾಲವನ್ನು ಸಾಮ್ಯ ಶೇರನ್ನಾಗಿ (ಈಕ್ವಿಟಿ) ಪರಿವರ್ತಿಸುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನುದಾನವನ್ನು ಅನುಚಿತವಾಗಿ ಅನ್ವಯಿಸಿದ ಕಾರಣದಿಂದ ಆಯವ್ಯಯದಲ್ಲಿನ ದೋಷಗಳು (ಮೆ. ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ. ಲಿಮಿಟೆಡ್)

ಜುಲೈ 2014ರಲ್ಲಿ ಮೆ. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಬಾಕಿ ಉಳಿದ ಸಾಲಗಳನ್ನು ಸಾಮ್ಯ ಶೇರನ್ನಾಗಿ ನಗದು ಹೊರ ಹರಿವು ಇಲ್ಲದೆ, ಪುಸ್ತಕ ಹೊಂದಾಣಿಕೆಯ ಮೂಲಕ ಪರಿವರ್ತನೆ ಮಾಡಲು ಅಗತ್ಯವಿರುವುದಾಗಿ ಹೇಳಿ ₹15.09 ಕೋಟಿಗಳ ಪೂರಕ ಅವಕಾಶವನ್ನು ಮಾಡಲಾಗಿತ್ತು.

ಸಾಧಾರಣವಾಗಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ರಾಜ್ಯ ಸರ್ಕಾರದಲ್ಲಿ ನಿರ್ದಿಷ್ಟ ಅವಕಾಶವಿಲ್ಲದ ಸಂದರ್ಭಗಳಲ್ಲಿ ಸಾಮಾನ್ಯ ಆರ್ಥಿಕ ನಿಯಮಗಳಲ್ಲಿನ ಅವಕಾಶದಂತೆ ಅಂತಹ ಪರಿವರ್ತನೆಗೆ ಒಂದು ಸಾಂಕೇತಿಕ ಅವಕಾಶವನ್ನು ಒದಗಿಸಿದರೆ ಸಾಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಪ್ರಸಕ್ತ ವರ್ಷದ ಪುಸ್ತಕಗಳಲ್ಲಿ ಈ ವ್ಯವಹಾರವನ್ನು ತರದೆ, ಸಾಲ/ಸಾಮ್ಯ ಶೇರಿನ ಅಡಿಯ ಶಿಲ್ಕುಗಳ ಲೆಕ್ಕದ ಹೊಂದಾಣಿಕೆಯನ್ನು ಪ್ರೋಫಾರ್ಮ್ ತಿದ್ದುಪಡಿಯ ಮೂಲಕ ಮಾಡಲಾಗುತ್ತದೆ.

ಆದರೆ ಈ ಪ್ರಕರಣದಲ್ಲಿ, ಪ್ರಸಕ್ತ ವರ್ಷದಲ್ಲಿ ಪೂರ್ಣ ಅವಕಾಶವನ್ನು ಕಲ್ಪಿಸಲಾಗಿದ್ದು ಇದು ಬಂಡವಾಳದ ಹೊರಹರಿವನ್ನು ಅಧಿಕಗೊಳಿಸಿರುವುದಲ್ಲದೆ, ಆಯವ್ಯಯದ ತತ್ವಗಳ ವಿರುದ್ಧವಾಗಿದೆ. ಅಲ್ಲದೆ, ಈ ಸಂಸ್ಥೆಯ ಬಾಕಿ ಇರುವ ಸಾಲ ₹15.09 ಕೋಟಿಗಳೆಂದು ಹೇಳಲಾಗಿದ್ದು, ಅವಕಾಶವನ್ನು ಪಡೆದಿರುವುದು ಕೂಡ ಸರಿಯಾಗಿಲ್ಲ. ರಾಜ್ಯ ಸರ್ಕಾರದ ಪುಸ್ತಕದಲ್ಲಿ ಬಾಕಿ ಉಳಿದ ಸಾಲದ

ಮೊತ್ತವು ಕೇವಲ ₹ಐದು ಕೋಟಿಗಳಾಗಿವೆ. ಉಳಿದ ₹10.09 ಕೋಟಿ ಅವಕಾಶವು 2003-04ರ ಕೊನೆಯವರೆಗಿನ ಬಡ್ಡಿ (₹5.27 ಕೋಟಿ) ಪಾವತಿ ಮತ್ತು ಎಮ್.ಎಸ್.ಐ.ಎಲ್. ಸಂಸ್ಥೆಯ ನಿರ್ದೇಶಕರು, ಎಸ್.ಎಸ್.ಎ.ಎಲ್.ಎಮ್. ಇವರಿಗೆ ಕೊಡಬೇಕಾದ ಮೊತ್ತ (₹4.82 ಕೋಟಿ) ಆಗಿದ್ದು, ಇದನ್ನು, ಬಾಕಿ ಇರುವ ಸಾಲವನ್ನು ಸಾಮ್ಯ ಶೇರನ್ನಾಗಿ ಪರಿವರ್ತಿಸುವ ಲೆಕ್ಕವೆಂದು ಸೂಚಿಸಿರುವ ಬದಲು ವಾಸ್ತವಾಂಶವನ್ನು ಶಾಸಕಾಂಗದ ಅನುಮೋದನೆಗೆ ತರಬಹುದಾಗಿತ್ತು.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ, 16 ಅಕ್ಟೋಬರ್ 1987ರ ಅಧಿಕೃತ ಜ್ಞಾಪನಾಪತ್ರದಲ್ಲಿನ ಹೊಸಸೇವೆಗಳ ಮಾನದಂಡಗಳ ಉಲ್ಲಂಘನೆಯನ್ನು ತಪ್ಪಿಸುವುದಕ್ಕಾಗಿ ಅವಕಾಶವನ್ನು ಮತ್ತು ಆಯವ್ಯಯವನ್ನು ರೂಪಿಸುವಿಕೆಯಲ್ಲಿ ಪಾರದರ್ಶಕತೆಗಾಗಿ ಹೊಂದಾಣಿಕೆಗೆ ಅವಕಾಶವನ್ನು ತರಲಾಗಿದೆ ಎಂದು ತಿಳಿಸಿದೆ. ಇಲಾಖೆಯ ಉತ್ತರವು ಸಮರ್ಥನೀಯವಾಗಿಲ್ಲ. ಈ ಎಲ್ಲಾ ವಾಸ್ತವಾಂಶಗಳನ್ನು ಸಾಂಕೇತಿಕ ಅನುದಾನದ ಮೂಲಕ ವಿಧಾನಸಭೆಯ ಅರಿವಿಗೆ ತಂದಿದ್ದರೆ ಹೊಸಸೇವೆಗಳ ಮಾನದಂಡಗಳ ಉಲ್ಲಂಘನೆಯನ್ನು ನಿವಾರಿಸಿಕೊಳ್ಳಬಹುದಾಗಿತ್ತು ಮತ್ತು ಸಾಕಾಗುವಷ್ಟು ಉಳಿತಾಯವಿದ್ದುದರಿಂದ ನಿಧಿಯ ಅಗತ್ಯವನ್ನು ಮರುಹೊಂದಾಣಿಕೆಯ ಮೂಲಕ ಭರಿಸಬಹುದಾಗಿತ್ತು.

2.4 ನಿಧಿ ಲೆಕ್ಕಗಳಡಿಯ ವ್ಯವಹಾರಗಳು

ಜಾಲ್ತಿಯಲ್ಲಿರುವ ಕಾರ್ಯವಿಧಾನದಂತೆ ವಿವಿಧ ತೆರಿಗೆ ಆದಾಯಗಳ ಮೇಲೆ ಸಂಗ್ರಹಿಸಿದ ಮೂಲಸೌಕರ್ಯ ಉಪಕರಗಳನ್ನು ಸಾರ್ವಜನಿಕ ಲೆಕ್ಕದಡಿಯ ನಿಧಿ ಲೆಕ್ಕಗಳಿಗೆ ಹಂಚಲಾಗುತ್ತದೆ. ಇವುಗಳನ್ನು ಮೂಲಸೌಕರ್ಯ ಉಪಕ್ರಮಣ ನಿಧಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಗೆ ವ್ಯವಹಾರವನ್ನು ಸಂಚಿತ ನಿಧಿಯ ವೆಚ್ಚವೆಂದು ಪರಿಗಣಿಸಿ ಲೆಕ್ಕ ಹೊಂದಾಣಿಕೆಯ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇದೇ ರೀತಿ ಆರಂಭದಲ್ಲಿ ಸಂಚಿತ ನಿಧಿಯ ಅಡಿಯಲ್ಲಿ ಲೆಕ್ಕ ಮಾಡಿದ ರಾಜಸ್ವ/ಬಂಡವಾಳ ವೆಚ್ಚಗಳನ್ನು ಹಿಂಪಡೆದು ವರ್ಷಾಂತ್ಯದಲ್ಲಿ ಲೆಕ್ಕ ಹೊಂದಾಣಿಕೆಯ ಮೂಲಕ ಸಾರ್ವಜನಿಕ ಲೆಕ್ಕಕ್ಕೆ ವರ್ಗಾವಣೆ ಮಾಡಲಾಗುತ್ತದೆ.

2014-15ರಲ್ಲಿ ಉಪಕರ ಸಂಗ್ರಹಣೆಯಾಗಿ ₹945 ಕೋಟಿಗಳ ಮೊತ್ತವನ್ನು ನಿರೀಕ್ಷೆ ಮಾಡಲಾಗಿತ್ತು. ಈ ಮೊತ್ತಕ್ಕೆ ಪ್ರಧಾನ ಶೀರ್ಷಿಕೆ 3054(ಮುಖ್ಯಮಂತ್ರಿ ಗ್ರಾಮ ರಸ್ತೆ ಅಭಿವೃದ್ಧಿ -₹296 ಕೋಟಿ), 5465(ಮೂಲಸೌಕರ್ಯ ಉಪಕ್ರಮಣ ನಿಧಿ- ₹628 ಕೋಟಿ) ಮತ್ತು 6217(ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ- ₹650 ಕೋಟಿ) ಒಟ್ಟು ₹1,574 ಕೋಟಿಗಳನ್ನು ನಿಧಿ ಲೆಕ್ಕದವರ್ಗಾವಣೆಗೆ ಅವಕಾಶವನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ನಿರೀಕ್ಷಿತ ಸಂಗ್ರಹ ಮತ್ತು ವೆಚ್ಚದ ವರ್ಗಾವಣೆಗೆ ಮಾಡಿದ ಅವಕಾಶಗಳ ನಡುವೆ ಸಾಮರಸ್ಯವಿಲ್ಲದೆ ₹629 ಕೋಟಿಗಳ ಹೆಚ್ಚುವರಿ ಅವಕಾಶವನ್ನು ಗಮನಿಸಲಾಗಿದೆ. ಇದು ರಾಜಸ್ವ ಹೆಚ್ಚಳ ಹಾಗೂ ಆದಾಯದ ಕೊರತೆಯ ಮೇಲೆ ಪರಿಣಾಮ ಬೀರಿದೆ.

ಆದರೆ ವರ್ಷಾಂತ್ಯದಲ್ಲಿ ಆದಾಯ/ವೆಚ್ಚಕ್ಕೆ ಸಂಬಂಧಿಸಿದಂತೆ ನಿಧಿಯ ಲೆಕ್ಕಕ್ಕೆ ಸರಿಯಾದ ಲೆಕ್ಕ ಹೊಂದಾಣಿಕೆಯನ್ನು ಮಾಡಲಾಗಿದೆ.

2.5 ಬಹು ಉದ್ದೇಶ ಶೀರ್ಷಿಕೆ 059- ಇತರೆ ವೆಚ್ಚಗಳಡಿ ಅವಕಾಶ ಕಲ್ಪಿಸುವಲ್ಲಿ - ಆಯವ್ಯಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು

ಸರ್ಕಾರದ ಆಯವ್ಯಯ/ವೆಚ್ಚಗಳನ್ನು ವಿಭಾಗ/ಉಪವಿಭಾಗ/ಕಾರ್ಯ/ಉಪಕಾರ್ಯ/ಕಾರ್ಯಕ್ರಮ/ಉಪ/ಸವಿವರ/ಉದ್ದೇಶ ಶೀರ್ಷಿಕೆಯ 15 ಅಂಕಗಳಲ್ಲಿ ವರ್ಗೀಕರಿಸಲಾಗಿದೆ. ಉದ್ದೇಶ ಶೀರ್ಷಿಕೆಯಡಿ (ವರ್ಗೀಕರಣದ ಕೊನೆಯ ಹಂತ) ತೋರಿಸಲಾಗುವ ವೆಚ್ಚವು ವೆಚ್ಚದ ಉದ್ದೇಶ/ಸ್ವರೂಪವನ್ನು ತೋರಿಸುವುದರಿಂದ, ಇದನ್ನು ಅತಿ ಹೆಚ್ಚಿನ ನಿಖರತೆ/ಸೂಕ್ಷ್ಮದೃಷ್ಟಿ/ಸಕ್ಷಮತೆಗಳನ್ನು ಉಪಯೋಗಿಸಿ ತಯಾರಿಸಬೇಕಾಗಿರುತ್ತದೆ. ವೆಚ್ಚದ ವರ್ಗೀಕರಣವನ್ನು ಸರಳೀಕರಿಸುವ ದೃಷ್ಟಿಯಿಂದ 2003-04ರಲ್ಲಿ ಕೆಲವು ಉದ್ದೇಶ ಶೀರ್ಷಿಕೆಗಳನ್ನು ಒಟ್ಟುಗೂಡಿಸಿ ಹೊಸ ಉದ್ದೇಶ ಶೀರ್ಷಿಕೆಗಳನ್ನು ರೂಪಿಸಲಾಯಿತು.

ಉದ್ದೇಶ ಶೀರ್ಷಿಕೆ '059-ಇತರ ವೆಚ್ಚಗಳು' ಬಹು ಉದ್ದೇಶಿತ ಶೀರ್ಷಿಕೆಯಾಗಿದ್ದು ವೆಚ್ಚವನ್ನು/ಅವಕಾಶವನ್ನು ಇತರ ಯಾವುದೇ ಉದ್ದೇಶ ಶೀರ್ಷಿಕೆಯಡಿ ವರ್ಗೀಕರಿಸಲು ಸಾಧ್ಯವಾಗದಿದ್ದಲ್ಲಿ ಈ ಶೀರ್ಷಿಕೆಯಡಿ ದಾಖಲಿಸಲು ರೂಪಿಸಲಾಗಿದೆ. ಆಯವ್ಯಯ ಸುತ್ತೋಲೆಯ ಪ್ರಕಾರ ಈ ಶೀರ್ಷಿಕೆಯಡಿಯ ಅವಕಾಶವು ಅಗತ್ಯಕ್ಕೆ ಮಾತ್ರದಷ್ಟಿರಬೇಕು.

2.5.1 2014-15ರಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವೋಚರ್‌ಗಳ ಪರಿಶೀಲನೆಯಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 2401ರಲ್ಲಿ ₹28.31 ಕೋಟಿಗಳನ್ನು ಈ ಇಲಾಖೆಗಳಿಂದ ಬೀಜಗಳು, ಗೊಬ್ಬರಗಳು, ಕೃಷಿ ಉಪಕರಣಗಳನ್ನು ಕೊಳ್ಳಲು ಸಹಾಯಧನವಾಗಿ ನೀಡಲಾಗಿತ್ತು ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಕೃಷಿಕರಿಗೆ ಸಹಾಯಧನವನ್ನು ಉದ್ದೇಶ ಶೀರ್ಷಿಕೆ 106-ಸಹಾಯಧನದ ಬದಲಾಗಿ ಉದ್ದೇಶ ಶೀರ್ಷಿಕೆ 059 -ಇತರೆ ವೆಚ್ಚದಡಿಯಲ್ಲಿ ವರ್ಗೀಕರಿಸಲಾಗಿತ್ತು. ಇಲಾಖೆಯು, ಕೊರತೆಯನ್ನು ಅಂಗೀಕರಿಸುತ್ತಾ, ಮುಂದಿನ ಹಣಕಾಸು ವರ್ಷದಿಂದ ಸಹಾಯಧನದ ಪಾವತಿಯನ್ನು 059 - ಇತರೆ ವೆಚ್ಚಗಳಿಗೆ ಬದಲಾಗಿ ಉದ್ದೇಶ ಶೀರ್ಷಿಕೆ 106-ಸಹಾಯಧನದ ಅಡಿಯಲ್ಲಿ ಮಾಡಲಾಗುವುದೆಂದು ಉತ್ತರಿಸಿದೆ (ಅಕ್ಟೋಬರ್ 2015).

2.5.2 2014-15ರಲ್ಲಿ ₹2.49 ಕೋಟಿಗಳ ಪುಸ್ತಕ ಹೊಂದಾಣಿಕೆಯ ಪ್ರಕರಣಗಳನ್ನು ಲೆಕ್ಕದಲ್ಲಿ ಗಮನಿಸಲಾಗಿದ್ದು, ಇದು ಕರ್ನಾಟಕ ಸರ್ಕಾರಕ್ಕೆ ಮೆ. ಕರ್ನಾಟಕ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ ಮತ್ತು ಮೆ. ಕೆಆರ್‌ಡಿಸಿಎಲ್ ಸಂಸ್ಥೆಯಿಂದ ಬಾಕಿ ಇದ್ದ ಖಾತರಿ ಶುಲ್ಕದ ಹೊಂದಾಣಿಕೆಗೆ ಸಂಬಂಧಿಸಿದ್ದು, ಇದನ್ನು ಉದ್ದೇಶ ಶೀರ್ಷಿಕೆ 059 ಇತರೆ ವೆಚ್ಚದಡಿಯಲ್ಲಿ ಲೆಕ್ಕ ಹಾಕಲಾಗಿದ್ದು, ಈ ಶೀರ್ಷಿಕೆಯು ರಾಜ್ಯ ಸರ್ಕಾರದ ವೆಚ್ಚಗಳನ್ನು ದಾಖಲಿಸಲು ಸಂಬಂಧಿಸಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮಂಡಳಿ/ನಿಗಮಗಳಿಗೆ ಸಂಬಂಧಿಸಿದ ಹೊಂದಾಣಿಕೆಗೆ ಮಾಡಿರುವುದರಿಂದ ವ್ಯವಹಾರಗಳನ್ನು ದಾಖಲಿಸುವಲ್ಲಿ ಪಾರದರ್ಶಕತೆಯ ಕೊರತೆಯಾಗಿತ್ತು.

2.6 ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ

2.6.1 ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು

2014-15ರಲ್ಲಿ ಒಟ್ಟು ಅವಕಾಶದಲ್ಲಿ ಬಳಕೆಯಾಗದೆ ಉಳಿದಿದ್ದ ಒಟ್ಟು ₹21,094.23 ಕೋಟಿಗಳಲ್ಲಿ 20 ಅನುದಾನ/ವಿನಿಯೋಗಗಳಲ್ಲಿನ 20 ಪ್ರಕರಣಗಳಲ್ಲಿ ₹100 ಕೋಟಿಗಳಿಗಿಂತಲೂ ಅಧಿಕವಾಗಿ ಬಳಕೆಯಾಗದೆ ಉಳಿದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಜಲಸಂಪನ್ಮೂಲ, ಋಣ ಸೇವೆಗಳು, ಲೋಕೋಪಯೋಗಿ ಕಾಮಗಾರಿಗಳು, ಶಿಕ್ಷಣ, ಕೃಷಿ ಮತ್ತು ತೋಟಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ, ಬಳಸದೆ ಉಳಿದ ಅವಕಾಶಗಳು ಕಂಡುಬಂದಿದ್ದು ಅವುಗಳನ್ನು ಕೋಷ್ಟಕ 2.6ರಲ್ಲಿ ಸೂಚಿಸಲಾಗಿದೆ.

ಕೋಷ್ಟಕ 2.6: ₹100 ಕೋಟಿ ಮತ್ತು ಅದಕ್ಕಿಂತ ಹೆಚ್ಚಾದ ಬಳಕೆಯಾಗದೆ ಉಳಿದ ಅವಕಾಶಗಳ ಅನುದಾನ/ವಿನಿಯೋಗಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ			ವೆಚ್ಚ	ಬಳಕೆಯಾಗದೆ ಉಳಿದ ಅವಕಾಶ
		ಮೂಲ	ಪೂರಕ	ಒಟ್ಟು		
1	01 -ಕೃಷಿ ಮತ್ತು ತೋಟಗಾರಿಕೆ ರಾಜಸ್ವ-ಪುರಸ್ಕೃತ	5,318.00	835.94	6,153.94	4,573.83	1,580.11(26)
2	02 - ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ-ಪುರಸ್ಕೃತ	1,753.98	33.95	1,787.93	1,641.48	146.45(8)
3	03 -ಆರ್ಥಿಕ ರಾಜಸ್ವ-ಪುರಸ್ಕೃತ	12,304.21	1,575.21	13,879.42	13,390.08	489.34(4)
4	04- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ರಾಜಸ್ವ-ಪುರಸ್ಕೃತ	1,041.69	44.31	1,086.00	705.63	380.37(35)
	ಬಂಡವಾಳ-ಪುರಸ್ಕೃತ	459.00	0.00	459.00	227.13	231.87(51)
5	05-ಗೃಹ ಮತ್ತು ಸಾರಿಗೆ ರಾಜಸ್ವ-ಪುರಸ್ಕೃತ	4,856.35	96.55	4,952.90	4,479.28	473.62(10)
6	07 -ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜಸ್ವ-ಪುರಸ್ಕೃತ	7,656.78	1,312.86	8,969.64	7,455.00	1,514.64(17)
	ಬಂಡವಾಳ-ಪುರಸ್ಕೃತ	1,689.66	251.53	1,941.19	1707.31	233.88(12)
7	08 - ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ರಾಜಸ್ವ-ಪುರಸ್ಕೃತ	1,227.16	285.48	1,512.64	1,179.45	333.19(22)
8	10-ಸಮಾಜ ಕಲ್ಯಾಣ ರಾಜಸ್ವ-ಪುರಸ್ಕೃತ	4,869.84	419.95	5,289.79	5,054.18	235.61(4)
	ಬಂಡವಾಳ-ಪುರಸ್ಕೃತ	1,605.49	23.93	1,629.42	1,321.84	307.58(19)
9	11-ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜಸ್ವ-ಪುರಸ್ಕೃತ	3,571.94	186.83	3,758.77	3,464.08	294.69(8)
10	13- ಆಹಾರ ಮತ್ತು ನಾಗರಿಕ ಪೂರೈಕೆ ರಾಜಸ್ವ-ಪುರಸ್ಕೃತ	4,470.48	0.72	4,471.20	2,616.95	1,854.25(41)
11	14- ಕಂದಾಯ ರಾಜಸ್ವ-ಪುರಸ್ಕೃತ	4,160.02	1,089.55	5,249.57	4,711.93	537.64(10)
12	16-ವಸತಿ ರಾಜಸ್ವ ಪುರಸ್ಕೃತ	2,390.31	20.01	2,410.32	1,798.10	612.22(25)
13	17 - ಶಿಕ್ಷಣ ರಾಜಸ್ವ-ಪುರಸ್ಕೃತ	20,628.27	406.61	21,034.88	17,941.80	3,093.08(14)
	ಬಂಡವಾಳ-ಪುರಸ್ಕೃತ	676.35	43.69	720.04	280.08	439.96(61)
14	18 -ವಾಣಿಜ್ಯ ಮತ್ತು ಕೈಗಾರಿಕೆಗಳು ರಾಜಸ್ವ-ಪುರಸ್ಕೃತ	685.00	145.09	830.09	585.98	244.11(29)
	ಬಂಡವಾಳ-ಪುರಸ್ಕೃತ	290.20	222.19	512.39	293.87	218.52(43)
15	19 -ನಗರಾಭಿವೃದ್ಧಿ ರಾಜಸ್ವ-ಪುರಸ್ಕೃತ	7,750.51	254.33	8,004.84	6,761.75	1,243.09(16)
	ಬಂಡವಾಳ ಪುರಸ್ಕೃತ	1,244.61	15.00	1,259.61	886.14	373.47(30)
16	20-ಲೋಕೋಪಯೋಗಿ ಕಾಮಗಾರಿಗಳು ರಾಜಸ್ವ-ಪುರಸ್ಕೃತ	2,589.86	94.60	2,684.46	2,339.39	345.07(13)
	ಬಂಡವಾಳ-ಪುರಸ್ಕೃತ	4,044.15	2,102.31	6,146.46	5,231.92	914.54(15)
17	21 - ಜಲ ಸಂಪನ್ಮೂಲಗಳು ರಾಜಸ್ವ-ಪುರಸ್ಕೃತ	1,338.17	29.27	1,367.44	665.93	701.51(51)
	ಬಂಡವಾಳ-ಪುರಸ್ಕೃತ	0.00	436.66	436.66	271.12	165.54(38)
18	22 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರಾಜಸ್ವ-ಪುರಸ್ಕೃತ	5,503.05	375.63	5,878.68	4,909.71	968.97(16)
	ಬಂಡವಾಳ ಪುರಸ್ಕೃತ	519.48	430.27	949.75	793.90	155.85(20)

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ			ವೆಚ್ಚ	ಬಳಕೆಯಾಗದೆ
19	23 - ಕಾರ್ಮಿಕ ರಾಜಸ್ವ-ಪುರಸ್ಕೃತ	741.87	41.72	783.59	522.76	260.83(23)
20	29 - ಋಣ ಸೇವೆಗಳು	10,200.00	0.00	10,200.00	9,403.98	796.02(8)
	ರಾಜಸ್ವ-ಪ್ರಭೃತ ಬಂಡವಾಳ-ಪ್ರಭೃತ	6,760.44	0.00	6,760.44	4,812.23	1,948.21(29)
ಒಟ್ಟು		1,20,346.87	10,774.19	1,31,121.06	1,10,026.83	21,094.23(16)

ಆಕರ: ಧನವಿನಿಯೋಗ ಲೆಕ್ಕಗಳು.

ಪುನರ್ವಿನಿಯೋಗವು ಸೇರಿದಂತೆ, ₹25 ಕೋಟಿಗಳಿಗಿಂತಲೂ ಹೆಚ್ಚಾಗಿ ಬಳಕೆಯಾಗದೆ ಉಳಿದ ಅವಕಾಶಗಳ ಪ್ರಧಾನ ಲೆಕ್ಕ ಶೀರ್ಷಿಕೆಗಳ ವಿವರಗಳನ್ನು ಅನುಬಂಧ 2.3ರಲ್ಲಿ ನೀಡಲಾಗಿದೆ.

ಕೆಲವು ಪ್ರಧಾನ ಶೀರ್ಷಿಕೆಗಳಡಿ ಅವಕಾಶಗಳು ಬಳಕೆಯಾಗದೆ ಉಳಿದಿರುವುದಕ್ಕೆ ಸಂಬಂಧಿಸಿದ ಇಲಾಖೆಗಳು ನೀಡಿರುವ ಕಾರಣಗಳನ್ನು ಧನವಿನಿಯೋಗ ಲೆಕ್ಕಗಳಲ್ಲಿ ವರದಿ ಮಾಡಿದಂತೆ ಈ ಕೆಳಗೆ ನೀಡಲಾಗಿದೆ:

ಕೃಷಿ ಮತ್ತು ತೋಟಗಾರಿಕೆ

ಪ್ರಧಾನ ಶೀರ್ಷಿಕೆ 2401- ವಾಣಿಜ್ಯ ಬೆಳೆಗಳು-ಕೃಷಿ ಇಲಾಖೆಯಡಿ ಬಳಕೆಯಾಗದೆ ಉಳಿದ ₹30.70 ಕೋಟಿಗಳ ಅವಕಾಶವು 30 ಮಾರ್ಚ್ 2015ರಂದು ಖಜಾನೆ ಜಾಲ ನಿರ್ವಹಣಾ ಕೇಂದ್ರ (ಟಿ ಎನ್‌ಎಮ್ ಸಿ) ಮುಖಾಂತರ ನಿಧಿ ಪೂರಣ ಮಾಡಿ ಬಿಡುಗಡೆ ಮಾಡಲು ಸೌಕರ್ಯ ಇಲ್ಲದಿರುವಿಕೆಯಿಂದ ಉಂಟಾಗಿದೆ.

ಆರ್ಥಿಕ

ಪ್ರಧಾನ ಶೀರ್ಷಿಕೆ 2070-ಇತರೆ ಆಡಳಿತ ಸೇವೆಗಳು-ಇತರೆ ವೆಚ್ಚಗಳು-ಖಾಲಿ ಹುದ್ದೆಗಳನ್ನು ಭರ್ತಿಮಾಡುವುದು-ಅಡಿಯ ₹1,181.28 ಕೋಟಿಗಳ ಉಳಿಕೆಯು ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಉಂಟಾಗಿದೆ. ಆದರೂ, ಯಾವ ನಿರ್ದಿಷ್ಟ ಕಾರ್ಯ ಶೀರ್ಷಿಕೆಯ ಅಡಿಯಲ್ಲಿ ಅವಕಾಶ ಮಾಡಲಾಗಿತ್ತೋ ಅಲ್ಲಿ ಸತತವಾಗಿ ಹಿಂದಿನ ವರ್ಷಗಳಲ್ಲಿ ಉಳಿಕೆ ಕಂಡುಬಂದಿರುವುದನ್ನು ಗಮನಿಸಲಾಗಿದೆ.

ಪ್ರಧಾನ ಶೀರ್ಷಿಕೆ 2071-ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳು- ಸಿವಿಲ್- ರಜೆ ನಗದೀಕರಣ ಸೌಲಭ್ಯಗಳು-ಸಾಮಾನ್ಯ ಸೇವೆಗಳ ಅಡಿಯಲ್ಲಿ ಬಳಕೆಯಾಗದೆ ಉಳಿದ ₹34.07 ಕೋಟಿಗಳ ಅವಕಾಶವು ವರ್ಷದಲ್ಲಿ ನಿವೃತ್ತರಾಗುವವರ ಸಂಖ್ಯೆ, ಅವರ ಅಂತಿಮ ಸಂಬಳದ ಸೆಳೆತ, ಅವರ ಜಮೆಯಲ್ಲಿರುವ ಗಳಿಕೆ ರಜೆಯ ಸಂಖ್ಯೆ ಮುಂತಾದ ವಿವಿಧ ವಿಷಯಗಳಿಂದ ನಿವೃತ್ತಿ ವೇತನ ಹೊರೆಯನ್ನು ಸರಿಯಾಗಿ ಅಂದಾಜು ಮಾಡಲು ಸಾಧ್ಯವಾಗದ ಕಾರಣದಿಂದ ಉಂಟಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

ಪ್ರಧಾನ ಶೀರ್ಷಿಕೆ 3451 - ಸಚಿವಾಲಯ - ಆರ್ಥಿಕ ಸೇವೆಗಳು - ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡಿಯಲ್ಲಿ ₹97.23 ಕೋಟಿಗಳು ಉಳಿತಾಯವಾಗಿದ್ದು ಇದು ಕೇಂದ್ರದ ಅನುದಾನಗಳು ಬಾರದಿರುವುದರಿಂದ ಉಂಟಾಗಿದೆ.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ

ಪ್ರಧಾನ ಶೀರ್ಷಿಕೆ 2406 - ಅರಣ್ಯ ಮತ್ತು ವನ್ಯಜೀವನ- ಇತರೆ ಖರ್ಚುಗಳು- ಮಾನವ-ಪ್ರಾಣಿಗಳ ನಡುವಿನ ಸಂಘರ್ಷಗಳನ್ನು ತಡೆಯಲು ದೀರ್ಘಕಾಲಿಕ ಕ್ರಮಗಳು- ಇದರಡಿ ಆದ ₹25.37 ಕೋಟಿಗಳ ಉಳಿಕೆಯು ಕಬ್ಬಿಣದ ಕಂಬಗಳ ಲಭ್ಯತೆ/ಪೂರೈಕೆ ಇಲ್ಲದಿರುವುದರಿಂದ ಉಂಟಾಗಿದೆ.

ಕಂದಾಯ

ಪ್ರಧಾನ ಶೀರ್ಷಿಕೆ 2250- ಇತರೆ ಸಾಮಾಜಿಕ ಸೇವೆಗಳು- ರಿಲಿಜಿಯಸ್ ಮತ್ತು ಚಾರಿಟಬಲ್ ಟ್ರಸ್ಟ್- ಇತರೆ ಖರ್ಚುಗಳು- ಮುಜರಾಯಿ ಇಲಾಖೆಯಡಿಯಲ್ಲಿನ ₹5.00 ಕೋಟಿಗಳ ಉಳಿಕೆಯು ಸರ್ಕಾರ ಅನುಮೋದನೆ ಮಾಡದಿರುವುದರಿಂದ ಉಂಟಾಗಿದೆ.

ಶಿಕ್ಷಣ

ಪ್ರಧಾನ ಶೀರ್ಷಿಕೆ 2203- ತಾಂತ್ರಿಕ ಶಿಕ್ಷಣ- ಪಾಲಿಟೆಕ್ನಿಕ್- ಸರ್ಕಾರಿ ಪಾಲಿಟೆಕ್ನಿಕ್- ಉನ್ನತೀಕರಣ- ಒನ್ ಟೈಮ್ ಒಸಿಎ-ಅಡಿಯ ₹20.29 ಕೋಟಿಗಳ ಉಳಿಕೆಯು ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಗೆ ಸಮಯದ ಅಭಾವದ ಕಾರಣದಿಂದ ಉಂಟಾಗಿದೆ.

ಪ್ರಧಾನ ಶೀರ್ಷಿಕೆ 2203- ತಾಂತ್ರಿಕ ಶಿಕ್ಷಣ- ಇತರೆ ಖರ್ಚುಗಳು- ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯಡಿಯ ₹13.79 ಕೋಟಿಗಳು ಮತ್ತು ₹489.40 ಕೋಟಿಗಳ ಉಳಿಕೆಯು 2014-15ರ ಕೇಂದ್ರ ಸರ್ಕಾರದ ಪಾಲಿನ ಅನುದಾನಗಳು ಬಾರದಿರುವುದರಿಂದ ಉಂಟಾಗಿದೆ.

ಲೋಕೋಪಯೋಗಿ ಮತ್ತು ಕಾಮಗಾರಿಗಳು

ಪ್ರಧಾನ ಶೀರ್ಷಿಕೆ 2070- ಇತರೆ ಆಡಳಿತ ಸೇವೆಗಳು -ಹೆಲಿಕಾಪ್ಟರ್‌ಗಳ ಖರೀದಿ ಮತ್ತು ನಿರ್ವಹಣೆ -ಹೆಲಿಕಾಪ್ಟರ್‌ಗಳ ಸೇವೆಗಳ ಕಾರ್ಯಾಚರಣೆಯಡಿಯ ₹9.28 ಕೋಟಿಗಳ ಉಳಿಕೆಯು ಹೆಲಿಕಾಪ್ಟರ್ ಸೇವೆಗಳ ಗುತ್ತಿಗೆ ಒಪ್ಪಂದವನ್ನು ರದ್ದು ಮಾಡಿರುವುದರಿಂದ ಮತ್ತು ಹೆಲಿಕಾಪ್ಟರ್ ಸೇವೆಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡಿರುವುದರಿಂದ ಉಂಟಾಗಿದೆ.

ಪ್ರಧಾನ ಶೀರ್ಷಿಕೆ 5051 -ಬಂದರು ಮತ್ತು ಲೈಟ್ ಹೌಸಸ್-ಸಣ್ಣ ಬಂದರುಗಳು- ಕಾರವಾರ ಬಂದರು ಅಭಿವೃದ್ಧಿ-ವಾಘ್‌ಗಳು ಮತ್ತು ಜೆಟ್ಟಿಗಳ ರಚನೆಯಡಿಯ ₹13.00 ಕೋಟಿಗಳ ಉಳಿಕೆಯು ಕಾಮಗಾರಿಯು ಪ್ರಾರಂಭವಾಗುವುದರಲ್ಲಿ ವಿಳಂಬವಾದ ಕಾರಣ ಮತ್ತು ಕಡಿಮೆ ಭೌತಿಕ ಅಭಿವೃದ್ಧಿಯಿಂದ ಉಂಟಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು

ಪ್ರಧಾನ ಲೆಕ್ಕಶೀರ್ಷಿಕೆ 2210-ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ -ಸಾರ್ವಜನಿಕ ಆರೋಗ್ಯ - ರೋಗಗಳ ತಡೆ ಮತ್ತು ನಿಯಂತ್ರಣ-ಇತರೆ ರೋಗಗಳು ಇದರಡಿ ಉಳಿಕೆಯಾದ ₹54.92 ಕೋಟಿಗಳು ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಗಳನ್ನು ಹೊರಡಿಸದಿದ್ದರಿಂದ ಉಂಟಾಗಿದೆ.

ಋಣ ಸೇವೆಗಳು

ಪ್ರಧಾನ ಲೆಕ್ಕಶೀರ್ಷಿಕೆ 6003-ರಾಜ್ಯ ಸರ್ಕಾರದ ಆಂತರಿಕ ಋಣದಡಿ ಬಳಸದೆ ಉಳಿದ ₹1,500.00 ಕೋಟಿಗಳ ಮತ್ತು ₹500.00 ಕೋಟಿಗಳ ಅವಕಾಶವು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪ್ರಸಕ್ತ ವರ್ಷದಲ್ಲಿ ಕ್ರಮವಾಗಿ ಅರ್ಥೋಪಾಯ ಮುಂಗಡಗಳನ್ನು ಮತ್ತು ಓವರ್‌ಡ್ರಾಫ್ಟ್‌ಗಳನ್ನು ಪಡೆಯದೇ ಇದ್ದುದರಿಂದ ಆಗಿತ್ತು. ಈ ಶೀರ್ಷಿಕೆಯಲ್ಲಿ ಕಳೆದ ಏಳು ವರ್ಷಗಳಿಂದ ಸತತವಾಗಿ ಉಳಿಕೆ

ಕಂಡುಬಂದಿದ್ದು, ಹಿಂದಿನ ಲೆಕ್ಕ ಶೀರ್ಷಿಕೆಯಲ್ಲಿ ನಿರ್ದಿಷ್ಟ ಸಮರ್ಥನೆಯ ಹೊರತಾಗಿ ಅವಕಾಶದಲ್ಲಿ ₹500 ಕೋಟಿಗಳ ಹೆಚ್ಚಳವಾಗಿದೆ.

ಮೇಲ್ಕಂಡ ಅಂಶಗಳಿಂದ ಇಲಾಖೆಗಳು ನೀಡಿರುವ ಕಾರಣಗಳು ಅಂತಿಮ ಉಳಿತಾಯದ ಒಂದು ಸಣ್ಣ ಭಾಗಕ್ಕೆ ಮಾತ್ರ ಎಂಬುದನ್ನು ಗಮನಿಸಬಹುದಾಗಿದೆ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ವಿಧಾನಸಭೆಗೆ ಸಲ್ಲಿಸಿದ ತನ್ನ 13ನೇ ವರದಿಯಲ್ಲಿ (ಡಿಸೆಂಬರ್ 2011) ಆಯವ್ಯಯ ಅವಕಾಶ/ವೆಚ್ಚದ ಮೇಲೆ ನಿಯಂತ್ರಣವನ್ನು ಸಾಧಿಸಲು ಬಳಕೆಯಾಗದ ಅವಕಾಶಗಳು ಗಮನಕ್ಕೆ ಬಂದ ಕೂಡಲೇ ಅಧ್ಯರ್ಪಣೆ ಮಾಡಬೇಕೆಂದು ಮತ್ತು ಈ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನು ನೀಡುವ ಅಗತ್ಯವಿದೆ ಎಂದು ಹೇಳಿದೆ. ಆದರೆ, ದೊಡ್ಡ ಮೊತ್ತಗಳು ಬಳಕೆಯಾಗದೇ/ಅಧ್ಯರ್ಪಣೆ ಆಗದೇ ಉಳಿದಿರುವುದು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾಗಿದೆ ಮತ್ತು ಇದು ವೆಚ್ಚದ ಮೇಲಿನ ಅಪರ್ಯಾಪ್ತ ನಿಯಂತ್ರಣವನ್ನು ಸೂಚಿಸುತ್ತದೆ.

2.6.2 ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು

ಮೂರು ಅನುದಾನಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಪ್ರತಿ ಅನುದಾನದಲ್ಲೂ ₹100 ಕೋಟಿಗಳಿಗಿಂತಲೂ ಅಧಿಕವಾದ ಅವಕಾಶವು ಬಳಕೆಯಾಗದೆ ಉಳಿದಿದ್ದು, ವಿವರಗಳನ್ನು ಕೋಷ್ಟಕ 2.7ರಲ್ಲಿ ನೀಡಿದೆ.

ಕೋಷ್ಟಕ 2.7: ಸತತವಾಗಿ ಬಳಕೆಯಾಗದ ಅವಕಾಶಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಪ್ರಧಾನ ಶೀರ್ಷಿಕೆ	ವರ್ಷ				
		2010-11	2011-12	2012-13	2013-14	2014-15
1	03- ಹಣಕಾಸು (ರಾಜಸ್ವ-ಪುರಸ್ಕೃತ)	2,925.80	260.68	4,101.04	116.64	489.34
	2070-800-11 ಖಾಲಿಹುದ್ದೆಗಳ ಭರ್ತಿ	850.00	849.97	999.98	500.00	1,181.28
2	19- ನಗರಾಭಿವೃದ್ಧಿ (ರಾಜಸ್ವ-ಪುರಸ್ಕೃತ)	522.86	631.46	2,072.54	1,768.58	1,243.09
	2217-05-191-1 ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ	245.00	258.00	359.61	203.23	295.97
3	29- ಋಣ ಸೇವೆಗಳು (ಬಂಡವಾಳ-ಪ್ರಭೃತ)	1,005.76	1,142.23	1,936.98	2,016.96	1,948.21
	6003-110-1 ಶುದ್ಧ ಮತ್ತು ಸುಭದ್ರ ಅರ್ಥೋಪಾಯ ಮುಂಗಡಗಳು	1,000.00	1,000.00	1,500.00	1,500.00	1,500.00

ಆಕರ: ಧನವಿನಿಯೋಗ ಲೆಕ್ಕಗಳು.

2.6.3 ವೆಚ್ಚದ ಹೆಚ್ಚಳ

ನಾಲ್ಕು ಅನುದಾನಗಳ ನಾಲ್ಕು ಪ್ರಧಾನ ಲೆಕ್ಕಶೀರ್ಷಿಕೆಗಳಡಿ ಎಂಟು ಪ್ರಕರಣಗಳಲ್ಲಿ ₹1,275.34 ಕೋಟಿ ವೆಚ್ಚವು ಆಯವ್ಯಯದ ಅವಕಾಶಕ್ಕಿಂತ ₹25 ಕೋಟಿಗೂ ಮೀರಿ ಹೆಚ್ಚಾಗಿದೆ (ಅನುಬಂಧ 2.4). ಇದರಲ್ಲಿ ₹188.79 ಕೋಟಿಗಳು ಅರಣ್ಯ ಮತ್ತು ವನ್ಯಜೀವಿ-ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ವರ್ಗಾವಣೆಗೆ ಸಂಬಂಧಿಸಿದ್ದು ಇದು ಲೆಕ್ಕ ಹೊಂದಾಣಿಕೆಯಾಗಿದ್ದು, ಆಯವ್ಯಯದ ದೋಷದಿಂದ ಉಂಟಾಗಿದೆ. ಇದರ ಬಗ್ಗೆ ಕಂಡಿಕೆ 2.3.1.1ರಲ್ಲಿ ವಿವರವಾಗಿ ಚರ್ಚಿಸಲಾಗಿದೆ.

2.6.4 ವೆಚ್ಚದಲ್ಲಿನ ಸತತ ಹೆಚ್ಚಳ

ಅನುದಾನ ಸಂಖ್ಯೆ -8- ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರದ ಅಡಿಯಲ್ಲಿ ಸತತವಾಗಿ ಕಳೆದ ಮೂರು ವರ್ಷಗಳಲ್ಲಿ ಆಯವ್ಯಯದ ಅವಕಾಶಕ್ಕಿಂತ ಅಧಿಕ ವೆಚ್ಚವಾಗಿದೆ. ಅನುದಾನದ ಸಂಖ್ಯೆ 8ರಲ್ಲಿ ರಾಜ್ಯದ ವಿಭಾಗದಲ್ಲಿನ ಹೆಚ್ಚಳವು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ವರ್ಗಾವಣೆಯಿಂದ ಉಂಟಾಗಿದ್ದು, ಈ ವ್ಯವಹಾರವು ಸಂಚಿತನಿಧಿಯಿಂದ ಆದಾಯವನ್ನು ಸಾರ್ವಜನಿಕ ಲೆಕ್ಕಕ್ಕೆ ವರ್ಗಾವಣೆ ಮಾಡುವುದನ್ನು ಒಳಗೊಂಡಿದ್ದು, ಕಂಡಿಕೆ 2.6.3ರಲ್ಲಿ ವಿವರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಆಯವ್ಯಯ ಅವಕಾಶಕ್ಕಿಂತ ಹೆಚ್ಚು ಸಂಗ್ರಹವಾದ ಆದಾಯವು ₹188.75 ಕೋಟಿಗಳಷ್ಟಿತ್ತು. ಇಲಾಖೆಯು ಸತತವಾಗಿ ಸಾರ್ವಜನಿಕ ಲೆಕ್ಕಗಳಿಗೆ ವರ್ಗಾವಣೆ ಮಾಡಬೇಕಾದ ಆದಾಯ ಮೊತ್ತವನ್ನು ಕಡಿಮೆ ಅಂದಾಜಿಸುತ್ತಿರುವುದನ್ನು ಗಮನಿಸಲಾಗಿದ್ದು, ಇದು ಆಯವ್ಯಯ ಸೂಚಕಗಳ ಮೇಲೆ ಪರಿಣಾಮ ಬೀರಿದೆ. ಇಲಾಖೆಯು ಕಳೆದ ವರ್ಷಗಳಲ್ಲಿ ಸಂಗ್ರಹವಾದ ಆದಾಯವನ್ನು ಆಧರಿಸಿ ಆಯವ್ಯಯದಲ್ಲಿ ಸೂಕ್ತವಾದ ಅವಕಾಶವನ್ನು ಮಾಡಬಹುದಾಗಿತ್ತು.

ಸಕ್ರಮೀಕರಣದ ಅಗತ್ಯವಿರುವ ಹೆಚ್ಚುವರಿ ಮೊತ್ತ

ಭಾರತ ಸಂವಿಧಾನದ 205ನೇ ಅನುಚ್ಛೇದದ ಮೇರೆಗೆ ಅನುದಾನ/ವಿನಿಯೋಗಗಳಲ್ಲಿನ ಅವಕಾಶವನ್ನು ಮೀರಿ ಮಾಡಿದ ವೆಚ್ಚಗಳ ಮೊತ್ತವನ್ನು ರಾಜ್ಯ ಶಾಸಕಾಂಗದಿಂದ ಸಕ್ರಮೀಕರಣಗೊಳಿಸಿ ಕೊಳ್ಳಬೇಕಾದುದು ಕಡ್ಡಾಯವಾಗಿದೆ. ಈ ಅನುಚ್ಛೇದದಲ್ಲಿ ವೆಚ್ಚದ ಸಕ್ರಮೀಕರಣಕ್ಕೆ ಯಾವುದೇ ಕಾಲಮಿತಿಯನ್ನು ವಿಧಿಸಿಲ್ಲವಾದರೂ, ಸಾರ್ವಜನಿಕ ಲೆಕ್ಕ ಸಮಿತಿಯು ಧನವಿನಿಯೋಗ ಲೆಕ್ಕಗಳನ್ನು ಚರ್ಚಿಸಿದ ನಂತರ ಅಧಿಕ ವೆಚ್ಚವನ್ನು ಸಕ್ರಮೀಕರಿಸಲಾಗುವುದು.

2012-13 ಮತ್ತು 2013-14ರಲ್ಲಿ ಸಕ್ರಮೀಕರಣದ ಅಗತ್ಯವಿರುವ ಒಟ್ಟು ₹869.83 ಕೋಟಿಗಳ ಹೆಚ್ಚುವರಿ ಮೊತ್ತವನ್ನು ಕೋಷ್ಟಕ 2.8ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.8 ಸಕ್ರಮೀಕರಣದ ಅಗತ್ಯವಿರುವ ಹೆಚ್ಚುವರಿ ಮೊತ್ತ

(₹ ಕೋಟಿಗಳಲ್ಲಿ)

ವರ್ಷ	ಅನುದಾನಗಳ ವಿವರ	ಧನವಿನಿಯೋಗ ಲೆಕ್ಕ/ಲೆಕ್ಕ ಪರಿಶೋಧನಾ ವರದಿಯಂತೆ ಸಕ್ರಮಗೊಳ್ಳಬೇಕಾದ ಹೆಚ್ಚುವರಿ ವೆಚ್ಚ	ಷರಾ
2012-13	8 - ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	494.02	₹209.51 ಕೋಟಿಗಳ ಮೊತ್ತವು ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಸಾರ್ವಜನಿಕ ಲೆಕ್ಕಕ್ಕೆ ವರ್ಗಾಯಿಸಿರುವುದಕ್ಕೆ ಸಂಬಂಧಿಸಿದೆ. ಸ್ವೀಕೃತಿಯು ನಿರೀಕ್ಷಿಸಿದ್ದ ಸಂಗ್ರಹಕ್ಕಿಂತಲೂ ಅಧಿಕವಾಗಿದೆ. ಆಲ್ಲದೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಆದಾಯವಾಗಿ ಉಳಿದಿದ್ದ ₹284.52 ಕೋಟಿಗಳನ್ನು ಸಾರ್ವಜನಿಕ ಲೆಕ್ಕಕ್ಕೆ ವರ್ಗಾಯಿಸಲಾಗಿದೆ
2013-14	8 - ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ 26-ಯೋಜನೆ ಅಂಕಿ ಅಂಶ, ವಿಜ್ಞಾನ ಮತ್ತು ತಂತ್ರಜ್ಞಾನ	355.39 20.42	ಹೆಚ್ಚುವರಿಯು ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಸಾರ್ವಜನಿಕ ಲೆಕ್ಕಕ್ಕೆ ವರ್ಗಾಯಿಸಿರುವುದರಿಂದ ಉಂಟಾಗಿದೆ. ಸ್ವೀಕೃತಿಯು ನಿರೀಕ್ಷಿತ ಸಂಗ್ರಹಕ್ಕಿಂತಲೂ ಅಧಿಕವಾಗಿದೆ. ಫೆಬ್ರವರಿ 2013ರಲ್ಲಿ ಲೇಖಾನುದಾನದ ಮೂಲಕ ಕೆಲವು ಶೀರ್ಷಿಕೆಗಳಲ್ಲಿ ಒದಗಿಸಿದ್ದ ಆಯವ್ಯಯ ಅವಕಾಶಗಳನ್ನು ಜುಲೈ 2013ರಲ್ಲಿ ಮಂಡಿಸಿದ ಆಯವ್ಯಯದಲ್ಲಿ ಹಿಂಪಡೆದುದರಿಂದ ಉಂಟಾಗಿದೆ.
	ಒಟ್ಟು	869.83	

ಆಕರ: ಧನವಿನಿಯೋಗ ಲೆಕ್ಕಗಳು

2.6.5 ಆಯವ್ಯಯ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ

2014-15ರಲ್ಲಿ ಅನುದಾನ ಸಂಖ್ಯೆ 8-ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರದಡಿ ಉಂಟಾಗಿರುವ ₹188.75 ಕೋಟಿಗಳ ಮತ್ತು ಅನುದಾನ ಸಂಖ್ಯೆ 10-ಸಮಾಜ ಕಲ್ಯಾಣದಡಿಯ ₹0.06 ಕೋಟಿಗಳ ಅಧಿಕ ವೆಚ್ಚವು ಸಕ್ರಮಗೊಳ್ಳಬೇಕಾಗಿದ್ದು ವಿವರಗಳನ್ನು ಕೋಷ್ಟಕ 2.9ರಲ್ಲಿ ನೀಡಿದೆ.

ಕೋಷ್ಟಕ 2.9: 2014-15ರಲ್ಲಿ ಸಕ್ರಮಗೊಳ್ಳಬೇಕಾದ ಅವಕಾಶಕ್ಕಿಂತಲೂ ಹೆಚ್ಚಾದ ವೆಚ್ಚ

(ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ	ವೆಚ್ಚ	ಅಧಿಕ
1	08- ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ (ರಾಜಸ್ವ-ಪ್ರಭೃತ)	4,50,17,00,000	6,38,92,14,849	1,88,75,14,849
2	10-ಸಮಾಜ ಕಲ್ಯಾಣ	47,26,000	53,62,000	6,36,000

ಆಕರ: ಧನವಿನಿಯೋಗ ಲೆಕ್ಕಗಳು

ಮೇಲಿನ ಅನುದಾನಗಳಲ್ಲಿ ವೆಚ್ಚದ ಹೆಚ್ಚಳಕ್ಕೆ ಕಾರಣಗಳನ್ನು ಕೆಳಗೆ ಚರ್ಚಿಸಲಾಗಿದೆ.

- ಅನುದಾನ 8ರಲ್ಲಿನ ಹೆಚ್ಚಳವು ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಸಾರ್ವಜನಿಕ ಲೆಕ್ಕದಲ್ಲಿನ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾಯಿಸಿರುವುದರಿಂದ ಉಂಟಾಗಿದೆ. ಸ್ವೀಕೃತಿಗಳು ನಿರೀಕ್ಷಿತ ಸಂಗ್ರಹಕ್ಕಿಂತಲೂ ಅಧಿಕವಾಗಿತ್ತು ಮತ್ತು ಆಯವ್ಯಯದ ದೋಷದಿಂದ ಉಂಟಾಗಿದೆ.
- ಅನುದಾನ 10ರಲ್ಲಿನ ಹೆಚ್ಚಳಕ್ಕೆ ನಿರ್ದಿಷ್ಟ ಕಾರಣಗಳನ್ನು ಒದಗಿಸಿಲ್ಲ.

2.6.6 ಹೊಸಸೇವೆ/ಹೊಸ ಸೇವಾ ಸಾಧನ

ವಾರ್ಷಿಕ ವಿತ್ತ ನಿರೂಪಣೆಯಲ್ಲಿ (ಆಯವ್ಯಯ) ಉದ್ದೇಶಿಸಿರದ ಹೊಸ ಸೇವೆಗಳ ಮೇಲಿನ ವೆಚ್ಚವನ್ನು ಶಾಸಕಾಂಗದ ಸ್ಪಷ್ಟ ಅನುಮೋದನೆಯ ನಂತರವೇ ಮಾಡಬೇಕೆಂದು ಸಂವಿಧಾನದ 205ನೇ ಅನುಚ್ಛೇದವು ವಿಧಿಸುತ್ತದೆ. ಸರ್ಕಾರವು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಹೊಸ ಸೇವೆ/ಹೊಸ ಸೇವಾ ಸಾಧನಗಳ ಬಾಬುಗಳನ್ನು ನಿರ್ಧರಿಸಲು ಅನುಸರಿಸಬೇಕಾದ ಹಲವಾರು ನಿರ್ಣಾಯಕತ್ವಗಳನ್ನು ವಿಧಿಸುವ ಆದೇಶಗಳನ್ನು 1987ರಲ್ಲಿ ಹೊರಡಿಸಿದೆ. ಇನ್ನಿತರ ಅಂಶಗಳ ಜೊತೆಗೆ ಇವು ಅನುದಾನ/ವಿನಿಯೋಗದ ಅವಕಾಶದ ಎರಡರಷ್ಟನ್ನು ಮೀರಿದ ಅಥವಾ ಒಂದು ಕೋಟಿ ರೂಪಾಯಿಗಳ ವೆಚ್ಚ ಇವುಗಳಲ್ಲಿ ಯಾವುದು ಹೆಚ್ಚೋ ಅಂತಹವುಗಳನ್ನು ಹೊಸಸೇವೆಯ ಬಾಬು ಎಂದು ಪರಿಗಣಿಸಬೇಕೆಂದು ನಿಗದಿಸುತ್ತದೆ.

ಏಳು ಅನುದಾನಗಳಲ್ಲಿನ 11 ಪ್ರಕರಣಗಳಲ್ಲಿ ಒಟ್ಟು ₹150.79 ಕೋಟಿಗಳ ಮೊತ್ತದ ವೆಚ್ಚವನ್ನು ಹೊಸಸೇವೆ/ಹೊಸಸೇವಾ ಸಾಧನವೆಂದು ಪರಿಗಣಿಸಬೇಕಾಗಿದ್ದು, ಈ ವೆಚ್ಚವನ್ನು ಶಾಸಕಾಂಗದ ಅನುಮೋದನೆಯಿಲ್ಲದೆ ಭರಿಸಲಾಗಿದೆ (ಅನುಬಂಧ 2.5).

ಪೂರಕ ಅವಕಾಶಗಳು

ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯ್ದೆಯ ಅಗತ್ಯದಂತೆ ಪೂರಕ ಅಂದಾಜುಗಳು “ವಿತ್ತೀಯ ತಟಸ್ಥ” ವಲ್ಲದ ಗಣನೀಯ ಪ್ರಮಾಣದ ಮೊತ್ತಗಳ ಬದ್ಧತೆಗಳು ಅಂದಾಜುಗಳ ಭಾಗವಾಗಿ ಸೇರಿಸಲ್ಪಟ್ಟು ಇದು ಆಯವ್ಯಯ ಕಾರ್ಯನಿರ್ವಹಣೆ ಪ್ರಕ್ರಿಯೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅನೇಕ ಪೂರಕ ಅಂದಾಜುಗಳು ವಿತ್ತೀಯ ಶಿಸ್ತಿನ ಮೇಲೆ ಪರಿಣಾಮ ಬೀರಬಹುದಾಗಿದ್ದು ಮೂಲ ಆಯವ್ಯಯಕ್ಕಿಂತಲೂ ಪೂರಕ ಅಂದಾಜುಗಳ ಮೇಲೆ ಹೆಚ್ಚಿನ ಅವಲಂಬನೆ ಉಂಟಾಗುತ್ತದೆ. ಸರ್ಕಾರವು ವರ್ಷದಲ್ಲಿನ ಪೂರಕ ಅಂದಾಜುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಗುರಿಯನ್ನು ಇಟ್ಟುಕೊಂಡು ವರ್ಷದಲ್ಲಿ ಒಂದು ಪೂರಕ ಅಂದಾಜಿಗೆ ಸೀಮಿತಗೊಳಿಸಬೇಕು. ವಿತ್ತೀಯ ನಿರ್ವಹಣಾ ಸಮೀಕ್ಷಾ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಎರಡನೇ ಪೂರಕ ಅಂದಾಜುಗಳ ಅನುಮೋದನೆಯು ಕನಿಷ್ಠವಾಗಿರಬೇಕು.

ಪ್ರಸಕ್ತ ವರ್ಷದಲ್ಲಿ ಪೂರಕ ಅಂದಾಜುಗಳ ಮೂಲಕ ಒದಗಿಸಿದ ಮೊತ್ತವು (₹12,336.76 ಕೋಟಿ) ಮೂಲ ಅಂದಾಜುಗಳ (₹1,41,599.89 ಕೋಟಿ) ಶೇಕಡ 8.71ರಷ್ಟಿದೆ.

ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆ 2002ರ ವಿಭಾಗ 6ರ ಉಪವಿಭಾಗ 5ರ ಅನ್ವಯ ಒಂದು ಅಥವಾ ಹೆಚ್ಚಿನ ಪೂರಕ ಅಂದಾಜುಗಳನ್ನು ಶಾಸಕಾಂಗದ ಅನುಮೋದನೆಗೆ ಮಂಡಿಸುವಾಗಲೆಲ್ಲಾ, ರಾಜ್ಯ ಸರ್ಕಾರವು ಪ್ರಸಕ್ತ ವರ್ಷದ ಆಯವ್ಯಯ ಗುರಿಗಳು ಹಾಗೂ ಮಧ್ಯಮಾವಧಿ ವಿತ್ತೀಯ ಯೋಜನೆಯ ಉದ್ದೇಶ ಮತ್ತು ಮುಂದಿನ ವರ್ಷದ ಗುರಿಗಳಿಗೆ ಸಂಬಂಧಿಸಿದಂತೆ ಪೂರಕ ಅಂದಾಜುಗಳ ವಿತ್ತೀಯ ಪರಿಣಾಮವನ್ನು ಪೂರ್ಣವಾಗಿ ಸರಿದೂಗಿಸಲು ಸಂವಾದಿಯಾಗಿ ವೆಚ್ಚಕಡಿತ ಮತ್ತು / ಅಥವಾ ಆದಾಯವರ್ಧನೆಯನ್ನು ಸೂಚಿಸುವ ಒಂದು ವಿವರಣಾ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

2014-15ರಲ್ಲಿ ಪೂರಕ ಅಂದಾಜುಗಳ ಮೂರು ಕಂತುಗಳನ್ನು ಶಾಸಕಾಂಗದ ಮುಂದೆ ಮಂಡಿಸಲಾಗಿತ್ತು. ಮೊದಲನೇ ಕಂತಿನ ₹4,326.80 ಕೋಟಿಯ ಮೊತ್ತವು ₹16.57 ಕೋಟಿಯ ಪ್ರಭೃತ ವೆಚ್ಚ ಮತ್ತು ₹4,310.23 ಕೋಟಿಯ ಪುರಸ್ಕೃತ ವೆಚ್ಚವನ್ನು ಒಳಗೊಂಡಿತ್ತು. ಎರಡನೇ ಕಂತಿನ ₹3,296.46 ಕೋಟಿಗಳಲ್ಲಿ ₹744.84 ಕೋಟಿ ಪ್ರಭೃತ ವೆಚ್ಚವನ್ನು ಒಳಗೊಂಡಿದ್ದು, ಇದು ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯ್ದೆಯ ತಿದ್ದುಪಡಿಯಾದ ಅನುದಾನಕ್ಕೆ ಸಂಬಂಧಿಸಿದ ಪ್ರಮುಖ ಅನುಸರಣೆಯಾಗಿದ್ದು ಆಯವ್ಯಯದ ಹೊರಗಿನ ಸಾಲವನ್ನು ಪುರಸ್ಕೃತ ವಿಭಾಗದಲ್ಲಿ ಒದಗಿಸಲು ಮತ್ತು ₹2,551.62 ಕೋಟಿಗಳ ಪುರಸ್ಕೃತ ವೆಚ್ಚವನ್ನು ಒಳಗೊಂಡಿತ್ತು. ಮೂರನೇ ಮತ್ತು ಕೊನೆಯ ಕಂತಿನ ಪೂರಕ ಅಂದಾಜಿನ ₹4,713.50 ಕೋಟಿಯ ಮೊತ್ತವು ₹138.35 ಕೋಟಿಯ ಪ್ರಭೃತ ವೆಚ್ಚ ಮತ್ತು ₹4,575.15 ಕೋಟಿಯ ಪುರಸ್ಕೃತ ವೆಚ್ಚವನ್ನು ಒಳಗೊಂಡಿತ್ತು.

ಸಂವಾದಿಯಾಗಿ ವೆಚ್ಚ ಕಡಿತ, ಆದಾಯ ವರ್ಧನೆಯ ವಿವರಣಾಪಟ್ಟಿಯನ್ನು ಕೋಷ್ಟಕ 2.10ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.10: ಪೂರಕ ಅಂದಾಜುಗಳಲ್ಲಿ ಸೂಚಿಸಿದ ವೆಚ್ಚ ಕಡಿತ, ಆದಾಯ ವರ್ಧನೆಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

	ಮೊದಲನೇ ಪೂರಕ ಅಂದಾಜು ₹ 4,326.80	ಎರಡನೇ ಪೂರಕ ಅಂದಾಜು ₹ 3,296.46	ಮೂರನೇ ಪೂರಕ ಅಂದಾಜು ₹ 4,713.50
ಮೀಸಲು ನಿಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ತೇವಣಿಗಳಿಂದ ಭರಿಸಿದ ಮೊತ್ತ	378.07	1,091.57	123.06
ಕೇಂದ್ರ ಸಹಾಯದ ಮೊತ್ತ	1,638.62	142.77	894.66
ಇತರೆ ಸ್ವೀಕೃತಿಗಳು	0	0	175.00
ಹೊಂದಾಣಿಕೆಗಳಿಂದ ಭರಿಸಿದ ಮೊತ್ತ	39.94	760.56	1,283.39
ನಿವ್ವಳ ನಗದು ಹೊರಹರಿವು	2,270.17	1,301.56	2,237.39

ಆಯವ್ಯಯದಲ್ಲಿನ ಗುರಿಗಳಿಗೆ ಸರಿದೂಗಿಸಲು ಪೂರಕ ಅವಕಾಶಗಳನ್ನು ವೆಚ್ಚ ತಟಸ್ಥವನ್ನಾಗಿ ಮಾಡಿರಲಿಲ್ಲವೆಂಬುದನ್ನು ಕೋಷ್ಟಕದಿಂದ ಗಮನಿಸಬಹುದು.

2.6.7 ಅನಗತ್ಯ ಪೂರಕ ಅವಕಾಶಗಳು

ಪರೀಕ್ಷಾ ತಪಾಸಣೆ ನಡೆಸಿದ 16⁸ ಅನುದಾನಗಳಲ್ಲಿ 12 ಅನುದಾನಗಳಲ್ಲಿ ಪಡೆದ ₹687.73 ಕೋಟಿಗಳ ಪೂರಕ ಅವಕಾಶವು ಅನಗತ್ಯವಾಗಿತ್ತೆಂದು ಸಾಬೀತಾಗಿದೆ (ಅನುಬಂಧ 2.6).

2.6.8 ಅಧಿಕವಾದ ಪೂರಕ ಅವಕಾಶಗಳು

ಪರೀಕ್ಷಾ ತಪಾಸಣೆ ನಡೆಸಿದ 16 ಅನುದಾನಗಳಲ್ಲಿ 12 ಅನುದಾನಗಳಿಗೆ ಸಂಬಂಧಿಸಿದ 17 ಸವಿವರ/ಉದ್ದೇಶ ಶೀರ್ಷಿಕೆಗಳಲ್ಲಿ ಪಡೆದ ₹1,858.98 ಕೋಟಿಗಳ ಮೊತ್ತದ ಪೂರಕ ಅನುದಾನವು ಅಗತ್ಯಕ್ಕಿಂತ ಅಧಿಕವಾಗಿದೆ. ಅಂತಿಮವಾಗಿ ₹366.68 ಕೋಟಿಗಳಷ್ಟು ಅವಕಾಶವು ಬಳಕೆಯಾಗದೆ ಉಳಿದಿತ್ತು (ಅನುಬಂಧ 2.7).

2.6.9 ಅಪರ್ಯಾಪ್ತ ಪೂರಕ ಅವಕಾಶಗಳು

ಪರೀಕ್ಷಾ ತಪಾಸಣೆ ನಡೆಸಿದ 16 ಅನುದಾನಗಳಲ್ಲಿ ಐದು ಅನುದಾನಗಳಿಗೆ ಸಂಬಂಧಿಸಿದ ಏಳು ಸವಿವರ ಶೀರ್ಷಿಕೆಗಳಡಿ ಪಡೆದ ₹212.38 ಕೋಟಿಗಳ ಪೂರಕ ಅವಕಾಶವು ಪರ್ಯಾಪ್ತವಾಗಿಲ್ಲವೆಂದು ಸಾಧಿತವಾಗಿ ₹290.78 ಕೋಟಿಗಳ ವೆಚ್ಚವು ಅವಕಾಶ ಸಾಲದೆ ಅನಾವೃತವಾಗಿ ಉಳಿದಿತ್ತು (ಅನುಬಂಧ 2.8).

ಮೊತ್ತಗಳ ಪುನರ್ವಿನಿಯೋಗಗಳು

ವಿತರಣೆಗೆ ಬೇಕಾದ ಅನುದಾನ ಅಥವಾ ವಿನಿಯೋಗಗಳು ಆಯಾ ಲೆಕ್ಕಗಳಡಿಯಲ್ಲಿನ ಉಪಶೀರ್ಷಿಕೆ/ಸವಿವರ ಶೀರ್ಷಿಕೆ/ಉದ್ದೇಶ ಸೂಚಕ ಶೀರ್ಷಿಕೆಗಳ ಪ್ರಕಾರ ಹಂಚಿಕೆಯಾಗಿರುತ್ತದೆ. ಸಕ್ಷಮ ಕಾರ್ಯಪಾಲಕ ಅಧಿಕಾರಿಗಳು ಸಂಬಂಧಿಸಿದ ಆರ್ಥಿಕ ವರ್ಷದ ಅಂತ್ಯದೊಳಗೆ, ಆಯಾ ಅನುದಾನ ಅಥವಾ ವಿನಿಯೋಗಗಳ ಒಳಗೆ ವಿನಿಯೋಗದ ಪ್ರಾಥಮಿಕ ಘಟಕಗಳ ನಡುವೆ ಮೊತ್ತಗಳ ಪುನರ್ವಿನಿಯೋಗಕ್ಕೆ ಅನುಮೋದನೆ ನೀಡಬಹುದಾಗಿದೆ. ಸಕ್ಷಮ ಅಧಿಕಾರಿಯು ಒಂದು ಅನುದಾನ/ವಿನಿಯೋಗದಲ್ಲಿಯ ಒಂದು ಘಟಕದಲ್ಲಿನ ಉಳಿಕೆಯನ್ನು ಅದೇ ಪುರಸ್ಕೃತ ಅನುದಾನ ಅಥವಾ ಪ್ರಭೃತ ವಿನಿಯೋಗದಲ್ಲಿನ ಮತ್ತೊಂದು ಘಟಕದಲ್ಲಿನ ಹೆಚ್ಚಳವನ್ನು ಭರಿಸಲು ವರ್ಗಾವಣೆ ಮಾಡುವುದು ಪುನರ್ವಿನಿಯೋಗವೆನಿಸುತ್ತದೆ. ಅನುದಾನದ ಯಾವ ಘಟಕದಿಂದ ಮೊತ್ತಗಳನ್ನು ವರ್ಗಾವಣೆ ಮಾಡಲಾಗುವುದೋ ಆ ಘಟಕದಲ್ಲಿನ ಮೊತ್ತಗಳು ಪೂರ್ಣವಾಗಿ ಬಳಕೆಯಾಗುವುದಿಲ್ಲ ಅಥವಾ ಅದು ಉಳಿತಾಯದಲ್ಲಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಿದ್ದರೆ ಅಥವಾ ತಿಳಿದಿದ್ದರೆ ಮಾತ್ರ ಮೊತ್ತಗಳ ಪುನರ್ವಿನಿಯೋಗವನ್ನು ಮಾಡಬಹುದಾಗಿದೆ.

2.6.10 ಮೊತ್ತಗಳ ಅನುಚಿತ ಪುನರ್ವಿನಿಯೋಗಗಳು

2014-15ರಲ್ಲಿ 35 ಪ್ರಕರಣಗಳಲ್ಲಿ ಮೊತ್ತ ಪುನರ್ವಿನಿಯೋಗಗಳನ್ನು ಅನುಚಿತವಾಗಿ ಮಾಡಲಾಗಿದ್ದು, ಇವು ಆಯವ್ಯಯದ ಅವಕಾಶಗಳು ಪೂರ್ಣವಾಗಿ ಬಳಕೆಯಾಗದೆ ಉಳಿದಿರುವುದರಲ್ಲಿ ಅಥವಾ ಪ್ರತಿ ಪ್ರಕರಣದಲ್ಲೂ ಅವಕಾಶವನ್ನು ಮೀರಿ ಬಳಕೆ ಆಗಿರುವುದರಲ್ಲಿ ಫಲಿತವಾಗಿದ್ದು (ಅನುಬಂಧ 2.9) ಸಾರಾಂಶವನ್ನು ಕೆಳಗೆ ನೀಡಲಾಗಿದೆ.

⁸ಒಟ್ಟು 29 ಅನುದಾನಗಳಲ್ಲಿ, 16 ಅನುದಾನಗಳನ್ನು ಪರೀಕ್ಷಾ ತಪಾಸಣೆಗಾಗಿ ಆಯ್ಕೆ ಮಾಡಲಾಯಿತು. ಅವುಗಳು: ಅನುದಾನ ಸಂಖ್ಯೆ 1-ಕೃಷಿ ಮತ್ತು ತೋಟಗಾರಿಕೆ, 2-ಪಶುಸಂಗೋಪನೆ ಮತ್ತು ಮೀನುಗಾರಿಕೆ, 3-ಆರ್ಥಿಕ, 6-ಮೂಲಭೂತ ಸೌಕರ್ಯ, 8-ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ, 11-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, 13-ಆಹಾರ ಮತ್ತು ನಾಗರಿಕ ಸರಬರಾಜು, 14-ಕಂದಾಯ, 17-ಶಿಕ್ಷಣ, 18-ವಾಣಿಜ್ಯ ಮತ್ತು ಕೈಗಾರಿಕೆ, 21-ಜಲ ಸಂಪನ್ಮೂಲ, 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, 24-ಇಂಧನ, 25-ಕನ್ನಡ ಮತ್ತು ಸಂಸ್ಕೃತಿ, 26-ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ, 29-ಋಣಸೇವೆಗಳು.

- ಒಂದು ಪ್ರಕರಣದಲ್ಲಿ, ₹10 ಕೋಟಿ ಹೆಚ್ಚುವರಿ ಮೊತ್ತಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಿದ್ದು. ಅಂತಿಮ ವೆಚ್ಚವು ಅವಕಾಶಕ್ಕಿಂತಲೂ ₹3.72 ಕೋಟಿಯಷ್ಟು ಹೆಚ್ಚಾಗಿದ್ದು ಪುನರ್ವಿನಿಯೋಗದ ಮೂಲಕ ಒದಗಿಸಿದ ಮೊತ್ತವು ಸಾಕಾಗಿರಲಿಲ್ಲ ಎಂಬುದು ರುಜುವಾತಾಗಿದೆ.
- ಒಂದು ಪ್ರಕರಣದಲ್ಲಿ ₹0.35 ಕೋಟಿಗಳನ್ನು ಹಿಂಪಡೆದಿದ್ದು ₹0.35 ಕೋಟಿಗಳ ಮೊತ್ತದ ಅಧಿಕ ವೆಚ್ಚದಲ್ಲಿ ಫಲಿತವಾಗಿತ್ತು.
- 19 ಪ್ರಕರಣಗಳಲ್ಲಿ ಬಳಕೆಯಾಗದೆ ಉಳಿಯುವ ಅವಕಾಶವನ್ನು ಸರಿಯಾಗಿ ಲೆಕ್ಕ ಹಾಕಿರಲಿಲ್ಲವಾದ್ದರಿಂದ ಪುನರ್ವಿನಿಯೋಗದ ಮೂಲಕ ₹1,628.11 ಕೋಟಿಗಳನ್ನು ಹಿಂಪಡೆದ ನಂತರವೂ ₹906.74 ಕೋಟಿಗಳು ಬಳಕೆಯಾಗದೆ ಉಳಿದಿತ್ತು.
- 14 ಪ್ರಕರಣಗಳಲ್ಲಿ ಪುನರ್ವಿನಿಯೋಗದ ಮೂಲಕ ₹262.48 ಕೋಟಿಗಳನ್ನು ಹೆಚ್ಚುವರಿಯಾಗಿ ಒದಗಿಸಿದ್ದು, ಒಟ್ಟಾರೆ ₹466.48 ಕೋಟಿಗಳಷ್ಟು ಬಳಕೆಯಾಗದೆ ಉಳಿದುಕೊಂಡಿತ್ತು.

2.6.11 ದೋಷಪೂರ್ಣ ಪುನರ್ವಿನಿಯೋಗಗಳು

ಶಾಸನಸಭೆ ಅನುಮೋದಿಸಿರುವ ಒಂದು ಅನುದಾನದಿಂದ ಮತ್ತೊಂದು ಅನುದಾನಕ್ಕೆ ಪುರಸ್ಕೃತ ವೆಚ್ಚ ಬಾಬುಗಳಿಂದ ಪ್ರಭೃತ ವೆಚ್ಚ ಬಾಬುಗಳಿಗೆ, ಬಂಡವಾಳದಿಂದ ರಾಜಸ್ವಕ್ಕೆ, ರಾಜಸ್ವದಿಂದ ಬಂಡವಾಳಕ್ಕೆ ಪುನರ್ವಿನಿಯೋಗ ಮಾಡಲು ಅವಕಾಶವಿಲ್ಲದ ಷರತ್ತುಗಳನ್ನು ವಿಧಿಸುವ ಕರ್ನಾಟಕ ಹಣಕಾಸು ಸಂಹಿತೆಯ ಅನುಚ್ಛೇದ 309, 312 ಹಾಗೂ 315(ಎ)ರ ಉಪಬಂಧಗಳನ್ನು ಉಲ್ಲಂಘಿಸಿರುವುದರ ಕಾರಣವಾಗಿ 2014-15ರಲ್ಲಿ ಹೊರಡಿಸಿದ ₹3,916.37 ಕೋಟಿಗಳನ್ನು ಒಳಗೊಂಡ 331 ಪುನರ್ವಿನಿಯೋಗ ಆದೇಶಗಳಲ್ಲಿ ₹169.10 ಕೋಟಿಗಳನ್ನು ಒಳಗೊಂಡ 33 ಪುನರ್ವಿನಿಯೋಗ ಆದೇಶಗಳನ್ನು ಲೆಕ್ಕಗಳಲ್ಲಿ ಪರಿಗಣಿಸಲಾಗಿಲ್ಲ (ಅನುಬಂಧ 2.10).

ಬಳಕೆಯಾಗದ ಅವಕಾಶಗಳ ಅಧ್ಯರ್ಪಣೆ

ವೆಚ್ಚ ಪ್ರದತ್ತ ಇಲಾಖೆಗಳು ಬಳಕೆಯಾಗದೆ ಉಳಿಯುವ ಅನುದಾನ/ವಿನಿಯೋಗಗಳನ್ನು ಅಥವಾ ಅದರಲ್ಲಿನ ಭಾಗವನ್ನು ನಿರೀಕ್ಷಿಸಿದಂತೆಲ್ಲಾ ಆರ್ಥಿಕ ಇಲಾಖೆಗೆ ಅಧ್ಯರ್ಪಣೆ ಮಾಡಬೇಕಾಗಿರುತ್ತದೆ.

2.6.12 ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡದಿರುವುದು

17 ಅನುದಾನಗಳು/ವಿನಿಯೋಗಗಳಲ್ಲಿ ಬಳಕೆಯಾಗದೆ ಉಳಿದ ₹3,680.27 ಕೋಟಿಗಳ ಇಡೀ ಅವಕಾಶವನ್ನು ಅಧ್ಯರ್ಪಣೆ ಮಾಡಿರಲಿಲ್ಲ (ಅನುಬಂಧ 2.11).

ಮುಂದುವರೆದು, 29 ಅನುದಾನಗಳು/ವಿನಿಯೋಗಗಳಲ್ಲಿ ಒಟ್ಟು ಬಳಕೆಯಾಗದೆ ಉಳಿದ ಮೊತ್ತದಲ್ಲಿ (₹22,760.18 ಕೋಟಿ) ಕೇವಲ ಭಾಗಶಃ ಅಧ್ಯರ್ಪಣೆಯಾಗಿದ್ದು ಸುಮಾರು ಶೇಕಡ 82ರಷ್ಟು (₹18,679.92 ಕೋಟಿ) ಅಧ್ಯರ್ಪಣೆಯಾಗದೆ ಉಳಿದಿತ್ತು. ವಿವರಗಳನ್ನು ಅನುಬಂಧ 2.12ರಲ್ಲಿ ನೀಡಲಾಗಿದೆ. ಅಲ್ಲದೆ, ₹5 ಕೋಟಿಗಿಂತಲೂ ಹೆಚ್ಚಾದ ಅಧ್ಯರ್ಪಣೆ ಮಾಡಿದ್ದ 15 ಅನುದಾನಗಳಲ್ಲಿ ₹3,313.26 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾಗಿದ್ದು, ಇದು ಹಣಕಾಸು ನಿಯಂತ್ರಣದ ಅಪರ್ಯಾಪ್ತತೆಯನ್ನು ಸೂಚಿಸುತ್ತದೆ (ಅನುಬಂಧ 2.13).

2.6.13 ಗಣನೀಯ ಅಧ್ಯರ್ಪಣೆಗಳು

21 ಪ್ರಕರಣಗಳಲ್ಲಿ ₹643.42 ಕೋಟಿಗಳ ಒಟ್ಟು ಅವಕಾಶದಲ್ಲಿ ₹571.20 ಕೋಟಿಗಳು (ಶೇಕಡ 89) ಅಧ್ಯರ್ಪಣೆಯಾಗಿದ್ದು, ಇದರಲ್ಲಿ ಒಂಬತ್ತು ಪ್ರಕರಣಗಳಲ್ಲಿ ಅಧ್ಯರ್ಪಣೆಯು (₹217.95 ಕೋಟಿ) ಶೇಕಡ 100ರಷ್ಟಿತ್ತು (ಅನುಬಂಧ 2.14). ಈ ಅಧ್ಯರ್ಪಣೆಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಿಂದ ನಬಾರ್ಡ್ ಕೆಲಸಗಳನ್ನು ಕಾರ್ಯಗತಗೊಳಿಸಲು ನಿರಾಕರಿಸಿದ್ದರಿಂದ, ಅನುದಾನಗಳು ತಡವಾಗಿ ಬಂದಿರುವುದು/ಬಾರದಿರುವುದು, ಕ್ರಯಿಸಲು ಸಮಯದ ಅಭಾವದಿಂದ, ಅನುದಾನ ಬಿಡುಗಡೆಗೆ ಸರ್ಕಾರದ ಆದೇಶಗಳನ್ನು ಹೊರಡಿಸಿಲ್ಲವಾದ್ದರಿಂದ, ಟೆಂಡರ್‌ಗಳನ್ನು/ಗುತ್ತಿಗೆಗಳನ್ನು ಅಂತಿಮಗೊಳಿಸದಿರುವುದು, ಇತ್ಯಾದಿಗಳಿಂದ ಉಂಟಾಗಿದೆ ಎಂದು ಹೇಳಲಾಗಿದೆ.

2.7 ಸಾದಿಲ್ವಾರು ನಿಧಿ

ಭಾರತದ ಸಂವಿಧಾನದ ಅನುಚ್ಛೇದ 267(2) ಮತ್ತು 283(2)ರ ನಿಬಂಧನೆಗಳಡಿಯಲ್ಲಿ, ರಾಜ್ಯ ಸರ್ಕಾರದ ಸಾದಿಲ್ವಾರು ನಿಧಿ ಅಧಿನಿಯಮ, 1957ರಡಿ ರಾಜ್ಯ ಸಾದಿಲ್ವಾರು ನಿಧಿಯನ್ನು ಸ್ಥಾಪಿಸಲಾಗಿದೆ. ಶಾಸನ ಸಭೆಯ ಅನುಮೋದನೆಯನ್ನು ಪಡೆಯುವವರೆಗೂ ಮುಂದೂಡಲು ಸಾಧ್ಯವಿಲ್ಲದ ಅನಿರೀಕ್ಷಿತ-ತಕ್ಷಣ ಸ್ವರೂಪದ ವೆಚ್ಚಗಳನ್ನು ಭರಿಸಲು ಮಾತ್ರ ಈ ನಿಧಿಯಿಂದ ಮುಂಗಡಗಳನ್ನು ಪಡೆಯಬಹುದಾಗಿದೆ. ಈ ನಿಧಿಯು ಮುಂಗಡ ಹಣದ ಸ್ವರೂಪದಲ್ಲಿದ್ದು, ಇದರ ಮೂಲಧನವು ₹80 ಕೋಟಿಗಳಷ್ಟಿದೆ. ಸಾದಿಲ್ವಾರು ನಿಧಿಯಿಂದ ಸೆಳೆದ ಹಣವನ್ನು ಮುಂದೆ ಪೂರಕ ಅವಕಾಶಗಳ ಮೂಲಕ ನಿಧಿಗೆ ಭರ್ತಿಮಾಡಲಾಗುವುದು.

2014-15ರಲ್ಲಿ ₹16.95 ಕೋಟಿಗಳನ್ನು ಸಾದಿಲ್ವಾರು ನಿಧಿಯಿಂದ ಎರಡು ಸಹಕಾರಿ ಸಕ್ಕರೆ ಕಾರ್ಖಾನೆಗಳಾದ ಮೆ.ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ, ಬೆಳಗಾವಿಗೆ ₹14.95 ಕೋಟಿಗಳನ್ನು ಮತ್ತು ಮೆ. ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರಕ್ಕೆ ₹2.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 14, 2015 ರಂದು ಮಂಡಿಸಲಾದ ಎರಡನೇ ಪೂರಕ ಅಂದಾಜಿನಲ್ಲಿ ನಿಧಿಯ ಲೆಕ್ಕಕ್ಕೆ ಭರ್ತಿ ಮಾಡಲಾಗಿದೆ. ಈ ಎರಡು ವ್ಯವಹಾರಗಳ ಲೆಕ್ಕ ಪರಿಶೋಧನೆಯ ಅಭಿಪ್ರಾಯಗಳನ್ನು ಈ ಕೆಳಗೆ ವಿವರಿಸಲಾಗಿದೆ.

i) ಕರ್ನಾಟಕ ಸರ್ಕಾರಕ್ಕೆ 2500 ಟಿಸಿಡಿ ಸಾಮರ್ಥ್ಯವುಳ್ಳ ಹೊಸ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮೆ.ಮಾರ್ಕಂಡೇಯ ಸ.ಸ.ಕಾ, ಕಾಕಾಟಿ, ಬೆಳಗಾವಿ ಇವರಿಂದ ಸ್ಥಾಪಿಸಲು ನ್ಯಾಷನಲ್ ಕೋ ಆಪರೇಟಿವ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್ ಸಿ ಡಿ ಸಿ)ಯು ₹22.43 ಕೋಟಿಗಳ ಕಾಲಾವಧಿ ಸಾಲ ನೆರವನ್ನು ಮಂಜೂರು ಮಾಡಿದೆ. ಜನವರಿ 2011ರಲ್ಲಿ ಕರ್ನಾಟಕ ಸರ್ಕಾರದಿಂದ ₹7.48 ಕೋಟಿಗಳ ಮೊದಲನೆಯ ಕಂತು ಸಕ್ಕರೆ ಕಾರ್ಖಾನೆಗೆ ಬಿಡುಗಡೆಯಾಗಿದ್ದು, ಬಾಕಿ ಮೊತ್ತವಾದ ₹14.95 ಕೋಟಿಗಳ ಬಿಡುಗಡೆಯು ಷೇರುದಾರರಿಂದ ಅಗತ್ಯವಿರುವ ಹೆಚ್ಚುವರಿ ಷೇರು ಬಂಡವಾಳವಾದ ₹8.49 ಕೋಟಿಗಳನ್ನು ವಸೂಲಿ ಮಾಡಿದ ನಂತರವೇ ಬಿಡುಗಡೆ ಮಾಡುವ ಕರಾರಿನೊಂದಿಗೆ ಆಗಿತ್ತು. ಎನ್.ಸಿ.ಡಿ.ಸಿ.ಯು ಅಕ್ಟೋಬರ್ 2014ರಲ್ಲಿ ಬಾಕಿ ಉಳಿದ ₹14.95 ಕೋಟಿಗಳನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ್ದು, ನಂತರ ಅದನ್ನು ಸಕ್ಕರೆ ಕಾರ್ಖಾನೆಗೆ ಬಿಡುಗಡೆ ಮಾಡಲಾಯಿತು. ಆದರೆ ಸರ್ಕಾರವು ಷೇರು ಬಂಡವಾಳವನ್ನು ಮುಂಚಿತವಾಗಿ ಮತ್ತು ಬಾಕಿ ಉಳಿದ ಎನ್ ಸಿ ಡಿ ಸಿಸಾಲದ ಬಿಡುಗಡೆಗೆ ಮೂರು ತಿಂಗಳ ಮುಂಚೆಯೇ ಸಂಗ್ರಹಿಸಲು ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ (ಆಗಸ್ಟ್ 2014) ಮತ್ತು ಇದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ.

ಷೇರುದಾರರಿಂದ ವಸೂಲಿ ಮಾಡಬೇಕಾದ ಹೆಚ್ಚುವರಿ ಷೇರು ಬಂಡವಾಳವಾದ ₹8.49 ಕೋಟಿಗಳಲ್ಲಿ ₹0.23 ಕೋಟಿಗಳು ಮಾತ್ರ ವಸೂಲಾಗಿದ್ದು, ಷೇರುದಾರರಿಂದ ಷೇರು ಬಂಡವಾಳದ ವಸೂಲಾತಿಯನ್ನು ತ್ವರಿತವಾದ ರೀತಿಯಲ್ಲಿ ತೆಗೆದುಕೊಳ್ಳಲಾಗುವುದು ಎಂಬುದಾಗಿ ಆಯುಕ್ತರು, ಸಕ್ಕರೆ ಅಭಿವೃದ್ಧಿ ಮತ್ತು ನಿರ್ದೇಶಕರು, ಸಕ್ಕರೆ ಸೆಪ್ಟೆಂಬರ್ 2015ರಲ್ಲಿ ತಿಳಿಸಿದ್ದಾರೆ. ಕಾರ್ಖಾನೆಯು ಡಿಸೆಂಬರ್ 2015 ವೇಳೆಗೆ ಕಾರ್ಯನಿರ್ವಹಿಸಲಿಡೆಯೆಂದೂ ಹೇಳಿದ್ದಾರೆ.

ಎನ್ ಸಿ ಡಿ ಸಿ ಸಾಲಗಳನ್ನು, ಸರ್ಕಾರದ ಆಂತರಿಕ ಋಣವಾಗಿ ಭಾವಿಸಲಾಗುತ್ತದೆ. ಸರ್ಕಾರವು ಅದನ್ನು ತನ್ನ ಪುಸ್ತಕಗಳಲ್ಲಿ ತೆಗೆದುಕೊಳ್ಳುತ್ತದೆ. ವರ್ಷಾವರ್ಷ ಮಾಡುವ ಆಯವ್ಯಯದ ಹಂಚಿಕೆಯ ಮುಖಾಂತರ, ಋಣ ಸೇವೆಗಳನ್ನು ಮಾಡಲಾಗುತ್ತದೆ. ಸರ್ಕಾರ ಕಾರ್ಖಾನೆಯಿಂದ ಉತ್ಪನ್ನವಾಗದ ನಿರ್ವಹಣೆಯ ರಾಜಸ್ವಲ್ಪ ಮತ್ತು ಎನ್ ಸಿ ಡಿ ಸಿ ಯಿಂದ ಸಾಲವನ್ನು ಉಪಯೋಗಿಸುವ ಮುಖಾಂತರ, ಅದರ ಸರಕಾರದ ಮೇಲಿನ ಆರ್ಥಿಕ ಅವಲಂಬನೆಯು ಸರಕಾರದ ಮೇಲಿನ ಹೊರೆಯನ್ನು ಅಧಿಕಗೊಳಿಸಿದೆ.

ಮುಂದುವರೆದು, ಸಾದಿಲ್ವಾರು ನಿಧಿಯಿಂದ ಮೆ.ಮಾರ್ಕಂಡೇಯ ಸ.ಸ.ಕಾಗೆ ಎನ್ ಸಿ ಡಿ ಸಿ ಸಾಲದ ಮರುಪಾವತಿಗೆ ಬಿಡುಗಡೆ ಮಾಡಿದ ₹14.95 ಕೋಟಿಗಳನ್ನು ಅನಿರೀಕ್ಷಿತ ಹಾಗೂ ತುರ್ತು ಪರಿಸ್ಥಿತಿಗಾಗಿ ಇರುವ ಸಾದಿಲ್ವಾರು ನಿಧಿಯಿಂದ ಮುಂಗಡ ಪಡೆದು ನೀಡಿರುವುದು ಸಮರ್ಥನೀಯವಲ್ಲ. ಇದನ್ನು ಡಿಸೆಂಬರ್ 2014ರಲ್ಲಿ ಶಾಸಕಾಂಗದ ಅನುಮೋದನೆ ಪಡೆದು ನೀಡಬಹುದಾಗಿತ್ತು.

ii) ಮೆ. ಶ್ರೀ ಭೀಮಾಶಂಕರ ಎಸ್ ಎಸ್ ಕೆ ಲಿಮಿಟೆಡ್, ವಿಜಯಪುರ ಇವರಿಗೆ ಬಿಡುಗಡೆಯಾದ ಮೊತ್ತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 2014ರಲ್ಲಿ ಸಂಸ್ಥೆಯು ಸರಕಾರವನ್ನು ₹1.05 ಕೋಟಿಗಳನ್ನು ಕಾರ್ಯನಿರ್ವಹಣೆಯ ಹೊಣೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲು ಕೋರಿದ್ದು, ಕೈಗಾರಿಕೆ ಕಾರ್ಯಾಧಾರಿತ ಉದ್ಯಮ ಕೈಗೊಳ್ಳುವ ನಿವೇದನ ಪತ್ರ (ಐಇಎಮ್)ವು ಮಂತ್ರಿ ಮಂಡಲ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ನವದೆಹಲಿ ಇವರ ಮಾರ್ಗದರ್ಶನದಂತೆ, ಸಂಸ್ಥೆಯು 30 ದಿನಗಳ ಒಳಗೆ ಐಎಎಮ್ ಅನ್ನು ಸರ್ಕಾರ, ಕಾಕಂಬಿ ಮುಂತಾದವುಗಳ ತಯಾರಿಕೆಗೆ ಸಂಬಂಧಿಸಿದಂತೆ ಹಾಜರು ಮಾಡಬೇಕಾಗಿದ್ದು, ಸರಕಾರವು ಅವಶ್ಯಕತೆ ಇರುವ ₹1.05 ಕೋಟಿಗಳಿಗೆ ಬದಲಾಗಿ ₹2 ಕೋಟಿಗಳನ್ನು ಸಂಸ್ಥೆಗೆ ಸಾದಿಲ್ವಾರು ನಿಧಿಯಿಂದ ಮೇಲೆ ಹೇಳಿದ ವೆಚ್ಚವನ್ನು ನಿಭಾಯಿಸಲು ಬಿಡುಗಡೆ ಮಾಡಿದೆ. ಹೆಚ್ಚಿನ ಮೊತ್ತವಾದ ₹0.95 ಕೋಟಿಗಳ ಬಿಡುಗಡೆಗೆ ಯಾವುದೇ ಕಾರಣವನ್ನು ನಮೂದಿಸಲಾಗಿಲ್ಲವೆಂಬುದನ್ನು ಗಮನಿಸಲಾಗಿದೆ. ಸಾದಿಲ್ವಾರು ನಿಧಿಯಿಂದ ಈ ಹೆಚ್ಚಿನ ಬಿಡುಗಡೆಯು ವಿವೇಚನಾಯುಕ್ತ ವಿತ್ತೀಯ ನಿರ್ವಹಣೆಯಾಗಿರುವುದಿಲ್ಲ.

2.8 ಆಯ್ದ ಅನುದಾನಗಳ ಸಮೀಕ್ಷೆಯ ಅಂಶಗಳು

ಆಯ್ದ ಎರಡು ಅನುದಾನಗಳಿಗೆ ಸಂಬಂಧಿಸಿದಂತೆ 2012-15ರ ಅವಧಿಯಲ್ಲಿ ಆಯವ್ಯಯ ವಿಧಾನ ಹಾಗೂ ವೆಚ್ಚ ನಿಯಂತ್ರಣದ ಸಮೀಕ್ಷೆಯಲ್ಲಿ ಕೆಳಗಿನ ಅಂಶಗಳನ್ನು ಗಮನಿಸಲಾಗಿದೆ.

2.8.1 ಅನುದಾನ ಸಂಖ್ಯೆ 17 ಶಿಕ್ಷಣ

2.8.1.1 ಪೀಠಿಕೆ

ಧನವಿನಿಯೋಗ ಲೆಕ್ಕಗಳ ಅನುದಾನ ಸಂಖ್ಯೆ-17, 'ಶಿಕ್ಷಣ'ಕ್ಕೆ ಸಂಬಂಧಿಸಿದ ಪ್ರಧಾನ ಲೆಕ್ಕಶೀರ್ಷಿಕೆಯಡಿಯ ಆಯವ್ಯಯ ಅವಕಾಶ ಮತ್ತು ವೆಚ್ಚಗಳೊಂದಿಗೆ ಕೆಳಗೆ ಕಾಣಿಸಿದ ಇತರ ಲೆಕ್ಕಶೀರ್ಷಿಕೆಗಳನ್ನು ಒಳಗೊಂಡಿರುತ್ತದೆ.

1. ಲೇಖನಸಾಮಗ್ರಿ ಮತ್ತು ಮುದ್ರಣ
2. ತಾಂತ್ರಿಕ ಶಿಕ್ಷಣ
3. ಕ್ರೀಡೆ ಮತ್ತು ಯುವಜನ ಸೇವೆಗಳು
4. ಕಲೆ ಮತ್ತು ಸಂಸ್ಕೃತಿ
5. ಕೈಗಾರಿಕೆಗಳು

2012-15ರ ಅವಧಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಆಯವ್ಯಯ ಅವಕಾಶ ಹಾಗೂ ವೆಚ್ಚಗಳು ಪ್ರಧಾನ ಲೆಕ್ಕಶೀರ್ಷಿಕೆಗಳಾದ 2202-ಸಾಮಾನ್ಯ ಶಿಕ್ಷಣ ಹಾಗೂ 4202-ಶಿಕ್ಷಣದ ಮೇಲೆ ಬಂಡವಾಳ ವೆಚ್ಚಗಳ (ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದ ವಹಿವಾಟುಗಳು) ಮೇಲೆ ಮಾಡಲಾಗಿದೆ. ವಹಿವಾಟುಗಳ

ಅಗಾಧತೆಯನ್ನು ಗಮದಲ್ಲಿರಿಸಿ, ಅನುದಾನ ಸಮೀಕ್ಷೆಯ ವ್ಯಾಪ್ತಿಯನ್ನು ಮೇಲಿನ ಎರಡು ಪ್ರಧಾನ ಲೆಕ್ಕಶೀರ್ಷಿಕೆಗಳಿಗೆ ಸೀಮಿತಗೊಳಿಸಲಾಗಿದೆ.

2012-15ರ ಅವಧಿಯಲ್ಲಿ ಈ ಎರಡು ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಅನುಸರಿಸಲಾದ ಆಯವ್ಯಯ ಕಾರ್ಯವಿಧಾನ ಹಾಗೂ ಸಾಧಿಸಿದ ವೆಚ್ಚ ನಿಯಂತ್ರಣಗಳ ಪರಿಶೀಲನೆಯಿಂದ ಕೆಳಗಿನ ಅಂಶಗಳು ಕಂಡುಬಂದವು.

2.8.1.2 ಆಯವ್ಯಯ ಮತ್ತು ವೆಚ್ಚ

ಕೋಷ್ಟಕ-2.1ರಲ್ಲಿ ಅನುದಾನದ ಲೆಕ್ಕಶೀರ್ಷಿಕೆಯಲ್ಲಿ ಕಳೆದ ಮೂರು ವರ್ಷಗಳ ಆಯವ್ಯಯ ಅವಕಾಶಗಳು, ವಾಸ್ತವ ವಿತರಣೆ ಹಾಗೂ ಉಳಿಕೆಗಳ ಒಟ್ಟಾರೆ ಚಿತ್ರಣವನ್ನು ನೀಡಲಾಗಿದೆ.

ಕೋಷ್ಟಕ 2.11: ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ವಿಭಾಗಗಳು	ಆಯವ್ಯಯ ಅವಕಾಶ	ಒಟ್ಟು	ವೆಚ್ಚ	ಬಳಕೆ ಮಾಡದ ಅವಕಾಶ ಮತ್ತು ಅದರ ಶೇಕಡಾವಾರು
2012-13	ರಾಜಸ್ವ-ಮೂಲ	14,181.76	15,461.11	13,706.07	2,375.04 (15)
	ಪೂರಕ	1,279.35			
	ಬಂಡವಾಳ-ಮೂಲ	293.87	499.87	254.58	245.29 (49)
	ಪೂರಕ	206.00			
2013-14	ರಾಜಸ್ವ-ಮೂಲ	17,583.61	18,123.46	15,509.32	2,614.14 (14)
	ಪೂರಕ	539.85			
	ಬಂಡವಾಳ-ಮೂಲ	377.49	377.49	268.03	109.46 (29)
	ಪೂರಕ	0.00			
2014-15	ರಾಜಸ್ವ-ಮೂಲ	19,529.29	19,897.43	16,911.08	2,986.35 (15)
	ಪೂರಕ	368.14			
	ಬಂಡವಾಳ-ಮೂಲ	599.11	642.80	203.47	439.33 (68)
	ಪೂರಕ	43.69			

ಆಕರ: ಅನುದಾನ ವಹಿ

2012-15ರ ಅವಧಿಯಲ್ಲಿ ಬಳಕೆಯಾಗದೇ ಉಳಿದ ಅವಕಾಶವು ರಾಜಸ್ವ ವಿಭಾಗದಲ್ಲಿ ಕ್ರಮವಾಗಿ ಶೇಕಡಾ 14ರಿಂದ 15 ಮತ್ತು ಬಂಡವಾಳ ವಿಭಾಗದಲ್ಲಿ ಶೇಕಡಾ 29ರಿಂದ 68ರ ನಡುವೆ ಇದ್ದಿತು.

2014-15ನೇ ವರ್ಷದಲ್ಲಿ 30 ಮಾರ್ಚ್ 2015ರಂದು ಅನುಮೋದನೆಯಾದ 3ನೇ ಹಾಗೂ ಅಂತಿಮ ಪೂರಕ ಅಂದಾಜಿನಲ್ಲಿ ಬಂಡವಾಳ ವಿಭಾಗದಲ್ಲಿ ₹3.66 ಕೋಟಿ ಆಯವ್ಯಯ ಅಂದಾಜು ಕಲ್ಪಿಸಲಾಗಿದ್ದರೂ ಸಹ ಬಳಕೆಗೆ ಕಾಲಾವಕಾಶವೇ ಇಲ್ಲದ ಪ್ರಯುಕ್ತ ಬಳಕೆಯಾಗದೇ ಉಳಿಯಿತು.

2.8.1.3 ಆಯವ್ಯಯ-ರಾಜಸ್ವ ಮತ್ತು ಬಂಡವಾಳ

ಆಯವ್ಯಯದಲ್ಲಿ ರಾಜಸ್ವ/ಬಂಡವಾಳ ವಿಭಾಗಗಳಲ್ಲಿ ಅನುದಾನಗಳ ಸವಿವರ ಬೇಡಿಕೆಗಾಗಿ ಕ್ರಮವಾಗಿ ಯೋಜನೆ ಮತ್ತು ಯೋಜನೇತರ ಎಂದು ವಿಂಗಡಿಸಲಾಗುತ್ತದೆ. 2012-15ರ ಅವಧಿಯಲ್ಲಿ ರಾಜಸ್ವ/ಬಂಡವಾಳ ವಿಭಾಗದಡಿಯ ಅವಕಾಶ/ವೆಚ್ಚದ ವಿಂಗಡಣೆಯನ್ನು ಕೋಷ್ಟಕ-2.12 ಮತ್ತು ಕೋಷ್ಟಕ-2.13ರಲ್ಲಿ ನೀಡಲಾಗಿದೆ.

ಕೋಷ್ಟಕ 2.12- ರಾಜಸ್ವ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನು ಒಳಗೊಂಡಂತೆ ಆಯವ್ಯಯ		ವೆಚ್ಚ		ಶೇಕಡಾವಾರಿನಲ್ಲಿ ವಿಪಥ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2012-13	10,708.99	4,752.12	10,327.28	3,378.79	(-)4	(-)29
2013-14	11,928.46	6,195.00	11,189.89	4,319.43	(-)6	(-)30
2014-15	13,141.60	6,755.83	11,866.80	5,044.28	(-)10	(-)25

ಆಕರ: ಅನುದಾನ ವಹಿ

ಸ್ಪಷ್ಟವಾಗಿ 2012-15ರ ಅವಧಿಯಲ್ಲಿ ಶೇಕಡಾವಾರು ಪಥಾಂತರವು ಯೋಜನೇತರ ವೆಚ್ಚದಡಿ ನಗಣ್ಯವಾಗಿದೆ. ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ಪಥಾಂತರವು ಎಲ್ಲಾ ಮೂರು ವರ್ಷಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು ಗುರಿಸಾಧನೆಯಲ್ಲಿನ ಕೊರತೆಯನ್ನು ಸೂಚಿಸುತ್ತದೆ.

ಕೋಷ್ಟಕ 2.13- ಬಂಡವಾಳ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನೊಳಗೊಂಡಂತೆ ಆಯವ್ಯಯ		ವೆಚ್ಚ		ಶೇಕಡಾವಾರಿನಲ್ಲಿ ಮಾರ್ಗಪಲ್ಲಟ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2012-13	2.85	497.02	0	254.58	100	(-)49
2013-14	2.85	374.64	0	268.03	100	(-)28
2014-15	2.96	639.84	0	203.47	100	(-) 68

ಆಕರ: ಅನುದಾನ ವಹಿ

2012-15ರ ಅವಧಿಯಲ್ಲಿ ಯೋಜನೇತರ ವೆಚ್ಚದ ಪಥಾಂತರವು ಶೇಕಡಾ 100ರಷ್ಟಿರುವುದು ಆಯವ್ಯಯ ಅವಕಾಶವು ಅನಾವಶ್ಯಕವಾಗಿತ್ತು ಎಂಬುದನ್ನು ಸೂಚಿಸುತ್ತದೆ ಹಾಗೂ ಯೋಜನಾ ವೆಚ್ಚದ ಪಥಾಂತರವು ಕ್ರಮವಾಗಿ ಶೇಕಡಾ 28 ಮತ್ತು 68ರ ನಡುವೆ ಇದ್ದಿತು.

2.8.1.4 ಹೆಚ್ಚಿನ ಹಣ ಬಿಡುಗಡೆಯಿಂದಾಗಿ ತಡೆಹಿಡಿಯಲ್ಪಟ್ಟ ಸರ್ಕಾರದ ಹಣ

ಹದಿಮೂರನೇ ಹಣಕಾಸು ಆಯೋಗದ ಅನುದಾನದಲ್ಲಿ ತಾಲ್ಲೂಕು ಪಂಚಾಯತಿಯಡಿಯ ಸಿಬ್ಬಂದಿ ಅಧಿಕಾರಿಗಳು ಹಾಗೂ ಶಿಕ್ಷಕರ ವೇತನಕ್ಕಾಗಿ ರಾಜ್ಯದ ಪಾಲಿ ಶೇಕಡಾ 35ರಷ್ಟನ್ನು ಸರ್ವ ಶಿಕ್ಷಾ ಅಭಿಯಾನಕ್ಕೆ 2013-14 ಸಾಲಿನಲ್ಲಿ (₹425 ಕೋಟಿ) ಬಿಡುಗಡೆ ಮಾಡಲಾಗಿತ್ತು. ಆದರೆ, 2012-13ರ ಸಾಲಿನಿಂದ ರಾಜ್ಯ ಸರ್ಕಾರವೇ ವೇತನಕ್ಕಾಗಿ ಸಂಪೂರ್ಣ ಆಯವ್ಯಯ ಅವಕಾಶ ಕಲ್ಪಿಸಿದ್ದು ಖಜಾನೆ ಮೂಲಕ (ಹೆಚ್‌ಆರ್‌ಎಮ್‌ಎಸ್) ಪಾವತಿಸಿರುವುದನ್ನು ಗಮನಿಸಲಾಯಿತು. ಹೀಗಾಗಿ, ಸರ್ಕಾರವು ಆಯವ್ಯಯದಲ್ಲಿ ವೇತನಕ್ಕಾಗಿ ಅವಕಾಶ ಕಲ್ಪಿಸಿದ್ದಾಗ್ಯೂ, ಸಂಘಕ್ಕೆ ₹425 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚುವರಿ ಹಣ ಒದಗಿಸುವಲ್ಲಿ ಪರಿಣಮಿಸಿತಲ್ಲದೆ, ಸರ್ಕಾರದ ಹಣವನ್ನು ತಡೆಹಿಡಿಯಲ್ಪಟ್ಟಂತಾಯಿತು.

2.8.1.5 ಆಯವ್ಯಯ ಅನುದಾನ ವ್ಯಪಗತವಾಗುವುದನ್ನು ತಡೆಯುವ ಸಲುವಾಗಿ ಹಣ ತೆಗೆದಿರುವುದು

ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 2(15)ರ ಅನುಸಾರ, 'ಅನುದಾನ ವ್ಯಪಗತಗೊಳ್ಳುವುದು' ಎಂದರೆ ವ್ಯಪಗತ ನಿಯಮಗಳಿಂದ ವಿಶಿಷ್ಟವಾಗಿ ವಿನಾಯಿತಿ ಪಡೆದಂತಹ ಅನುದಾನಗಳನ್ನು ಹೊರತುಪಡಿಸಿ, ಆರ್ಥಿಕ ವರ್ಷದ ಅಂತ್ಯಕ್ಕೆ ಬಳಕೆಯಾಗದೇ ಉಳಿದ ಅನುದಾನ ಅಥವಾ ಮಂಜೂರಾದ ಅನುದಾನದಲ್ಲಿ ಖರ್ಚಾಗದೇ ಉಳಿದ ಪಾಲಿ ಎಂದರ್ಥ. ಆಯವ್ಯಯದಲ್ಲಿ ಒದಗಿಸಲಾದ ಹಣವನ್ನು ಪ್ರಸಕ್ತ ಸಾಲಿನಲ್ಲಿ ಬಳಸಬೇಕಿದ್ದು, ಯಾವುದೇ ಬಳಕೆಯಾಗದ ಹಣವು ವರ್ಷಾಂತದಲ್ಲಿ ವ್ಯಪಗತಗೊಳ್ಳುತ್ತದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ದಾಖಲೆಗಳ ಪರಿಶೀಲನೆಯಿಂದ 2013-14ರ ಸಾಲಿನಲ್ಲಿ ಇಲಾಖೆಯ ಲೆಕ್ಕಶೀರ್ಷಿಕೆ 4202-001-1-01-133/422/423 ಅಡಿಯಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಶಿಕ್ಷಕರ ವಸತಿಗೃಹಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿದ್ದ ₹13.75 ಕೋಟಿಗಳನ್ನು ಖಜಾನೆಯಿಂದ ಸೆಳೆದಿರುವುದು ಕಂಡುಬಂದಿತು. ಈ ಹಣವನ್ನು ಕಾಮಗಾರಿ ಅನುಷ್ಠಾನಕ್ಕಾಗಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ವರ್ಗಾಯಿಸಲಾಗಿತ್ತು (ಜೂನ್ 2014). ಆದರೆ, ಕಾಮಗಾರಿಗೆ ಪರಿಷ್ಕೃತ ಅಂದಾಜುಪಟ್ಟಿ ಸಲ್ಲಿಸಬೇಕಾಗಿದ್ದರಿಂದ ಕಾಮಗಾರಿಯು ಇನ್ನೂ ಪ್ರಾರಂಭಗೊಂಡಿರಲಿಲ್ಲ. ಹಾಗಾಗಿ, ಶಿಕ್ಷಣ ಇಲಾಖೆಯ ಆಯುಕ್ತರು ಸರ್ಕಾರದಿಂದ ಅನುಮೋದನೆ/ ಮಂಜೂರಾತಿ ದೊರಕುವವರೆಗೂ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವಂತೆ ನಿಗಮಕ್ಕೆ ಸೂಚಿಸಿದ್ದರು (ಜುಲೈ 2014).

ಹಣವನ್ನು ಅಕ್ರಮವಾಗಿ ಠೇವಣಿಯಿರಿಸಿದ್ದು ಇಲಾಖೆಯು ಆಯವ್ಯಯ ಅನುದಾನ ವ್ಯವಹಾರವಾಗುವುದನ್ನು ತಡೆಯುವಲ್ಲಿ ಮತ್ತು ಆರ್ಥಿಕ ವರ್ಷಾಂತರದೊಳಗೆ ಹಣ ವ್ಯಯಿಸುವ ಬಗೆಗಿನ ಆಯವ್ಯಯ ಅಗತ್ಯತೆಗಳನ್ನು ಪರಿಶೀಲಿಸುವಲ್ಲಿ ಸಹಕಾರಿಯಾಯಿತು.

2.8.1.6 ಆಯವ್ಯಯ ವ್ಯವಹಾರ/ಬಳಕೆಯಾಗದೇ ಉಳಿದ ಅವಕಾಶಗಳ ಅಧ್ಯಯನ

ಕರ್ನಾಟಕ ಆಯವ್ಯಯ ಕೈಪಿಡಿಯ ನಿಯಮ 264 ಮತ್ತು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 314ರಲ್ಲಿ ನಿಗದಿಪಡಿಸಿರುವಂತೆ, ನಿಯಂತ್ರಣಾಧಿಕಾರಿಗಳು ನಿರೀಕ್ಷಿತ ಎಲ್ಲಾ ಉಳಿತಾಯಗಳನ್ನು ಸವಿವರವಾಗಿ ಮತ್ತು ಸೂಕ್ತ ಕಾರಣದೊಂದಿಗೆ ತತ್ಕ್ಷಣ ಆರ್ಥಿಕ ಇಲಾಖೆಗೆ ವರದಿ ಮಾಡಬೇಕು. ಉಳಿಕೆ ಹಣದಲ್ಲಿ ಯಾವುದೇ ಅಂಶವನ್ನು ನಿರೀಕ್ಷಿತ ಹೆಚ್ಚುವರಿ ವೆಚ್ಚಕ್ಕಾಗಿ ಅಥವಾ ಸೂಕ್ತ ಪ್ರಾಧಿಕಾರದ ಅನುಮೋದನೆ ಪಡೆಯದೆಯೇ ಕಾಯ್ದಿರಿಸುವಂತಿಲ್ಲ. ಅಧ್ಯಯನ ಮಾಡಲಾದ ಹಣವು ಬಳಕೆಯಾಗದೇ ಉಳಿದ ಹಣಕ್ಕೆ ಹೋಲಿಸಿದಲ್ಲಿ ನಗಣ್ಯವಾದ್ದರಿಂದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ರೀತಿ ನಿಯಂತ್ರಣಾಧಿಕಾರಿಗಳು ಕೈಪಿಡಿಯ ಸೂಚನೆಗಳನ್ನು ಪರಿಪಾಲಿಸಿಲ್ಲ. ಬಳಕೆಯಾಗದೇ ಅಧ್ಯಯನಗೊಂಡ ಆಯವ್ಯಯ ಅವಕಾಶಗಳ ವಿವರಗಳನ್ನು ಕೋಷ್ಟಕ-2.14ರಲ್ಲಿ ನೀಡಲಾಗಿದೆ.

ಕೋಷ್ಟಕ 2.14 - ಆಯವ್ಯಯದ ವ್ಯವಹಾರ/ಉಳಿತಾಯಗಳ ಅಧ್ಯಯನ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಉಳಿತಾಯಗಳು		ಅಧ್ಯಯನ ಮಾಡಿದ ಮೊತ್ತ	
	ರಾಜಸ್ವ	ಬಂಡವಾಳ	ರಾಜಸ್ವ	ಬಂಡವಾಳ
2012-13	1,755.04	245.29	13.91	27.34
2013-14	2,614.14	109.46	181.27	28.65
2014-15	2,986.35	439.33	6.11	12.36

(ಮೂಲ: ಅನುದಾನ ವಹಿ)

2014-15ರ ಸಾಲಿನಲ್ಲಿ ರಾಜಸ್ವ ವಿಭಾಗದಲ್ಲಿ ಉಳಿತಾಯವಾಗಿದ್ದ ₹2,986.35 ಕೋಟಿಗಳ ಅವಕಾಶಕ್ಕೆ ಪ್ರತಿಯಾಗಿ ಕೇವಲ ₹6.11 ಕೋಟಿಗಳನ್ನು ಅಧ್ಯಯನ ಮಾಡಲಾಗಿದೆ ಹಾಗೂ ಬಂಡವಾಳ ವಿಭಾಗದಲ್ಲಿನ ಒಟ್ಟಾರೆ ₹439.33 ಕೋಟಿಗಳಿಗೆ ಪ್ರತಿಯಾಗಿ ₹12.36 ಕೋಟಿಗಳನ್ನು ಅಧ್ಯಯನ ಮಾಡಲಾಗಿದೆ.

2.8.1.7 ಸತತ ಉಳಿತಾಯಗಳು

2013-15ರ ಅವಧಿಯಲ್ಲಿ ಹಲವಾರು ಲೆಕ್ಕಶೀರ್ಷಿಕೆಗಳಲ್ಲಿ ಪ್ರತಿ ವರ್ಷವೂ ಗಮನಾರ್ಹ ಪಾಲು ಆಯವ್ಯಯ ಅವಕಾಶ ಬಳಕೆಯಾಗದೇ ಉಳಿದಿರುವುದನ್ನು ಗಮನಿಸಲಾಯಿತು ಮತ್ತು ಇದು ನಿರೀಕ್ಷಿತ ಆರ್ಥಿಕಗುರಿ ಸಾಧನೆಯಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಇದು ಕರ್ನಾಟಕ ಆಯವ್ಯಯ ಕೈಪಿಡಿಯ ನಿಯಮ 110ರ ಅಗತ್ಯತೆಯಂತೆ, ಹಿಂದಿನ ವರ್ಷಗಳ ವೆಚ್ಚಗಳನ್ನು ಪರಿಗಣಿಸಿ ಆಯವ್ಯಯದಲ್ಲಿ ಹಂಚಿಕೆಗಳನ್ನು ಮಾಡದೇ ಇರುವುದನ್ನು ತೋರಿಸುತ್ತದೆ. ಹಾಗಾಗಿ, ಲೆಕ್ಕಶೀರ್ಷಿಕೆಗಳಲ್ಲಿ ಸತತ ಉಳಿಕೆಯಲ್ಲಿ ಪರಿಣಮಿಸಿರುವುದನ್ನು ಕೋಷ್ಟಕ-2.15ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.15 ಸತತ ಉಳಿತಾಯಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ	2012-13	2013-14	2014-15
1	2202-01-101-10 ಎಡುಸ್ಯಾಟ್	0.70	0.58	0.33
2	2202-01-115-01 ಸರ್ವಶಿಕ್ಷ ಅಭಿಯಾನ	1,127.10	1,331.81	960.75
3	2202-02-053-01 ಮಾಧ್ಯಮಿಕ ಶಾಲಾ ಕಟ್ಟಡ ನಿರ್ಮಾಣಗಳ ಸುಧಾರಣೆ	1.31	4.48	0.95
4	4202-02-108-02 ಉನ್ನತ ಮಾಧ್ಯಮಿಕ ಶಿಕ್ಷಣ (ಪರೀಕ್ಷಾ ಶುಲ್ಕಗಳು)	0.70	0.94	0.45
5	2202-03-103-2 ಇತರೆ ಸರ್ಕಾರೀ ಕಾಲೇಜುಗಳು	149.01	247.50	207.38
6	2202-03-800-5 ಶಿಕ್ಷಣ ಸಂಸ್ಥೆಗಳ ಪರವಾಗಿ ಭೂಸ್ವಾಧೀನ	3.36	2.54	2.63
7	2202-03-800-9 ಕರ್ನಾಟಕ ಜ್ಞಾನ ಆಯೋಗ	7.91	0.71	0.50
8	2202-80-003-05 ಮಾಧ್ಯಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಸಾಕ್ಷರತೆ ಜಾಗೃತಿ	100.94	178.12	85.29
9	2202-80-004-01 ಸಾಮಾನ್ಯ ಶಿಕ್ಷಣದ ಸಮಿತಿಗಳು ಮತ್ತು ಮಂಡಳಿಗಳು	0.52	0.33	0.43
10	2202-80-196-6 ಜಿಲ್ಲಾ ಪಂಚಾಯತಿಗಳು- ಸಿಎಸ್‌ಎಸ್/ಸಿಪಿಎಸ್	8.05	8.27	5.47
11	2202-80-800-35 ಶಿಕ್ಷಣದಲ್ಲಿ ಜಿಐಎ	69.00	214.99	150.00
12	2202-80-800-43 ಮದ್ರಾಸಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಯೋಜನೆ (ಎಸ್‌ಪಿಕ್ಯೂಇಎಮ್)- ಜಿಐಎ	0.82	7.00	5.28
13	4202-01-203-1 ಕಟ್ಟಡಗಳು	28.33	93.22	387.42

ಆಕರ: ಧನವಿನಿಯೋಗ ಲೆಕ್ಕಗಳು

2.8.1.8 ವೆಚ್ಚದ ಒತ್ತಡ

ಮೊತ್ತಗಳ ಬಿಡುಗಡೆ, ಸೆಳೆತ ಮತ್ತು ಲೆಕ್ಕ ವಿಧಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು ಜಾರಿ ಮಾಡಿದ 9 ಸೆಪ್ಟೆಂಬರ್ 2004ರ ಆದೇಶದ ಕಂಡಿಕೆ 6ರಂತೆ, ಆಡಳಿತ ಇಲಾಖೆ ಮತ್ತು ಇಲಾಖಾ ಮುಖ್ಯಸ್ಥರುಗಳು ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಬೇಕಾದ ವೆಚ್ಚವನ್ನು ಎಚ್ಚರಿಕೆಯಿಂದ ಮತ್ತು ಉಳಿದಿರುವ ಅನುದಾನಗಳ ಒಳಗೆ ಯೋಜಿಸಬೇಕಾಗಿದೆ. ಬಿಲ್ಲುಗಳ ಒಗ್ಗೂಡಿಸುವಿಕೆ ಹಾಗೂ ಮಾರ್ಚ್ ತಿಂಗಳಲ್ಲಿ ವೆಚ್ಚದ ಒತ್ತಡವನ್ನು ತಪ್ಪಿಸಬೇಕಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಂದ ನಿರೀಕ್ಷಿತ ವೆಚ್ಚಗಳಿಗೆ ಅಗತ್ಯವಿರುವ ಸೂಕ್ತ ಮಟ್ಟದ ಪ್ರಾಧಿಕಾರದಿಂದ ಅನುಮೋದನೆ ಪಡೆದು ಆಡಳಿತಾತ್ಮಕ ಆದೇಶಗಳನ್ನು ಮುಂಚಿತವಾಗಿಯೇ ಹೊರಡಿಸಬೇಕು. ಹಾಗಿದ್ದರೂ 2014-15ರ ವರ್ಷದಲ್ಲಿ ಮಾರ್ಚ್ ತಿಂಗಳಿನ ಶೇಕಡಾವಾರು ವೆಚ್ಚವು 33ರಿಂದ 100ರ ವ್ಯಾಪ್ತಿಯಲ್ಲಿರುವುದನ್ನು ಗಮನಿಸಲಾಯಿತು. ಉಪ-ಲೆಕ್ಕಶೀರ್ಷಿಕೆವಾರು ವೆಚ್ಚಗಳ ವಿವರಗಳನ್ನು ಅನುಬಂಧ-2.15(ಎ)ರಲ್ಲಿ ನೀಡಲಾಗಿದೆ.

2.8.2 ಅನುದಾನ ಸಂಖ್ಯೆ 21 - ಜಲಸಂಪನ್ಮೂಲಗಳು

ಅನುದಾನ ಸಂಖ್ಯೆ 21-ಜಲಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಅನುಸರಿಸಲಾದ ಆಯವ್ಯಯ ವಿಧಾನಗಳು ಹಾಗೂ ಸಾಧಿಸಲಾದ ವೆಚ್ಚ ನಿಯಂತ್ರಣಗಳ ಸಮೀಕ್ಷೆಯಲ್ಲಿ ಕೆಳಗಿನ ಅಂಶಗಳು ಕಂಡುಬಂದವು.

2.8.2.1 ಪೀಠಿಕೆ

ಧನವಿನಿಯೋಗ ಲೆಕ್ಕಗಳ ಅನುದಾನಸಂಖ್ಯೆ-21ರ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆ ಒಳಗೊಂಡಂತೆ ಕರ್ನಾಟಕ ರಾಜ್ಯದ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಹಾಗೂ ಕುಡಿಯುವ ನೀರನ್ನು ಒದಗಿಸಲು ಜವಾಬ್ದಾರಿಯಾದ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಮತ್ತು ವೆಚ್ಚಗಳನ್ನು ಒಳಗೊಂಡಿರುತ್ತದೆ. 2012-15ರ ಅವಧಿಯಲ್ಲಿ ಅನುಸರಿಸಲಾದ ಆಯವ್ಯಯ ವಿಧಾನಗಳು ಮತ್ತು ಸಾಧಿಸಲಾದ ವೆಚ್ಚ ನಿಯಂತ್ರಣಗಳ ಪರಿಶೀಲನೆಯು ಕೆಳಕಂಡ ಅಂಶಗಳನ್ನು ತಿಳಿಯಪಡಿಸಿತು.

2.8.2.2 ಆಯವ್ಯಯ ಮತ್ತು ವೆಚ್ಚ

ಕಳೆದ ಮೂರು ವರ್ಷಗಳಲ್ಲಿ ಅನುದಾನದಡಿಯ ಒಟ್ಟಾರೆ ಆಯವ್ಯಯ ಅವಕಾಶ, ವಾಸ್ತವ ವೆಚ್ಚ ಮತ್ತು ಉಳಿತಾಯಗಳ ವಿವರಗಳನ್ನು ಕೋಷ್ಟಕ 2.16ರಲ್ಲಿ ನೀಡಲಾಗಿದೆ.

ಕೋಷ್ಟಕ 2.16. - ಅನುದಾನ ಸಂಖ್ಯೆ-21-ಜಲ ಸಂಪನ್ಮೂಲಗಳರಡಿಯ ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ವಿಭಾಗ	ಆಯವ್ಯಯ ಅವಕಾಶ	ಒಟ್ಟು	ವೆಚ್ಚ	ಬಳಕೆ ಮಾಡದ ಅವಕಾಶ ಮತ್ತು ಅದರ ಶೇಕಡಾವಾರು
2012-13	ರಾಜಸ್ವ-ಮೂಲ (ಪುರಸ್ಕೃತ)	982.43	1,119.90	748.04	371.86
	ಪೂರಕ (ಪುರಸ್ಕೃತ)	137.47			(33)
	(ಪುರಸ್ಕೃತ)	6,388.57	6,661.90	5,145.50	1,516.40
	(ಪುರಸ್ಕೃತ)	273.33			(23)
2013-14	ರಾಜಸ್ವ (ಪುರಸ್ಕೃತ)	1,033.77	1,033.79	739.07	294.72
	ಪೂರಕ (ಪುರಸ್ಕೃತ)	0.02			(28)
	(ಪುರಸ್ಕೃತ)	7,576.65	7,576.65	6,316.03	1,260.62
	(ಪುರಸ್ಕೃತ)	0			(17)
2014-15	ರಾಜಸ್ವ (ಪುರಸ್ಕೃತ)	1,338.17	1,367.44	665.93	701.51
	ಪೂರಕ (ಪುರಸ್ಕೃತ)	29.27			(51)
	ಕಂದಾಯ-ಮೂಲ (ಪ್ರಭೃತ)	0	436.66	271.12	165.54
	ಪೂರಕ (ಪ್ರಭೃತ)	436.66			(38)
	ಬಂಡವಾಳ-ಮೂಲ (ಪುರಸ್ಕೃತ)	8,011.06	8,208.30	7,619.50	588.81
	ಪೂರಕ (ಪುರಸ್ಕೃತ)	197.24			(7)
	ಬಂಡವಾಳ (ಪ್ರಭೃತ)	0	98.84	98.84	0
	ಪೂರಕ (ಪ್ರಭೃತ)	98.84			(0)

ಮೂಲ : ಧನ ವಿನಿಯೋಗ ಲೆಕ್ಕಗಳು

2012-15ರ ಅವಧಿಯಲ್ಲಿ ಬಳಕೆಯಾಗದೇ ಉಳಿದ ಅವಕಾಶವು ರಾಜಸ್ವ ಪ್ರಭೃತ ವಿಭಾಗದಲ್ಲಿ ಶೇಕಡಾ 28ರಿಂದ 51ರ ನಡುವೆ ಇದ್ದಿತು ಮತ್ತು ಬಂಡವಾಳ ವಿಭಾಗದಲ್ಲಿ ಶೇಕಡಾ 7ರಿಂದ 23 ರಷ್ಟಿತ್ತು. ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯ್ದೆ, 2002ರ ಬಾಧ್ಯತೆಗಳ ಬಗೆಗಿನ ವ್ಯಾಪ್ತಿಯನ್ನು ವಿಶೇಷ ಉದ್ದೇಶಕ್ಕಾಗಿ ಸಾಧನಗಳ ಸಾಲಬಾಧ್ಯತೆಗಳನ್ನು ರಾಜ್ಯ ಸರ್ಕಾರದ ಬಾಧ್ಯತೆಗಳಾಗಿ ವಿಸ್ತರಿಸಿ ತಿದ್ದುಪಡಿ ಮಾಡಿ 2013-14ರಲ್ಲಿ ಜಾರಿಗೊಳಿಸಲಾದ ಕಾರಣ 2014-15ರಲ್ಲಿ ಪೂರಕ ಬೇಡಿಕೆಗಳ ಮುಖಾಂತರ ರಾಜಸ್ವ-ಬಂಡವಾಳ ವಿಭಾಗಗಳಾಗಿ ಪ್ರಭೃತ ವೆಚ್ಚವಾಗಿ ಪರಿಗಣಿಸಿದ್ದ ಸಾಲ ತೀರುವಳಿಯ ಅವಕಾಶವನ್ನು ಪುರಸ್ಕೃತ ವೆಚ್ಚವಾಗಿ ಪರಿಗಣಿಸಲಾಯಿತು. ಸರ್ಕಾರದ ಈ ನಡೆಯು ಪ್ರಭೃತ ವಿಭಾಗದಲ್ಲಿ ಉಳಿತಾಯವಾಗಿ (ರಾಜಸ್ವ-₹436.66 ಕೋಟಿ ಮತ್ತು ಬಂಡವಾಳ-₹98.84 ಕೋಟಿ) ಪರಿಣಮಿಸಿತು ಮತ್ತು ಈ ಮೇಲೆ ವಿವರಿಸಿರುವಂತೆ ಈ ಉಳಿತಾಯವನ್ನು ವರ್ಷಾಂತ್ಯದಲ್ಲಿ ಅಧ್ಯರ್ಪಣೆ ಮಾಡಲಾಯಿತು.

ಸತತ ಉಳಿತಾಯ ಪ್ರದರ್ಶಿಸಿದ್ದ ಹಲವಾರು ಲೆಕ್ಕಶೀರ್ಷಿಕೆಗಳ ಮೇಲೆ ಹಿಂದಿನ ಧನವಿನಿಯೋಗ ಲೆಕ್ಕಗಳಲ್ಲಿ ಟೀಕಿಸಿದ್ದಾಗ್ಯೂ, ನಂತರದ ವರ್ಷಗಳ ಆಯವ್ಯಯವನ್ನು ಸಿದ್ಧಪಡಿಸುವಾಗ ಅದನ್ನು

ಪರಿಗಣಿಸಿದ ಕಾರಣ ಬಳಕೆಯಾಗದ ಅವಕಾಶಗಳಿಗೆ ದಾರಿ ಮಾಡಿಕೊಟ್ಟಂತಾಯಿತು ಎಂಬುದನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಯಿತು.

2.8.2.3 ಆಯವ್ಯಯ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ವಿಳಂಬ

ಆಯವ್ಯಯ ಸಿದ್ಧಪಡಿಕೆಗಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಅಂದಾಜುಗಳನ್ನು ಅತ್ಯಂತ ಹೆಚ್ಚಿನ ಗಮನ ಹರಿಸಿ/ಹಾಗೂ ನಿಖರತೆಯಿಂದ ಸಿದ್ಧಪಡಿಸಬೇಕೆಂದೂ ಅಲ್ಲದೆ, ಮಂಜೂರಾತಿ ಮತ್ತು ವಾಸ್ತವಿಕ ಅಗತ್ಯತೆಗಳಿಗೆ ಆದ್ಯತೆ ನೀಡಬೇಕೆಂದೂ ಸೂಚಿಸಲಾಗಿತ್ತು. ವೆಚ್ಚ ಲೆಕ್ಕಶೀರ್ಷಿಕೆಗಳ ಅಂದಾಜುಗಳಲ್ಲಿ ಕಾಲಕಾಲಕ್ಕೆ ಹೊರಡಿಸಲಾದ ಆರ್ಥಿಕ ಶಿಸ್ತು ಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಇಲಾಖೆಗಳ ಕನಿಷ್ಠ ಅಗತ್ಯತೆಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಇನ್ನಿತರ ಅಂಶಗಳ ಜೊತೆಗೆ ಸುತ್ತೋಲೆಯಲ್ಲಿ ಅಂದಾಜುಗಳನ್ನು ಸಿದ್ಧಪಡಿಸುವ ಅಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸಲು ಗಡುವನ್ನು ನಿಗದಿಪಡಿಸಲಾಗಿತ್ತು.

2012-15ರ ಅವಧಿಯಲ್ಲಿ ಸಂಬಂಧಿತ ಇಲಾಖೆಗಳು ಆರ್ಥಿಕ ಇಲಾಖೆಗೆ ಆಯವ್ಯಯ ಅಂದಾಜುಗಳನ್ನು ಸಲ್ಲಿಸುವಾಗ ಸುತ್ತೋಲೆಯಲ್ಲಿ ವಿಧಿಸಿದ್ದ ಗಡುವಿಗೆ ಬದ್ಧವಾಗಿರಲಿಲ್ಲ ಎಂಬುದನ್ನು ಗಮನಿಸಲಾಯಿತು. ಸಂಬಂಧಿತ ಇಲಾಖೆಗಳು ಆಯವ್ಯಯ ಪ್ರಸ್ತಾವನೆ ಸಲ್ಲಿಸಿದ ವಿವರಗಳನ್ನು ಕೋಷ್ಟಕ-2.17ರಲ್ಲಿ ನೀಡಲಾಗಿದೆ.

ಕೋಷ್ಟಕ 2.17 ಆಯವ್ಯಯ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ವಿಳಂಬ

ವರ್ಷ	ಆಯವ್ಯಯ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ	ಆಯವ್ಯಯ ಪ್ರಸ್ತಾವನೆಗಳನ್ನು ಸಲ್ಲಿಸಿದ ದಿನಾಂಕ	
		ಜಲಸಂಪನ್ಮೂಲಗಳ ಇಲಾಖೆ	ಸಣ್ಣ ನೀರಾವರಿ ಇಲಾಖೆ
2012-13	30 ನವೆಂಬರ್ 2011	10.2.2012	9.2.2012
2013-14	30 ನವೆಂಬರ್ 2012	18.01.2013	18.01.2013
2014-15	30 ನವೆಂಬರ್ 2013	31.01.2014	1.2.2014

ಕೋಷ್ಟಕದಿಂದ ಗಮನಿಸಬಹುದಾದಂತೆ ಆರ್ಥಿಕ ಇಲಾಖೆಗೆ ಆಯವ್ಯಯ ಪ್ರಸ್ತಾವನೆಗಳನ್ನು ಕಳುಹಿಸಿಕೊಡುವಲ್ಲಿ ಗಮನಾರ್ಹ ವಿಳಂಬವಿದ್ದಿತು. ಹಾಗಾಗಿ, ಆಯವ್ಯಯ ಸುತ್ತೋಲೆಯನ್ನು ಉಲ್ಲಂಘಿಸಿದಂತಾಗಿತ್ತು. ನಿಗದಿತ ಸಮಯದೊಳಗೆ ಪ್ರಸ್ತಾವನೆಗಳನ್ನು ಸಲ್ಲಿಸದಿದ್ದಾಗ್ಯೂ ಸವಿವರ ಆಯವ್ಯಯ ಅಂದಾಜುಗಳಲ್ಲಿ ಹೇಗೆ ಇಲಾಖಾ ಅಂದಾಜುಗಳು ಸೇರ್ಪಡೆಯಾದವು ಎಂಬುದು ಸ್ಪಷ್ಟವಾಗಲಿಲ್ಲ.

2.8.2.4 ಆಯವ್ಯಯ-ರಾಜಸ್ವ ಮತ್ತು ಬಂಡವಾಳ

ಆಯವ್ಯಯದಲ್ಲಿ ರಾಜಸ್ವ/ಬಂಡವಾಳ ವಿಭಾಗಗಳ ಸವಿವರ ಅನುದಾನ ಬೇಡಿಕೆಗಳನ್ನು ಕ್ರಮವಾಗಿ ಯೋಜನೆ ಮತ್ತು ಯೋಜನೇತರ ಎಂಬುದಾಗಿ ಪುನರ್ ವಿಂಗಡಿಸಲಾಗುತ್ತದೆ. 2012-15ರ ಅವಧಿಯಲ್ಲಿ ರಾಜಸ್ವ/ಬಂಡವಾಳ ವಿಭಾಗಗಳ ಅವಕಾಶ/ವೆಚ್ಚದ ವಿಂಗಡಿಕೆಯ ವಿವರಗಳನ್ನು ಕೋಷ್ಟಕ-2.18ರಲ್ಲಿ ಮತ್ತು ಕೋಷ್ಟಕ-2.19ರಲ್ಲಿ ನೀಡಲಾಗಿದೆ.

ಕೋಷ್ಟಕ 2.18 -ರಾಜಸ್ವ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನು ಒಳಗೊಂಡಂತೆ ಆಯವ್ಯಯ		ವೆಚ್ಚ		ವಿವಿಧ ಶೇಕಡಾವಾರಿನಲ್ಲಿ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2012-13	512.17	607.73	471.68	276.36	-8	-55
2013-14	651.35	382.44	508.71	230.36	-22	-40
2014-15 (ಪುರಸ್ಕೃತ)	942.77	424.66	421.29	244.63	-55	-42
(ಪ್ರಜ್ಞತ)	436.66	0	271.12	0	-38	0

ಮೂಲ: ಅನುದಾನ ವಹಿ

ಮೇಲಿನ ಕೋಷ್ಟಕದಿಂದ ಗಮನಿಸಲಾದಂತೆ ಯೋಜನೇತರ ಶೀರ್ಷಿಕೆಗಳಲ್ಲಿ 2012-15ರ ಅವಧಿಯಲ್ಲಿ ಬಳಕೆಯಾಗದ ಆಯವ್ಯಯ ಶೇಕಡಾವಾರು ಹೆಚ್ಚುತ್ತಿರುವುದು ಮತ್ತು ಯೋಜನೆ ಶೀರ್ಷಿಕೆಗಳಲ್ಲಿ ಶೇಕಡಾವಾರು ಎಲ್ಲಾ ಮೂರು ವರ್ಷಗಳಲ್ಲಿಯೂ ಹೆಚ್ಚಾಗಿಯೇ ಉಳಿದಿರುವುದು ಕಂಡುಬರುತ್ತದೆ. 2014-15ರ ಸಾಲಿನಲ್ಲಿ ಯೋಜನೇತರ ಶೀರ್ಷಿಕೆಗಳಲ್ಲಿನ ಬಳಕೆಯಾಗದ ಆಯವ್ಯಯದ ಶೇಕಡಾವಾರು ಹೆಚ್ಚಾಗಿರುವುದು ಕಂಡಿಕೆ 2.8.2.2ರಲ್ಲಿ ವಿವರಿಸಿರುವ ಕಾರಣಗಳಿಂದಾಗಿತ್ತು.

ಕೋಷ್ಟಕ - 2.19 ಬಂಡವಾಳ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನು ಒಳಗೊಂಡಂತೆ ಆಯವ್ಯಯ		ವೆಚ್ಚ		ವಿಪಥ ಶೇಕಡಾವಾರಿನಲ್ಲಿ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2012-13 (ಪುರಸ್ಕೃತ)	293.37	6,368.53	280.31	4,865.19	4	24
2013-14 (ಪುರಸ್ಕೃತ)	269.76	7,306.89	267.67	6,048.36	1	17
2014-15 (ಪುರಸ್ಕೃತ)	7.78	8,200.52	5.99	7,613.51	23	7
(ಪ್ರಭೃತ)	98.84	0	98.84	0	0	0

ಮೂಲ: ಅನುದಾನ ವಹಿ

ಮೇಲಿನ ಕೋಷ್ಟಕದಿಂದ ಗಮನಿಸಿದಂತೆ 2012-14ರ ಅವಧಿಯಲ್ಲಿ ಯೋಜನೆ ವೆಚ್ಚ ಶೀರ್ಷಿಕೆಗಳಲ್ಲಿ ಬಳಕೆಯಾಗದೇ ಉಳಿದ ಆಯವ್ಯಯ ಶೇಕಡಾವಾರು ಹೆಚ್ಚಾಗಿದ್ದಿತು. ಯೋಜನೇತರ ಶೀರ್ಷಿಕೆಗಳಲ್ಲಿ ಬಳಕೆಯಾಗದೇ ಉಳಿದ ಶೇಕಡಾವಾರು ಅಷ್ಟೇನೂ ಗಮನಾರ್ಹವಾಗಿರಲಿಲ್ಲ ಮತ್ತು ಇದು 2014-15ನೇ ವರ್ಷದಲ್ಲಿ ಶೇಕಡ 23ರಷ್ಟು ಇದ್ದಿತು. ಯೋಜನೆ ಆಯವ್ಯಯ ಅವಕಾಶಗಳಲ್ಲಿ ಬಳಕೆಯಾಗದೇ ಉಳಿದ ಬಗ್ಗೆ ಇಲಾಖೆಯು ಯಾವುದೇ ಕಾರಣಗಳನ್ನು ನೀಡಿಲ್ಲ.

2.8.2.5 ಆಯವ್ಯತ ವ್ಯಪಗತ/ಉಳಿತಾಯಗಳ ಅಧ್ಯರ್ಪಣೆ

ಕರ್ನಾಟಕ ಆಯವ್ಯಯಗಳನ್ನು ಕೈಪಿಡಿ 1975ರ ಕಂಡಿಕೆ 264ರ ಪ್ರಕಾರ, ನಿಯಂತ್ರಣಾಧಿಕಾರಿಗಳು ನಿರೀಕ್ಷಿಸಿದ ಎಲ್ಲಾ ಉಳಿತಾಯಗಳು ತಕ್ಷಣ ಸವಿವರವಾಗಿ ಮತ್ತು ಸೂಕ್ತ ಕಾರಣಗಳೊಂದಿಗೆ ಆರ್ಥಿಕ ಇಲಾಖೆಗೆ ವರದಿ ಮಾಡಬೇಕು. ಹಾಗಿದ್ದರೂ, ಅಧ್ಯರ್ಪಣೆ ಮಾಡಿದ ಮೊತ್ತವು ಬಳಕೆಯಾಗದೇ ಉಳಿದ ಅವಕಾಶಕ್ಕೆ ಪ್ರತಿಯಾಗಿ ನಗಣ್ಯವಾಗಿತ್ತು ಎಂಬುದನ್ನು ಗಮನಿಸಲಾಯಿತು. ಕೈಪಿಡಿಯ ಸೂಚನೆಗಳನ್ನು ನಿಯಂತ್ರಣಾಧಿಕಾರಿಗಳು ಪರಿಪಾಲಿಸಲಿಲ್ಲ. ಬಳಕೆಯಾಗದೇ ಉಳಿದ ಅವಕಾಶಗಳನ್ನು ಅಧ್ಯರ್ಪಣೆ ಮಾಡಿದ ವಿವರಗಳನ್ನು ಕೋಷ್ಟಕ-2.20ರಲ್ಲಿ ನೀಡಲಾಗಿದೆ.

ಕೋಷ್ಟಕ 2.20 - ಬಳಕೆಯಾಗದ ಅವಕಾಶದ ವ್ಯಪಥನ/ಅಧ್ಯರ್ಪಣೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಉಳಿತಾಯಗಳು		ಅಧ್ಯರ್ಪಣೆ ಮಾಡಿದ ಮೊತ್ತ	
	ರಾಜಸ್ವ	ಬಂಡವಾಳ	ರಾಜಸ್ವ	ಬಂಡವಾಳ
2012-13 (ಪುರಸ್ಕೃತ)	371.86	1,516.40	9.14	1,143.84
2013-14 (ಪುರಸ್ಕೃತ)	294.73	1,260.62	0.94	132.94
2014-15 (ಪುರಸ್ಕೃತ)	701.51	588.80	471.00	297.01
(ಪ್ರಭೃತ)	165.54	0	0	0

ಮೂಲ: ಅನುದಾನ ವಹಿ

2014-15ರ ಸಾಲಿನಲ್ಲಿ ಬಳಕೆಯಾಗದೇ ಉಳಿದ ಅವಕಾಶವಾದ ₹768.01 ಕೋಟಿಗಳನ್ನು ಆರ್ಥಿಕ ವರ್ಷದ ಕೊನೆಯ ದಿನದಂದು ಅಧ್ಯರ್ಪಿಸಲಾಯಿತು. ಇದರಲ್ಲಿ ₹471.00 ಕೋಟಿಗಳು ರಾಜಸ್ವ ವಿಭಾಗದ್ದಾಗಿತ್ತು ಹಾಗೂ ₹297.00 ಕೋಟಿಗಳು ಬಂಡವಾಳ ವಿಭಾಗದ್ದಾಗಿತ್ತು.

2.8.2.6 ಸತತ ಉಳಿತಾಯಗಳು

ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 110ರ ಅನ್ವಯ ಅಧ್ಯರ್ಪಣೆ ಮಾಡಬೇಕಾದ ಮೊತ್ತವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಯೋಜನೆಗಳ ಹಿಂದಿನ ಸಾಧನೆ, ವ್ಯವಸ್ಥಿತಗೊಂಡ ಅನುಷ್ಠಾನದ ಸ್ಥಿತಿ,

ನಿಗದಿಪಡಿಸಿದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಇರುವ ಸಾಮರ್ಥ್ಯ, ವೆಚ್ಚ ಮಾಡುವ ಸಂಸ್ಥೆಗಳಿಗೆ ಇರುವ ಅಡಚಣೆಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ವೀಕರ್ತರ ಬಳಿ ಬಳಕೆಯಾಗದೇ/ಲೆಕ್ಕದಲ್ಲಿ ಸೇರಿಸದೇ ಇರುವ ಸರ್ಕಾರದ ಅನುದಾನದ ಮೊತ್ತಗಳನ್ನು ಗಮನದಲ್ಲಿಟ್ಟು ಕೊಂಡಿರಬೇಕು. ಕೆಳಗೆ ತೋರಿಸಿರುವಂತೆ, 2012-15ರ ಅವಧಿಯಲ್ಲಿನ ಸತತ ಉಳಿತಾಯಗಳು, ಇಲಾಖೆಯು ಕರ್ನಾಟಕ ಆಯವ್ಯಯ ಕೃಷಿಡಿಯ ಕಂಡಿಕೆ 110ರ ಉಪಬಂಧಗಳನ್ನು ಪರಿಪಾಲಿಸಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಕೋಷ್ಟಕ 2.21ರಲ್ಲಿ ಸತತ ಉಳಿತಾಯಗಳಿಗೆ ಸಂಬಂಧಿಸಿದ ಶೀರ್ಷಿಕೆವಾರು ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 2.21 – ಸತತ ಉಳಿತಾಯಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕಶೀರ್ಷಿಕೆ	2012-13	2013-14	2014-15
1	2700-03-001-01 –ತುಂಗಭದ್ರಾ ಯೋಜನೆ,	4.41	2.15	13.12
2	2701-80-001-19-ಅಂತರರಾಜ್ಯ ನೀರಿನ ವ್ಯಾಜ್ಯಗಳು, ತಾಂತ್ರಿಕ ಕೋಶ-ಜಲಸಂಪನ್ಮೂಲ ಸಂಸ್ಥೆ	5.63	10.50	11.34
3	2702-02-005-80 – ರಾಷ್ಟ್ರೀಯ ಜಲವಿದ್ಯುತ್ ಯೋಜನೆ ಹಂತ-II ಇಎಪಿ	7.48	3.24	1.00
4	2705-202-0-01- ಮಲಪ್ರಭ-ಘಟಪ್ರಭಾ ಜಲಾನಯನ ಅಭಿವೃದ್ಧಿ ಪ್ರಾಧಿಕಾರ	64.45	14.23	28.81
5	2705-00-204-0-01 ಕೃಷ್ಣ ಮೇಲ್ದಂಡೆ ಜಲಾನಯನ ಅಭಿವೃದ್ಧಿ ಪ್ರಾಧಿಕಾರ	53.77	21.72	24.60
6	2705-00-205-0-01 ಭದ್ರಾ ಯೋಜನೆ ಜಲಾನಯನ ಅಭಿವೃದ್ಧಿ ಪ್ರಾಧಿಕಾರ	11.59	7.92	13.62
7	2705-00-206-0-01 – ಜಲಾನಯನ ಅಭಿವೃದ್ಧಿ ಪ್ರಾಧಿಕಾರ, ಗುಲ್ಬರ್ಗಾ	36.39	8.99	20.42
8	4700-04-800-02 – ತುಂಗಭದ್ರಾ ಯೋಜನೆ	1.91	2.00	2.46
9	4701-73-800-0-01 ಕೃಷ್ಣ ಮೇಲ್ದಂಡೆ ಯೋಜನೆ-ಎಐಬಿಪಿ	305.53	164.30	214.65
10	4701-80-190-3-ಕೃ.ಭಾ.ಜ.ನಿ – ಹೂಡಿಕೆ	884.14	898.75	58.65
11	4702-00-101-1 ಮೇಲ್ಮೈಜಲ – ಹೊಸಕೆರೆಗಳ ನಿರ್ಮಾಣ	151.70	87.83	182.24
12	4705-800-0-01- ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ	44.37	103.77	122.37

ಮೂಲ : ಧನ ವಿನಿಯೋಗ ಲೆಕ್ಕಗಳು

ಈ ಮೊದಲಿನ ಕಂಡಿಕೆ 2.8.2.3ರಲ್ಲಿ ಗಮನಿಸಿದಂತೆ, ಶಾಸಕಾಂಗದ ಅನುಮೋದನೆಗಾಗಿ ಅವಕಾಶಗಳನ್ನು ಸೇರ್ಪಡೆ ಮಾಡುವಾಗ ಇಲಾಖೆಗಳ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

2.8.2.7 ವೆಚ್ಚದ ಒತ್ತಡ

ಹಣದ ಬಿಡುಗಡೆ, ಸೆಳೆತ ಮತ್ತು ಲೆಕ್ಕ ವಿಧಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಜಾರಿ ಮಾಡಿದ 9 ಸೆಪ್ಟೆಂಬರ್ 2004ರ ಆದೇಶದ ಕಂಡಿಕೆ 6ರಂತೆ ಆಡಳಿತ ಇಲಾಖೆ ಮತ್ತು ಇಲಾಖಾ ಮುಖ್ಯಸ್ಥರು ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಬೇಕಾದ ವೆಚ್ಚವನ್ನು ಹಾಗೂ ಉಳಿದಿರುವ ಅನುದಾನವನ್ನು ಎಚ್ಚರಿಕೆಯಿಂದ ಹಾಗೂ ಉಳಿದಿರುವ ಅನುದಾನಗಳ ಮಿತಿಗೊಳಪಟ್ಟು ಯೋಜಿಸಬೇಕಾಗಿದೆ. ಬಿಲ್ಲುಗಳ ಒಗ್ಗೂಡಿಸುವಿಕೆ ಮತ್ತು ಮಾರ್ಚ್ ತಿಂಗಳಲ್ಲಿ ವೆಚ್ಚದ ಒತ್ತಡವನ್ನು ತಪ್ಪಿಸಬೇಕಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿನ ನಿರೀಕ್ಷಿತ ವೆಚ್ಚಗಳಿಗೆ ಅಗತ್ಯವಿರುವ ಪ್ರಾಧಿಕಾರದಿಂದ ಅನುಮೋದನೆ ಪಡೆದು ಆಡಳಿತಾತ್ಮಕ ಆದೇಶಗಳನ್ನು ಮುಂಚಿತವಾಗಿಯೇ ಹೊರಡಿಸಬೇಕು. ಕೊನೆಯ ತ್ರೈಮಾಸಿಕದಲ್ಲಿ ಅದರಲ್ಲೂ ಮುಖ್ಯವಾಗಿ ಮಾರ್ಚ್ ತಿಂಗಳಲ್ಲಿ ವೆಚ್ಚದ ಒತ್ತಡವು ಉಂಟಾಗಿತ್ತೆಂದು ಗಮನಿಸಲಾಗಿದೆ. 2014-15ರ ಅವಧಿಯಲ್ಲಿ ಒಟ್ಟಾರೆ ವೆಚ್ಚಕ್ಕೆ ಪ್ರತಿಯಾಗಿ

ಕೊನೆಯ ತ್ರೈಮಾಸಿಕದಲ್ಲಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾಡಲಾಗಿರುವ ವೆಚ್ಚದ ಉದ್ದೇಶ-ಶೀರ್ಷಿಕೆವಾರು ವಿವರಗಳನ್ನು ಅನುಬಂಧ-2.15(ಬಿ)ರಲ್ಲಿ ನೀಡಲಾಗಿದೆ. ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚದ ಒಗ್ಗೂಡಿಕೆಯು ವಿವೇಚನಾಯುಕ್ತ ಹಣಕಾಸು ನಿರ್ವಹಣೆಯ ತತ್ವಗಳಿಗೆ ವಿರುದ್ಧವಾಗಿತ್ತು. ಅಲ್ಲದೆ, ವೆಚ್ಚ ನಿಯಂತ್ರಣಕ್ಕೆ ಕೈಪಿಡಿಯಲ್ಲಿನ ಉಪಬಂಧಗಳಿಗೆ ವಿರುದ್ಧವಾಗಿತ್ತು.

2.8.2.8 ಸಾಲ ತೀರುವಳಿಗಾಗಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆಯಿಂದ ಕಾವೇರಿ ನೀರಾವರಿ ನಿಗಮಕ್ಕೆ ಹಣ ಬಿಡುಗಡೆ ಮಾಡಿರುವುದು

ಇಲಾಖೆಯು ಆಯವ್ಯಯ ಅಗತ್ಯತೆಯು ಮೂರು ಪ್ರಮುಖ ನಿಗಮಗಳಾದ ಕೆಬಿಜಿಎನ್‌ಎಲ್, ಕೆಎನ್‌ಎನ್‌ಎಲ್ ಮತ್ತು ಸಿಎನ್‌ಎನ್‌ಎಲ್‌ಗಳಿಗೆ ಅವಕಾಶಗಳನ್ನು ಒಳಗೊಂಡಿರುತ್ತದೆ. ಈ ನಿಗಮಗಳು ಕ್ರಮವಾಗಿ 1994, 1998 ಮತ್ತು 2003ರಲ್ಲಿ ನೀರಾವರಿ ವಲಯದ ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟವು. ಈ ನಿಗಮಗಳು/ಕಂಪೆನಿಗಳು ರಾಜ್ಯ ಆಯವ್ಯಯದ ಹೊರಗೆ ಮಾರುಕಟ್ಟೆ ಅಥವಾ ಹಣಕಾಸು ಸಂಸ್ಥೆಗಳಿಂದ ಹಣವನ್ನು ಸಾಲ ಪಡೆಯುತ್ತವೆ. ರಾಜ್ಯ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಈ ನಿಯಮಗಳು ರಾಜ್ಯ ಆಯವ್ಯಯಕ್ಕೆ ಹೊರತಾಗಿ ಹಣ ಹೊಂದಿಸುತ್ತವೆಯಾದರೂ ಸಹ ಈ ನಿಗಮಗಳ ಸಾಲಗಳು, ಸಾಲಕ್ಕೆ ಹೊಣೆಗಾರರನಾಗಿ ನಿಂತ ರಾಜ್ಯ ಸರ್ಕಾರದ ಬಾಧ್ಯತೆಯಾಗಿರುತ್ತದೆ. ರಾಜ್ಯ ಸರ್ಕಾರವು ಈ ನಿಗಮಗಳ ಆಯವ್ಯಯ ಹೊರಗಿನ ಸಾಲಗಳನ್ನು ಬಡ್ಡಿಯೂ ಸೇರಿದಂತೆ ಸಾಮಾನ್ಯ ರಾಜಸ್ವ ಮತ್ತು ಬಂಡವಾಳ ಆಯವ್ಯಯದ ಮೂಲಕ ಶಾಸಕಾಂಗದ ಅನುಮೋದನೆ ಪಡೆದು ಮರುಪಾವತಿ ಮಾಡುತ್ತದೆ. ಈ ಕಂಪನಿ/ ನಿಗಮಗಳನ್ನು ಆಯವ್ಯಯದ ಹೊರಗಿನ ಸಾಲಗಳಡಿಯಲ್ಲಿ ತೋರಿಸಲಾಗುತ್ತದೆ.

ಕಾವೇರಿ ನೀರಾವರಿ ನಿಗಮವು ತನ್ನ ಅಗತ್ಯತೆಗಳನ್ನು ಆರ್ಥಿಕ ಇಲಾಖೆಗೆ ಪ್ರತ್ಯೇಕವಾಗಿ ಸಲ್ಲಿಸಿದ್ದಾಗ್ಯೂ ಸರ್ಕಾರವು ಸಿಎನ್‌ಎನ್‌ಎಲ್‌ಗೆ ಸಾಲ ತೀರುವಳಿಗಾಗಿನ ಹಣವನ್ನು ಕೆಬಿಜಿಎನ್‌ಎಲ್‌ಗೆ ಸಂಬಂಧಿಸಿದ 2701-80-190-0-01-240 ಲೆಕ್ಕಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡುತ್ತಿರುವುದನ್ನು 2012-15ರ ಅವಧಿಯ ಆಯವ್ಯಯ ದಾಖಲೆಗಳ ಪರಿಶೀಲನೆಯಿಂದ ಲೆಕ್ಕಪರಿಶೋಧನೆಯು ಗಮನಿಸಿತು. ಇದು ಸಿಎನ್‌ಎನ್‌ಎಲ್‌ನ ಸಾಲ ತೀರುವಳಿಯನ್ನು ಕೆಬಿಜಿಎನ್‌ಎಲ್‌ನೊಂದಿಗೆ ಒಗ್ಗೂಡಿಸಿರುವುದನ್ನು ಹಾಗೂ ಆಯವ್ಯಯ ಸಿದ್ಧಪಡಿಸುವಲ್ಲಿ ಪಾರದರ್ಶಕತೆಯ ಕೊರತೆಯನ್ನೂ ತೋರಿಸುತ್ತದೆ. ನಿಗಮಗಳು ಆಯವ್ಯಯ ಒಗ್ಗೂಡಿಸಿರುವ ಬಗ್ಗೆ ಉತ್ತರ ನೀಡಿಲ್ಲ.

2.8.2.9 ಸಿಬ್ಬಂದಿ ವೆಚ್ಚವನ್ನು ತಪ್ಪಾಗಿ ಬಂಡವಾಳ ಶೀರ್ಷಿಕೆಯಡಿ (ಯೋಜನೆ ಮತ್ತು ಯೋಜನೇತರ) ವಿಂಗಡಿಸಿರುವುದು

ಹಣಕಾಸು ಲೆಕ್ಕಪತ್ರಗಳ ಅನುಬಂಧ-1ರಲ್ಲಿ ಪ್ರಧಾನ ಲೆಕ್ಕಶೀರ್ಷಿಕೆಗಳಲ್ಲಿವೇತನಕ್ಕಾಗಿ ಮಾಡಿರುವ ವೆಚ್ಚಗಳ ವಿವರಗಳನ್ನು ನೀಡಲಾಗಿರುತ್ತದೆ. ವೇತನದ ಮೇಲಿನ ವೆಚ್ಚವನ್ನು ರಾಜಸ್ವ ಲೆಕ್ಕಶೀರ್ಷಿಕೆಗಳಲ್ಲಿ ತೋರಿಸಲಾಗುತ್ತದೆ. ಹಾಗಿದ್ದಾಗ್ಯೂ, ಯೋಜನೆ ಮತ್ತು ಯೋಜನೇತರ ಶೀರ್ಷಿಕೆಗಳಲ್ಲಿ ವೇತನಕ್ಕಾಗಿನ ಅವಕಾಶಗಳನ್ನು ಬಂಡವಾಳ ವಿಭಾಗದಲ್ಲಿ ಪಡೆದುಕೊಂಡಿರುವುದನ್ನು ಗಮನಿಸಲಾಯಿತು. 2012-15ರ ಅವಧಿಯಲ್ಲಿ ₹53.20 ಕೋಟಿ ವೇತನದ ಮೇಲಿನ ವೆಚ್ಚವನ್ನು ಬಂಡವಾಳ ವಿಭಾಗದಲ್ಲಿ ಸೇರಿಸಿರುವುದು ಬಂಡವಾಳ ವೆಚ್ಚವನ್ನು ಹೆಚ್ಚು ತೋರಿಸಿರುವುದಲ್ಲದೆ, ರಾಜಸ್ವ ವಿಭಾಗದಲ್ಲಿ ವೇತನದ ಮೇಲಿನ ವೆಚ್ಚವನ್ನು ಮರೆಮಾಚಿದಂತಾಗಿದೆ. ವಿವರಗಳನ್ನು ಕೋಷ್ಟಕ-2.22ರಲ್ಲಿ ನೀಡಲಾಗಿದೆ. ಅಲ್ಲದೆ, ಹಣಕಾಸು ಲೆಕ್ಕಪತ್ರಗಳ ವಿವರಣೆ ಪಟ್ಟಿ-2ರಲ್ಲಿ ಪ್ರತಿ ವರ್ಷವೂ ವೇತನದ ಮೇಲಿನ ವೆಚ್ಚವನ್ನು ಬಂಡವಾಳ ವಿಭಾಗದಲ್ಲಿ ಸೇರಿಸುತ್ತಿರುವ ಬಗ್ಗೆ ಟೀಕಿಸಲಾಗುತ್ತಿದೆ. ಹಾಗಿದ್ದರೂ ತಪ್ಪಾದ ವಿಂಗಡಣೆಯನ್ನು ಸರಿಪಡಿಸಿಕೊಳ್ಳಲು ಹಾಗೂ ಸೂಕ್ತ ಶೀರ್ಷಿಕೆಗಳಡಿ ಆಯವ್ಯಯ ಪಡೆದುಕೊಳ್ಳಲು ಕ್ರಮ ವಹಿಸಲಾಗಿಲ್ಲ.

ಕೋಷ್ಟಕ 2.22 – ವೇತನ ವೆಚ್ಚವನ್ನು ಬಂಡವಾಳ ಶೀರ್ಷಿಕೆಯಡಿ ತಪ್ಪಾಗಿ ವರ್ಗೀಕರಣ ಮಾಡಿರುವುದು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಪ್ರಧಾನ ಶೀರ್ಷಿಕೆ	2012-13	2013-14	2014-15
1	4700	15.72	16.50	10.13
2	4701	2.41	2.49	1.99
3	4711	1.16	1.41	1.39
ಒಟ್ಟು		19.29	20.40	13.51

2.9 ಸಾರ್ವಜನಿಕ ಹಣವನ್ನು ಬ್ಯಾಂಕುಗಳಲ್ಲಿ ತೊಡಗಿಸಿರುವುದು – ಸಮಾಜ ಕಲ್ಯಾಣ ಇಲಾಖೆ

ಹಣದ ಬಿಡುಗಡೆ ಮತ್ತು ವೆಚ್ಚದ ಮಾದರಿ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ/ಬುಡಕಟ್ಟು ಕಲ್ಯಾಣ ಇಲಾಖೆಗಳು ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳು, ರಾಜ್ಯ ವಲಯ ಯೋಜನೆಗಳು ಮತ್ತು ಕೇಂದ್ರ ಯೋಜನಾ ಕಾರ್ಯಕ್ರಮಗಳಾದ ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ, ಚರಂಡಿ ಮುಂತಾದ ಮೂಲಸೌಲಭ್ಯಗಳನ್ನು ಒದಗಿಸುವುದು, ಸ್ವಲ್ಪದೊಳಗೆ ಕಾರ್ಯಕ್ರಮಗಳು, ಕಲ್ಯಾಣ ಯೋಜನೆ, ಭೂ ಖರೀದಿ ಯೋಜನೆ ಮತ್ತು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ. ಈ ಯೋಜನೆಗಳನ್ನು ರಾಜ್ಯಮಟ್ಟದಲ್ಲಿ ಸಮಾಜಕಲ್ಯಾಣ ಇಲಾಖೆಯ ನಿರ್ದೇಶಕರು, ನಿಗಮಗಳು/ಸಂಘಗಳ ಮುಖಾಂತರ ಅನುಷ್ಠಾನಗೊಳಿಸುತ್ತಾರೆ. ಜಿಲ್ಲಾ ಮಟ್ಟದಲ್ಲಿ ಈ ಯೋಜನೆಗಳನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಸಮಾಜ/ಬುಡಕಟ್ಟು ಕಲ್ಯಾಣಾಧಿಕಾರಿಗಳ ಮೂಲಕ ಅನುಷ್ಠಾನಗೊಳಿಸುತ್ತಾರೆ. ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿಗಳು/ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು/ಬುಡಕಟ್ಟು ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯತಿಗಳಿಂದ ಹಣ ಸ್ವೀಕರಿಸುತ್ತಾರೆ. ಈ ರೀತಿ ಸ್ವೀಕರಿಸಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಉಳಿತಾಯ ಖಾತೆಗಳಲ್ಲಿ ಇಟ್ಟಿರುತ್ತಾರೆ.

ಎಂಟು ಡಿಎಸ್‌ಡಬ್ಲ್ಯೂಓ/ಯೋಜನಾ ಸಮನ್ವಯಾಧಿಕಾರಿಗಳು/ಡಿಟಿಡಬ್ಲ್ಯೂಓಗಳು ಮತ್ತು 12 ಅನುಷ್ಠಾನ ಸಂಸ್ಥೆಗಳ (ಅನುಬಂಧ-2.16) 2012-15ರ ಅವಧಿಯ ದಾಖಲೆಗಳ ಪರಿಶೀಲನೆ-ತನಿಖೆಯನ್ನು ಕೈಗೊಂಡು (ಏಪ್ರಿಲ್-ಆಗಸ್ಟ್ 2015) ಬಳಕೆಯಾಗದೇ ಉಳಿದ ಹಣದ ವ್ಯವಸ್ಥಾಪನೆಯನ್ನು ಅಭ್ಯಸಿಸಲಾಯಿತು.

ಲೆಕ್ಕಪರಿಶೋಧನೆಯಲ್ಲಿ ಪ್ರಮುಖವಾಗಿ ಈ ಕೆಳಕಂಡವುಗಳನ್ನು ಪರಿಶೀಲಿಸಲಾಯಿತು:

- ಬಳಕೆಯಾಗದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಟ್ಟಿರುವ ಹಣ
- ರಾಷ್ಟ್ರೀಕೃತ ಬ್ಯಾಂಕುಗಳಲ್ಲದೆ ಇತರೆಡೆ ಇಟ್ಟಿರುವುದು
- ಯೋಜನೆಗಳು ಮುಕ್ತಾಯಗೊಂಡ ನಂತರವೂ ಸರ್ಕಾರಕ್ಕೆ ಜಮಾ ಮಾಡದೆ ಬ್ಯಾಂಕುಗಳಲ್ಲೇ ಉಳಿದಿರುವ ಹಣ.

2.9.1 ಆಯವ್ಯಯ ಮತ್ತು ವೆಚ್ಚ

2.9.1.1 ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು (2225-01 ಮತ್ತು 4225-01) ಮತ್ತು ಪರಿಶಿಷ್ಟ ಪಂಗಡಗಳ ನಿರ್ದೇಶಕರು (2225-02 ಮತ್ತು 4225-02) ಇವರಿಗೆ ಸಂಬಂಧಿಸಿದ 2012-15ರ ಅವಧಿಯ ಆಯವ್ಯಯ ಅವಕಾಶ, ವಾಸ್ತವ ವೆಚ್ಚ ಹಾಗೂ ಉಳಿತಾಯಗಳ ಒಟ್ಟಾರೆ ಚಿತ್ರಣವನ್ನು ಕೋಷ್ಟಕ 2.23 ಮತ್ತು 2.24ರಲ್ಲಿ ತೋರಿಸಲಾಗಿದೆ.

ರಾಜಸ್ವ

ಕೋಷ್ಟಕ 2.23- ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನು ಒಳಗೊಂಡಂತೆ ಆಯವ್ಯಯ	ವೆಚ್ಚ	ಉಳಿತಾಯಗಳು (-) ಮತ್ತು ಅದರ ಶೇಕಡಾವಾರು
2012-13	2,681.20	2,468.43	212.77(8)
2013-14	2,924.67	2,015.00	909.67(31)
2014-15	2,999.90	2,833.44	166.46(6)

2012-15ರ ಅವಧಿಯಲ್ಲಿ ಬಳಕೆಯಾಗದ ಆಯವ್ಯಯ ಅವಕಾಶವು ಶೇಕಡ 6ರಿಂದ 31ರ ವ್ಯಾಪ್ತಿಯಲ್ಲಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣ ಬಳಕೆ ಉತ್ತಮವಾಗಿತ್ತು. ಹಿಂದೆ ಬಿಡುಗಡೆ ಗೊಳಿಸಿದ ಹಣದ ಬಳಕೆಯನ್ನು ಖಚಿತಪಡಿಸಿಕೊಳ್ಳದೇ ಸಾಮಾನ್ಯ ರೀತಿಯಲ್ಲಿ ಹಣ ಬಿಡುಗಡೆ ಮಾಡಿರುವುದನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಯಿತು.

ಬಂಡವಾಳ

ಕೋಷ್ಟಕ 2.24 - ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕವನ್ನು ಒಳಗೊಂಡಂತೆ ಆಯವ್ಯಯ	ವೆಚ್ಚ	ಉಳಿತಾಯಗಳು (-) ಮತ್ತು ಅದರ ಶೇಕಡಾವಾರು
2012-13	112.48	61.68	50.80(45)
2013-14	1,037.69	650.21	387.48(37)
2014-15	1,364.73	1,060.41	304.32(22)

2012-15ರ ಅವಧಿಯಲ್ಲಿ ಬಳಕೆಯಾಗದ ಆಯವ್ಯಯ ಅವಕಾಶವು ಶೇಕಡಾ 45ರಿಂದ 22ರಷ್ಟಿದ್ದು ಇಳಿಮುಖವಾಗಿತ್ತು.

ಅನುಷ್ಠಾನದ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ ಹಣವನ್ನು ಸಂಚಿತ ನಿಧಿಯಲ್ಲಿ ಅಯಾ ವೆಚ್ಚ ಎಂದು ಪರಿಗಣಿಸಲಾಗುವುದರಿಂದ ಬಳಕೆಯಾಗದೇ ಉಳಿದ ಹಣವು ಸರ್ಕಾರದ ಆರ್ಥಿಕ ಸೂಚ್ಯಂಕಗಳನ್ನು ತಪ್ಪಾಗಿ ಪ್ರದರ್ಶಿಸುವಲ್ಲಿ ಪರಿಣಮಿಸಿತು ಮತ್ತು ಸರ್ಕಾರದ ಸಾಲಗಳನ್ನು ಸಮರ್ಥಿಸಿ ಕೊಳ್ಳುವಂತಾಯಿತು. ಬಳಕೆಯನ್ನು ಖಚಿತಪಡಿಸಿಕೊಳ್ಳದೆಯೇ ಸರ್ಕಾರವು ಹಣ ಬಿಡುಗಡೆ ಗೊಳಿಸಿದ್ದು ವಿವೇಚನಾಯುಕ್ತ ವಿತ್ತೀಯ ನಿರ್ವಹಣೆಯ ತತ್ವಗಳಿಗೆ ವಿರುದ್ಧವಾಗಿದೆ.

2.9.1.2 ಅನುಷ್ಠಾನ ಸಂಸ್ಥೆಗಳು/ಜಿಲ್ಲಾ ಅಧಿಕಾರಿಗಳು ಅತಿ ಹೆಚ್ಚಿನ ಶಿಲ್ಕುಗಳನ್ನು ಉಳಿಸಿಕೊಂಡಿರುವುದು

ಸರ್ಕಾರವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿ ಮತ್ತು ಇತರ ಸಾಮಾಜಿಕ ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುತ್ತವೆ. ಈ ರೀತಿ ಬಿಡುಗಡೆಯಾದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಇಡಲಾಗುತ್ತದೆ. ವರ್ಷಾಂತದಲ್ಲಿ ಆಯವ್ಯಯ ಅವಕಾಶ ವ್ಯಪಗತವಾಗುವುದನ್ನು ತಪ್ಪಿಸಲು ಹಣವನ್ನು ಸೆಳೆದು ಬ್ಯಾಂಕುಗಳ ಖಾತೆಗಳಲ್ಲಿ ಅಥವಾ ಠೇವಣಿಗಳಲ್ಲಿ ತೊಡಗಿಸುವುದು ವಿವೇಚನಾಯುಕ್ತ ಆರ್ಥಿಕ ವ್ಯವಸ್ಥೆಗೆ ವಿರುದ್ಧವಾಗಿದೆ. ಡಿಎಸ್‌ಡಬ್ಲ್ಯೂಓ/ಡಿಟಿಡಬ್ಲ್ಯೂಓ/ಅನುಷ್ಠಾನ ಸಂಸ್ಥೆಗಳು ಬ್ಯಾಂಕ್ ಖಾತೆಗಳ ಪರಿಶೀಲನೆ-ತನಿಖೆಯಿಂದ ಅತಿ ಹೆಚ್ಚಿನ ಶಿಲ್ಕುಗಳು (₹2,188.04 ಕೋಟಿ) ಬ್ಯಾಂಕಿನ ಖಾತೆಗಳಲ್ಲಿ ಇರುವುದು ಅನುಬಂಧ-2.17ರಲ್ಲಿ ವಿವರಿಸಿರುವಂತೆ ಕಂಡುಬಂದಿತು. ಇದು ಫಲಾನುಭವಿಗಳ ಆಯ್ಕೆಯಲ್ಲಿನ ವಿಳಂಬ, ಅಗತ್ಯ ಭೂಮಿ ಸಿಗದಿರುವುದು, ಟೆಂಡರ್‌ಗಳನ್ನು ಅಂತಿಮಗೊಳಿಸುವಲ್ಲಿ ವಿಳಂಬ, ಇತ್ಯಾದಿ ಕಾರಣಗಳಿಂದ ಯೋಜನೆಗಳು ಅಪೂರ್ಣವಾಗಿದ್ದವು ಹಾಗೂ ಇದರಿಂದಾಗಿ ಯೋಜನೆಗಳು ಉದ್ದೇಶ ಮತ್ತು ಗುರಿ ಸಾಧನೆಯಲ್ಲಿ ವಿಫಲಗೊಂಡಿದ್ದವು ಎಂಬುದನ್ನು ತೋರಿಸುತ್ತದೆ.

ಇದಕ್ಕೆ ಉತ್ತರವಾಗಿ ಡಿಎಸ್‌ಡಬ್ಲ್ಯೂಓ/ಡಿಟಿಡಬ್ಲ್ಯೂಓಗಳು ಹಣದ ಬಳಕೆಗೆ ಹಾಗೂ ಉಳಿದ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಲಾಖೆಯು ಉಳಿಕೆಗೆ ಕಾರಣಗಳನ್ನು ಹಾಗೂ ಯೋಜನೆಗಳು ಅನುಷ್ಠಾನಗೊಳ್ಳದಿರುವುದರಿಂದ ಫಲಾನುಭವಿಗಳ ಮೇಲಾಗಿರುವ ವ್ಯತಿರಿಕ್ತ ಪರಿಣಾಮಗಳನ್ನು ವಿಶ್ಲೇಷಿಸಿಲ್ಲವಾದ್ದರಿಂದ ಉತ್ತರವು ಸಮಂಜಸವಾಗಿಲ್ಲ.

2.9.1.3 ಬ್ಯಾಂಕ್ ಶಿಲ್ಕುಗಳ ಮೇಲೆ ಗಳಿಸಿದ ಬಡ್ಡಿಯನ್ನು ಜಮಾ ಮಾಡದಿರುವುದು

ಆರ್ಥಿಕ ಇಲಾಖೆಯು 3 ಜುಲೈ 2003ರಂದು ಹೊರಡಿಸಿದ ಸರ್ಕಾರೀ ಆದೇಶ ಸಂಖ್ಯೆ:ಎಫ್‌ಡಿ:ಬಿಜಿ/2003 ಅನುಸಾರ ಬ್ಯಾಂಕ್ ಖಾತೆಗಳಲ್ಲಿ ಗಳಿಸಲಾದ ಬಡ್ಡಿ ಹಣವನ್ನು 0049-04-110-0-01 ಲೆಕ್ಕಶೀರ್ಷಿಕೆಗೆ ಜಮಾ ಮಾಡಬೇಕು. ಆದರೆ, ಈ ಉಪ ಲೆಕ್ಕಶೀರ್ಷಿಕೆಯು ಆರ್‌ಬಿಐ ನಿಂದ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾದ ಶಿಲ್ಕುಗಳ ಮೇಲಿನ ಬಡ್ಡಿ ಸ್ವೀಕೃತಿಗಾಗಿ ಇರುವುದರಿಂದ ಬಡ್ಡಿ ಜಮೆಗಾಗಿ ಸೂಚಿಸಿರುವ ಉಪ ಲೆಕ್ಕಶೀರ್ಷಿಕೆಯು ಕ್ರಮಬದ್ಧವಾಗಿರಲಿಲ್ಲ ಎಂಬುದನ್ನು ಗಮನಿಸಲಾಯಿತು. 2012-15ರ ಅವಧಿಯಲ್ಲಿ ಬ್ಯಾಂಕ್ ಖಾತೆಗಳಿದ್ದ ಮೊತ್ತಗಳ ಮೇಲೆ ಗಳಿಸಿದ ಬಡ್ಡಿ ₹266.44 ಕೋಟಿಗಳನ್ನು ಇಲಾಖೆಗಳು/ಅನುಷ್ಠಾನ ಸಂಸ್ಥೆಗಳು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡಿಲ್ಲದಿರುವುದನ್ನು ಅನುಬಂಧ-2.18ರಲ್ಲಿ ವಿವರಿಸಲಾಗಿದೆ.

ಡಿಎಸ್‌ಡಬ್ಲ್ಯೂಓ/ಡಿಟಿಡಬ್ಲ್ಯೂಓಗಳು ಗಳಿಸಿದ ಬಡ್ಡಿ ಹಣವನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡುವುದಾಗಿ ಉತ್ತರಿಸಿದರು (ಆಗಸ್ಟ್ 2015). ಆದರೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘವು ಆಡಳಿತಾತ್ಮಕ ವೆಚ್ಚ ಮತ್ತು ಸಿಬ್ಬಂದಿಯ ವೇತನಕ್ಕಾಗಿ ಯಾವುದೇ ಪ್ರತ್ಯೇಕ ಹಣ ಬಿಡುಗಡೆ ಮಾಡದಿರುವುದರಿಂದ ಬಡ್ಡಿಯಿಂದ ಬಂದ ಹಣವನ್ನು ಈ ಬಾಬುಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಉತ್ತರಿಸಿತು. ಆದರೆ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 22 ಜೂನ್ 2004ರಲ್ಲಿ ಹೊರಡಿಸಲಾದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಗಳಿಸಿದ ಬಡ್ಡಿಯನ್ನು ಯೋಜನೆಯ ಹಣದ ಹೆಚ್ಚುವರಿ ಅಂಶವೆಂದು ಪರಿಗಣಿಸಬೇಕಿದ್ದರಿಂದ ಅನುಷ್ಠಾನ ಸಂಸ್ಥೆಗಳ ಕ್ರಮವು ಸರಿಯಾಗಿಲ್ಲ. ಯೋಜನಾ ನಿಧಿಗಳ ಮೇಲೆ ಗಳಿಸಿದ ಬಡ್ಡಿಯನ್ನು ಇತರೆ ಬಾಬುಗಳಿಗೆ ಬಳಸುವುದು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸೂಚನೆಗಳಿಗೆ ವಿರುದ್ಧವಾಗಿದೆ.

2.9.1.4 ಚಾಲ್ತಿಯಿರದ/ಮುಕ್ತಾಯಗೊಂಡ ಯೋಜನೆಗಳಲ್ಲಿನ ಉಳಿಕೆ/ಬಳಕೆಯಾಗದ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸದಿರುವುದು

ಪರಿಷ್ಕಾ-ತನಿಖೆ ನಡೆಸಿದ ಜಿಲ್ಲೆಗಳಲ್ಲಿನ ಕಲ್ಯಾಣ ಕಾರ್ಯಕ್ರಮಗಳ ಪರಿಶೀಲನೆಯಿಂದ ಚಾಲ್ತಿಯಿಲ್ಲದ/ ಮುಕ್ತಾಯಗೊಂಡ ಯೋಜನೆಗಳ ಉಳಿಕೆ/ಬಳಕೆಯಾಗದ ಶಿಲ್ಕುಗಳನ್ನು (₹8.70 ಕೋಟಿ) ಅನುಬಂಧ-2.19ರಲ್ಲಿ ವಿವರಿಸಿರುವಂತೆ, ಸರ್ಕಾರದ ಲೆಕ್ಕಕ್ಕೆ ಜಮಾ ಮಾಡದಿರುವುದು ಕಂಡುಬಂದಿತು. ಈ ರೀತಿಯಾಗಿ ಸರ್ಕಾರದ ಹಣವನ್ನು ಉಳಿಸಿಕೊಳ್ಳುವುದು ಹಣದ ಮಾರ್ಗಪಲ್ಲಟ/ದುರುಪಯೋಗ ಅಥವಾ ಗಮನಿಸದೇ ಉಳಿಯುವಂತಹ ಪ್ರಸಂಗಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ. ಡಿಎಸ್‌ಡಬ್ಲ್ಯೂಓ/ ಡಿಟಿಡಬ್ಲ್ಯೂಓಗಳು ಯೋಜನೆಗಳು ಚಾಲ್ತಿಯಿಲ್ಲದ/ಮುಕ್ತಾಯಗೊಂಡ ಕಾರಣದಿಂದಾಗಿ ಉಳಿಕೆಯಾಗಿದೆ. ಅಂತಹ ಯೋಜನೆಗಳ ಹಣವನ್ನು ಸರ್ಕಾರದ ಲೆಕ್ಕಕ್ಕೆ ಜಮೆ ಮಾಡಲಾಗುವುದು ಎಂದು ಉತ್ತರಿಸಿದರು.

2.9.1.5 ಖಾಸಗಿ ಬ್ಯಾಂಕ್‌ಗಳಲ್ಲಿ ಸರ್ಕಾರದ ವಹಿವಾಟುಗಳನ್ನು ನಡೆಸಿರುವುದು

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 22 ಜೂನ್ 2004ರಲ್ಲಿ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳ ಅನುಸಾರ ಯೋಜನೆಗಳ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೊಡಗಿಸಿ ವ್ಯವಹರಿಸಬೇಕಿತ್ತು.

2012-15ರ ಅವಧಿಯಲ್ಲಿ ಚಿತ್ರದುರ್ಗದ ಡಿಟಿಡಬ್ಲ್ಯೂಓ ರವರು ಪರಿಶಿಷ್ಟ ಕಲ್ಯಾಣ ಕಾರ್ಯಕ್ರಮಗಳಿಗೆ ಸ್ವೀಕರಿಸಲಾದ ಹಣವನ್ನು ಒಂದು ಖಾಸಗಿ ಬ್ಯಾಂಕ್‌ನಲ್ಲಿ (ಕೋಟಕ್ ಮಹೀಂದ್ರ ಬ್ಯಾಂಕ್) ಇಟ್ಟು ವ್ಯವಹರಿಸಿದ್ದರು. ಮಾರ್ಚ್ 2015ರ ಅಂತ್ಯಕ್ಕೆ ಬ್ಯಾಂಕ್ ಖಾತೆಯಲ್ಲಿ ₹9.20 ಕೋಟಿ ಶಿಲ್ಕು ಉಳಿದಿದ್ದಿತು. ಡಿಟಿಡಬ್ಲ್ಯೂಓ, ಚಿತ್ರದುರ್ಗ ರವರು ಖಾಸಗಿ ಬ್ಯಾಂಕಿನಲ್ಲಿಟ್ಟಿರುವ ಉಳಿತಾಯ ಖಾತೆಯನ್ನು ಮುಕ್ತಾಯಗೊಳಿಸುವುದಾಗಿ ಉತ್ತರಿಸಿದರು.

2.9.1.6 ಜಿಲ್ಲಾ ಅಧಿಕಾರಿಗಳು ಹೆಚ್ಚು ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿರುವುದು

ಸಮಾಜ ಕಲ್ಯಾಣ ಇಲಾಖೆಯ 5 ಮೇ 2011ರ ಸುತ್ತೋಲೆಯಲ್ಲಿ ಡಿವಿಸ್‌ಡೆಟಿಗಲು/ಡಿಟಿಡಬ್ಲ್ಯೂಗಳು/ಐಟಿಡಿಪಿಗಳ ಹೆಸರಿನಲ್ಲಿದ್ದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಕ್ತಾಯಗೊಳಿಸಿ ಕೇವಲ ಎರಡು ಜಂಟಿ ಬ್ಯಾಂಕ್ ಖಾತೆಗಳನ್ನು; ಒಂದು ಜಿಲ್ಲಾಧಿಕಾರಿಗಳೊಂದಿಗೆ, ಇನ್ನೊಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ, ತೆರೆದು ವಹಿವಾಟು ನಿರ್ವಹಿಸಬೇಕೆಂದು ಸೂಚಿಸಲಾಗಿತ್ತು.

ಆದರೆ, ನಾಲ್ಕು ಹಣ ಸೆಳೆಯುವ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸಿರುವುದು ಅನುಬಂಧ-2.20ರಲ್ಲಿ ವಿವರಿಸಿರುವಂತೆ ಕಂಡುಬಂದಿತು.

ಕೇವಲ ಎರಡು ಜಂಟಿ ಖಾತೆಗಳನ್ನು ನಿರ್ವಹಿಸಲು ಮತ್ತು ಇತರ ಖಾತೆಗಳನ್ನು ಮುಕ್ತಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಲಾಗಿದೆ.

2.9.1.7 ಚಾಲ್ತಿ ಖಾತೆಯಲ್ಲಿ ಹಣ ತೊಡಗಿಸಿರುವುದು

ಭಾರತ ಸರ್ಕಾರದ ಗ್ರಾಮಾಭಿವೃದ್ಧಿ ಮಂತ್ರಾಲಯದ 22 ಜೂನ್ 2004ರ ಪತ್ರದಿಂದ ಯೋಜನೆಗಳ ಹಣವನ್ನು ಚಾಲ್ತಿ ಖಾತೆಯಲ್ಲಿ ತೊಡಗಿಸುವಂತಿಲ್ಲ. ಈ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸ್ವೀಕೃತವಾದ ಹಣವನ್ನು ಓರ್ವ ಜಿಲ್ಲಾ ಪರಿಶಿಷ್ಟ ಕಲ್ಯಾಣಾಧಿಕಾರಿಯವರು ಮತ್ತು ಎರಡು ಅನುಷ್ಠಾನ ಸಂಸ್ಥೆಗಳು ಹಲವಾರು ಬ್ಯಾಂಕುಗಳಲ್ಲಿನ ಚಾಲ್ತಿ ಖಾತೆಯಲ್ಲಿ ತೊಡಗಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಕಂಡಿಬಂದಿತು.

ಚಾಲ್ತಿ ಖಾತೆಗಳನ್ನು ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪರಿಶಿಷ್ಟ ಕಲ್ಯಾಣಾಧಿಕಾರಿಯವರು ಉತ್ತರಿಸಿದರು.

2.10 ಕುಟುಂಬ ಪಿಂಚಣಿಯ ಹೆಚ್ಚುವರಿ ಪಾವತಿ

ಕರ್ನಾಟಕ ಸರ್ಕಾರ ನೌಕರರ (ಕುಟುಂಬ ಪಿಂಚಣಿ) ನಿಯಮಗಳು 2002ರನ್ವಯ ಸರ್ಕಾರಿ ನೌಕರನು/ಳು ಸೇವೆಯಲ್ಲಿರುವಾಗ ಮರಣ ಹೊಂದಿದರೆ ಆತನ/ಆಕೆಯ ಕುಟುಂಬವು ಸಾಮಾನ್ಯವಾಗಿ ಪಡೆಯುವ ಕುಟುಂಬ ಪಿಂಚಣಿಯ ಎರಡರಷ್ಟು ಅಥವಾ ನೌಕರನು/ಳು ಕೊನೆಯ ಬಾರಿ ಪಡೆದ ವೇತನದ ಶೇಕಡ 50ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಆ ಕುಟುಂಬ ಪಿಂಚಣಿಗೆ ಮರಣ ದಿನಾಂಕದ ಮರುದಿನಾಂಕದಿಂದ ಏಳು ವರ್ಷಗಳವರೆಗೆ ಅಥವಾ ಮೃತ ಸರ್ಕಾರಿ ನೌಕರನು ಜೀವಂತವಾಗಿದ್ದರೆ ಅವನು 65 ವರ್ಷಗಳನ್ನು ಮುಟ್ಟುವವರೆಗೂ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಅರ್ಹನಾಗಿರುತ್ತಾನೆ/ಳೆ. ಬಹುತೇಕ ಪಿಂಚಣಿ ಪಾವತಿಯು ಬ್ಯಾಂಕುಗಳ ಮುಖಾಂತರ ಆಗುತ್ತಿದ್ದು, ಬ್ಯಾಂಕುಗಳು ಪಿಂಚಣಿಯ ಮೊತ್ತವನ್ನು ಸಂಬಂಧಿಸಿದ ಉಳಿತಾಯ ಖಾತೆಗಳಿಗೆ ಜಮೆ ಮಾಡಿ ನಂತರ ಕ್ಲೈಮುಗಳನ್ನೂ ಸಂಪರ್ಕ ಶಾಖೆಯ ಮೂಲಕ ಕಳುಹಿಸುತ್ತವೆ. ಈ ಕ್ಲೈಮುಗಳನ್ನು ಖಜಾನೆಗಳು ಇತ್ಯರ್ಥ ಮಾಡುತ್ತವೆ.

2014-15ರಲ್ಲಿ 32 ಜಿಲ್ಲಾ ಖಜಾನೆಗಳಲ್ಲಿನ 187 ಪ್ರಕರಣಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಕುಟುಂಬ ಪಿಂಚಣಿಯನ್ನು ಪಿಂಚಣಿ ಪಾವತಿ ಆದೇಶದಲ್ಲಿ ಸೂಚಿಸಿರುವ ದಿನಾಂಕದ ನಂತರವೂ ಅಧಿಕ ದರದಲ್ಲಿ ಪಾವತಿ ಮಾಡಿದ್ದು, ಇದರಿಂದಾಗಿ ₹1.42 ಕೋಟಿಗಳ ಹೆಚ್ಚುವರಿ ಪಾವತಿಯಾಗಿದೆ (ಅನುಬಂಧ 2.21). ಮುಂದುವರೆದು, 20 ಖಜಾನೆಗಳಲ್ಲಿ 106 ಪ್ರಕರಣಗಳಲ್ಲಿ ಹಿಂದಿನ ವರ್ಷಗಳ ತಪಾಸಣೆಯಲ್ಲಿ ಗಮನಕ್ಕೆ ತಂದಿದ್ದರೂ ಸಹ ₹0.66 ಕೋಟಿಗಳ ಹೆಚ್ಚುವರಿ ಪಾವತಿಯನ್ನು 2014-15ರಲ್ಲಿ ಮುಂದುವರಿಸಿದ್ದು ಇದು ಒಟ್ಟಾರೆ ₹1.43 ಕೋಟಿಗಳ ಹೆಚ್ಚುವರಿ ಪಾವತಿಯಲ್ಲಿ ಫಲಿತವಾಗಿದೆ (ಅನುಬಂಧ 2.22).

ಹಿಂದಿನ ವರ್ಷಗಳ ತಪಾಸಣೆಯಲ್ಲಿ ಈ ರೀತಿಯ ಹೆಚ್ಚುವರಿ ಪಾವತಿಯನ್ನು ಅನೇಕ ಸಂದರ್ಭಗಳಲ್ಲಿ ಎತ್ತಿ ತೋರಿಸಿದಾಗ್ಯೂ, ಬ್ಯಾಂಕುಗಳು ಪಿಂಚಣಿ ಪಾವತಿ ಆದೇಶದಲ್ಲಿ ಸೂಚಿಸಿರುವ ದಿನಾಂಕದ ನಂತರವೂ ಹೆಚ್ಚುವರಿ ಪಾವತಿಯನ್ನು ಮುಂದುವರಿಸಿದ್ದಾರೆ.

ಬ್ಯಾಂಕುಗಳು ಪ್ರಕರಣಗಳ ಪರಿಶೀಲನೆಯಲ್ಲಿ ವಿಫಲತೆ ಮತ್ತು ಅಧಿಕ ದರದಲ್ಲಿ ಕುಟುಂಬ ಪಿಂಚಣಿಯನ್ನು ಪಾವತಿಸಲು ಇರುವ ಸ್ಥಗಿತ ದಿನಾಂಕವನ್ನು ಅನುಸರಿಸದಿರುವುದರಿಂದ ಈ ರೀತಿ ಹೆಚ್ಚುವರಿ ಪಾವತಿಯಾಗಿದೆ.

2012-13ರಲ್ಲಿ ರಾಜ್ಯ ಹಣಕಾಸಿನ ವ್ಯವಹಾರಗಳ ವರದಿಯಲ್ಲಿ ಸಮಾನರೂಪದ ಅವಲೋಕನವನ್ನು ವರದಿ ಮಾಡಲಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಪಾವತಿ ಮಾಡಿದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಪಾವತಿಯನ್ನು ತಡೆಗಟ್ಟಲು ಹೆಚ್ಚೆ ಇಡಲಾಗಿದೆ ಎಂದು ಬ್ಯಾಂಕುಗಳು ಪುನಃ ಪುನಃ ಹೇಳಿವೆ ಎಂದು ಸರ್ಕಾರವು ಜೂನ್ 2014ರಲ್ಲಿ ಉತ್ತರಿಸಿದೆ. ಮುಂದುವರೆದು, ಕೇಂದ್ರೀಕೃತ ಪಿಂಚಣಿ ಪದ್ಧತಿ ಕೇಂದ್ರ (ಸಿಪಿಸಿ)ಗಳ ಸ್ಥಾಪನೆ ಮಾಡುವ ಅಗತ್ಯತೆ ಇರುವ ವಿಷಯದಲ್ಲಿ ಬ್ಯಾಂಕುಗಳಿಂದ ಸರಿಯಾದ ಮತ್ತು ಗುಣಮಟ್ಟದ ಪಿಂಚಣಿ ಪಾವತಿಯ ಭರವಸೆಗಾಗಿ ಆರ್ ಬಿ ಐನಿಂದ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಹೆಚ್ಚುವರಿಯಾಗಿ ಪಾವತಿ ಮಾಡಿರುವುದರ ವಸೂಲಾತಿಗೆ ಅನುಸರಿಸಬೇಕಾದ ಕಾರ್ಯವಿಧಾನವನ್ನು ಖಜಾನೆಗಳ ನಿರ್ದೇಶಕರು, ಬ್ಯಾಂಕುಗಳಿಗೆ ಸುತ್ತೋಲೆಯನ್ನು ಕೂಡ ಹೊರಡಿಸಿದ್ದಾರೆ.

ಆದಾಗ್ಯೂ, ಹಲವು ಬ್ಯಾಂಕುಗಳು ಸಿಪಿಸಿಗಳನ್ನು ಸ್ಥಾಪಿಸಿದ್ದರೂ ಕೂಡ 2014-15ರಲ್ಲಿ ಕುಟುಂಬ ಪಿಂಚಣಿಯ ಹೆಚ್ಚುವರಿ ಪಾವತಿಯು ಮುಂದುವರೆದಿರುವುದು ವಾಸ್ತವಾಂಶವಾಗಿ ಉಳಿದಿದೆ. ಹೆಚ್ಚುವರಿ ಪಾವತಿಯನ್ನು ವಸೂಲಿ ಮಾಡಲು ವಿಸ್ತಾರವಾದ ಕ್ರಮವನ್ನು ಅನುಸರಿಸಬೇಕಾಗಿದ್ದು, ಈ ರೀತಿಯ ಹೆಚ್ಚುವರಿ ಪಾವತಿಯನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಉತ್ತರವು ತಟಸ್ಥವಾಗಿದೆ. 2014-15ರಲ್ಲಿ ಪಿಂಚಣಿ ಹೆಚ್ಚುವರಿ ಪಾವತಿಯನ್ನು ತಪ್ಪಿಸಲು ಸಾಕಷ್ಟು ಕ್ರಮ ತೆಗೆದುಕೊಳ್ಳದಿರುವುದರಿಂದ ₹1.42 ಕೋಟಿಗಳಷ್ಟು ಹೆಚ್ಚಿನ ಪಾವತಿ ಆಗಿದೆ.

ಆರ್ಥಿಕ ಇಲಾಖೆಯು ಎಲ್ಲಾ ಸಾರ್ವಜನಿಕ ವಿಭಾಗದ ಬ್ಯಾಂಕುಗಳಿಗೆ, ಅವುಗಳ ಶಾಖೆಗಳಿಗೆ ಯಾವ ಕುಟುಂಬ ಪಿಂಚಣಿ ಪ್ರಕರಣಗಳಲ್ಲಿ ಪಾವತಿಯನ್ನು ಸಾಮಾನ್ಯ ದರಕ್ಕೆ ಇಳಿಸಬೇಕಾಗಿದೆಯೋ ಅಂತಹ ಪ್ರಕರಣಗಳಿಗೆ ಖಜಾನೆಯ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಒಂದು ತಿಂಗಳು ಮುಂಚಿತವಾಗಿ ಎಚ್ಚರಿಕೆಯ ಪ್ರತಿಗಳನ್ನು ಬರೆಯಲು ಸೂಚನೆಯನ್ನು ನೀಡಿರುವುದಾಗಿ ಹೇಳಿದ್ದು (ಜನವರಿ 2016) ಇದರಿಂದ ಇನ್ನು ಮುಂದಿನ ಹೆಚ್ಚುವರಿ ಪಾವತಿಯನ್ನು ತಡೆಯುವುದಾಗಿ ಹೇಳಿದೆ.

2.11 ಸಮಾಪನ

ಹಿಂದಿನ ಕಂಡಿಕೆಗಳಲ್ಲಿ ಹೇಳಿದಂತೆ ರಾಜ್ಯ ಸರ್ಕಾರವು ವಿವೇಚನಾಯುಕ್ತ ಹಣಕಾಸು ನಿರ್ವಹಣೆಗೆ ಆಯವ್ಯಯ ತಯಾರಿಕೆ ಮತ್ತು ವೆಚ್ಚ ನಿಯಂತ್ರಣದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಬೇಕಾಗಿದೆ. ಅಪರ್ಯಾಪ್ತ ನಿಯಂತ್ರಣಗಳಿಂದಾಗಿ ಕೆಳಗಿನ ಅನಿಯತಗಳು ಕಂಡುಬಂದಿವೆ.

- 2014-15ರಲ್ಲಿ ₹1,53,936.65 ಕೋಟಿಗಳ ಅವಕಾಶಕ್ಕೆ ಪ್ರತಿಯಾಗಿ ₹1,31,365.27 ಕೋಟಿಗಳು ವೆಚ್ಚವಾಗಿದೆ. ಇದರಿಂದಾಗಿ ₹22,571.38 ಕೋಟಿಗಳು ಬಳಕೆಯಾಗದೆ ಉಳಿದಿದೆ (ಶೇಕಡ 15).
- ಶಾಸಕಾಂಗದ ಅನುಮೋದನೆಗೆ ಮುನ್ನ ವೆಚ್ಚಕ್ಕೆ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಲಾಗಿದೆ.
- 11 ಪ್ರಕರಣಗಳಲ್ಲಿನ ₹150.79 ಕೋಟಿಗಳ ವೆಚ್ಚವು ಹೊಸಸೇವೆ/ಹೊಸಸೇವಾ ಸಾಧನ ಎಂದು ಪರಿಗಣಿಸಬೇಕಾಗಿದ್ದು, ಶಾಸಕಾಂಗದ ಅನುಮೋದನೆಯಿಲ್ಲದೆ ವೆಚ್ಚ ಮಾಡಲಾಗಿದೆ.
- ಪೂರಕ ಅಂದಾಜುಗಳಲ್ಲಿ ಇತರ ಬೇಡಿಕೆಗಳಲ್ಲಿ ಉಳಿತಾಯದ ಮೂಲಕ ವ್ಯವಹಾರಗಳನ್ನು ತಟಸ್ಥ ಮಾಡಲು ಸಾಧ್ಯವಾಗಿಲ್ಲ. 25 ಪ್ರಕರಣಗಳಲ್ಲಿ ₹687.73 ಕೋಟಿಗಳ ಮೊತ್ತದ ಪೂರಕ ಅಂದಾಜುಗಳು ಅನಗತ್ಯವಾಗಿತ್ತು.

- 35 ಪ್ರಕರಣಗಳಲ್ಲಿ ಪುನರ್ವಿನಿಯೋಗವು ವಿವೇಚನಾರಹಿತವಾಗಿ ಮಾಡಿದ್ದು ಅಂತಿಮವಾಗಿ ಅವಕಾಶಗಳು ಬಳಕೆಯಾಗದೆ ಉಳಿಯುವುದರಲ್ಲಿ/ಅವಕಾಶವನ್ನು ಮೀರುವುದರಲ್ಲಿ ಫಲಿತವಾಗಿದೆ.
- 15 ಅನುದಾನಗಳಲ್ಲಿ ₹3,313.26 ಕೋಟಿಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾಗಿತ್ತು.
- ಕುಟುಂಬ ಪಿಂಚಣಿಯನ್ನು ಹೆಚ್ಚುವರಿಯಾಗಿ ಪಾವತಿಸುವುದನ್ನು ಗಮನಿಸಲಾಗಿದೆ.
- ಸಾದಿಲ್ವಾರು ನಿಧಿಯಿಂದ ಹಣವನ್ನು ಪಡೆದಿರುವುದು ಅಸಮರ್ಥನೆಯಾಗಿದ್ದು, ಒಂದು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ₹0.95 ಕೋಟಿಗಳನ್ನು ಸೆಳೆದಿದ್ದು ಇನ್ನೊಂದು ಪ್ರಕರಣದಲ್ಲಿ ಯಾವ ಉದ್ದೇಶಕ್ಕಾಗಿ ಪಡೆಯಲಾಗಿರುವುದೂ ಅದು ನಿಷ್ಪಲವಾಗಿರುತ್ತದೆ.

ಅಧ್ಯಾಯ - III

ಆರ್ಥಿಕ ನಿರೂಪಣೆ

ಹಣಕಾಸು ನಿಯಮಗಳ ಅನುಸರಣೆಯನ್ನು ಆಧರಿಸಿದ ಸ್ವಸ್ಥ ಆಂತರಿಕ ಆರ್ಥಿಕ ನಿರೂಪಣಾ ವ್ಯವಸ್ಥೆಯು ಉತ್ತಮ ಆಡಳಿತದ ಲಕ್ಷಣಗಳಲ್ಲಿ ಒಂದಾಗಿದೆ. ಈ ಅಧ್ಯಾಯವು ಪ್ರಸಕ್ತ ಸಾಲಿನಲ್ಲಿ ರಾಜ್ಯಸರ್ಕಾರದ ಇಲಾಖೆಗಳ, ವಿವಿಧ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಅನುಸರಣೆಯ ಸ್ಥಿತಿಯನ್ನು ಮತ್ತು ಸ್ಥೂಲ ನೋಟವನ್ನು ನೀಡುತ್ತದೆ.

3.1 ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ

ಇಲಾಖಾ ಅಧಿಕಾರಿಗಳು ನೀಡಿದ ಅನುದಾನಗಳಿಗೆ ಅನುದಾನಿತ ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆಯಬೇಕು ಹಾಗೂ ಪರಿಶೀಲನೆಯ ನಂತರ ಅವುಗಳನ್ನು ಮಂಜೂರಾದ ದಿನಾಂಕದಿಂದ 18 ತಿಂಗಳುಗಳೊಳಗೆ (ಬೇರೆ ರೀತಿ ನಿಗದಿಪಡಿಸಿದ್ದರ ಹೊರತಾಗಿ) ಪ್ರಧಾನ ಮಹಾಲೇಖಾಪಾಲ(ಲೆಕ್ಕ ಮತ್ತು ಹಕ್ಕುದಾರಿ)ರಿಗೆ ಕಳುಹಿಸಬೇಕೆಂದು ಆರ್ಥಿಕ ನಿಯಮಗಳು ವಿಧಿಸುತ್ತವೆ. ಆದರೆ, 2014-15ರವರೆಗೆ ನೀಡಿದ ಅನುದಾನಗಳಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಿದ್ದ ₹740.77 ಕೋಟಿಗಳ ಒಟ್ಟು ಮೊತ್ತದ 182 ಬಳಕೆ ಪ್ರಮಾಣ ಪತ್ರಗಳು ಅನುಬಂಧ 3.1ರಲ್ಲಿ ವಿವರಿಸಿದಂತೆ ಬಾಕಿಯಿತ್ತು.

ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣಪತ್ರಗಳನ್ನು ಕೋಷ್ಟಕ 3.1ರಲ್ಲಿ ನೀಡಲಾಗಿದೆ.

ಕೋಷ್ಟಕ 3.1: ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಬಾಕಿ ಇರುವ ಬಳಕೆ ಪ್ರಮಾಣ ಪತ್ರಗಳ ಸಂಖ್ಯೆ	ಮೊತ್ತ
2012-13ರವರೆಗೆ	60	54.54
2013-14	36	86.81
2014-15*	86	599.42
ಒಟ್ಟು	182	740.77

ಆಕರ: ಹಣಕಾಸು ಲೆಕ್ಕಗಳಿಗೆ ಟಿಪ್ಪಣಿ

*2014-15ನೇ ಸಾಲಿನಲ್ಲಿ ನೀಡಿದ ಅನುದಾನಗಳಿಗೆ ಬಳಕೆಪ್ರಮಾಣ ಪತ್ರಗಳನ್ನು 2015-16ರಲ್ಲಿ ಸಲ್ಲಿಸಬೇಕಿದೆ.

ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿರುವ ಮುಖ್ಯ ಪ್ರಕರಣಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ (ಶೇಕಡ 76) ಸಂಬಂಧಿಸಿದ್ದವು. ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದೆ ಇರುವುದು ಸಾರ್ವಜನಿಕ ಹಣದ ಮೇಲಿನ ಶಾಸಕಾಂಗದ ನಿಯಂತ್ರಣದ ಮೂಲ ಉದ್ದೇಶವನ್ನು ವಿಫಲಗೊಳಿಸುವುದಲ್ಲದೆ, ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ ಮೊತ್ತಗಳ ತಡೆತ, ದುರ್ಬಳಕೆ ಅಥವಾ ಅನಧಿಕೃತ ಉದ್ದೇಶಗಳಿಗೆ ಬಳಕೆಯಾಗುವ ಸಂಭವವಿರುತ್ತದೆ.

3.2 ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾ ನಿಬಂಧನೆಗಳು) ಅಧಿನಿಯಮ, 1971ರ 14 ಮತ್ತು 15ನೇ ಪರಿಚ್ಛೇದಗಳಡಿ, ಲೆಕ್ಕ ಪರಿಶೋಧನೆಗೆ ಒಳಪಡುವ ಸಂಸ್ಥೆಗಳನ್ನು ಗುರುತಿಸಲು ಅನುವಾಗುವಂತೆ, ಸರ್ಕಾರದ ಇಲಾಖಾ ಮುಖ್ಯಸ್ಥರುಗಳು ಪ್ರತಿ ವರ್ಷವೂ ₹25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯ ಪಡೆದ ಸಂಸ್ಥೆಗಳ ಸಹಾಯ ನೀಡಿದ ಉದ್ದೇಶ ಮತ್ತು ಒಟ್ಟು ವೆಚ್ಚದ ವಿವರಗಳ ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಬೇಕಾಗಿರುತ್ತದೆ.

ಹದಿನಾರು ಇಲಾಖೆಗಳು, ಎರಡರಿಂದ 10 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ₹25 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಅನುದಾನ ಪಡೆದಿರುವ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ವಿವರಗಳನ್ನು ಅನುಬಂಧ 3.2ರಲ್ಲಿ ನೀಡಲಾಗಿದೆ.

ಆರ್ಥಿಕ ಇಲಾಖೆಯು ಅಗತ್ಯ ಮಾಹಿತಿಯನ್ನು ನೇರವಾಗಿ ಮಹಾಲೇಖಾಪಾಲರಿಗೆ ಸಲ್ಲಿಸಬೇಕು ಎಂದು ಎಲ್ಲಾ ಆಡಳಿತಾತ್ಮಕ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಸೂಚನೆಗಳನ್ನು ಹೊರಡಿಸಿತ್ತು (ಡಿಸೆಂಬರ್ 2013). ಆದರೆ, ಆರ್ಥಿಕ ಇಲಾಖೆಯ ಸೂಚನೆಯ ಬಗ್ಗೆ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ.

3.3 ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳನ್ನು ಮಂಡಿಸುವಿಕೆಯ ಸ್ಥಿತಿ

ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳು, ನಗರಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿನ ಹನ್ನೊಂದು ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧನೆಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರಿಗೆ ವಹಿಸಲಾಗಿದೆ. ಈ ಸಂಸ್ಥೆಗಳ ವ್ಯವಹಾರಗಳು, ಕಾರ್ಯಚಟುವಟಿಕೆಗಳು ಮತ್ತು ಲೆಕ್ಕಗಳ ಕ್ರಮಬದ್ಧತೆಯ ಪಾಲನಾಪರಿಶೋಧನೆ, ಆಂತರಿಕ ನಿರ್ವಹಣೆ ಮತ್ತು ಆರ್ಥಿಕ ನಿಯಂತ್ರಣದ ಸಮೀಕ್ಷೆ, ವ್ಯವಸ್ಥೆ ಹಾಗೂ ಕಾರ್ಯವಿಧಾನಗಳ ಸಮೀಕ್ಷೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತದೆ.

ಎರಡು ಸ್ವಾಯತ್ತ ಸಂಸ್ಥೆಗಳ 2011-12ನೇ ವರ್ಷದ ಮತ್ತು ನಾಲ್ಕು ಸ್ವಾಯತ್ತ ಸಂಸ್ಥೆಗಳ 2012-13ನೇ ವರ್ಷದ ಹಾಗೂ ಐದು ಸ್ವಾಯತ್ತ ಸಂಸ್ಥೆಗಳ 2013-14ನೇ ವರ್ಷದ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಗಳು ವಿಧಾನ ಮಂಡಲದಲ್ಲಿ ಇನ್ನೂ ಮಂಡಿಸಬೇಕಾಗಿದೆ.

ಲೆಕ್ಕಪರಿಶೋಧನೆಗೆ ವಹಿಸಿರುವ, ಲೆಕ್ಕಪರಿಶೋಧನೆಗೆ ಸಲ್ಲಿಸಿರುವ ಲೆಕ್ಕಪತ್ರಗಳು, ಲೆಕ್ಕಪರಿಶೋಧನಾ ವರದಿಗಳ ಜಾರಿ ಮತ್ತು ರಾಜ್ಯವಿಧಾನ ಮಂಡಲದಲ್ಲಿ ಅವುಗಳ ಮಂಡನೆಯ ಸ್ಥಿತಿಯನ್ನು ಅನುಬಂಧ 3.3ರಲ್ಲಿ ನೀಡಲಾಗಿದೆ.

3.4 ಇಲಾಖಾ ವಾಣಿಜ್ಯ ಉದ್ದಿಮೆಗಳು

ಕೆಲವು ಸರ್ಕಾರಿ ಇಲಾಖೆಗಳ ಇಲಾಖಾ ಉದ್ದಿಮೆಗಳು, ವಾಣಿಜ್ಯ ಮತ್ತು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಈ ಉದ್ದಿಮೆಗಳು ಪ್ರತಿ ವರ್ಷವೂ ನಿಗದಿತ ನಮೂನೆಯಲ್ಲಿ, ಸರ್ಕಾರವು ಈ ಉದ್ದಿಮೆಗಳ ಕಾರ್ಯ ವೈಖರಿಯನ್ನು ಅಳೆಯಲು ಸಹಕಾರಿಯಾಗುವಂತೆ ಹಣಕಾಸು ನಿರ್ವಹಣೆಯ ಕಾರ್ಯಫಲಗಳನ್ನು ತೋರಿಸುವಂತಹ ಪ್ರಪತ್ರ ಲೆಕ್ಕಗಳನ್ನು ತಯಾರಿಸಬೇಕಾಗಿದೆ. ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆವಾಣಿಜ್ಯ ಉದ್ದಿಮೆಗಳ ಅಂತಿಮಗೊಳಿಸಿದ ಲೆಕ್ಕಗಳು, ಈ ಉದ್ದಿಮೆಗಳ ವ್ಯವಹಾರಗಳನ್ನು ನಿರ್ವಹಿಸುವಲ್ಲಿನ ಸಮರ್ಥತೆಯನ್ನು ಮತ್ತು ಅವುಗಳ ಸಮಗ್ರ ಆರ್ಥಿಕ ಸ್ಥಾಪನೆಯನ್ನು ಪ್ರತಿಬಿಂಬಿಸುತ್ತದೆ. ಸಕಾಲದಲ್ಲಿ ಲೆಕ್ಕಗಳನ್ನು ಪೂರ್ಣಗೊಳಿಸದಿದ್ದಲ್ಲಿ, ಸರ್ಕಾರದ ಹೂಡಿಕೆಗಳು ಲೆಕ್ಕಪರಿಶೋಧನೆಯ/ಶಾಸಕಾಂಗದ ಪರಿಶೀಲನೆಯ ಹೊರಗೆ ಉಳಿಯುತ್ತವೆ. ಇದರ ಫಲವಾಗಿ, ಇವುಗಳ ಹೊಣೆಗಾರಿಕೆಗಳನ್ನು ಖಚಿತಪಡಿಸಿಕೊಳ್ಳುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದಲ್ಲಿ, ಅವುಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೆ, ಇಂತಹ ವಿಳಂಬಗಳಿಂದ, ಹಣದುರುಪಯೋಗದ ಅಪಾಯ ಮತ್ತು ಸಾರ್ವಜನಿಕ ಹಣದ ಸೋರುವಿಕೆಗೆ ವ್ಯವಸ್ಥೆಯು ತೆರೆದುಕೊಳ್ಳುವ ಸಂಭವ ಇರುತ್ತದೆ.

ಸರ್ಕಾರದ ಇಲಾಖಾ ಮುಖ್ಯಸ್ಥರು, ಈ ಉದ್ದಿಮೆಗಳು ಲೆಕ್ಕಗಳನ್ನು ನಿಗದಿತ ಸಮಯದಲ್ಲಿ ತಯಾರಿಸಿ ಪ್ರಧಾನ ಮಹಾಲೇಖಾಪಾಲರ ಪರಿಶೋಧನೆಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮುಚ್ಚಿಹೋಗಿರುವ/ವರ್ಗವಾಗಿರುವ/ಸಹಕಾರಿ ಒಕ್ಕೂಟಗಳಾಗಿ ಪರಿವರ್ತಿತವಾಗಿರುವ ಒಂಭತ್ತು ಉದ್ದಿಮೆಗಳಲ್ಲಿ ಎರಡು ಉದ್ದಿಮೆಗಳ ಪ್ರಪತ್ರ ಲೆಕ್ಕಗಳು 1969-70ರಿಂದ ಸಲ್ಲಿಕೆಯಾಗದೆ ಬಾಕಿ ಉಳಿದಿವೆ. ಉದ್ದಿಮೆಗಳ ಪ್ರಪತ್ರ ಲೆಕ್ಕಗಳ ತಯಾರಿಕೆಯಲ್ಲಿನ ಬಾಕಿಯ ಸ್ಥಿತಿಯನ್ನು ಅನುಬಂಧ 3.4ರಲ್ಲಿ ನೀಡಲಾಗಿದೆ.

ಖಜಾನೆಗಳ ನೇರ ಸಂಪರ್ಕ ಗಣಕೀಕರಣ ಮತ್ತು ಬಿಲ್ಲುಗಳ ಸಲ್ಲಿಕೆಯ ಮೂಲಕ ಹಣ ಪಡೆಯುವಿಕೆಯ ವ್ಯವಸ್ಥೆಯಲ್ಲಿ ಪ್ರಪತ್ತ ಲೆಕ್ಕಗಳನ್ನು ತಯಾರಿಸುವ ಅಗತ್ಯ ಕಂಡು ಬರುವುದಿಲ್ಲವೆಂದು ಆರ್ಥಿಕ ಇಲಾಖೆಯು ಉತ್ತರ ನೀಡಿದೆ (ಡಿಸೆಂಬರ್ 2013). ಈ ಸಂಸ್ಥೆಗಳ ಆಡಳಿತಾತ್ಮಕ ಇಲಾಖೆಗಳಿಗೆ ಪ್ರಪತ್ತ ಲೆಕ್ಕಪತ್ರಗಳನ್ನು ನಿರ್ವಹಿಸುವ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ ಎಂದೂ ಹೇಳಿದೆ. ಕರ್ನಾಟಕ ಸರ್ಕಾರ ವಿಮಾ ಇಲಾಖೆಯು ಪ್ರಪತ್ತ ಲೆಕ್ಕಪತ್ರಗಳನ್ನು ಕಳುಹಿಸುವುದನ್ನು ಮುಂದುವರಿಸಿದೆ. ಈ ವಿಷಯದಲ್ಲಿ ಮುಂದಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

3.5 ನಷ್ಟಗಳು, ದುರುಪಯೋಗಗಳು ಇತ್ಯಾದಿ

2014-15ರ ಅಂತ್ಯಕ್ಕೆ ₹15.13 ಕೋಟಿಗಳಷ್ಟು ಸರ್ಕಾರಿ ಹಣವನ್ನು ಒಳಗೊಂಡ, 42 ದುರುಪಯೋಗ, ನಷ್ಟಗಳು ಮುಂತಾದ ಪ್ರಕರಣಗಳು ಅಂತಿಮ ಕ್ರಮ ತೆಗೆದುಕೊಳ್ಳಲು ಬಾಕಿ ಇದ್ದವು. ಇಲಾಖಾವಾರು ಬಾಕಿ ಇರುವ ಪ್ರಕರಣಗಳು ಮತ್ತು ವರ್ಷವಾರು ವಿಶ್ಲೇಷಣೆಯನ್ನು ಅನುಬಂಧ 3.5ರಲ್ಲಿ ನೀಡಿದ್ದು, ಈ ಪ್ರಕರಣಗಳ ಸ್ವರೂಪವನ್ನು ಅನುಬಂಧ 3.6ರಲ್ಲಿ ನೀಡಲಾಗಿದೆ. ಪ್ರತಿ ವರ್ಗದಲ್ಲಿ ಬಾಕಿ ಇರುವ ಕಳವು ಮತ್ತು ದುರುಪಯೋಗ ಪ್ರಕರಣಗಳ ವಿವರಗಳನ್ನು ಕೋಷ್ಟಕ 3.2ರಲ್ಲಿ ನೀಡಲಾಗಿದೆ.

ಕೋಷ್ಟಕ 3.2: ದುರುಪಯೋಗ, ಕಳವು ಇತ್ಯಾದಿ ಬಾಕಿಯಿರುವ ಪ್ರಕರಣಗಳ ಸ್ವರೂಪಗಳು

(ಕೋಟಿ ರೂಪಾಯಿಗಳಲ್ಲಿ)

ಪ್ರಕರಣಗಳ ಸ್ವರೂಪ/ಲಕ್ಷಣಗಳು	ಪ್ರಕರಣಗಳ ಸಂಖ್ಯೆ	ಒಳಗೊಂಡ ಮೊತ್ತ
ಕಳವು	11	0.06
ದುರುಪಯೋಗ	31	15.07
ಒಟ್ಟು	42	15.13

ಆಕರ: ಪ್ರಧಾನ ಮಹಾಲೇಖಾಪಾಲರು (ಜಿ ಮತ್ತು ಎಸ್‌ಎಸ್‌ಎ) ಕಛೇರಿ ಮತ್ತು ಪ್ರಧಾನ ಮಹಾಲೇಖಾಪಾಲರು (ಇ ಮತ್ತು ಆರ್‌ಎಸ್‌ಎ) ಕಛೇರಿಯಿಂದ ಕ್ರೋಡೀಕರಿಸಿದ್ದು.

ಸುಮಾರು ಶೇಕಡ 88ರಷ್ಟು ಮೊತ್ತವು ಲೋಕೋಪಯೋಗಿ ಕಾಮಗಾರಿಗಳು (₹11.94 ಕೋಟಿ) ಮತ್ತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ (₹1.38 ಕೋಟಿ) ಇಲಾಖೆಗಳಿಗೆ ಸಂಬಂಧಿಸಿದೆ.

3.6 ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು

ವಿವಿಧ ಇಲಾಖೆಗಳ ಉಗ್ರಾಣ ಮತ್ತು ದಾಸ್ತಾನು ಕ್ರೋಡೀಕೃತ ವಾರ್ಷಿಕ ಲೆಕ್ಕಪತ್ರಗಳು ಮರು ವರ್ಷದ ಜೂನ್ 15ರ ವೇಳೆಗೆ ಲೆಕ್ಕಪರಿಶೋಧನೆಗೆ ಸಲ್ಲಿಸಲ್ಪಡಬೇಕಾಗಿದೆ. ಲೋಕೋಪಯೋಗಿ ಕಾಮಗಾರಿಗಳು, ಜಲಸಂಪನ್ಮೂಲಗಳು ಮತ್ತು ಕಿರು ನೀರಾವರಿ ಇಲಾಖೆಗಳ ಅರ್ಧವಾರ್ಷಿಕ ಲೆಕ್ಕಗಳು 15ನೇ ಡಿಸೆಂಬರ್ ಮತ್ತು ಮರು ವರ್ಷದ 15ನೇ ಜೂನ್ ಒಳಗೆ ಸ್ವೀಕೃತವಾಗಬೇಕಾಗಿದೆ. ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳ ಸ್ವೀಕೃತಿಯಲ್ಲಿನ ವಿಳಂಬಗಳನ್ನು ಲೆಕ್ಕಪರಿಶೋಧನಾ ವರದಿಗಳಲ್ಲಿ ಸತತವಾಗಿ ಟೀಕಿಸಲಾಗುತ್ತಿದೆ.

13 ಇಲಾಖೆಗಳ 98 ಕಛೇರಿಗಳು ಸಲ್ಲಿಸಬೇಕಾದ ಉಗ್ರಾಣ ಮತ್ತು ದಾಸ್ತಾನು ಲೆಕ್ಕಗಳು ಬಾಕಿ ಉಳಿದಿದ್ದು ವಿವರಗಳನ್ನು ಅನುಬಂಧ 3.7ರಲ್ಲಿ ನೀಡಲಾಗಿದೆ.

3.7 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

ಕರ್ನಾಟಕ ಸರ್ಕಾರದ ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 36ರಲ್ಲಿ ವಿಧಿಸಿರುವಂತೆ, ನಿಯಂತ್ರಣಾಧಿಕಾರಿಗಳು ಮತ್ತು ವಿತರಣಾಧಿಕಾರಿಗಳು ಸೇವಾ ಲೆಕ್ಕಶೀರ್ಷಿಕೆಗಳಿಗೆ ಖರ್ಚು ಹಾಕಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಹಣವನ್ನು ಸೆಳೆಯಬಹುದಾಗಿದ್ದು, ಅದಕ್ಕೆ ಸವಿವರ ಸಾದಿಲ್ವಾರು ಬಿಲ್ಲುಗಳನ್ನು (ಅಂತಿಮ ವೆಚ್ಚಕ್ಕೆ ಸಮರ್ಥನೆಯಾಗಿ ವೋಚರುಗಳು) ಖಜಾನೆಗಳ ಮೂಲಕ ಪ್ರಧಾನ ಮಹಾಲೇಖಾಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರಿಗೆ ಕಳುಹಿಸಬೇಕಾಗಿದೆ. ಮಾರ್ಚ್ 2015ರ ಅಂತ್ಯಕ್ಕೆ ₹218.12 ಕೋಟಿಗಳ ಮೊತ್ತದ 9,758 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು, ಕೋಷ್ಟಕ 3.3ರಲ್ಲಿ ವಿವರಿಸಿರುವಂತೆ ಸವಿವರ ಬಿಲ್ಲುಗಳು ಬಾರದೆ ಬಾಕಿ ಉಳಿದಿವೆ.

ನಿಯಂತ್ರಣಾಧಿಕಾರಿಗಳು ತಕ್ಷಣದ ವಿತರಣೆಗೆ ಅಗತ್ಯವಿದ್ದ ಹೊರತು ಖಜಾನೆಯಿಂದ ಹಣವನ್ನು ಸೆಳೆಯದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.

ಕೋಷ್ಟಕ 3.3: ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಸೆಳೆದ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು		ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸಿರುವುದು		ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು	
	ಬಿಲ್ಲುಗಳ ಸಂಖ್ಯೆ	ಮೊತ್ತ	ಬಿಲ್ಲುಗಳ ಸಂಖ್ಯೆ	ಮೊತ್ತ	ಬಿಲ್ಲುಗಳ ಸಂಖ್ಯೆ	ಮೊತ್ತ
2012-13ರವರೆಗೆ	52,834	502.22	48,157	444.70	4,677	57.52
2013-14	6,514	169.41	4,781	95.27	1,733	74.14
2014-15	4,896	109.69	1,548	23.23	3,348	86.46
ಒಟ್ಟು	64,244	781.32	54,486	563.20	9,758	218.12

ಆಕರ: ಹಣಕಾಸು ಲೆಕ್ಕಗಳು 2013-14 ರ ಟಿಪ್ಪಣಿ.

2014-15ರಲ್ಲಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಸೆಳೆದ ₹109.69 ಕೋಟಿಗಳಲ್ಲಿ ₹24.43 ಕೋಟಿಗಳ ಮೊತ್ತದ ಬಿಲ್ಲುಗಳನ್ನು ಮಾರ್ಚ್ 2015ರಲ್ಲಿ ಸೆಳೆಯಲಾಗಿದ್ದು, ಅದರಲ್ಲಿ ₹0.42 ಕೋಟಿಗಳ ಮೊತ್ತದ ಬಿಲ್ಲುಗಳನ್ನು ಆರ್ಥಿಕ ವರ್ಷದ ಕೊನೆಯ ದಿನದಂದು ಸೆಳೆಯಲಾಗಿದೆ.

ಬಾಕಿ ಇರುವ ಸವಿವರ ಸಾದಿಲ್ವಾರು ಬಿಲ್ಲುಗಳಲ್ಲಿ ಬಹುಪಾಲು ಪ್ರಧಾನ ಶೀರ್ಷಿಕೆ 2015-ಚುನಾವಣೆಗಳು (1,561 ಬಿಲ್ಲುಗಳು- ₹119.36 ಕೋಟಿ) ಪ್ರಧಾನ ಶೀರ್ಷಿಕೆ 2055- ಪೋಲೀಸ್ (31 ಬಿಲ್ಲುಗಳು ₹22.80 ಕೋಟಿ), ಪ್ರಧಾನ ಶೀರ್ಷಿಕೆ 2402- ಭೂ ಮತ್ತು ಜಲಸಂರಕ್ಷಣೆ (1,106 ಬಿಲ್ಲುಗಳು- ₹17.77 ಕೋಟಿ), ಪ್ರಧಾನ ಶೀರ್ಷಿಕೆ 2406-ಅರಣ್ಯ ಮತ್ತು ವನ್ಯಜೀವಿ (601 ಬಿಲ್ಲುಗಳು -₹14.78 ಕೋಟಿ) ಪ್ರಧಾನ ಶೀರ್ಷಿಕೆ 2202 - ಸಾಮಾನ್ಯ ಶಿಕ್ಷಣ (1,891 ಬಿಲ್ಲುಗಳು -₹12.60 ಕೋಟಿ) ಮತ್ತು ಪ್ರಧಾನ ಶೀರ್ಷಿಕೆ 2235 - ಸಾಮಾಜಿಕ ಭದ್ರತೆ ಮತ್ತು ಸಮಾಜ ಕಲ್ಯಾಣ (1,031 ಬಿಲ್ಲುಗಳು-₹5.27 ಕೋಟಿ) ಗಳಿಗೆ ಸಂಬಂಧಿಸಿವೆ.

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲಿನ ಮೇಲೆ ಸೆಳೆದ ಮೊತ್ತವನ್ನು ಆಯಾ ಸೇವಾ ಪ್ರಧಾನ ಶೀರ್ಷಿಕೆಯಡಿ ಸಂಚಿತ ನಿಧಿಗೆ ಖರ್ಚು ಹಾಕಲಾಗುತ್ತದೆ. ನಿಗದಿತ ಸಮಯದೊಳಗೆ ಈ ಲೆಕ್ಕವನ್ನು ಚುಕ್ತಾ ಮಾಡದಿದ್ದಲ್ಲಿ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗುತ್ತದೆ. ಇದು ಸರ್ಕಾರದ ವಿತ್ತೀಯ ಸೂಚಕಗಳ (ರಾಜಸ್ವ ಹೆಚ್ಚಳ/ವಿತ್ತೀಯ ಕೊರತೆ) ಮೇಲೆ ಪ್ರಭಾವ ಬೀರುತ್ತದೆ. ಆರ್ಥಿಕ ಇಲಾಖೆಯು ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ, ನಿಗದಿತ ಸಮಯದೊಳಗೆ ಲೆಕ್ಕಗಳನ್ನು ತೀರುವಳಿ ಮಾಡಲು, ಇಲ್ಲದಿದ್ದಲ್ಲಿ ಬಟವಾಡೆ ಅಧಿಕಾರಿಗಳ ಸಂಬಳವನ್ನು ನಿಲ್ಲಿಸಲು ಸೂಚನೆಗಳನ್ನು ನೀಡಿದೆ (ಆಗಸ್ಟ್ 2012). ಆದಾಗ್ಯೂ, ಗಮನಾರ್ಹ ಸಂಖ್ಯೆಯ ಬಿಲ್ಲುಗಳು ಬಾಕಿಯಿದ್ದು ಡಿಡಿಟಿಗಳಿಂದ ಸಂಬಳ ಸೆಳೆಯುವ ಪರಿಪಾಠವು ಮುಂದುವರೆದಿದ್ದು, ಆರ್ಥಿಕ ಇಲಾಖೆಯ ಸೂಚನೆಯ ಕಡಿಮೆ ಅನುಸರಣೆಯಲ್ಲಿ ಕೊರತೆಯನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಯಿತು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 5ನೇ ವರದಿಯಲ್ಲಿ(ಜುಲೈ 2015) ಈ ವಿಚಾರವನ್ನು ನಿಖರವಾಗಿ ಗಮನಿಸಿ ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸದ ಡಿಡಿಟಿಗಳ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದೆ.

3.8 ವೈಯಕ್ತಿಕ ಠೇವಣಿ ಲೆಕ್ಕಗಳು

ಕರ್ನಾಟಕ ಆರ್ಥಿಕ ಸಂಹಿತೆಯು, ವಹಿವಾಟುಗಳ ಲೆಕ್ಕಕ್ಕೆ ರೂಢಿಯಲ್ಲಿನ ವಿಧಾನವು ಸೂಕ್ತವಲ್ಲವೆಂದು ಕಂಡು ಬಂದ ಪ್ರಸಂಗಗಳಲ್ಲಿ ಸರ್ಕಾರದ ಅನುಮತಿಯೊಂದಿಗೆ ವೈಯಕ್ತಿಕ ಠೇವಣಿ (ಪಿಡಿ) ಲೆಕ್ಕಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದೆ. ರಾಜ್ಯದ ಸಂಚಿತ ನಿಧಿಗೆ ಖರ್ಚು ಹಾಕಿ ಪ್ರಾರಂಭಿಸಿದ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಆರ್ಥಿಕ ವರ್ಷಾಂತರದಲ್ಲಿ ಮುಕ್ತಾಯಗೊಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳ ಆಡಳಿತಾಧಿಕಾರಿಗಳು ಸಂಚಿತನಿಧಿಗೆ ವರ್ಗಾಯಿಸಬೇಕಾದ ಮೊತ್ತಗಳನ್ನು ಖಜಾನಾಧಿಕಾರಿಗೆ ತಿಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಚಾಲ್ತಿಯ ಅವಧಿ ಮುಗಿದ ನಂತರವೂ

ಮುಂದುವರಿಸಬೇಕಾದ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿದೆ. ಕಾಲಕಾಲಕ್ಕೆ ವೈಯಕ್ತಿಕ ಲೆಕ್ಕಗಳನ್ನು ಖಜಾನೆಯ ಲೆಕ್ಕಗಳೊಂದಿಗೆ ಹೊಂದಾಣಿಕೆ ಮಾಡುವುದು ಆಯಾ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.

3.8.1 ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಇಟ್ಟಿರುವ ಮೊತ್ತಗಳು

2010-15ರ ಅವಧಿಯ ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ಸಂಬಂಧಿಸಿದ ವಹಿವಾಟುಗಳನ್ನು ಕೋಷ್ಟಕ 3.4ರಲ್ಲಿ ನೀಡಲಾಗಿದೆ.

ಕೋಷ್ಟಕ 3.4 ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿನ ಮೊತ್ತಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಸ್ವೀಕೃತಿಗಳು/ಠೇವಣಿಗಳು	ಹಿಂಪಡೆತಗಳು	ಅಂತಿಮ ಶಿಲ್ಕು
2010-11	1,214.23	2,201.06	1,942.39	1,472.90
2011-12	1,472.90	2,737.35	2,732.00	1,478.25
2012-13	1,478.25	3,582.23	2,974.30	2,086.18
2013-14	2,086.18	3,782.85	3,571.93	2,297.10
2014-15	2,297.10	3,915.81	3,784.62	2,428.29

ಆಕರ: ಹಣಕಾಸು ಲೆಕ್ಕಗಳು

ಠೇವಣಿ ಲೆಕ್ಕದಲ್ಲಿನ ಶಿಲ್ಕು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಸಂಹಿತೆಯಲ್ಲಿನ ಅವಕಾಶದಂತೆ ಅವಧಿ ಮೀರಿದ ಶಿಲ್ಕುಗಳನ್ನು ಹಿಂದಿರುಗಿಸುವ/ತೀರುವಳಿ ಮಾಡುವ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರಧಾನವಾಗಿರುವ ನಿವ್ವಳ ಅಂತಿಮ ಶಿಲ್ಕುಗಳನ್ನು ಕೋಷ್ಟಕ 3.5ರಲ್ಲಿ ನೀಡಲಾಗಿದೆ.

ಕೋಷ್ಟಕ 3.5 ವೈಯಕ್ತಿಕ ಠೇವಣಿ ಮೊತ್ತದಲ್ಲಿನ ಅಂತಿಮ ಶಿಲ್ಕು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಆಡಳಿತಾಧಿಕಾರಿಗಳು	ಮೊತ್ತ
1	ವೈಯಕ್ತಿಕ ಠೇವಣಿ(ಸಾಮಾನ್ಯ)	286.92
2	ಜಿಲ್ಲಾಧಿಕಾರಿಗಳು	3,095.54
3	ಸಾಲಿಗ ಮತ್ತು ಒತ್ತೆದಾರರ ವೈಯಕ್ತಿಕ ಠೇವಣಿ	19.65
4	ನಿರ್ದೇಶಕರು, ಗಿರಿಜನ ಇಲಾಖೆ	131.06

ಆಕರ: ಡಿಡಿಆರ್ ಲೆಡ್ಜರ್. ಈ ಕೋಷ್ಟಕವನ್ನು ಕೋಷ್ಟಕ 3.6ರೊಂದಿಗೆ ಓದಬೇಕು.

ಹಣಕಾಸು ಇಲಾಖೆಯು ವಾಸ್ತವಾಂಶವನ್ನು ಒಪ್ಪಿಕೊಂಡು, 31 ಮಾರ್ಚ್ 2015ರವರೆಗೆ ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿರುವ ಒಟ್ಟು ಶಿಲ್ಕುಗಳಲ್ಲಿ ಮೊದಲಿಗೆ, ಕಳೆದ ಮೂರು ವರ್ಷಗಳಲ್ಲಿ ಯಾವುದೇ ವಹಿವಾಟು ನಡೆಸದ, 198 ನಿಷ್ಕ್ರಿಯ ವೈಯಕ್ತಿಕ ಠೇವಣಿಗಳನ್ನು ಗುರುತಿಸಲಾಗಿದ್ದು, ಇದರ ಬಾಕಿ ಉಳಿದ ಶಿಲ್ಕು ₹11.90 ಕೋಟಿಗಳೆಂದು ಹೇಳಿದೆ. ಈ ವೈಯಕ್ತಿಕ ಠೇವಣಿಗಳ ಪ್ರತಿಯೊಂದು ಶಿಲ್ಕನ್ನು ಸಂಬಂಧಿಸಿದ ಖಜಾನೆಗಳು ಪರಿಶೀಲಿಸಿದ್ದು, ಸರ್ಕಾರಕ್ಕೆ ಈ ಠೇವಣಿಗಳನ್ನು ಮುಕ್ತಾಯಗೊಳಿಸಲು ಮತ್ತು ಉಳಿದ ಹಣವನ್ನು ಸದ್ಯದಲ್ಲೇ ರಾಜ್ಯದ ಸಂಚಿತ ನಿಧಿಗೆ ಹಾಕಲು ಪ್ರತ್ಯೇಕ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ ಎಂದೂ ಹೇಳಿದೆ. ಮುಂದುವರೆದು, ನಿಷ್ಕ್ರಿಯ ವೈಯಕ್ತಿಕ ಠೇವಣಿಗಳನ್ನು ಗುರುತಿಸುವ ಕಾರ್ಯವನ್ನು ನಿಯತಕಾಲಿಕವಾಗಿ ಹಾಗೂ ಕ್ರಮಬದ್ಧವಾಗಿ ಕೈಗೊಳ್ಳಲಾಗಿದ್ದು ಬಾಕಿ ಹಣವನ್ನು ರಾಜ್ಯದ ಸಂಚಿತ ನಿಧಿಗೆ ವಾಪಸ್ಸು ಹಾಕಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಹೇಳಿದೆ.

3.8.2 ವೈಯಕ್ತಿಕ ಠೇವಣಿ ಲೆಕ್ಕಗಳ ಹೊಂದಾಣಿಕೆ

ಬಟವಾಡೆ ಅಧಿಕಾರಿಗಳು ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಂಚಿತ ನಿಧಿಯಿಂದ ವರ್ಗಾಯಿಸಲ್ಪಟ್ಟು, ತಮ್ಮ ವಿಲೇವಾರಿಯಲ್ಲಿ ಇಡಲ್ಪಟ್ಟ ಮೊತ್ತಗಳನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸುವುದೇ ವೈಯಕ್ತಿಕ ಠೇವಣಿ ಲೆಕ್ಕಗಳ ಉದ್ದೇಶವಾಗಿದೆ. ಆಡಳಿತಾಧಿಕಾರಿಗಳು ವರ್ಷದ ಕೊನೆಯ

ಕೆಲಸದದಿನದಂದು ಬಳಕೆಯಾಗದೆ ಉಳಿದ ಮೊತ್ತವನ್ನು ಸಂಚಿತನಿಧಿಗೆ ಜಮಾ ಮಾಡುವುದರ ಮೂಲಕ ಈ ಲೆಕ್ಕಗಳನ್ನು ಮುಕ್ತಾಯಗೊಳಿಸಬೇಕಾಗಿದೆ. ನಿಯಮಗಳನುಸಾರ, ವೈಯಕ್ತಿಕ ಠೇವಣಿ ಲೆಕ್ಕಗಳ ಆಡಳಿತಾಧಿಕಾರಿಗಳು ಲೆಕ್ಕಗಳಲ್ಲಿನ ಶಿಲ್ಕುಗಳನ್ನು ಖಜಾನೆ ಅಧಿಕಾರಿಗಳೊಡನೆ (ವಿವರವಾದ ಲೆಕ್ಕಗಳನ್ನು ಖಜಾನೆಯಲ್ಲಿ ಇಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ಮತ್ತು ಪ್ರಧಾನ ಮಹಾಲೇಖಪಾಲ (ಲೆ ಮತ್ತು ಹ)ರೊಡನೆ (ವಿವರವಾದ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲರು ನಿರ್ವಹಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ಹೊಂದಾಣಿಕೆ ಮಾಡಬೇಕಾಗಿದೆ. ಖಜಾನೆಗಳೊಂದಿಗೆ ಆಡಳಿತಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಆದರೆ, ಪ್ರಧಾನ ಮಹಾಲೇಖಪಾಲರೊಂದಿಗೆ (ಲೆ ಮತ್ತು ಹ) 56 ಆಡಳಿತಾಧಿಕಾರಿಗಳಲ್ಲಿ ಯಾರೂ ಸಹ ಲೆಕ್ಕ ಹೊಂದಾಣಿಕೆ ಮಾಡಿರುವುದಿಲ್ಲ.

ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳ ಸಂಖ್ಯೆಯನ್ನು ಕೋಷ್ಟಕ 3.6ರಲ್ಲಿ ಸೂಚಿಸಲಾಗಿದೆ ಹಾಗೂ ವೈತಿರಿಕ್ತ ಶಿಲ್ಕುಗಳ ವಿವರಣೆಗಳು ಅನುಬಂಧ 3.8ರಲ್ಲಿ ಇದೆ.

ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 286(ಎ) ನಿಯಮಗಳ ಅನ್ವಯ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ರಾಜ್ಯ ಸರ್ಕಾರವು ಮುಕ್ತಾಯಗೊಳಿಸಬೇಕಾಗಿರುತ್ತದೆ. 31 ಮಾರ್ಚ್ 2015ರಲ್ಲಿದ್ದಂತೆ, ₹83.48 ಕೋಟಿಗಳಷ್ಟು ಶಿಲ್ಕು ಉಳಿದಿರುವ 33 ವೈಯಕ್ತಿಕ ಠೇವಣಿ ಲೆಕ್ಕಗಳು ಮೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ನಿಷ್ಕ್ರಿಯವಾಗಿ ಉಳಿದಿವೆ. ವಿವರಗಳನ್ನು ಕೋಷ್ಟಕ 3.6ರಲ್ಲಿ ನೀಡಲಾಗಿದೆ.

ಆಡಳಿತಾಧಿಕಾರಿಗಳು ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಮುಕ್ತಾಯಗೊಳಿಸುವ ಮುನ್ನ ಠೇವಣಿ ಲೆಕ್ಕಗಳಲ್ಲಿನ ಬಾಕಿ ಉಳಿದ ಹಣವನ್ನು ಸರಿಯಾಗಿ ವಿಶ್ಲೇಷಿಸಿ, ನಂತರ ಅವನ್ನು ಸಂಚಿತ ನಿಧಿಗೆ ಜಮೆ ಮಾಡಬೇಕು.

ಕೋಷ್ಟಕ 3.6: ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	ವೈಯಕ್ತಿಕ ಠೇವಣಿ ಲೆಕ್ಕಗಳು			
	ಧನಾತ್ಮಕ ಶಿಲ್ಕು		ಋಣಾತ್ಮಕ ಶಿಲ್ಕು	
	ಲೆಕ್ಕಗಳ ಸಂಖ್ಯೆ	ಮೊತ್ತ	ಲೆಕ್ಕಗಳ ಸಂಖ್ಯೆ	ಮೊತ್ತ
ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು	19	3,559.97	4	1,198.08
ನಿಷ್ಕ್ರಿಯ ಠೇವಣಿ ಲೆಕ್ಕಗಳು	21	74.94	12	8.54

ಆಕರ: ಹಣಕಾಸು ಲೆಕ್ಕಗಳು.

ಮೇಲಿನ ಕೋಷ್ಟಕದಲ್ಲಿ ಕಂಡುಬಂದಂತೆ ನಾಲ್ಕು ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದಂತೆ (ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ಒಟ್ಟು ಮೊತ್ತ ₹1,198.08 ಕೋಟಿಗಳು ಹಾಗೂ 12 ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದ (ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ₹8.54 ಕೋಟಿಗಳು ಋಣಾತ್ಮಕ ಶಿಲ್ಕುಗಳಾಗಿದ್ದು ಇದು ಲೆಕ್ಕಗಳಲ್ಲಿ ಹೊಂದಾಣಿಕೆ ಮಾಡಬೇಕಾದ ಅಗತ್ಯತೆಯನ್ನು ಸೂಚಿಸುತ್ತದೆ.

ರಾಜ್ಯ ಲೆಕ್ಕಪತ್ರ ಸಮಿತಿಯು ತನ್ನ 5ನೇ ವರದಿಯಲ್ಲಿ(ಜುಲೈ 2015) ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಮುಕ್ತಾಯಗೊಳಿಸತಕ್ಕದ್ದು ಮತ್ತು ವರದಿ ಸಲ್ಲಿಸಿದ ದಿನದಿಂದ ಮೂರು ತಿಂಗಳುಗಳ ಒಳಗೆ ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಬಳಕೆಯಾಗದೆ ಉಳಿದ ಮೊತ್ತವನ್ನು ರಾಜ್ಯ ಸಂಚಿತ ನಿಧಿಗೆ ಜಮೆ ಮಾಡಬೇಕಾಗಿದೆ ಎಂದು ಹೇಳಿದೆ.

ಆರ್ಥಿಕ ಇಲಾಖೆಯು, 31 ಮಾರ್ಚ್ 2015ರವರೆಗೆ ಇರುವ 33 ನಿಷ್ಕ್ರಿಯ ವೈಯಕ್ತಿಕ ಲೆಕ್ಕಗಳಲ್ಲಿರುವ ಬಾಕಿ ಉಳಿದ ಶಿಲ್ಕಾದ ₹83.48 ಕೋಟಿಗಳನ್ನು ಪರಿಶೀಲಿಸಿ, ಮೂರು ವರ್ಷಕ್ಕೂ ಮೀರಿ ನಿಷ್ಕ್ರಿಯವಾದ ವೈಯಕ್ತಿಕ ಠೇವಣಿಗಳನ್ನು ಗುರುತಿಸಿ ಮುಕ್ತಾಯಗೊಳಿಸಲು ಮತ್ತು ಬಾಕಿ ಹಣವನ್ನು ಸಂಚಿತ ನಿಧಿಗೆ ಜಮೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಗೊಳ್ಳಲಾಗುವುದು ಎಂದು ಹೇಳಿದೆ (ಜನವರಿ 2016).

3.8.3 ವೈಯಕ್ತಿಕ ಠೇವಣಿಯನ್ನು ತಪ್ಪಾಗಿ ಮುಕ್ತಾಯಗೊಳಿಸಿರುವುದು

ಸರ್ಕಾರವು ಏಪ್ರಿಲ್ 2011 ರಂದು ಸಹಾಯಕ ನಿರ್ದೇಶಕರು, ನಿವೃತ್ತಿ, ಸಣ್ಣ ಉಳಿತಾಯಗಳು, ಮತ್ತು ಆಸ್ತಿ ಬಾಧ್ಯತೆ ಮೇಲ್ವಿಚಾರಣಾ ಇಲಾಖೆ, ಬೆಂಗಳೂರು ದಕ್ಷಿಣ, ಇವರ ವೈಯಕ್ತಿಕ ಠೇವಣಿಯಲ್ಲಿ ಖರ್ಚಾಗದೆ ಉಳಿದ ₹1.72 ಕೋಟಿಗಳು ನಿಷ್ಕ್ರಿಯವಾಗಿದ್ದು ಸಂಚಿತ ನಿಧಿಗೆ ಜಮೆ ಮಾಡಬೇಕೆಂದು ಸೂಚಿಸಿತ್ತು. ಜಿಲ್ಲಾ ಖಜಾನಾಧಿಕಾರಿ, ಬೆಂಗಳೂರು ನಗರ ಇವರು ನವೆಂಬರ್ 2014ರಂದು ವೈಯಕ್ತಿಕ ಠೇವಣಿ ಲೆಕ್ಕವನ್ನು ಮುಕ್ತಾಯಗೊಳಿಸಿ ಖಜಾನೆ ಹೊಂದಾಣಿಕೆಯ ಮೂಲಕ 8443-00-106-0-01 ರಿಂದ 2047-00-911-0-02ಗೆ ಜಮೆ ಮಾಡಿದರು. ಆದರೆ, ಪ್ರಧಾನ ಮಹಾಲೇಖಾಪಾಲ(ಲೇ ಮತ್ತು ಹ)ರ ಪುಸ್ತಕಗಳಲ್ಲಿ ಮಾರ್ಚ್ 2014ರ ಕೊನೆಗೆ ಮೇಲೆ ಹೇಳಿದ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ₹3.00 ಕೋಟಿಗಳಷ್ಟು ಉಳಿತಾಯವಾಗಿರುತ್ತದೆ. ₹1.72 ಕೋಟಿಗಳ ಹೊಂದಾಣಿಕೆಯಾದ ನಂತರವೂ ಪ್ರಧಾನ ಮಹಾಲೇಖಾಪಾಲ(ಲೇ ಮತ್ತು ಹ)ರ ಪುಸ್ತಕಗಳಲ್ಲಿ ₹1.28 ಕೋಟಿಗಳು ಹೊಂದಾಣಿಕೆಯಾಗಬೇಕಾಗಿ ಉಳಿದಿದ್ದು, ವೈಯಕ್ತಿಕ ಠೇವಣಿಯ ಮುಕ್ತಾಯಗೊಳಿಸುವ ಎಲ್ಲಾ ಪ್ರಯತ್ನವೂ ಭಾಗಶಃ ಫಲಪ್ರದವಾದಂತಾಗಿದೆ. ವೈಯಕ್ತಿಕ ಠೇವಣಿ ಲೆಕ್ಕವನ್ನು ಮುಕ್ತಾಯಗೊಳಿಸಲು ನಿಗದಿತ ಕಾರ್ಯವಿಧಾನವನ್ನು ಅನುಸರಿಸಿರುವುದು 2014-15ರಲ್ಲಿ ರಾಜಸ್ವ ವೆಚ್ಚವನ್ನು 1.72 ಕೋಟಿ ಕಡಿಮೆ ತೋರಿಸಿದಂತಾಗಿದೆ.

3.9 ವೆಚ್ಚಗಳ ಮತ್ತು ಸ್ವೀಕೃತಿಗಳ ಹೊಂದಾಣಿಕೆ

ವೆಚ್ಚದ ಮೇಲಿನ ಪರಿಣಾಮಕಾರಿ ಆಯವ್ಯಯ ನಿಯಂತ್ರಣವನ್ನು ಸಾಧಿಸಲು ಮತ್ತು ಲೆಕ್ಕಪತ್ರಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬಟವಾಡೆ ಅಧಿಕಾರಿಗಳು ತಮ್ಮ ಪುಸ್ತಕಗಳಲ್ಲಿನ ವೆಚ್ಚ ಮತ್ತು ಸ್ವೀಕೃತಿಗಳ ಅಂಕಿಗಳನ್ನು ಪ್ರಧಾನ ಮಹಾಲೇಖಾಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರು ಲೆಕ್ಕ ಮಾಡಿರುವ ಅಂಕಿಗಳೊಂದಿಗೆ ಪ್ರತಿ ತಿಂಗಳೂ ಹೊಂದಾಣಿಕೆ ಮಾಡಬೇಕಾಗಿರುತ್ತದೆ. ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ಸಾಲ ಲೆಕ್ಕ ಶೀರ್ಷಿಕೆಯ ಸ್ವೀಕೃತಿಯ ಹೊರತು ₹1,02,849.93 ಕೋಟಿಗಳ ಮೊತ್ತದ (₹1,04,152.29 ಕೋಟಿಗಳ ಒಟ್ಟು ಸ್ವೀಕೃತಿಯ ಶೇಕಡ 98.75ರಷ್ಟು) ಹೊಂದಾಣಿಕೆಯು ಪೂರ್ಣಗೊಂಡಿದೆ. ವೆಚ್ಚಕ್ಕೆ ಸಂಬಂಧಿಸಿದಂತೆ ಸಾಲ ಲೆಕ್ಕ ಶೀರ್ಷಿಕೆಯ ವೆಚ್ಚದ ಹೊರತು ₹74,495.37 ಕೋಟಿಗಳ ಮೊತ್ತದ (ಒಟ್ಟು ವೆಚ್ಚ ₹1,23,236.59 ಕೋಟಿಗಳ ಶೇಕಡ 60.45ರಷ್ಟು) ಹೊಂದಾಣಿಕೆ ಪೂರ್ಣಗೊಂಡಿತ್ತು. ಲೆಕ್ಕಗಳ ಹೊಂದಾಣಿಕೆ ಆಗದಿರುವುದು ಲೆಕ್ಕಗಳಲ್ಲಿ ತೋರಿಸಿರುವ ಸ್ವೀಕೃತಿ ಮತ್ತು ವೆಚ್ಚಗಳ ಅಂಕಿಗಳ ನಿಖರತೆ ಮತ್ತು ಪೂರ್ಣತೆಯ ಮೇಲಿನ ಭರವಸೆಯ ಮೇಲೆ ಪ್ರಭಾವ ಬೀರುತ್ತದೆ. ಇಲಾಖೆಗಳಿಂದ ವೆಚ್ಚ ಅಂಕಿಗಳ ಹೊಂದಾಣಿಕೆಯಾಗದಿದ್ದಲ್ಲಿ ವಂಚನೆ, ಹಣದುರುಪಯೋಗ ಮತ್ತು ಮಿತಿಯನ್ನು ಮೀರಿ ಹಣ ಸೆಳೆದ ಪ್ರಸಂಗಗಳು ಪತ್ತೆಯಾಗದೆ ಉಳಿಯುವ ಸಂಭವವಿದೆ.

ರಾಜ್ಯ ಲೆಕ್ಕಪತ್ರ ಸಮಿತಿಯು ತನ್ನ 5ನೇ ವರದಿಯಲ್ಲಿ (ಜುಲೈ 2015) ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆಗೆ ಈಗಾಗಲೇ ಜಾರಿಗೊಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.

3.10 ಲೆಕ್ಕಪತ್ರಗಳ ಮೇಲಿನ ವ್ಯಾಖ್ಯಾನಗಳು

3.10.1 ಮೆ. ರೈಲು ಮೂಲ ಸೌಕರ್ಯ ಆಭಿವೃದ್ಧಿ ನಿಗಮ(ಕರ್ನಾಟಕ) ನಿಯಮಿತ (ಕೆ-ರೈಡ್)ಕ್ಕಾಗಿ ಶೇರು ಬಂಡವಾಳಕ್ಕಾಗಿ ಸ್ವೀಕರಿಸಿದ ಶೇರು ಅರ್ಜಿಯ ಹಣವನ್ನು ಹಿಂತಿರುಗಿಸುವಿಕೆ

ಸರ್ಕಾರವು 24 ನವೆಂಬರ್ 2002ರಶೇರುದಾರರ ಒಪ್ಪಂದದ ಅನುಸಾರವಾಗಿ, ನಾಲ್ಕು ರೈಲು ಯೋಜನೆಗಳ (ಹಾಸನ-ಮಂಗಳೂರು ಗೇಜ್ ಪರಿವರ್ತನೆ ಯೋಜನೆ, ಗುಂತಕಲ್-ಹೊಸಪೇಟೆ ದ್ವಿಗುಣಗೊಳಿಸುವಿಕೆ, ಕೋಲ್ಟಾಪುರ-ಗದಗ ಗೇಜ್ ಪರಿವರ್ತನೆ ಮತ್ತು ಹುಬ್ಬಳ್ಳಿ-ಅಂಕೋಲಾ ಹೊಸ ದಾರಿಯ) ತ್ವರಿತ ಅನುಷ್ಠಾನಕ್ಕಾಗಿ, ಮಾರ್ಚ್ 2003ರಲ್ಲಿ ₹1.27 ಕೋಟಿಗಳನ್ನು ಕರ್ನಾಟಕ ಸರ್ಕಾರದ ಪಾಲನ್ನಾಗಿ ಮೆ. ರೈಲು ಮೂಲ ಸೌಕರ್ಯ ಆಭಿವೃದ್ಧಿ ನಿಗಮ(ಕರ್ನಾಟಕ) ನಿಯಮಿತ (ಕೆ-ರೈಡ್)ಗೆ ಬಿಡುಗಡೆ ಮಾಡಲಾಗಿದೆ.

ಪ್ರಾರಂಭವಾಗಬೇಕಾಗಿದ್ದ ಈ ನಾಲ್ಕು ಯೋಜನೆಗಳಲ್ಲಿ, ಒಂದು ಯೋಜನೆ, ಕೋಲ್ಕಾಪುರ-ಗದಗ ಗೇಜ್ ಪರಿವರ್ತನ ಯೋಜನೆ ಆರಂಭವಾಗಿದೆ. ಹಾಸನ-ಮಂಗಳೂರು ಗೇಜ್ ಪರಿವರ್ತನೆ ಯೋಜನೆ, ಮತ್ತು ಗುಂತಕಲ್-ಹೊಸಪೇಟೆ ಯೋಜನೆಗಳು ರೈಲ್ವೆ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಸಹ ಭಾಗಿತ್ವದಿಂದ ಪೂರ್ಣಗೊಂಡಿದ್ದು, ನಾಲ್ಕನೇ ಯೋಜನೆಯಾದ ಹುಬ್ಬಳ್ಳಿ-ಅಂಕೋಲಾ ಹೊಸ ದಾರಿಯ ಯೋಜನೆ ಪರಿಸರ ಪರಿವಾಸನಿಗೆ ಸಿಗದ ಕಾರಣ ಪ್ರಾರಂಭಗೊಂಡಿಲ್ಲ.

ಯೋಜನೆಯನ್ನು ಅನುಷ್ಠಾನಗೊಳಿಸುವುದು ತಡವಾದ ಕಾರಣ ಕೆ-ರೈಡ್ ಪಾಲಿನ ಅರ್ಜಿಯ ಹಣವನ್ನು ಹಿಂದಿರುಗಿಸಲು ನಿಶ್ಚಯಿಸಿದ್ದು, ಸರ್ಕಾರದ ಲೆಕ್ಕಕ್ಕೆ 20 ಮೇ 2014ರಂದು ಸಂದಾಯವಾದ ಹಣವನ್ನು ಮರುಪಾವತಿ ಮಾಡಿದೆ.

ಕರ್ನಾಟಕ ಸರ್ಕಾರದ ಕೊಡುಗೆಯಾದ ₹1.27 ಕೋಟಿ ಶೇರು ಬಂಡವಾಳವುಕೆ-ರೈಡ್‌ಗೆ ಪಾಲುದಾರರ ಒಪ್ಪಂದದ ಅನುಸಾರವಾಗಿ ನೀಡಲಾಗಿದ್ದು, 11 ವರ್ಷಗಳಿಗೂ ಮೇಲ್ಪಟ್ಟು ಶೇರು ಹಂಚಿಕೆ ಆಗದೆ ಉಳಿದಿದ್ದು, ಋಣಸೇವೆಯನ್ನು ಕರ್ನಾಟಕ ಸರ್ಕಾರವು ಮಾಡಿತ್ತು.

ಈ ನಿಧಿಗಳ ಬಿಡುಗಡೆಯು, ಆಸ್ತಿ ನಿರ್ಮಾಣಕ್ಕಾಗಿ ಪಡೆದ ಸಾಲದ ಹಣವನ್ನು ಬಳಸಿ, ಸರ್ಕಾರಿ ಬಂಡವಾಳ ಹೂಡಿಕೆಯನ್ನು ಅಧಿಕಗೊಳಿಸಿದ್ದು, ಇದು ವಿವೇಚನಾಯುಕ್ತ ವಿತ್ತೀಯ ನಿರ್ವಹಣೆಯಲ್ಲವೆಂಬುದನ್ನು ತೋರಿಸುತ್ತದೆ.

ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿನ ವಿಳಂಬ ಮತ್ತು ಬಂಡವಾಳ ಪ್ರಸ್ತಾವನೆಯಲ್ಲಿ ಆದ ಬದಲಾವಣೆಯ ಕಾರಣ ಶೇರುಗಳು ಹಂಚಲ್ಪಟ್ಟಿಲ್ಲವೆಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಆಗಸ್ಟ್ 2015ರಲ್ಲಿ ಉತ್ತರಿಸಿದೆ.

3.10.2 ಆಸ್ತಿ ರಚನೆಗಾಗಿ ಸರ್ಕಾರವು ಬಳಸಿದ ಸಾಲದ ಹಣವು ಹಣಕಾಸು ನಿಯಮಗಳ ವಿರುದ್ಧವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಲುಗಡೆಯಾಗಿತ್ತು

ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಒಂದು 'ಥೀಮ್ ಪಾರ್ಕ್' ಆರಂಭಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು 'ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ಟ್ರಸ್ಟ್' ರಚಿಸಲು ಸರ್ಕಾರವು ಆದೇಶಿಸಿತು (ಜನವರಿ 2010). ಟ್ರಸ್ಟ್‌ನ್ನು ಜುಲೈ 2012ರಲ್ಲಿ ಸರ್ಕಾರವು ವಿಸರ್ಜಿಸಿತು. ವಿಸರ್ಜನೆಯ ವೇಳೆ ಸರ್ಕಾರವು ಬ್ಯಾಂಕಿನ ಶಿಲ್ಕು, ಲಭ್ಯವಿರುವ ನಗದು ಮತ್ತು ಬಡ್ಡಿಸಹಿತ ಠೇವಣಿಗಳನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಆಯುಕ್ತರ ಜಂಟಿ ಖಾತೆಗೆ ವರ್ಗಾಯಿಸಲು ಆದೇಶಿಸಿತು (ಜುಲೈ 2012). ಹಣಕಾಸು ನಿಯಮಗಳಿಗೆ ವ್ಯತಿರಿಕ್ತವಾಗಿ ಮೇಲೆ ಹೇಳಿದ ಹಣವನ್ನು ರಾಷ್ಟ್ರೀಕೃತಬ್ಯಾಂಕುಗಳಲ್ಲಿ ನಿಲುಗಡೆ ಮಾಡಲಾಗಿತ್ತು. ಬ್ಯಾಂಕಿನ ಶಿಲ್ಕು, ನಗದು ಹಣ ಮತ್ತು ಬಡ್ಡಿ ಸಹಿತ ಠೇವಣಿಗಳೂ ಸೇರಿದಂತೆ ₹13.80 ಕೋಟಿಗಳನ್ನು ಸರ್ಕಾರಕ್ಕೆ ಫೆಬ್ರವರಿ 2015ರಲ್ಲಿ ಜಮೆ ಮಾಡಲಾಯಿತು.

ಸಮರ್ಪಕ ಮತ್ತು ಸಕಾಲದಲ್ಲಿ ನಿರ್ದೇಶನವನ್ನು ನೀಡುವುದರಲ್ಲಾದ ವಿಳಂಬದಿಂದ ಆಸ್ತಿರಚನೆಗಾಗಿ ಸರ್ಕಾರವು ಬಳಸಿದ ಸಾಲದ ಹಣವು ಎರಡೂವರೆ ವರ್ಷಗಳು ನಿಷ್ಕ್ರಿಯವಾಗಿತ್ತು.

3.10.3 ಗೌಪ್ಯ ಸೇವೆಗಳಿಗೆ ಸಂಬಂಧಿಸಿದ ವೆಚ್ಚವನ್ನು ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನದೊಂದಿಗೆ ವಿಲೀನಗೊಳಿಸುವುದು

ವೆಚ್ಚಗಳ ವರ್ಗೀಕರಣವನ್ನು ಸರಳಗೊಳಿಸುವ ಸಲುವಾಗಿ 2003-04ರಲ್ಲಿ ಕೆಲವು ವೆಚ್ಚಗಳ ಉದ್ದೇಶಗಳನ್ನು ಏಕರೂಪದ ಉದ್ದೇಶ ಶೀರ್ಷಿಕೆಗೆ ವಿಲೀನಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಪೋಲೀಸ್, ಅರಣ್ಯ, ಅಬಕಾರಿ ಮುಂತಾದ ಕೆಲವು ಇಲಾಖೆಗಳು ಭರಿಸಿದ ಗೌಪ್ಯ ಸೇವೆಗಳ ವೆಚ್ಚವು ಹೊಸದಾಗಿ ಸೃಷ್ಟಿಸಲಾದ 'ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ' ವೆಂಬ ಉದ್ದೇಶ ಶೀರ್ಷಿಕೆಯೊಂದಿಗೆ ವಿಲೀನವಾಯಿತು. ಆರ್ಥಿಕ ಇಲಾಖೆಯು, ಸದರಿ ವೆಚ್ಚವು ಪ್ರೋತ್ಸಾಹಧನದ ರೂಪದಲ್ಲಿದೆಯೆಂದು, ಅದನ್ನು ಈ ಲೆಕ್ಕ ಶೀರ್ಷಿಕೆಯಡಿ ವರ್ಗೀಕರಿಸುವುದನ್ನು ಸಮರ್ಥಿಸಿಕೊಂಡಿತು. ವೆಚ್ಚವು ಸಾಮಾನ್ಯವಾಗಿ ನಿರ್ದಿಷ್ಟ ಕಾರಣಕ್ಕಾಗಿ ನಿರ್ದಿಷ್ಟ ಮಾಹಿತಿಯನ್ನು ನೀಡಿದ ಸಂಬಂಧಿತ ವ್ಯಕ್ತಿಗೆ

ನೀಡುವ ಉತ್ತೇಜನ/ಹೆಚ್ಚುವರಿ ಹಣದ ರೂಪದಲ್ಲಿರುವುದರಿಂದ ಉತ್ತರವು ಸಮರ್ಥನೀಯವಲ್ಲ. ಆದ್ದರಿಂದ ಗೌಪ್ಯಸೇವೆಗಳ ವೆಚ್ಚವನ್ನು ಗ್ರಹಿಸಲು ನೂತನ ಉದ್ದೇಶ ಶೀರ್ಷಿಕೆಯೊಂದನ್ನು ಆರಂಭಿಸುವುದನ್ನು ಪರಿಗಣಿಸುವ ಮೂಲಕ, ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನಗಳಡಿ ಮಾಡಿದ ಅವಕಾಶವನ್ನು ಪರಿಶೀಲಿಸುವ ಅಗತ್ಯವಿದೆ. ಪ್ರಸಕ್ತವಾಗಿ ವೆಚ್ಚದ ಅಂಕಿಗಳು ಪಾರದರ್ಶಕವಾಗಿಲ್ಲವೆಂದು ತೋರುತ್ತದೆ.

3.10.4 ರಾಜ್ಯ ಸರ್ಕಾರವು ತೆಗೆದುಕೊಂಡ ಬಾಹ್ಯ ಸಾಲಗಳಿಗೆ ಸಂಬಂಧಿಸಿದಂತೆ ದೋಷಪೂರಿತ ಆಯವ್ಯಯ

ವಿವಿಧ ಇಲಾಖೆಗಳು/ಸ್ವಾಯತ್ತ ಸಂಸ್ಥೆಗಳಿಂದ ಅನುಷ್ಠಾನಗೊಳ್ಳುವ ಆರೋಗ್ಯ, ನೀರಾವರಿ, ನಗರಾಭಿವೃದ್ಧಿ, ಗಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಕಾಮಗಾರಿಗಳಡಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೂಲಕ ಬಾಹ್ಯ ಸಾಲಗಳನ್ನು ಪಡೆಯುತ್ತದೆ. 1 ಏಪ್ರಿಲ್ 2005ರಲ್ಲಿ ಬದಲಾದ ಕಾರ್ಯನೀತಿಯಂತೆ, ಸಹಾಯವನ್ನು ಸಾಲ ನೀಡುವವರ ಸರ್ಕಾರಿ ಇಲಾಖೆಗೆ 'ಬ್ಯಾಂಕ್ ಟು ಬ್ಯಾಂಕ್'⁹ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ. ಸಾಲದ ಮರುಪಾವತಿ ಮತ್ತು ಬಡ್ಡಿಯ ಪಾವತಿಗಳು ಭಾರತೀಯ ರಿಸರ್ವ್ ಬ್ಯಾಂಕಿನ ಪುಸ್ತಕಗಳ ಮೂಲಕ ನಡೆಸಲಾಗುತ್ತದೆ. ಈ ಮರುಪಾವತಿಯು ಪ್ರಾರಂಭದಲ್ಲಿ ಕೇಂದ್ರ ಸರ್ಕಾರದ 'ನಿಯಂತ್ರಕರು, ಸಹಾಯಲೆಕ್ಕಗಳ ಮತ್ತು ಲೆಕ್ಕಪರಿಶೋಧನೆ' (ಕಂಟ್ರೋಲರ್ ಆಫ್ ಏಡ್ ಅಕೌಂಟ್ಸ್ ಮತ್ತು ಆಡಿಟ್)ರವರ ಪುಸ್ತಕಗಳಲ್ಲಿ ಲೆಕ್ಕವಾಗಿ ನಂತರ ಭಾರತೀಯ ರಿಸರ್ವ್ ಬ್ಯಾಂಕಿನ ಮುಖಾಂತರ ರಾಜ್ಯಸರ್ಕಾರದ ಲೆಕ್ಕಗಳಿಗೆ ವರ್ಗಾವಣೆಯಾಗುತ್ತದೆ. ಬದ್ಧವೆಚ್ಚಗಳಿಗೆ ಆಯವ್ಯಯ ಅವಕಾಶವಿಲ್ಲದೆ ವೆಚ್ಚ ಭರಿಸಿರುವುದು ಬಾಹ್ಯ ಸಾಲಗಳು ಸಕಾಲದಲ್ಲಿ ಸೆಳೆಯದ ಸಾಲದ ಮೊತ್ತದ ಮೇಲೆ ವಿಧಿಸುವ ಬದ್ಧಶುಲ್ಕವನ್ನೊಳಗೊಂಡಿರುತ್ತದೆ. ಈ ಶುಲ್ಕದ ದರವು ಸಂಬಂಧಿಸಿತ ಸಾಲದ ಕರಾರುಪತ್ರದಲ್ಲಿ ಹೇಳಿರುವಂತಿರುತ್ತದೆ.

ಕರ್ನಾಟಕ ಆಯವ್ಯಯ ಕೈಪಿಡಿ 1975ರ ಅನ್ವಯ, ಸಾಂಕೇತಿಕ ಬೇಡಿಕೆ ಸಲ್ಲಿಸಿದ ವೆಚ್ಚವನ್ನು ಸಾದಿಲ್ವಾರು ನಿಧಿಯಲ್ಲಿ ಪ್ರಾರಂಭಿಕವಾಗಿ ಭರಿಸಿದ ವೆಚ್ಚಗಳನ್ನು ಹೊರತುಪಡಿಸಿ ವಿಧಾನಸಭೆಯಲ್ಲಿನ ಅನುಮೋದನೆಯ ನಂತರವೇ ಭರಿಸತಕ್ಕದ್ದು. ಮುಂದುವರೆದು, ಸಾಂಕೇತಿಕ ಬೇಡಿಕೆ ಸಲ್ಲಿಸುವ ಸಮಯದಲ್ಲಿ ಸಾಲ ಮತ್ತು ಅದರ ಬದ್ಧಶುಲ್ಕ ಮತ್ತಿತರ ಶುಲ್ಕಗಳಿಗೆ ಪಾವತಿ, ಸಕಾಲದಲ್ಲಿ ಸೆಳೆಯದ ಸಾಲಗಳ ಸಂಪೂರ್ಣ ವಿವರಗಳು, ಬದ್ಧ ಶುಲ್ಕದದರ, ಯಾರಿಗೆ ಪಾವತಿಸಿದೆ ಎಂಬ ವಿವರಗಳನ್ನು ಮತ್ತು ಅಲ್ಲಿಯವರೆಗೂ ಭರಿಸಿದ ವೆಚ್ಚದ ವಿವರಗಳನ್ನು ತೋರಿಸಬೇಕಾಗಿದೆ.

ಆದಾಗ್ಯೂ, ಕರ್ನಾಟಕ ಆಯವ್ಯಯ ಕೈಪಿಡಿ 1975ರಲ್ಲಿನ ಅವಕಾಶಗಳಿಂದ ಆಗಿರುವ ವಿಪಥವನ್ನು ಈ ಕೆಳಕಂಡಂತೆ ಗಮನಿಸಲಾಗಿದೆ.

2014-15ರಲ್ಲಿ 'ಬ್ಯಾಂಕ್ ಟು ಬ್ಯಾಂಕ್' ಆಧಾರದ ಮೇಲೆ ಬೆಡುಗಡೆಯಾದ ಬಾಹ್ಯ ಸಾಲಗಳ ಅಸಲು ಮರುಪಾವತಿ ಮತ್ತು ಬಡ್ಡಿಯ ಪಾವತಿಗೆ ಕ್ರಮವಾಗಿ ₹100 ಕೋಟಿ ಮತ್ತು ₹50 ಕೋಟಿಗಳ ಅವಕಾಶವನ್ನು ಕಲ್ಪಿಸಲಾಗಿತ್ತು. ಮೂಲ ಆಯವ್ಯಯದಲ್ಲಿ ಬದ್ಧತೆ ಶುಲ್ಕಗಳಿಗೆ ಯಾವುದೇ ಅವಕಾಶವನ್ನು ಮಾಡಿರಲಿಲ್ಲ. ಆದಾಗ್ಯೂ, 1 ಆಗಸ್ಟ್ 2014ರಲ್ಲಿ ವಿಧಾನಸಭೆಗಳಿಗೆ ಸಲ್ಲಿಸಿದ ಪೂರಕ ಅಂದಾಜು Iರಲ್ಲಿ ₹1000ಗಳ ಸಾಂಕೇತಿಕ ಬೇಡಿಕೆಯನ್ನು 241-ಬಡ್ಡಿಗಳು-ಬ್ಯಾಂಕ್ ಟು ಬ್ಯಾಂಕ್ ಆಧಾರದ ಮೇಲೆ ಬಿಡುಗಡೆಯಾಗುವ ಬಾಹ್ಯ ಸಾಲಗಳ ಮೇಲಿನ ಬಡ್ಡಿ ಮತ್ತು ಬದ್ಧಶುಲ್ಕವನ್ನು ಭರಿಸಲು, ಮಾಡಲಾಗಿತ್ತು. ಪೂರಕ ಅಂದಾಜು Iರಲ್ಲಿ ಸಾಂಕೇತಿಕ ಬೇಡಿಕೆಗೆ ಅನುಮೋದನೆ ಪಡೆಯುವ ಮೊದಲೇ ಸರ್ಕಾರವು ಈ ಬಾಬಿನಲ್ಲಿ ₹206.78 ಲಕ್ಷಗಳ ವೆಚ್ಚವನ್ನು ಭರಿಸಿತ್ತು (06.06.2014ರವರೆಗೆ). 2014-15ರಲ್ಲಿನ ಒಟ್ಟು ಬದ್ಧ ಶುಲ್ಕಗಳ ಮೇಲಿನ ವೆಚ್ಚವು ₹437.83 ಲಕ್ಷಗಳಷ್ಟಿತ್ತು.

ಈ ವಿಷಯವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ(ಏಪ್ರಿಲ್ 2015). ಉತ್ತರವು ಬಂದಿರುವುದಿಲ್ಲ.

⁹('ಬ್ಯಾಂಕ್ ಟು ಬ್ಯಾಂಕ್' ಎಂದರೆ, ಸಾಲ ನೀಡುವ ಬಾಹ್ಯಸಂಸ್ಥೆಯ ಸಾಲದ ಷರತ್ತುಗಳಂತೆ ಸಾಲವನ್ನು ವರ್ಗಾಯಿಸಲಾಗುತ್ತದೆ ಮತ್ತು ವಿನಿಮಯದರದಲ್ಲಿನ ಏರಿಳಿತವನ್ನು ಸಂಬಂಧಿಸಿದ ರಾಜ್ಯವೇ ಭರಿಸಬೇಕಾಗುತ್ತದೆ.)

3.10.5 ಪರಿಹಾರ ವೆಚ್ಚಕ್ಕೆ ನಿಗದಿಪಡಿಸಿದ ಉದ್ದೇಶ ಶೀರ್ಷಿಕೆಯಡಿ ಅಂಗೀಕರಿಸಲಾಗದ ವ್ಯವಹಾರಗಳನ್ನು ಲೆಕ್ಕಹಾಕಿರುವಿಕೆ

2013-14ರ ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳ ವರದಿಯಲ್ಲಿ ನಿರ್ದಿಷ್ಟ ಉದ್ದೇಶ ಶೀರ್ಷಿಕೆ 060-ಪರಿಹಾರ ವೆಚ್ಚವು ಅಸ್ವೀಕಾರ್ಯ ವೆಚ್ಚಗಳಾದ ಆಡಳಿತಾತ್ಮಕ ವೆಚ್ಚಗಳು, ಸಂಬಳಗಳು ಮತ್ತು ಗುತ್ತಿಗೆ ಕೆಲಸಗಾರರ ಮಜೂರಿಗಳು ಇತ್ಯಾದಿಗಳನ್ನು ಒಳಗೊಂಡಿದ್ದು, ಈ ಉದ್ದೇಶ ಶೀರ್ಷಿಕೆಯು ಸರ್ಕಾರದಿಂದ ಸಾರ್ವಜನಿಕರಿಗೆ ನಡೆಸಿದ ಅಪೂರ್ಣ ಸೇವೆಗಳ ಪರಿಹಾರದ ವೆಚ್ಚದಲ್ಲಿ ದಾಖಲಿಸಲೆಂದು ವ್ಯಾಖ್ಯಾನಿಸಲಾಗಿದೆ.

2014-15ರ ವರ್ಷದಲ್ಲಿ ಆಯವ್ಯಯದಲ್ಲಿ 060 - ಪರಿಹಾರ ಬೆಲೆದ ಅಡಿಯಲ್ಲಿ ₹9.55 ಕೋಟಿಗಳ ಅವಕಾಶವನ್ನು ನಾಗರಿಕರ ಸೇವೆಗಳ ಖಾತರಿಗಾಗಿ ಅವಕಾಶ ಕಲ್ಪಿಸಲಾಗಿತ್ತು. ದಾಖಲೆಗಳ ಪರಿಶೋಧನೆಯಲ್ಲಿ ಪರಿಹಾರ ವೆಚ್ಚವನ್ನು ಮೇಲಿನ ವೆಚ್ಚವು ದೂರವಾಣಿ ವೆಚ್ಚಗಳು, ಲೇಖನ ಸಾಮಗ್ರಿಗಳ ಖರೀದಿಕೆ, ಸಂಬಳಗಳು ಮತ್ತು ಮಜೂರಿಗಳು ಮುಂತಾದ ಅಂಗೀಕರಿಸಲಾಗದ ವೆಚ್ಚಗಳ ಹಂಚಿಕೆಗೆ ಸಂಬಂಧಿಸಿದಂತೆ ವೆಚ್ಚಗಳು ಸುಮಾರು ₹0.44 ಕೋಟಿಗಳನ್ನು ಒಳಗೊಂಡಿದ್ದು, ಪ್ರಕಾರ್ಯಗಳ ಪ್ರಧಾನ ಶೀರ್ಷಿಕೆ 2230 - ಕಾರ್ಮಿಕ ಮತ್ತು ಉದ್ಯೋಗದ ಅಡಿಯಲ್ಲಿ ದಾಖಲಾಗಿದೆ ಎಂದು ಗಮನಿಸಲಾಗಿದೆ.

ಉದ್ದೇಶ ಶೀರ್ಷಿಕೆ 060 - ಪರಿಹಾರ ಬೆಲೆಯಡಿ ಸಂಬಂಧಪಡದ ವೆಚ್ಚವನ್ನು ಖರ್ಚುಹಾಕಿರುವುದನ್ನು ಒಪ್ಪಿಕೊಂಡಿರುವ ಆರ್ಥಿಕ ಇಲಾಖೆಯು ಇಂತಹ ವೆಚ್ಚಗಳನ್ನು ತಡೆಯಲು ಡಿಸೆಂಬರ್ 2015ರಲ್ಲಿ ಬಟವಾಡೆ ಅಧಿಕಾರಿಗಳು ಮತ್ತು ಖಜಾನೆ ಅಧಿಕಾರಿಗಳಿಗೆ ಪರಿಹಾರ ಬೆಲೆಯಡಿ ವೆಚ್ಚವನ್ನು ಲೆಕ್ಕ ಮಾಡುವಾಗ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದೆ.

3.11 ಲೆಕ್ಕಗಳಲ್ಲಿನ ಪಾರದರ್ಶಕತೆ

3.11.1 ಮೆ.ಮೈಸೂರ್ ವಿದ್ಯುತ್ ಕೈಗಾರಿಕೆ ನಿಯಮಿತ (ಎಮ್.ಇ.ಐ. ಲಿಮಿಟೆಡ್) ನಲ್ಲಿ ಬಾಕಿ ಉಳಿದ ಬಡ್ಡಿಯನ್ನು ಸಾಮ್ಯ ಶೇರನ್ನಾಗಿ ಪರಿವರ್ತಿಸುವ ಪ್ರಕರಣದಲ್ಲಿ ತಪ್ಪಾದ ಬಡ್ಡಿ ದರದ ಅನ್ವಯ

ಸಾಧಾರಣವಾಗಿ ರಾಜ್ಯ ಸರ್ಕಾರದ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿಯು ಸ್ಥಿರವಾಗಿದ್ದು, ರಾಜ್ಯ ಸರ್ಕಾರದ ನಿಧಿಯ ಸರಾಸರಿ ಬೆಲೆಯನ್ನು ಪರಿಗಣಿಸಲಾಗುತ್ತದೆ. ಆದಾಗ್ಯೂ, 2014-15ರ (ಅನುದಾನ ಸಂಖ್ಯೆ 18ರಲ್ಲಿ) ಪೂರಕ ಅನುದಾನಕ್ಕೆ ಸಂಬಂಧಿಸಿದಂತೆ ಮೆ. ಎಮ್.ಇ.ಐ. ಲಿಮಿಟೆಡ್‌ನ ಪ್ರಕರಣದಲ್ಲಿ ಮಾರ್ಚ್ 2013ರಲ್ಲಿ ಬಾಕಿ ಉಳಿದ ಬಡ್ಡಿ ₹22.92 ಕೋಟಿಗಳನ್ನು ಸಾಮ್ಯ ಶೇರನ ಹೊಂದಾಣಿಕೆಯನ್ನು ಸರಕಾರದ ಆದೇಶದಲ್ಲಿ (22 ಡಿಸೆಂಬರ್ 2014ರಲ್ಲಿ) ಹೊರಡಿಸಲಾಗಿದೆ. ವಾರ್ಷಿಕ ಬಡ್ಡಿಯ ದರವನ್ನು ಶೇಕಡ 18 ಮತ್ತು ಶೇಕಡ 22 ರಿಂದ ಕ್ರಮವಾಗಿ ವಾರ್ಷಿಕ ಶೇಕಡ 6.25ರಿಂದ ಶೇಕಡ 9ಕ್ಕೆ ಕಡಿಮೆ ಮಾಡಿ ₹22.92 ಕೋಟಿಗಳ ಬಾಕಿ ಉಳಿದ ಬಡ್ಡಿಯನ್ನು ಸರಿಯಾದ ಸಮರ್ಥನೆಯಿಲ್ಲದೆ ಲೆಕ್ಕ ಮಾಡಲಾಗಿದೆ. ಇದರಿಂದ ಕಂಪನಿಯಲ್ಲಿ ಸರಕಾರದ ಸಾಮ್ಯ ಶೇರು ಕಡಿಮೆಯಾಗಿ ಫಲಿಸಿದೆ. ಹೀಗೆ ಸರಕಾರದ ಕ್ರಿಯೆಯು ಆರ್ಥಿಕ ಯುಕ್ತತೆಯ ಸೂತ್ರಗಳಿಗೆ ಹೊಂದಿಕೆಯಾಗುವುದಿಲ್ಲ.

ಆರ್ಥಿಕ ಇಲಾಖೆಯು (ಜೂನ್ 2015) ಉತ್ತರದಲ್ಲಿ, ಸ್ವಯಂ ನಿವೃತ್ತಿ ಸಾಲಗಳಿಗಾಗಿ, ಬಾಕಿ ಇರುವ ಮಾರಾಟ ತೆರಿಗೆಯನ್ನು ಸಾಲ ಮತ್ತು ಕಾರ್ಯನಿರ್ವಾಹಕ ಬಂಡವಾಳ ಸಾಲವಾಗಿ ಪರಿವರ್ತಿಸಲು ಎಮ್ ಇ ಐ ಎಲ್ ಗೆ ಸಾಲಗಳನ್ನು ಕೊಡಲಾಗಿತ್ತು. 10 ಜುಲೈ 2003ರ ಸರಕಾರದ ಆದೇಶದ ಪ್ರಕಾರ ಸ್ವಯಂ ನಿವೃತ್ತಿ ಸಾಲಗಳ ಮೇಲಿನ ಬಡ್ಡಿ ದರವು ಶೇಕಡ 6.25ರಷ್ಟಿದ್ದರೆ, ರಾಜ್ಯದ ಸಾರ್ವಜನಿಕ ವಿಭಾಗದ ಉದ್ಧಮೆಗಳು, ಸಮಿತಿಗಳು, ನಿಗಮಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ದರವು ಶೇಕಡ 9ಕ್ಕೆ ನಿಗದಿಯಾಗಿದೆ. ಆದ್ದರಿಂದ, ಬಡ್ಡಿ ದರದ ಬದಲಾವಣೆಯು ಈ ವಿಚಾರದಲ್ಲಿ ಸರಕಾರದ ಕಾರ್ಯನೀತಿಗೆ ಅನುಗುಣವಾಗಿದ್ದು, ಸರಿಯಾದ ಕ್ರಮವಾಗಿದೆ ಎಂದು ಹೇಳಿದೆ.

ಇಲಾಖೆಯ ಉತ್ತರವು ಅಸ್ವೀಕೃತವಾಗಿದ್ದು, ಉತ್ತರದಲ್ಲಿ ಉಲ್ಲೇಖಿಸಿದ ಸರ್ಕಾರದ 20 ಜುಲೈ 2003ರ ಆದೇಶವು, ಏಪ್ರಿಲ್ 1, 2003ರಂದು ಅಥವಾ ತದನಂತರ ಕೊಟ್ಟ ಸಾಲಗಳ ಮೇಲೆ ಬಡ್ಡಿ ಹೊರಿಸುವಿಕೆಗೆ ಸಂಬಂಧಿಸಿದೆ. ಸರ್ಕಾರದ ಆದೇಶದ ಕಂಡಿಕೆ 2ರಲ್ಲಿನ ಹೊಸ ಬಡ್ಡಿಯ ದರಗಳು 1 ಏಪ್ರಿಲ್ 2003ರಂದು ಅಥವಾ ತದನಂತರ ಸರ್ಕಾರದಿಂದ ಮಂಜೂರಾತಿ ಮಾಡಲಾದ ಎಲ್ಲಾ ಹೊಸ ಸಾಲಗಳಿಗೆ ಅನ್ವಯಿಸುತ್ತದೆ ಎಂಬುದಾಗಿ ಹೇಳಿದೆ. ವಿ ಆರ್ ಎಸ್ ಸಾಲಗಳಿಗಾಗಿ ಎಮ್ ಇ ಐ.ಎಲ್ ಗೆ ಕೊಟ್ಟ ಸಾಲಗಳು 1998ರಿಂದ 2002ರವರೆಗೆ ಮಂಜೂರಾದ ಸಾಲಗಳಿಗೆ ಸಂಬಂಧಿಸಿವೆ.

3.11.2 ಸರ್ಕಾರಿ ಲೆಕ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲು, ಹನ್ನೆರಡನೇ ಹಣಕಾಸು ಆಯೋಗವು ರಾಜ್ಯ ಹಣಕಾಸು ಲೆಕ್ಕಗಳಲ್ಲಿ ಉದ್ದೇಶ ಶೀರ್ಷಿಕೆಯಡಿ ಸಂಬಳ, ನಿರ್ವಹಣಾ ವೆಚ್ಚ, ಪರೋಕ್ಷ ಸಹಾಯಧನಗಳೂ ಸೇರಿದಂತೆ ಸಹಾಯಧನಗಳು ಋಣ ಜವಾಬ್ದಾರಿಗಳು, ನಗದು ಹಣದ ಹರಿವು ಮುಂತಾದವುಗಳನ್ನು ವಿಶದಪಡಿಸುವ ವಿವರಣಾ ಪಟ್ಟಿ/ಅನುಬಂಧಗಳನ್ನು ಒಳಗೊಡಿಸುವಂತೆ ಶಿಫಾರಸ್ಸು ಮಾಡಿದೆ.

ರಾಜ್ಯ ಸರ್ಕಾರದ ಹಣಕಾಸು ಲೆಕ್ಕಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ನೌಕರರ ಸಂಬಳದ ವಿವರಗಳನ್ನು ಸೇರಿಸದಿರುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಬಳ ವೆಚ್ಚದ ಶೀರ್ಷಿಕೆಗಳ ಮೇಲೆ ವ್ಯಾಪನವನ್ನು ಕಂಡಿಕೆ 1.6.3ರಲ್ಲಿ ಚರ್ಚಿಸಲಾಗಿದೆ. ಪರೋಕ್ಷ ಸಹಾಯಧನವಾಗುವ ವೆಚ್ಚದ ಬಾಬುಗಳನ್ನು ಸೇರಿಸದಿರುವುದರಿಂದ ಲೆಕ್ಕಗಳಲ್ಲಿ ತೋರಿಸಿರುವ ಸಹಾಯಧನದ ವೆಚ್ಚವು ಅಪೂರ್ಣವಾಗಿರುವುದನ್ನು ಅದೇ ಪ್ರಾರಾಧದಲ್ಲಿ ಚರ್ಚಿಸಲಾಗಿದೆ. ಆದರೆ ಶಾಸಕಾಂಗದ ಮುಂದೆ ಮಂಡಿಸುವ ಆಯವ್ಯಯದ ಪಕ್ಷಿನೋಟವು ಈ ವೆಚ್ಚದ ಬಾಬುಗಳನ್ನು ಪ್ರತ್ಯೇಕವಾಗಿ ತೋರಿಸುತ್ತದೆ.

ಹನ್ನೆರಡನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯ ಹಣಕಾಸು ಲೆಕ್ಕಗಳಲ್ಲಿ ನಿರ್ವಹಣಾ ವೆಚ್ಚದ ಒಂದು ವಿವರಣಾ ಪಟ್ಟಿಯನ್ನು ಒದಗಿಸಬೇಕಾಗಿದ್ದು, ಅದರಲ್ಲಿ ಸಂಬಳ/ಕೂಲಿ, ಮತ್ತು ಸಂಬಳೇತರ ಅಂಗಗಳಾಗಿ ವಿಭಜಿಸಿ ತೋರಿಸಬೇಕಾಗಿದೆ. ಹಣಕಾಸು ಲೆಕ್ಕಗಳ ಅನುಬಂಧ Xರಲ್ಲಿನ ನಿರ್ವಹಣಾ ವೆಚ್ಚದ ವಿವರಗಳು ಸಂಬಳ ಮತ್ತು ಸಂಬಳೇತರ ಅಂಗಗಳನ್ನು ಅವುಗಳ ದತ್ತಾಂಶ ಲಭ್ಯವಿಲ್ಲದಿರುವುದರಿಂದ, ಪ್ರತ್ಯೇಕವಾಗಿ ತೋರಿಸಿಲ್ಲ. ಆರ್ಥಿಕ ಇಲಾಖೆಯು ಜಾರಿಗೊಳಿಸಿರುವ ಸುತ್ತೋಲೆಯಲ್ಲಿನ ಸೂಚನೆಗಳ ಅನ್ವಯ ಪ್ರತ್ಯೇಕ ಉದ್ದೇಶ ಶೀರ್ಷಿಕೆಗಳನ್ನು ರೂಪಿಸುವುದರ ಮೂಲಕ ಈ ವಿವರಗಳನ್ನು ಪಡೆಯಬಹುದಾಗಿದೆ.

ಲೆಕ್ಕಗಳಲ್ಲಿನ ಪಾರದರ್ಶಕತೆಗಾಗಿ ಈ ದತ್ತಾಂಶಗಳನ್ನು ಲೆಕ್ಕಗಳಲ್ಲಿ ತರಲು ಲೆಕ್ಕಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

3.12 ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು

ಸರ್ಕಾರದ ಲೆಕ್ಕಗಳನ್ನು ನಗದು ಆಧಾರದ ಮೇಲೆ ಇಡಲಾಗುತ್ತದೆ. ಸರ್ಕಾರಿ ಲೆಕ್ಕದಲ್ಲಿನ ಕೆಲವು ಸ್ವೀಕೃತಿ ಮತ್ತು ವೆಚ್ಚಗಳನ್ನು ಮಾಹಿತಿ ಕೊರತೆ ಅಥವಾ ಇತರೆ ಕಾರಣಗಳಿಂದ ಅಂತಿಮ ಸ್ವೀಕೃತಿ ಅಥವಾ ವೆಚ್ಚ ಶೀರ್ಷಿಕೆಯಡಿ ಲೆಕ್ಕ ಮಾಡಲಾಗದೆ, ಅವುಗಳನ್ನು ತಾತ್ಕಾಲಿಕವಾಗಿ ಅಮಾನತ್ತು ಲೆಕ್ಕದಲ್ಲಿ ಇಡಲಾಗುತ್ತದೆ. ಈ ಅಮಾನತ್ತು ಲೆಕ್ಕವನ್ನು ಸಂಬಂಧಿಸಿದ ವಿವರ/ಮಾಹಿತಿಬಂದ ನಂತರ ಚುಕ್ಕಾ ಮಾಡಲಾಗುವುದು. ಋಣ ಠೇವಣಿ ಇರಿಸಲು ಶೀರ್ಷಿಕೆಗಳು ಈ ವಹಿವಾಟುಗಳನ್ನು ಲೆಕ್ಕ ಮಾಡಿದ್ದು, ಸರ್ಕಾರವು ಸಾರ್ವಜನಿಕ ಹಣದ ಪಾಲಕನಾಗಿ ಈ ಹಣವನ್ನು ಸ್ವೀಕರಿಸುತ್ತದೆ ಮತ್ತು ವಿಶ್ವಾಸಾರ್ಹವಾಗಿ ನಿರ್ವಹಿಸುತ್ತದೆ.

2014-15ರ ರಾಜ್ಯದ ಹಣಕಾಸಿನ ಲೆಕ್ಕಗಳ ನಿಖರತೆಯ ಮೇಲೆ, (ಅ)ಅಮಾನತ್ತು ಶೀರ್ಷಿಕೆಗಳಡಿ ಹೆಚ್ಚಿನ ಸಂಖ್ಯೆಯ ವ್ಯವಹಾರಗಳು ಅಂತಿಮ ವರ್ಗೀಕರಣಕ್ಕಾಗಿ ಕಾಯುತ್ತಿರುವುದು ಮತ್ತು (ಆ)ಋಣ, ಠೇವಣಿ ಮತ್ತು ಇರಿಸಲು(ಡಿಡಿಆರ್) ಲೆಕ್ಕಶೀರ್ಷಿಕೆಗಳಡಿ ಹೆಚ್ಚುತ್ತಿರುವ ವ್ಯತಿರಿಕ್ತ ಶಿಲ್ಕುಗಳ ಸಂಖ್ಯೆ ಮತ್ತು ಪ್ರಮಾಣಗಳಂತಹ ಅಂಶಗಳು ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ. ಈ ವ್ಯವಹಾರಗಳ ಸಾಮಾನ್ಯ ಸಮೀಕ್ಷೆಯು ಕೆಳಕಂಡ ಅಂಶಗಳನ್ನು ತೋರಿಸಿದೆ.

ಅ) ಪ್ರಧಾನ ಅಮಾನತ್ತು ಲೆಕ್ಕಗಳಡಿ ಬಾಕಿ ಉಳಿದಿರುವ ಶಿಲ್ಕುಗಳು

ಅಮಾನತ್ತು ಶೀರ್ಷಿಕೆಗಳೆಂದು ಕರೆಯಲ್ಪಡುವ ಕೆಲವು ಮಧ್ಯವರ್ತಿ/ಹೊಂದಾಣಿಕೆಯ ಲೆಕ್ಕಶೀರ್ಷಿಕೆಗಳನ್ನು ಸರ್ಕಾರದ ಲೆಕ್ಕಗಳಲ್ಲಿ ನಿರ್ವಹಿಸಲಾಗುತ್ತಿದ್ದು, ಇವು ವ್ಯವಹಾರದ ಸ್ವರೂಪದ ಬಗ್ಗೆ ಮಾಹಿತಿಯ ಕೊರತೆ ಅಥವಾ ಇತರೆ ಕಾರಣಗಳಿಂದಾಗಿ ಅಂತಿಮ ಲೆಕ್ಕಶೀರ್ಷಿಕೆಗೆ ದಾಖಲಿಸಲು ಆಗದ ಸ್ವೀಕೃತಿಗಳು ಮತ್ತು ಸಂದಾಯಗಳನ್ನು ಪ್ರತಿಬಿಂಬಿಸುತ್ತವೆ. ಈ ಲೆಕ್ಕಶೀರ್ಷಿಕೆಗಳಡಿಯ ಮೊತ್ತಗಳನ್ನು ಅನುಕ್ರಮವಾಗಿ ಅವುಗಳ ಅಂತಿಮ ಲೆಕ್ಕಶೀರ್ಷಿಕೆಗಳಡಿ ದಾಖಲಿಸಿದಾಗ, ಅವುಗಳನ್ನು ಸ್ವೀಕೃತಿ ಅಥವಾ ವೆಚ್ಚದ ಕಡಿತದಿಂದ ಅಂತಿಮವಾಗಿ ತೀರುವಳಿ ಮಾಡಲಾಗುವುದು. ಈ ಮೊತ್ತಗಳು ತೀರುವಳಿಯಾಗದೆ ಉಳಿದರೆ, ಅಮಾನತ್ತು ಶೀರ್ಷಿಕೆಗಳಡಿ ಶಿಲ್ಕುಗಳ ಶೇಖರಣೆಯಾಗಿ ಸರ್ಕಾರದ ಸ್ವೀಕೃತಿಗಳು ಮತ್ತು ವೆಚ್ಚಗಳು ನಿಖರವಾಗಿ ಪ್ರತಿಬಿಂಬಿತವಾಗುವುದಿಲ್ಲ. ಪ್ರಧಾನ ಮಹಾಲೇಖಾಪಾಲರು (ಲೆ ಮತ್ತು ಹ) ನಿರ್ವಹಿಸಿರುವ ಲೆಡ್ಜರುಗಳಲ್ಲಿ ದಾಖಲಿಸಿರುವಂತೆ, ಕೆಲವು ಪ್ರಮುಖ ಅಮಾನತ್ತು ಲೆಕ್ಕಶೀರ್ಷಿಕೆಗಳಡಿಯ ಶಿಲ್ಕುಗಳನ್ನು ಕೋಷ್ಟಕ 3.7ರಲ್ಲಿ ನೀಡಲಾಗಿದೆ.

ಕೋಷ್ಟಕ 3.7: ಅಮಾನತ್ತು ಶೀರ್ಷಿಕೆ (8658-ಅಮಾನತ್ತು ಲೆಕ್ಕಗಳು)

(ಕೋಟಿ ರೂಪಾಯಿಗಳಲ್ಲಿ)

ಒಳಶೀರ್ಷಿಕೆಯ ಹೆಸರು	2012-13		2013-14		2014-15	
	ಖರ್ಚು	ಜಮೆ	ಖರ್ಚು	ಜಮೆ	ಖರ್ಚು	ಜಮೆ
101-ವೇತನ ಮತ್ತು ಲೆಕ್ಕ ಕಛೇರಿ ಅಮಾನತ್ತು	68.91	1.41	89.58	0.58	67.40	0.70
ನಿವ್ವಳ	ಖರ್ಚು 67.50		ಖರ್ಚು 89.00		ಖರ್ಚು 66.70	
102-ಅಮಾನತ್ತು ಲೆಕ್ಕ(ಸಿವಿಲ್)	23.76	8.93	22.95	9.47	17.93	7.35
ನಿವ್ವಳ	ಖರ್ಚು 14.83		ಖರ್ಚು 13.48		ಖರ್ಚು 10.58	
110-ರಿಸರ್ವ್ ಬ್ಯಾಂಕ್ ಅಮಾನತ್ತು - ಕೇಂದ್ರ ಕಛೇರಿ	20.30	60.22	24.91	37.80	15.44	56.20
ನಿವ್ವಳ	ಜಮೆ 39.92		ಜಮೆ 12.89		ಜಮೆ 40.76	

ಆಕರ: ಡಿಡಿಆರ್ ಲೆಡ್ಜರ್/ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳು ಈ ಲೆಕ್ಕಶೀರ್ಷಿಕೆಗಳಡಿಯ ನಿವ್ವಳ ಶಿಲ್ಕುಗಳನ್ನು ಪ್ರತಿಬಿಂಬಿಸುತ್ತವೆ. ಬಾಕಿ ಉಳಿದ ಶಿಲ್ಕುಗಳನ್ನು ಬಾಕಿ ಉಳಿದ ಖರ್ಚು ಮತ್ತು ಜಮೆಯನ್ನು ಪ್ರತ್ಯೇಕವಾಗಿ ಒಟ್ಟುಗೂಡಿಸಿ ಲೆಕ್ಕ ಮಾಡಲಾಗಿದೆ. ಈ ಲೆಕ್ಕಶೀರ್ಷಿಕೆಗಳಡಿಯ ಶಿಲ್ಕುಗಳ ಪರಿಣಾಮಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ.

ವೇತನ ಮತ್ತು ಲೆಕ್ಕ ಕಛೇರಿ (ಪಿಎಒ) ಅಮಾನತ್ತು

ಈ ಲೆಕ್ಕ ಶೀರ್ಷಿಕೆಯನ್ನು ವಿವಿಧ ಪ್ರತ್ಯೇಕಪಿಎಒಗಳ ಮತ್ತು ಪ್ರಧಾನ ಮಹಾಲೇಖಾಪಾಲರ ಪುಸ್ತಕಗಳಲ್ಲಿ ಉಂಟಾಗುವ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ನಿರ್ವಹಿಸಲಾಗುತ್ತಿದೆ. ಮಹಾಲೇಖಾಪಾಲರ ಪುಸ್ತಕಗಳಲ್ಲಿ ಮೊದಲು ಈ ವ್ಯವಹಾರಗಳು ದಾಖಲಾಗಿದ್ದು ಲೆಕ್ಕಾಧಿಕಾರಿಯಿಂದ ಚೆಕ್/ಡಿಡಿಯನ್ನು ಸ್ವೀಕರಿಸಿದ ನಂತರ ಮತ್ತು ಯಾವ ಲೆಕ್ಕಾಧಿಕಾರಿಯ ಪರವಾಗಿ ರಾಜ್ಯ ಇಲಾಖೆಗಳಲ್ಲಿ ಹಣ ಸಂದಾಯ ಮಾಡಲಾಗಿತ್ತೋ, ಅವರುಚೆಕ್/ಡಿಡಿಯನ್ನು ನೀಡಿದ ನಂತರ ತೀರುವಳಿ ಮಾಡಲಾಗುವುದು, ಈ ಶೀರ್ಷಿಕೆಯಡಿಯ ಬಾಕಿ ಉಳಿದ ಖರ್ಚಿನ ಶಿಲ್ಕು, ಪಿಎಒ ಪರವಾಗಿ ಪ್ರಧಾನ ಮಹಾಲೇಖಾಪಾಲರು ಸಂದಾಯಗಳನ್ನು ಮಾಡಿದ್ದು, ಅವುಗಳನ್ನು ಇನ್ನೂ ವಸೂಲಿ ಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಬಾಕಿ ಉಳಿದ ಜಮೆಯ ಶಿಲ್ಕು, ಪಿಎಒ ಬದಲಿಗೆ ಪ್ರಧಾನ ಮಹಾಲೇಖಾಪಾಲರು ಸಂದಾಯಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಇನ್ನೂ ಪಾವತಿಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಈ ಶೀರ್ಷಿಕೆಯಡಿಯ ನಿವ್ವಳ ಖರ್ಚಿನ ಶಿಲ್ಕು 2013-14ರಲ್ಲಿ ಹೆಚ್ಚುತ್ತಿರುವ ಹಾಗೂ 2014-15ರಲ್ಲಿ ಕಡಿಮೆಯಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಇದರ ತೀರುವಳಿ/ಇತ್ಯರ್ಥದಿಂದ ರಾಜ್ಯಸರ್ಕಾರದ ನಗದುಶಿಲ್ಕು ಹೆಚ್ಚಾಗುತ್ತದೆ.

ಅಮಾನತ್ತು ಲೆಕ್ಕ (ಸಿವಿಲ್)

ಈ ಶೀರ್ಷಿಕೆಯನ್ನು ಎಲ್ಲ ವ್ಯವಹಾರಗಳ ಪೂರ್ಣ ವರ್ಗೀಕರಣದ ಮಾಹಿತಿಯು ಇರುವುದಿಲ್ಲವೋ ಅಥವಾ ಎಲ್ಲಿ ಪೂರಕವಾದ ದಸ್ತಾವೇಜು/ಪಟ್ಟಿ ಇರುವುದಿಲ್ಲವೋ ಅಥವಾ ಖಜಾನೆಯ ಪಟ್ಟಿಯಲ್ಲಿ ನಮೂದಿಸಿದ ಅಂಕಿಗಳು ಹಾಗೂ ಪೂರಕವಾದ ಖರ್ಚು/ಜಮೆಗಳ ದಸ್ತಾವೇಜು/ಪಟ್ಟಿಗಳ ನಡುವೆ ವ್ಯತ್ಯಾಸವಿರುವಾಗ, ಮುಂತಾದವುಗಳು ಈ ಶೀರ್ಷಿಕೆಯ ಬಾಕಿ ಇರುವ ಜಮೆಯ ಹೆಚ್ಚಿನ ಭಾಗವಾಗಿರುತ್ತವೆ.

ರಾಜ್ಯ ಖಜಾನೆಗಳಲ್ಲಿ ನಡೆಯುವ ರೈಲ್ವೆ, ರಕ್ಷಣೆ, ಅಂಚೆ ಮತ್ತು ತಂತಿ ಲೆಕ್ಕಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮೊದಲು ಈ ಶೀರ್ಷಿಕೆಯಲ್ಲಿ ವರ್ಗೀಕರಿಸಿದ್ದು ಈ ಅಧಿಕಾರಿಗಳಿಂದ ಕ್ಲೈಮುಗಳು ಬರುವ ತನಕ ತೀರುವಳಿಯನ್ನು ಬಾಕಿ ಇರಿಸಲಾಗುವುದು.

ಈ ಶೀರ್ಷಿಕೆಯಡಿ ನಿವ್ವಳ ಖರ್ಚಿನ ಶಿಲ್ಕು ಪ್ರಸಕ್ತ ಸಾಲಿನಲ್ಲಿ ಸ್ವಲ್ಪ ಮಟ್ಟಿಗಿನ ಇಳಿಕೆಯನ್ನು ಮಾತ್ರ ಸೂಚಿಸಿದೆ. ಆದರೆ, ರೈಲ್ವೆ (₹320.04 ಲಕ್ಷ) ಮತ್ತು ರಕ್ಷಣಾ (₹84.07 ಲಕ್ಷ) ಲೆಕ್ಕಗಳಿಗೆ ಸಂಬಂಧಿಸಿದಂತೆ ಅಮಾನತ್ತು ತೀರುವಳಿಯ ನಂತರ ನಗದು ಶಿಲ್ಕಿನಲ್ಲಿ ಹೆಚ್ಚಳವಾಗುವುದು. ಉಳಿದ ಬಾಬುಗಳಿಗೆ ಸಂಬಂಧಿಸಿದಂತೆ ತೀರುವಳಿಯು ನಗದು ಶಿಲ್ಕಿನ ಮೇಲೆ ಪರಿಣಾಮವನ್ನು ಬೀರುವುದಿಲ್ಲ.

ರಿಸರ್ವ್ ಬ್ಯಾಂಕ್ ಅಮಾನತ್ತು, ಕೇಂದ್ರ ಲೆಕ್ಕ ಕಛೇರಿ

ಈ ಶೀರ್ಷಿಕೆಯನ್ನು ಎಲ್ಲಿ ಎರಡು ಸರ್ಕಾರಗಳ ನಡುವಿನ ಹಣದ ಬಾಕಿಯು ಇತ್ಯರ್ಥಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಲೆಕ್ಕ ವಿಭಾಗಕ್ಕೆ ಸೂಚನೆ ಕಳುಹಿಸುವ ಮುಖಾಂತರ ಇತ್ಯರ್ಥವಾಗುತ್ತದೆಯೋ ಅಂತಹ ಸರ್ಕಾರಗಳ ನಡುವಿನ ಹಣದ ವ್ಯವಹಾರಗಳನ್ನು ದಾಖಲಿಸಲು ನಿರ್ವಹಿಸಲಾಗುತ್ತದೆ. ಆರ್ ಬಿ ಐ ನಿಂದ ಹಣ ಇತ್ಯರ್ಥವಾದ ಸೂಚನೆ ಬಂದ ನಂತರ ಅಂತಿಮ ಶೀರ್ಷಿಕೆಗೆ ವರ್ಗಾಯಿಸುವುದರ ಮೂಲಕ ಈ ಶೀರ್ಷಿಕೆಯನ್ನು ತೀರುವಳಿ ಮಾಡಲಾಗುವುದು. ಭಾರತ ಸರ್ಕಾರದ ಅನುದಾನ/ಸಾಲಗಳು ಮತ್ತು ಅದರ ಮರು ಪಾವತಿ, ರಕ್ಷಣಾಪತ್ರಗಳ ತೀರುವಳಿ ಮತ್ತು ಆರ್ ಬಿ ಐ ನ ಸಾರ್ವಜನಿಕ ಸಾಲದ ಕಛೇರಿಗಳಿಗೆ ಬಡ್ಡಿ ಪಾವತಿ ಹಾಗೂ ಸರ್ಕಾರದ ಇಲಾಖೆಗಳಿಗೆ ಸಾಮಾನು ಒದಗಿಸಿದ ನಿರ್ದೇಶಕರು, ಪೂರೈಕೆ ಮತ್ತು ಹಂಚುವಿಕೆಗೆ ಪಾವತಿಗಳು ಈ ಶೀರ್ಷಿಕೆಯ ಪ್ರಧಾನ ಅಮಾನತ್ತು ವ್ಯವಹಾರಗಳಾಗಿರುತ್ತವೆ. ಈ ಶೀರ್ಷಿಕೆಯಡಿ ಧನಾತ್ಮಕ ಶಿಲ್ಕು ₹40.76 ಕೋಟಿಗಳಿದ್ದು, ಕಳೆದ ವರ್ಷಕ್ಕಿಂತ ₹27.87 ಕೋಟಿ ಕಡಿಮೆಯಾಗಿದ್ದು, ಇದು ಸಂಬಂಧಪಟ್ಟ ಬಟವಾಡೆ ಮತ್ತು ಲೆಕ್ಕ ಕಛೇರಿಗಳು (ಪಿಎಓ) ಈ ಮೊತ್ತಗಳಿಗೆ ಸಂವಾದಿ ತೀರುವಳಿಗಳನ್ನು ಮಾಡುತ್ತಿಲ್ಲವೆಂಬುದನ್ನು ಸೂಚಿಸುತ್ತದೆ.

ಆ) ಋಣ, ರೇವಣಿ, ಇರಸಾಲು (ಡಿಡಿಆರ್) ಶೀರ್ಷಿಕೆಗಳಡಿ ವ್ಯತಿರಿಕ್ತ ಶಿಲ್ಕುಗಳು

ವ್ಯತಿರಿಕ್ತ ಶಿಲ್ಕುಗಳು ಅಂದರೆ ಋಣಾತ್ಮಕ ಶಿಲ್ಕು ಇರಬಾರದಂತಹ ಲೆಕ್ಕಶೀರ್ಷಿಕೆಗಳಡಿ ಕಾಣುವ ಋಣಾತ್ಮಕ ಶಿಲ್ಕುಗಳಾಗಿವೆ. ಉದಾಹರಣೆಗೆ, ಯಾವುದೇ ಸಾಲ ಅಥವಾ ಮುಂಗಡ ಲೆಕ್ಕಶೀರ್ಷಿಕೆಯಡಿ ಋಣ ಶಿಲ್ಕು, ಮುಂಗಡ ನೀಡಿದ ಮೂಲ ಮೊತ್ತಕ್ಕೆ ಪ್ರತಿಯಾಗಿ ಹೆಚ್ಚಿನ ಮರುಪಾವತಿಯನ್ನು ಸೂಚಿಸುತ್ತದೆ. 2014-15ರ ಹಣಕಾಸು ಲೆಕ್ಕಗಳು ತೋರಿಸಿರುವಂತೆ ಇ-ಸಾರ್ವಜನಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳ ಮೊತ್ತ (ಪ್ರಧಾನ ಲೆಕ್ಕ ಶೀರ್ಷಿಕೆ 6003-ಆಂತರಿಕ ಋಣ) ₹111.62 ಕೋಟಿಯಾಗಿದ್ದು, ಇದು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ ಸಾಲಗಳನ್ನು ಸಾಲ ಸಂಸ್ಥೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗಿದ್ದು, ಇದು ರಾಜ್ಯ ಸಂಚಿತ ನಿಧಿಯ ಮೂಲಕ ಬಂದಿಲ್ಲವಾದ್ದರಿಂದ ಉಂಟಾಗಿದೆ. ವ್ಯತಿರಿಕ್ತ ಶಿಲ್ಕು ₹23.66 ಕೋಟಿಗಳು (ಪ್ರಧಾನ ಲೆಕ್ಕ ಶೀರ್ಷಿಕೆ 6004 - ಕೇಂದ್ರ ಸರ್ಕಾರದಿಂದ ಸಾಲ ಮತ್ತು ಮುಂಗಡಗಳು), XIIIನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರಸಾಲಗಳ ಮನ್ನಾದಿಂದ (31 ಮಾರ್ಚ್ 2010 ರ ಅಂತ್ಯಕ್ಕೆ ಲೆಕ್ಕ ಪುಸ್ತಕಗಳಲ್ಲಿನ ಬಾಕಿ ಇರುವ ಶಿಲ್ಕು) ಉಂಟಾಗಿದೆ. ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದಂತೆ ₹15.14 ಕೋಟಿ ವ್ಯತಿರಿಕ್ತಶಿಲ್ಕು ಲೆಕ್ಕ ಹೊಂದಾಣಿಕೆ ಆಗದಿರುವುದರಿಂದ/ತಪ್ಪು ವರ್ಗೀಕರಣದಿಂದ ಉಂಟಾಗಿದೆ.

ಆರ್ಥಿಕ ಇಲಾಖೆಯು ಸೆಪ್ಟೆಂಬರ್ 2015ರಂದು ಈ ಕೆಳಗಿನಂತೆ ಹೇಳಿದೆ.

ಅ) ಎನ್ ಸಿ ಡಿ ಸಿ ಯಿಂದ ಸಾಲಗಳು ಇದರಡಿಯಲ್ಲಿನ ವ್ಯತಿರಿಕ್ತ ಶಿಲ್ಕುಗಳಿಗೆ ರಾಜ್ಯ ಸರ್ಕಾರವು ವ್ಯತಿರಿಕ್ತ ಶಿಲ್ಕುಗಳನ್ನು ಅಳಿಸಿ ಹಾಕಲು ಎರಡು ಹೊಂದಾಣಿಕೆಗಳನ್ನು ಲೆಕ್ಕ ಕಛೇರಿಯ ಮಂಜೂರಾತಿಗಾಗಿ ಅನುಮೋದಿಸಿದ್ದು, ಇದು ಲೆಕ್ಕ ಕಛೇರಿಯ ಪರಿಶೀಲನೆಯಲ್ಲಿದೆ.

ಆ) ಸಾಲ ಮತ್ತು ಮುಂಗಡಗಳ ಅಡಿಯಲ್ಲಿನ ವ್ಯತಿರಿಕ್ತ ಶಿಲ್ಕುಗಳು ಬಹುಪಾಲು ಇತರೇ ಸಾಲಗಳ ಅಡಿಯಲ್ಲಿ ಕಂಡುಬಂದಿದ್ದು ಈ ಸಾಲಗಳು ಬಹಳ ಹಳೆಯ ವರ್ಷಗಳಿಗೆ ಸಂಬಂಧಿಸಿರುವುದರಿಂದ ವಿವರಗಳು ಪ್ರಧಾನ ಮಹಾಲೇಖಾಪಾಲಕರ(ಲೆ ಮತ್ತು ಹ) ಬಳಿಯಲ್ಲಾಗಲೀ ಅಥವಾ ಇಲಾಖೆಗಳ ಬಳಿಯಲ್ಲಾಗಲೀ ಲಭ್ಯವಿರುವುದಿಲ್ಲ. ಇದರಿಂದಾಗಿ ಶಿಲ್ಕುಗಳ ಹೊಂದಾಣಿಕೆಯು ಬಹಳ ಕಷ್ಟವಾಗಿದ್ದು ವ್ಯತಿರಿಕ್ತ ಶಿಲ್ಕುಗಳಿಗೆ ಕಾರಣಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಈ ಶಿಲ್ಕುಗಳು ಹೊಂದಾಣಿಕೆ/ಪರಿಶೀಲನೆಗೆ ಆಸ್ಪದವಿಲ್ಲದಿರುವುದರಿಂದ ಅವುಗಳನ್ನು ಹೊಂದಾಣಿಕೆಯಾಗದ ಶಿಲ್ಕುಗಳೆಂದು ಪರಿಗಣಿಸಿ ಇತರೆ ಸರ್ಕಾರದ ಲೆಕ್ಕಕ್ಕೆ ಹಾಕಬೇಕಾಗಿರುತ್ತದೆ.

ಇ) ಸರ್ಕಾರಿ ನೌಕರರಿಗೆ ಸಾಲಗಳ ಅಡಿಯಲ್ಲಿನ ವ್ಯತಿರಿಕ್ತ ಶಿಲ್ಕುಗಳ ಬಗ್ಗೆ ರಾಜ್ಯ ಸರ್ಕಾರವು ವಿವಿಧ ಶ್ರೇಣಿಗಳ ವರ್ಷವಾರು ವ್ಯತಿರಿಕ್ತ ಶಿಲ್ಕುಗಳನ್ನು ಮುಂದಿನ ಪರೀಕ್ಷೆ ಮತ್ತು ಪರಿಹಾರ ಕಾರ್ಯಗಳಿಗಾಗಿ ನಿವೇದಿಸಿದೆ.

ಕೇಂದ್ರ ಸರ್ಕಾರದ ಸಾಲ ಮತ್ತು ಮುಂಗಡಗಳು (ಪ್ರಧಾನ ಲೆಕ್ಕ ಶೀರ್ಷಿಕೆ 6004) ಇದರಡಿಯಲ್ಲಿನ ವ್ಯತಿರಿಕ್ತ ಶಿಲ್ಕು ಹದಿಮೂರನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸಾಲಗಳ ಮನ್ನಾದಿಂದ ಉಂಟಾಗಿದೆ. ಈ ಲೆಕ್ಕವು ಪ್ರಧಾನ ಮಹಾಲೇಖಾಪಾಲಕರ (ಲೆ ಮತ್ತು ಹ) ಕಛೇರಿಯಲ್ಲಿ ನಿರ್ವಹಿಸುತ್ತಿರುವುದರಿಂದ ವ್ಯತಿರಿಕ್ತ ಶಿಲ್ಕು ಹೊಂದಾಣಿಕೆಯನ್ನು ಪ್ರಧಾನ ಮಹಾಲೇಖಾಪಾಲಕರು (ಲೆ ಮತ್ತು ಹ), ಮಹಾ ಲೆಕ್ಕ ನಿಯಂತ್ರಕರು, ಆರ್ಥಿಕ ಮಂತ್ರಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ, ರಾಜಸ್ವ, ಹಣಕಾಸು ಸೇವೆಗಳು, ಖರ್ಚು ಮತ್ತು ಹೂಡಿಕೆ ಹಿಂಪಡೆತ, ಹೊಸ ದೆಹಲಿ ಇವರೊಂದಿಗೆ ತೆಗೆದುಕೊಳ್ಳಲಾಗುತ್ತಿದೆ.

3.13 ಸಮಾಪನ

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಬಿಲ್ಲುಗಳು ಬಹಳ ಸಮಯದಿಂದ ಬರಬೇಕಾಗಿದೆ ಮತ್ತು ಶಾಸಕಾಂಗದ ಆರ್ಥಿಕ ನಿಯಂತ್ರಣದ ಸೂತ್ರಗಳಿಗೆ ವಿರುದ್ಧವಾಗಿ ಮೊತ್ತಗಳನ್ನು ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಉಳಿಸಿಕೊಳ್ಳಲಾಗಿದೆ. ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿದಂತೆ ಒಟ್ಟು ವೆಚ್ಚದ ಶೇಕಡ 40ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ ಒಂದರಷ್ಟು ಲೆಕ್ಕ ಹೊಂದಾಣಿಕೆ ಆಗಿರುವುದಿಲ್ಲ. ಸಂಚಿತ ನಿಧಿಯ ಶೀರ್ಷಿಕೆಯಲ್ಲಿನ ಕೆಲವು ಲೆಕ್ಕಗಳಲ್ಲಿ ತೀರುವಳಿಗಾಗಿ ಪರಿಹಾರ ಕ್ರಮದ ಅಗತ್ಯತೆಯಿರುವ ವ್ಯತಿರಿಕ್ತ ಶಿಲ್ಕುಗಳು ಉಳಿದಿವೆ.

3.14 ಶಿಫಾರಸ್ಸುಗಳು

- ಹಣಕಾಸು ಆಯೋಗದ ಶಿಫಾರಸ್ಸಿನಂತೆ, ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಂಬಳ ಮತ್ತು ಸಂಬಳೇತರ ವೆಚ್ಚಗಳ ಬಾಬತ್ತನ್ನು ದಾಖಲಿಸಲು ಪ್ರತ್ಯೇಕ ಉದ್ದೇಶ ಶೀರ್ಷಿಕೆಗಳನ್ನು ಪ್ರವೇಶಗೊಳಿಸುವ ಪಂಚಾಯತ್‌ರಾಜ್ ಸಂಸ್ಥೆಗಳ ಸಂಬಳ ವೆಚ್ಚವನ್ನು ದಾಖಲಿಸುವ, ಲೆಕ್ಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
- ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಪರಿಶೀಲಿಸಿ ನಿಷ್ಕ್ರಿಯ ಲೆಕ್ಕಗಳನ್ನು ಮುಕ್ತಾಯ ಮಾಡಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
- ಆಯಾ ಲೆಕ್ಕ ವರ್ಷಗಳಲ್ಲಿಯೇ ವಹಿವಾಟುಗಳನ್ನು ಅಂತಿಮ ಲೆಕ್ಕ ಶೀರ್ಷಿಕೆಗಳಡಿ ತರಲು ಅಮಾನತ್ತು ಶೀರ್ಷಿಕೆಗಳ ಸಮೀಕ್ಷೆ ನಡೆಸಬೇಕು.



(ಎಲ್. ಅಂಗಮ್ ಚಂದ್ ಸಿಂಘ್)

ಪ್ರಧಾನ ಮಹಾಲೇಖಾಪಾಲರು


(ಸಾಮಾನ್ಯ ಮತ್ತು ಸಾಮಾಜಿಕ ವಿಭಾಗ ಲೆಕ್ಕಪರಿಶೋಧನೆ)

ಕರ್ನಾಟಕ

ಬೆಂಗಳೂರು

ದಿನಾಂಕ

ಮೇಲುಸಹಿ ಮಾಡಿದೆ



(ಶ್ರೀ ಕಾಂತ್ ಶರ್ಮ)

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು

ನವದೆಹಲಿ

ದಿನಾಂಕ

ಅನುಬಂಧಗಳು

ಅನುಬಂಧ 1.1

ರಾಜ್ಯ ಚಿತ್ರಣ

(ಉಲ್ಲೇಖ: ಪುಟ 1)

ಎ.	ಸಾಮಾನ್ಯ ದತ್ತಾಂಶ				
ಕ್ರಮ ಸಂಖ್ಯೆ	ವಿವರ		ಅಂಕಗಳು		
1	ವಿಸ್ತೀರ್ಣ		1,91,791 ಚ.ಕಿ.ಮೀ		
2	ಜನಸಂಖ್ಯೆ				
	ಎ.	2001ರ ಜನಗಣತಿ ಪ್ರಕಾರ	5.28 ಕೋಟಿ		
	ಬಿ.	2011ರ ಜನಗಣತಿ ಪ್ರಕಾರ.	6.11 ಕೋಟಿ		
3	ಎ. ಜನಸಂಖ್ಯೆಯ ಸಾಂದ್ರತೆ (2001). (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 325 ಜನ)		ಪ್ರತಿ ಚ.ಕಿ.ಮೀ 276 ಜನ		
	ಬಿ. ಜನಸಂಖ್ಯೆಯ ಸಾಂದ್ರತೆ (2011). (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 382 ಜನ)		ಪ್ರತಿ ಚ.ಕಿ.ಮೀ 319 ಜನ		
4	** ಬಡತನ ರೇಖೆಯ ಕೆಳಗಿನ ಜನಸಂಖ್ಯೆ (ರಾಷ್ಟ್ರೀಯ ಸರಾಸರಿ = 30.0 %)		21.9 ಶೇಕಡ		
5	ಎ. ಸಾಕ್ಷರತೆ (2001) (ರಾಷ್ಟ್ರೀಯ ಸರಾಸರಿ = 64.8 %)		66.64 ಶೇಕಡ		
	ಬಿ. ಸಾಕ್ಷರತೆ (2011) (ರಾಷ್ಟ್ರೀಯ ಸರಾಸರಿ = 73.0 %)		75.36 ಶೇಕಡ		
6	ಶಿಶು ಮರಣದರ *** (ಪ್ರತಿ 1,000 ಜೀವಂತ ಜನನಗಳಿಗೆ) (ರಾಷ್ಟ್ರೀಯ ಸರಾಸರಿ = 40 ಪ್ರತಿ 1,000 ಜೀವಂತ ಜನನಗಳಿಗೆ)		31 ಪ್ರತಿ 1,000 ಜೀವಂತ ಜನನಗಳಿಗೆ		
7	ಜನನ ಸಮಯದ ಆಯು: ಪ್ರಮಾಣ ** (ರಾಷ್ಟ್ರೀಯ ಸರಾಸರಿ = 67.5 ವರ್ಷಗಳು)		68.5 ವರ್ಷಗಳು		
8	ಗಿನ್ನಿ ¹ ಗುಣಾಂಕ ****				
	ಎ.	ಗ್ರಾಮೀಣ (ರಾಷ್ಟ್ರೀಯ = 0.29)	0.24		
	ಬಿ.	ನಗರ (ರಾಷ್ಟ್ರೀಯ = 0.38)	0.33		
9	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಜ್ಯಉತ್ಪಾದನೆ) 2013-14 ಪ್ರಸಕ್ತ ಬೆಲೆಗಳಲ್ಲಿ		6,85,207		
10	ರಾಜ್ಯಉತ್ಪಾದನೆ ಸಿಎಜಿಆರ್ (2005-06 ರಿಂದ 2014-15)		ಕರ್ನಾಟಕ	14.03	
			ಇತರ ಸಾಮಾನ್ಯ ವರ್ಗ ರಾಜ್ಯಗಳು ²	13.86	
11	ರಾಜ್ಯಉತ್ಪಾದನೆ ಸಿಎಜಿಆರ್ (2004-05 ರಿಂದ 2013-14)		ಕರ್ನಾಟಕ	15.24	
			ಇತರ ಸಾಮಾನ್ಯ ವರ್ಗ ರಾಜ್ಯಗಳು	15.44	
12	ಜನಸಂಖ್ಯಾವೃದ್ಧಿ (2004-2014)		ಕರ್ನಾಟಕ	9.94	
			ಇತರ ಸಾಮಾನ್ಯ ವರ್ಗ ರಾಜ್ಯಗಳು	12.76	
ಬಿ.	ಆರ್ಥಿಕ ದತ್ತಾಂಶ				
		ವಿವರಗಳು		ಅಂಕಗಳು (ಶೇಕಡ)	
				2005-06 ರಿಂದ 2013-14	
				2013-14 ರಿಂದ 2014-15	
		ಸಿಎಜಿಆರ್		ಸಾಮಾನ್ಯ ವರ್ಗ ರಾಜ್ಯಗಳು	
				ಕರ್ನಾಟಕ	
ಎ.	ರಾಜಸ್ವ ಜಮೆಗಳ		15.76	14.48	16.10
ಬಿ.	ಸ್ವಂತ ತೆರಿಗೆ ಆದಾಯದ		15.32	16.36	10.51
ಸಿ.	ತೆರಿಗೆಯೇತರ ಆದಾಯದ		13.53	0.50	10.07
ಡಿ.	ಒಟ್ಟು ವೆಚ್ಚದ		15.23	15.32	19.32
ಇ.	ಬಂಡವಾಳ ವೆಚ್ಚದ		14.61	14.14	21.87
ಎಫ್.	ಶಿಕ್ಷಣದ ಮೇಲಿನ ರಾಜಸ್ವ ವೆಚ್ಚದ		17.10	16.28	14.55
ಜಿ.	ಆರೋಗ್ಯದ ಮೇಲಿನ ರಾಜಸ್ವ ವೆಚ್ಚದ		16.20	17.35	28.73
ಎಚ್.	ಸಂಬಳ ಮತ್ತು ಮಜೂರಿಯ		15.23	14.91	11.75
ಐ.	ಪಿಂಚಣಿಯ		18.70	19.26	12.43
					10.56

ಆಕರ: ಹಣಕಾಸು ದತ್ತಾಂಶಗಳಿಗೆ ಹಣಕಾಸು ಲೆಕ್ಕಗಳು.

¹ ಗಿನ್ನಿ ಗುಣಾಂಕವು ಜನತೆಯ ವರಮಾನದಲ್ಲಿನ ಅಸಮತೆಯ ಅಳತೆಯಾಗಿದೆ. ಇದರ ಮೌಲ್ಯದರವು ಸೊನ್ನೆಯಿಂದ ಒಂದು ಸೊನ್ನೆಗೆ ಹತ್ತಿರವಿದ್ದರೆ ಅಸಮತೆಯು ಕಡಿಮೆ. ಒಂದಕ್ಕೆ ಹತ್ತಿರವಿದ್ದರೆ ಅಸಮತೆಯು ಹೆಚ್ಚಾಗಿದೆ.

² ವಿಶೇಷ ಪ್ರವರ್ಗದ ರಾಜ್ಯಗಳೆಂಬುದಾಗಿ ಪರಿಗಣಿಸಲಾಗಿರುವ II ರಾಜ್ಯಗಳನ್ನು ಹೊರತುಪಡಿಸಿ (ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ ಹಾಗೂ ಉತ್ತರಾಖಂಡ).

ಪ್ರಮುಖ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಸೂಚಕಗಳು

- (i) ನಯ ಮೈಲ್ಟ್ರೈ ರಸ್ತೆಗಳು - 100 ಚ.ಕಿ.ಮೀಗೆ 38.51 ಕಿ.ಮೀ.
- (ii) ಒರಟು ಮೈಲ್ಟ್ರೈ ರಸ್ತೆಗಳು - 100 ಚ.ಕಿ.ಮೀಗೆ 0.67 ಕಿ.ಮೀ.
- (iii) ವಿದ್ಯುದೀಕರಣವಾದ ಹಳ್ಳಿಗಳು ಶೇಕಡ - 99.85.
- (iv) ಒಟ್ಟಾರೆ ಕೃಷಿ ಪ್ರದೇಶ - 1,22,66,906 ಹೆಕ್ಟೇರುಗಳು.
- (v) ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಪ್ರಾಥಮಿಕ ಶಾಲೆಗಳು (2013-14ರಲ್ಲಿದ್ದಂತೆ) - 60,485.
- (vi) ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ - 2,355.
- (vii) ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇರುವ ಹಾಸಿಗೆಗಳು - 78.

1. ಶಿಶು ಮರಣ ದರ (ಎಸ್‌ಆರ್‌ಎಸ್ ಬುಲೆಟಿನ್ ಸಪ್ಟೆಂಬರ್-2013).
2. ಬಡತನವನ್ನು ಅಳೆಯುವ ವಿಧಾನದ ಸಮೀಕ್ಷೆಗೆ ತಜ್ಞರ ತಂಡದ ವರದಿ (ರಂಗರಾಜನ್), ಯೋಜನಾ ಆಯೋಗ (ಜೂನ್ 2014) ಪುಟ 66. ಬಡತನ ರೇಖೆಯ ಕೆಳಗಿನ ಜನಸಂಖ್ಯೆಗೆ 2011-12ರ ಸಾಲಿಗೆ ಲಭ್ಯವಿದ್ದ ಇತ್ತೀಚಿನ ಅಂಕಿಗಳನ್ನು ಪರಿಗಣಿಸಿದೆ. ಗಿನಿ ಗುಣಾಂಕ -2009-10ರ ಸಾಲಿಗೆ ಲಭ್ಯವಿದ್ದ ಇತ್ತೀಚಿನ ಅಂಕಿಗಳನ್ನು ಪರಿಗಣಿಸಿದೆ.
3. ಆರ್ಥಿಕ ಸಮೀಕ್ಷೆ (ಭಾರತ ಸರ್ಕಾರ) 2014-15, ಕೋಷ್ಟಕ 9.1, ಪುಟ 129.
4. http://planningcommission.nic.in/data/datatable/data_2312/DatabookDec2014%20106.pdf.
5. CSO (http://mospi.nic.in/Mospi_New/site/inner.aspx?status=38menu_id=82).
6. ಭಾರತ ಹಾಗೂ ರಾಜ್ಯಗಳ ಜನಸಂಖ್ಯಾ ಪ್ರಕ್ಷೇಪಣೆ 2001-2026 (ಪರಿಷ್ಕೃತ ಡಿಸೆಂಬರ್ 2006) ಜನ ಸಂಖ್ಯೆಗೆ ರಾಷ್ಟ್ರೀಯ ಆಯೋಗದಿಂದ ರಚಿತವಾದ ಪ್ರಕ್ಷೇಪಣೆಗಳ ತಾಂತ್ರಿಕ ಸಮಿತಿಯ ವರದಿ ಕೋಷ್ಟಕ -14 (ಪ್ರಕ್ಷೇಪಿಸಿದ ಲಿಂಗಾವಾರು ಒಟ್ಟು ಜನಸಂಖ್ಯೆ 1ನೇ ಅಕ್ಟೋಬರ್ 2001-2026ರಲ್ಲಿದ್ದಂತೆ).

ಟಿಪ್ಪಣಿ : ಸಾಮಾನ್ಯ ವರ್ಗದ ರಾಜ್ಯಗಳ ಅಖಿಲ ಭಾರತ ಸರಾಸರಿಯನ್ನು 18 ಸಾಮಾನ್ಯವರ್ಗದ ರಾಜ್ಯಗಳು ಒದಗಿಸಿದ ಅಂಕಿ ಸಂಖ್ಯೆಗಳ ಆಧಾರದ ಮೇರೆಗೆ ಲೆಕ್ಕ ಹಾಕಲಾಗಿದೆ - ತೆಲಂಗಾಣ ಸೇರಿದಂತೆ ಆಂಧ್ರ ಪ್ರದೇಶ, ಬಿಹಾರ, ಚತ್ತೀಸಗಡ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಾಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ ಹೊರತು ಪಡಿಸಿ.

ಅನುಬಂಧ 1.2

ಸರ್ಕಾರಿ ಲೆಕ್ಕಗಳ ಸ್ವರೂಪ

(ಉಲ್ಲೇಖ: ಕಂಡಿಕೆ 1.1 ಪುಟ 2)

ರಾಜ್ಯಸರ್ಕಾರದ ಲೆಕ್ಕಗಳನ್ನು ಸಂಚಿತ ನಿಧಿ, ಸಾದಿಲ್ಲಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ಎಂಬ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

ಭಾಗ ೪: ಕ್ರೋಢೀಕೃತ ನಿಧಿ: ರಾಜಸ್ವ ಮತ್ತು ಬಂಡವಾಳ ಲೆಕ್ಕಗಳ ಮೇಲಿನ ಸಾರ್ವಜನಿಕ ಋಣ ಮತ್ತು ಸಾಲಗಳು, ಮುಂಗಡಗಳು ಎಲ್ಲಾ ಸ್ವೀಕೃತಿಗಳು ಮತ್ತು ವೆಚ್ಚಗಳು ಸೇರಿದಂತೆ ಒಂದು ಕ್ರೋಢೀಕೃತ ನಿಧಿ ಇದು ಭಾರತದ ಸಂವಿಧಾನದ ಕಲಂ 266(1) ಅಡಿಯಲ್ಲಿ ಸ್ಥಾಪಿತವಾದ ಕ್ರೋಢೀಕೃತ ನಿಧಿ ಎನಿಸಿಕೊಳ್ಳುತ್ತದೆ.

ಭಾಗ ೪ಬಿ: ಸಾದಿಲ್ಲಾರು ನಿಧಿ: ಸಂವಿಧಾನದ ಕಲಂ 267(2) ರ ಅಡಿಯಲ್ಲಿ ಸ್ಥಾಪಿತವಾದ ರಾಜ್ಯದ ಸಾದಿಲ್ಲಾರು ನಿಧಿಯು ರಾಜ್ಯಪಾಲರ ವಿಲೇವಾರಿಗಾಗಿ ಇಟ್ಟಿರುವ ಒಂದು ಸಾದಿಲ್ಲಾರು ಮೊತ್ತದ ರೂಪದಲ್ಲಿರುತ್ತದೆ. ಇದು ಅವರಿಗೆ ರಾಜ್ಯದ ಸಾದಿಲ್ಲಾರು ವೆಚ್ಚ ನಿಧಿಯಿಂದ ಅನಿರೀಕ್ಷಿತ ವೆಚ್ಚಗಳನ್ನು ಶಾಸಕಾಂಗದಿಂದ ಅನುಮೋದಿಸಲು ಬಾಕಿ ಇರುವ ನಿಧಿಗಳನ್ನು ಸಂಬಂಧಿತ ಕ್ರಿಯಾತ್ಮಕ ಪ್ರಧಾನ ಶೀರ್ಷಿಕೆಗೆ ವೆಚ್ಚವನ್ನು ಹಾಕಲು ಸಹಾಯ ಮಾಡುತ್ತದೆ.

ಭಾಗ ೪ಬಿಬಿ: ಸಾರ್ವಜನಿಕ ಲೆಕ್ಕ: ಸಂಚಿತ ನಿಧಿಯ ಭಾಗವಾಗದ ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು, ಠೇವಣಿಗಳು, ಮೀಸಲು ನಿಧಿಗಳು, ಅಮಾನತ್ತು, ಇರಸಾಲುಗಳು ಮುಂತಾದವುಗಳ ಜಮೆಗಳು ಮತ್ತು ಖರ್ಚುಗಳನ್ನು ಸಂವಿಧಾನದ ಅನುಚ್ಛೇದ 266(2)ರ ಅನ್ವಯ ಸ್ಥಾಪಿಸಲಾದ 'ಸಾರ್ವಜನಿಕ ಲೆಕ್ಕ'ದಲ್ಲಿ ಇಡಲಾಗುತ್ತದೆ ಮತ್ತು ರಾಜ್ಯ ವಿಧಾನ ಮಂಡಲದ ಅನುಮೋದನೆಗೆ ಒಳಪಟ್ಟಿರುವುದಿಲ್ಲ.

ಹಣಕಾಸು ಲೆಕ್ಕಗಳ ವಿನ್ಯಾಸ

ರಾಜ್ಯ ಹಣಕಾಸು ಲೆಕ್ಕಗಳನ್ನು ಎರಡು ಸಂಪುಟಗಳಲ್ಲಿ ತಯಾರಿಸಲಾಗುತ್ತದೆ. ಸಂಪುಟ-೪ ಸರ್ಕಾರದ ಹಣಕಾಸುಗಳ ಸಾರಾಂಶದ ವಿವರಣಾ ಪಟ್ಟಿಗಳನ್ನು ಮತ್ತು ಸಂಪುಟ-೪ಬಿ ಸವಿವರ ವಿವರಣಾಪಟ್ಟಿಗಳನ್ನು ಸಾದರ ಪಡಿಸುತ್ತದೆ. ವಿನ್ಯಾಸದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಅಲ್ಲದೆ ಸಂಪುಟ-೪ಬಿ ವಿವಿಧ ಅನುಬಂಧಗಳನ್ನು ನೀಡಿರುವಂತೆ ಪ್ರಧಾನ ಶೀರ್ಷಿಕೆಯಲ್ಲಿ ಸಂಬಳ ಮತ್ತು ಸಹಾಯಧನಗಳ ತುಲನಾತ್ಮಕ ವೆಚ್ಚ ರಾಜ್ಯಸರ್ಕಾರ ನೀಡಿದ ಸಹಾಯಾನುದಾನಗಳು ಮತ್ತು ಆರ್ಥಿಕ ಸಹಾಯಗಳು, ಬಾಹ್ಯ ಬೆಂಬಲಿತ ಯೋಜನೆಗಳು, ಯೋಜನಾ ಕಾರ್ಯಕ್ರಮಗಳ ಮೇಲಿನ ವೆಚ್ಚ, ಅನುಷ್ಠಾನ ವಿಚ್ಛೇದಗಳಿಗೆ ಕೇಂದ್ರ ಯೋಜನಾ ಮೊತ್ತಗಳ ನೇರ ಬಿಡುಗಡೆ, ಶಿಲ್ಕುಗಳ ಸಾರಾಂಶ, ನೀರಾವರಿ ಯೋಜನೆಗಳ ಆರ್ಥಿಕ ಫಲಗಳು ಅಪೂರ್ಣ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳ ಬದ್ಧತೆಗಳು ಮತ್ತು ನಿರ್ವಹಣಾ ವೆಚ್ಚಗಳನ್ನು ಹೊಂದಿದೆ.

ವಿವರಣಾ ಪಟ್ಟಿ ಸಂಖ್ಯೆ	ವಿನ್ಯಾಸ
1	ರಾಜ್ಯದ ಆರ್ಥಿಕ ಸ್ಥಿತಿಯ ಕೋಷ್ಟಕ.
2	ಸ್ವೀಕೃತಿಗಳು ಮತ್ತು ವಿತರಣೆಗಳ ಕೋಷ್ಟಕ.
3	ಸಂಚಿತ ನಿಧಿಯಲ್ಲಿನ ಸ್ವೀಕೃತಿಗಳ ಕೋಷ್ಟಕ.
4	ರಾಜ್ಯ ಸಂಚಿತ ನಿಧಿಯ ವೆಚ್ಚಗಳ ಕೋಷ್ಟಕ.
5	ಪ್ರಗತಿಪರ ಬಂಡವಾಳ ವೆಚ್ಚಗಳ ಕೋಷ್ಟಕ.
6	ಸರ್ಕಾರದ ಸಾಲಗಳ ಮತ್ತು ಇತರ ಜವಾಬ್ದಾರಿಗಳ ಕೋಷ್ಟಕ.
7	ರಾಜ್ಯಸರ್ಕಾರವು ನೀಡಿದ ಸಾಲಗಳ ಮತ್ತು ಮುಂಗಡಗಳ ಕೋಷ್ಟಕ.
8	ಸರ್ಕಾರದ ಹೂಡಿಕೆಗಳ ಕೋಷ್ಟಕ.
9	ಸರ್ಕಾರ ನೀಡಿದ ಖಾತರಿಗಳ ಕೋಷ್ಟಕ.
10	ಸರ್ಕಾರವು ನೀಡಿದ ಅನುದಾನಗಳ ಕೋಷ್ಟಕ.
11	ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳ ಕೋಷ್ಟಕ.
12	ರಾಜಸ್ವ ಲೆಕ್ಕವನ್ನು ಹೊರತುಪಡಿಸಿ ಆಕರ ಮತ್ತು ಅನ್ವಯಗಳ ಕೋಷ್ಟಕ.
13	ಸಂಚಿತ ನಿಧಿ, ಸಾದಿಲ್ಲಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳಲ್ಲಿ ಬಾಕಿ ವಿವರಗಳ ಸಾರಾಂಶ.
14	ಒಳಶೀರ್ಷಿಕೆಯ ಹಂತದವರೆಗೆ ರಾಜಸ್ವ ಜಮೆಗಳು ಮತ್ತು ಬಂಡವಾಳ ಜಮೆಗಳ ವಿವರಗಳ ಕೋಷ್ಟಕ.
15	ಒಳಶೀರ್ಷಿಕೆಯ ಹಂತದ ರಾಜಸ್ವ ವೆಚ್ಚಗಳ ವಿವರಗಳ ಕೋಷ್ಟಕ.
16	ಒಳಶೀರ್ಷಿಕೆಯ ಹಂತದ ಬಂಡವಾಳ ವೆಚ್ಚಗಳ ವಿವರಗಳ ಕೋಷ್ಟಕ.
17	ಸಾಲಗಳು ಮತ್ತು ಇತರ ಜವಾಬ್ದಾರಿಗಳ ವಿವರಗಳ ಕೋಷ್ಟಕ.
18	ಸರ್ಕಾರವು ನೀಡಿರುವ ಸಾಲಗಳು ಮತ್ತು ಮುಂಗಡಗಳ ವಿವರಗಳ ಕೋಷ್ಟಕ.
19	ಸರ್ಕಾರದ ಹೂಡಿಕೆಗಳ ವಿವರಗಳ ಕೋಷ್ಟಕ.
20	ಸರ್ಕಾರ ನೀಡಿದ ಖಾತರಿಗಳ ವಿವರಗಳ ಕೋಷ್ಟಕ.
21	ಸಾದಿಲ್ಲಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ವಹಿವಾಟುಗಳ ವಿವರಗಳ ಕೋಷ್ಟಕ.
22	ಮೀಸಲಿಟ್ಟ ನಿಧಿಗಳಲ್ಲಿನ ಶಿಲ್ಕುಗಳ ವಿವರಗಳ ಕೋಷ್ಟಕ.

ಅನುಬಂಧ 1.3

ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ

(ಉಲ್ಲೇಖ: ಕಂಡಿಕೆ 1.1.1 ಪುಟ 2)

(ಕೋಟಿ ರೂಪಾಯಿಗಳಲ್ಲಿ)

2013-14	ಸ್ವೀಕೃತಿಗಳು	2014-15	2013-14	ಬಟವಾಡೆಗಳು			2014-15
				ಯೋಜನೇ ತರ	ಯೋಜನೆ	ಒಟ್ಟು	
ಭಾಗ ಎ: 2014-15ನೇ ಸಾಲಿನ ಜಮೆಗಳ ಮತ್ತು ವಿತರಣೆಗಳ ಸಾರಾಂಶ							
ಭಾಗ - ಎ: ರಾಜಸ್ವ							
89,542.53	I. ರಾಜಸ್ವ ಜಮೆಗಳು	1,04,142.15	89,189.57	I. ರಾಜಸ್ವ ವೆಚ್ಚ ++	69,783.10	33,831.19	1,03,614.29 #
62,603.53	I. ರಾಜಸ್ವ ಜಮೆಗಳು	70,180.21*	24,954.41	ಸಾಮಾನ್ಯ ಸೇವೆಗಳು	28,024.39	240.88	28,265.27
4,031.90	ತೆರಿಗೆ ರಾಜಸ್ವ ++	4,688.24		ಸಾಮಾಜಿಕ ಸೇವೆಗಳು			
13,808.28	ತೆರಿಗೆಯೇತರ ರಾಜಸ್ವ ++	14,654.25	16,165.55	ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	12,313.01	5,749.80	18,062.81
3,139.79	ಕೇಂದ್ರದ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು	3,634.58	4,093.06	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2,449.39	2,608.71	5,058.10
3,341.15	ಯೋಜನೇತರ ಅನುದಾನಗಳು	9,096.87	2,670.17	ನೀರು ಪೂರೈಕೆ ನೈರ್ಮಲ್ಯ, ವಸತಿ, ಮತ್ತು ನಗರಾಭಿವೃದ್ಧಿ	343.00	3,601.02	3,944.02
2,617.88	ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಅನುದಾನಗಳು	1,888.00	73.23	ವಾರ್ತಾ ಮತ್ತು ಪ್ರಸಾರ	49.52	29.20	78.72
			3,720.16	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ	964.13	4,073.52	5,037.65
			288.68	ಕಾರ್ಮಿಕ ಮತ್ತು ಕಾರ್ಮಿಕ ಕಲ್ಯಾಣ	114.29	266.25	380.54
			5,387.51	ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ	2,822.26	3,774.76	6,597.02
			223.53	ಇತರೆ	149.37	58.02	207.39
			32,621.89	ಒಟ್ಟು	19,204.97	20,161.28	39,366.25
				ಆರ್ಥಿಕ ಸೇವೆಗಳು			
			12,589.82	ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು	5,038.70	5,524.07	10,562.77
			2,282.83	ಗ್ರಾಮೀಣಾಭಿವೃದ್ಧಿ	2,133.45	2,854.68	4,988.13
			152.40	ವಿಶೇಷ ಪ್ರದೇಶ ಕಾರ್ಯಕ್ರಮಗಳು	---	147.80	147.80
			732.32	ನೀರಾವರಿ ಮತ್ತು ಪ್ರವಾಹ ನಿಯಂತ್ರಣ	692.36	240.99	933.35
			5,995.71	ಇಂಧನ	6,703.01	43.47	6,746.48
			882.05	ಕೈಗಾರಿಕೆ ಮತ್ತು ಖನಿಜಗಳು	384.60	635.80	1,020.40
			2,560.09	ಸಾರಿಗೆ	2,089.01	1,142.70	3,231.71
			60.85	ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ	0.01	82.54	82.55

2013-14	ಸ್ವೀಕೃತಿಗಳು	2014-15	2013-14	ಬಟವಾಡೆಗಳು				2014-15
					ಯೋಜನೇ ತರ	ಯೋಜನೆ	ಒಟ್ಟು	
			1,336.76	ಸಾಮಾನ್ಯ ಆರ್ಥಿಕ ಸೇವೆಗಳು	1,707.09	551.03	2,258.12	
			26,592.83	ಒಟ್ಟು	18,748.23	11,223.08	29,971.31	
			5,020.44	ಸಹಾಯಾನುದಾನ ಮತ್ತು ಕೊಡುಗೆಗಳು	3,805.51	2,205.95	6,011.46	
			352.96	II ರಾಜಸ್ವ ಹೆಚ್ಚಳ ಭಾಗ 'ಬಿ' ಗೆ ಮುಂದುವರಿಸಿದ್ದು				527.86
89,542.53	ಒಟ್ಟು	1,04,142.15	89,542.53	ಒಟ್ಟು				1,04,142.15
ಭಾಗ-ಬಿ : ಬಂಡವಾಳ ಮತ್ತು ಇತರೆ								
10,511.24	II. ಆರಂಭಿಕ ಶಿಲ್ಪ ಒಳಗೊಂಡಂತೆ ಖಾಯಂ ಮುಂಗಡಗಳು, ನಗದು ಶಿಲ್ಪಿನ ಹೂಡಿಕೆಗಳು ಮತ್ತು ಮೀಸಲಿಟ್ಟ ನಿಧಿಗಳಿಂದ ಹೂಡಿಕೆಗಳೂ ಸೇರಿದಂತೆ ಆರಂಭಿಕ ನಗದು ಶಿಲ್ಪ	15,759.73						
87.94	III. ಇತರೆ ಬಂಡವಾಳ ಜಮೆಗಳು ↑↑	10.14	16,946.86	III. ಬಂಡವಾಳ ವೆಚ್ಚ ↑↑	277.35	19,344.95		19,622.30 \$
			500.74	ಸಾಮಾನ್ಯ ಸೇವೆಗಳು	29.85	588.61	618.46	
				ಸಾಮಾಜಿಕ ಸೇವೆಗಳು				
			388.10	ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	(-)0.12	317.33	317.21	
			440.41	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	(-)3.48	793.91	790.43	
			1,187.57	ನೀರು ಪೂರೈಕೆ, ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ	101.71	1,564.77	1,666.48	
			4.00	ವಾರ್ತಾ ಮತ್ತು ಪ್ರಸಾರ	--	4.47	4.47	
			896.45	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ	--	1,326.27	1,326.27	
			110.05	ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ	--	67.36	67.36	
			26.10	ಇತರೆ ಸಾಮಾಜಿಕ ಸೇವೆಗಳು	--	8.67	8.67	
			3,052.68	ಒಟ್ಟು ಸಾಮಾಜಿಕ ಸೇವೆಗಳು	98.11	4,082.78	4,180.89	
				ಆರ್ಥಿಕ ಸೇವೆಗಳು				
			261.35	ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು	(-)0.01	266.41	266.40	
			58.32	ಗ್ರಾಮೀಣಾಭಿವೃದ್ಧಿ	--	14.00	14.00	

2013-14	ಸ್ವೀಕೃತಿಗಳು	2014-15	2013-14	ಬಟವಾಡೆಗಳು				2014-15
					ಯೋಜನೇ ತರ	ಯೋಜನೆ	ಒಟ್ಟು	
			613.44	ವಿಶೇಷ ಪ್ರದೇಶ ಕಾರ್ಯಕ್ರಮಗಳು	(-)0.02	801.47	801.45	
			6,383.82	ನೀರಾವರಿ ಮತ್ತು ಪ್ರವಾಹ ನಿಯಂತ್ರಣ	104.66	7,674.56	7,779.22	
			304.88	ಇಂಧನ	2.09	250.00	252.09	
			177.29	ಕೈಗಾರಿಕೆ ಮತ್ತು ಖನಿಜಗಳು	--	239.98	239.98	
			5,298.47	ಸಾರಿಗೆ	44.09	5,102.68	5,146.77	
			295.87	ಸಾಮಾನ್ಯ ಆರ್ಥಿಕ ಸೇವೆಗಳು	(-)1.42	324.46	323.04	
			13,393.44	ಒಟ್ಟು ಆರ್ಥಿಕ ಸೇವೆಗಳು	149.39	14,673.56	14,822.95	
109.28	IV. ಸಾಲಗಳು ಮತ್ತು ಮುಂಗಡಗಳ ವಸೂಲಾತಿಗಳು ^{††}	83.82	695.43	IV. ಸಾಲಗಳು ಮತ್ತು ಮುಂಗಡಗಳ ವಿತರಣೆ ^{††}	12.04	564.11		57.615
16.43	ವಿದ್ಯುಚ್ಛಕ್ತಿ ಯೋಜನೆಗಳಿಂದ	16.31	81.74	ವಿದ್ಯುಚ್ಛಕ್ತಿ ಯೋಜನೆಗಳಿಗೆ	--	57.59	57.59	
4.04	ಸರ್ಕಾರಿ ನೌಕರರಿಂದ	6.85	18.00	ಸರ್ಕಾರಿ ನೌಕರರಿಗೆ	4.66	0.78	5.44	
88.81	ಇತರರಿಂದ	60.66	595.69	ಇತರರಿಗೆ	7.38	505.74	513.12	
17,286.81	V. ಸಾರ್ವಜನಿಕ ಋಣ ಜಮೆಗಳು	21,874.63	3,816.84	V. ಸಾರ್ವಜನಿಕ ಋಣ ಮರುಪಾವತಿ				4,812.23
16,132.25	ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳನ್ನು ಹೊರತುಪಡಿಸಿ ಆಂತರಿಕ ಋಣ	20,509.43	3,122.57	ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳನ್ನು ಹೊರತುಪಡಿಸಿ ಆಂತರಿಕ ಋಣ	4,033.38	---	4,033.38	
---	ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು	---	---	ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು	---		---	
1,154.56	ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು	1,365.20	694.27	ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮರುಪಾವತಿ	778.85		778.85	
---	VI. ಸಾದಿಲ್ದಾರು ನಿಧಿ (ಪುನರ್ಭರ್ತಿ)	---	---	VI. ಸಾದಿಲ್ದಾರು ನಿಧಿ ವಿತರಣೆಗಳು	---	---	---	---
1,21,842.37	VII. ಸಾರ್ವಜನಿಕ ಲೆಕ್ಕ ಜಮೆಗಳು	1,40,229.39	1,12,971.74	VII. ಸಾರ್ವಜನಿಕ ಲೆಕ್ಕ ವಿತರಣೆಗಳು				1,29,573.99
4,508.12	ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ	5,048.86	2,401.06	ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ			2,893.26	
3,161.91 **	ಮೀಸಲು ನಿಧಿಗಳು	2,734.28	1,897.96	ಮೀಸಲು ನಿಧಿಗಳು			1,186.79	
34,302.98	ಲೇವಣಿಗಳು ಮತ್ತು ಮುಂಗಡಗಳು	41,697.10	31,462.62	ಲೇವಣಿಗಳು ಮತ್ತು ಮುಂಗಡಗಳು			37,994.70	
79,842.20	ಲೇವಣಿಗಳು ಮತ್ತು ಮುಂಗಡಗಳು	90,723.30	77,171.08	ಅಮಾನತ್ತು ಮತ್ತು ಸಂಕೀರ್ಣಗಳು			87,441.27	
27.16	ಇರಸಾಲುಗಳು	25.85	39.02	ಇರಸಾಲುಗಳು			57.97	
352.96	VIII. ರಾಜಸ್ವ ಅಧಿಕ ಭಾಗ 'ಎ' ಯಿಂದ ತೆಗೆದುಕೊಂಡದ್ದು	527.86	15,759.73	VIII. ಅಂತಿಮ ನಗದು ಶಿಲ್ಕು (31.03.2015)				23,900.90

2013-14	ಸ್ವೀಕೃತಿಗಳು	2014-15	2013-14	ಬಟವಾಡೆಗಳು			2014-15	
				ಯೋಜನೇ ತರ	ಯೋಜನೆ	ಒಟ್ಟು		
			0.01	ಖಜಾನೆಗಳಲ್ಲಿನ ನಗದು ಮತ್ತು ಸ್ಥಳೀಯ ಇರಸಾಲುಗಳು			0.01	
			86.21	ರಿಸರ್ವ್ ಬ್ಯಾಂಕಿನಲ್ಲಿನ ಠೇವಣಿಗಳು			4.84	
			3.75	ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು			3.78	
			10,973.07	ನಗದು ಶಿಲ್ಕು ಹೂಡಿಕೆ			17,962.31	
			4,696.69	ಉದ್ದೇಶಿತ ನಿಧಿಗಳಿಂದ ಹೂಡಿಕೆಗಳು			5,929.96	
1,50,190.60	ಒಟ್ಟು	1,78,485.57	1,50,190.60	ಒಟ್ಟು				1,78,485.57

ವಿವಿಧ ಸೇವಾ ಶೀರ್ಷಿಕೆಗಳಡಿ ಆಯವ್ಯಯದ ಹೊರಗಿನ ಸಾಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಯನ್ನು ಒಳಗೊಂಡಿದೆ. ₹400 ಕೋಟಿಗಳನ್ನು ವಿಶೇಷ ಉದ್ದೇಶ ಸಾಧನಗಳ ಮೂಲಕ ಸಾಲವನ್ನಾಗಿ ಪಡೆಯಲಾಗಿದೆ. — ಸಾಮಾನ್ಯ ಸೇವೆಗಳು (₹12 ಕೋಟಿ), ಸಾಮಾಜಿಕ ಸೇವೆಗಳು (₹96 ಕೋಟಿ) ಮತ್ತು ಆರ್ಥಿಕ ಸೇವೆಗಳು (₹292 ಕೋಟಿ).

** ನಗದು ಅಲ್ಲದೆ ಸ್ವೀಕೃತಿಗಳು ಮತ್ತು ವೆಚ್ಚಗಳು ಈ ಕೆಳಕಂಡಂತಿದ್ದು ಇದನ್ನು ಕಂಡಿಕೆ 1.3.1.1ರಲ್ಲಿ ಚರ್ಚಿಸಲಾಗಿದೆ.

ತೆರಿಗೆ ಸ್ವೀಕೃತಿಗಳು	(ಕೋಟಿ ರೂಪಾಯಿಗಳಲ್ಲಿ)
ತೆರಿಗೆಯೇತರ ಸ್ವೀಕೃತಿಗಳು	2,280
ಇತರೆ ಬಂಡವಾಳ ಸ್ವೀಕೃತಿಗಳು	134
ಸಾಲ ಸ್ವೀಕೃತಿಗಳು	6
ರಾಜಸ್ವ ವೆಚ್ಚ	17
ಬಂಡವಾಳ ವೆಚ್ಚ	2,368
ತೆರಿಗೆ ಸ್ವೀಕೃತಿಗಳು	35
ಸಾಲದ ವೆಚ್ಚ	34

ಅನುಬಂಧ 1.4

ಆಯವ್ಯಯ ಭರವಸೆಗಳು ಮತ್ತು ಅವುಗಳ ಮೇಲಿನ ಲೆಕ್ಕ ಸಂಶೋಧನಾ ವಿಶ್ಲೇಷಣೆ

(ಉಲ್ಲೇಖ: ಕಂಡಿಕೆ 1.1.6 ಪುಟ 11)

ಆಯವ್ಯಯ ಭರವಸೆ	ಕ್ರಮತೆಗೆದುಕೊಳ್ಳಬೇಕಾದ ವರದಿಯಂತೆ ತೆಗೆದುಕೊಂಡ ಕ್ರಮ	ಲೆಕ್ಕಪರಿಶೋಧನಾ ವಿಶ್ಲೇಷಣೆ
ರಾಜ್ಯದಲ್ಲಿರುವ ಕುಕ್ಕುಟ ಕ್ಷೇತ್ರಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಪೋಷಣಾಹಧನ ಸಂಬಂಧ ಮಾರ್ಗಸೂಚಿ/ನಿಯಮಗಳನ್ನು ರೂಪಿಸಲಾಗುವುದು	ಮಾರ್ಗಸೂಚಿ/ನಿಯಮಗಳನ್ನು ರೂಪಿಸಲು ಆಡಳಿತಾತ್ಮಕ ಇಲಾಖೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.	ಈ ಉದ್ದೇಶಕ್ಕೋಸ್ಕರ ಒಂದು ಸಮಿತಿಯನ್ನು ರೂಪಿಸಲಾಗಿದೆ.
ರಾಜ್ಯಾದ್ಯಂತ 100 ಹೊಸ ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಹಾಗೂ 100 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಈ ಸಾಲಿನಲ್ಲಿ ₹100 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.	100 ಹೊಸ ಪಶುವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು 100 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಆದೇಶಗಳನ್ನು ಡಿಸೆಂಬರ್ 14ರಂದು ಹೊರಡಿಸಲಾಗಿದೆ.	ಆರ್ಥಿಕ ವರ್ಷದ ಕೊನೆಗೆ 22 ಹೊಸ ಕೇಂದ್ರಗಳನ್ನು ತೆರೆದದ್ದರಿಂದ ಮತ್ತು 18 ಕೇಂದ್ರಗಳನ್ನು ಮಾತ್ರ ಮೇಲ್ದರ್ಜೆಗೇರಿಸಿದುದರಿಂದ ಆಶ್ಚರ್ಯಗಳನ್ನು ಭಾಗಶಃ ಪೂರೈಸಿದಂತಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಾದ ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಹಾಗೂ ಶೃಂಗೇರಿಗಳಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಮೂಲಕ ತರಬೇತಿ ಮತ್ತು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.	ಅನುಮೋದನೆಯನ್ನು ಸರ್ಕಾರಿ ಆದೇಶದ ಸಂಖ್ಯೆ ಸಿಐ 66 ಸಿಎಸ್‌ಸಿ 2014 ದಿನಾಂಕ 12.06.2014ರಂದು ಕೊಡಲಾಗಿದೆ	ನಕ್ಸಲ್ ಪೀಡಿತ ಪ್ರದೇಶಗಳಾದ ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಹಾಗೂ ಶೃಂಗೇರಿಗಳಲ್ಲಿ ತರಬೇತಿ ಮತ್ತು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದಕ್ಕೋಸ್ಕರ ₹142.17 ಲಕ್ಷಗಳನ್ನು (ಆಗಸ್ಟ್ 2014 ಮತ್ತು ಫೆಬ್ರವರಿ 2015ರಲ್ಲಿ) ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ.
ಮೂರು ಲಕ್ಷ ರೂಪಾಯಿಗಳ ಒಳಗಿನ ಹೆಚ್ಚುವರಿ ದುಡಿಮೆ ಬಂಡವಾಳ ಪಡೆಯುತ್ತಿರುವ ಗ್ರಾಮೀಣ ಕೈಗಾರಿಕೆಗಳು ಮತ್ತು ಖಾದಿ ಸಂಸ್ಥೆಗಳಿಗೆ ನೀಡುತ್ತಿರುವ ಶೇ. ಒಂಬತ್ತರ ಬಡ್ಡಿ ಸಹಾಯಧನವನ್ನು 114 ಹಿಂದುಳಿದ, ಹೆಚ್ಚು ಹಾಗೂ ಅತೀ ಹೆಚ್ಚು ಹಿಂದುಳಿದ ತಾಲ್ಲೂಕುಗಳಿಗೆ ಸೀಮಿತಗೊಂಡಿದ್ದು, ಇದನ್ನು ರಾಜ್ಯದಲ್ಲಿನ ಎಲ್ಲಾ 176 ತಾಲ್ಲೂಕುಗಳಿಗೆ ವಿಸ್ತರಿಸಲಾಗುವುದು.	ಈ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ. ಸಿಐ 18 ಎಸ್ ಎಲ್ ವಿ 2014 ದಿನಾಂಕ: 02-06-2014ನ್ನು ಹೊರಡಿಸಲಾಗಿದೆ.	ಕರ್ನಾಟಕ ಗ್ರಾಮೀಣ ಕೈಗಾರಿಕಾ ಮಂಡಲಿಯಿಂದ ಯೋಜನೆಗೆ ಪ್ರಸ್ತಾವನೆಗಳು ಬಂದಿಲ್ಲದಿದ್ದುದರಿಂದ ಬಡ್ಡಿ ಸಹಾಯಧನದ ಯೋಜನೆಗನ್ನು ಕಾರ್ಯಗೊಳಿಸಲಾಗಲಿಲ್ಲ. ಕರ್ನಾಟಕ ಗ್ರಾಮೀಣ ಕೈಗಾರಿಕಾ ಮಂಡಲಿಯ ಪ್ರಕಾರ ಆರ್ಥಿಕ ಸಂಸ್ಥೆಗಳಿಂದ ಸಾಲದ ಮಂಜೂರಾತಿಯು ನಿಧಾನವಾಗಿದೆ.
ರಾಜ್ಯದ ಕುಶಲಕರ್ಮಿಗಳಿಗೆ ಹೊಸದಾದ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1,000 ವಸತಿ ಕಾರ್ಯಾಗಾರಗಳನ್ನು ₹10 ಕೋಟಿ ರೂಪಾಯಿ ಅನುದಾನದಲ್ಲಿ ಕೈಗೊಳ್ಳಲಾಗುವುದು.	ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರದ ಆದೇಶ ಸಂಖ್ಯೆ: ಸಿಐ 72 ಸಿಎಸ್‌ಸಿ 2014 ದಿನಾಂಕ 14-08-2014ನ್ನು ಹೊರಡಿಸಲಾಗಿದೆ.	2014-15ರಲ್ಲಿ ₹5 ಕೋಟಿ ರೂಪಾಯಿಗಳ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರಿಗೆ ಬಿಡುಗಡೆ ಮಾಡಲಾಗಿದೆ. ಒಟ್ಟು 1,000 ವಸತಿ ಕಾರ್ಯಾಗಾರಗಳಲ್ಲಿ 312 ವಸತಿ ಕಾರ್ಯಾಗಾರಗಳನ್ನು ಕಟ್ಟಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಅನುಮೋದಿಸಿದೆ.

ಅನುಬಂಧ 1.5

ರಾಜ್ಯಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು

(ಉಲ್ಲೇಖ: ಕಂಡಿಕೆ 1.1.1, 1.3 ಮತ್ತು 1.9.2; ಪುಟ 2, 16 ಮತ್ತು 54)

(ಕೋಟಿ ರೂಪಾಯಿಗಳಲ್ಲಿ)

	2010-11	2011-12	2012-13	2013-14	2014-15
ಭಾಗ ಎ. ಸ್ವೀಕೃತಿಗಳು					
1. ರಾಜಸ್ವ ಸ್ವೀಕೃತಿಗಳು	58,206	69,806	78,176	89,542	1,04,142
(i) ತೆರಿಗೆ ಆದಾಯ ^{††}	38,473(66)	46,476(66)	53,754(69)	62,603(70)	70,180(67)
ಕೃಷಿ ಆದಾಯದ ಮೇಲಿನ ತೆರಿಗೆ	9(-)	15(-)	22(-)	21(-)	20(-)
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ	20,235(53)	25,020(54)	28,414(53)	33,719(54)	38,286(55)
ರಾಜ್ಯ ಅಬಕಾರಿ	8,285(21)	9,776(21)	11,070(21)	12,828(21)	13,801(20)
ವಾಹನಗಳ ಮೇಲಿನ ತೆರಿಗೆಗಳು	2,550 (7)	2957(6)	3,830(7)	3,911(6)	4,541(7)
ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು	3,531(9)	4,623(10)	5,225(10)	6,189(10)	7,026(10)
ಭೂ ಕಂದಾಯ	177(-)	215(-)	205(-)	199(-)	186(-)
ಸರಕುಗಳು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	1,526(4)	1,690(4)	2,181(4)	2,626(4)	3,038(4)
ವಿದ್ಯುಚ್ಛಕ್ತಿ ಸುಂಕದ ಮೇಲಿನ ತೆರಿಗೆ	663(2)	654(2)	929(2)	897(2)	1,041(1)
ಇತರೆ ತೆರಿಗೆಗಳು ಆದಾಯ ಮತ್ತು ಖರ್ಚಿನ ಮೇಲೆ	550(1)	600(1)	693(1)	793(1)	868(1)
ಇತರೆ ತೆರಿಗೆಗಳು- ಸರಕುಗಳು ಮತ್ತು ಸೇವೆಗಳ ಮೇಲೆ	947(3)	926(2)	1,185(2)	1,420(2)	1,373(2)
(ii) ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು	3,358(6)	4,087(6)	3,966(5)	4,032(5)	4,688(5)
(iii) ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು	9,506(16)	11,075(16)	12,647(16)	13,808(15)	14,654(14)
(iv) ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು	6,869(12)	8,168(12)	7,809(10)	9,099(10)	14,620(14)
2. ಇತರೆ ಬಂಡವಾಳ ಸ್ವೀಕೃತಿಗಳು	72	89	33	88	10
3. ಸಾಲ ಮತ್ತು ಮುಂಗಡಗಳು ^{††}	161	241	158	109	84
4. ಒಟ್ಟು ರಾಜಸ್ವ ಮತ್ತು ಸಾಲವಲ್ಲದ ಬಂಡವಾಳ ಜಮೆಗಳು (1+2+3)	58,439	70,136	78,367	89,739	1,04,236
5. ಸಾರ್ವಜನಿಕ ಋಣ ಸ್ವೀಕೃತಿಗಳು	6,714	9,358	13,465	17,287	21,874
ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ)	5,210(78)	8,091(86)	12,116(90)	16,132(93)	20,509(94)
ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವಹಿವಾಟು	---	---	---	---	---
ಭಾರತ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	1,504(22)	1,267(14)	1,349(10)	1,155(7)	1,365(6)
6. ಸಂಚಿತ ನಿಧಿಯ ಒಟ್ಟು ಸ್ವೀಕೃತಿಗಳು (4+5)	65,153	79,494	91,832	1,07,027	1,26,110
7. ಸಾದಿಲ್ವಾರು ನಿಧಿ ಸ್ವೀಕೃತಿಗಳು	---	13	1	---	---
8. ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು	80,314	94,408	1,07,549	1,21,842	1,40,229
9. ರಾಜ್ಯದ ಒಟ್ಟು ಸ್ವೀಕೃತಿಗಳು (6+7+8)	1,45,467	1,73,915	1,99,382	2,28,869	2,66,339
ಭಾಗ ಬಿ- ವೆಚ್ಚ/ಬಟವಾಡೆ					
10. ರಾಜಸ್ವ ವೆಚ್ಚ ^{††}	54,034	65,115	76,293	89,189	1,03,614
ಯೋಜನೆ	15,188(28)	18,567(29)	21,212(28)	26,970(30)	33,831(33)
ಯೋಜನೇತರ	38,846(72)	46,548(71)	55,081(72)	62,219(70)	69,783(67)
ಸಾಮಾನ್ಯ ಸೇವೆಗಳು (ಬಡ್ಡಿ ಪಾವತಿಗಳನ್ನೂಳ ಗೊಂಡು)	14,055(26)	16,445(25)	20,181(27)	24,954(28)	28,265(27)
ಸಾಮಾಜಿಕ ಸೇವೆಗಳು	22,108(41)	25,172(39)	30,420(40)	32,622(36)	39,366(38)
ಆರ್ಥಿಕ ಸೇವೆಗಳು	14,892(28)	19,154(29)	21,674(28)	26,593(30)	29,971(29)
ಸಹಾಯಾನುದಾನಗಳು ಮತ್ತು ವಂತಿಗಳು	2,979(5)	4,344(7)	4,018(5)	5,020(6)	6,012(6)

	2010-11	2011-12	2012-13	2013-14	2014-15
11. ಬಂಡವಾಳ ವೆಚ್ಚ ^{††}	13,355	15,506	15,479	16,947	19,622
ಯೋಜನೆ	12,582(94)	14,922(96)	15,157(98)	16,620(98)	19,345(99)
ಯೋಜನೇತರ	773(6)	584(4)	322(2)	327(2)	277(1)
ಸಾಮಾನ್ಯ ಸೇವೆಗಳು	465(3)	626(4)	590(4)	501(3)	618(3)
ಸಾಮಾಜಿಕ ಸೇವೆಗಳು	2,617(20)	2,695(17)	2,916(19)	3,053(18)	4,181(21)
ಆರ್ಥಿಕ ಸೇವೆಗಳು	10,273(77)	12,185(79)	11,973(77)	13,393(79)	14,823(76)
12. ಸಾಲ ಮತ್ತು ಮುಂಗಡಗಳ ವಿತರಣೆ ^{††}	1,738	1,815	1,102	695	576
ಯೋಜನೆ	1,736	1,731	1,084	669	564
ಯೋಜನೇತರ	2	84	18	26	12
ಸಾಮಾನ್ಯ ಸೇವೆಗಳು	---	---	---	---	---
ಸಾಮಾಜಿಕ ಸೇವೆಗಳು	1,489	1,546	815	428	370
ಆರ್ಥಿಕ ಸೇವೆಗಳು	247	178	269	239	193
ಇತರೆ ಸಾಲಗಳು	2	91	18	28	13
13. ಒಟ್ಟು (10+11+12)	69,127	82,436	92,874	1,06,831	1,23,812
14. ಸಾರ್ವಜನಿಕ ಋಣದ ಮರುಪಾವತಿಗಳು	2,807	3,320	3,727	3,817	4,812
ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ)	1,916(68)	2,520(76)	3,030(81)	3,123(82)	4,033(84)
ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳಡಿ ನಿವ್ವಳ ವಹಿವಾಟು	---	---	---	---	---
ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು	891(32)	800(24)	697(19)	694(18)	779(16)
15. ಸಾದಿಲ್ವಾರು ನಿಧಿಗೆ ವಿನಿಯೋಗ	---	---	---	---	---
16. ಸಂಚಿತ ನಿಧಿಯಿಂದ ಒಟ್ಟು ಬಟವಾಡೆ (13+14+15)	71,934	85,756	96,601	1,10,648	1,28,624
17. ಸಾದಿಲ್ವಾರು ನಿಧಿ ಬಟವಾಡೆಗಳು	13	1	---	---	---
18. ಸಾರ್ವಜನಿಕ ಲೆಕ್ಕ ಬಟವಾಡೆಗಳು	75,626	86,216	1,01,878	1,12,972	1,29,574
19. ರಾಜ್ಯದ ಒಟ್ಟು ಬಟವಾಡೆಗಳು (16+17+18)	1,47,573	1,71,973	1,98,479	2,23,620	2,58,198
ಭಾಗ ಸಿ-ಕೊರತೆಗಳು/ಹೆಚ್ಚಳಗಳು					
20. ರಾಜಸ್ವ ಕೊರತೆ(-)/ರಾಜಸ್ವ ಹೆಚ್ಚಳ (+) (1-10)	4,172	4,521	1,883	353	528
21. ವಿತ್ತೀಯ ಕೊರತೆ (-)/ವಿತ್ತೀಯ ಹೆಚ್ಚಳ (+) (4-13)	10,688	12,470	14,507	17,092	19,576
22. ಪ್ರಾಥಮಿಕ ಕೊರತೆ (21-23)	5,047	5,866	7,053	9,065	9,772
ಪ್ರಾಥಮಿಕ ಹೆಚ್ಚಳ (23-21)	---	---	---	---	---
ಭಾಗ ಡಿ- ಇತರೆ ದತ್ತಾಂಶಗಳು					
23. ಬಡ್ಡಿ ಪಾವತಿಗಳು (ರಾಜಸ್ವ ವೆಚ್ಚದಲ್ಲಿ ಸೇರಿದೆ)	5,641	6,604	7,454	8,027	9,804 #
24. ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ಆರ್ಥಿಕ ನೆರವು	19,041	23,934	27,178	32,611	38,747
25. ಅರ್ಥೋಪಾಯ ಮುಂಗಡಗಳು/ಓವರ್ ಡ್ರಾಫ್ಟ್ ಪಡೆದ ದಿನಗಳು					
ಅರ್ಥೋಪಾಯ ಮುಂಗಡಗಳು ಪಡೆದ ದಿನಗಳು	---	---	---	---	---
ಓವರ್‌ಡ್ರಾಫ್ಟ್ ಪಡೆದ ದಿನಗಳು	---	---	---	---	---
26. ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್ ಮೇಲಿನ ಬಡ್ಡಿ	---	---	---	---	---
27. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾ.ಒ.ಆಂಉ)@	4,10,703	4,55,212	5,22,673	6,14,607	6,85,207
28. ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು (ಆಯವ್ಯಯದ ಹೊರಗಿನ ಸಾಲಗಳು ಸೇರಿದಂತೆ)	94,003	1,04,933	1,19,273	1,38,261	1,64,279
29. ಬಾಕಿ ಇರುವ ಖಾತರಿಗಳು(ಬಡ್ಡಿ ಸೇರಿದಂತೆ) (ವರ್ಷಾಂತ್ಯ)	6,618	6,640	6,688	7,791	11,033
30. ಖಾತರಿ ನೀಡಿದ ಗರಿಷ್ಠ ಮೊತ್ತ (ವರ್ಷಾಂತ್ಯ)	19,150	13,262	14,306	16,145	16,869
31. ಅಪೂರ್ಣ ಕಾಮಗಾರಿಗಳ ಸಂಖ್ಯೆ	388	344	348	326	362
32. ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿರುವ ಬಂಡವಾಳ	1,203	1,047	773	645	1,144

	2010-11	2011-12	2012-13	2013-14	2014-15
ಭಾಗ ಇ-ವಿತ್ತೀಯ ಆರೋಗ್ಯ ಸೂಚಕಗಳು					
I ಸಂಪನ್ಮೂಲ ಸಂಗ್ರಹ					
ಸ್ವಂತ ತೆರಿಗೆ ರಾಜಸ್ವ/ರಾಜಕೀಯ	9.37	10.21	10.28	10.19	10.24
ಸ್ವಂತ ತೆರಿಗೆಯೇತರ ರಾಜಸ್ವ/ರಾಜಕೀಯ	0.82	0.90	0.76	0.66	0.68
ಕೇಂದ್ರ ವರ್ಗಾವಣೆಗಳು/ರಾಜಕೀಯ	3.99	4.23	3.91	3.73	4.27
ತೆರಿಗೆಯೇತರ ರಾಜಸ್ವ/ರಾಜಕೀಯ ಸ್ವೀಕೃತಿಗಳು	5.77	5.85	5.07	4.50	4.50
II ವೆಚ್ಚ ನಿರ್ವಹಣೆ					
ಒಟ್ಟು ವೆಚ್ಚ/ರಾಜಕೀಯ	16.83	18.11	17.76	17.38	18.07
ಒಟ್ಟು ವೆಚ್ಚ/ರಾಜಕೀಯ ಸ್ವೀಕೃತಿಗಳು	118.76	118.09	118.80	119.31	118.89
ರಾಜಕೀಯ ವೆಚ್ಚ/ಒಟ್ಟು ವೆಚ್ಚ	78.17	78.99	82.15	83.49	83.69
ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ	37.92	35.68	36.77	33.80	35.47
ಆರ್ಥಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ	36.76	38.23	36.52	37.65	36.33
ಬಂಡವಾಳ ವೆಚ್ಚ/ಒಟ್ಟು ವೆಚ್ಚ	21.83	21.01	17.85	16.51	16.31
ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚ/ಒಟ್ಟು ವೆಚ್ಚ	21.16	20.14	17.20	16.02	15.80
III ವಿತ್ತೀಯ ಅಸಮತೆಗಳ ನಿರ್ವಹಣೆ					
ರಾಜಕೀಯ ಕೊರತೆ(ಹೆಚ್ಚಳ)/ರಾಜಕೀಯ	1.02	0.99	0.36	0.06	0.08
ವಿತ್ತೀಯ ಕೊರತೆ/ರಾಜಕೀಯ	2.60	2.74	2.78	2.78	2.86
ಪ್ರಾಥಮಿಕ ಕೊರತೆ(ಹೆಚ್ಚಳ)/ರಾಜಕೀಯ	1.23	1.29	1.35	1.47	1.43
ರಾಜಕೀಯ ಕೊರತೆ/ವಿತ್ತೀಯ ಕೊರತೆ	--	--	--	--	---
ಪ್ರಾಥಮಿಕ ರಾಜಕೀಯ ಶಿಲ್ಪ/ರಾಜಕೀಯ	2.39	2.48	1.79	1.36	1.51
IV ವಿತ್ತೀಯ ಜವಾಬ್ದಾರಿಗಳ ನಿರ್ವಹಣೆ					
ವಿತ್ತೀಯ ಜವಾಬ್ದಾರಿಗಳು (ಆಯವ್ಯಯದ ಹೊರಗಿನ ಸಾಲಗಳು ಸೇರಿದಂತೆ)/ ರಾಜಕೀಯ ನಿವ್ವಳ ಸ್ಥಳೀಯ ಉತ್ಪನ್ನ	22.89	23.05	22.82	22.50	23.98
ವಿತ್ತೀಯ ಜವಾಬ್ದಾರಿಗಳು/ರಾಜಕೀಯ ಸ್ವೀಕೃತಿಗಳು	161.50	150.32	152.57	154.41	157.75
V ಇತರೆ ವಿತ್ತೀಯ ಆರೋಗ್ಯ ಸೂಚಕಗಳು					
ಹೂಡಿಕೆಗಳ ಮೇಲಿನ ಪ್ರತಿಫಲ (₹ ಕೋಟಿಗಳಲ್ಲಿ)	43.44	60.56	56.29	55.49	74.84
ಪ್ರಸಕ್ತ ರಾಜಕೀಯದಲ್ಲಿನ ಉಳಿಕೆ (₹ ಕೋಟಿಗಳಲ್ಲಿ)	14,748	17,219	16,741	21,364	23,374
ಹಣಕಾಸು ಆಸ್ತಿಗಳು /ಜವಾಬ್ದಾರಿಗಳು	1.10	1.12	1.12	1.11	1.09

ಅವರಣದಲ್ಲಿರುವ ಅಂಕಗಳು ಶೇಕಡವನ್ನು(ಪೂರ್ಣಾಂಕಗೊಳಿಸಿದೆ) ಪ್ರತಿ ಉಪಶೀರ್ಷಿಕೆಗೆ ಸಂಬಂಧಿಸಿದಂತೆ ಸೂಚಿಸಿದೆ.

ವಿವಿಧ ಸೇವಾ ಶೀರ್ಷಿಕೆಗಳಡಿ ಆಯವ್ಯಯದ ಹೊರಗಿನ ಸಾಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಯನ್ನು ಒಳಗೊಂಡಿದೆ. ₹400 ಕೋಟಿಗಳನ್ನು ವಿಶೇಷ ಸಾಧನಗಳ ಮೂಲಕ ಸಾಲವನ್ನಾಗಿ ಪಡೆಯಲಾಗಿದೆ. ಸಾಮಾನ್ಯ ಸೇವೆಗಳು (₹12 ಕೋಟಿ) ಸಾಮಾಜಿಕ ಸೇವೆಗಳು (₹96 ಕೋಟಿ) ಮತ್ತು ಆರ್ಥಿಕ ಸೇವೆಗಳು (₹292 ಕೋಟಿ). †† ನಗದು ಆಲ್ಲದ ಸ್ವೀಕೃತಿಗಳು ಮತ್ತು ವೆಚ್ಚಗಳು ಈ ಕೆಳಕಂಡಂತಿದ್ದು ಇದನ್ನು ಕಂಡಿಕೆ 1.3.1.1ರಲ್ಲಿ ಚರ್ಚಿಸಲಾಗಿದೆ.

ಪುಸ್ತಕ ಹೊಂದಾಣಿಕೆಗಳು	(ಕೋಟಿ ರೂಪಾಯಿಗಳಲ್ಲಿ)
ತೆರಿಗೆ ಸ್ವೀಕೃತಿಗಳು	2,280
ತೆರಿಗೆಯೇತರ ಸ್ವೀಕೃತಿಗಳು	134
ಇತರೆ ಬಂಡವಾಳ ಸ್ವೀಕೃತಿಗಳು	6
ಸಾಲ ಸ್ವೀಕೃತಿಗಳು	17
ರಾಜಕೀಯ ವೆಚ್ಚ	2,368
ಬಂಡವಾಳ ವೆಚ್ಚ	35
ಸಾಲದ ವೆಚ್ಚ	34

ಅನುಬಂಧ 1.6

ರಾಜಸ್ವ ಸ್ವೀಕೃತಿ ಸಂಗ್ರಹಿಸಿದ ವಿವರ

(ಉಲ್ಲೇಖ : ಕಂಡಿಕೆ 1.3.1.2 ಪುಟ 22)

(ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ರಾಜಸ್ವ ಸ್ವೀಕೃತಿಗಳ ವಿವರ	2011-12	2012-13	2013-14	2014-15	ಒಟ್ಟು
1	ಪಂಪವನದ ಆದಾಯ	1,11,965	3,18,568	6,27,934	5,94,418	16,52,885
2	ಕಬ್ಬನ್ ಪಾರ್ಕ್ ಆದಾಯ	42,90,249	12,36,528	58,46,000	24,16,007	1,37,88,784
3	ಕೆಮ್ಮಣ್ಣುಗುಂಡಿಯ ಆದಾಯ	23,98,019	12,34,687	16,14,427	13,61,555	66,08,688
4	ಲಾಲ್‌ಬಾಗಿನ್ ಆದಾಯ	2,31,63,273	3,39,01,456	2,64,47,686	2,71,41,039	11,06,53,454
5	ನಂದಿಬೆಟ್ಟದ ಆದಾಯ	97,85,533	91,80,452	1,34,07,645	2,85,90,717	6,09,64,347
6	ಊಟಿಯ ಆದಾಯ	9,14,891	2,15,450	0	1,50,300	12,80,641
7	ಕದ್ರಿ ಉದ್ಯಾನದ ಆದಾಯ	30,155	55,265	24,273	30,060	1,39,753
8	ಕೆ ಆರ್ ಎಸ್ ನ ಆದಾಯ	51,882	63,118	26,870	3,02,277	4,44,147
9	ಟೆಂಡರ್ ಆದಾಯ	13,69,661	16,83,205	0	0	30,52,866
10	ಪುಷ್ಪ ವನದ ಅಂಗಡಿಯ ಬಾಡಿಗೆ	0	12,71,000	10,81,000	28,99,830	52,51,830
11	ಬಸವವನದ ಆದಾಯ	0	0	1,11,085	61,530	1,72,615
12	ಬೆಳಗಾವಿಯ ಆದಾಯ	0	0	1,07,806	2,05,507	3,13,313
13	ಕರ್ಜನ್ ಉದ್ಯಾನದ ಆದಾಯ	0	0	2,84,017	29,470	3,13,487
	ಒಟ್ಟು	4,21,15,628	4,91,59,729	4,95,78,743	6,37,82,710	20,46,36,810
	ಒಟ್ಟು (ಕೋಟಿ ರೂಪಾಯಿಗಳಲ್ಲಿ)	4.21	4.91	4.96	6.38	20.46

ಆಕರ: ಸುವರ್ಣ ಕರ್ನಾಟಕ ಉದ್ಯಾನವನಗಳ ಪ್ರತಿಷ್ಠಾನ ಮಾಹಿತಿ ಒದಗಿಸಿದೆ.

ಅನುಬಂಧ 1.7

2010-15 ರಲ್ಲಿ ಪರಿಷ್ಕಾ ತನಿಖೆ ಮಾಡಿದ ಯುವಲ್‌ಬಿಗಳ ಸಹಾಯಾನುದಾನದ ಬಳಕೆ

(ಉಲ್ಲೇಖ : ಕಂಡಿಕೆ 1.3.4.11 ಪುಟ 31)

(ಕೋಟಿ ರೂಪಾಯಿಗಳಲ್ಲಿ)

ಯುವಲ್‌ಬಿಯ ಹೆಸರು	ಒಟ್ಟು ಬಿಡುಗಡೆ ಮಾಡಿದ ಅನುದಾನ	ಉಪಯೋಗಿಸಿದ ಮೊತ್ತ	ಶಿಲ್ಕು	ಶೇಕಡಾವಾರು ಉಪಯೋಗಿಸಿರುವಿಕೆ
ಟಿ.ಪಿ. ಐರಾದ್	2.85	1.11	1.74	39
ಟಿಎಮ್‌ಸಿ ಬಂಟ್ವಾಳ	6.75	2.73	4.02	40
ಸಿಮ್‌ಸಿ, ಬಸವಕಲ್ಯಾಣ	5.92	3.02	2.90	51
ಬಿಬಿಎಮ್‌ಪಿ	381.37	60.54	320.83	16
ಟಿ.ಪಿ. ಬೆಳ್ತಂಗಡಿ	2.23	1.85	0.38	83
ಟಿಎಮ್‌ಸಿ, ಬಲ್ಲಿ	5.29	0.85	4.44	16
ಸಿಮ್‌ಸಿ, ಬೀದರ್	14.86	5.52	9.34	37
ಟಿಎಮ್‌ಸಿ, ಚಿತ್ರದುರ್ಗ	4.32	2.06	2.26	48
ಸಿಮ್‌ಸಿ, ಹಾಸನ	9.55	3.29	6.26	34
ಟಿಎಮ್‌ಸಿ, ಹುಮ್ನಾಬಾದ್	4.14	2.18	1.96	53
ಸಿಸಿ, ಮಂಗಳೂರು	33.99	5.08	28.91	15
ಟಿಎಮ್‌ಸಿ, ಮೂಡುಬಿದರೆ	4.76	2.90	1.86	61
ಟಿ.ಪಿ., ಮುಳ್ಳಿ	2.61	2.61	-	100
ಟಿಎಮ್‌ಸಿ, ಪುತ್ತೂರು	6.83	3.77	3.06	55
ಟಿ.ಪಿ., ಸುಳ್ಳೆ	3.49	1.33	2.16	38
ಟಿಎಮ್‌ಸಿ, ಉಲ್ಲಾಳ	6.06	2.79	3.27	46
ಟಿಎಮ್‌ಸಿ, ಆಲಂದ	4.73	0.43	4.30	9
ಸಿಸಿ, ಕಲಬುರ್ಗಿ	38.35	10.15	28.20	26
ಟಿಎಮ್‌ಸಿ, ಹುಣಸೂರು	6.38	1.73	4.65	27
ಟಿಎಮ್‌ಸಿ, ನಂಜನಗೂಡು	93.25	1.76	91.49	2
ಸಿಸಿ, ಮೈಸೂರು	60.05	17.84	42.21	30
ಸಿಮ್‌ಸಿ, ಶಹಬಾದ್	4.88	1.65	3.23	34
ಟಿಎಮ್‌ಸಿ, ವಾಡಿ	5.17	1.25	3.92	24
ಸಿಸಿ, ದಾವಣಗೆರೆ	41.68	13.43	28.25	32
ಸಿಸಿ, ಹುಬ್ಬಳ್ಳಿ-ಧಾರವಾಡ	62.75	13.27	49.48	21
ಟಿ.ಪಿ., ಚನ್ನಗಿರಿ	3.49	1.66	1.83	48
ಟಿಎಮ್‌ಸಿ, ದೇವನಹಳ್ಳಿ	4.71	1.12	3.59	24
ಸಿಮ್‌ಸಿ, ದೊಡ್ಡಬಳ್ಳಾಪುರ	11.09	1.43	9.66	13
ಟಿಎಮ್‌ಸಿ, ಹರಪನಹಳ್ಳಿ	5.60	2.75	2.85	49
ಸಿಮ್‌ಸಿ, ಹರಿಹರ	12.60	0.98	11.62	8
ಟಿ.ಪಿ., ಹೊನ್ನಾಲಿ	3.44	1.22	2.22	35
ಟಿಎಮ್‌ಸಿ, ಮದ್ದೂರು	7.52	1.30	6.22	17
ಸಿಮ್‌ಸಿ, ಮಂಡ್ಯ	19.51	4.71	14.80	24
ಟಿಎಮ್‌ಸಿ, ನಾಗಮಂಗಲ	22.43	0.64	21.79	3
ಟಿಎಮ್‌ಸಿ, ನೆಲಮಂಗಲ	3.92	1.68	2.24	43
ಟಿ.ಪಿ., ಪಾಂಡವಪುರ	7.01	0.91	6.10	13
ಟಿಎಮ್‌ಸಿ, ಶ್ರೀರಂಗಪಟ್ಟಣ	11.68	2.83	8.85	24
ಒಟ್ಟು	925.26	184.37	740.89	20

ಅನುಬಂಧ 1.8

ಪರೋಕ್ಷ ಸಹಾಯಧನಗಳು

(ಉಲ್ಲೇಖ: ಕಂಡಿಕೆ 1.6.3; ಪುಟ 41)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕಶೀರ್ಷಿಕೆ	ಯೋಜನೆ ವಿವರ	2010-11	2011-12	2012-13	2013-14	2014-15
1	2401-00-103-0-15	ಬೀಜ ಮತ್ತು ಇತರ ಸಾಮಗ್ರಿಗಳ ಸರಬರಾಜು	48.52	49.33	101.89	279.58	535.02
2	2401-00-105-0-27	ರಸಗೊಬ್ಬರ ಸಹಾಯಧನ(ಕಾಯ್ದಿಟ್ಟ ಸಂಗ್ರಹ)	0.00	14.88	7.50	0.00	0.00
3	2401-00-108-1-15	ಸಣ್ಣ ನೀರಾವರಿ	30.22	36.07	53.80	98.21	69.30
4	2401-00-108-2-30	ಹನಿ ನೀರಾವರಿ	34.76	49.83	79.97	93.48	245.40
5	2401-00-111-0-02	ಹೊಸ ಕೃಷಿ ಉತ್ತೇಜಕ ಯೋಜನೆ	0.00	0.00	82.00	0.00	0.00
6	2405-00-103-0-20	ಮತ್ಸ್ಯ ಆಶ್ರಯ	0.00	0.00	9.00	12.00	11.43
7	2425-00-107-2-45	ಬಡ್ಡಿ ಸಹಾಯಧನ ಎಸ್‌ಹೆಚ್‌ಜಿಗಳಿಗೆ ಸಾಲ	0.00	0.00	4.00	2.50	0.00
8	2425-00-108-0-57	ಯಶಸ್ವಿನಿ	30.00	30.00	35.00	45.00	71.95
9	3475-00-107-0-20	ಕನಿಷ್ಠ ಮೂಲ ಬೆಲೆ ಯೋಜನೆ	3.25	3.50	10.00	1.00	150.00
10	2235-02-102-0-25	ಭಾಗ್ಯಲಕ್ಷ್ಮಿ	557.64	486.09	755.40	353.42	339.87
11	2216-02-101-0-07	ವಾಜಪೇಯಿ ನಗರ ವಸತಿಯೋಜನೆ	0.00	177.00	85.00	108.25	100.00
12	2216-02-102-0-02	ದುರ್ಬಲವರ್ಗದವರಿಗೆ ವಸತಿ	35.00	33.00	40.00	25.00	10.00
13	2216-03-102-0-01	ಭೂರಹಿತರಿಗೆ ಮನೆ ನಿವೇಶನ	60.00	56.56	33.90	18.75	10.00
14	2216-03-104-0-01	ಆಶ್ರಯ	0.00	0.00	1.98	229.22	647.13
15	2216-80-103-0-21, 2216-80-800-0-04	ಇಂದಿರಾ ಆವಾಸ್ ಯೋಜನೆ	69.00	130.85	218.10	50.00	428.00
16	2202-01-109-0-03	ವಿದ್ಯಾ ವಿಕಾಸ ಯೋಜನೆ	74.92	88.10	78.72	82.28	96.74
17	2202-02-107-0-05	8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್	0.00	0.00	155.73	171.90	177.21
18	2851-00-103-0-62	ನೇಯ್ಗೆದಾರರಿಗೆ ಪ್ಯಾಕೇಜ್	38.40	50.52	52.40	99.23	70.69
19	2851-00-103-0-69	ನೇಯ್ಗೆದಾರರಿಗೆ ಪ್ಯಾಕೇಜ್ ಕೆಎಚ್‌ಡಿಸಿ	5.76	23.25	20.00	19.87	9.95
20	2852-80-800-0-43	ಅರ್ಹ ಕೈಗಾರಿಕೆಗಳಿಗೆ ಮಾರಾಟ ತೆರಿಗೆ ವಾಪಸ್ಸು	60.58	40.99	25.00	0.00	0.00
ಒಟ್ಟು			1,048.05	1,269.97	1,849.39	1,689.69	2,972.69

ಆಕರ: ಪ್ರಧಾನ ಶೀರ್ಷಿಕೆಗಳಿಂದ ಕ್ರೋಢೀಕರಿಸಿದ ಸಾರಾಂಶ

ಅನುಬಂಧ 1.9

ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ

(ಉಲ್ಲೇಖ: ಕಂಡಿಕೆ 1.8.4 ಪುಟ 49)

(ಕೋಟಿ ರೂಪಾಯಿಗಳಲ್ಲಿ)

ಉದ್ಯಮ	ಪ್ರಪತ್ತಿ ಲೆಕ್ಕಗಳು ಪೂರ್ಣಗೊಂಡಿರುವ ವರ್ಷ	ಸರಾಸರಿ ಬಂಡವಾಳ	ಒಟ್ಟು ನಷ್ಟ
ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ	2008-09	0.07	0.14
ಸರ್ಕಾರಿ ರೇಷ್ಮೆ ಕೈಗಾರಿಕೆ, ಕೊಳ್ಳೇಗಾಲ	2012-13	2.08	1.63
ಸರ್ಕಾರಿ ರೇಷ್ಮೆ ಕೈಗಾರಿಕೆ, ಮಾಂಬಳ್ಳಿ	2013-14	2.59	1.71
ಸರ್ಕಾರಿ ರೇಷ್ಮೆ ಹಣಿಗೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ	2012-13	1.63	0.74
ಸರ್ಕಾರಿ ರೇಷ್ಮೆ ಕೈಗಾರಿಕೆ, ಚಾಮರಾಜನಗರ	2013-14	2.17	1.27
ಸರ್ಕಾರಿ ರೇಷ್ಮೆ ಕೈಗಾರಿಕೆ, ಸಂತೇಮಾರನಹಳ್ಳಿ	2013-14	1.93	1.45
ಒಟ್ಟು		10.47	6.94

ಆಕರ: ಹಣಕಾಸು ಲೆಕ್ಕಗಳು.

ಅನುಬಂಧ 1.10

ಪ್ರಧಾನ ಮಹಾಲೇಖಾಪಾಲರ ಕಚೇರಿಯಲ್ಲಿ ನಿರ್ವಹಿಸಲ್ಪಟ್ಟಿರುವ ಸವಿವರ ಸಾಲ ಲೆಕ್ಕಗಳು

(ಉಲ್ಲೇಖ: ಕಂಡಿಕೆ 1.8.5 ಪುಟ 50)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ/ಸಂಸ್ಥೆಗಳು	31-03-2015 ರಲ್ಲಿ ದೊರೆತ ಬಾಕಿಗಳು	
		ಅಸಲು	ಬಡ್ಡಿ
1	6215-01-190-2-86: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ	3,132.51	1,257.10
2	6215-01-190-1-00: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ	211.35	511.99
3	6216-02-201-1-00: ಕರ್ನಾಟಕ ಗೃಹ ಮಂಡಳಿ	23.61	83.06
4	6217-60-191-1-03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಹುಡ್ಕೋ ಸಾಲಗಳ ಮರುಪಾವತಿಗಾಗಿ)	17.17	25.78
5	6220-01-190-1-00: ಕರ್ನಾಟಕ ರಾಜ್ಯ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮ	0.41	1.57
6	6401-00-113-0-02: ಕರ್ನಾಟಕ ಆಗ್ರೋ ಪ್ರೊಟೀನ್ಸ್ ಲಿಮಿಟೆಡ್	0.70	3.30
7	6401-00-103-2-00: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ	2.88	4.43
8	6401-00-103-3-00: ಕರ್ನಾಟಕ ರಾಜ್ಯ ಸಹಕಾರಿ ಎಣ್ಣೆ ಬೀಜಗಳ ಬೆಳೆಗಾರರ ಒಕ್ಕೂಟ	0.75	6.83
9	6852-02-190-3-00: ದಾಂಡೇಲಿ ಸ್ಪೀಲ್ ಅಂಡ್ ಫ್ಲೆರೋ ಅಲಾಯ್ಸ್ ಲಿಮಿಟೆಡ್	0.31	1.19
10	6858-01-190-3-00: ಕರ್ನಾಟಕ ಇಂಪ್ಲಿಮೆಂಟ್ಸ್ ಅಂಡ್ ಮೆಶಿನ್ ಕಂಪನಿ	1.10	4.54
11	6858-02-190-1-00: ಇಲೆಕ್ಟ್ರೋ ಮೊಬೈಲ್ ಇಂಡಿಯಾ ಲಿಮಿಟೆಡ್	0.61	2.37
12	6858-02-190-0-01: ಚಾಮುಂಡಿ ಮೆಶಿನ್ ಟೂಲ್ಸ್	0.18	0.23
13	6858-01-190-2-00: ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ	67.47	156.40
14	6859-01-190-0-01: ಕರ್ನಾಟಕ ಟೆಲಿಕಮ್ಯುನಿಕೇಷನ್ ಲಿಮಿಟೆಡ್	1.65	5.45
15	6851-00-200-0-00: ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್	1.78	3.41
16	6853-02-190-1-00: ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್	0.30	1.53
17	6860-04-190-2-01: ಮೈಸೂರು ಶುಗರ್ ಕಂಪನಿ	20.00	10.13
18	6860-60-212-1-00: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್	2.25	14.25
19	6885-01-190-3-00: ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್	0.40	0.51
20	6860-60-600-3-00: ಮೈಸೂರು ಟೆಲಿವಿಷನ್ ಕಂಪನಿ ಲಿಮಿಟೆಡ್	1.34	11.58
21	7452-80-190-1-00: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ	1.01	2.95
ಒಟ್ಟು		3,487.78	2,108.60

ಆಕರ: ಹಣಕಾಸು ಲೆಕ್ಕಗಳು

ಅನುಬಂಧ 1.11

31 ಮಾರ್ಚ್ 2015ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ

(ಉಲ್ಲೇಖ: ಕಂಡಿಕೆ 1.9.1; ಪುಟ 52)

(ಕೋಟಿ ರೂಪಾಯಿಗಳಲ್ಲಿ)

31.3.2014 ರಂದು ಇದ್ದಂತೆ		ಜವಾಬ್ದಾರಿಗಳು		31.03.2015 ರಂದು ಇದ್ದಂತೆ
76,428.08		ಆಂತರಿಕ ಋಣ*		92,904.12
	53,326.20	ಬಡ್ಡಿಸಹಿತ ಮಾರುಕಟ್ಟೆ ಸಾಲಗಳು	69,418.79	
	0.71	ಬಡ್ಡಿರಹಿತ ಮಾರುಕಟ್ಟೆ ಸಾಲಗಳು	0.71	
	286.73	ಭಾರತೀಯ ಜೀವ ವಿಮಾ ನಿಗಮದಿಂದ ಪಡೆದ ಸಾಲಗಳು	248.35	
	3,084.69	ಇತರೆ ಸಂಸ್ಥೆಗಳಿಂದ ಪಡೆದ ಸಾಲಗಳು	3,069.43	
	19,729.75	ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸಾಲಗಳು-ಕೇಂದ್ರ ಸರ್ಕಾರದ ರಾಷ್ಟ್ರೀಯ ಉಳಿತಾಯ ನಿಧಿಗೆ ಕೊಟ್ಟ ವಿಶೇಷ ಭದ್ರತೆಗಳು	20,166.84	
12,094.37		ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು		12,680.72
	0.07	1984-85ನೇ ಸಾಲಿನ ಹಿಂದಿನ ವರ್ಷದ ಸಾಲಗಳು	0.07	
	67.95	ಯೋಜನಾತರ ಸಾಲಗಳು	61.98	
	12,050.01	ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು	12,642.33	
	(-5.41)	ಕೇಂದ್ರ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು	(-5.41)	
	(-18.25)	ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಸಾಲಗಳು	(-18.25)	
80.00		ಸಾದಿಲ್ವಾರು ನಿಧಿ		80.00
18,020.87		ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ		20,176.47
17,014.82**		ಮೀಸಲು ನಿಧಿಗಳು		18,562.31
16,456.87		ಲೇವಣಿಗಳು		20,159.27
9,492.78		ಅಮಾನತ್ತು ಮತ್ತು ಸಂಕೀರ್ಣ ಶಿಲ್ಕುಗಳು		12,774.82
1,49,587.79		ಒಟ್ಟು		1,77,337.71
		ಆಸ್ತಿಗಳು		
1,36,422.34*		ಸ್ಥಿರ ಆಸ್ತಿಗಳ ಮೇಲಿನ ಒಟ್ಟು ಬಂಡವಾಳ ವೆಚ್ಚ		1,56,041.85@
	55,051.19*	ಕಂಪನಿಗಳು, ನಿಗಮಗಳು ಇತ್ಯಾದಿಗಳ ಷೇರುಗಳಲ್ಲಿ ಹೂಡಿಕೆಗಳು	61,726.92@	
	81,371.15	ಇತರೆ ಬಂಡವಾಳ ವೆಚ್ಚ	94,314.93	
12,723.90		ಸಾಲಗಳು ಮತ್ತು ಮುಂಗಡಗಳು		13,216.23
	1,397.92	ವಿದ್ಯುತ್‌ಚಕ್ತಿ ಯೋಜನೆಗಳಿಗಾಗಿ ಸಾಲಗಳು	1,439.19	
	11,299.10^	ಇತರೆ ಅಭಿವೃದ್ಧಿ ಸಾಲಗಳು	11,758.24	
	26.88	ಸರ್ಕಾರಿ ನೌಕರರಿಗೆ ಸಾಲಗಳು ಮತ್ತು ಸಂಕೀರ್ಣ ಸಾಲಗಳು	18.80	
488.30		ಇರಸಾಲುಗಳು		520.42
7.36		ಇತರೆ ಮುಂಗಡಗಳು		7.36
15,759.73		ನಗದು		23,900.90
	---	ಖಜಾನೆಗಳಲ್ಲಿನ ನಗದು		
	3.75	ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು	3.78	
	86.21	ರಿಸರ್ವ್ ಬ್ಯಾಂಕ್ ಲೇವಣಿಗಳು	4.84	
	0.01	ರವಾನೆಯಲ್ಲಿರುವ ಇರಸಾಲುಗಳು	0.01	
	10,973.07	ನಗದು ಶಿಲ್ಕು ಹೂಡಿಕೆಗಳು	17,962.31	
	4,696.69#	ಮೀಸಲು ನಿಧಿಗಳಿಂದ ಹೂಡಿಕೆಗಳು	5,929.96	
(-15,813.84&		ಸರ್ಕಾರಿ ಲೆಕ್ಕಗಳ ಮೇಲಿನ ಹೆಚ್ಚಳ		(-16,349.05
	(-15,413.88&	ಸಂಚಿತ ಹೆಚ್ಚಳ	(-15,813.84	
	(-352.96	ರಾಜಸ್ವ ಹೆಚ್ಚಳವನ್ನು ಕಳೆಯಿರಿ	(-527.86	
	---	ಇತರೆ ಹೊಂದಾಣಿಕೆಗಳನ್ನು ಕಳೆಯಿರಿ	---	
	(-47.00	ಬಂಡವಾಳ ಸ್ವೀಕೃತಿಯನ್ನು ಕಳೆಯಿರಿ	(-7.35	
1,49,587.79		ಒಟ್ಟು		1,77,337.71

* 2014-15ರಲ್ಲಿ ಈ ಕೆಳಗಿನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸ್ವೀಕೃತಿ ಮತ್ತು ವಿತರಣೆಗಳ ವ್ಯವಹಾರಗಳಿಗೆ ಧಕ್ಕೆಯಾಗದೆ, ₹ 3.19 ಕೋಟಿಗಳನ್ನು ಪ್ರಪತ್ರ ಎರಿಕೆ ಮಾಡಿರುವುದರಿಂದ ಅಂಕಿಗಳಲ್ಲಿ ವ್ಯತ್ಯಯವಾಗಿದೆ.

(ಅ) ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಿರುವುದರಿಂದ 'ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ'ದಲ್ಲಿನ ಹೂಡಿಕೆಗಳಲ್ಲಿ ₹0.15 ಕೋಟಿ ಪ್ರಪತ್ರ ಎರಿಕೆಯಾಗಿದೆ.

(ಆ) ನ್ಯಾಷನಲ್ ಟೆಕ್ನೊಲೊಜಿ ಲಿಮಿಟೆಡ್ ನ ಘಟಕವಾದ ಮೆಹಬೂಬ್ ಶಾಹಿ ಕಲಬುರ್ಗಿ ಮಿಲ್ಸ್ ಲಿಮಿಟೆಡ್ ನಲ್ಲಿನ ಹೂಡಿಕೆಯನ್ನು ₹ 0.94 ಕೋಟಿ ಪ್ರಪತ್ರ ಇಳಿಕೆ ಮಾಡಿದೆ. ಇದು ಸರ್ಕಾರದಿಂದ ನಿರ್ದಿಷ್ಟ ನಷ್ಟವೆಂದು ಘೋಷಿಸಲಾಗಿ ಸರ್ಕಾರ ಲೆಕ್ಕದಲ್ಲಿನ ಶಿಲ್ಕನ್ನು ಕಡಿಮೆ ಮಾಡಿರುವುದರಿಂದ ಆಗಿದೆ.

(ಇ) ರೆಮ್ಯೂ ನಲ್ಲಿಯ ಹೂಡಿಕೆಯನ್ನು ₹1.02 ಕೋಟಿಯಷ್ಟು ಪ್ರಪತ್ರ ಇಳಿಕೆ ಮಾಡಿದ್ದು, ಇದು ಬಿ ಹೆಚ್ ಇ ಎಲ್ ನಿಂದ 1977-78ರಿಂದ 1984-85 ಅವಧಿಯ ಖರೀದಿ ಪರಿಗಣನೆಯ ಹೊಂದಾಣಿಕೆಯನ್ನು ಸರ್ಕಾರದ ಲೆಕ್ಕದಲ್ಲಿನ ಶಿಲ್ಕನ್ನು ಕಡಿಮೆ ಮಾಡಿರುವುದರಿಂದ ಆಗಿದೆ.

(ಈ) ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ನಲ್ಲಿನ ಹೂಡಿಕೆಗಳನ್ನು ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಿರುವುದರಿಂದ ₹5.00 ಕೋಟಿಗಳಷ್ಟು ಪ್ರಪತ್ರ ಎರಿಕೆ ಮಾಡಲಾಗಿದೆ.

** 2013-14ರ ಒಟ್ಟು ಶಿಲ್ಕನ್ನು ₹1129.52 ಕೋಟಿಗಳಷ್ಟು ಹೆಚ್ಚಿಸಲಾಗಿದ್ದು, ಇದು ಮೂಲ ಸೌಕರ್ಯ ಉಪಕ್ರಮ ನಿಧಿಯಿಂದ ಆದ ಹೂಡಿಕೆಯಲ್ಲಿನ ಹೆಚ್ಚಳ (ವೆಚ್ಚವನ್ನು ಪ್ರಧಾನ ಶೀರ್ಷಿಕೆ 5465 - ₹422.15 ಕೋಟಿ ಮತ್ತು ಪ್ರಧಾನ ಶೀರ್ಷಿಕೆ 4801 - ₹500 ಕೋಟಿ ಮತ್ತು ಬಿ ಎಂ ಆರ್ ಸಿ ಎಲ್ ನಿಧಿಯ ವೆಚ್ಚ ಪ್ರಧಾನ ಶೀರ್ಷಿಕೆ 6217 - ₹207.37 ಕೋಟಿ ಭರಿಸಿದೆ).

@4425 - ಸಹಕಾರ - ಬಂಡವಾಳ ವೆಚ್ಚದಡಿ ₹2.79 ಕೋಟಿಯಷ್ಟು ಸಂಚಿತ ಬಂಡವಾಳ ವೆಚ್ಚ ಇದು ಸಹಕಾರಿ ಸಂಸ್ಥೆಗಳಲ್ಲಿನ ಷೇರು ಬಂಡವಾಳ ಹೂಡಿಕೆಗಳು ಸಂಪನ್ನವಾದುದರ ಹುಟ್ಟುವಳಿಯಾಗಿದ್ದು 2014-15ರಲ್ಲಿ ಇದನ್ನು ಇತರ ಬಂಡವಾಳ ಸ್ವೀಕೃತಿಗಳಡಿಯಲ್ಲಿ ಲೆಕ್ಕ ಹಾಕಲಾಗಿತ್ತು.

^ ಮತ್ತು & ಮೇಲಿನ ಅಡಿಟಿಪ್ಪಣಿ *ಯನ್ನು ನೋಡಿ.

#2013-14ನ ವರ್ಷಕ್ಕೆ ಸಂಬಂಧಿಸಿದ ಮೀಸಲು ನಿಧಿಗಳಿಂದ ಆದ ಹೂಡಿಕೆಯೆಂದು ಕಾಣಿಸಲ್ಪಟ್ಟ ₹1,129.52 ಕೋಟಿಗಳನ್ನು ಒಳಗೊಂಡಿದೆ.

ಅನುಬಂಧ 1.3 ಮತ್ತು 1.9ಗಳಿಗೆ ವಿವರಣಾ ಟಿಪ್ಪಣಿಗಳು: ಮುಂದೆ ತೋರಿಸಿರುವ ವಿವರಣಾ ಪಟ್ಟಿಗಳಲ್ಲಿನ ಸಂಕ್ಷಿಪ್ತ ಲೆಕ್ಕಗಳನ್ನು ಹಣಕಾಸು ಲೆಕ್ಕಗಳಲ್ಲಿ ಸೂಚಿಸಿರುವ ವ್ಯಾಖ್ಯಾನ ಮತ್ತು ವಿವರಣೆಗಳೊಂದಿಗೆ ಓದಬೇಕು. ಸರ್ಕಾರದ ಲೆಕ್ಕಗಳು ಮುಖ್ಯವಾಗಿ ನಗದು ಆಧಾರದ ಮೇಲೆ ಇರುವುದರಿಂದ ಅನುಬಂಧ 1.9ರಲ್ಲಿ ತೋರಿಸಿರುವ ಸರ್ಕಾರಿ ಲೆಕ್ಕದ ಹೆಚ್ಚಳವು ನಗದು ಆಧಾರದ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಸಂಚಯ ಆಧಾರಿತ ವಾಣಿಜ್ಯ ಲೆಕ್ಕ ವಿಧಾನಕ್ಕೆ ವಿರುದ್ಧವಾಗಿರುತ್ತದೆ. ಇದರಿಂದಾಗಿ ಪಾವತಿ ಮಾಡಬೇಕಾದ, ಸ್ವೀಕೃತಿಯಾಗಬೇಕಾದ ಬಾಬುಗಳು, ಸವಕಳಿ ಅಥವಾ ದಾಸ್ತಾನು ಅಂಕಿಗಳಲ್ಲಿನ ವ್ಯತ್ಯಯ ಇತ್ಯಾದಿಗಳು- ಲೆಕ್ಕಗಳಲ್ಲಿ ಪ್ರತಿಬಿಂಬಿತವಾಗಿರುವುದಿಲ್ಲ ಹಾಗೂ ಅಮಾನತ್ತು ಮತ್ತು ಇತರ ಶಿಲ್ಕುಗಳು, ಇನ್ನೂ ಪಾವತಿಯಾಗದೆ ಚೆಕ್‌ಗಳ ಮೊತ್ತಗಳನ್ನು ಇತರ ರಾಜ್ಯಗಳ ಪರವಾಗಿ ಪಾವತಿ ಮಾಡಿದ್ದು, ಇತ್ಯರ್ಥವಾಗದೆ ಉಳಿದಿರುವ ಪಾವತಿಗಳನ್ನು ಒಳಗೊಂಡಿರುತ್ತದೆ. "ರಿಸರ್ವ್ ಬ್ಯಾಂಕ್ ಠೇವಣಿಗಳು" ಅಡಿಯಲ್ಲಿ ಲೆಕ್ಕಗಳಲಿ ತೋರಿಸಿರುವ ಅಂಕಿಗಳಿಗೂ - ₹4.84 ಕೋಟಿ (ವ್ಯಯ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಅಂಕಿ - ₹6.75 ಕೋಟಿಗೂ (ಆಯ), ₹ 1.91 ಕೋಟಿಗಳ (ಆಯ) ವ್ಯತ್ಯಾಸವಿದೆ. ₹ 0.36 ಕೋಟಿಗಳ (ನಿವ್ವಳ ವ್ಯಯ) ಮಟ್ಟಿಗೆ ಲೆಕ್ಕಹೊಂದಾಣಿಕೆ ಮಾಡಲಾಗಿದ್ದು (ಜೂನ್ 2014) ₹ 2.27 ಕೋಟಿಗಳು (ಆಯ) ಹೊಂದಾಣಿಕೆಯ ಪ್ರಕ್ರಿಯೆಯಲ್ಲಿದೆ.

ಅನುಬಂಧ 1.12

ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿರುವ ಅಸಮಂಜಸ ವಿವರಗಳ ಪಟ್ಟಿ

(ಉಲ್ಲೇಖ: ಕಂಡಿಕೆ; 1.9.3.4 ಪುಟ 59)

ಅ) ಶಿಕ್ಷಣ ಇಲಾಖೆ : ಶಾಲಾ ಕೊಠಡಿಗಳ ಸಂಖ್ಯೆ										
ಕ್ರಮ ಸಂಖ್ಯೆ		2012-16 ಎಮ್‌ಟಿ ಎಪ್ ಪಿ ಯ ಕೊ.ಶಿ.	2013-17 ಎಮ್‌ಟಿ ಎಪ್ ಪಿ ಯ ಆ.ಶಿ.	ವ್ಯತ್ಯಾಸ	2013-17 ಎಮ್‌ಟಿ ಎಪ್ ಪಿ ಯ ಕೊ.ಶಿ.	2014-18 ಎಮ್‌ಟಿ ಎಪ್ ಪಿ ಯ ಆ.ಶಿ.	ವ್ಯತ್ಯಾಸ	2014-18 ಎಮ್‌ಟಿ ಎಪ್ ಪಿ ಯ ಕೊ.ಶಿ.	2015-19 ಎಮ್‌ಟಿ ಎಪ್ ಪಿ ಯ ಆ.ಶಿ.	ವ್ಯತ್ಯಾಸ
1.	ಪ್ರಾಥಮಿಕ ಶಿಕ್ಷಣ	2,12,860	2,08,644	4,216	2,14,414	2,14,414	0	2,14,475	2,11,191	3,284
2.	ಮಾಧ್ಯಮಿಕ ಶಿಕ್ಷಣ	20,892	20,892	0	21,438	21,438	0	24,658	24,457	201
3.	ಪದವಿಪೂರ್ಣಶಿಕ್ಷಣ	2,287	0	2,287	252	4,818	4,566	4,948	4,948	0
ಆ) ಆರೋಗ್ಯ ಇಲಾಖೆ - ಆಸ್ಪತ್ರೆ ಕಟ್ಟಡಗಳ ಸಂಖ್ಯೆ										
4	ಎಎನ್‌ಎಮ್ ಸಬ್ ಸೆಂಟರ್‌ಸ್	8,871	8,871	0	8,871	5,428	3,443	5,681	5,681	0
5	ಪಿಹೆಚ್‌ಸಿ	2,310	2,353	43	2,353	1,840	513	1,995	1,995	0
6	ಸಿಹೆಚ್‌ಸಿ	180	188	8	188	162	26	172	172	0
7	ಟಿಎಲ್‌ಹೆಚ್	146	146	0	146	105	41	107	107	0
8	ಡಿಹೆಚ್	17	20	3	20	15	5	17	24	7
ಇ) ಲೋಪೋಪಯೋಗಿ ಇಲಾಖೆ - ರಸ್ತೆಗಳು ಕಿ.ಮಿ.ಗಳಲ್ಲಿ, ಸೇತುವೆಗಳು ಸಂಖ್ಯೆಗಳಲ್ಲಿ, ಕಟ್ಟಡಗಳು ನಿವಾಸಿ ಮತ್ತು ಅನಿವಾಸಿ, ಬಂದರುಗಳು ಸಂಖ್ಯೆಯಲ್ಲಿ										
9	ರಸ್ತೆಗಳು									
	ಎನ್ ಹೆಚ್	4,491	4,491	0	4,491	4,489	0	4,688	4,689	1
	ಎಸ್ ಹೆಚ್	20,770	20,774	4	20,791.87	20,748.75	43.12	20,748.75	20,774	25.25
	ಎಮ್ ಡಿ ಆರ್	49,960	49,905	55	49,905.56	49,884.59	20.97	49,884.59	49,684	200.59
10	ಸೇತುವೆಗಳು									
	ಎಸ್ ಹೆಚ್	5,434	35,365	29,931	35,365	36,777	1,412	36,777	22,254	14,523
	ಎಮ್ ಡಿ ಆರ್	10,211	79,859	69,648	79,859	86,849	6,990	86,849	60,963	25,886
11	ಕಟ್ಟಡಗಳು									
	ನಿವಾಸಿ	4,392	2,825	1,567	2,825	4,457	1,632	4,457	4,636	179
	ಅನಿವಾಸಿ	5,026	3,784	1,242	3,784	5,286	1,502	5,286	5,410	124
12	ಬಂದರುಗಳು	10	10	0	10	10	1	09	11	2
ಈ) ಜಲ ಸಂಪನ್ಮೂಲಗಳು - ಆಸ್ತಿಗಳ ಮೌಲ್ಯ (₹ ಕೋಟಿಗಳಲ್ಲಿ)										
13	ಕೆಬಿಜಿಎನ್‌ಎಲ್	8,988	11,784	2,796	12,934	12,746	188	15,190	11,932	3,258
14	ಕೆಎನ್‌ಎನ್‌ಎಲ್	5,818	11,833	6,015	13,701	13,550	151	15,053	15,465	412
15	ಸಿಎನ್‌ಎನ್‌ಎಲ್	-	211,633	-	13,474	2,716	9,758	3,457	2,761	696
16	ನೀರಾವರಿ ಸಾಮರ್ಥ್ಯ	25,61,252	26,89,402	1,28,150	27,43,145	26,13,680	1,29,465	26,75,522	26,75,522	0

ಅನುಬಂಧ 1.13

ಮಧ್ಯಮಾವಧಿ ವಿತ್ತೀಯ ಯೋಜನೆಯು ಬಹಿರಂಗಪಡಿಸಿದ ಸರಕಾರೀ ಭೂಮಿಯ ವಿವರಣಾ ಪಟ್ಟಿ

(ಉಲ್ಲೇಖ: ಕಂಡಿಕೆ; 1.9.3.4 ಪುಟ 59)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವಿಭಾಗ	2012-16	2013-17	2014-18	ವ್ಯತ್ಯಾಸ (ಸಿ-ಇ)
ಬೆಂಗಳೂರು					
1.	ಬೆಂಗಳೂರು - ನಗರ	1,22,918	-	14,280	1,08,638
2.	ಬೆಂಗಳೂರು - ಗ್ರಾಮೀಣ	89,370	-	19,459	69,911
3.	ರಾಮನಗರ	1,82,656	-	964	1,81,692
4.	ಚಿಕ್ಕಬಳ್ಳಾಪುರ	2,63,858	98,861	98,861	1,64,997
5.	ತುಮಕೂರು	5,43,062	-	5,289	5,37,773
6.	ಶಿವಮೊಗ್ಗ	7,67,558	1,78,258	4,32,057	3,35,501
7.	ದಾವನಗೆರೆ	2,00,104	47,231	47,231	1,52,873
8.	ಚಿತ್ರದುರ್ಗ	5,15,998	79,916	79,916	4,36,082
ಮೈಸೂರು					
1.	ಮೈಸೂರು	1,66,145	1,475	1,475	1,64,670
2.	ಹಾಸನ	1,72,333	59,812	990	1,71,343
3.	ಮಂಡ್ಯ	1,44,274	-	2,972	1,41,302
4.	ಚಿಕ್ಕಮಗಳೂರು	4,89,195	-	1,00,715	3,88,480
5.	ದಕ್ಷಿಣ ಕನ್ನಡ	3,64,843	217	272	3,64,571
6.	ಕೊಡಗು	1,42,416	15,121	15,121	1,27,295
7.	ಚಾಮರಾಜನಗರ	1,69,225	-	468	1,68,757
8.	ಉಡುಪಿ	2,49,207	624	632	2,48,575
ಬೆಳಗಾವಿ					
1.	ಬೆಳಗಾವಿ	98,958	-	43,267	55,691
2.	ಧಾರವಾಡ	57,577	1,352	1,352	56,252
3.	ವಿಜಯಪುರ	27,579	33,785	33,785	6,206
4.	ಉತ್ತರ ಕನ್ನಡ	8,923	2,449	301	8,622
5.	ಬಾಗಲಕೋಟೆ	21,785	14,127	1,072	20,713
6.	ಗದಗ	94,746	2,366	8,761	85,985
7.	ಹಾವೇರಿ	47,121	18,001	298	46,823
ಕಲಬುರ್ಗಿ					
1.	ಕಲಬುರ್ಗಿ	77,908	78,935	65,603	12,305
2.	ಬಳ್ಳಾರಿ	5,55,020	65,916	65,916	4,89,104
3.	ರಾಯಚೂರು	86,746	-	14,904	71,842
4.	ಬೀದರ್	31,675	19,180	17,481	14,194
5.	ಕೊಪ್ಪಲ್	1,11,360	14,639	95	1,11,265
6.	ಯಾದಗೀರ್	31,922	44,988	782	31,140

ಅನುಬಂಧ 1.14

ಎಸ್ ಡಿ ಎಲ್ ಬಿಲ್ಲುಗಳನ್ನು 91 ದಿನದ ಕ್ರಿಶೋರಿ ಬಿಲ್ಲುಗಳಲ್ಲಿ ಹೂಡಿದ್ದರಿಂದ ಆದ ಹೆಚ್ಚುವರಿ ಬಡ್ಡಿಯ ಭಾದ್ಯತಾ ಪಟ್ಟಿ

(ಉಲ್ಲೇಖ: ಕಂಡಿಕೆ ;1.9.3.7 ಪುಟ 63)

ತಿಂಗಳು	ಸಾಲಗಳು			ಕ್ರಿಸೋರಿ ಬಿಲ್ಲಿನ ಹೂಡಿಕೆ			ಬಡ್ಡಿಯ ದರದಲ್ಲಿನ ವ್ಯತ್ಯಾಸ (%)	ಹೆಚ್ಚುವರಿ ಬಡ್ಡಿಯ ಭಾದ್ಯತೆ (₹ ಗಳಲ್ಲಿ)
	ಸಾಲ ಪಡೆದ ದಿನಾಂಕ	ಮೊತ್ತ ಕೋಟಿ ರೂಪಾಯಿಗಳಲ್ಲಿ	ಬಡ್ಡಿಯ ದರ (%)	ಹೂಡಿಕೆಯ ದಿನಾಂಕ	ಮೊತ್ತ ಕೋಟಿ ರೂಪಾಯಿಗಳಲ್ಲಿ	ಬಡ್ಡಿಯ ದರ (%)		
2013-14								
10/2013	23.10.2013	2,000	9.39	30.10.2013	2,000	8.60	0.79	3,93,91,780
12/2013	03.12.2013	3,000	9.39	11.12.2013	2,000	8.77	0.62	3,09,15,068
12/2013	17.12.2013	1,200	9.50	24.12.2013	3,000	8.65	0.85	2,54,30,136
ಒಟ್ಟು (ಎ)								9,57,36,984
2014-15								
5/2014	27.05.2014	1,500	9.14	04.06.2014	1,500	8.52	0.62	2,31,86,301
6/2014	24.06.2014	1,000	9.01	25.06.2014	1,000	8.52	0.49	1,22,16,438
7/2014	22.07.2014	2,000	8.97	30.07.2014	2,500	8.60	0.37	1,84,49,315
9/2014	09.09.2014	2,000	9.04	17.09.2014	1,500	8.60	0.44	1,64,54,794
10/2014	28.10.2014	3,000	8.73	29.10.2014	2,000	8.39	0.34	1,69,53,424
11/2014	25.11.2014	2,500	8.45	26.11.2014	2,500	8.27	0.18	1,12,19,178
ಒಟ್ಟು (ಬಿ)								9,84,79,450
ಒಟ್ಟು ಮೊತ್ತ (ಎ) + (ಬಿ) =								19,42,16,434

ಅನುಬಂಧ 1.15

ಅವಕಾಶಗಳಲ್ಲಿ ಯೋಜನಾ ಖರ್ಚಿನಲ್ಲಿ ತೋರಿಸಿದ ಅವಕಾಶಗಳ ಶೇಕಡಾ ಪಟ್ಟಿ

(ಉಲ್ಲೇಖ: ಕಂಡಿಕೆ 1.9.3.14.; ಪುಟ 67)

(₹ ಕೋಟಿಗಳಲ್ಲಿ)

ವರ್ಷ	ಒಟ್ಟು ಮೂಲ ಆಯವ್ಯಯದ ಅಂದಾಜು (ಆ ಅಂ)	ಪೂರಕ ಅಂದಾಜಿನಲ್ಲಿ ಮಾಡಿದ ಒಟ್ಟು ಅವಕಾಶಗಳು (ಪೂ.ಅಂ)	ಪೂರಕ ಅಂದಾಜಿನ ಶೇಕಡ ಆಯವ್ಯಯ ಅಂದಾಜು	ಪೂರಕ ಅಂದಾಜಿನಲ್ಲಿ ಮಾಡಿದ ಯೋಜನಾ ಅವಕಾಶಗಳು	ಪೂರಕ ಅಂದಾಜಿನಲ್ಲಿ ಮಾಡಿದ ಶೇಕಡ ಯೋಜನಾ ಅವಕಾಶಗಳು
2012-13	1,07,705	18,690	17.35	10,294	55
2013-14	1,25,116	12,198	9.75	8,759	72
2014-15	1,41,600	12,337	8.7	7,320	59

ಅನುಬಂಧ 2.1

ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದ ಕಾರ್ಯಕಾರಿ ಆದೇಶಗಳ ಮುಖಾಂತರ ಬಿಡುಗಡೆ ಮಾಡಲಾದ ಹೆಚ್ಚುವರಿ ಅವಕಾಶಗಳು
(ಉಲ್ಲೇಖ: ಕಂಡಿಕೆ 2.2.6 ; ಪುಟ 89)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಕರಣಗಳ ಸಂಖ್ಯೆ	ಮೊತ್ತ
1	1 - ಕೃಷಿ ಮತ್ತು ತೋಟಗಾರಿಕೆ	10	658.39
2	2 - ಪಶುಸಂಗೋಪನೆ ಮತ್ತು ಮೀನುಗಾರಿಕೆ	07	8.63
3	4 - ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	11	7.61
4	5 - ಒಳಾಡಳಿತ ಮತ್ತು ಸಾರಿಗೆ	08	159.68
5	6 - ಮೂಲಭೂತ ಸೌಕರ್ಯ ಅಭಿವೃದ್ಧಿ	01	1.04
6	7 - ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	11	560.90
7	8 - ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ	03	17.05
8	9 - ಸಹಕಾರ	04	343.53
9	10 - ಸಮಾಜ ಕಲ್ಯಾಣ	05	2.69
10	11 - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	01	2.92
11	12 - ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	04	6.95
12	14 - ಕಂದಾಯ	04	342.93
13	15 - ಮಾಹಿತಿ ತಂತ್ರಜ್ಞಾನ	02	9.00
14	16 - ವಸತಿ	02	56.43
15	17 - ಶಿಕ್ಷಣ	02	56.80
16	18 - ವಾಣಿಜ್ಯ ಮತ್ತು ಕೈಗಾರಿಕೆ	02	18.42
17	20 - ಲೋಕೋಪಯೋಗಿ	03	500.24
18	21 - ಜಲ ಸಂಪನ್ಮೂಲ	02	131.88
19	22 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ	18	114.66
20	23 - ಕಾರ್ಮಿಕ	03	5.66
21	24 - ಇಂಧನ	01	2.12
22	25 - ಕನ್ನಡ ಮತ್ತು ಸಂಸ್ಕೃತಿ	04	13.15
23	26 - ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ	01	0.16
24	27 - ಕಾನೂನು	02	1.45
25	29 - ಋಣ ಮೇಲುಸ್ತುವಾರಿ	01	0.04
	ಒಟ್ಟು	112	3,022.33

ಅನುಬಂಧ 2.2

ಆಯವ್ಯಯದಲ್ಲಿನ ತಪ್ಪುಗಳು (ಉಲ್ಲೇಖ: ಕಂಡಿಕೆ; 2.3.1.2 ಪುಟ 89)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನಗಳು	ಲೆಕ್ಕ ಶೀರ್ಷಿಕೆ	ಒಳಗೊಂಡ ಮೊತ್ತ	ಲೋಪ
1	3-ಆರ್ಥಿಕ	2049-60-701-0-01-240 ಋಣ ಸೇವೆಗಳು	2.50	ಪ್ರ.ಶೀ. 2049-ಬಡ್ಡಿ ಪಾವತಿಗಳಡಿಯಲ್ಲಿ ವಿಳಂಬವಾದ ಮಾರಾಟ ತೆರಿಗೆಯನ್ನು ಮರುಪಾವತಿ ಮಾಡಲು ದೋಷಪೂರಿತ ಅವಕಾಶ ಮಾಡಲಾಗಿತ್ತು.
2	17-ಶಿಕ್ಷಣ	2202-03-103-2-10-240 ಋಣ ಸೇವೆಗಳು	5.62	ಪ್ರ.ಶೀ.2202 ಮತ್ತು 4202ಗಳಡಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಸಂಸ್ಥೆಗೆ ಋಣ ಸೇವೆಗಳಡಿ ಹುಡ್ಕೋ ಸಾಲಗಳನ್ನು ಮರುಪಾವತಿ ಮಾಡಲು ದೋಷಪೂರಿತವಾಗಿ ಅವಕಾಶ ಕಲ್ಪಿಸಲಾಗಿದೆ
3		4202-01-203-1-03-240 ಋಣ ಸೇವೆಗಳು	2.96	
4	18-ವಾಣಿಜ್ಯ ಮತ್ತು ಕೈಗಾರಿಕೆ	2851-00-797-0-01-261 ಆಂತರಿಕ ಲೆಕ್ಕ ವರ್ಗಾವಣೆ	78.63	ಅನುದಾನ ಸಂಖ್ಯೆ -1ರಡಿ ಅವಕಾಶ ಕಲ್ಪಿಸುವ ಬದಲು ದೋಷಪೂರಿತವಾಗಿ ಅನುದಾನ ಸಂಖ್ಯೆ 18ರಡಿ ಕಲ್ಪಿಸಲಾಗಿದೆ
5	20 - ಲೋಕೋಪಯೋಗಿ	2216-01-700-1-01-261 ಆಂತರಿಕ ಲೆಕ್ಕ ವರ್ಗಾವಣೆ	0.91	ಪ್ರ.ಶೀ.2215ರಡಿ ಅಸ್ತಿತ್ವವಿಲ್ಲದ ಉಪ ಶೀರ್ಷಿಕೆ(01) ಮತ್ತು ಒಳ ಶೀರ್ಷಿಕೆ(700) ಆಯವ್ಯಯ ಅಂದಾಜುಗಳಲ್ಲಿ ಸೇರಿವೆ.
6	29- ಋಣ ಮೇಲುಸ್ತುವಾರಿ	2049-01-200-1-01-240 ಋಣ ಸೇವೆಗಳು	0.10	ಪ್ರಧಾನ ಮತ್ತು ಒಳಶೀರ್ಷಿಕೆಗಳ ಪಟ್ಟಿಯಲ್ಲಿ ಪ್ರಧಾನ ಶೀರ್ಷಿಕೆ 2049ರಡಿ ಇರುವ ಟಿಪ್ಪಣಿ (1)ರ ಸೂಚನೆಗಳಿಗೆ ವಿರುದ್ಧವಾಗಿ, ಪ್ರಧಾನ ಶೀರ್ಷಿಕೆ 2075ರಡಿ ಅವಕಾಶ ಕಲ್ಪಿಸುವ ಬದಲಾಗಿ 2049-ಬಡ್ಡಿ ಪಾವತಿಗಳು ಶೀರ್ಷಿಕೆಯಡಿ ದೋಷಪೂರಿತವಾಗಿ ಮಾಡಲಾಗಿದೆ.
ಒಟ್ಟು			90.72	

ಅನುಬಂಧ 2.3

₹ 25 ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು

(ಉಲ್ಲೇಖ: ಕಂಡಿಕೆ 2.6.1 ಪುಟ 93)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ	ಬಳಕೆಯಾಗದ ಹಣ
1	1	2401-2-108-1 ಕೃಷಿ ಇಲಾಖೆ	31.42
2		2401-2-109-21 ಬೇಸಾಯ ಸಂಬಂಧಿತ ಚಟುವಟಿಕೆಗಳು	26.95
3		2401-2-119-4 ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಭಿವೃದ್ಧಿ	532.33
4		2402-102-28 ಸುಜಲಾ ಜಲಾನಯನ ಯೋಜನೆ III ನೇ ಬಾಹ್ಯ ನೆರವು	60.52
5		2402-102-30 ಸಮಗ್ರ ಜಲ ನಿರ್ವಹಣೆ ಕಾರ್ಯಕ್ರಮ	556.62
6		2851-107-01 ರಾಜ್ಯ ರೇಷ್ಮೆ ಉದ್ಯಮಗಳು	81.47
7	2	2404-191-2 ಕರ್ನಾಟಕ ಹಾಲು ಮಹಾಮಂಡಳಿ	47.40
8	3	2039-001-01 ಅಬಕಾರಿ ಮತ್ತು ಇತರೆ ಸಿಬ್ಬಂದಿಗಳಿಗಾಗಿ ಆಯುಕ್ತರು	34.63
9		2070-800-11 ಖಾಲಿ ಹುದ್ದೆಗಳ ಭರ್ತಿ	1,361.80
10		2071-01-115-1 ಸಾಮಾನ್ಯ ಸೇವೆಗಳು	33.48
11		2071-01-115-2 ಸಾಮಾಜಿಕ ಸೇವೆಗಳು	30.82
12	4	2015-105-01 ಸಂಸತ್ತಿಗೆ ಸಾರ್ವತ್ರಿಕ ಚುನಾವಣೆಗಳು	38.92
13		2052-090-01 ಕರ್ನಾಟಕ ಸರ್ಕಾರದ ಸಚಿವಾಲಯ	38.42
14		2575-60-265-03 ಅನುಚ್ಛೇದ 371/ಜೆ -ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ	75.00
15		3451-090-2 ಮಾಹಿತಿ ತಂತ್ರಜ್ಞಾನ ಸಚಿವಾಲಯ	103.63
16	4575-60-800-02 ಅನುಚ್ಛೇದ 371/ಜೆ -ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ	225.00	
17	5	2055-113-03 ಹೊಸ ಪೋಲಿಸ್ ಠಾಣೆಗಳ ಪ್ರಾರಂಭ ಹೌಸಿಂಗ್ ಕಾರ್ಪೊರೇಷನ್ ಪೋಲಿಸ್ ವಸತಿಗೃಹ	32.73
18		2055-115 ಪೋಲಿಸ್ ಪಡೆಯ ಆಧುನೀಕರಣ	123.06
19	6	5465-01-190-1 ಮೂಲಭೂತ ಸೌಕರ್ಯಗಳಿಗಾಗಿ ಬಂಡವಾಳ ಹೂಡಿಕೆ	57.55
20	7	2215-01-196-2 ಜಿಲ್ಲಾ ಪಂಚಾಯಿತಿಗಳು	75.00
21		2501-01-198-6 ಗ್ರಾಮ ಪಂಚಾಯಿತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	130.23
22		2515-101-80 ಕರ್ನಾಟಕ ಪಂಚಾಯಿತಿ ಬಲವರ್ಧನೆ ಯೋಜನೆ-ಗ್ರಾಮ ಸ್ವರಾಜ್-ಇಎಸಿ	32.40
23		2515-196-1 ಜಿಲ್ಲಾ ಪಂಚಾಯಿತಿಗಳು	100.72
24		2515-196-6 ಗ್ರಾಮ ಪಂಚಾಯಿತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	74.57
25		2515-197-1 ತಾಲ್ಲೂಕು ಪಂಚಾಯಿತಿಗಳು	206.96
26		2515-197-6 ತಾಲ್ಲೂಕು ಪಂಚಾಯಿತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	117.16
27		2515-198-6 ಗ್ರಾಮ ಪಂಚಾಯಿತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	410.04
28		2575-02-196-1 ಜಿಲ್ಲಾ ಪಂಚಾಯಿತಿಗಳು	65.47
29		3054-04-337-1 ಗ್ರಾಮೀಣ ರಸ್ತೆ ಕಾಮಗಾರಿಗಳು	223.65
30	4215-01-102-9 ಗ್ರಾಮ ಪಂಚಾಯಿತಿಗಳಿಗೆ ಬಂಡವಾಳ ಬಿಡುಗಡೆ	159.06	
31	8	2406-01-001-2 ನಿರ್ವಹಣಾ ಸಿಬ್ಬಂದಿ	31.61

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ	ಬಳಕೆಯಾಗದ ಹಣ
32		2406-01-797-01 ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾಯಿಸುವ ಬಗ್ಗೆ	175.00
33		2406-01-800-15 ವ್ಯಕ್ತಿ ಪ್ರಾಣಿ ಸಂಘರ್ಷವನ್ನು ಪರಿಹರಿಸಲು ದೀರ್ಘಾವಧಿಯ ಕ್ರಮಗಳು	25.37
34	10	2225-02-197-1 ತಾಲ್ಲೂಕು ಪಂಚಾಯತಿಗಳು	30.73
35		2225-02-197-6 ತಾಲ್ಲೂಕು ಪಂಚಾಯತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	30.62
36		2225-02-794-01 ವಿಶೇಷ ದುರ್ಬಲ ಬುಡಕಟ್ಟು ಜನಾಂಗಗಳ ಅಭಿವೃದ್ಧಿ	30.00
37		4225-01-190-01 ಡಾ ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ	25.65
38		4225-01-277-2 ನಿರ್ಮಾಣ	276.12
39	11	2236-02-197-6 ತಾಲ್ಲೂಕು ಪಂಚಾಯತಿ- ಕೇಂದ್ರ ಪುರಸ್ಕೃತ ಯೋಜನೆ/ಕೇಂದ್ರ ವಲಯ ಯೋಜನೆ	202.13
40		4235-02-102-01 ಅಂಗನವಾಡಿ ಕಟ್ಟಡಗಳ ನಿರ್ಮಾಣ	39.02
41	12	5452-01-800-14 ವಿವಿಧ ಸ್ಥಳಗಳಲ್ಲಿ ಪ್ರವಾಸೋದ್ಯಮ ಮಿಷನ್ ಗ್ರೂಪ್‌ನ ಶಿಫಾರಸ್ಸುಗಳ ಅನುಷ್ಠಾನ	29.86
42		5452-03-101-05 ಕರ್ನಾಟಕ ಪ್ರವಾಸೋದ್ಯಮ ಮಿಷನ್ ಗ್ರೂಪ್‌ನ ಶಿಫಾರಸ್ಸುಗಳ ಅನುಷ್ಠಾನ	35.00
43	13	2408-01-102-01 ಆಹಾರ ಅಂಶದಾನ- ಆಹಾರ ಧಾನ್ಯಗಳ ಬೆಲೆಯಲ್ಲಿನ ವ್ಯತ್ಯಾಸ	1,831.72
44	14	2029-101-1 ರೆವಿನ್ಯೂ ವಿಭಾಗಗಳು	42.38
45		2053-093-1 ಜಿಲ್ಲಾಧಿಕಾರಿಗಳು	25.46
46		2053-093-7 ತಾಲ್ಲೂಕು ಸಿಬ್ಬಂದಿ	60.22
47		2245-05-101-06 ರಾಜ್ಯ ವಿಪತ್ತು ಉಪಶಮನ ನಿಧಿಗೆ ರಾಜ್ಯದ ಹೆಚ್ಚುವರಿ	243.73
48		2245-80-102-01 ಪರಿಹಾರ ಕಾರ್ಯಾಚರಣೆ	779.64
49		2506-101-5 ಇತರೆ ಕಾರ್ಯ ಯೋಜನೆಗಳು	43.13
50		2506-103-02 ರಾಷ್ಟ್ರೀಯ ಭೂ ದಾಖಲೆಗಳ ನಿರ್ವಹಣೆ ಯೋಜನೆ (ಎನ್. ಎಲ್.ಆರ್.ಎಮ್.)	40.00
51		4059-80-051-30 ಮಿನಿ ವಿಧಾನಸೌಧ ಮತ್ತು ಉಪ ನೋಂದಾಣಾಧಿಕಾರಿ ಕಛೇರಿಗಳ ನಿರ್ಮಾಣ	27.52
52	16	2216-03-104-01 ಆಶ್ರಯ ಸಾಲ ಪಾವತಿ ಹಿಂತಿರುಗಿಸುವುದು	77.03
53		2216-80-198-6 ಗ್ರಾಮ ಪಂಚಾಯತಿ- ಕೇಂ. ಪು.ಯೋ./ಕೇಂ.ವ.ಯೋ.	534.11
54		4216-80-190-04 ಆಶ್ರಯ ಸಾಲ (ಅಸಲು)- ಆರ್. ಜಿ.ಆರ್. ಹೆಚ್.ಸಿ.	66.53
55	17	2202-01-115-01 ಸರ್ವ ಶಿಕ್ಷಣ ಅಭಿಯಾನ ಸಮಾಜ	960.75
56		2202-02-109-13 ಕಿರಿಯ ಕಾಲೇಜುಗಳು	175.38
57		2202-02-109-21 ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್. ಎಮ್. ಎಸ್ ಎ)	75.33
58		2202-02-110-3 ಸರ್ಕಾರೇತರರ ಸೆಕೆಂಡರಿ ಶಾಲೆಗಳಿಗೆ ಸಹಾಯ (ಜಿಲ್ಲಾ ವಲಯ ಯೋಜನೆಗಳು)	81.83
59		2202-03-103-1 ಶೈಕ್ಷಣಿಕ ಸರ್ಕಾರಿ ಮಹಾ ವಿದ್ಯಾಲಯಗಳು	144.95
60		2202-03-103-2 ಇತರೆ ಸರ್ಕಾರಿ ಕಾಲೇಜುಗಳು	207.38
61		2202-03-104-1 ಕಾಲೇಜು ಶಿಕ್ಷಣ	145.30
62		2202-80-003-05 ಮಾಧ್ಯಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಸಾಕ್ಷರತೆ ಜಾಗೃತಿ	85.29
63		2202-80-800-35 ಶಿಕ್ಷಣದಲ್ಲಿ ಸಹಾಯಾನುದಾನ	150.00
64		2203-800-15 ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆ	79.58
65		4202-01-202-1 ಕಟ್ಟಡಗಳು	42.87
66		4202-01-203-1 ಕಟ್ಟಡಗಳು	387.42
67	19	2217-05-191-1 ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ	295.97
68		3604-191-2 ಇತರೆ ಪಾಲು	65.43

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ	ಬಳಕೆಯಾಗದ ಹಣ
69		3604-191-3 ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ	144.50
70		3604-191-6 ರಾಜೀವ್ ಆವಾಸ್ ಯೋಜನೆ	80.48
71		3604-191-7 ಹದಿಮೂರನೇ ಹಣಕಾಸು ಆಯೋಗದ ಅನುದಾನಗಳು	253.51
72		3604-192-09 ರಾಷ್ಟ್ರೀಯ ನಗರ ಜೀವನೋಪಾಯ - ರಾಜ್ಯ ಯೋಜನೆ	25.00
73		3604-192-1 ಪ್ರವೇಶ ಶುಲ್ಕದಲ್ಲಿ ಪಾಲಿ	72.33
74		3604-192-2 ಇತರೆ ಪಾಲಿ	113.88
75		3604-192-10-5 ಸ್ವರ್ಣ ಜಯಂತಿ ಷಹರಿ ರೋಜ್‌ಗಾರ್ ಯೋಜನೆ	36.76
76		4215-02-190-03 ಕರ್ನಾಟಕ ನೀರು ಸರಬರಾಜು ಆಧುನಿಕರಣ ಯೋಜನೆ - ಇಎಪಿ	30.00
77		4217-60-800-01 ಬಸ್ ಸಮೂಹ ತ್ವರಿತ ಸಾರಿಗೆ ವ್ಯವಸ್ಥೆ - ಹುಬ್ಬಳ್ಳಿ- ಧಾರವಾಡ	50.00
78		4217-60-800-01-5 ಬಿ.ಎಂ.ಆರ್.ಸಿ.ಎಲ್. ಸಾಮ್ಯ ಷೇರು (ಈಕ್ವಿಟಿ)	97.97
79		6217-60-800-04 ಬಿ.ಎಂ.ಆರ್.ಸಿ.ಎಲ್. ಸಾಲಗಳು	166.92
80	20	2059-80-053-4 ವಿವಿಧ ಇಲಾಖೆಗಳ ಕಟ್ಟಡಗಳ ದುರಸ್ತಿ ಮತ್ತು ಕಿರು ಮಾರ್ಪಾಟುಗಳು	35.24
81		2059-80-799-1 ಖರ್ಚುಗಳು	149.32
82		2059-80-800-06 ಮರಳುಗಾರಿಕೆ ಗಣಿಗಾರಿಕೆ ಆಡಳಿತ	42.69
83		3054-80-190-01 ಕೆ.ಆರ್.ಡಿ.ಸಿ.ಎಲ್. ಋಣ ಸೇವೆಗಳು - ಬಡ್ಡಿಗಳು	26.00
84		4059-80-051-29 ಇಲಾಖಾ ಕಟ್ಟಡಗಳು	34.76
85		4059-80-051-32 ನ್ಯಾಯಾಲಯ ಕಟ್ಟಡಗಳು	112.85
86		4216-01-700-2 ನಿರ್ಮಾಣ	86.95
87		5054-03-337-16 ರಾಜ್ಯ ಹೆದ್ದಾರಿಗಳ ಸೇತುವೆಗಳು	26.05
88		5054-03-337-84 ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪಿ) - ಇಎಪಿ	202.98
89		5054-03-337-86 ಕರ್ನಾಟಕ ಹೆದ್ದಾರಿಗಳ ಸುಧಾರಣಾ ಯೋಜನೆ (ಕೆಶಿಪಿ)-II (ಎಡಿಪಿ) - ಇಎಪಿ	274.05
90		5054-80-190-01 ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ	45.00
91		7615-200-2 ಇತರೆ ಸಾಲಗಳು	76.62
92	21	2701-80-190-01 ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಸಹಾಯ	314.78
93		2701-80-190-02 ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಸಹಾಯ	121.88
94		2701-80-800-7 ನಿಗಮಗಳಿಗೆ ಆರ್ಥಿಕ ನೆರವು	25.82
95		2705-102-01 ಭೂ ಸುಧಾರಣಾ ಮತ್ತು ಆಯಕಟ್ ರಸ್ತೆಗಳು	39.85
95		2705-202-01 ಮಲಪ್ರಭ ಮತ್ತು ಘಟಪ್ರಭಾ ಯೋಜನೆಗಳು	28.81
96		2701-80-190-01 ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಸಹಾಯ	103.79
97		2701-80-190-02 ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಸಹಾಯ	61.75
98		4701-73-800-01 ಕೃಷಾ ಮೆಲ್ಡಂಡೆ ಯೋಜನೆ (ಎಐಬಿಪಿ)	214.65
99		4701-80-800-01 ಹೊಸ ಯೋಜನೆಗಳು	89.12
100		4702-101-1 ನೀರಾವರಿ ಕೆರೆಗಳು- ಹೊಸ ಕೆರೆಗಳು, ಪಿಕಪ್‌ಗಳ ನಿರ್ಮಾಣ	182.24
101		4702-101-3 ಏತ ನೀರಾವರಿ ಯೋಜನೆಗಳು	48.36
102		4702-101-5 ಆಣೆಕಟ್ಟುಗಳು	32.39
103		4705-800-01 ಕಾಡ-ವಿಶೇಷ ಅಭಿವೃದ್ಧಿ ಕಾರ್ಯಕ್ರಮ	122.37
104	22	2210-01-110-1 ಶಿಕ್ಷಣ ಸಂಸ್ಥೆಗಳ ಲಗತ್ತಾದ ಆಸ್ತಿಗಳು	58.26
105		2210-03-800-18 ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಂಡಳಿ	566.64
106		2210-03-800-19 ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ	67.41
107		2210-05-101-1 ಶಿಕ್ಷಣ	26.93
108		2210-06-101-7 ಇತರೆ ರೋಗಗಳು	50.62
109		2210-80-800-17 ಸಮಗ್ರ ಮಾತೃ ಆರೋಗ್ಯ ಪಾಲನೆ (ತಾಯಿ ಭಾಗ್ಯ)	32.80
110		4210-01-110-1 ಕಟ್ಟಡಗಳು	156.80
111	23	2230-01-103-7 ಕಾರ್ಮಿಕ ಕಲ್ಯಾಣ ಮಂಡಳಿ	45.11

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ	ಬಳಕೆಯಾಗದ ಹಣ
112		2230-02-001-01 ಉದ್ಯೋಗ ಮತ್ತು ತರಬೇತಿ ನಿರ್ದೇಶಕರು	89.70
113		2230-03-101-35 ಹತ್ತು ತಾಲ್ಲೂಕುಗಳಲ್ಲಿ ನೂತನ ಜೌದ್ಯೋಗಿಕ ತರಬೇತಿ ಸಂಸ್ಥೆ	40.91
114	24	4801-80-190-02 ನಿರಂತರ ಜ್ಯೋತಿ ಕಾಮಗಾರಿಗಳಿಗಾಗಿ ಎಸ್ಕಾಮ್‌ನಲ್ಲಿ ಹೂಡಿಕೆ	50.00
115		6801-205-1 ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನಿಯಮಿತಕ್ಕೆ ಸಾಲ	42.41
116	29	2048-101-4 ಸಂಚಿತ ಋಣ ಪರಿಹಾರ ನಿಧಿ	500.00
117		2049-04-101 ರಾಜ್ಯ ಯೋಜನಾ ಕಾರ್ಯಕ್ರಮಗಳಿಗಾಗಿ ಸಾಲದ ಮೇಲೆ ಬಡ್ಡಿ	133.04
118		6003-110-1 ತೊಡಕಿಲ್ಲದ ಮತ್ತು ಭದ್ರ ಅರ್ಥೋಪಾಯ ಅಗ್ರಿಮ ಧನ ಮುಂಗಡಗಳು	1,500.00
119		6003-110-2 ಭಾರತದ ರಿಸರ್ವ್ ಬ್ಯಾಂಕ್ ನಿಂದ ಪಡೆದ ಒವರ್ ಡ್ರಾಫ್ಟ್	500.00
120		6004-02-101-01 ಸಾಮಾನ್ಯ ಸಹಾಯ	50.84
ಒಟ್ಟು			20,142.39

ಆಕಾರ: ಧನ ವಿನಿಯೋಗ ಲೆಕ್ಕಗಳು

ಅನುಬಂಧ 2.4

ಪ್ರಧಾನ ಲೆಕ್ಕಶೀರ್ಷಿಕೆಗಳಲ್ಲಿನ ₹ 25 ಕೋಟಿಗೂ ಮೀರಿದ ಅಧಿಕ ವೆಚ್ಚದ ಪ್ರಕರಣಗಳು
(ಉಲ್ಲೇಖ: ಕಂಡಿಕೆ 2.6.3; ಪುಟ 97)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಶೀರ್ಷಿಕೆ	ವಿಷಯ ಕ್ಷೇತ್ರ	ಒಟ್ಟು ಅವಕಾಶ	ಪುನರ್‌ವಿ ನಿಯೋಗ	ಒಟ್ಟು	ವೆಚ್ಚ	ಅಧಿಕ
1	5	2055	ಪೋಲಿಸ್	12.69	(-)4.81	7.88	39.87	31.99
		118	ವಿಶೇಷ ರಕ್ಷಣಾ ಗುಂಪು					
		01	ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಸೇನಾ ಬಲ (ಕೆ.ಎಸ್.ಐ.ಎಸ್.ಎಫ್) ಘಟಕ					
2	8	2406	ಅರಣ್ಯ ಮತ್ತು ವನ್ಯ ಜೀವನ	450.00	0.00	450.00	638.79	188.79
		01	ಕರ್ನಾಟಕ ಅರಣ್ಯಾಭಿವೃದ್ಧಿ ನಿಧಿ ಯೋಜನೆಗಳು					
		797	ಮೀಸಲು ನಿಧಿ ಮತ್ತು ಠೇವಣಿ ಲೆಕ್ಕಕ್ಕೆ ವರ್ಗಾವಣೆ					
3	11	2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ	628.70	0.00	628.70	687.16	58.46
		02	ಸಮಾಜ ಕಲ್ಯಾಣ					
		101	ಅಂಗವಿಕಲರ ಕಲ್ಯಾಣ					
		20	ಅಂಗವಿಕಲರಿಗೆ ಹಾಗೂ ಬಡ ಅಂಗವಿಕಲರಿಗೆ ಮಾಸಿಕ ಧನ ಸಹಾಯ					
4	14	2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ	990.70	0.00	990.70	1,068.40	77.70
		60	ಇತರೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳು					
		001	ನಿರ್ದೇಶನ ಮತ್ತು ಆಡಳಿತ					
		02	ನೂತನ ಸಾಮಾಜಿಕ ಭದ್ರತೆ (ಸಂಧ್ಯಾ ಸುರಕ್ಷ)					
5		2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ	649.11	0.00	649.11	800.83	151.72
		60	ಇತರೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳು					
		102	ಸಾಮಾಜಿಕ ಭದ್ರತಾ ಯೋಜನೆಯಡಿ ವಿಶ್ರಾಂತಿ ವೇತನ					
6		2245	ನೈಸರ್ಗಿಕ ವಿಕೋಪಗಳಿಗೆ ಪರಿಹಾರ	0.00	0.00	0.00	37.00	37.00
		01	ಬರ					
7		2245	ನೈಸರ್ಗಿಕ ವಿಕೋಪಗಳಿಗೆ ಪರಿಹಾರ	0.00	0.00	0.00	628.73	628.73
		01	ಬರ					
		800	ಇತರೆ ವೆಚ್ಚಗಳು					
8		2245	ನೈಸರ್ಗಿಕ ವಿಕೋಪಗಳಿಗೆ ಪರಿಹಾರ	0.00	0.00	0.00	100.95	100.95
		02	ಪ್ರವಾಹ, ಚಂಡಮಾರುತ ಇತ್ಯಾದಿ					
		110	ನೀರು ಸರಬರಾಜು ಮತ್ತು ಒಳಚರಂಡಿಗಳ ದುರಸ್ತಿ ಮತ್ತು ಸುಸ್ಥಿತಿ ಕಾರ್ಯಕ್ಕಾಗಿ ಸಹಾಯ					
		01	ಪ್ರವಾಹ ಪರಿಹಾರ, ಪ್ರವಾಹ ನಷ್ಟಗಳ ದುರಸ್ತಿ ಹಾಗೂ ರಕ್ಷಣೆ					
ಒಟ್ಟು				2,731.20	(-)4.81	2,726.39	4,001.73	1,275.34

ಅನುಬಂಧ 2.5

ಹೊಸ ಸೇವೆಗಳ/ಹೊಸ ಸೇವಾ ಸಾಧನಗಳ ಪ್ರಕರಣಗಳು

(ಉಲ್ಲೇಖ: ಕಂಡಿಕೆ 2.6.6; ಪುಟ 99)

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕ ಶೀರ್ಷಿಕೆ	ಒಟ್ಟು ಅವಕಾಶ	ವೆಚ್ಚ	ಅಧಿಕವಾದದ್ದು
1	1 - ಕೃಷಿ ಮತ್ತು ತೋಟಗಾರಿಕೆ	2851-00-797-0-01-261 ಅಂತರ್ ಲೆಕ್ಕ ವರ್ಗಾವಣೆಗಳು	0.00	97.10	97.10
2	3 - ಆರ್ಥಿಕ	2071-01-104-2-07-251 ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು	0.50	3.10	2.60
3	5 - ಒಳಾಡಳಿತ ಮತ್ತು ಸಾರಿಗೆ	2055-00-101-0-03-071 ಕಟ್ಟಡ ವೆಚ್ಚಗಳು	0.52	1.96	1.44
4		2055-00-118-0-01-003 ವೇತನ ಸಿಬ್ಬಂದಿ	3.78	26.13	22.35
5		2055-00-118-0-01-011 ತುಟ್ಟಿ ಭತ್ಯೆ	1.07	6.32	5.25
6		2055-00-118-0-01-014 ಇತರೆ ಭತ್ಯೆ	1.47	4.76	3.29
7	17 - ಶಿಕ್ಷಣ	2202-01-107-0-09-002 ಅಧಿಕಾರಿಗಳ ವೇತನಗಳು	0.48	1.65	1.17
8	21 - ಜಲಸಂಪನ್ಮೂಲ	2701-80-005-1-01-003 ವೇತನ-ಸಿಬ್ಬಂದಿ	3.19	14.99	11.80
9	23 - ಕಾರ್ಮಿಕ	2230-03-101-0-35-014 ಇತರೆ ಭತ್ಯೆ	0.45	2.04	1.59
10	27 - ಕಾನೂನು	2014-00-103-0-01-002 ವೇತನ ಅಧಿಕಾರಿಗಳು	0.13	2.17	2.04
11		2014-00-103-0-01-011 ತುಟ್ಟಿ ಭತ್ಯೆ	0.12	2.28	2.16
		ಒಟ್ಟು	11.71	162.50	150.79

ಅನುಬಂಧ 2.6

ಅನಗತ್ಯ ಪೂರಕ ಅಂದಾಜುಗಳು

(ಉಲ್ಲೇಖ: ಕಂಡಿಕೆ 2.6.7; ಪುಟ 101)

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕ ಶೀರ್ಷಿಕೆ	ಅವಕಾಶ			ವೆಚ್ಚ	ಬಳಕೆಯಾಗದ ಅವಕಾಶ
			ಮೂಲ	ಪೂರಕ	ಒಟ್ಟು		
1	1-ಕೃಷಿ ಮತ್ತು ತೋಟಗಾರಿಕೆ	2401-00-103-0-21-059 ಇತರೆ ವೆಚ್ಚಗಳು	0	8.50	8.50	0	8.50
2		2401-00-800-1-67-059 ಇತರೆ ವೆಚ್ಚಗಳು	0	4.00	4.00	0	4.00
3		2851-00-107-1-45-059 ಇತರೆ ವೆಚ್ಚಗಳು	0	15.54	15.54	0	15.54
4	2-ಪಶು ಸಂಗೋಪನೆ ಮತ್ತು ಮೀನುಗಾರಿಕೆ	2403-00-197-1-01-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	0	11.01	11.01	0	11.01
5		2404-00-191-1-17-106 ಸಹಾಯಧನಗಳು	623.70	4.00	627.70	620.30	7.40
6	4- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	2052-00-800-0-04-059 ಇತರೆ ವೆಚ್ಚಗಳು	0	10.00	10.00	0	10.00
7	6-ಮೂಲ ಭೂತ ಸೌಕರ್ಯ ಅಭಿವೃದ್ಧಿ	5465-01-190-1-05-211 ಬಂಡವಾಳ ಹೂಡಿಕೆ	30.00	1.04	31.04	23.37	7.67
8	7-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	2215-02-105-0-01-240 ಋಣ ವೆಚ್ಚಗಳು	14.40	14.40	28.80	3.70	25.10
9		2515-00-196-6-09-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	54.28	42.00	96.28	42.00	54.28
10		2515-00-197-1-10-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	335.00	1.88	336.88	145.61	191.27
11		2515-00-197-6-09-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	108.56	83.99	192.55	83.99	108.56
12		2515-00-198-1-11-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	0	14.61	14.61	0	14.61
13		2515-00-198-6-09-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	379.94	293.97	673.91	293.97	379.94
14		9-ಸಹಕಾರ	6416-00-190-1-01-395 ಸಾರ್ವಜನಿಕ ಉದ್ದಿಮೆಗಳಿಗೆ ಸಾಲಗಳು	3.04	8.00	11.04	3.04
15	10-ಸಮಾಜ ಕಲ್ಯಾಣ	2225-02-197-1-01-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	0	30.60	30.60	0	30.60
16	11-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	2235-02-102-0-40-059 ಇತರೆ ವೆಚ್ಚಗಳು	7.64	10.30	17.94	5.12	12.82
17	12-ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	3452-80-104-0-01-423 ಗಿರಿಜನ ಉಪಯೋಜನೆ	7.05	3.61	10.66	6.97	3.69
18	14-ಕಂದಾಯ	2235-60-102-1-05-251 ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು	0	2.75	2.75	0	2.75
19		2506-00-101-5-10-125 ಆಧುನೀಕರಣ	10.00	26.72	36.72	0	36.72
20	18-ವಾಣಿಜ್ಯ ಮತ್ತು ಕೈಗಾರಿಕೆ	4860-05-190-0-01-211 ಬಂಡವಾಳ ಹೂಡಿಕೆ	20.00	16.44	36.44	6.60	29.84
21		6852-02-800-0-01-394 ಸಾಲಗಳು	50.00	50.00	100.00	44.99	55.01

ಕ್ರಮ	ಅನುದಾನ	ಲೆಕ್ಕ ಶೀರ್ಷಿಕೆ	ಅವಕಾಶ			ವೆಚ್ಚ	ಬಳಕೆಯಾಗದ
22		6860-01-101-0-07-394 ಸಾಲಗಳು	0	2.92	2.92	0	2.92
23	22- ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2210-80-800-1-18-101 ಸಹಾಯಾನುದಾನ - ವೇತನಗಳು	2.99	10.93	13.92	0	13.92
24		2210-80-800-0-18-195 ಸಾರಿಗೆ ವೆಚ್ಚಗಳು	0	14.70	14.70	0	14.70
25		2210-80-800-0-18-200 ನಿರ್ವಹಣೆ	0	5.82	5.82	0	5.82
		ಒಟ್ಟು	1,646.60	687.73	2,334.33	1,279.66	1,054.67

ಅನುಬಂಧ 2.7

ಅಧಿಕವಾದ ಪೂರಕ ಅನುದಾನಗಳು

(ಆಯ್ಕೆಯಾದ ಎಲ್ಲಾ ಅನುದಾನಗಳು ₹ ಒಂದು ಕೋಟಿಗೂ ಮೀರಿ)

(ಉಲ್ಲೇಖ: ಕಂಡಿಕೆ 2.6.8; ಪುಟ 101)

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕ ಶೀರ್ಷಿಕೆ	ಅವಕಾಶ			ವೆಚ್ಚ	ಬಳಕೆಯಾಗದ ಅವಕಾಶ
			ಮೂಲ	ಪೂರಕ	ಒಟ್ಟು		
1	1 - ಕೃಷಿ ಮತ್ತು ತೋಟಗಾರಿಕೆ	2401-00-102-0-07-051 ಸಾಮಾನ್ಯ ವೆಚ್ಚಗಳು	6.80	13.60	20.40	11.79	8.61
2		2401-00-800-1-40-059 ಇತರೆ ವೆಚ್ಚಗಳು	193.25	407.53	600.78	571.35	29.43
3		2401-00-800-1-53-059 ಇತರೆ ವೆಚ್ಚಗಳು	1.10	20.75	21.85	7.41	14.44
4		2401-00-800-1-57-059 ಇತರೆ ವೆಚ್ಚಗಳು	147.31	56.67	203.98	181.13	22.85
5		2851-00-107-1-48-106 ಸಹಾಯ ಧನಗಳು	53.38	24.95	78.33	75.37	2.96
6	3 - ಆರ್ಥಿಕ	2071-01-101-3-01-251 ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು	5,749.88	280.75	6,030.63	5,995.36	35.27
7	7 - ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	2515-00-196-6-10-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	79.74	33.70	113.44	109.14	4.3
8		2515-00-197-6-10-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	159.48	67.41	226.89	218.29	8.6
9		2515-00-198-6-10-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	558.18	235.92	794.10	764.00	30.10
10		4215-01-102-9-01-059 ಇತರೆ ವೆಚ್ಚಗಳು	445.81	200.00	645.81	601.85	43.96
11		4702-00-101-1-14-132 ಬಂಡವಾಳ ವೆಚ್ಚಗಳು	3.79	51.53	55.32	37.38	17.94
12	10 - ಸಮಾಜ ಕಲ್ಯಾಣ	2225-01-197-1-01-300 ಜಿಲ್ಲಾ ಪಂಚಾಯತ್‌ಗಳಿಗೆ ಇಡಿಗಂಟು	0	43.54	43.54	26.66	16.88
13		2225-01-793-0-00-059 ಇತರೆ ವೆಚ್ಚಗಳು	100.00	32.69	132.69	108.28	24.41
14	11 - ಮಹಿಳಾ ಮತ್ತು ಮಕ್ಕಳ ಕಲ್ಯಾಣ	4235-02-102-0-02-133 ವಿಶೇಷ ಅಭಿವೃದ್ಧಿ ಯೋಜನೆ	18.00	20.25	38.25	35.05	3.20
15	15 - ಮಾಹಿತಿ ತಂತ್ರಜ್ಞಾನ	3425-60-600-0-03-059 ಇತರೆ ವೆಚ್ಚಗಳು	10.00	10.00	20.00	15.00	5.00
16	17 - ಶಿಕ್ಷಣ	2202-01-197-1-01-467 ಯಾದಗಿರಿ	60.87	67.98	128.85	123.33	5.52
17		2202-01-197-1-01-407 ಉಡುಪಿ	103.47	21.39	124.86	117.16	7.70
18		2202-02-109-0-17-051 ಸಾಮಾನ್ಯ ವೆಚ್ಚಗಳು	1.25	4.00	5.25	2.60	2.65
19		2202-02-197-1-01-414 ವಿಜಯಪುರ	29.52	19.45	48.97	43.76	5.21
20		4202-01-203-1-01-139 ಪ್ರಧಾನ ಕಾಮಗಾರಿ	1.51	30.00	31.51	11.95	19.56

31ನೇ ಮಾರ್ಚ್ 2015ಕ್ಕೆ ಕೊನೆಗೊಂಡ ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ

21		4202-01-203-1-07-386 ನಿರ್ಮಾಣಗಳು	0	5.83	5.83	3.11	2.72
22	18 -ವಾಣಿಜ್ಯ ಮತ್ತು ಕೈಗಾರಿಕೆ	4860-04-004-0-01-172 ರಸ್ತೆಗಳು	16.53	20.00	36.53	21.79	14.74
23		5465-02-190-0-03-211 ಬಂಡವಾಳ ಹೂಡಿಕೆ	0	15.09	15.09	6.26	8.83
24	19 - ನಗರಾಭಿವೃದ್ಧಿ	3604-00-191-7-18-101 ಸಹಾಯಾನುದಾನ- ವೇತನಗಳು	108.75	33.22	141.97	136.04	5.93
25		3604-00-191-7-51-101 ಸಹಾಯಾನುದಾನ- ವೇತನಗಳು	240.00	104.03	344.03	330.74	13.29
26	20 - ಲೋಕೋಪಯೋಗಿ ಕಾಮಗಾರಿಗಳು	3054-03-337-0-06-200 ನಿರ್ವಹಣೆ					
			239.04	32.18	271.22	264.89	6.33
27	22 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ	4210-01-110-1-01-059 ಇತರೆ ವೆಚ್ಚಗಳು	5.00	1.00	6.00	4.22	1.78
28		23 - ಕಾರ್ಮಿಕ	2230-03-101-0-26-125 ಆಧುನೀಕರಣ	1.92	5.52	7.44	2.97
ಒಟ್ಟು			8,334.58	1,858.98	10,193.56	9,826.88	366.68

ಅನುಬಂಧ 2.8

ಸಾಕಷ್ಟಿಲ್ಲದ ಪೂರಕ ಅನುದಾನಗಳು
(ಉಲ್ಲೇಖ: ಕಂಡಿಕೆ 2.6.9; ಪುಟ 101)

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕ ಶೀರ್ಷಿಕೆ	ಅವಕಾಶ			ವೆಚ್ಚ	ಸಾಲದಿರುವುದು
			ಮೂಲ	ಪೂರಕ	ಒಟ್ಟು		
1	1- ಕೃಷಿ ಮತ್ತು ತೋಟಗಾರಿಕೆ	2406-02-112-17 ತೋಟಗಾರಿಕೆ ಉದ್ಯಾನವನಗಳು ಮತ್ತು ತೋಟಗಳು	8.00	2.00	10.00	10.47	0.47
2	10- ಸಮಾಜ ಕಲ್ಯಾಣ	2225-01-196-1 ಜಿಲ್ಲಾ ಪಂಚಾಯತ್‌ಗಳು	246.17	1.01	247.18	248.73	1.55
3		2225-03-800-07 ಬಿದಾಯಿ	20.00	10.00	30.00	30.55	0.55
5	11- ಮಹಿಳಾ ಮತ್ತು ಮಕ್ಕಳ ಕಲ್ಯಾಣ	2235-02-101-20 ಅಂಗವಿಕಲರಿಗೆ ಹಾಗೂ ಬಡ ಅಂಗವಿಕಲರಿಗೆ ಮಾಸಿಕ ಧನ ಸಹಾಯ	556.00	72.70	628.70	687.16	58.46
6	14-ಕಂದಾಯ	2235-60-001-02 ನೂತನ ಸಾಮಾಜಿಕ ಭದ್ರತೆ (ಸಂಧ್ಯಾ ಸುರಕ್ಷ)	915.00	75.70	990.70	1,068.40	77.70
7		2235-60-102-2 ನಿರಾಧಾರ ವಿಧವೆಯರಿಗೆ ವಿಶ್ರಾಂತಿ ವೇತನ	599.85	49.26	649.11	800.83	151.72
8	28- ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	2011-02-103-1 ವಿಧಾನಸಭಾ ಸಚಿವಾಲಯ	24.54	1.71	26.25	26.58	0.33
		ಒಟ್ಟು	2,369.56	212.38	2,581.94	2,872.72	290.78

ಅನುಬಂಧ 2.9

ನಿಧಿಗಳ ವಿವೇಚನಾರಹಿತ ಪುನರ್ವಿನಿಯೋಗ

(ಉಲ್ಲೇಖ: ಕಂಡಿಕೆ 2.6.10; ಪುಟ 101)

(ಕೋಟಿ ರೂ.ಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕಪೀಠೀಕೆ	ಅವಕಾಶ (ಮೂಲ ಮತ್ತು ಪೂರಕ ಅನುದಾನಗಳು)	ಪುನರ್ವಿನಿಯೋಗ	ಅಂತಿಮ ಅನುದಾನ	ವೆಚ್ಚ	ಅಧಿಕ (+) ಉಳಿತಾಯ(-)
1	1	2401-00-119-4-06-059 ಇತರೆ ವೆಚ್ಚಗಳು	490.67	1.82	488.85	87.41	401.44
2	3	2070-00-800-0-11-014 ಇತರೆ ಭತ್ಯೆಗಳು	1,361.80	1,181.28	180.52	0.02	180.50
3	5	5055-00-050-0-04 ಇತರೆ ವೆಚ್ಚಗಳು	11.00	3.00	8.00	0	8.00
4	6	5465-01-190-1-20-211 ಬಂಡವಾಳ ಹೂಡಿಕೆ	25.00	9.13	15.87	0	15.87
5	7	3054-04-337-1-12-423 ಗಿರಿಜನ ಉಪಯೋಜನೆ	162.93	39.63	123.30	97.07	26.23
6	10	2225-03-277-2-53-059 ಇತರೆ ವೆಚ್ಚಗಳು	73.22	15.70	57.52	51.37	6.15
7	13	2408-01-102-0-04-125 ಆಧುನೀಕರಣ	17.80	0.50	17.30	10.34	6.96
8	17	2202-02-109-0-21-059 ಇತರೆ ವೆಚ್ಚಗಳು	316.79	8.42	308.37	273.01	35.36
9	17	2202-02-110-3-01-101 ಸಹಾಯಾನುದಾನ- ವೇತನಗಳು	529.61	8.70	520.91	447.78	73.13
10	17	2202-03-108-1-06-386 ನಿರ್ಮಾಣಗಳು	175.00	148.79	26.21	0	26.21
11	17	2202-80-003-01-05- 059 ಇತರೆ ವೆಚ್ಚಗಳು	56.29	9.44	46.85	12.73	34.12
12	18	2851-00-102-0-69-106 ಸಹಾಯಧನಗಳು	100.00	0.75	99.25	86.80	12.45
13	18	2852-80-1102-0-02- 125 ಆಧುನೀಕರಣ	17.00	2.08	14.92	8.38	6.54
14	20	2059-80-053-4-00-200 ನಿರ್ವಹಣೆ	285.00	19.83	265.17	250.22	14.95
15	20	2216-01-700-3-01-200 ನಿರ್ವಹಣೆ	135.00	12.54	122.46	115.29	7.17
16	20	4059-80-051-0-29-386 ನಿರ್ಮಾಣಗಳು	116.00	27.58	88.42	81.24	7.18
17	20	4216-01-700-2-24-386 ನಿರ್ಮಾಣಗಳು	134.00	3.42	130.58	108.62	21.96
18	21	4701-73-800-0-01-139 ಪ್ರಧಾನ ಕಾಮಗಾರಿಗಳು	1,030.72	123.50	907.22	894.26	12.96
19	22	4210-01-110-1-87-139 ಪ್ರಧಾನ ಕಾಮಗಾರಿಗಳು	70.00	12.00	58.00	48.44	9.56
		ಒಟ್ಟು	5,107.83	(-)1,628.11	3,479.72	2,572.98	(-)906.74
1	5	2055-00-109-1-01-041 ಪ್ರಯಾಣ ವೆಚ್ಚಗಳು	42.00	10.00	52.00	55.72	3.72
		ಒಟ್ಟು	42.00	(+)10.00	52.00	55.72	(+)3.72
1	6	5465-01-190-3-05-211 ಬಂಡವಾಳ ಹೂಡಿಕೆ	242.00	32.01	274.01	265.02	8.99
2	10	2225-03-277-2-51-059 ಇತರೆ ವೆಚ್ಚಗಳು	104.19	15.70	119.89	111.57	8.32

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕಶೀರ್ಷಿಕೆ	ಅವಕಾಶ (ಮೂಲ ಮತ್ತು ಪೂರಕ ಅನುದಾನಗಳು)	ಪುನರ್ವಿನ್ಯೋಗ	ಅಂತಿಮ ಅನುದಾನ	ವೆಚ್ಚ	ಅಧಿಕ (+) ಉಳಿತಾಯ(-)
3	17	2202-01-197-1-01-413 ಬೆಳಗಾವಿ	799.59	2.08	801.67	673.99	127.68
4	17	2202-01-197-1-01-419 ಬೀದರ್	268.95	3.02	271.97	250.17	21.80
5	17	2202-02-109-0-13-059 ಇತರೆ ವೆಚ್ಚಗಳು	9.52	3.00	12.52	8.97	3.55
6	17	2202-03-104-1-01-101 ಸಹಾಯಾನುದಾನ- ವೇತನಗಳು	1,002.66	64.89	1,067.55	864.11	203.44
7	17	2202-03-104-2-01-101 ಸಹಾಯಾನುದಾನ- ವೇತನಗಳು	41.56	1.18	42.74	38.47	4.27
8	20	3054-03-337-0-05-200 ನಿರ್ವಹಣಾ ವೆಚ್ಚ	255.00	8.23	263.23	258.75	4.48
9	20	3054-04-337-1-10-200 ನಿರ್ವಹಣಾ ವೆಚ್ಚ	300.00	25.04	325.04	320.02	5.02
10	20	5054-03-101-0-02-132 ಬಂಡವಾಳ ವೆಚ್ಚಗಳು	42.00	10.37	52.37	43.30	9.07
11	20	5054-03-337-0-16-154 ಸುಧಾರಣೆಗಳು	438.62	10.00	448.62	440.42	8.20
12	20	5054-03-337-0-16-160 ನವೀಕರಣಗಳು	75.00	8.69	83.69	76.28	7.41
13	20	5054-04-337-0-01-160 ನವೀಕರಣಗಳು,	187.24	32.19	219.43	173.76	45.67
14	20	5054-04-337-0-01-154 ಸುಧಾರಣೆಗಳು	1,109.75	46.08	1,155.83	1,147.25	8.58
		ಒಟ್ಟು	4,876.08	(+)262.48	5,138.56	4,672.08	(-)466.48
1	28	2011-02-102-0-05-059 ಇತರೆ ವೆಚ್ಚಗಳು	1.21	0.35	0.86	1.21	(+)0.35
		ಒಟ್ಟು	1.21	(-)0.35	0.86	1.21	(+)0.35

ಅನುಬಂಧ 2.10

ದೋಷಪೂರಿತ ಪುನರ್ವಿನಿಯೋಗ ಆದೇಶಗಳು

(ಉಲ್ಲೇಖ: ಕಂಡಿಕೆ 2.6.12; ಪುಟ 102)

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ	ಜಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು	ಕ್ರಮ ಸಂಖ್ಯೆ	ಅನುದಾನ/ವಿಭಾಗ
1	01-ಕೃಷಿ ಮತ್ತು ತೋಟಗಾರಿಕೆ	ಕೆ.ಆರ್.ಯು/85	19.11.2014	0.40	ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ	ನಮೂನೆ 22 ಎ ಸ್ವತಂತ್ರನಿಯೋಗದಿಂದ ಪುನರ್ವಿನಿಯೋಗ ಆದೇಶವನ್ನು ತಿರಸ್ಕರಿಸಲಾಗಿದೆ.
2	01 ಕೃಷಿ ಮತ್ತು ತೋಟಗಾರಿಕೆ	ಟಿಟಇ/172/2015	13.03.2015	0.32	ಸರ್ಕಾರದ ಅಧೀನ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ	ಪುನರ್ವಿನಿಯೋಗದ ಪಟ್ಟಿಗೂ ಮೂಲ ಆಯವ್ಯಯ ಅನುದಾನಕ್ಕೂ ತಾಳೆ ಹೊಂದುತ್ತಿಲ್ಲ
3	02 ಪಶು ಸಂಗೋಪನೆ ಮತ್ತು ಮೀನುಗಾರಿಕೆ	ಪಸಂಮೀ 53	13.03.2015	0.32	ಸರ್ಕಾರದ ಕಾರ್ಯದರ್ಶಿಗಳು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಬೆಂಗಳೂರು	ನಮೂನೆ 22 ಎ ಸ್ವತಂತ್ರನಿಯೋಗದಿಂದ ಪುನರ್ವಿನಿಯೋಗ ಆದೇಶವನ್ನು ತಿರಸ್ಕರಿಸಲಾಗಿದೆ
4	03 ಆರ್ಥಿಕ	ಎಫ್.ಪಿ.ಎ/ಲೆಕ್ಕ/23/14-15/	19.03.2015	0.02	ನಿರ್ದೇಶಕರು, ವಿತ್ತೀಯ ಕಾರ್ಯ ನೀತಿ ಸಂಸ್ಥೆ	
5	03 ಆರ್ಥಿಕ	ಆಡಿಟ್/ಆಯವ್ಯಯ ಬಿಡುಗಡೆ/14-15	18.02.2015	0.05	ಆಯುಕ್ತರು, ಮಾರಾಟ ತೆರಿಗೆ ಇಲಾಖೆ ಬೆಂಗಳೂರು	
6	04 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	ಆರ್.ಸಿ.ಕೆ/ಲೆಕ್ಕ/ಆಯವ್ಯಯ/9/2013-14	31.03.2015	44.16	ನಿವಾಸಿ ಆಯುಕ್ತರು, ಕರ್ನಾಟಕ ಭವನ	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ
7	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ಆರ್.ಡಿ.ಪಿ.ಆರ್/22 2/ಎಎಫ್.ಎನ್/2015	10.03.2015	0.50	ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ
8	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ಆರ್.ಡಿ.ಪಿ.ಆರ್ /4/ಗ್ರ.ಅ./2015	20.03.2015	0.20	ನಿರ್ದೇಶಕರು ಮತ್ತು ಪದ ನಿಮಿತ್ತ ಜಂಟಿ ಕಾರ್ಯದರ್ಶಿಗಳು, ಮುದಸೌಕರ್ಯ-2 ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ
9	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ಆರ್.ಡಿ.ಪಿ.ಆರ್ /ವೆಚ್ಚ/1/2015	06.03.2015	0.04	ನಿರ್ದೇಶಕರು ಮತ್ತು ಪದ ನಿಮಿತ್ತ ಉಪ ಕಾರ್ಯದರ್ಶಿಗಳು, ಸುವರ್ಣ ಗ್ರಾಮೋದಯ ಯೋಜನೆ, ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ
10	10 ಸಮಾಜ ಕಲ್ಯಾಣ	ಎಸ್.ಕೆ.ಇ/137/ಎಸ್ ಎಡಿ/2014	22.01.2015	0.49	ಸರ್ಕಾರದ ಅಧೀನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ
11	10 ಸಮಾಜ ಕಲ್ಯಾಣ	ಎಸ್.ಕೆ.ಇ /105/ಎಸ್ ಎಡಿ /2014	03.03.2015	0.35	ಸರ್ಕಾರದ ಅಧೀನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ,	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗ

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ	ಜಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು	ಕ್ರಮ ಸಂಖ್ಯೆ	ಅನುದಾನ/ವಿಭಾಗ
					ಬೆಂಗಳೂರು	
12	10 ಸಮಾಜ ಕಲ್ಯಾಣ	ಹೆಂಬವಾಕನಿ/ಲೆ.ಪ-1/ಸಿ ಆರ್-17/2013-14	10.03.2015	0.04	ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು	ಸ್ವತಂತ್ರನಿಯೋಗಿಲ್ಲ
13	10 ಸಮಾಜ ಕಲ್ಯಾಣ	ಎಂ.ಡಬ್ಲ್ಯು/ಎಂ.ಡಿ.ಎಸ್-2015	07.03.2015	0.27	ಸರ್ಕಾರದ ಜಂಟಿ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
14	10 ಸಮಾಜ ಕಲ್ಯಾಣ	ಎಂ.ಡಬ್ಲ್ಯು/71/ಎಂ.ಡಿ.ಎಸ್-2015	03.03.2015	1.50	ಸರ್ಕಾರದ ಜಂಟಿ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
15	10 ಸಮಾಜ ಕಲ್ಯಾಣ	ಎಂ.ಡಬ್ಲ್ಯು/74/ಎಂ.ಡಿ.ಎಸ್-2015	07.03.2015	0.50	ಸರ್ಕಾರದ ಜಂಟಿ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
16	11 ಮಹಿಳೆ ಮತ್ತು ಮಕ್ಕಳ ಕಲ್ಯಾಣ	ಮಮ/69/ಪಿಹೆಚ್.ಸಿ./15	30.03.2015	0.15	ಸರ್ಕಾರದ ಕಾರ್ಯದರ್ಶಿಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
17	11 ಮಹಿಳೆ ಮತ್ತು ಮಕ್ಕಳ ಕಲ್ಯಾಣ	ಇಸಿ/ಆಯವ್ಯಯ/ಎ ಪಿಯುವಿಎ/48/20/14-15/4422	12.02.2015	0.05	ನಿರ್ದೇಶಕರು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
18	18 ವಾಣಿಜ್ಯ ಮತ್ತು ಕೈಗಾರಿಕೆ	ಆಯವ್ಯಯ/1/ಆರ್.ಪಿ.ಆರ್./2014-15	19.12.2014	0.14	ನಿರ್ದೇಶಕರು, ಭೂವಿಜ್ಞಾನ ಇಲಾಖೆ, ಬೆಂಗಳೂರು.	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
19	18 ವಾಣಿಜ್ಯ ಮತ್ತು ಕೈಗಾರಿಕೆ	ಡಿಎಸ್.ಕೆ./ಸಿಬ್ಬಂದಿ/52/2014-15	09.02.2015	0.01	ಆಯುಕ್ತರು, ಸರ್ಕರ ಅಭಿವೃದ್ಧಿ	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
20	19 ನಗರಾಭಿವೃದ್ಧಿ	ಎಸ್.ಇಸಿ/01/ಲೆಕ್ಕ 2014-15	09.12.2014	0.02	ಸರ್ಕಾರದ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಚುನಾವಣಾ ಆಯೋಗ	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
21	19 ನಗರಾಭಿವೃದ್ಧಿ	ಆಇ/202/ಬಿಆರ್ಎಸ್/2014	28.03.2015	35.00	ಸರ್ಕಾರದ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ (ಆರ್ಥಿಕ ಸ್ಪರ್ಧಾರಣೆ ಮತ್ತು ಆಯವ್ಯಯ ನಿಯಂತ್ರಣ ಕೋಶ)	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
22	19 ನಗರಾಭಿವೃದ್ಧಿ	ಆಇ/106/ಬಿ.ಆರ್.ಎಸ್./2014	03.02.2015	78.92	ಸರ್ಕಾರದ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ (ಆರ್ಥಿಕ ಸ್ಪರ್ಧಾರಣೆ ಮತ್ತು ಆಯವ್ಯಯ ನಿಯಂತ್ರಣ ಕೋಶ)	ವಿವರ ಪಟ್ಟಿ 22 ಎ ಸ್ವತಂತ್ರನಿಯೋಗಿಲ್ಲ
23	20 ಲೋಕೋಪಯೋಗಿ	ಪಿಸಿಎ/1039	08.12.2014	0.02	ಪ್ರಾಂಶುಪಾಲರು, ಕರ್ನಾಟಕ ಸರ್ಕಾರ	ವಿವರ ಪಟ್ಟಿ 22ಎ ಒದಗಿಸಬೇಕಾಗಿದೆ.
24	20 ಲೋಕೋಪಯೋಗಿ	ಹೆಚ್.ಎ.ಬಿ 2015	19.03.2015	0.50	ಸರ್ಕಾರದ ಅಧೀನ ಕಾರ್ಯದರ್ಶಿ, ಬಂದರು ಮತ್ತು ಒಳಾಡಳಿತ ಸಾರಿಗೆ ಇಲಾಖೆ	ವಿವರ ಪಟ್ಟಿ 22ಎ ಒದಗಿಸಬೇಕಾಗಿದೆ.
25	20 ಲೋಕೋಪಯೋಗಿ	ಹೆಚ್.ಎ.ಬಿ 2015	12.03.2015	0.09	ಸರ್ಕಾರದ ಅಧೀನ ಕಾರ್ಯದರ್ಶಿ, ಬಂದರು ಮತ್ತು ಒಳಾಡಳಿತ ಸಾರಿಗೆ ಇಲಾಖೆ	ವಿವರ ಪಟ್ಟಿ 22ಎ ಒದಗಿಸಬೇಕಾಗಿದೆ.
26	21 ಜಲಸಂಪನ್ಮೂಲಗಳು	ಎಲ್.ಓಇ/259 (ಎ)15	31.03.2015	1.11	ಸರ್ಕಾರದ ಅಧೀನ ಕಾರ್ಯದರ್ಶಿ, ಹಣಕಾಸು	ಪುನರ್ವಿನಿಯೋಗಕ್ಕೆ ಸಾಕಾದಷ್ಟು ಶಿಲ್ಕು ಇಲ್ಲ

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ	ಜಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು	ಕ್ರಮ ಸಂಖ್ಯೆ	ಅನುದಾನ/ವಿಭಾಗ
					ಇಲಾಖೆ (ಸಂಗ್ರಹಣಕೋಶ, ಆರ್ಥಿಕ ಸುಧಾರಣೆ ಮತ್ತು ಆಯವ್ಯಯ ನಿಯಂತ್ರಣ ಕೋಶ)	
27	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	ಎಫ್.ಡಿ./ 124 ಬಿಪರ್.ಎಸ್./ 2014	11.02.15	3.00	ಸರ್ಕಾರದ ಅಧೀನ ಕಾರ್ಯದರ್ಶಿ, ಹಣಕಾಸು ಇಲಾಖೆ (ಸಂಗ್ರಹಣಕೋಶ, ಆರ್ಥಿಕ ಸುಧಾರಣೆ ಮತ್ತು ಆಯವ್ಯಯ ನಿಯಂತ್ರಣ ಕೋಶ)	ವಿವರ ಪಟ್ಟಿ 22ಎ ಲಗತ್ತಿಸಿಲ್ಲ
28	23 ಕಾರ್ಮಿಕ	ಯುಟಿಡಿಇ/ತರಬೇತಿ /ಲೆಪನಿ/ಆಯವ್ಯಯ / 08/14-15	05.02.2015	0.05	ಆಯುಕ್ತರು, ಕಾರ್ಮಿಕ ಇಲಾಖೆ ಕಾರ್ಮಿಕ ಭವನ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತುಲನೆಯಾಗಿಲ್ಲ
29	23 ಕಾರ್ಮಿಕ	ಕೆ.ಎಇ/38/ಎಲ್.ಎ ಸ್.ಐ/2015	30.03.2015	0.15	ಕಾರ್ಮಿಕ ಇಲಾಖೆ, ಇಎಸ್.ಐ, ಸೇವೆಗಳು, ಬೆಂಗಳೂರು	ವಿವರ ಪಟ್ಟಿ ಮೂಲ ಆಯವ್ಯಯ ಅನುದಾನದೊಂದಿಗೆ ತಾಳೆ ಹೊಂದುತ್ತಿಲ್ಲ
30	23 ಕಾರ್ಮಿಕ	ಕೆ.ಎಇ/419/ ಎಲ್.ಎಸ್.ಐ/ 2014	13.10.2014	0.30	ಕಾರ್ಮಿಕ ಇಲಾಖೆ, ಇಎಸ್.ಐ, ಸೇವೆಗಳು, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತುಲನೆಯಾಗಿಲ್ಲ
31	23 ಕಾರ್ಮಿಕ	ಕೆ.ಎಇ/ 485/ಎಲ್.ಇ.ಟಿ/ 2014	20.01.2015	0.10	ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತುಲನೆಯಾಗಿಲ್ಲ
32	23 ಕಾರ್ಮಿಕ	ಕೆ.ಎಇ/ 418/ಎಲ್.ಎಸ್.ಐ/ 2014	18.09.2014	0.08	ಕಾರ್ಮಿಕ ಇಲಾಖೆ, ಇಎಸ್.ಐ, ಸೇವೆಗಳು, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತುಲನೆಯಾಗಿಲ್ಲ
33	23 ಕಾರ್ಮಿಕ	ಕೆ.ಎಇ/ 418/ಎಲ್.ಎಸ್.ಐ/ 2014	28.03.2015	0.25	ಕಾರ್ಮಿಕ ಇಲಾಖೆ, ಇಎಸ್.ಐ, ಸೇವೆಗಳು, ಬೆಂಗಳೂರು	ವಿವರ ಪಟ್ಟಿ 22 ಎ ಸ್ವತುಲನೆಯಾಗಿಲ್ಲ
			ಒಟ್ಟು	169.10		

ಅನುಬಂಧ 2.11

ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನಿಯೋಗಗಳು
(ಉಲ್ಲೇಖ: ಕಂಡಿಕೆ 2.6.12 ಪುಟ 102)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಮತ್ತು ವರ್ಗ		ಬಳಕೆಯಾಗದ ಅವಕಾಶ
1	3	ಆರ್ಥಿಕ	
		(ರಾಜಸ್ವ ಪ್ರಭೃತ)	0.23
		(ಬಂಡವಾಳ ಪುರಸ್ಕೃತ)	12.53
2	6	ಮೂಲಭೂತ ಸೌಕರ್ಯ ಅಭಿವೃದ್ಧಿ	
		(ರಾಜಸ್ವ ಪುರಸ್ಕೃತ)	0.26
		(ಬಂಡವಾಳ ಪುರಸ್ಕೃತ)	1.59
3	7	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್	
		(ರಾಜಸ್ವ ಪುರಸ್ಕೃತ)	1,514.64
		(ರಾಜಸ್ವ ಪ್ರಭೃತ)	25.10
		(ಬಂಡವಾಳ ಪುರಸ್ಕೃತ)	233.88
4	10	ಸಮಾಜ ಕಲ್ಯಾಣ	
		(ರಾಜಸ್ವ ಪುರಸ್ಕೃತ)	
		(ಬಂಡವಾಳ ಪುರಸ್ಕೃತ)	0.62
5	11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	
		(ರಾಜಸ್ವ ಪುರಸ್ಕೃತ)	294.69
		(ಬಂಡವಾಳ ಪುರಸ್ಕೃತ)	48.73
6	13	ಆಹಾರ ಮತ್ತು ನಾಗರಿಕ ಸರಬರಾಜು	
		(ರಾಜಸ್ವ ಪ್ರಭೃತ)	0.05
7	14	ಕಂದಾಯ	
		(ರಾಜಸ್ವ ಪ್ರಭೃತ)	28.47
8	15	ಮಾಹಿತಿ ತಂತ್ರಜ್ಞಾನ	
		(ರಾಜಸ್ವ ಪುರಸ್ಕೃತ)	28.77
		(ಬಂಡವಾಳ ಪುರಸ್ಕೃತ)	5.00
9	18	ವಾಣಿಜ್ಯ ಮತ್ತು ಕೈಗಾರಿಕೆಗಳು	
		(ರಾಜಸ್ವ ಪುರಸ್ಕೃತ)	244.11
		(ಬಂಡವಾಳ ಪುರಸ್ಕೃತ)	218.52
10	19	ನಗರಾಭಿವೃದ್ಧಿ	
		(ಬಂಡವಾಳ ಪುರಸ್ಕೃತ)	373.47
11	20	ಲೋಕೋಪಯೋಗಿ	
		(ರಾಜಸ್ವ ಪ್ರಭೃತ)	6.18
12	21	ಜಲಸಂಪನ್ಮೂಲಗಳು	
		(ರಾಜಸ್ವ ಪ್ರಭೃತ)	165.54
13	23	ಕಾರ್ಮಿಕ	
		(ರಾಜಸ್ವ ಪುರಸ್ಕೃತ)	260.83
		(ಬಂಡವಾಳ ಪುರಸ್ಕೃತ)	27.13
14	24	ಇಂಧನ	
		(ರಾಜಸ್ವ ಪುರಸ್ಕೃತ)	0.64
		(ರಾಜಸ್ವ ಪ್ರಭೃತ)	92.41
15	25	ಕನ್ನಡ ಮತ್ತು ಸಂಸ್ಕೃತಿ	
		(ರಾಜಸ್ವ ಪುರಸ್ಕೃತ)	70.40
		(ಬಂಡವಾಳ ಪುರಸ್ಕೃತ)	1.99
16	26	ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	

31ನೇ ಮಾರ್ಚ್ 2015ಕ್ಕೆ ಕೆನೆಗೊಂಡ ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ

		(ಬಂಡವಾಳ ಪುರಸ್ಕೃತ)	23.54
17	28	ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ	
		ರಾಜಸ್ವ ಪುರಸ್ಕೃತ	0.95
		ಒಟ್ಟು	3,680.27

ಅನುಬಂಧ 2.12

ಬಳಕೆಯಾಗದೆ ಉಳಿದ ಅವಕಾಶಗಳು ಭಾಗಶಃ ಅಧ್ಯರ್ಪಣೆ
(ಉಲ್ಲೇಖ: ಕಂಡಿಕೆ 2.6.12; ಪುಟ 102)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಬಳಕೆಯಾಗದ ಅವಕಾಶ ಮೊತ್ತ	ಅಧ್ಯರ್ಪಣೆ ಮಾಡಿದ ಮೊತ್ತ	ಅಧ್ಯರ್ಪಣೆ ಮಾಡದಿರುವ ಮೊತ್ತ
1	1 ಕೃಷಿ ಮತ್ತು ತೋಟಗಾರಿಕೆ			
	ರಾಜಸ್ವ ಪುರಸ್ಕೃತ	1,580.11	190.30	1,389.81
	ರಾಜಸ್ವ ಪ್ರಭೃತ	0.24	0.01	0.23
2	2 ಬಂಡವಾಳ ಪುರಸ್ಕೃತ	31.73	27.77	3.96
	ಪಶು ಸಂಗೋಪನೆ ಮತ್ತು ಮೀನುಗಾರಿಕೆ			
	ರಾಜಸ್ವ ಪುರಸ್ಕೃತ	146.45	117.39	29.06
3	ರಾಜಸ್ವ ಪ್ರಭೃತ	0.10	0.10	0
	ಬಂಡವಾಳ ಪುರಸ್ಕೃತ	52.47	43.48	8.99
	3 ಆರ್ಥಿಕ			
4	ರಾಜಸ್ವ ಪುರಸ್ಕೃತ	489.34	33.47	455.87
	ರಾಜಸ್ವ ಪ್ರಭೃತ	0.23	0.00	0.23
	ಬಂಡವಾಳ ಪುರಸ್ಕೃತ	12.53	0.00	12.53
5	4 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ			
	ರಾಜಸ್ವ ಪುರಸ್ಕೃತ	380.37	262.26	118.11
	ರಾಜಸ್ವ ಪ್ರಭೃತ	28.44	21.71	6.73
6	ಬಂಡವಾಳ ಪುರಸ್ಕೃತ	231.87	0.87	231.00
	5 ಗೃಹ ಮತ್ತು ಸಾರಿಗೆ			
	ರಾಜಸ್ವ ಪುರಸ್ಕೃತ	473.62	315.10	158.52
7	ರಾಜಸ್ವ ಪ್ರಭೃತ	21.17	21.17	0
	ಬಂಡವಾಳ ಪುರಸ್ಕೃತ	78.45	44.38	34.07
	6 ಮೂಲಭೂತ ಸೌಕರ್ಯ ಅಭಿವೃದ್ಧಿ			
8	ರಾಜಸ್ವ ಪುರಸ್ಕೃತ	0.26	0.00	0.26
	ರಾಜಸ್ವ ಪ್ರಭೃತ	50.96	12.83	38.13
	ಬಂಡವಾಳ ಪುರಸ್ಕೃತ	1.59	0.00	1.59
9	7 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್			
	ರಾಜಸ್ವ ಪುರಸ್ಕೃತ	1,514.64	0.00	1,514.64
	ರಾಜಸ್ವ ಪ್ರಭೃತ	25.10	0.00	25.10
10	ಬಂಡವಾಳ ಪುರಸ್ಕೃತ	233.88	0.00	233.88
	8 ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ			
	ರಾಜಸ್ವ ಪುರಸ್ಕೃತ	333.19	144.96	188.23
11	ಬಂಡವಾಳ ಪುರಸ್ಕೃತ	4.66	4.66	0
	9 ಸಹಕಾರ			
	ರಾಜಸ್ವ ಪುರಸ್ಕೃತ	28.97	2.65	26.32
12	ರಾಜಸ್ವ ಪ್ರಭೃತ	34.76	0.20	34.56
	10 ಸಮಾಜ ಕಲ್ಯಾಣ			
	ರಾಜಸ್ವ ಪುರಸ್ಕೃತ	235.61	0.47	235.14
13	ರಾಜಸ್ವ ಪ್ರಭೃತ	307.58	5.06	302.52
	ಬಂಡವಾಳ ಪುರಸ್ಕೃತ	0.62	0.00	0.62
	11 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ			

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಬಳಕೆಯಾಗದ ಅವಕಾಶ ಮೊತ್ತ	ಅಧ್ಯರ್ಪಣೆ ಮಾಡಿದ ಮೊತ್ತ	ಅಧ್ಯರ್ಪಣೆ ಮಾಡದಿರುವ ಮೊತ್ತ
	ರಾಜಸ್ವ ಪುರಸ್ಕೃತ	294.69	0.00	294.69
	ಬಂಡವಾಳ ಪುರಸ್ಕೃತ	48.73	0.00	48.73
12	12 ಮಾಹಿತಿ, ಪ್ರವಾಸೋದ್ಯಮ ಮತ್ತು ಯುವಜನಸೇವೆಗಳು			
	ರಾಜಸ್ವ ಪುರಸ್ಕೃತ	59.94	19.02	40.92
	ಬಂಡವಾಳ ಪುರಸ್ಕೃತ	67.18	45.90	21.28
13	13 ಆಹಾರ ಮತ್ತು ನಾಗರಿಕ ಸರಬರಾಜು			
	ರಾಜಸ್ವ ಪುರಸ್ಕೃತ	1,854.26	0.93	1,853.33
	ರಾಜಸ್ವ ಪ್ರಭೃತ	0.05	0.00	0.05
	ಬಂಡವಾಳ ಪುರಸ್ಕೃತ	4.71	4.71	0
14	14 ಕಂದಾಯ			
	ರಾಜಸ್ವ ಪುರಸ್ಕೃತ	537.64	23.08	514.56
	ರಾಜಸ್ವ ಪ್ರಭೃತ	28.47	0.00	28.47
	ಬಂಡವಾಳ ಪುರಸ್ಕೃತ	55.91	3.67	52.24
15	15 ಮಾಹಿತಿ ತಂತ್ರಜ್ಞಾನ			
	ರಾಜಸ್ವ ಪುರಸ್ಕೃತ	28.77	0.00	28.77
	ಬಂಡವಾಳ ಪುರಸ್ಕೃತ	5.00	0.00	5.00
16	16 ವಸತಿ			
	ರಾಜಸ್ವ ಪುರಸ್ಕೃತ	612.22	77.03	535.19
	ಬಂಡವಾಳ ಪುರಸ್ಕೃತ	66.53	66.53	0
17	17 ಶಿಕ್ಷಣ			
	ರಾಜಸ್ವ ಪುರಸ್ಕೃತ	3,093.08	170.36	2,922.72
	ಬಂಡವಾಳ ಪುರಸ್ಕೃತ	439.97	13.00	426.97
18	18 ವಾಣಿಜ್ಯ ಮತ್ತು ಕೈಗಾರಿಕೆ			
	ರಾಜಸ್ವ ಪುರಸ್ಕೃತ	244.11	0.00	244.11
	ಬಂಡವಾಳ ಪುರಸ್ಕೃತ	218.52	0.00	218.52
19	19 ನಗರಾಭಿವೃದ್ಧಿ			
	ರಾಜಸ್ವ ಪುರಸ್ಕೃತ	1,243.09	2.15	1,240.94
	ಬಂಡವಾಳ ಪುರಸ್ಕೃತ	373.47	0.00	373.47
20	20 ಲೋಕೋಪಯೋಗಿ			
	ರಾಜಸ್ವ ಪುರಸ್ಕೃತ	345.07	21.93	323.14
	ರಾಜಸ್ವ ಪ್ರಭೃತ	6.18	0.00	6.18
	ಬಂಡವಾಳ ಪುರಸ್ಕೃತ	914.54	607.36	307.18
21	21 ಜಲಸಂಪನ್ಮೂಲಗಳು			
	ರಾಜಸ್ವ ಪುರಸ್ಕೃತ	701.51	471.00	230.51
	ರಾಜಸ್ವ ಪ್ರಭೃತ	165.54	0.00	165.54
	ಬಂಡವಾಳ ಪುರಸ್ಕೃತ	588.80	297.01	291.79
22	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು			
	ರಾಜಸ್ವ ಪುರಸ್ಕೃತ	968.97	848.73	120.24
	ಬಂಡವಾಳ ಪುರಸ್ಕೃತ	155.85	81.26	74.59
23	23 ಕಾರ್ಮಿಕ			
	ರಾಜಸ್ವ ಪುರಸ್ಕೃತ	260.83	0.00	260.83
	ಬಂಡವಾಳ ಪುರಸ್ಕೃತ	27.13	0.00	27.13
24	24 ಇಂಧನ			
	ರಾಜಸ್ವ ಪುರಸ್ಕೃತ	0.64	0.00	0.64
	ಬಂಡವಾಳ ಪುರಸ್ಕೃತ	92.41	0.00	92.41

ಕ್ರಮ ಸಂಖ್ಯೆ	ಅನುದಾನ/ವಿಭಾಗ		ಬಳಕೆಯಾಗದ ಅವಕಾಶ ಮೊತ್ತ	ಅಧ್ಯರ್ಪಣೆ ಮಾಡಿದ ಮೊತ್ತ	ಅಧ್ಯರ್ಪಣೆ ಮಾಡದಿರುವ ಮೊತ್ತ
25	25	ಕನ್ನಡ ಮತ್ತು ಸಂಸ್ಕೃತಿ			
		ರಾಜಸ್ವ ಪುಸ್ತಕ	70.40	0.00	70.40
		ಬಂಡವಾಳ ಪುಸ್ತಕ	1.99	0.00	1.99
26	26	ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ			
		ರಾಜಸ್ವ ಪುಸ್ತಕ	23.42	19.23	4.19
		ಬಂಡವಾಳ ಪುಸ್ತಕ	23.54	0.00	23.54
27	27	ಕಾನೂನು			
		ರಾಜಸ್ವ ಪುಸ್ತಕ	69.78	53.72	16.06
28	28	ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ			
		ರಾಜಸ್ವ ಪುಸ್ತಕ	23.12	2.27	20.85
		ರಾಜಸ್ವ ಪ್ರಭೃತ	0.95	0.00	0.95
29	29	ಖುಣ ಸೇವೆಗಳು			
		ರಾಜಸ್ವ ಪ್ರಭೃತ	796.02	2.53	793.49
		ಬಂಡವಾಳ ಪ್ರಭೃತ	1,948.21	0.00	1,948.21
ಒಟ್ಟು			22,760.18	4,080.26	18,679.92

ಅನುಬಂಧ 2.13

ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ಔಪಚಾರಿಕ ಕೋಟಿಗೂ ಮೀರಿದ ಅವಕಾಶ
(ಉಲ್ಲೇಖ: ಕಂಡಿಕೆ 2.6.12; ಪುಟ 102)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಪ್ರಕರಣಗಳು	ಒಟ್ಟು ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಒಟ್ಟು ಅವಕಾಶದ ಶೇಕಡಾವಾರು
1	01 ಕೃಷಿ ಮತ್ತು ತೋಟಗಾರಿಕೆ	9	1,843.98	162.75	9
2	02 ಪಶು ಸಂಗೋಪನೆ ಮತ್ತು ಮೀನುಗಾರಿಕೆ	9	318.90	116.47	37
3	03 ಆರ್ಥಿಕ	1	59.15	22.81	39
4	04 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	11	500.55	215.60	43
5	05 ಗೃಹ ಮತ್ತು ಸಾರಿಗೆ	13	428.31	312.49	73
6	06 ಮೂಲಭೂತ ಸೌಕರ್ಯ ಅಭಿವೃದ್ಧಿ	1	12.83	12.83	100
7	08 ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	8	638.44	94.37	15
8	12 ಮಾಹಿತಿ, ಪ್ರವಾಸೋದ್ಯಮ ಮತ್ತು ಯುವಜನಸೇವೆಗಳು	4	129.68	60.10	46
9	14 ಕಂದಾಯ	1	16.00	5.01	31
10	17 ಶಿಕ್ಷಣ	10	308.95	149.49	48
11	20 ಲೋಕೋಪಯೋಗಿ	8	758.31	618.45	82
12	21 ಜಲಸಂಪನ್ಮೂಲಗಳು	18	1,164.92	734.79	63
13	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	13	1,775.57	764.70	43
14	26 ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	1	9.00	7.00	78
15	27 ಕಾನೂನು	2	70.52	36.40	52
	ಒಟ್ಟು	109	8,035.11	3,313.26	41

ಅನುಬಂಧ 2.14

ಪ್ರಸಕ್ತ ವರ್ಷದಲ್ಲಿ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು

(ಉಲ್ಲೇಖ: ಕಂಡಿಕೆ 2.6.13; ಪುಟ 103)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಯೋಜನೆಯ ಹೆಸರು (ಲೆಕ್ಕಶೀರ್ಷಿಕೆ)	ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಶೇಕಡಾ-ವಾರು ಅಧ್ಯರ್ಪಣೆ	ಷರಾ
1	1-ಕೃಷಿ ಮತ್ತು ತೋಟಗಾರಿಕೆ	4401-00-001-1-01-436	28.30	24.91	88	ನಬಾರ್ಡ್ ಕಾಮಗಾರಿಗಳನ್ನು ಕೈಗೊಳ್ಳಲು ಆರ್ ಡಿ ಪಿ ಆರ್ ನಿರಾಕರಿಸಿದ ಕಾರಣ
2	2- ಪಶು ಸಂಗೋಪನೆ ಮತ್ತು ಮೀನುಗಾರಿಕೆ	2403-00-101-0-29-059 ಇತರೆ ಖರ್ಚುಗಳು	10.00	10.00	100	ಕಾರಣ ನೀಡಿಲ್ಲ
3		2404-00-191-2-09-059 ಇತರೆ ಖರ್ಚುಗಳು	44.40	33.30	75	ಕಾರಣ ನೀಡಿಲ್ಲ
4		2404-00-191-02-09-422 ವಿಶೇಷ ಘಟಕ ಯೋಜನೆ	10.03	10.03	100	ಕಾರಣ ನೀಡಿಲ್ಲ
5		4405-00-800-2-03-436	15.18	13.22	87	ಟೆಂಡರ್ ಅಂತಿಮಗೊಳಿಸಿಲ್ಲ
6		4-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	3451-00-090-2-28-059 ಇತರೆ ಖರ್ಚುಗಳು	97.23	97.23	100
7	8- ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	2406-01-800-0-14-422 ವಿಶೇಷ ಘಟಕ ಯೋಜನೆ	12.89	11.89	92	ನೇರ ಫಲಾನುಭವಿ ಕಾರ್ಯಕ್ರಮದಡಿ ಫಲಾನುಭವಿಗಳು ಸಿಗದಿದ್ದ ಕಾರಣ
8	17-ಶಿಕ್ಷಣ	2203-00-105-0-09-051	26.12	20.30	78	ಕೆಟಿಪಿಪಿ ನಿಯಮಗಳಡಿ ಕೊಳ್ಳಲು ಕಾಲಾವಕಾಶ ದೊರೆಯದಿದ್ದ ಕಾರಣ
9		2203-00-100-0-15-422 ವಿಶೇಷ ಘಟಕ ಯೋಜನೆ	18.00	13.79	77	2014-15ನೇ ವರ್ಷಕ್ಕೆ ಕೇಂದ್ರ ಸರಕಾರದಿಂದ ನಿಧಿ ಬಿಡುಗಡೆಯಾಗದ ಕಾರಣ
10	20- ಲೋಕೋಪಯೋಗಿ	3051-02-102-0-02-200	11.70	11.06	95	ನಿರ್ವಹಣಾ ಕಾರ್ಯಗಳನ್ನು ಪರ್ಯಾಯ ವರ್ಷಗಳಲ್ಲಿ ಕೈಗೊಳ್ಳಲು ನಿರ್ಧರಿಸಿದ್ದರಿಂದ
11		5051-80-800-0-80-422 ವಿಶೇಷ ಘಟಕ ಯೋಜನೆ	13.20	13.20	100	ಕಾರಣ ನೀಡಿಲ್ಲ
12		7615-00-200-2-03-394	84.00	76.62	91	ಕಾರಣ ನೀಡಿಲ್ಲ
13	21- ಜಲಸಂಪನ್ಮೂಲಗಳು	4702-00-101-1-10-422 ವಿಶೇಷ ಘಟಕ ಯೋಜನೆ	34.30	34.30	100	ಕಾಮಗಾರಿಗೆ ಅನುಮತಿ ಸಿಕ್ಕದಿದ್ದರಿಂದ
14		4702-00-101-1-10-423 ಗಿರಿಜನ ಉಪಯೋಜನೆ	13.90	13.90	100	ಕಾಮಗಾರಿಗೆ ಅನುಮತಿ ಸಿಕ್ಕದಿದ್ದರಿಂದ
15		4702-00-101-1-12-422 ವಿಶೇಷ ಘಟಕ ಯೋಜನೆ	19.71	19.71	100	ಕಾಮಗಾರಿಗೆ ಅನುಮತಿ ಸಿಕ್ಕದಿದ್ದರಿಂದ
16		4702-00-101-1-12-423 ಗಿರಿಜನ ಉಪಯೋಜನೆ	7.99	7.99	100	ಕಾಮಗಾರಿಗೆ ಅನುಮತಿ ಸಿಕ್ಕದಿದ್ದರಿಂದ
17	22- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2210-03-800-0-19-422 ವಿಶೇಷ ಘಟಕ ಯೋಜನೆ	49.70	38.83	78	ಕಾರಣ ನೀಡಿಲ್ಲ
18		2210-03-800-0-19-423 ಗಿರಿಜನ ಉಪಯೋಜನೆ	19.09	16.10	84	ಕಾರಣ ನೀಡಿಲ್ಲ

ಕ್ರಮ ಸಂಖ್ಯೆ	ಅನುದಾನ	ಯೋಜನೆಯ ಹೆಸರು (ಲೆಕ್ಕಶೀರ್ಷಿಕೆ)	ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಶೇಕಡಾ-ವಾರು ಅಧ್ಯರ್ಪಣೆ	ಷರಾ
19		2210-80-800-0-17-422 ವಿಶೇಷ ಘಟಕ ಯೋಜನೆ	15.76	12.90	82	ನಿಧಿ ಬಿಡುಗಡೆಗಾಗಿ ಸರ್ಕಾರದ ಆದೇಶ ಹೊರಡಿಸದಿದ್ದರಿಂದ
20		4210-01-110-1-19-436	100.33	80.33	80	ಟೆಂಡರ್ ಅಂತಿಮಗೊಳಿಸಲು ವಿಳಂಬವಾಗಿದ್ದರಿಂದ
21	27 - ಕಾನೂನು	2014-00-105-0-15-101 ಸಹಾಯಾನುದಾನ-ವೇತನಗಳು	11.59	11.59	100	19 ಖಾಸಗಿ ಕಾನೂನು ಕಾಲೇಜುಗಳಲ್ಲಿ ಮೀಸಲಾತಿ ವಿನಾಯಿತಿಯ ಬಗ್ಗೆ ಒಮ್ಮತ ಮೂಡದಿದ್ದ ಕಾರಣ
ಒಟ್ಟು			643.42	571.20		

ಅನುಬಂಧ 2.15(ಎ)

ವೆಚ್ಚದ ಒತ್ತಡ- ಶಿಕ್ಷಣ

(ಉಲ್ಲೇಖ ಕಂಡಿಕೆ: 2.8.1.8 ಪುಟ: 108)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ	ವರ್ಷದ ಒಟ್ಟು ವೆಚ್ಚ	ಕೊನೆಯ ತ್ರೈಮಾಸಿಕ ವೆಚ್ಚ		ಮಾರ್ಚ್ ತಿಂಗಳಲ್ಲಿ ವೆಚ್ಚ	
			ಮೊತ್ತ	ಶೇಕಡ	ಮೊತ್ತ	ಶೇಕಡ
1	2202-01-053-0-01-132 ಬಂಡವಾಳ ವೆಚ್ಚಗಳು	5.28	5.28	100	4.02	76
	2202-01-053-0-01-200 ನಿರ್ವಹಣೆ	13.41	13.19	98	8.14	61
2	2202-01-101-0-10-059 ಇತರೆ ವೆಚ್ಚಗಳು	0.97	0.56	58	0.56	58
3	2202-02-053-0-01-059 ಇತರೆ ವೆಚ್ಚಗಳು	1.17	0.88	75	0.88	75
4	2202-02-105-0-01-059 ಇತರೆ ವೆಚ್ಚಗಳು	2.51	1.68	67	1.24	49
5	2202-02-107-5-00-059 ಇತರೆ ವೆಚ್ಚಗಳು	3.79	2.73	72	1.67	44
6	2202-02-108-0-01-221 ಸಾಮಗ್ರಿಗಳು ಮತ್ತು ಸರಬರಾಜು	11.89	8.49	71	7.70	65
7	2202-02-109-0-06-125 ಆಧುನೀಕರಣ	3.46	3.46	100	2.75	79
8	2202-02-109-0-13-059 ಇತರೆ ವೆಚ್ಚಗಳು	8.97	6.08	68	3.52	39
9	2202-02-109-0-21-059 ಇತರೆ ವೆಚ್ಚಗಳು	273.01	169.58	62	90.38	33
10	2202-02-109-0-133 ವಿಶೇಷ ಅಭಿವೃದ್ಧಿ ಯೋಜನೆ	1.35	0.90	67	0.45	33
11	2202-02-109-0186 ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಯೋಜನೆ	0.90	0.60	67	0.30	33
12	2202-03-103-2-01-051 ಸಾಮಾನ್ಯ ವೆಚ್ಚಗಳು	92.01	50.25	55	36.04	39
13	059- ಇತರೆ ವೆಚ್ಚಗಳು	4.59	3.19	69	2.25	49
14	2202-03-103-2-04-059 ಇತರೆ ವೆಚ್ಚಗಳು	5.44	4.98	92	4.69	86
15	2202-03-103-2-09-059 ಇತರೆ ವೆಚ್ಚಗಳು	1.62	1.15	71	1.15	71
16	2202-03-103-2-11-059 ಇತರೆ ವೆಚ್ಚಗಳು	1.00	1.00	100	1.00	100
17	2202-03-112-0-00-059 ಇತರೆ ವೆಚ್ಚಗಳು	2.94	2.25	77	1.39	47
18	2202-03-800-5-00-132 ಬಂಡವಾಳ ವೆಚ್ಚಗಳು	5.82	4.10	70	2.60	45
19	4202-01-202-1-05-133 ವಿಶೇಷ ಅಭಿವೃದ್ಧಿ ಯೋಜನೆ	7.82	7.82	100	6.01	77
20	4202-01-202-1-05-136 ಎಸ್ ಸಿ ಪಿ/ಟಿ ಎಸ್ ಪಿ ವಿಶೇಷ ಅಭಿವೃದ್ಧಿ ಯೋಜನೆ-ಗಿರಿಜನ ಉಪ ಯೋಜನೆ	2.67	2.67	100	2.05	77
21	4202-01-202-1-05-186 ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಯೋಜನೆ	9.61	9.61	100	6.39	66
	ಒಟ್ಟು	460.23	300.45		185.18	

ಅನುಬಂಧ 2.15 (ಬಿ)

ವೆಚ್ಚದ ಒತ್ತಡ - ಜಲಸಂಪನ್ಮೂಲ
(ಉಲ್ಲೇಖ: ಕಂಡಿಕೆ:2.8.2.7 ಪುಟ: 112)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ	ವರ್ಷದ ಒಟ್ಟು ವೆಚ್ಚ	ಕೊನೆಯ ತ್ರೈಮಾಸಿಕ ವೆಚ್ಚ		ಮಾರ್ಚ್ ತಿಂಗಳಲ್ಲಿ ವೆಚ್ಚ	
			ಮೊತ್ತ	ಶೇಕಡ	ಮೊತ್ತ	ಶೇಕಡ
1	2700-10-101-0-01-200 ನಿರ್ವಹಣೆ	81.35	31.23	38	27.82	34
2	2701-80-005-8-02-132 ಬಂಡವಾಳ ವೆಚ್ಚಗಳು	2.45	1.50	61	1.01	41
3	2702-01-101-0-02-200 ನಿರ್ವಹಣೆ	48.70	19.74	41	13.90	29
4	2705-02-102-0-01-436 ನಬಾರ್ಡ್ ಕಾಮಗಾರಿಗಳು	85.77	30.69	36	25.36	30
5	4701-73-800-0-01-139 ಪ್ರಧಾನ ಕಾಮಗಾರಿ	894.26	327.59	37	327.59	37
6	4701-74-800-0-01-139 ಪ್ರಧಾನ ಕಾಮಗಾರಿ	620.08	310.04	50	310.04	50
7	4701-80-190-4-00-132 ಬಂಡವಾಳ ವೆಚ್ಚಗಳು	1,250.33	507.55	41	479.99	38
8	4702-00-101-3-01-139 ಪ್ರಧಾನ ಕಾಮಗಾರಿ	89.96	33.76	38	30.14	34
9	4702-00-101-3-01-436 ನಬಾರ್ಡ್ ಕಾಮಗಾರಿಗಳು	16.84	6.74	40	6.08	36
10	4702-00-101-05-01-139 ಪ್ರಧಾನ ಕಾಮಗಾರಿ	101.02	55.94	55	35.71	35
11	4702-00-101-5-01-436 ನಬಾರ್ಡ್ ಕಾಮಗಾರಿಗಳು	50.21	25.77	51	21.77	43
12	4702-00-800-1-00-132 ಬಂಡವಾಳ ವೆಚ್ಚಗಳು	54.63	23.77	44	20.65	38
13	4702-00-800-8-00-133 -ವಿಶೇಷ ಅಭಿವೃದ್ಧಿ ಯೋಜನೆ	45.13	19.40	43	16.40	36
	ಒಟ್ಟು	3,340.73	1,393.72		1,316.46	

ಅನುಬಂಧ 2.16

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ/ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿ/ಅನುಷ್ಠಾನಾಧಿಕಾರಿಗಳ ವಿವರ

(ಉಲ್ಲೇಖ : ಕಂಡಿಕೆ:2.9 ಪುಟ:114)

ಕ್ರಮ ಸಂಖ್ಯೆ	ಡಿ.ಡಿ.ಒ ಹೆಸರು
1	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಕೊಡಗು
2	ಯೋಜನಾ ಸಮನ್ವಯಾಧಿಕಾರಿಗಳು, ಐಟಿಟಿಪಿ, ಕೊಡಗು
3	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ದಕ್ಷಿಣ ಕನ್ನಡ
4	ಯೋಜನಾ ಸಮನ್ವಯಾಧಿಕಾರಿಗಳು, ಐಟಿಟಿಪಿ, ದಕ್ಷಿಣ ಕನ್ನಡ
5	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿಕ್ಕಮಗಳೂರು
6	ಯೋಜನಾ ಸಮನ್ವಯಾಧಿಕಾರಿಗಳು, ಚಿಕ್ಕಮಗಳೂರು
7	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ರಾಮನಗರ
8	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ತುಮಕೂರು
9	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ತುಮಕೂರು
10	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ
11	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ
12	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಧಾರವಾಡ
13	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಬೆಳಗಾವಿ
14	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ
15	ಡಾ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ
16	ಅಂಬೇಡ್ಕರ್ ತರಬೇತಿ ಕೇಂದ್ರ
17	ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
18	ಡಾ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ
19	ಕರ್ನಾಟಕ ರಾಜ್ಯ ಸಫಾಯ್ ಕರ್ಮಚಾರಿ ಆಯೋಗ
20	ಪರೀಕ್ಷಾ ಪೂರ್ವ ತರಬೇತಿ ಕೇಂದ್ರ
21	ಪರಿಶಿಷ್ಟ ಪಂಗಡಗಳ ತರಬೇತಿ ಕೇಂದ್ರ, ಮೈಸೂರು
22	ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
23	ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ
24	ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ
25	ಕರ್ನಾಟಕ ರಾಜ್ಯ ಹಣಕಾಸು ನಿಗಮ
26	ರಾಜೀವ್ ಗಾಂಧಿ ಗ್ರಾಮೀಣ ವಸತಿ (ಗೃಹ) ನಿಗಮ ನಿಯಮಿತ

ಅನುಬಂಧ 2.17

ಬ್ಯಾಂಕ್ ಖಾತೆಗಳಲ್ಲಿನ ಉಳಿಕೆ ಹಣದ ವಿವರಗಳು

(ಉಲ್ಲೇಖ : ಕಂಡಿಕೆ: 2.9.1.2 ಪುಟ 115)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಡಿ.ಡಿ.ಬಿ ಹೆಸರು	31.03.2013ರ ಉಳಿಕೆ		31.03.2014ರ ಉಳಿಕೆ		31.03.2015ರ ಉಳಿಕೆ	
		ಎಸ್ ಬಿ	ಎಫ್ ಡಿ	ಎಸ್ ಬಿ	ಎಫ್ ಡಿ	ಎಸ್ ಬಿ	ಎಫ್ ಡಿ
1	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಕೊಡಗು	12.59	0	10.50	0	9.43	0
2	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ಕೊಡಗು	3.73	0	4.06	0	3.27	0
3	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ದಕ್ಷಿಣ ಕನ್ನಡ	17.31	0	12.63	0	12.25	0
4	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ದಕ್ಷಿಣ ಕನ್ನಡ	2.69	0	10.51	0	15.19	0
5	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿಕ್ಕಮಗಳೂರು	22.12	0	15.70	0	16.81	0
6	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ಚಿಕ್ಕಮಗಳೂರು	2.55	0	2.69	0	2.12	0
7	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ರಾಮನಗರ	15.60	0	12.81	0	19.29	0
8	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ತುಮಕೂರು	44.75	0	43.52	0	36.53	0
9	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ತುಮಕೂರು	17.07	0	22.09	0	18.55	0
10	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ	35.51	0	45.79	0	42.07	0
11	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ	11.76	0	9.83	0	9.20	0
12	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಧಾರವಾಡ	20.56	0	22.83	0	20.53	0
13	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	48.10	0	41.85	0	31.77	0
14	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	13.85	0	17.43	0	13.64	0
15	ಡಾ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ	223.96	230.47	255.56	327.26	472.11	577.02
16	ಅಂಬೇಡ್ಕರ್ ತರಬೇತಿ ಕೇಂದ್ರ	97.04	0	174.37	0	414.52	0
17	ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ	17.40	0	26.29	5.05	19.57	53.75
18	ಡಾ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ	16.78	8.84	4.40	32.60	17.72	41.70
19	ಕರ್ನಾಟಕ ರಾಜ್ಯ ಸಫಾಯ್ ಕರ್ಮಚಾರಿ ಆಯೋಗ	0.39	0	0.14	0	0.27	0
20	ಪರೀಕ್ಷಾ ಪೂರ್ವ ತರಬೇತಿ ಕೇಂದ್ರ	1.45	0	0.81	0	5.30	0
21	ಪರಿಶಿಷ್ಟ ಪಂಗಡಗಳ ತರಬೇತಿ ಕೇಂದ್ರ, ಮೈಸೂರು	2.69	0	7.60	0	15.50	0
22	ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ	11.25	117.40	5.35	127.68	11.49	166.80
23	ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ	0.01	13.73	0	30.56	0.05	25.39
24	ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ	3.97	0	82.95	59.87	65.18	42.10

25	ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನಿಗಮ	11.65	0	13.07	0	7.84	0
26	ರಾಜೀವ್ ಗಾಂಧಿ ಗ್ರಾಮೀಣ ವಸತಿ (ಗೃಹ) ನಿಗಮ ನಿಯಮಿತ	30.24	0	9.54	0	1.08	0
	ಒಟ್ಟು	685.02	370.44	852.32	583.02	1,281.28	906.76

ಅನುಬಂಧ 2.18

ಬ್ಯಾಂಕ್ ಖಾತೆಯಲ್ಲಿ ಉಳಿದ ಹಣಕ್ಕೆ ಬಂದ ಬಡ್ಡಿಯನ್ನು ಸರ್ಕಾರಕ್ಕೆ ಜಮೆ ಮಾಡದಿರುವುದು
(ಉಲ್ಲೇಖ : ಕಂಡಿಕೆ: 2.9.1.3 ಪುಟ:116)

(ಕೋಟಿ ರೂಪಾಯಿಗಳಲ್ಲಿ)

ಕ್ರ. ಸಂ.	ಜಿ.ಸ.ಕ./ಜಿ.ಬು.ಕ./ಅನುಷ್ಠಾನ ಸಂಸ್ಥೆಗಳ ವಿವರಗಳು	ಮೊತ್ತ
1	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ದಕ್ಷಿಣ ಕನ್ನಡ	0.20
2	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ದಕ್ಷಿಣ ಕನ್ನಡ	0.79
3	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿಕ್ಕಮಗಳೂರು	1.86
4	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ರಾಮನಗರ	1.20
5	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ತುಮಕೂರು	1.25
6	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ತುಮಕೂರು	0.43
7	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ	0.78
8	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಧಾರವಾಡ	0.55
9	ಡಾ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ	32.82
10	ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ	4.03
11	ಡಾ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ	4.68
12	ಕರ್ನಾಟಕ ರಾಜ್ಯ ಸಫಾಯ್ ಕರ್ಮಚಾರಿ ಆಯೋಗ	0.01
13	ಪರಿಶಿಷ್ಟ ಪಂಗಡಗಳ ತರಬೇತಿ ಕೇಂದ್ರ, ಮೈಸೂರು	0.57
14	ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ	73.25
15	ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ	113.04
16	ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ	28.55
17	ರಾಜೀವ್ ಗಾಂಧಿ ಗ್ರಾಮೀಣ ವಸತಿ (ಗೃಹ) ನಿಗಮ ನಿಯಮಿತ	2.43
	ಒಟ್ಟು	266.44

ಅನುಬಂಧ 2.19

ಬಳಕೆಯಾಗದೆ ಉಳಿದ ಶಿಲ್ಕುಗಳು ದಿನಾಂಕ 31.3.2015

(ಉಲ್ಲೇಖ 2.9.1.4 ಪುಟ 116)

(ಕೋಟಿ ರೂಪಾಯಿಗಳಲ್ಲಿ)

ಕ್ರ. ಸಂ.	ಡಿ.ಡಿ.ಬ ಹೆಸರು	ಮೊತ್ತ
1	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಕೊಡಗು	0.56
2	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ತುಮಕೂರು	1.49
3	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ	0.61
4	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಚಿತ್ರದುರ್ಗ	1.43
5	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ತುಮಕೂರು	0.51
6	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ಕೊಡಗು	0.10
7	ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ, ದಕ್ಷಿಣ ಕನ್ನಡ	0.10
8	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಧಾರವಾಡ	1.43
9	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	0.71
10	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	1.34
	ಒಟ್ಟು	8.28

ಅನುಬಂಧ 2.20

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ವಿವರ

(ಉಲ್ಲೇಖ : ಕಂಡಿಕೆ. 2.9.1.6 ಪುಟ 117)

ಕ್ರ. ಸಂ.	ಅಧಿಕಾರಿಯ ಪದನಾಮ	ಬ್ಯಾಂಕಿನ ವಿವರ	ಖಾತೆಯ ವಿವರ	ಖಾತೆಯ ಸಂಖ್ಯೆ
1	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತುಮಕೂರು	ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಖಾತೆ)	ಉಳಿತಾಯ ಖಾತೆ	64089371125
2	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು	ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	64089372651
3		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	54040235886
4		ಅಲಹಾಬಾದ್ ಬ್ಯಾಂಕ್- (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	20568925409
5		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	64080032930
6	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು	ಕೋಟಕ್ ಮಹೀಂದ್ರಾ ಬ್ಯಾಂಕ್ - (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	103010086586
7		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಖಾತೆ)	ಉಳಿತಾಯ ಖಾತೆ	64057337704
8		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಖಾತೆ)	ಉಳಿತಾಯ ಖಾತೆ	103010085156
9		ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ - (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	10868100001410
10	ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳು	ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ - (ಜಿಲ್ಲಾಧಿಕಾರಿಗಳ ಖಾತೆ)	ಚಾಲ್ತಿ ಖಾತೆ	199000174198/1
11		ಆಂಧ್ರಾ ಬ್ಯಾಂಕ್ - (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	156110100013320
12		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	64098203863
13		ಸ್ಟೇಟ್ ಬ್ಯಾಂಕ್ ಆಫ್ ಟ್ರಾಂಕೋರ್ - (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	67158089131
14	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು	ಅಲಹಾಬಾದ್ ಬ್ಯಾಂಕ್ - (ಜಿಲ್ಲಾಧಿಕಾರಿಗಳ ಖಾತೆ)	ಉಳಿತಾಯ ಖಾತೆ	50039128312
15		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	64058791088
16	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು	ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಾಮಾಜಿಕ ಕಲ್ಯಾಣ ಅಧಿಕಾರಿಗಳ ಜಂಟಿ ಖಾತೆ)	ಉಳಿತಾಯ ಖಾತೆ	209000101028082
17		ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಜೊತೆಗೆ ಜಂಟಿ ಖಾತೆ)	ಉಳಿತಾಯ ಖಾತೆ	64058791088
18	ಬೆಳಗಾವಿ	ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- (ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಖಾತೆ)	ಉಳಿತಾಯ ಖಾತೆ	64089370303

ಅನುಬಂಧ 2.21

ಕುಟುಂಬ ಪಿಂಚನೆಯ ಅಧಿಕ ಪಾವತಿ

(ಉಲ್ಲೇಖ : ಕಂಡಿಕೆ. 2.10 ಪುಟ 117)

(ರೂಪಾಯಿಗಳಲ್ಲಿ)

ಕ್ರ. ಸಂ.	ಜಿಲ್ಲೆಗಳು	ಪ್ರಕರಣಗಳ ಸಂಖ್ಯೆ	ಮೊತ್ತ	ಅವಧಿ
1	ಬಾಗಲಕೋಟೆ	7	4,56,578	09-2011 ರಿಂದ 03-2014
2	ಬೆಂಗಳೂರು (ಗ್ರಾಮೀಣ)	5	1,60,874	02-2013 ರಿಂದ 03-2014
3	ಬೆಂಗಳೂರು (ನಗರ)	2	82,426	11-2013 ರಿಂದ 08-2014
4	ಬೆಳಗಾವಿ	10	12,95,171	07-2007 ರಿಂದ 03-2014
5	ಬಳ್ಳಾರಿ	5	5,00,291	12-2011 ರಿಂದ 09-2014
6	ಬೀದರ್	5	2,12,768	02-2012 ರಿಂದ 09-2014
7	ವಿಜಯಪುರ	8	11,49,443	11-2010 ರಿಂದ 06-2014
8	ಚಾಮರಾಜನಗರ	5	5,45,038	03-2011 ರಿಂದ 09-2014
9	ಚಿಕ್ಕಬಳ್ಳಾಪುರ	3	44,229	06-2013 ರಿಂದ 03-2014
10	ಚಿಕ್ಕಮಗಳೂರು	4	1,45,718	04-2013 ರಿಂದ 10-2014
11	ಚಿತ್ರದುರ್ಗ	7	6,13,665	09-2009 ರಿಂದ 03-2014
12	ಮಂಗಳೂರು	12	5,98,711	04-2013 ರಿಂದ 10-2014
13	ದಾವಣಗೆರೆ	4	83,892	01-2014 ರಿಂದ 03-2014
14	ಧಾರವಾಡ	3	1,19,462	11-2013 ರಿಂದ 10-2014
15	ಗದಗ	5	1,87,734	08-2013 ರಿಂದ 06-2014
16	ಕಲಬುರ್ಗಿ	8	2,24,354	04-2013 ರಿಂದ 02-2014
17	ಹಾಸನ	6	2,58,975	04-2013 ರಿಂದ 11-2014
18	ಹಾವೇರಿ	6	6,16,255	07-2008 ರಿಂದ 05-2014
19	ಹುಬ್ಬಳ್ಳಿ	2	1,59,323	08-2013 ರಿಂದ 08-2014
20	ಕಾರವಾರ	10	4,18,501	04-2013 ರಿಂದ 10-2014
21	ಕೋಲಾರ	10	9,78,241	02-2008 ರಿಂದ 01-2014
22	ಕೊಪ್ಪಳ	5	1,58,144	01-2013 ರಿಂದ 08-2014
23	ಮಡಕೇರಿ	3	1,08,164	10-2010 ರಿಂದ 03-2014
24	ಮಂಡ್ಯ	7	3,33,043	08-2011 ರಿಂದ 04-2014
25	ಮೈಸೂರು	5	9,17,627	12-2009 ರಿಂದ 06-2014
26	ನಿವೃತ್ತಿ ವೇತನ ಪಾವತಿ ಖಜಾನೆ, ಬೆಂಗಳೂರು	3	3,26,518	09-2013 ರಿಂದ 07-2014
27	ರಾಯಚೂರು	7	6,56,859	05-2011 ರಿಂದ 07-2014
28	ರಾಮನಗರ	6	3,12,893	03-2011 ರಿಂದ 08-2014
29	ಶಿವಮೊಗ್ಗ	4	56,670	10-2013 ರಿಂದ 03-2014
30	ತುಮಕೂರು	9	19,04,675	03-2008 ರಿಂದ 09-2014
31	ಉಡುಪಿ	5	2,30,505	08-2013 ರಿಂದ 06-2014
32	ಯಾದಗಿರಿ	6	3,56,185	06-2010 ರಿಂದ 08-2014
	ಒಟ್ಟು	187	1,42,12,932	

ಅನುಬಂಧ 2.22

ಕುಟುಂಬ ಪಿಂಚಣಿಯ ಮುಂದುವರೆದ ಅಧಿಕ ಪಾವತಿ

(ಉಲ್ಲೇಖ : ಕಂಡಿಕೆ. 2.10 ಪುಟ 117)

(ರೂಪಾಯಿಗಳಲ್ಲಿ)

ಕ್ರ. ಸಂ.	ಜಿಲ್ಲೆಗಳು	2013-14 ರ ಅವಧಿಯಲ್ಲಿ		ಒಟ್ಟು ಅಧಿಕ ಪಾವತಿ (ಹಿಂದಿನ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಬಂದಿರುವ ಪ್ರಕರಣಗಳನ್ನು ಒಳಗೊಂಡಂತೆ)		ಅವಧಿ
		ಮುಂದುವರೆದ ಪ್ರಕರಣಗಳ ಸಂಖ್ಯೆ	ಮೊತ್ತ	ಮೊತ್ತ	ಒಟ್ಟು ಮೊತ್ತ	
1	ಬೆಂಗಳೂರು (ನಗರ)	3	2,16,468	1,07,911	3,24,379	09-2010 ರಿಂದ 03-2014
2	ಬೆಳಗಾವಿ	3	3,13,563	1,53,064	4,66,627	12-2007 ರಿಂದ 03-2014
3	ಬಳ್ಳಾರಿ	4	3,89,441	3,74,420	7,63,861	01-2011 ರಿಂದ 11-2014
4	ಬೀದರ್	2	66,912	53,122	1,20,034	02-2012 ರಿಂದ 08-2014
5	ವಿಜಯಪುರ	2	5,60,004	75,952	6,35,956	04-2006 ರಿಂದ 06-2014
6	ಚಾಮರಾಜನಗರ	4	2,22,844	34,356	2,57,200	04-2012 ರಿಂದ 09-2014
7	ಚಿಕ್ಕಬಳ್ಳಾಪುರ	1	58,318	77,207	1,35,525	06-2012 ರಿಂದ 11-2014
8	ಚಿಕ್ಕಮಗಳೂರು	9	3,60,123	3,07,894	6,68,017	06-2011 ರಿಂದ 03-2014
9	ಚಿತ್ರದುರ್ಗ	15	7,47,747	6,43,587	13,91,334	08-2009 ರಿಂದ 03-2014
10	ದಾವಣಗೆರೆ	12	5,20,626	12,65,149	17,85,775	04-2006 ರಿಂದ 02-2014
11	ಕಲಬುರ್ಗಿ	3	1,44,332	1,35,757	2,80,089	04-2012 ರಿಂದ 10-2014
12	ಕಾರವಾರ	9	5,14,269	9,77,990	14,92,259	10-2006 ರಿಂದ 02-2014
13	ಕೋಲಾರ	5	1,79,991	52,730	2,32,721	02-2012 ರಿಂದ 07-2014
14	ಕೊಪ್ಪಳ	3	2,27,944	43,269	2,71,213	10-2010 ರಿಂದ 12-2014
15	ಮಡಕೇರಿ	3	2,41,578	4,28,735	6,70,313	05-2009 ರಿಂದ 06-2014
16	ಮೈಸೂರು	9	3,60,600	9,33,850	12,94,450	10-2006 ರಿಂದ 08-2014
17	ನಿವೃತ್ತಿ ವೇತನ ಪಾವತಿ ಖಜಾನೆ, ಬೆಂಗಳೂರು	4	9,71,846	3,00,741	12,72,587	04-2009 ರಿಂದ 07-2014
18	ರಾಯಚೂರು	1	12,928	25,273	38,201	04-2013 ರಿಂದ 08-2014
19	ರಾಮನಗರ	3	67,777	2,36,938	3,04,715	07-2009 ರಿಂದ 03-2014
20	ಯಾದಗಿರಿ	11	4,30,474	15,35,566	19,66,040	11-2005 ರಿಂದ 07-2014
		106	66,07,785	77,63,511	1,43,71,296	

ಅನುಬಂಧ 3.1

ಪ್ರಧಾನ ಶೀರ್ಷಿಕೆವಾರು ಇಲಾಖಾವಾರು ವರ್ಷವಾರು ಬಾಕಿಯಿರುವ

ಬಳಕೆ ಪ್ರಮಾಣ ಪತ್ರಗಳ ವಿವರಗಳು

(ಉಲ್ಲೇಖ: ಕಂಡಿಕೆ 3.1; ಪುಟ 123)

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ	ಇಲಾಖೆ	ವರ್ಷ	ಬಳಕೆ ಪ್ರಮಾಣಪತ್ರಗಳ ಸಂಖ್ಯೆ	ಮೊತ್ತ
1	2204	ಕ್ರೀಡೆಗಳು ಮತ್ತು ಯುವಜನ ಸೇವೆಗಳು	1989-90	12	0.06
			1990-91	1	0.01
			1998-99	2	0.95
				15	1.02
2	2210	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2013-14	27	77.21
			2014-15	81	483.11
				108	560.32
3	2217	ವಸತಿ	2014-15	5	116.31
				5	116.31
4	2220	ವಾರ್ತಾ ಮತ್ತು ಪ್ರಚಾರ	2007-08	3	0.30
			2008-09	1	0.05
			2010-11	6	1.98
			2011-12	5	2.18
			2012-13	5	2.58
			2013-14	6	3.35
	26	10.44			
5	2225	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ	2012-13	5	23.50
				5	23.50
6	2245	ನೈಸರ್ಗಿಕ ವಿಕೋಪಗಳಿಗೆ ಪರಿಗಾರ	2001-02	3	1.41
				3	1.41
7	2851	ಗ್ರಾಮೀಣ ಮತ್ತು ಸಣ್ಣ ಉದ್ಯಮಗಳು	2006-07	1	0.19
				1	0.19
8	3451	ಸಚಿವಾಲಯ-ಆರ್ಥಿಕ ಸೇವೆಗಳು	2012-13	1	5.00
			2013-14	3	6.25
				4	11.25
9	3475	ಇತರೆ ಸಾಮಾನ್ಯ ಆರ್ಥಿಕ ಸೇವೆಗಳು	1997-98	1	9.79
			1998-99	2	3.71
			2001-02	5	1.20
			2002-03	7	1.63
				15	16.63
ಒಟ್ಟು				182	740.77

ಆಕರ: ಪ್ರಧಾನ ಮಹಾಲೇಖಾಣಾಲಯ (ಲೆ ಮತ್ತು ಹ) ಕಛೇರಿ.

ಅನುಬಂಧ 3.2

ಸರ್ಕಾರದಿಂದ ಗಣನೀಯವಾಗಿ ಹಣ ಸಹಾಯ ಪಡೆದ ಸಂಸ್ಥೆಗಳಿಂದ ಮಾಹಿತಿ ಬಾರದಿರುವುದು

(ಉಲ್ಲೇಖ: ಕಂಡಿಕೆ 3.2; ಪುಟ 123)

ಕ್ರಮ ಸಂಖ್ಯೆ	ಇಲಾಖೆ	ಸಂಸ್ಥೆಗಳ ಸಂಖ್ಯೆ	ಮಾಹಿತಿ ಬಾರದ ವರ್ಷಗಳು
1	ಶಿಕ್ಷಣ	382	1994-95 ರಿಂದ 2014-15
2	ವೈದ್ಯಕೀಯ ಶಿಕ್ಷಣ	19	2012-13 ರಿಂದ 2014-15
3	ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ	39	2007-08 ರಿಂದ 2014-15
4	ವಾಣಿಜ್ಯ ಮತ್ತು ಕೈಗಾರಿಕೆಗಳು	13	2000-01 ರಿಂದ 2014-15
5	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2	2013-14 ರಿಂದ 2014-15
6	ಜಲ ಸಂಪನ್ಮೂಲಗಳು	6	2000-01 ರಿಂದ 2014-15
7	ಸಹಕಾರ	5	1980-81 ರಿಂದ 2014-15
8	ಯುವಜನ ಸೇವೆಗಳು ಮತ್ತು ಕ್ರೀಡೆಗಳು	4	1999-00 ರಿಂದ 2014-15
9	ಯೋಜನೆ	2	2000-01 ರಿಂದ 2014-15
10	ಸಮಾಜ ಕಲ್ಯಾಣ	4	2003-04 ರಿಂದ 2014-15
11	ಕಾರ್ಮಿಕ	1	2013-14 ರಿಂದ 2014-15
12	ಅಲ್ಪಸಂಖ್ಯಾತರ ಕಲ್ಯಾಣ	2	2010-11 ರಿಂದ 2014-15
13	ಪಶುಸಂಗೋಪನೆ ಮತ್ತು ಮೀನುಗಾರಿಕೆ	3	2003-04 ರಿಂದ 2014-15
14	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ	1	2014-15
15	ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ	29	2007-08 ರಿಂದ 2014-15
16	ಮುಜರಾಯಿ	3	2012-13 ರಿಂದ 2014-15

ಆಕರ: ಪ್ರಧಾನ ಮಹಾಲೇಖಾಪಾಲರ (ಜಿ ಮತ್ತು ಎಸ್‌ಎಸ್‌ಎ) ಕಛೇರಿ ಮತ್ತು ಮಹಾಲೇಖಾಪಾಲರ (ಇ ಮತ್ತು ಆರ್‌ಎಸ್‌ಎ) ಕಛೇರಿ

ಅನುಬಂಧ 3.3

ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ

ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ

(ಉಲ್ಲೇಖ: ಕಂಡಿಕೆ 3.3; ಪುಟ 124)

ಕ್ರಮ ಸಂಖ್ಯೆ	ಸಂಸ್ಥೆ	ಯಾವ ಸೆಕ್ಷನ್ ಕೆಳಗೆ ಆಡಿಟ್ ಆಗಿದೆ	ವಹಿಸಿದ ಅವಧಿ	ಲೆಕ್ಕ ಪತ್ರಗಳನ್ನು ಯಾವ ವರ್ಷದವರೆಗೆ ಒದಗಿಸಿದೆ.	ಯಾವ ವರ್ಷದವರೆಗೆ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯನ್ನು ನೀಡಲಾಗಿದೆ	ವಿಧಾನ ಮಂಡಲದಲ್ಲಿ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯ ಮಂಡನೆ
1	ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಳಿ, ಬೆಂಗಳೂರು	19(3)	2012-13 ರಿಂದ 2016-17	2013-14	2013-14	2011-12 14-02-2013
2	ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು	19(3)	2014-15 ರಿಂದ 2018-19	2013-14	2013-14	2011-12 23-07-2013
3	ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಬೆಂಗಳೂರು	19(3)	2012-13 ರಿಂದ 2016-17	2013-14	2013-14	2012-13 26-07-2014
4	ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು	19(3)	2012-13 ರಿಂದ 2016-17	2013-14	2012-13	2012-13 10.12.2014
5	ಕರ್ನಾಟಕ ಗೃಹ ಮಂಡಳಿ, ಬೆಂಗಳೂರು	19(3)	2011-12 ರಿಂದ 2015-16	2013-14	2013-14	2012-13 27-.03.2015
6	ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಮತ್ತು 30 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು	19 (2)	ಕಾಯಿದೆಯ ಪ್ರಕಾರ	2013-14	2013-14	2010-11 25-11-2013
7	ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು	20 (1)	2014-15 ರಿಂದ 2018-19	2013-14	2013-14	2011-12 23-07-2013
8	ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು	19(3)	2010-11 ರಿಂದ 2014-15	2013-14	2013-14	2012-13 09-12-2014
9	ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು	19(3)	2010-11 ರಿಂದ 2014-15	2013-14	2012-13	2010-11 25-07-2012
10	ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ, ಬೆಂಗಳೂರು	19(2)	ಕಾಯಿದೆಯ ಪ್ರಕಾರ	2013-14	2013-14	2012-13 09-12-2014
11	ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸಂಸ್ಥೆ, ಬೆಂಗಳೂರು	19(2)	ಕಾಯಿದೆಯ ಪ್ರಕಾರ	2012-13	2012-13	ಮಂಡಿಸಿಲ್ಲ

ಆಕರ: ಪ್ರಧಾನ ಮಹಾಲೇಖಾಪಾಲರ (ಜಿ ಮತ್ತು ಎಸ್.ಎಸ್.ಎ) ಕಛೇರಿ ಮತ್ತು ಮಹಾಲೇಖಾಪಾಲರ (ಇ ಮತ್ತು ಆರ್.ಎಸ್.ಎ) ಕಛೇರಿ.

ಅನುಬಂಧ 3.4

**ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ
ಉದ್ಯಮಗಳ ಪ್ರಪತ್ರ ಲೆಕ್ಕಗಳ ವಿವರಗಳು
(ಉಲ್ಲೇಖ: ಕಂಡಿಕೆ 3.4; ಪುಟ 124)**

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಉದ್ಯಮ	ಲೆಕ್ಕಗಳು ಪೂರ್ಣಗೊಂಡಿರುವ ವರ್ಷ	ಪೂರ್ಣಗೊಳಿಸಿದ ಕೊನೆಯ ಲೆಕ್ಕಗಳ ಪ್ರಕಾರ ಹೂಡಿಕೆ	ಷರಾ
1	ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆ, ಮೈಸೂರು	1984-85	-	ಪ್ರಪತ್ರ ಲೆಕ್ಕಗಳು 1985-86 ರಿಂದ ಬಾಕಿ ಇದೆ.
2	ಸರ್ಕಾರಿ ಸಾಮಿಲ್ಲು, ಜೋಯ್ದು	1968-69	-	ಪ್ರಪತ್ರ ಲೆಕ್ಕಗಳು 1969-70 ರಿಂದ ಬಾಕಿ ಇದೆ. ಉದ್ಯಮಿಯನ್ನು 27.04.1971 ರಂದು ಮುಚ್ಚಲಾಗಿದೆ.
3	ದಸರಾ ವಸ್ತು ಪ್ರದರ್ಶನ ಸಮಿತಿ, ಮೈಸೂರು	1980-81	-	1981-82 ರಿಂದ 1995-96ರವರೆಗೆ ಪ್ರಪತ್ರ ಲೆಕ್ಕಗಳು ಬಾಕಿ ಇದೆ.
4	ಬೆಂಗಳೂರು ಡೈರಿ, ಬೆಂಗಳೂರು	1973-74	-	ಪ್ರಪತ್ರ ಲೆಕ್ಕಗಳು 11.4.75ರಿಂದ 30.11.75ರವರೆಗೆ ಒದಗಿಸಲಾಗಿದೆ. ಕಂಪನಿಯು ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ನಿಯಮಿತಕ್ಕೆ ಡಿಸೆಂಬರ್ 1, 1975 ರಿಂದ ವರ್ಗಾವಣೆ ಆಗಿದೆ.
5	ಸರ್ಕಾರಿ ಹಾಲು ಸರಬರಾಜು ಯೋಜನೆ, ಹುಬ್ಬಳ್ಳಿ-ಧಾರವಾಡ	1980-81	-	ಪ್ರಪತ್ರ ಲೆಕ್ಕಗಳು 1981-82 ರಿಂದ 1984-85ರವರೆಗೆ ಬಾಕಿ ಇದೆ (31-10-1985). ಉದ್ಯಮ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಆಗಿದೆ. (ಕೆಡಿಡಿಸಿ)
6	ಸರ್ಕಾರಿ ಹಾಲು ಸರಬರಾಜು ಯೋಜನೆ, ಮೈಸೂರು	1968-69	-	ಪ್ರಪತ್ರ ಲೆಕ್ಕಗಳು 1969-70 ರಿಂದ 30.11.1975ರವರೆಗೆ ಬಾಕಿ ಇದೆ. 01.12.1975ರಲ್ಲಿ ಕೆಡಿಡಿಸಿಗೆ ವರ್ಗಾವಣೆ ಆಗಿದೆ.
7	ಸರ್ಕಾರಿ ಹಾಲು ಸರಬರಾಜು ಯೋಜನೆ, ಬೆಳಗಾಂ	1976-77	-	ಪ್ರಪತ್ರ ಲೆಕ್ಕಗಳು 1977-78 ರಿಂದ 1984-85ರವರೆಗೆ ಬಾಕಿ ಇದೆ. (31.01.1985 ರಿಂದ) ಕೆಡಿಡಿಸಿಗೆ ವರ್ಗಾವಣೆ ಆಗಿದೆ.
8	ಸರ್ಕಾರಿ ಹಾಲು ಸರಬರಾಜು ಯೋಜನೆ, ಕಲಬುರ್ಗಿ	1982-83	-	ಪ್ರಪತ್ರ ಲೆಕ್ಕಗಳು 1983-84ರಿಂದ 1984-85 (31.01.1985 ರವರೆಗೆ) ಬಾಕಿ ಇದೆ. ಕೆಡಿಡಿಸಿಗೆ ವರ್ಗಾವಣೆ ಆಗಿದೆ.
9	ಸರ್ಕಾರಿ ಹಾಲು ಸರಬರಾಜು ಯೋಜನೆ, ಭದ್ರಾವತಿ	1982-83	-	ಪ್ರಪತ್ರ ಲೆಕ್ಕಗಳು 1983-84ರಿಂದ 1984-85 (14.02.1985 ರರೆಗೆ) ಬಾಕಿ ಇದೆ. ಕೆಡಿಡಿಸಿಗೆ ವರ್ಗಾವಣೆ ಆಗಿದೆ.
10	ಸರ್ಕಾರಿ ಹಾಲು ಸರಬರಾಜು ಯೋಜನೆ ಮಂಗಳೂರು	1982-83	-	
11	ಸರ್ಕಾರಿ ಹಾಲು ಸರಬರಾಜುಯೋಜನೆ, ಕೂಡಿಗೆ	1972-73	-	ಪ್ರಪತ್ರ ಲೆಕ್ಕಗಳು 1973-74 ಮತ್ತು 1974-75 (30.11.1975 ರವರೆಗೆ) ಬಾಕಿ ಇದೆ. ಕೆಡಿಡಿಸಿಗೆ ವರ್ಗಾವಣೆ ಆಗಿದೆ.
12	ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್, ಬೆಳಗಾಂ	1992-93	-	1993-94ರಿಂದ ಪ್ರಪತ್ರ ಲೆಕ್ಕ ಬಾಕಿ ಇದೆ.

ಕ್ರಮ ಸಂಖ್ಯೆ	ಉದ್ದಿಮೆ	ಲೆಕ್ಕಗಳು ಪೂರ್ಣಗೊಂಡಿರುವ ವರ್ಷ	ಪೂರ್ಣಗೊಳಿಸಿದ ಕೊನೆಯ ಲೆಕ್ಕಗಳ ಪ್ರಕಾರ ಹೂಡಿಕೆ	ಷರಾ
13	ಸರ್ಕಾರಿ ರೇಷ್ಮೆ ಫಿಲೇಚರು, ಕೊಳ್ಳೇಗಾಲ	2012-13	2.08	2013-14ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
14	ಸರ್ಕಾರಿ ರೇಷ್ಮೆ ಫಿಲೇಚರು, ಮಾಂಬಳ್ಳಿ	2013-14	2.59	
15	ಸರ್ಕಾರಿ ರೇಷ್ಮೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ	2012-13	1.63	2013-14 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
16	ಸರ್ಕಾರಿ ರೇಷ್ಮೆ ಫಿಲೇಚರು, ಚಾಮರಾಜನಗರ	2013-14	2.17	
17	ಸರ್ಕಾರಿ ರೇಷ್ಮೆ ಫಿಲೇಚರು, ಸಂತೆಮಾರನಹಳ್ಳಿ	2013-14	1.93	
18	ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ	2008-09	0.07	2009-10ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
19	ಕರ್ನಾಟಕ ಸರ್ಕಾರ ವಿಮಾ ಇಲಾಖೆ, ಬೆಂಗಳೂರು	--	ಬಂಡವಾಳ ಲೆಕ್ಕ ಇರುವುದಿಲ್ಲ	

ಆಕರ: ಹಣಕಾಸು ಲೆಕ್ಕಗಳು.

ಅನುಬಂಧ 3.5

ಹಣದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿವರಗಳು
(ಉಲ್ಲೇಖ: ಕಂಡಿಕೆ 3.5; ಪುಟ 125)

(₹ಲಕ್ಷ ಗಳಲ್ಲಿ)

ಇಲಾಖೆ	< 5 ವರ್ಷಗಳು		<10 ವರ್ಷಗಳು		<15 ವರ್ಷಗಳು		<20 ವರ್ಷಗಳು		<25 ವರ್ಷಗಳು		>25 ವರ್ಷಗಳು		ಒಟ್ಟು	
	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು	-	-	-	-	-	-	-	-	1	1.10	-	-	1	1.10
ಶಿಕ್ಷಣ	-	-	-	-	1	1.25	1	0.90	2	1.98	2	0.40	6	4.53
ಆರಣ್ಯ, ಪರಿಸರ ಮತ್ತು ಜೀವಶಾಸ್ತ್ರ	2	138.29	-	-	-	-	-	-	-	-	-	-	2	138.29
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	-	-	-	-	-	-	-	-	-	-	10	1.60	10	1.60
ಗೃಹ	1	79.04	-	-	-	-	-	-	-	-	1	0.64	2	79.68
ಕಾರ್ಮಿಕ	-	-	-	-	1	3.10	-	-	-	-	1	0.89	2	3.99
ಕಾನೂನು ಮತ್ತು ಸಂಸದೀಯ ವ್ಯವಹಾರಗಳು	-	-	4	2.41	2	1.07	-	-	-	-	-	-	6	3.48
ಲೋಕೋಪಯೋಗಿ ಕಾಮಗಾರಿಗಳು	2	1180.18	-	-	2	14.29	-	-	-	-	-	-	4	1,194.47
ಸಮಾಜ ಕಲ್ಯಾಣ	1	9.48	-	-	-	-	-	-	-	-	1	2.69	2	12.17
ಜಲ ಸಂಪನ್ಮೂಲಗಳು	2	52.34	3	2.04	1	19.36	1	0.14					7	73.88
ಒಟ್ಟು	8	1,459.33	7	4.45	7	39.07	2	1.04	3	3.08	15	6.22	42	1,513.19

ಆಕರ: ಪ್ರಧಾನ ಮಹಾಲೇಖಾಪಾಲರ (ಜಿ ಮತ್ತು ಎಸ್‌ಎಸ್‌ಎ) ಮತ್ತು ಮಹಾಲೇಖಾಪಾಲರ (ಇ ಮತ್ತು ಆರ್‌ಎಸ್‌ಎ) ಕಛೇರಿ

ಅನುಬಂಧ 3.6

ಕಳವು/ದುರುಪಯೋಗ ಪ್ರಕರಣಗಳ ಇಲಾಖಾವಾರು ವಿವರಗಳು

(ಉಲ್ಲೇಖ: ಕಂಡಿಕೆ 3.5; ಪುಟ 125)

(ರೂಪಾಯಿಗಳಲ್ಲಿ)

ಇಲಾಖೆ	ಕಳವು ಪ್ರಕರಣಗಳು		ದುರುಪಯೋಗ/ಸರ್ಕಾರಿ ಹಣದ ನಷ್ಟ		ಒಟ್ಟು	
	ಪ್ರಕರಣಗಳ ಸಂಖ್ಯೆ	ಮೊತ್ತ	ಪ್ರಕರಣಗಳ ಸಂಖ್ಯೆ	ಮೊತ್ತ	ಪ್ರಕರಣಗಳ ಸಂಖ್ಯೆ	ಮೊತ್ತ
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು	-	-	1	1.10	1	1.10
ಶಿಕ್ಷಣ	1	0.90	5	3.63	6	4.53
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ	-	-	2	138.29	2	138.29
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2	0.02	8	1.58	10	1.60
ಗೃಹ	-	-	2	79.68	2	79.68
ಕಾರ್ಮಿಕ	1	3.10	1	0.89	2	3.99
ಕಾನೂನು ಮತ್ತು ಸಂಸದೀಯ ವ್ಯವಹಾರಗಳು	5	1.44	1	2.04	6	3.48
ಲೋಕೋಪಯೋಗಿ ಕಾಮಗಾರಿಗಳು	-	-	4	1194.47	4	1194.47
ಸಮಾಜ ಕಲ್ಯಾಣ	-	-	2	12.17	2	12.17
ಜಲ ಸಂಪನ್ಮೂಲಗಳು	2	0.56	5	73.32	7	73.88
ಒಟ್ಟು	11	6.02	31	1,507.17	42	1,513.19

ಆಕರ: ಪ್ರಧಾನ ಮಹಾಲೇಖಾಪಾಲರ (ಜಿ ಮತ್ತು ಎಸ್‌ಎಸ್‌ಎ) ಮತ್ತು ಮಹಾಲೇಖಾಪಾಲರ (ಇ ಮತ್ತು ಆರ್‌ಎಸ್‌ಎ) ಕಛೇರಿ.

ಅನುಬಂಧ 3.7

ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸಿದಿರುವ ಇಲಾಖಾವಾರು ವಿವರಗಳು

(ಉಲ್ಲೇಖ: ಕಂಡಿಕೆ 3.6; ಪುಟ : 125)

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
ವಾರ್ಷಿಕ ಲೆಕ್ಕಪತ್ರಗಳು			
1	ಕೃಷಿ	ಕೃಷಿ ನಿರ್ದೇಶಕರು	2007-08 ರಿಂದ 2009-10, 2011-12, 2012-13 ಮತ್ತು 2014-15
2	ಲೇಖನ ಸಾಮಗ್ರಿ ಮತ್ತು ಮುದ್ರಣ	ನಿರ್ದೇಶಕರು, ಲೇಖನ ಸಾಮಗ್ರಿ ಮತ್ತು ಮುದ್ರಣ	2014-15
3	ವಾಣಿಜ್ಯ ಮತ್ತು ಕೈಗಾರಿಕೆಗಳು	ವಾಣಿಜ್ಯ ಮತ್ತು ಕೈಗಾರಿಕೆಗಳ ನಿರ್ದೇಶಕರು	2013-14 ರಿಂದ 2014-15
4	ಮಾಹಿತಿ ಮತ್ತು ಪ್ರಚಾರ	ಮಾಹಿತಿ ಮತ್ತು ಪ್ರಚಾರ ನಿರ್ದೇಶಕರು	2013-14 ರಿಂದ 2014-15
5	ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು	ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಆಯುಕ್ತರು	2007-08 ರಿಂದ 2014-15
6	ಮುದ್ರಾಂಕ ಶುಲ್ಕ ಮತ್ತು ನೋಂದಣಿ	ನೋಂದಣಿ ಮತ್ತು ಪರಿಶೀಲಕರು ಮತ್ತು ಮುದ್ರಾಂಕಗಳ ಆಯುಕ್ತರು	2001-02ರಿಂದ 2012-13
7	ಗೃಹ	ಪೊಲೀಸ್ ಮತ್ತು ನಿರ್ದೇಶಕರು ಹಾಗೂ ಮತ್ತು ನಿರೀಕ್ಷಕರು	2014-15
8		ಮಹಾ ನಿರೀಕ್ಷಕರು, ಕಾರಾಗೃಹ	2011-12ರಿಂದ 2014-15
9	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2008-09ರಿಂದ 2014-15
10		ಕರ್ನಾಟಕ ರಾಜ್ಯ ಔಷಧ ಜಾರಿ ಮತ್ತು ಉಗ್ರಾಣ ಸಂಘ (ಸರ್ಕಾರಿ ವೈದ್ಯಕೀಯ ಮಳಿಗೆ)	2009-10ರಿಂದ 2012-13 ಮತ್ತು 2014-15
11		ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ(ಆಯುಷ್)	2011-12ರಿಂದ 2014-15
12		ನಿರ್ದೇಶಕರು, ವೈದ್ಯಕೀಯ ಶಿಕ್ಷಣ	2008-09ರಿಂದ 2014-15
ಅರ್ಧವಾರ್ಷಿಕ ಲೆಕ್ಕಪತ್ರಗಳು			
1	ಲೋಕೋಪಯೋಗಿ ಕಾಮಗಾರಿಗಳು	ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಿತ್ರದುರ್ಗ	ಮಾರ್ಚ್ 2014ರಿಂದ ಮಾರ್ಚ್ 2015
2		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ದಾವಣಗೆರೆ	ಮಾರ್ಚ್ 2014ರಿಂದ ಮಾರ್ಚ್ 2015
3		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ರಾಮನಗರ	ಮಾರ್ಚ್ 2013ರಿಂದ ಮಾರ್ಚ್ 2015
4		ಕಾರ್ಯನಿರ್ವಾಹಕ ಇಂಜಿನಿಯರ್, ಹಾಸನ	ಮಾರ್ಚ್ 2014ರಿಂದ ಮಾರ್ಚ್ 2015
5		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಉಡುಪಿ	ಮಾರ್ಚ್ 2013ರಿಂದ ಮಾರ್ಚ್ 2015
6		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಮಡಿಕೇರಿ	ಸೆಪ್ಟೆಂಬರ್, 2014ರಿಂದ ಮಾರ್ಚ್ 2015
7		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಮಂಗಳೂರು	ಮಾರ್ಚ್ 2014ರಿಂದ ಮಾರ್ಚ್ 2015
8		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಕೋಲಾರ	ಸೆಪ್ಟೆಂಬರ್ 2014ರಿಂದ ಮಾರ್ಚ್ 2015
9		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಿಕ್ಕಬಳ್ಳಾಪುರ	ಮಾರ್ಚ್ 2014ರಿಂದ ಮಾರ್ಚ್ 2015
10		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಮೈಸೂರು	ಸೆಪ್ಟೆಂಬರ್ 2013ರಿಂದ ಮಾರ್ಚ್ 2015
11		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಾಮರಾಜನಗರ	ಸೆಪ್ಟೆಂಬರ್ 2013ರಿಂದ ಮಾರ್ಚ್ 2015
12		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ	ಸೆಪ್ಟೆಂಬರ್ 2013 ರಿಂದ

		ಕಾಮಗಾರಿಗಳು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ	ಮಾರ್ಚ್ 2015
39		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಕ್ಯೂಸಿ ವಿಭಾಗ, ಕಲಬುರಗಿ	ಮಾರ್ಚ್ 2014ರಿಂದ ಮಾರ್ಚ್ 2015
40		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಕ್ಯೂಸಿ ವಿಭಾಗ, ಧಾರವಾಡ	ಮಾರ್ಚ್ 2014ರಿಂದ ಮಾರ್ಚ್ 2015
41	ದೊಡ್ಡ ನೀರಾವರಿ	ಕಾರ್ಯನಿರ್ವಾಹಕ ಇಂಜಿನಿಯರ್, ಡಬ್ಲ್ಯೂ ಮತ್ತು ಎಂ. ಭೀಮರಾಮಯನಗುಡಿ	ಮಾರ್ಚ್ 2014ರಿಂದ ಮಾರ್ಚ್ 2015
42		ಕಾರ್ಯನಿರ್ವಾಹಕ ಇಂಜಿನಿಯರ್, ಡಬ್ಲ್ಯೂ ಮತ್ತು ಎಂ. ಹುಣಸೂರು	ಮಾರ್ಚ್ 2014ರಿಂದ ಮಾರ್ಚ್ 2015
43		ಕಾರ್ಯನಿರ್ವಾಹಕ ಇಂಜಿನಿಯರ್, ಕ್ಯೂಸಿ ಐಸಿಜಿಡ್ ಮುನಿರಾಬಾದ್	ಮಾರ್ಚ್ 2014ರಿಂದ ಮಾರ್ಚ್ 2015
44		ಕಾರ್ಯನಿರ್ವಾಹಕ ಇಂಜಿನಿಯರ್, ನಂ. 6, ಕೆನಲ್ ವಿಭಾಗ ಬಳ್ಳಾರಿ	ಮಾರ್ಚ್ 2014ರಿಂದ ಮಾರ್ಚ್ 2015
45		ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್, ಕ್ಯೂಸಿ ಐಸಿಜಿಡ್, ಕಲಬುರಗಿ	ಮಾರ್ಚ್ 2014ರಿಂದ ಮಾರ್ಚ್ 2015
46		ಕಾರ್ಯನಿರ್ವಾಹಕ ಇಂಜಿನಿಯರ್, ನಂ. 2, ಕೆನಲ್ ವಿಭಾಗ, ಒಡ್ಡರ ಹಟ್ಟಿ	ಮಾರ್ಚ್ 2014ರಿಂದ ಮಾರ್ಚ್ 2015
47		ಕಾರ್ಯನಿರ್ವಾಹಕ ಇಂಜಿನಿಯರ್, ನಂ. 1, ಕೆ.ಪಿ.ಸಿ ವಿಭಾಗ, ಮುನಿರಾಬಾದ್	ಮಾರ್ಚ್ 2014ರಿಂದ ಮಾರ್ಚ್ 2015
48		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 1, ಕೆ.ಪಿ.ಸಿ ವಿಭಾಗ, ಭಾಲ್ಕಿ	ಮಾರ್ಚ್ 2014ರಿಂದ ಮಾರ್ಚ್ 2015
49		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 3, ಕೆನಾಲ್ ವಿಭಾಗ, ಸಿಂಧನೂರು	ಮಾರ್ಚ್ 2014ರಿಂದ ಮಾರ್ಚ್ 2015
50		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 4, ಕೆನಾಲ್ ವಿಭಾಗ, ಸಿರವಾರ್	ಮಾರ್ಚ್ 2014ರಿಂದ ಮಾರ್ಚ್ 2015
51		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 5, ಕೆನಾಲ್ ವಿಭಾಗ, ಯರಮರಸ್	ಮಾರ್ಚ್ 2014 ರಿಂದ ಮಾರ್ಚ್ 2015
52		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 1, ಸಿಂಗತಲ್ಲೂರು, ಯುಎಸ್ ಮುಂಡರಗಿ	ಮಾರ್ಚ್ 2014ರಿಂದ ಮಾರ್ಚ್ 2015
53		ಕಾರ್ಯನಿರ್ವಾಹಕ ಇಂಜಿನಿಯರ್ ನಂ. 2, ಸಿಂಗತಲ್ಲೂರು, ಯುಎಸ್ ಹೂವಿನಹಡಗಲಿ	ಮಾರ್ಚ್ 2014ರಿಂದ ಮಾರ್ಚ್ 2015
54	ಅರಣ್ಯ ಇಲಾಖೆ	ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಧಾರವಾಡ	ಮಾರ್ಚ್ 2014ರಿಂದ ಮಾರ್ಚ್ 2015
55		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಗದಗ	ಮಾರ್ಚ್ 2014 ರಿಂದ ಮಾರ್ಚ್ 2015
56		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಹಾವೇರಿ	ಮಾರ್ಚ್ 2014ರಿಂದ ಮಾರ್ಚ್ 2015
57		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ವಿಜಯಪುರ	ಮಾರ್ಚ್ 2014ರಿಂದ ಮಾರ್ಚ್ 2015
58		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಬಾಗಲಕೋಟೆ	ಮಾರ್ಚ್ 2014ರಿಂದ ಮಾರ್ಚ್ 2015
59		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಯಾದಗಿರೆ	ಮಾರ್ಚ್ 2014ರಿಂದ ಮಾರ್ಚ್ 2015
60		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಸಿರಸಿ	ಮಾರ್ಚ್ 2014ರಿಂದ ಮಾರ್ಚ್ 2015
61		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಯಲ್ಲಾಪುರ	ಮಾರ್ಚ್ 2014ರಿಂದ ಮಾರ್ಚ್ 2015
62		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಹಳಿಯಾಲ	ಮಾರ್ಚ್ 2014ರಿಂದ ಮಾರ್ಚ್ 2015
63		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಬಳ್ಳಾರಿ	ಮಾರ್ಚ್ 2014ರಿಂದ ಮಾರ್ಚ್ 2015
64		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಕೊಪ್ಪಳ	ಮಾರ್ಚ್ 2014ರಿಂದ ಮಾರ್ಚ್ 2015
65		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಕಲಬುರಗಿ	ಮಾರ್ಚ್ 2014ರಿಂದ

			ಮಾರ್ಚ್ 2015
66		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ರಾಯಚೂರು	ಮಾರ್ಚ್ 2014ರಿಂದ ಮಾರ್ಚ್ 2015
67		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಬೆಳಗಾವಿ	ಮಾರ್ಚ್ 2014ರಿಂದ ಮಾರ್ಚ್ 2015
68		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಗೋಕಾಕ್	ಮಾರ್ಚ್ 2014ರಿಂದ ಮಾರ್ಚ್ 2015
69		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಹೊನ್ನಾವರ	ಮಾರ್ಚ್ 2014ರಿಂದ ಮಾರ್ಚ್ 2015
70		ಉಪ ಅರಣ್ಯ ಸಂರಕ್ಷಣಾಧಿಕಾರಿ, (ಟಿ) ಕಾರವಾರ	ಮಾರ್ಚ್ 2014ರಿಂದ ಮಾರ್ಚ್ 2015
71	ವನ್ಯ ಜೀವಿಗಳ ವಿಭಾಗ	ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯ ಜೀವಿಗಳ ವಿಭಾಗ, ದಾಂಡೇಲಿ	ಮಾರ್ಚ್ 2014ರಿಂದ ಮಾರ್ಚ್ 2015
72		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಜಿ.ಟಿ.ಸಿ, ಬೀದರ್	ಮಾರ್ಚ್ 2014ರಿಂದ ಮಾರ್ಚ್ 2015
73		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಜಿ.ಟಿ.ಸಿ, ತಟ್ಟಿಹಳ್ಳಿ	ಮಾರ್ಚ್ 2014ರಿಂದ ಮಾರ್ಚ್ 2015
74		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯ ಜೀವಿಗಳ ವಿಭಾಗ, ರಾಣಿ ಬೆನ್ನೂರು	ಮಾರ್ಚ್ 2014ರಿಂದ ಮಾರ್ಚ್ 2015
75		ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನೆ, ಧಾರವಾಡ	ಮಾರ್ಚ್ 2014ರಿಂದ ಮಾರ್ಚ್ 2015
76		ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನೆ, ಬಳ್ಳಾರಿ	ಮಾರ್ಚ್ 2014ರಿಂದ ಮಾರ್ಚ್ 2015
77		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ) ಗುಂಗರಹಟ್ಟಿ	ಮಾರ್ಚ್ 2014ರಿಂದ ಮಾರ್ಚ್ 2015
78		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕರಡಿಧಾಮ ವಿಭಾಗ, ಕಮಲಪುರ	ಮಾರ್ಚ್ 2014ರಿಂದ ಮಾರ್ಚ್ 2015
79		ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಎಮ್. ಎಸ್, ಕಲಬುರಗಿ	ಮಾರ್ಚ್ 2014ರಿಂದ ಮಾರ್ಚ್ 2015
80		ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಎಮ್. ಎಸ್, ಬೆಳಗಾವಿ	ಮಾರ್ಚ್ 2014ರಿಂದ ಮಾರ್ಚ್ 2015
81		ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಎಮ್. ಎಸ್, ಬಳ್ಳಾರಿ	ಮಾರ್ಚ್ 2014ರಿಂದ ಮಾರ್ಚ್ 2015
82		ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಎಮ್. ಎಸ್, ಸಿರಸಿ	ಮಾರ್ಚ್ 2014ರಿಂದ ಮಾರ್ಚ್ 2015
83		ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಫ್.ಎಮ್. ಎಸ್, ಬೀದರ್	ಮಾರ್ಚ್ 2014ರಿಂದ ಮಾರ್ಚ್ 2015
84	ರಾಷ್ಟ್ರೀಯ ಹೆದ್ದಾರಿ ಇಲಾಖೆ	ಕಾರ್ಯನಿರ್ವಾಹಕ ಇಂಜಿನಿಯರ್, ಎನ್.ಎಚ್. ವಿಭಾಗ, ಕಾರವಾರ	ಮಾರ್ಚ್ 2014ರಿಂದ ಮಾರ್ಚ್ 2015
85		ಕಾರ್ಯನಿರ್ವಾಹಕ ಇಂಜಿನಿಯರ್, ಎನ್.ಎಚ್. ವಿಭಾಗ, ವಿಜಯಪುರ	ಮಾರ್ಚ್ 2014ರಿಂದ ಮಾರ್ಚ್ 2015
86		ಕಾರ್ಯನಿರ್ವಾಹಕ ಇಂಜಿನಿಯರ್, ಎನ್.ಎಚ್. ವಿಭಾಗ, ಹುಬ್ಬಳ್ಳಿ	ಮಾರ್ಚ್ 2014ರಿಂದ ಮಾರ್ಚ್ 2015

ಆಕರ: ಪ್ರಧಾನ ಮಹಾಲೇಖಾಪಾಲರು (ಜಿ ಮತ್ತು ಎನ್.ಎನ್.ಎ) ಮತ್ತು ಮಹಾಲೇಖಾಪಾಲರು (ಇ ಮತ್ತು ಆರ್.ಎಸ್.ಎ.)

ಅನುಬಂಧ 3.8

ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ ಶಿಲ್ಕುಗಳು

(ಉಲ್ಲೇಖ: ಕಂಡಿಕೆ 3.8.2.1; ಪುಟ:127)

(ಮೊತ್ತ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಆಡಳಿತಾಧಿಕಾರಿ/ಅಭಿದಾನ	ಪ್ರಧಾನ ಮಹಾಲೇಖಾಪಾಲರ ದಾಖಲಾತಿಗಳಿದ್ದಂತೆ ಶಿಲ್ಕು	ಷರಾ
ನಿಷ್ಕ್ರಿಯ ಠೇವಣಿ ಲೆಕ್ಕಗಳು			
1	ವಾಣಿಜ್ಯ ಸಂಸ್ಥೆಗಳಡಿ ಖಾಸಗಿ ಎಸ್ಟೇಟ್‌ಗಳ ಠೇವಣಿ	75.00	2000ದ ಹಿಂದಿನಿಂದ
2	ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿ	82,45,390.20	2000ದ ಹಿಂದಿನಿಂದ
3	ಸಹ-ಕಾರ್ಮಿಕ ಆಯುಕ್ತರು ಮೈಸೂರು	26,059.44	2009ದ ಹಿಂದಿನಿಂದ
4	ಕ್ಷೇತ್ರ ಅಭಿವೃದ್ಧಿ ಅಧಿಕಾರಿ	7,07,74,402.15	ನಿಷ್ಕ್ರಿಯ
5	ನಗರ ಸಭೆ ಆಯುಕ್ತರು, ತುಮಕೂರು	23,72,940.16	ನಿಷ್ಕ್ರಿಯ
6	ಮಹಾರಾಜ ಶೈಕ್ಷಣಿಕ ಕಾಲೇಜು (ಪ್ರಾಂಶುಪಾಲರು, ಮಹಾರಾಜ ಶೈಕ್ಷಣಿಕ ಕಾಲೇಜು)	570.00	2008-09ರಿಂದ ನಿಷ್ಕ್ರಿಯ
7	ಜಪ್ಪಿಯಲ್ಲಿರುವ ಗ್ರಾಮಭೂಮಿ	2,51,457.05	1994-95ರಿಂದ ನಿಷ್ಕ್ರಿಯ
8	ಆಶಾ ಕಿರಣ	26,350.00	1994-95ರಿಂದ ನಿಷ್ಕ್ರಿಯ
9	ಗ್ರಾಮ ಪಂಚಾಯತ್	34,00,890.55	1994-95ರಿಂದ ನಿಷ್ಕ್ರಿಯ
10	ಜಿಲ್ಲಾ ಗ್ರಾಹಕರ ವೇದಿಕೆಯ ಠೇವಣಿ	1,24,360.00	
11	ಎಸ್‌ಕೆಸಿ ಉತ್ಪಾದನಾ ಮಂಡಳಿ	1,91,908.00	
12	ವಿವರಣೆ ಇಲ್ಲ	5,930.00	
ಒಟ್ಟು		8,54,20,332.55	
ಸಕ್ರಿಯ ಠೇವಣಿ ಲೆಕ್ಕಗಳು			
1	ವರ್ಗಾವಣೆ ಪೂರ್ವ ಸ್ವೀಕೃತಿಗಳು (ಗೆಜೆಟೆಡ್ ಉಪ ಖಜಾನಾಧಿಕಾರಿಗಳು)	11,90,72,38,489.00	2004-05ರಿಂದ
2	ಕೈಗಾರಿಕಾ ತರಬೇತಿ ಸಂಸ್ಥೆ ಆರ್ಥಿಕ ಸುಧಾರಣೆ ಮತ್ತು ಆಯವ್ಯಯ ನಿಯಂತ್ರಣ ಕೋಶ	42,32,568.21	
3	ಕಾರ್ಮಿಕ ಅಧಿಕಾರಿ	4,82,08,355.52	2009ದ ಹಿಂದಿನಿಂದ
4	ಹರಿಜನ ಅಭಿವೃದ್ಧಿ ಕಲ್ಯಾಣ ನಿಧಿ	5,18,350.71	5/2014 ಲೆಕ್ಕದಲ್ಲಿ ಆದ ₹9,454/- ಖರ್ಚು
5	ಸಕ್ಕರೆ- ಸರ್‌ಚಾರ್ಜ್	2,05,64,790.45	
ಒಟ್ಟು		11,98,07,62,553.80	

ಆಕರ: ಪ್ರಧಾನ ಮಹಾಲೇಖಾಪಾಲರು (ಎ ಮತ್ತು ಇ) ಮತ್ತು ಡಿಡಿಆರ್ ಲೆಡ್ಜರ್

ಪಾರಿಭಾಷಿಕ ಪದಗಳು

ವಿತ್ತೀಯ ಸಮಷ್ಟಿಗಳ ಪ್ರವೃತ್ತಿ ಮತ್ತು ವಿನ್ಯಾಸಗಳನ್ನು ಲೆಕ್ಕ ಹಾಕುವಲ್ಲಿ ಉಪಯೋಗಿಸಲಾದ ಕೆಲವು ಆಯ್ದು ಪರಿಭಾಷೆಗಳು

ಪರಿಭಾಷೆ	ಲೆಕ್ಕಾಚಾರದ ಆಧಾರ
ಪ್ರಮಿತಿಯ ಪ್ಲವನತೆ	ಪ್ರಮಿತಿಯ ವೃದ್ಧಿಯ ದರ/ರಾಜ್ಯಾಂಶದ ವೃದ್ಧಿ
ಪ್ರಮಿತಿಯ ಪ್ಲವನತೆ (X)	ಪ್ರಮಿತಿಯ ವೃದ್ಧಿಯ ದರ (X)/
ಇನ್ನೊಂದು ಪ್ರಮಿತಿಗೆ ಹೋಲಿಸಿದಂತೆ(Y)	ಪ್ರಮಿತಿಯ ವೃದ್ಧಿಯ ದರ (Y)
ವೃದ್ಧಿಯ ದರ (ವೃದ್ಧ)	(ಪ್ರಸಕ್ತ ವರ್ಷದ ಮೊತ್ತ/ಹಿಂದಿನ ವರ್ಷದ ಮೊತ್ತ)-1]* 100
ಅಭಿವೃದ್ಧಿ ವೆಚ್ಚ	ಸಾಮಾಜಿಕ ಸೇವೆಗಳು + ಆರ್ಥಿಕ ಸೇವೆಗಳು
ರಾಜ್ಯ ಸರ್ಕಾರ ಪಾವತಿ ಮಾಡಿದ ಸರಾಸರಿ ಬಡ್ಡಿ	ಪಾವತಿ ಮಾಡಿದ ಬಡ್ಡಿ/[(ಹಿಂದಿನ ವರ್ಷದ ವಿತ್ತೀಯ ಜವಾಬ್ದಾರಿಗಳ ಮೊತ್ತ + ಪ್ರಸಕ್ತ ವರ್ಷ ವಿತ್ತೀಯ ಜವಾಬ್ದಾರಿಗಳು)/2] * 100
ಬಡ್ಡಿಯ ಹರಹು ಅಥವಾ ವ್ಯಾಪ್ತಿ	ರಾಜ್ಯಾಂಶದ ವೃದ್ಧಿ - ಸರಾಸರಿ ಬಡ್ಡಿಯ ದರ
ಮೊತ್ತದ ಹರಹು	ಋಣ ಮೊತ್ತ * ಬಡ್ಡಿಹರಹು
ಬಾಕಿ ಇರುವ ಸಾಲಗಳಲ್ಲಿ ಬಡ್ಡಿ ಸ್ವೀಕೃತಿಯ ಶತಾಂಶ	ಬಡ್ಡಿ ಸ್ವೀಕೃತಿ [(ಸಾಲ ಮತ್ತು ಮುಂಗಡಗಳ ಆರಂಭ ಶಿಲ್ಕು + ಅಂತಿಮ ಶಿಲ್ಕು)/2]* 100
ರಾಜಸ್ವ ಕೊರತೆ	ರಾಜಸ್ವ ಸ್ವೀಕೃತಿ - ರಾಜಸ್ವ ವೆಚ್ಚ
ವಿತ್ತೀಯ ಕೊರತೆ	ರಾಜಸ್ವ ವೆಚ್ಚ + ಬಂಡವಾಳ ವೆಚ್ಚ + ಸಾಲ ಮತ್ತು ಮುಂಗಡಗಳು (ನಿವ್ವಳ)- ರಾಜಸ್ವ ಸ್ವೀಕೃತಿಗಳು - ಇತರೆ ಬಂಡವಾಳ ಸ್ವೀಕೃತಿಗಳು
ಪ್ರಾಥಮಿಕ ಕೊರತೆ	ವಿತ್ತೀಯ ಕೊರತೆ - ಬಡ್ಡಿ ಪಾವತಿಗಳು
ಪ್ರಸಕ್ತ ರಾಜಸ್ವದಲ್ಲಿನ ಉಳಿಕೆ(ಬಿಸಿಆರ್)	ರಾಜಸ್ವ ಸ್ವೀಕೃತಿಗಳು-ಎಲ್ಲಾ ಯೋಜನಾ ಅನುದಾನಗಳು ಮತ್ತು ಯೋಜನೇತರ ರಾಜಸ್ವ ವೆಚ್ಚ (ಪ್ರಧಾನ ಶೀರ್ಷಿಕೆ 2048-ಋಣ ಕಡಿಮೆ ಮಾಡಲು ಅಥವಾ ನಿವಾರಿಸಲು ವಿನಿಯೋಗದಲ್ಲಿ ವೆಚ್ಚವನ್ನು ಹೊರತುಪಡಿಸಿ)